

2020-2022 ನೇ

ಸಾಫನ ಲೆಕ್ಕ ತಪಾಸಣೆ ಹಾಗೂ ಅನುಪಾಲನಾ ವರದಿಗೆ  
ಅನುಬಂಧಗಲು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,  
“ ಜ್ಞಾನ ಸಂಗಮ”, ಬೆಲಗಾವಿ-590 018 ಕರ್ನಾಟಕ

**Visvesvaraya Technological University,**

“Jnana Sangama”, Belagavi 590 018, Karnataka

Ph: 0831-2498162 Fax: 0831-2405467 Email: [info@vtu.ac.in](mailto:info@vtu.ac.in) web:  
[www.vtu.ac.in](http://www.vtu.ac.in)

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ

2020-21 ಮತ್ತು 2021-22 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಲು ವಿಳಂಬವಾದುದಕ್ಕೆ ಕಾರಣಗಳು

ಕ್ರ. ಸಂ.	ವರ್ಷ	ವಾರ್ಷಿಕ ಲೆಕ್ಕ ಪತ್ರಗಳನ್ನು ಒದಗಿಸ ಬೇಕಾದ ದಿನಾಂಕ	ವಾರ್ಷಿಕ ಲೆಕ್ಕ ಪತ್ರಗಳನ್ನು ಒದಗಿಸಿದ ದಿನಾಂಕ	ವಿಳಂಬವಿದ್ದಲ್ಲಿ ಕಾರಣ	ಲೆಕ್ಕ ತನಿಖೆಗೆ ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಇವರನ್ನು ಕೋರಿದ ದಿನಾಂಕ	ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಇವರು ಲೆಕ್ಕ ತನಿಖೆ ಮಾಡಿದ ದಿನಾಂಕ	ನಿಯಂತ್ರಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಇವರ ಲೆಕ್ಕ ತನಿಖಾ ವರದಿ ಕಳುಹಿಸಿದ ದಿನಾಂಕ	ವರದಿಯನ್ನು ಮುದ್ರಿಸಲು ಮುದ್ರಣಕ್ಕೆ ಕಳುಹಿಸಿದ ದಿನಾಂಕ ಹಾಗೂ ಮುದ್ರಿಸಿದ ಪ್ರತಿಗಳನ್ನು ಪಡೆದ ದಿನಾಂಕ	ವಿಧಾನ ಮಂಡಲದಲ್ಲ ಮಂಡಿಸಲು ಕಾರ್ಯದರ್ಶಿಯವರಿಗೆ ಮುದ್ರಿತ ಪ್ರತಿಗಳನ್ನು ಕಳುಹಿಸಿದ ವಿವರ	ಮುದ್ರಿತ ಪ್ರತಿಗಳನ್ನು ಸಲ್ಲಿಸಲು ವಿಳಂಬವಾದುದಕ್ಕೆ ಕಾರಣ
1	2	3	4	5	6	7	8	9	10	11
1	2020-21	-	713, ದಿನಾಂಕ 13-01-2022	-	-	01-09-2022 ರಿಂದ 03-02-2023	02-08-2023 ಈ ಕಚೇರಿಯು ದಿ: 08-08-2023 ರಂದು ಸ್ವೀಕರಿಸಿದೆ	-	-	
2	2021-22		537 ದಿನಾಂಕ 07-11-2022							

ಲೆಕ್ಕ ಪರಿಶೋಧನಾ ವರದಿ:- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿವಿಧ ವಿಭಾಗಗಳಿಂದ ಅನುಪಾಲನಾ ವರದಿಯನ್ನು ಪಡೆದು ದಿನಾಂಕ: 07-10-2023 ರಂದು ಕಾರ್ಯಕಾರಿ ಪರಿಷತ್ತಿನ ಅನುಮೋದನೆ ಪಡೆದು ಸಲ್ಲಿಸಲಾಗಿದೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ನ್ಯೂನ್ಯತೆಗಳ ವಿವರ

ಕ್ರ. ಸಂ.	ಕಂಡಿಕೆ ಸಂಖ್ಯೆ	ವಿವರ
1	9.1	ಆಯವ್ಯಯ ಅಂದಾಜು ಪತ್ರಿಕೆ ಕುರಿತು
2	9.2	ಆಯವ್ಯಯ ಪ್ರಾವಧಾನ ಮೀರಿ ಮತ್ತು ಆಯವ್ಯಯದಲ್ಲಿ ಮೀಸಲಿರಿಸದ ಲೆಕ್ಕ ಶೀರ್ಷಿಕೆಗಳಡಿ ವೆಚ್ಚ ಭರಿಸಿರುವ ಕುರಿತು
3	9.3	ಒಂದೇ ಲೆಕ್ಕ ಶೀರ್ಷಿಕೆಯಡಿಯಲ್ಲಿ ಎರಡು ವಿಭಾಗಗಳ ವೆಚ್ಚ ಭರಿಸುತ್ತಿರುವ ಕುರಿತು
4	10.2	ಯುಬಿಡಿಟಿ ಮಹಾವಿದ್ಯಾಲಯದಲ್ಲಿ ನಿರ್ವಹಿಸಲಾದ ಕೆಲವು ಬ್ಯಾಂಕು ಖಾತೆಗಳಿಗೆ ಸಂಬಂಧಿಸಿದಂತೆ ನಗದು ಪುಸ್ತಕ ನಿರ್ವಹಿಸದೇ ಇರುವ ಕುರಿತು.
5	10.3	ವ್ಯವಹಾರ ಮಾಡದ ಬ್ಯಾಂಕು ಖಾತೆಗಳನ್ನು ಮುಕ್ತಾಯಗೊಳಿಸುವ ಕುರಿತು
6	10.4	ವಾರ್ಷಿಕ ಲೆಕ್ಕ ಪತ್ರಗಳಲ್ಲಿ ಕಂಡು ಬಂದ ನ್ಯೂನ್ಯತೆಗಳು
7	11.1	ಸ್ವಾಯತ್ತತೆ ಕಾಲೇಜುಗಳಿಗೆ ನೋಂದಣಿ ಶುಲ್ಕವನ್ನು ಮರು ಪಾವತಿಸುವ ಕುರಿತು.
8	12.1	ವಸತಿ ಗೃಹದ ಸ್ವೀಕೃತಿಯ ಅಂಕಿ ಅಂಶಗಳಿಗೂ ವಾರ್ಷಿಕ ಲೆಕ್ಕ ಪತ್ರ ಮತ್ತು ವಿಶ್ವವಿದ್ಯಾಲಯದವರು ದೃಢೀಕರಿಸಿ ನೀಡಿರುವ ಅಂಕಿ ಅಂಶಗಳಿಗೂ ವ್ಯತ್ಯಾಸ ಇರುವ ಕುರಿತು.
9	13.1	ಕಾಮಗಾರಿ ಠೇವಣಿ ವಂತಿಕೆ ಮತ್ತು ಠೇವಣಿಗಳ ಕುರಿತು
10	13.2	ವಿಶ್ವವಿದ್ಯಾಲಯದ ಆವರಣದಲ್ಲಿ ಬರುವ ಮಳಿಗೆಗಳ ಬಾಡಿಗೆ ಕರಾರಿನ ವಿವರ ಸಲ್ಲಿಸದ ಕುರಿತು (UBDT-CE)
11	14.1	ವಿಶ್ವವಿದ್ಯಾಲಯದಲ್ಲಿ ನಿರ್ವಹಿಸುತ್ತಿರುವ ಮುದ್ದತ್ ಠೇವಣಿಗಳ ಕುರಿತು
12	14.2	e-Procurement ಹಾಗೂ ದರಪಟ್ಟಿ ಆಹ್ವಾನಿಸದೇ ಹೂಡಿಕೆ ಮಾಡಿದ ಕುರಿತು
13	15.3	ಸ್ವಂತ ಹಣ ಭರಿಸಿದ ಬಿಲ್ಲುಗಳಿಗೆ ಪಾವತಿ ಮಾಡಿರುವ ಕುರಿತು.
14	17.4	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇಲ್ಲಿ " Excellence in Geospatial Technology" ಕೇಂದ್ರ ಸ್ಥಾಪನೆಗಾಗಿ ಅನುದಾನ ಬಿಡುಗಡೆಯಾಗಿದ್ದು ಬಳಕೆಯಾಗದೇ ಬಾಕಿ ಉಳಿದಿರುವ ಕುರಿತು.
15	21.1	RTI Act Fees ಸರ್ಕಾರದ ಲೆಕ್ಕ ಶೀರ್ಷಿಕೆಗೆ ಭರಣಾ ಮಾಡದೇ ಇರುವ ಕುರಿತು.
16	23.3	ಯುಬಿಡಿಟಿಇ ದಾವಣಗೆರೆಯ ಅತಿಥಿ ಉಪನ್ಯಾಸಕರಿಗೆ ವೇತನ ಸಂದಾಯ ಮಾಡಿದ ಕುರಿತು.
17	24.1	ಬೋಧಕ/ಬೋಧಕೇತರ ಸಿಬ್ಬಂದಿಗಳ ಸ್ಟೇಲ್ ರಜಿಸ್ಟರ್ ನಿರ್ವಹಿಸುವ ಕುರಿತು
18	24.5	ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕದಲ್ಲಿನ ನ್ಯೂನ್ಯತೆಗಳು.
19	24.6	ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಹಾಜರು ಪಡಿಸುವ ಕುರಿತು.
20	24.7	ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಬಗ್ಗೆ ಘೋಷಿಸದೇ ಇರುವುದು.
21	24.8	ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ 29-10-2015 ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಲೀನಗೊಂಡ 316 ಬೋಧಕೇತರ ಸಿಬ್ಬಂದಿಗಳಿಗೆ ಪ್ರೋ.ಕೆ.ಎನ್ ವೆಂಕಟಕೃಷ್ಣರಾವ್ ಸಮಿತಿ ವರದಿಯಂತೆ ನಿಯಮಬಾಹಿರವಾಗಿ ಕಾಲ್ಪನಿಕವಾಗಿ ವೇತನ ನಿಗದಿಪಡಿಸಿ ದಿ: 01-07-2017 ರಿಂದ ಆರ್ಥಿಕ ಸೌಲಭ್ಯ ನೀಡುವ ಕುರಿತು.
22	28.12	ಕಾಮಗಾರಿಗಳ ಒಪ್ಪಂದ ಪತ್ರಗಳ ವಹಿಯನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸದ ಕುರಿತು


23	28.14	ಆಸ್ತಿ ವಹಿಯನ್ನು ನಿರ್ವಹಿಸುವ ಕುರಿತು
24	28.15	ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಕೊಪ್ಪಳ ಜಿಲ್ಲೆಯ ಕುಕನೂರ ತಾಲ್ಲೂಕಿನ ತಳಕಲ್ ವ್ಯತ್ಯದಲ್ಲಿನ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹತ್ತಿರದ ಜಾಗೆ ಹಸ್ತಾಂತರಿಸಿಕೊಳ್ಳುವ ಕುರಿತು.
25	29.1	ವಾರ್ಷಿಕ ದಾಸ್ತಾನು ಪರಿಶೀಲನಾ ವರದಿ ಹಾಜರು ಪಡಿಸದೇ ಇರುವ ಕುರಿತು
26	29.2	ಡೆಡ್ ಸ್ಟಾಕ್ ವಿಲೇವಾರಿಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು.
27	37.2	ನಿವೃತ್ತಿ ವೇತನ ಅಂಶದಾನಗಳ ಮೊತ್ತವನ್ನು ವಿಳಂಬವಾಗಿ ಭರಣಾ ಮಾಡಿರುವ ಕುರಿತು.
28	38.2	ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದುಹಾಕುವ ಕುರಿತು.
29	40.2	ಸರಕು ಮತ್ತು ಖರೀದಿ ಅಧಿಕಾರಿಗಳ ಕಚೇರಿಯ ಟೆಂಡರ್ಗಳ ಯಾದಿಯನ್ನು ದೃಢೀಕರಣ ಮಾಡಿ ಸಲ್ಲಿಸದ ಕುರಿತು
30	40.3	Delegation of Financial Powers ದಾಖಲೆ ಹಾಜರು ಪಡಿಸದ ಕುರಿತು.


ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಆಕ್ಷೇಪಣೆ ಹಾಗೂ ವಸೂಲಾತಿಗಳ ವಿವರ

ಕ್ರ.ಸಂ	ಕಂಡಿಕೆ ಸಂಖ್ಯೆ	ವಿವರ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
1.	11.2	ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕ	-	1,24,10,000
2.	11.4	ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ	-	48,29,07,744
3.	11.5	ಸಂಯೋಜನಾ ಶುಲ್ಕ ವಸೂಲಾತಿಯಾಗದೇ ಇರುವ ಕುರಿತು	-	42,96,900
4.	11.6	2020-21 ಮತ್ತು 2021-22 ನೇ ಸಾಲಿನಲ್ಲಿ ಮಹಾವಿದ್ಯಾಲಯಕ್ಕೆ ಪುನಃಪಾವತಿ ಪಡೆದ ಯು.ಜಿ. ಮತ್ತು ಪಿ.ಜಿ ವಿದ್ಯಾರ್ಥಿಗಳ ಶುಲ್ಕ ಬಾಕಿ ಕುರಿತು	-	6,23,48,950
5.	12.2	ಸಿಬ್ಬಂದಿಗಳ ವಸತಿ ಗೃಹ ಬಾಡಿಗೆ ವಸೂಲಿ ಮಾಡದೆ ಇರುವ ಕುರಿತು.	-	1,90,834
6.	14.3	ಎಫ್.ಡಿ.ಆರ್ ಗಳ Bank Confirmation ಹಾಗೂ Interest Accued certificate ನೀಡುವ ಕುರಿತು.	-	1,56,51,788
7.	15.1	ಪಿಂಚಣಿ ಪರಿಹಾರ ಪಾವತಿ ಮತ್ತು ವಿದ್ಯತ್ ಬಿಲ್ ಪಾವತಿಯಲ್ಲಿ ದಂಡ/ಬಡ್ಡಿ ಭರಿಸಿದ ಕುರಿತು.(ವಾರ್ಷಿಕ ಲೆಕ್ಕಪತ್ರ)	-	2,57,546
8.	15.2	TCS (Tax collected at Source) ಪಾವತಿಯಲ್ಲಿ ಕಂಡುಬಂದ ನ್ಯೂನತೆಗಳ ಕುರಿತು.	-	17,332
9.	16.1	ಪ್ರಾಂತೀಯ ಕಚೇರಿ ಕಲಬುರ್ಗಿಗೆ ವಾಹನವನ್ನು ಪಡೆದುಕೊಂಡಿರುವ ಕುರಿತು.	15,26,006	-
10.	16.2	ವಿಶ್ವವಿದ್ಯಾಲಯವು ಹೊಸ ವಾಹನಗಳನ್ನು ಖರೀದಿಸುವ ಕುರಿತು.	57,69,842	-
11.	16.3	ಕಡಿಮೆ ಸ್ಟ್ಯಾಂಪ್ ಡ್ಯೂಟಿ ಮಾಡಿ ಕರಾರು ಒಪ್ಪಂದ ಮಾಡಿರುವ ಕುರಿತು.	-	8,500
12.	16.4	ಸ್ನಾತಕೋತ್ತರ ಕೇಂದ್ರ ಕಲಬುರ್ಗಿಗೆ ಸಾಫ್ಟ್‌ವೇರ್ ಒದಗಿಸಿದ ಕುರಿತು.	45,67,500	-
13.	16.5	ನಿವೃತ್ತಿ(ಅಧಿಕಾರ/ಸಿಬ್ಬಂದಿ) ನೌಕರರನ್ನು ನಿಯಮಬಾಹಿರವಾಗಿ ನೇಮಕಾತಿ ಮಾಡಿಕೊಂಡು ವೇತನ ಸಂದಾಯ ಮಾಡಿರುವ ಕುರಿತು.	39,73,520	-
14.	17.1	ಭಾರತ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಬಳಕೆ ಮಾಡಿಕೊಳ್ಳದೇ ಇರುವುದು.	41,50,000	-
15.	17.2	2015-16 ನೇ ಸಾಲಿನಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಕೈಕೊಳ್ಳಲು ಬಿಡುಗಡೆಯಾದ ಅನುದಾನವನ್ನು ಬಳಕೆ ಮತ್ತು ಮರು ಪಾವತಿ ಕುರಿತು.	5,21,600	-
16.	17.3	ಎನ್.ಎಸ್.ಎಸ್. ಅನುದಾನದ ಬಳಕೆ ಮತ್ತು ಮರು ಪಾವತಿ ಕುರಿತು.	-	15,20,332
17.	17.5	ಪ್ರೊಜೆಕ್ಟ್ ಗೆ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ಇರುವ ಕುರಿತು.	12,00,000	-
18.	17.6	ಪ್ರೊಜೆಕ್ಟ್ ಗೆ ಬಿಡುಗಡೆಯಾದ ಅನುದಾನದ ಅಮರ್ಪಕವಾದ ಬಳಕೆ ಕುರಿತು.	14,63,000	-
19.	23.1	ಮಂಜೂರಾಗದ ಹುದ್ದೆಗಳಿಗೆದುರಾಗಿ ನೇಮಕ ಮಾಡಿಕೊಂಡ ಸಹಾಯಕ ಫಲಾನುಭವಿಗಳ ಸರ್ಕಾರದಿಂದ ಅನುಮೋದನೆ ಪಡೆಯದೇ ನೇರವಾಗಿ ವೇತನ ಪಾವತಿ ಮಾಡಿರುವ ಕುರಿತು.	-	11,55,680

20.	23.2	ಶ್ರೀಮತಿ ಗಾಯತ್ರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಹರದಿಂದ ಅನುಮೋದನೆ ಪಡೆಯದೇ ನೇರವಾಗಿ ವೇತನ ಪಾವತಿ ಮಾಡಿರುವ ಕುರಿತು.	-	3,16,024
21.	23.4	ಡಿ: ವಿರೂಪಾಕ್ಷಪ್ಪ ಜೆ ನ್ಯಾಮತಿ ಸಹಾಯಕ ಪ್ರಾಧ್ಯಾಪಕರು ಮಂಜೂರಾಗದ ಹುದ್ದೆಗಳಿಗೆದುರಾಗಿ ನೇಮಕ ಮಾಡಿಕೊಂಡ ಹುದ್ದೆಗೆ ವೇತನ ಪಾವತಿ ಮಾಡಿರುವ ಕುರಿತು	7,04,493	-
22.	24.2	ಸ್ನಾತಕೋತ್ತರ ಹಾಗೂ ಪ್ರಾದೇಶಿಕ ಕೇಂದ್ರಗಳಲ್ಲಿ ತಾತ್ಕಾಲಿಕ ಸಂಚಿತ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು	1,14,15,984	-
23.	24.3	ವಿಶ್ವವಿದ್ಯಾಲಯದ ಪ್ರೊಜೆಕ್ಟ್ ಮ್ಯಾನೇಜ್‌ಮೆಂಟ್ ಸೆಲ್ (PM Cell) ವಿಭಾಗದಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು.	1,20,27,684	-
24.	24.4	ವೃಂದವಾರು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ನೌಕರರನ್ನು ವಿಲೀನಗೊಳಿಸಿಕೊಂಡು ವೇತನ ಸಂದಾಯ ಮಾಡಿರುವ ಕುರಿತು.	5,75,23,800	-
25.	25.1	ಅನುಶಾಸನ/ಅನುಮೋದನೆ ಪಡೆಯದೇ ವಿವಿಧ ಸಭೆಗಳಿಗೆ ಹಾಜರಾದ ST ಕಮೀಟಿ ಮತ್ತು LIC ಕಮೀಟಿ ವಾಹನ ಬಾಡಿಗೆ ಭತ್ಯೆ ನೀಡಿದ ಕುರಿತು.	1,43,47,297	-
26.	26.1	ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಲ್ಯಾಪಟಾಪ್ ಖರೀದಿ ಗುತ್ತಿಗೆಯಲ್ಲಿ ಕಂಡು ಬಂದಿರುವ ನ್ಯೂನ್ಯತೆಗಳು.	4,10,940	-
27.	26.2	ಸ್ಪರ್ಧೆಯ ಕೊರತೆಯಿರುವ ಟೆಂಡರ್ಗೆ ಪೂರೈಕೆ ಆದೇಶ ನೀಡಿದ ಕುರಿತು.	9,48,240	-
28.	26.3	ರಶೀದಿ ಮತ್ತು ಪಾವತಿ (R&P) ತ:ಖ್ತೆಯಲ್ಲಿ ಪಾಜಿತಿ ಭಾಗದ Cash Out ರಲ್ಲಿ Bank Charges ಎಂದು ತೋರಿಸಿದ ಕುರಿತು.	-	8,32,382
29.	26.4	ವಿಶ್ವವಿದ್ಯಾಲಯದ ವಿವಿಧ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರಿಸಿದ ನ್ಯಾಯವಾದಿಗಳ ಫೀ ರೂ. 78,81,500/- ಮೊತ್ತದ ಕುರಿತು	78,81,500	-
30.	26.5	ಜೆಮ್ ಸರ್ಕಾರದ ಇ.ಮಾರುಕಟ್ಟೆಯ ಸ್ಥಳ ಮೂಲಕ ಪಿರೋಪಕರಣಗಳ ಜೋಡಣೆಯನ್ನು ಖರೀದಿ ಮಾಡಿದ ಕುರಿತು.	8,98,870	-
31.	26.6	ಅಂದಾಜು ಮೊತ್ತಕ್ಕಿಂತ ಗಣನೀಯವಾಗಿ ಹೆಚ್ಚಾಗಿ ನಮೂದಿಸಿರುವ ದರಕ್ಕೆ ಟೆಂಡರ್ ಕರಾರು ಮಾಡಿಕೊಂಡಿರುವ ಕುರಿತು.	3,90,781	-
32.	26.7	ಪರಿಕ್ವಾ ವಿಭಾಗದಲ್ಲಿ ಏಕಬಡ್ (Single Bid) ಟೆಂಡರ್ ಪರಿಗಣಿಸಿ ಕೆಲಸದ ಆದೇಶ ನೀಡಿರುವ ಕುರಿತು.	3,58,380	-
33.	26.8	ವಿಶ್ವವಿದ್ಯಾಲಯದ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ವೆಚ್ಚಗಳನ್ನು ಭರಿಸಿದ ಕುರಿತು.	87,47,450	-
34.	27.1	2020-22 ನೇ ಸಾಲಿನ ಪರಿಕ್ವಾ ಕಾರ್ಯಕ್ಕೆ ಸಂಭಾವನೆ ಪಾವತಿಸಿರುವ ಕುರಿತು.	-	15,04,23,781
35.	28.1	ಕೆ.ಟಿ.ಪಿ.ಪಿ ನಿಯಮವನ್ನು ಪಾಲಿಸದೇ ಟೆಂಡರ್‌ನ್ನು ಅನುಮೋದಿಸಿದ ಕುರಿತು	38,03,36,667	37,100
36.	28.2	ಟೆಂಡರ್ ಅವಧಿಯನ್ನು ವಿಸ್ತರಿಸಿ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಕುರಿತು.	2,08,61,137	2,700

37.	28.3	ಕಾಮಗಾರಿ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು	11,29,55,870	-
38.	28.4	ಕಾಮಗಾರಿಗಳನ್ನು ನಿರ್ವಹಿಸಲು ವಿಳಂಬವಾದ ಕುರಿತು	7,90,12,067	-
39.	28.5	ತಳಕಲ್ ಗ್ರಾಮದಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಕುರಿತು.	80,50,00,000	-
40.	28.6	ಕಾಮಗಾರಿ ಬಿಲ್ಲುಗಳಲ್ಲಿ ನ್ಯೂನತೆಗಳ ಕುರಿತು	38,40,000	-
41.	28.7	ಯುಬಿಡಿಟಿ ದಾವಣಗೆರೆಯಲ್ಲಿ ಆಡಿಟೋರಿಯಮ್ ನಿರ್ಮಾಣ ಕಾಮಗಾರಿ ಕುರಿತು	3,43,52,372	-
42.	28.8	ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಅವಧಿ ವಿಸ್ತರಿಸುವುದು	3,34,56,531	-
43.	28.9	ಕಾಮಗಾರಿಯನ್ನು ವಿಳಂಬವಾಗಿ ಪೂರ್ಣಗೊಳಿಸಿರುವುದು	14,77,843	-
44.	28.10	ಕಾಮಗಾರಿ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು	3,73,89,594	-
45.	28.11	ಕಾಮಗಾರಿ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು	3,07,86,695	-
46.	28.13	ವಿತಾವಿ ಬೆಳಗಾವಿ ಆವರಣದ ಆಡಳಿತ ಕಟ್ಟಡ ಸೌಧ ಆಂಡ್ ಬ್ಲಾಕ್‌ನ ಬಾಕಿ ಉಳಿದ ಕಾಮಗಾರಿಯ ವಿಮಾ ಮತ್ತು ಭದ್ರತಾ ಠೇವಣಿಯನ್ನು ಊರ್ಜಿತದಲ್ಲಿ ಇಡುವ ಕುರಿತು.	44,60,000	-
47.	33.1	ವಿಶ್ವವಿದ್ಯಾಲಯದ ಮುಂಗಡ ಹೊಂದಾಣಿಕೆಯಾಗದೇ ಬಾಕಿ ಇರುವ ಕುರಿತು.	-	29,25,363
48.	35.1	ಚಿನ್ನದ ಪದಕ ಠೇವಣಿ ಮೊತ್ತದಲ್ಲಿ ಕಡಿತವಾದ ಕುರಿತು.	60,953	-
49.	35.2	2021-22 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದಿಂದ ಶಿಷ್ಟವೇತನದ ದಾಖಲೆಗಳನ್ನು ಹಾಜರುಪಡಿಸುವ ಕುರಿತು.	36,54,143	-
50.	36.1	2021-22 ನೇ ಸಾಲಿನ ಅಥಾವೆ ಪತ್ರಿಕೆಯಲ್ಲಿನ ಚಾಲ್ತಿ ಸ್ವೀರಾಸ್ತಿ ವಿಭಾಗದಲ್ಲಿ ಭವಿಷ್ಯ ನಿಧಿ ಬಾಕಿ ಇರುವ ಕುರಿತು.	2,34,577	-
51.	37.1	ವಾರಸುದಾರರ ಪ್ರಮಾಣ ಪತ್ರ ಪಡೆಯದೇ DGRC ಮೊತ್ತ ಪಾವತಿಸಿದ ಕುರಿತು	20,00,000	-
52.	39.2	ಪ್ರಸಾರಂಗ್ ವಿಭಾಗದಿಂದ ವಿವಿಧ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡಿರುವ ಕುರಿತು	-	75,000
53.	40.1	2021-22 ನೇ ಸಾಲಿನ ಟೆಂಡರ್ ಮುಂಖಾಂತರ ತೆಗೆದುಕೊಳ್ಳಲಾದ ಕಾಮಗಾರಿಗಳ EMD ಮತ್ತು SD ರಜಿಸ್ಟ್ರಾರ್‌ಗಳನ್ನು ಒದಗಿಸುವ ಕುರಿತು.	20,77,20,194	-
<b>ಒಟ್ಟು ರೂ.</b>			<b>1,89,64,25,530</b>	<b>73,53,77,956</b>

  
**Finance Officer**  
 Visvesvaraya Technological University  
 "Jnana Sangam" Campus,  
 Belagavi-590 018.

  
**ಕುಲಸಚಿವರು**  
 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,  
 ಬೆಳಗಾವಿ.

1

### ಪ್ರಸ್ತಾವನೆ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ 24 ವರ್ಷಗಳ ಶ್ರೇಷ್ಠತೆಯ ಸಂಪ್ರದಾಯವನ್ನು ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಭಾರತದ ಅತಿದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಪ್ರಾಯೋಗಿಕ ಅನುಭವ ಮತ್ತು ಉತ್ತಮ ಸೈದ್ಧಾಂತಿಕ ಜ್ಞಾನದೊಂದಿಗೆ ತರಬೇತಿ ಪಡೆದ ತಾಂತ್ರಿಕ ಮಾನವ ಶಕ್ತಿಗಾಗಿ ಭಾರತೀಯ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧಿನಿಯಮ 1994 ಅಧ್ಯಾಯ 1ರ ಕಲಂ 3ರ ಅಧಿನಿಯಮದಲ್ಲಿ ಅವಕಾಶ ಕಲ್ಪಿಸಿದಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬೆಳಗಾವಿಯಲ್ಲಿ ದಿನಾಂಕ:01.04.1998 ರಿಂದ ಅಸ್ತಿತ್ವಕ್ಕೆ ಬಂದಿರುತ್ತದೆ.

ವಿಭಿನ್ನ ಪಠ್ಯಕ್ರಮಗಳು, ವಿಭಿನ್ನ ಕಾರ್ಯ ವಿಧಾನಗಳು ಮತ್ತು ವಿಭಿನ್ನ ಸಂಪ್ರದಾಯಗಳೊಂದಿಗೆ ಒಂದು ಭತ್ತದಡಿಯಲ್ಲಿ ಈ ಹಿಂದೆ ಸಂಯೋಜಿತವಾಗಿರುವ ವಿವಿಧ ಕಾಲೇಜುಗಳನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ತರುವ ಮಹತ್ತರವಾದ ಕಾರ್ಯವನ್ನು ವಿಶ್ವವಿದ್ಯಾಲಯವು ಅತ್ಯಂತ ಯಶಸ್ವಿಯಾಗಿ ಸಾಧಿಸಿದೆ.

ವಿಶ್ವವಿದ್ಯಾಲಯವು ಪ್ರಸ್ತುತ 182 ಸಂಯೋಜಿತ ಕಾಲೇಜುಗಳನ್ನು ಹೊಂದಿದೆ, 1 ಘಟಕ ಕಾಲೇಜು ಮತ್ತು 25 ಸ್ವಾಯತ್ತ ಕಾಲೇಜುಗಳು 37 ವಿಭಾಗಗಳಲ್ಲಿ ಪದವಿ ಪೂರ್ವ ಕಾರ್ಯಕ್ರಮಗಳು 96 ವಿಭಾಗಗಳಲ್ಲಿ ಪಿಜಿ ಕಾರ್ಯಕ್ರಮಗಳು ಮತ್ತು ಪಿಎಚ್‌ಡಿ ಮತ್ತು ಎಮ್.ಎಸ್.ಸಿ(ಇಂಜಿನಿಯರಿಂಗ್) ಸಂಶೋಧನಾ ಕಾರ್ಯಕ್ರಮಗಳು 7 ಅಧ್ಯಾಪಕರು, 3 ಲಕ್ಷಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ವಿವಿಧ ಸಂಸ್ಥೆಗಳಲ್ಲಿ ಅಧ್ಯಯನ

NOTED



ಮಾಡುತ್ತಾರೆ.

ವಿಶ್ವವಿದ್ಯಾಲಯವು 2014-15 ರ ಶೈಕ್ಷಣಿಕ ವರ್ಷದಿಂದ ಯು.ಜಿ ಮತ್ತು ಪಿ.ಜಿ ಗಾಗಿ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯದಾದ್ಯಂತ ನಾಲ್ಕು ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ಅತ್ಯುತ್ತಮ ವಿದ್ಯಾರ್ಥಿ ಸಂಘಟನೆಯ ಅತ್ಯಂತ ಶ್ರೀಮಂತ ಸಂಪನ್ಮೂಲಗಳು ಮತ್ತು ವ್ಯಾಪಾರ, ಉದ್ಯಮ ಮತ್ತು ಸರ್ಕಾರದೊಂದಿಗೆ ಅಧ್ಯಾಪಕರ ಬಲವಾದ ಪಾಲುದಾರಿಕೆ ಮತ್ತು ಹಳೆಯ ವಿದ್ಯಾರ್ಥಿಗಳು ಮತ್ತು ಸ್ನೇಹಿತರ ಬೆಂಬಲದೊಂದಿಗೆ, ಎಸ್.ಎಮ್.ಎಸ್ ಜಾಗತಿಕ ಪ್ರಾಧಾನ್ಯತೆ, ನಾಯಕತ್ವ ಮತ್ತು ಸೇವೆಯ ಭವಿಷ್ಯವನ್ನು ವಿನಾಸಗೊಳಿಸುತ್ತಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 2011-12 ನೇ ಸಾಲಿನಲ್ಲಿ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಪರೀಕ್ಷಾ ಸುಧಾರಣೆಗಳಲ್ಲಿ ನವೀನ ಕ್ರಮಗಳನ್ನು ಅಳವಡಿಸಿಕೊಂಡ ದೇಶದ ಮೊದಲ ವಿಶ್ವವಿದ್ಯಾಲಯವಾಗಿದೆ, ನಂತರ ಸಂಯೋಜಿತ ಕಾಲೇಜುಗಳಿಗೆ ಪ್ರಶ್ನೆ ಪತ್ರಿಕೆಗಳ ವಿತರಣೆಯಂತಹ ಆನ್-ಲೈನ್ ಸೇವೆಗಳು (ಪ್ರಶ್ನೆಪತ್ರಿಕೆ ವಿತರಣಾ ವ್ಯವಸ್ಥೆ-ಕ್ಯೂಪಿಡಿಎಸ್), ಫಲಿತಾಂಶ ಪ್ರಕಟಣೆ, ಫೋಟೋಕಾಪಿ ಲಭ್ಯತೆ, ಪಿಜಿ ಕೋರ್ಸ್‌ಗಳ ಪ್ರಬಂಧ ಮೌಲ್ಯಮಾಪನ, ಪಿಎಚ್‌ಡಿ. ಪ್ರಬಂಧ ಮೌಲ್ಯಮಾಪನ ಮತ್ತು ಪರೀಕ್ಷೆಯ ಫಲಿತಾಂಶಗಳನ್ನು ಎಸ್.ಎಮ್.ಎಸ್ ಮೂಲಕ ಮೊಬೈಲ್ ಫೋನ್‌ನಲ್ಲಿ ಪ್ರಕಟಿಸಲಾಗಿದೆ.

ತಂತ್ರಜ್ಞಾನ ಮತ್ತು ಸಮಾಜದಲ್ಲಿ ಬದಲಾವಣೆ ತರಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಕರ್ನಾಟಕದ ವಿವಿಧ ಸ್ಥಳಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶ್ರೇಷ್ಠತೆಯ ಕೇಂದ್ರವನ್ನು ಸ್ಥಾಪಿಸಿದೆ.

1. ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ

ವಿಶ್ವವಿದ್ಯಾಲಯವು ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ.

2. ಬೆಂಗಳೂರಿನಲ್ಲಿ ನ್ಯಾನೊ ತಂತ್ರಜ್ಞಾನಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೇಂದ್ರ.
3. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿರುವ ವಿಟಿಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಅಕಾಡೆಮಿ.
4. ಬೆಳಗಾವಿಯಲ್ಲಿ ಪರಿಸರ ಪೀಠ.
5. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಮತ್ತು ಸಂಯೋಜಿತ ಇಂಜಿನೀಯರಿಂಗ್ ಕಾಲೇಜುಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಇನ್ನೋವೇಶನ್ ಕ್ಲಬ್‌ಗಳು.
6. ಮುದ್ದೇನಹಳ್ಳಿಯಲ್ಲಿರುವ ವಿಟಿಯು ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಟೆಕ್ನಾಲಜಿ.
7. ಮೈಸೂರಿನಲ್ಲಿ ಇ-ಕಲಿಕಾ ಕೇಂದ್ರ.
8. ಮೈಸೂರಿನಲ್ಲಿರುವ ವಿಟಿಯು ಬಾಷ್ ಸೆಂಟರ್ ಆಫ್ ಕಾಂಪಿಟೆನ್ಸ್.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ವಿಶ್ವದಾದ್ಯಂತ ವಿದ್ಯುನ್ಮಾನ ಉಪಸ್ಥಿತಿಯನ್ನು ಮಚ್ಚೆಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕ್ಯಾಂಪಸ್‌ದಲ್ಲಿ, ನಾಲ್ಕು ಪ್ರಾದೇಶಿಕ ಕಚೇರಿಗಳು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಲ್ಲಾ ಸಂಯೋಜಿತ ಕಾಲೇಜುಗಳನ್ನು ಸುರಕ್ಷಿತ ಖಾಸಗಿ ನೆಟ್‌ವರ್ಕ್‌ನಲ್ಲಿ ಸ್ಥಾಪಿಸುವ ಮೂಲಕ ಡೇಟಾ ನೆಟ್‌ವರ್ಕ್‌ನ್ನು ಸ್ಥಾಪಿಸಿದೆ ಮತ್ತು ಇಂಟರ್‌ನೆಟ್ ತಂತ್ರಜ್ಞಾನವನ್ನು ಬಳಸಿಕೊಂಡು ಸಹಯೋಗದ ಕಲಿಕೆಗಾಗಿ ವಿಶ್ವದಾದ್ಯಂತದ ಸಮುದಾಯಗಳಿಗೆ ಈ ನೆಟ್‌ವರ್ಕ್‌ಗೆ ಪ್ರವೇಶವನ್ನು ತೆರೆದಿದೆ. ಕ್ಯಾಂಪಸ್ ನೆಟ್‌ವರ್ಕ್ ಎಡ್ಜ್ ಮತ್ತು ಕೋರ್ ಸ್ಪಿಚ್‌ಗಳು ಮತ್ತು ಸ್ಪೇಲೆಬಲ್ ಡಿಸ್ಟ್ರಿಬ್ಯೂಟ್ ನೆಟ್‌ವರ್ಕ್ ಟೆರೋಪೋಲಿಯೊಂದಿಗೆ ಅತ್ಯಾಧುನಿಕ ನೆಟ್‌ವರ್ಕ್ ಶ್ರೇಣೀಕೃತ

	<p>ವಾಸ್ತುಶಿಲ್ಪವನ್ನು ಬಳಸುತ್ತಿದೆ. ಈ ನೆಟ್‌ವರ್ಕ್ ಕ್ಯಾಂಪಸ್‌ನಲ್ಲಿರುವ ಪಿಜಿ ವಿದ್ಯಾರ್ಥಿಗಳ ಕಂಪ್ಯೂಟಿಂಗ್ ಬೇಡಿಕೆಯನ್ನು ಪೂರೈಸುತ್ತದೆ, ಇ-ಲರ್ನಿಂಗ್ ಪರಿಸರವನ್ನು ಒದಗಿಸುತ್ತದೆ, ಡಿಜಿಟಲ್ ಲೈಬ್ರರಿಗೆ ಪ್ರವೇಶ, ಬೆಂಬಲ ಪರಿಕೆ, ಆಡಳಿತದ ಕೆಲಸ ಮತ್ತು ಹೆಚ್ಚು ಮುಖ್ಯವಾಗಿ ಯಾವುದೇ ನೆಟ್‌ವರ್ಕ್ ಪ್ರವೇಶ ಬಿಂದುವಿನಿಂದ ವೀಡಿಯೋ ಕಾನ್ಫರೆನ್ಸಿಂಗ್‌ಗೆ ಸಾಕಷ್ಟು ಬ್ಯಾಂಡ್‌ವಿಡ್ತ್‌ಅನ್ನು ಹೊಂದಿರುತ್ತದೆ.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧಿನಿಯಮ 1994 ರ ಅಧ್ಯಾಯ VII (Finance &amp; Accounts)ರ ನಿಯಮ 26(Powers of Government to order auditing) ಹಾಗೂ ಸರ್ಕಾರಿ ಆದೇಶಸಂಖ್ಯೆ-ಇಡಿ 08 ಯುಟಿವಿ 2009 ದಿನಾಂಕ:12.02.2009 ರ ಪ್ರಕಾರ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆ ಕೈಗೊಳ್ಳಲು ಅಧಿಕಾರ ಹೊಂದಿದ್ದು, ಅದರನ್ವಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2020-22 ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನೆ ಕೈಗೊಂಡು ವರದಿಯನ್ನು ತಯಾರಿಸಲಾಗಿದೆ.</p>	
2	<p><b>ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಿರುವ ನಿಯಮಗಳು:</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ 1994 ರನ್ವಯ ವಿಶ್ವವಿದ್ಯಾಲಯಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಗಮನದಲ್ಲಿರಿಸಿಕೊಂಡು ವಿಶ್ವವಿದ್ಯಾಲಯದ ಲೆಕ್ಕ ಪರಿಶೋಧನಾ ಕಾರ್ಯವನ್ನು ಕೈಕೊಳ್ಳಲಾಗಿದೆ. ಈ ಕಾರ್ಯದಲ್ಲಿ Statute adopting KCSR/ KFC &amp; MCE Providing TA/DA Financial scheme and purchase etc. Rule of VTU ಈ ಶಾಸನ ಹಾಗೂ ಈ ಕೆಳಗಿನ ಕಾಯ್ದೆ ಮತ್ತು ನಿಯಮಾವಳಿಗಳನ್ನು ಆಧರಿಸಿಕೊಳ್ಳಲಾಗಿದೆ.</p> <p>1) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯು ಕಾಲಕಾಲಕ್ಕೆ ಹೊರಡಿಸಿದ ಅನುಶಾಸನಗಳು,</p>	<p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ವಿಶ್ವವಿದ್ಯಾಲಯವು 1 ರಿಂದ 11 ರಲ್ಲಿ ತಿಳಿಸಿರುವ ನಿಯಮಗಳಿಗೆ ಅನುಸರಿಸಿ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ.</p>

	<p>ಆಧ್ಯಾತ್ಮಿಕತೆಗಳು, ಪರಿನಿಯಮಗಳು</p> <ol style="list-style-type: none"> <li>2) ಕರ್ನಾಟಕ ಆರ್ಥಿಕ ಸಂಹಿತೆ 1958.</li> <li>3) ಸಾದಿಲ್ವಾರು ವೆಚ್ಚದ ಕೈಪಿಡಿ 1958.</li> <li>4) ಕರ್ನಾಟಕ ಬಜೆಟ್ ಕೈಪಿಡಿ 1958</li> <li>5) ಕರ್ನಾಟಕ ನಾಗರಿಕ ಸೇವಾ ನಿಯಮಗಳು, ಸಿ.ಸಿ.ಎ ನಿಯಮಾವಳಿಗಳು ಇತ್ಯಾದಿ.</li> <li>6) ಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆ.</li> <li>7) ಕರ್ನಾಟಕ ಲೋಕೋಪಯೋಗಿ ಲೆಕ್ಕ ಪತ್ರಸಂಹಿತೆ.</li> <li>8) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಮತ್ತು ನಿಯಮಗಳು 2000.</li> <li>9) ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾದ ಆದೇಶಗಳು ಹಾಗೂ ಸುತ್ತೋಲೆಗಳು.</li> <li>10) ಸಾಮಾನ್ಯ ಆರ್ಥಿಕ ನಿಯಮಗಳು (ಜಿಎಫ್‌ಆರ್)2005 ರಾಜ್ಯ ಮತ್ತು ಕೇಂದ್ರದ ಯೋಜನೆಗಳ ಅನುದಾನಗಳು.</li> <li>11) ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002 ತತ್ಸಮಬದ್ಧ ನಿಯಮಗಳು 2003 (ಕರ್ನಾಟಕ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಆಕ್ಟ್)</li> </ol> <p>ಮೈಸೂರು ಸ್ಥಳೀಯ ನಿಧಿಗಳ ಲೆಕ್ಕಪರಿಶೋಧನಾ ಕೈಪಿಡಿಯ ಕಂಡಿಕೆ 220 ರನ್ವಯ ವಿಶ್ಲೇಷಣೆಯು ತಾಂತ್ರಿಕ ವಿಶ್ಲೇಷಣೆಯ ಬೆಳಗಾವಿಯ 2020-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಿ ವರದಿಯನ್ನು ಸಿದ್ಧಪಡಿಸಲಾಗಿದೆ. ಈ ಲೆಕ್ಕಪತ್ರಗಳಲ್ಲಿ ಕಂಡು ಬಂದ ನ್ಯೂನತೆಗಳು ಹಾಗೂ ವಿಶ್ಲೇಷಣೆಯ ಆಡಳಿತ ವಿಭಾಗ, ಪರಿಷತ್ ವಿಭಾಗ, ಹಣಕಾಸು ವಿಭಾಗ, ಇಂಜಿನಿಯರಿಂಗ್ ವಿಭಾಗ, ಸರಕು ಮತ್ತು ಖರೀದಿ ವಿಭಾಗ ಮತ್ತು ವಿವಿಧ ಘಟಕಗಳಲ್ಲಿ ಕಂಡು ಬಂದ ನ್ಯೂನತೆಗಳನ್ನು ವರದಿ ಮಾಡಲಾಗಿದೆ.</p>	
3	<p><b>ಲೆಕ್ಕ ಪರಿಶೋಧನಾ ವರದಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು:</b></p> <p>2020-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಪರಿಶೀಲಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಲೆಕ್ಕಪತ್ರಗಳಲ್ಲಿ ಕಂಡು ಬಂದ ನ್ಯೂನತೆಗಳು ಹಾಗೂ ವಿಶ್ಲೇಷಣೆಯ ಆಡಳಿತ ವಿಭಾಗ,</p>	<p>ಲೆಕ್ಕ ಪರಿಶೋಧಕರ ಸಲಹೆ ಸೂಚನೆಗಳನ್ನು ಹಾಗೂ ಮಾರ್ಗದರ್ಶನಗಳನ್ನು ಗಮನದಲ್ಲಿರಿಸಿ ಲೆಕ್ಕ ಪತ್ರಗಳಲ್ಲಿ ಕಂಡು ಬಂದ ನ್ಯೂನತೆಗಳನ್ನು ಸರಿಪಡಿಸಲು ವಿಶ್ಲೇಷಣೆಯ ವಿವಿಧ ಘಟಕಗಳಿಗೆ ಕೈಗೊಳ್ಳಲಾಗುತ್ತಿದೆ ಹಾಗೂ ವಿತಾಪಿಯ ಅಧಿನಿಯಮ ಚಾರ್ಟರ್ 4 ದಲ್ಲಿರುವ ವಿಶ್ಲೇಷಣೆಯ ಕರ್ತವ್ಯದ ಬಗ್ಗೆ</p>

ಪರೀಕ್ಷಾ ವಿಭಾಗ, ಹಣಕಾಸು ವಿಭಾಗ, ಇಂಜಿನಿಯರಿಂಗ್ ವಿಭಾಗ, ಸರಕು ಮತ್ತು ಖರೀದಿ ವಿಭಾಗ ಮತ್ತು ವಿವಿಧ ಘಟಕಗಳಲ್ಲಿ ಕಂಡು ಬಂದ ನ್ಯೂನತೆಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧಿನಿಯಮ 1994ರ ಅಧ್ಯಾಯ IV (Functions of University) ಕಲಂ 7 ಮತ್ತು 8 ರಲ್ಲಿ ತಿಳಿಸಿರುವಂತೆ ಹಾಗೂ ಅಧ್ಯಾಯ-VIII (Statutes, Ordinance, Regulation and Rules) ರನ್ವಯ ಕ್ರಮ ಕೈಕೊಳ್ಳಲು ತಿಳಿಸಿದೆ.

ಕ್ರಮಸಂಖ್ಯೆ 7,8,9 ರಲ್ಲಿ ತಿಳಿಸಿರುವ ಅಂಶಗಳನ್ನು ಜಾರಿಗೆ ತರುವಲ್ಲಿ ವಿಶ್ವ ವಿದ್ಯಾಲಯವು ಕ್ರಮ ಕೈಗೊಳ್ಳಲಾಗಿರುತ್ತದೆ.

4

**ವಿಶ್ವವಿದ್ಯಾಲಯದ ಸಾಂಸ್ಥಿಕ ರಚನೆ**



**ವಿಶ್ವ ವಿದ್ಯಾನಿಲಯದ ಸಮಿತಿಗಳು:**

ಕ್ರ. ಸಂ	ಮಂಡಳಿ/ ಸಮಿತಿಯ ಹೆಸರು	ಅಧಿನಿಯಮ ದಲಿನ್ ಅವಕಾಶ	ಸಮಿತಿಯ ಅಧ್ಯಕ್ಷರು
01	ಕಾರ್ಯಕಾರಿ ಪರಿಷತ್ ಸಭೆ	ಪ್ರಕರಣ 19	ಕುಲಪತಿಗಳು
02	ಶಿಕ್ಷಣ ಮಂಡಳಿ	ಪ್ರಕರಣ 21	ಕುಲಪತಿಗಳು
03	ಹಣಕಾಸು ಸಮಿತಿ	ಪ್ರಕರಣ 24	ಕುಲಪತಿಗಳು

NOTED

**2020-22 ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ  
ವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳು:**

ಕ್ರ. ಸಂ.	ಪದನಾಮ	ಹೆಸರು	ಅವಧಿ
1	ಕುಲಪತಿಗಳು	ಡಾ   ಕರಿಸಿದ್ದಪ್ಪ	26.09.2016 ರಿಂದ 31.03.2022
2	ಕುಲಸಚಿವರು (ಆಡಳಿತ)	ಡಾ   ಎ ಎಸ್ ದೇಶಪಾಂಡೆ	23.07.2019 ರಿಂದ 31.03.2022
3	ಕುಲಸಚಿವರು (ಮೌಲ್ಯಮಾಪನ)	ಡಾ   ಸತೀಶ ಅಣ್ಣಿಗೇರಿ	22.12.2016 ರಿಂದ 21.12.2020
		ಡಾ   ಎಎಸ್ ದೇಶಪಾಂಡೆ (ಪ್ರಭಾರ)	21.12.2020 ರಿಂದ 23.12.2020
		ಡಾ   ಬಿ. ಇ. ರಂಗಸ್ವಾಮಿ	23.12.2020 ರಿಂದ 31.03.2022
4	ಹಣಕಾಸು ಅಧಿಕಾರಿಗಳು	ಶ್ರೀಮತಿ ಎಮ್ ಎ ಸಪ್ಪಾ	05.01.2017 ರಿಂದ 31.03.2022
5	ಸ್ಥಾನಿಕ ಅಭಿಯಂತರರು	ಶ್ರೀ ಹೆಚ್ ಹೇಮಂತಕುಮಾರ	10.01.2019 ರಿಂದ 31.03.2022

**ಲೆಕ್ಕಪರಿಶೋಧನಾ ತಂಡದ ವಿವರಗಳು :-**

1	ಸಂಸ್ಥೆಯ ಹೆಸರು	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
2	ಲೆಕ್ಕ ಪರಿಶೋಧನಾ ವರದಿ	2020-22 (01-04-2020 ರಿಂದ 31-03-2022)
3	ಲೆಕ್ಕಪರಿಶೋಧಕರ ಹೆಸರು	1) ಶ್ರೀವಿ. ಬಿ. ಚಿಕ್ಕೇರೂರ, ಲೆ.ಪ.ಅ 2) ಶ್ರೀ.ಬಿ. ಆಲದಕಟ್ಟೆ ಲೆ.ಪ.ಅ 3) ಶ್ರೀಮತಿ ವಿಜಯಾ ಬಿಮಠದ, ಲೆ.ಪ.ಅ 4) ಶ್ರೀಕೆ. ಎಮ್. ಕೋಟಿ, ಲೆ.ಪ.ಅ 5) ಶ್ರೀ. ಅಮೀರಾಖಾನ ಖಲೀಫೆ, ಲೆ.ಸ 6) ಶ್ರೀಸುರೇಶ ಎಂ ಮೆಲೋಡಿ, ಲೆ.ಸ 7) ಕು. ಅಕ್ಷತಾ ಈರಪ್ಪ, ವಣ್ಣೂರ, ಲೆ.ಸ 8) ಶ್ರೀ. ಮಹದ ಪಾ ಸೂಹೇಲ, ಲೆ.ಸ 9) ಶ್ರೀಅಪ್ಪಾಸಾಬ ಎಮ್. ಸನದಿ, ಲೆ.ಸ 10) ಶ್ರೀ ಹನುಮಂತನಾಗನೂರ, ಲೆ.ಸ 11) ಕು. ದೀಪಾಲಿ ಎಸ್. ಬಾಂದೇಕರ, ಲೆ.ಸ
4	ವಾರ್ಷಿಕ ಲೆಕ್ಕಪತ್ರ ಸಲ್ಲಿಸಿದ ದಿನಾಂಕ	18.01.2022
5	ಲೆಕ್ಕಪರಿಶೋಧನೆ ಪ್ರಾರಂಭದ ದಿನಾಂಕ	01.09.2022
6	ಲೆಕ್ಕಪರಿಶೋಧನೆ ಮುಕ್ತಾಯ ದಿನಾಂಕ	03.02.2023
7	ಲೆಕ್ಕಪರಿಶೋಧನೆಗೆ ಉಪಯೋಗಿಸಿರುವ ಒಟ್ಟು ಮಾನವ ದಿನಗಳು	781 ಮಾನವ ದಿನಗಳು
8	ಮರು ಸಮೀಕ್ಷೆ ಮಾಡಿದ	ಶ್ರೀಎನ್ ಮುರಳಿ,

	ಅಧಿಕಾರಿಗಳ ಹೆಸರು ಮತ್ತು ಹುದ್ದೆ	ಅಪರ ನಿರ್ದೇಶಕರು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಪ್ರಾಂಶೀಯ ಕಚೇರಿ ಬೆಳಗಾವಿ.	
9	ಮರು ಸಮೀಕ್ಷೆ ಮಾಡಿರುವ ದಿನಾಂಕ	02.06.2023	
5	<p><b>ವಿಶ್ವವಿದ್ಯಾನಿಲಯದಲ್ಲಿ ಅಳವಡಿಸಿಕೊಂಡಿರುವ ಲೆಕ್ಕಪದ್ಧತಿ</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-22 ನೇ ಸಾಲಿನ ಲೆಕ್ಕಪರಿಶೋಧನೆ ಕೈಗೊಳ್ಳಲಾಗಿ ವಿಶ್ವವಿದ್ಯಾಲಯವು ಲೆಕ್ಕಪತ್ರಗಳನ್ನು BUSY Accounting Software ನಲ್ಲಿ ನಿರ್ವಹಿಸುತ್ತಿದೆ. ಸದರಿ Software ನಲ್ಲಿ ಜರ್ನಲ್, ದಿನವಹಿ, ನಗದು ಪುಸ್ತಕಗಳು, ಲೆಡ್ಜರ್ಗಳು ಹಾಗೂ ವಾರ್ಷಿಕ ಲೆಕ್ಕಪತ್ರಗಳನ್ನು ನಿರ್ವಹಿಸಲಾಗಿದೆ. ವಿಶ್ವ ವಿದ್ಯಾಲಯದ ಖರ್ಚುಗಳನ್ನು ಸಂಚಯ ಆಧಾರದ (Accrual Basis) ಮೇಲೆ ನಿರ್ವಹಿಸಲಾಗುತ್ತಿದೆ. ದಿನಾಂಕ:31.03.2022 ರ Notes to Accounts ನಲ್ಲಿ ವಿಶ್ವವಿದ್ಯಾಲಯದಲ್ಲಿ ಸ್ವೀಕೃತವಾಗುವ ಶುಲ್ಕಗಳನ್ನು ನಗದು ಆಧಾರದ (Cash basis) ಮೇಲೆ ನಿರ್ವಹಿಸಲಾಗುತ್ತಿದ್ದು, 2022-23 ರಿಂದ ಸಂಯೋಜನಾ ಶುಲ್ಕವನ್ನು ಸಂಚಯ ಆಧಾರದ ಮೇಲೆ ನಿರ್ವಹಿಸಲಾಗುವುದು, ಎಂದು ತಿಳಿಸಿರುತ್ತಾರೆ. ಪ್ರಸ್ತುತ ವರ್ಷದಿಂದ NASD ದಾಂಡೇಲಿಯ ಲೆಕ್ಕಪತ್ರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಲೆಕ್ಕಪತ್ರದೊಂದಿಗೆ ವೀಲಿನಗೊಳಿಸಲಾಗಿದೆ.</p>	NOTED	
6	<p><b>ಮಾಸಿಕ ಲೆಕ್ಕಪತ್ರಗಳು ಹಾಗೂ ನಗದು ಲೆಕ್ಕಗಳ ಸಲ್ಲಿಕೆ</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪತ್ರಸಂಖ್ಯೆ: ವಿತಾವಿ/ಕು.ಸ./ವಾ.ಲೆ.ಪ. 2020-21/ 2021-22/713 ದಿನಾಂಕ:18.01.2022 ರಂತೆ 2020-21 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಹಾಗೂ ಪತ್ರಸಂಖ್ಯೆ: ವಿತಾವಿ/ಕು.ಸ./ ವಾ.ಲೆ.ಪ. /2022-23/537 ದಿನಾಂಕ: 11.10.2022 ರಂತೆ 2021-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಅಪರ ನಿರ್ದೇಶಕರು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಸಲ್ಲಿಸಿರುತ್ತಾರೆ. ಆದರೆ ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 301(8) ರ ನುಸಾರ ವಿಶ್ವವಿದ್ಯಾಲಯದ ಮಾಸಿಕ ಲೆಕ್ಕಗಳನ್ನು ನಂತರ ಬರುವ ತಿಂಗಳ 20ನೇ ದಿನಾಂಕದೊಳಗೆ ಲೆಕ್ಕ ಪರಿಶೋಧಕರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಆದರೆ ಸದರಿ ನಿಯಮದಂತೆ ಮಾಸಿಕ</p>	<p>VTU Act and Statutes (vi) ರಲ್ಲಿ "Place before the Executive Council a review of existing Financial Position every quarterly ಎಂದು ತಿಳಿಸಿದ್ದು Quarterly Accounts ಗಳನ್ನು ಮಾತ್ರ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ಮಂಡಿಸಿ, ಸದರಿ Quarterly Accounts ಗಳನ್ನು ಮತ್ತು ವಾರ್ಷಿಕ ಲೆಕ್ಕಪತ್ರಗಳನ್ನು as per section 28 (1) of VTU Act ರಂತೆ ಮಂಡಿಸಲಾಗಿರುತ್ತದೆ.</p>	

	<p>ಲೆಕ್ಕಪತ್ರಗಳನ್ನು ಲೆಕ್ಕಪರಿಶೋಧನಾ ಕಛೇರಿಗೆ ಸಲ್ಲಿಸುತ್ತಿಲ್ಲ. ಕಾರಣ ಇನ್ನು ಮುಂದೆ ವಿಶ್ವ ವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸುವ ಪೂರ್ವ ಪ್ರತಿ ಮಾಹೆಯ ಮಾಸಿಕ ಲೆಕ್ಕಪತ್ರಗಳನ್ನು ಪ್ರಾಂತೀಯ ಕಚೇರಿಗೆ ಸಲ್ಲಿಸಲು ಸೂಚಿಸಿದೆ.</p>																
7	<p><b>ಲೆಕ್ಕ ಪರಿಶೋಧನಾ ವಿಚಾರಣೆಯಲ್ಲಿನ ವಿಲೇವಾರಿ ಕುರಿತು:</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕ ಪರಿಶೋಧನಾ ಅವಧಿಯಲ್ಲಿ ಸಂಸ್ಥೆಯ ಅಧೀನದಲ್ಲಿ ಬರುವ ಆಡಳಿತ ವಿಭಾಗ, ಹಣಕಾಸು ವಿಭಾಗ, ಇಂಜಿನಿಯರಿಂಗ್ ವಿಭಾಗ, ಗ್ರಂಥಾಲಯ, ಎನ್.ಎಸ್.ಎಸ್. ಹಾಗೂ ಇತರ ಘಟಕಗಳ ಸ್ವೀಕೃತಿ ಮತ್ತು ವೆಚ್ಚಗಳ ದಾಖಲೆಗಳನ್ನು ಪರಿಶೀಲಿಸಿ ಒಟ್ಟು 131 ಲೆಕ್ಕಪರಿಶೋಧನಾ ವಿಚಾರಣಾ ಪತ್ರಗಳನ್ನು ನೀಡಲಾಗಿತ್ತು. ವಿಶ್ವ ವಿದ್ಯಾಲಯದಿಂದ ಲೆಕ್ಕ ಪರಿಶೋಧನೆ ಸಮಯದಲ್ಲಿ ನೀಡಿದ ಎಲ್ಲ ವಿಚಾರಣಾ ಪತ್ರಗಳಿಗೆ ಅನುಸರಣೆಯನ್ನು ಸಲ್ಲಿಸಿರುತ್ತಾರೆ.</p> <p>ಈ ವರದಿಯಲ್ಲಿ ಆಕ್ಷೇಪಣೆ ಮತ್ತು ವಸೂಲಾತಿಗಳ ಕುರಿತು ಅನುಸರಣೆಗಳನ್ನು ಒದಗಿಸಿದ್ದು, ಅವುಗಳಲ್ಲಿ ಕೆಲವು ಅನುಸರಣೆಗಳಿಗೆ ಸೂಕ್ತ ಉತ್ತರ/ದಾಖಲೆಗಳನ್ನು ಒದಗಿಸಿದ್ದರಿಂದ ಕೈ ಬಿಟ್ಟು, ಬಾಕಿ ಉಳಿದ ಆಕ್ಷೇಪಣೆ /ವಸೂಲಾತಿ ಕಂಡಿಕೆಗಳನ್ನು ಹಣಕಾಸು ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸುವುದು ಅಗತ್ಯವಾಗಿರುವುದರಿಂದ ಅಂತಹ ಆಕ್ಷೇಪಣೆ ಹಾಗೂ ವಸೂಲಾತಿಗಳನ್ನು ಈ ವರದಿಯಲ್ಲಿ ಅಳವಡಿಸಿಕೊಳ್ಳಲಾಗಿದೆ.</p> <p style="text-align: center;">(ಮೊತ್ತ ರೂ. ಗಳಲ್ಲಿ)</p> <table border="1" data-bbox="421 1082 1122 1265"> <thead> <tr> <th>ವಿವರ</th> <th>ಆಕ್ಷೇಪಣಾ ಕಂಡಿಕೆಗಳ ಸಂಖ್ಯೆ</th> <th>ಮೊತ್ತ</th> <th>ವಸೂಲಾ ತಿಕಂಡಿಕೆಗಳ ಸಂಖ್ಯೆ</th> <th>ಮೊತ್ತ</th> </tr> </thead> <tbody> <tr> <td>2020-22</td> <td>37</td> <td>1,89,64,25,530</td> <td>18</td> <td>73,53,77,956</td> </tr> <tr> <td><b>ಒಟ್ಟು</b></td> <td><b>37</b></td> <td><b>1,89,64,25,530</b></td> <td><b>18</b></td> <td><b>73,53,77,956</b></td> </tr> </tbody> </table>	ವಿವರ	ಆಕ್ಷೇಪಣಾ ಕಂಡಿಕೆಗಳ ಸಂಖ್ಯೆ	ಮೊತ್ತ	ವಸೂಲಾ ತಿಕಂಡಿಕೆಗಳ ಸಂಖ್ಯೆ	ಮೊತ್ತ	2020-22	37	1,89,64,25,530	18	73,53,77,956	<b>ಒಟ್ಟು</b>	<b>37</b>	<b>1,89,64,25,530</b>	<b>18</b>	<b>73,53,77,956</b>	<p>ಲೆಕ್ಕ ಪರಿಶೋಧಕರು ನೀಡಿರುವ ಎಲ್ಲ ಆಕ್ಷೇಪಣೆಗಳಿಗೆ ಅನುಸರಣೆಗಳನ್ನು ದಾಖಲಾತಿಗಳೊಂದಿಗೆ ನೀಡಲಾಗಿದ್ದು ಸಂಬಂಧಿಸಿದ ಪ್ರತಿಗಳನ್ನು ಲಗತ್ತಿಸಿದೆ.</p>
ವಿವರ	ಆಕ್ಷೇಪಣಾ ಕಂಡಿಕೆಗಳ ಸಂಖ್ಯೆ	ಮೊತ್ತ	ವಸೂಲಾ ತಿಕಂಡಿಕೆಗಳ ಸಂಖ್ಯೆ	ಮೊತ್ತ													
2020-22	37	1,89,64,25,530	18	73,53,77,956													
<b>ಒಟ್ಟು</b>	<b>37</b>	<b>1,89,64,25,530</b>	<b>18</b>	<b>73,53,77,956</b>													



**ವಾರ್ಷಿಕ ಲೆಕ್ಕ ಪರಿಶೋಧನಾ ವರದಿಯಲ್ಲಿನ ಕಂಡಿಕೆಗಳ ವಿವರ ಕುರಿತು.**

ವಿಶ್ವವಿದ್ಯಾಲಯದ 1998-99 ರಿಂದ 2018-20 ರವರೆಗಿನ ಲೆಕ್ಕಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣಾ ಕಂಡಿಕೆಗಳ ಮತ್ತು ವಸೂಲಾತಿ ಕಂಡಿಕೆಗಳ ಮೊತ್ತ, ತೀರುವಳಿಯಾದ ಮೊತ್ತ ಹಾಗೂ ಬಾಕಿ ಉಳಿದಿರುವ ಮೊತ್ತಗಳ ವಿವರಗಳು ಈ ಕೆಳಗಿನಂತಿರುತ್ತದೆ. (ಮೊತ್ತ ರೂ.ಗಳಲ್ಲಿ)

ವಿವರ	ಆಕ್ಷೇಪಣಾ ಕಂಡಿಕೆಗಳ ಸಂಖ್ಯೆ	ಮೊತ್ತ (ರೂ.ಗಳಲ್ಲಿ)	ವಸೂಲಾತಿ ಕಂಡಿಕೆಗಳ ಸಂಖ್ಯೆ	ಮೊತ್ತ (ರೂ.ಗಳಲ್ಲಿ)
1998-99 ರಿಂದ 2017-18 ರವರೆಗೆ ಬಾಕಿ	385	8,361,085,247	264	3,708,025,675
2018-20 ನೇ ಸಾಲಿನಲ್ಲಿ ಸೇರ್ಪಡೆ	60	4,540,499,001	19	728,846,782
ಒಟ್ಟು	445	12,901,584,248	283	4,436,872,457
ತೀರುವಳಿಯಾಗಿರುವುದು	6	333,557,301	1	11,119,028
2018-20 ರ ಅಂತ್ಯಕ್ಕೆ ಬಾಕಿ	439	12,568,026,947	282	4,425,753,429

ಈ ಕುರಿತು ಅನುಬಂಧ -01 ರಲ್ಲಿ ವಿವರಿಸಿದೆ.

ಬಾಕಿ ಉಳಿದಿರುವ ಕಂಡಿಕೆಗಳನ್ನು ಸಕಾಲದಲ್ಲಿ ತೀರುವಳಿ ಮಾಡದೇ ಇರುವುದರಿಂದ ನೌಕರರ ವರ್ಗಾವಣೆ, ನಿವೃತ್ತಿ, ಹೊರಗುತ್ತಿಗೆಗಳ ಮುಕ್ತಾಯ ಇತ್ಯಾದಿ ಕಾರಣಗಳಿಂದ ವಸೂಲಿ ಮಾಡಬೇಕಾದ ಮೊತ್ತಗಳನ್ನು ವಸೂಲಿ ಮಾಡದೇ ಇರುವುದರಿಂದ ವಿಶ್ವವಿದ್ಯಾಲಯಕ್ಕೆ ನಷ್ಟ ಉಂಟಾಗಿರುವ ಸಂಭವವಿರುತ್ತದೆ. ಕರ್ನಾಟಕ ಬಜೆಟ್ ಕೈಪಿಡಿಯ-303 ರ ಪ್ರಕಾರ ಲೆಕ್ಕ ಪರಿಶೋಧನಾ ವರದಿಗಳಲ್ಲಿನ ಆಕ್ಷೇಪಣೆಗಳಿಗೆ ಉತ್ತರಿಸುವ ಮತ್ತು ಲೆಕ್ಕಪರಿಶೋಧನೆಯಲ್ಲಿ ಇತರ ವಿಷಯಗಳನ್ನು ಇತ್ಯರ್ಥಗೊಳಿಸುವ ಹೊಣೆಗಾರಿಕೆಯು ಲೆಕ್ಕಪರಿಶೋಧನಾ ಕಂಡಿಕೆಗಳ ಸ್ವರೂಪ ಮತ್ತು ಜವಾಬ್ದಾರಿಗನುಗುಣವಾಗಿ ಬಟವಾಡೆ ಅಧಿಕಾರಿಗಳು, ನಿಯಂತ್ರಣ ಅಧಿಕಾರಿಗಳು ಹಾಗೂ ವಿಶ್ವವಿದ್ಯಾಲಯದ ಮುಖ್ಯಸ್ಥರದ್ದಾಗಿರುತ್ತದೆ. ಲೆಕ್ಕಪರಿಶೋಧನಾ ಆಕ್ಷೇಪಣೆಗಳ ಬಗ್ಗೆ ನಿಗಾ ಇಡಲು ವಿಶ್ವವಿದ್ಯಾಲಯವು ಬಜೆಟ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಹಿಂದಿನ ವರ್ಷಗಳ ವಾರ್ಷಿಕ ಲೆಕ್ಕ ಪರಿಶೋಧನಾ ವರದಿಗಳಲ್ಲಿ ತೀರುವಳಿಯಾಗದೇ ಇರುವ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತೀರುವಳಿಗೆ ಅನುಸರಣಾ ವರದಿಯನ್ನು ತಯಾರಿಸಿ ರಾಜ್ಯ ಲೆಕ್ಕ ಪತ್ರ ಇಲಾಖೆಯ ಪ್ರಾಂತೀಯ ಕಚೇರಿ, ಬೆಳಗಾವಿ ಇವರಿಗೆ ಕಳುಹಿಸಲಾಗುತ್ತಿದ್ದು, ಇದರಂತೆ ಅಪರ ನಿರ್ದೇಶಕರು, ಪ್ರಾಂತೀಯ ಕಚೇರಿ, ಬೆಳಗಾವಿ ಇವರ ಕೂಡ 3 ಬಾರಿ ಅಡಹಾಕ್ ಕಮೀಟಿಯ ಸಭೆ ಜರುಗಿಸಿ ಸಂಬಂಧಪಟ್ಟ ದಾಖಲೆಗಳನ್ನು ಸ್ಥಳೀಯವಾಗಿ ಪರಿಶೀಲನೆಗೆ ಒದಗಿಸಿ ಅನುಸರಣಾ ವರದಿಯನ್ನು ಹಾಗೂ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದು, ಸದರಿ ದಾಖಲೆಗಳನ್ನು ಪರಿಶೀಲಿಸಿ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆ, ಪ್ರಾಂತೀಯ ಕಚೇರಿ, ಬೆಳಗಾವಿ ಇವರು ವರ್ಷವಾರು ಆಕ್ಷೇಪಣೆ ಮತ್ತು ವಸೂಲಾತಿ ಮೊತ್ತಗಳನ್ನು ಈ ಕೆಳಗಿನಂತೆ ತೀರುವಳಿಗೊಳಿಸಿರುತ್ತಾರೆ.

**1 ನೇ ಅಡಹಾಕ್ ಸಮಿತಿ ಸಭೆ ದಿ: 03-08-2017**

ಅ. ನಂ.	ವರ್ಷ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
1	2012-13	3,62,18,773/-	11,76,94,449/-
2	2014-15	58,40,83,408/-	2,06,305/-
	ಒಟ್ಟು	62,03,02,181/-	11,79,00,754/-

**2 ನೇ ಅಡಹಾಕ್ ಸಮಿತಿ ಸಭೆ ದಿ: 22-11-2017**

ಅ. ನಂ.	ವರ್ಷ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
3	2003-04	-	4,400/-
4	2010-11	5,990/-	9,81,265/-
5	2014-15	28,75,512/-	2,63,210/-
	ಒಟ್ಟು	28,81,502/-	12,48,875/-

**3 ನೇ ಅಡಹಾಕ್ ಸಮಿತಿ ಸಭೆ ದಿ: 27-04-2018**

ಅ. ನಂ.	ವರ್ಷ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
6	2005-06	75,37,486/-	77,775/-

ಕೃಷಿವಿಡಿಯ ನಿಯಮ-305 ಮತ್ತು 318 ರ ಅನುಸಾರ ನಮೂನೆ 21 ರಲ್ಲಿ ಲೆಕ್ಕ ಪರಿಶೋಧನಾ ಆಕ್ಷೇಪಣೆಗಳ ವಹಿಯನ್ನು ನಿರ್ವಹಿಸಬೇಕಿತ್ತು. ವಿಶ್ವವಿದ್ಯಾಲಯವು ಸದರಿ ವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದರಿಂದ ಬಾಕಿ ಉಳಿದಿರುವ ಕಂಡಿಕೆಗಳ ತಿರುವಳಿಗೆ ದಾಖಲೆಗಳನ್ನು ಒದಗಿಸಿ ತಿರುವಳಿ ಮಾಡಿಸುವುದು ಸೂಕ್ತವೆನಿಸುತ್ತದೆ. ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1) ಇವರ ಆದೇಶ ಸಂಖ್ಯೆ: ಇಡಿ 20 ಯುಎನ್‌ಇ 2021, ಬೆಂಗಳೂರು, ದಿನಾಂಕ:09.11.2021 ರ ಪ್ರಕಾರ ಅಡಹಾಕ್ ಸಭೆಗಳನ್ನು ನಡೆಸಿ ಬಾಕಿ ಉಳಿದ ಕಂಡಿಕೆಗಳನ್ನು ತಿರುವಳಿಗೊಳಿಸುವುದು ಮತ್ತು ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ, ಬೆಂಗಳೂರು ಇವರ ಸುತ್ತೋಲೆ ಸಂಖ್ಯೆ: ರಾಲೆಲೆಪ/ಲೆಪವಿ/30/ಅಡಹಾಕ್‌ಸ/2020-21/3556 ದಿನಾಂಕ: 10.03.2021 ರ ಪ್ರಕಾರ ವಿಶ್ವವಿದ್ಯಾಲಯಗಳ ಲೆಕ್ಕ ಪರಿಶೋಧನೆ ನಡೆಯುವ ಸಂದರ್ಭದಲ್ಲಿ ಆಕ್ಷೇಪಣೆ ಮತ್ತು ವಸೂಲಾತಿ ಕಂಡಿಕೆಗಳ ತಿರುವಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಸೂಚಿಸಿದೆ. ಆದರೂ ಗಣನೀಯ ಮೊತ್ತದ ಆರ್ಥಿಕ ಮೌಲ್ಯದ ಆಕ್ಷೇಪಣೆಗಳು ತಿರುವಳಿಯಾಗದೆ ಬಾಕಿ ಉಳಿದಿರುವುದನ್ನು ಕಾಣಬಹುದು ಈ ಕುರಿತು ಆಕ್ಷೇಪಣೆ ಕಂಡಿಕೆಗಳಿಗೆ ಪೂರಕ ದಾಖಲಾತಿಗಳೊಡನೆ ಸೂಕ್ತ ಅನುಪಾಲನಾ ವರದಿ ನೀಡುವ ಮೂಲಕ ಹಾಗೂ ವಸೂಲಾತಿ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಿ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:40, 87 ಮತ್ತು 124 ದಿನಾಂಕ: 19.10.2022,14.12.2022 ಮತ್ತು 16.01.2023 ರಂದು ಕೇಳಲಾಗಿ ವಿಶ್ವವಿದ್ಯಾಲಯದವರು ಲೆಕ್ಕಪರಿಶೋಧನೆ ಸಮಯದಲ್ಲಿ ಯಾವುದೇ ಅನುಸರಣೆಗಳನ್ನು ತೀರುವಳಿಗಾಗಿ ಸಲ್ಲಿಸಿರುವುದಿಲ್ಲ. ಕಾರಣ ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು-1) ಇವರ ಆದೇಶ ಸಂಖ್ಯೆ: ಇಡಿ 20 ಯುಎನ್‌ಇ 2021, ಬೆಂಗಳೂರು, ದಿನಾಂಕ:09.11.2021 ರ ಪ್ರಕಾರ ಬಾಕಿ ಕಂಡಿಕೆಗಳ ತಿರುವಳಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

4 ನೇ ಅಡಹಾಕ್ ಸಮಿತಿ ಸಭೆ ದಿ: 02-12-2019

ಅ. ನಂ.	ವರ್ಷ	ಆಕ್ಷೇಪಣೆ ಮೊತ್ತ	ವಸೂಲಾತಿ ಮೊತ್ತ
7	2015-16	5,20,942/-	-
8	2016-17	-	4,500/-

ಇದರಂತೆ, 2020-22 ನೇ ಲೆಕ್ಕ ಪರಿಶೋಧನಾ ಸಮಯದಲ್ಲಿ ತಿಂಗಳ ಮೂರನೇ ವಾರದಲ್ಲಿ ಹಿಂದಿನ ವರ್ಷಗಳ ಲೆಕ್ಕ ಪರಿಶೋಧನಾ ವರದಿಯ ವಸೂಲಾತಿಗೆ ಸಂಬಂಧಿಸಿದ ಕಂಡಿಕೆಗಳ ದಾಖಲಾತಿಗಳನ್ನು ಹಾಜರಪಡಿಸಿದ್ದು, ಯಾವುದೇ ಅನುಸರಣೆ ತೀರುವಳಿಗಾಗಿ ಸಲ್ಲಿಸಿರುವುದಿಲ್ಲವೆಂದು ತಿಳಿಸಿರುವುದು ತಪ್ಪಾಗಿರುತ್ತದೆ. ಈ ಕೆಳಗಿನಂತೆ ತೀರುವಳಿಗಾಗಿ ಸಲ್ಲಿಸಲಾಗಿದ್ದು, ಕ್ರಮ ಕೈಗೊಳ್ಳಲಾಗಿದೆ.

ಅ. ನಂ.	ವಿವರ	ವರ್ಷ	ವಸೂಲಾತಿ ಮೊತ್ತ
1	ರಾಜಧನ ಮೊತ್ತ	2005-06 2006-07, 2007-08, 2008-09, 2015-16	6,33,026/-
2	ಕಾರ್ಮಿಕ ಕಲ್ಯಾಣ ಪಂತಿಕೆ	2007-08, 2008-09	1,10,502/-
3	ಬಿಲ್ಲಿನಲ್ಲಿ ಹೆಚ್ಚಿಗೆ ಪಾವತಿಸಿದ ಮೊತ್ತ	2007-08	32,346/-
4	ಹೆಚ್ಚುವರಿ ಮ.ಬಾ ಭತ್ಯೆ, ನ.ಪ.ಭತ್ಯೆ	2016-17	1,05,27,784/-
		<b>ಒಟ್ಟು</b>	<b>1,13,03,658/-</b>

ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.

9.1

9.1 ಅ

ಆಯವ್ಯಯ ಅಂದಾಜು ಪತ್ರಿಕೆ ಕುರಿತು.

2020-21 ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆ ಕುರಿತು:-

ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ, 2020-21 ಆಯವ್ಯಯ ಅಂದಾಜು ಪತ್ರಿಕೆಗೆ 73 ನೇ ಹಣಕಾಸು ಸಮಿತಿ (Finance Committee)ಯ ನಡವಳಿಯಲ್ಲಿ ದಿನಾಂಕ:- 24-02-2020 ರಂದು ಅನುಮೋದನೆ ಪಡೆದುಕೊಂಡಿರುತ್ತಾರೆ ಹಾಗೂ 151 ನೇ ಕಾರ್ಯಕಾರಿ ಸಮಿತಿ (Executive Council) ಯಲ್ಲಿ ದಿನಾಂಕ:-27-05-2020 ರಂದು ಅನುಮೋದನೆ ಪಡೆದು ಕೊಂಡಿರುತ್ತಾರೆ.

2020-21 ಆಯವ್ಯಯ ಅಂದಾಜು ಪತ್ರಿಕೆಗೆ 78 ನೇ ಸಾಲಿನ ಹಣಕಾಸು ಸಮಿತಿ (Finance Committee) ಯ ನಡವಳಿಯಲ್ಲಿ ದಿನಾಂಕ:-23-03-2021 ರಂದು ಅನುಮೋದನೆ ಪಡೆದುಕೊಂಡಿರುತ್ತಾರೆ. ಹಾಗೂ 157 ನೇ ಕಾರ್ಯಕಾರಿ ಸಮಿತಿ (Executive Council) ಯಲ್ಲಿ ದಿನಾಂಕ:-02-04-2021 ರಂದು ಅನುಮೋದನೆ ಪಡೆದು ಕೊಂಡಿರುತ್ತಾರೆ.

2021-22 ಪರಿಷ್ಕೃತ ಆಯವ್ಯಯ ಅಂದಾಜು ಪತ್ರಿಕೆಗೆ 82 ನೇ ಹಣಕಾಸು ಸಮಿತಿ (Finance Committee) ಯ ನಡವಳಿಯಲ್ಲಿ ದಿನಾಂಕ:-25-03-2022 ರಂದು ಅನುಮೋದನೆ ಪಡೆದು ಕೊಂಡಿರುತ್ತಾರೆ ಹಾಗೂ 165 ನೇ ಕಾರ್ಯಕಾರಿ ಸಮಿತಿ (Executive Council) ಯಲ್ಲಿ ದಿನಾಂಕ:-26-04-2022 ರಂದು ಅನುಮೋದನೆ ಪಡೆದು ಕೊಂಡಿರುತ್ತಾರೆ.

ಅದರಂತೆ ಆಯವ್ಯಯ ಅಂದಾಜಿನ ವಿವರಗಳು ಈ ಕೆಳಗಿನಂತೆ ಇರುತ್ತವೆ.

ಆದಾಯ ಮತ್ತು ವೆಚ್ಚಗಳನ್ನು ವಾಸ್ತವಿಕಗಳೊಂದಿಗೆ ಹೊಲಿಕೆ ಮಾಡಿದಾಗ ಈ ಕೆಳಗಿನಂತೆ ವ್ಯತ್ಯಾಸಗಳು ಕಂಡು ಬಂದಿರುತ್ತವೆ.

(Rs in crores)

Sl. no.	Year	Particulars	Budget amount	Revised Budget	Difference	%
1	2018-19	Receipts	286.39	315.15	-28.76	-
2	2019-20	Receipts	374.59	309.25	65.34	21.12
3	2020-21	Receipts	357.68	239.34	118.34	49.44
4	2021-22	Receipts	315.82	196.12	119.7	61.03
1	2018-19	Payments	314.42	303.82	10.6	-
2	2019-20	Payments	396.94	305.58	91.36	29.89
3	2020-21	Payments	390.31	216.9	173.41	79.94
4	2021-22	Payments	390.95	208.58	182.37	87.43


ಮೇಲಿನ ತಃಖ್ತೆಯ ಪ್ರಕಾರ 2019-20 ರಿಂದ 2021-22 ರ ವರೆಗೆ ನಿರಂತರವಾಗಿ ಸ್ವೀಕೃತಿಯು ಕಡಿಮೆಯಾಗುತ್ತಿದೆ ಮತ್ತು ಅದೇ ರೀತಿ ಪರಿಷ್ಕೃತ ವೆಚ್ಚವು ಕಡಿಮೆಯಾಗುತ್ತಿದೆ.

ನಿರಂತರವಾಗಿ ಕಡಿಮೆಯಾಗುತ್ತಿರುವ ಬಜೆಟ್ ಮೊತ್ತಕ್ಕೆ ಈ ಕೆಳಗಿನಂತೆ ಸ್ಪಷ್ಟ ಪಡಿಸಲಾಗಿದೆ. ಶೈಕ್ಷಣಿಕ ವರ್ಷ ಹಾಗೂ ಹಣಕಾಸು ವರ್ಷಗಳಲ್ಲಿ ವ್ಯತ್ಯಾಸವಿದ್ದು,

1. ಪ್ರಮುಖವಾದ ಕಾರಣವೆಂದರೆ 2019-20 ಮತ್ತು 2020-21 ನೇ ಸಾಲಿನಲ್ಲಿ ಕೋವಿಡ್-19 ರ ಸಲುವಾಗಿ ಮತ್ತು ಅದು 2021-22 ನೇ ಸಾಲಿನಲ್ಲಿಯೂ ಮುಂದುವರಿದಿದ್ದು.
2. ಕ್ರಮ ಸಂಖ್ಯೆ 1 ರಲ್ಲಿ ತಿಳಿಸಿದ ಕಾರಣದಿಂದ ಕೆಲವೊಂದು ಕಾಲೇಜುಗಳು ಮುಚ್ಚಲ್ಪಟ್ಟಿರುತ್ತವೆ. ಇದನ್ನು ಆಯವ್ಯಯ ತಯಾರಿಸುವಾಗ ನಿರೀಕ್ಷಿಸಲು ಆಗುವುದಿಲ್ಲ.
3. ಕೆಲವೊಂದು ಕಾಲೇಜುಗಳಲ್ಲಿ ಹೊಸ ಕೋರ್ಸುಗಳನ್ನು ಕಡಿಮೆ ಮಾಡಿರುವುದರಿಂದ.
4. ಸರ್ಕಾರದಿಂದ ಯಾವುದೇ ಅನುದಾನ

**ವಿವರ: (ಮೊತ್ತ ರೂ. ಕೋಟಿಗಳಲ್ಲಿ)**

ಕ್ರ. ಸಂ.	ವಿವರ	ಆರ್ಥಿಕ ವರ್ಷ	ಆಯವ್ಯಯ ಅಂದಾಜು	ಪರಿಷ್ಕೃತ ಅಂದಾಜು	ವ್ಯತ್ಯಾಸ	ಪ್ರತಿಶತ
ಅ	ಬ	ಕ	ಡ	ಇ	ಘ (ಡ-ಇ)	ಗ
1	ಸ್ವೀಕೃತಿ	2018-19	286.39	315.15	-28.76	-
		2019-20	374.59	309.25	65.34	21.12%
		2020-21	357.68	239.34	118.34	49.44%
		2021-22	315.82	196.12	119.7	61.03%
2	ಪಾವತಿ	2018-19	314.42	303.82	10.6	-
		2019-20	396.94	305.58	91.36	29.89%
		2020-21	390.31	216.9	173.41	79.94%
		2021-22	390.95	208.58	182.37	87.43%



ಈ ಮೇಲಿನ ಪಟ್ಟಿಯಲ್ಲಿ ತಿಳಿಸಿದಂತೆ ಪರಿಷ್ಕೃತ ಆಯವ್ಯಯ ಅಂದಾಜಿಗಿಂತ 2019-20 ನೇ ಸಾಲಿನಲ್ಲಿ ರೂ. 65.34 ಕೋಟಿ ಅಂದರೆ ಶೇ.21.12%, 2020-21 ನೇ ಸಾಲಿನಲ್ಲಿ ರೂ. 118.34 ಕೋಟಿ ಅಂದರೆ ಶೇ. 49.44% ಹಾಗೂ 2021-22

ಸ್ವೀಕೃತವಾಗಿರುವುದಿಲ್ಲ. ಇದರಿಂದ ವಿಶ್ವವಿದ್ಯಾಲಯದ ನಿಧಿಯಿಂದ ವೇತನವನ್ನು ಸಹ ಭರಿಸಲಾಗಿದೆ.

5. ಕೋವಿಡ್-19 ಕಾರಣದಿಂದ ವಿದ್ಯಾರ್ಥಿಗಳ ದಾಖಲಾತಿಯು ವಿಳಂಬವಾದ ಕಾರಣ ಕಾಲೇಜು ಶುಲ್ಕ ಸಹ ವಿಳಂಬವಾಗಿ ಸ್ವೀಕೃತಿಯಾಗಿರುತ್ತದೆ. ಇದರಿಂದ ಆಯವ್ಯಯದಲ್ಲಿಯ ಅಂಕಿ ಅಂಶಗಳು ಆಯವ್ಯದ ಪ್ರಕಾರವಾಗಿರುವುದಿಲ್ಲ. (Academic vs Financial).
6. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ದೈಹಿಕ ಚಲನ ವಲನಗಳನ್ನು ನಿರ್ಬಂಧಿಸಿರುವುದರಿಂದ, ಬಜೆಟ್ ಅಂದಾಜನ್ನು ತಯಾರಿಸುವಾಗ ಕಡಿಮೆ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಹಣಕಾಸು ವರ್ಷದ ಮೊದಲ 9 ತಿಂಗಳ ಪ್ರಕಾರ ಪರಿಷ್ಕೃತ ಆಯವ್ಯಯದಲ್ಲಿ ವಾಸ್ತವಿಕ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ Estimate ತಯಾರಿಸುವುದರಲ್ಲಿ ವ್ಯತ್ಯಾಸಗಳಾಗುತ್ತದೆ.

ಮೇಲಿನ ಕಾರಣಗಳಂತೆ ಈಗಾಗಲೇ ವಿವರಿಸಿದಂತೆ ಕಡಿಮೆ ವಿದ್ಯಾರ್ಥಿಗಳ ನೋಂದಣಿ, ಆನ್‌ಲೈನ್ ತರಗತಿ ನಡೆಸುವುದು, ಮೌಲ್ಯಮಾಪಣಗಳಿಗೆ ಕಡಿಮೆ ಪೇಪರ್, ಘಟಿಕೋತ್ಸವಕ್ಕೆ ಕಡಿಮೆ ಸದಸ್ಯರು, ಪತ್ರಿಕಾ ಮೌಲ್ಯಮಾಪಣದಲ್ಲಿ ಕಡಿಮೆ ಸಂಖ್ಯೆ, ಕಡಿಮೆ ಪ್ರಯಾಣ ಶುಲ್ಕಗಳು ಮತ್ತು ಸಾಗಾಣಿಕೆ ಮುಂತಾದ ಕಾರಣಗಳಿಂದ ಮೊದಲಿನ ಆಯವ್ಯಯಗಳಿಗೆ ಹೋಲಿಸಿದರೆ 2019-20, 2020-21 ಮತ್ತು 2021-22 ನೇ ಸಾಲಿನಲ್ಲಿ ಸ್ವೀಕೃತಿ ಮತ್ತು ವೆಚ್ಚಗಳಲ್ಲಿ ವ್ಯತ್ಯಾಸ ಕಂಡು ಬಂದಿರುತ್ತದೆ. ಅದರಂತೆ ಉದ್ದೇಶ ಪೂರ್ವಕವಾಗಿ ಹೆಚ್ಚಿನ ಆದಾಯ ಮತ್ತು ವೆಚ್ಚಗಳನ್ನು ಆಯವ್ಯದಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲವೆಂದು ಮತ್ತು ಇದನ್ನು ಸ್ಪಷ್ಟ ಪಡಿಸಲಾಗಿದ್ದು, Budget Manual Rules ಪ್ರಕಾರ ಅಂದಾಜು ಆಯವ್ಯಯವನ್ನು ತಯಾರಿಸುತ್ತಿದ್ದು, ವಿಶ್ವವಿದ್ಯಾಲಯದಲ್ಲಿ ಸಂಸ್ಥೆಯ ಹಿತದೃಷ್ಟಿಯಿಂದ ಕೆಲವೊಂದು ಅನಿರೀಕ್ಷಿತ ವೆಚ್ಚಗಳೂ ಸಹವಿದ್ದು, ಯಾವ ಕಾರಣಗಳಿಂದ ಇದು ಸಮಂಜಸವಿರುವುದಿಲ್ಲವೆಂದು ಲೆಕ್ಕಪರಿಶೋಧನೆಯು ಸ್ಪಷ್ಟೀಕರಿಸಿರುವುದಿಲ್ಲ.

ಸಾಲಿನಲ್ಲಿ ರೂ. 119.70 ಕೋಟಿ ಅಂದರೆ ಶೇ. 61.03% ಗಳಷ್ಟು ಆಯವ್ಯಯ ಅಂದಾಜಿಗೆ ಹೋಲಿಸಿದಲ್ಲಿ ಗಮನಾರ್ಹ ಮೊತ್ತಗಳಲ್ಲಿ ಕಡಿಮೆ ಸ್ವೀಕೃತಿ ಕ್ರೋಢೀಕೃತವಾಗಿರುತ್ತದೆ.

ಅದರಂತೆ ಆಯವ್ಯಯ ಅಂದಾಜಿಗಿಂತ ಪರಿಷ್ಕೃತ ಆಯವ್ಯಯ ಅಂದಾಜುಗಳಲ್ಲಿ 2019-20 ನೇ ಸಾಲಿನಲ್ಲಿ ರೂ. 91.36 ಕೋಟಿ ಅಂದರೆ ಶೇ. 29.89%, 2020-21 ನೇ ಸಾಲಿನಲ್ಲಿ ರೂ. 173.41 ಕೋಟಿ ಅಂದರೆ ಶೇ. 79.94% ಹಾಗೂ 2021-22 ಸಾಲಿನಲ್ಲಿ ರೂ. 182.37 ಕೋಟಿ ಅಂದರೆ ಶೇ. 87.43% ರಷ್ಟು ಕಡಿಮೆ ವೆಚ್ಚ ನಿರೀಕ್ಷಿಸಿದ್ದು ವಿಶ್ವವಿದ್ಯಾಲಯದ ಸ್ವೀಕೃತಿ ವೃದ್ಧಿಯಾಗದೆ ಪಾವತಿ ಅಂದಾಜಿನ ಗುರಿ ಸಾಧಿಸಿದಂ ಲ್ಲ.

ಆಯವ್ಯಯ ಅಂದಾಜನ್ನು 2019-20ನೇ ಸಾಲಿನಲ್ಲಿ ರೂ. 374.59 ಕೋಟಿ, 2020-21 ನೇ ಸಾಲಿನಲ್ಲಿ ರೂ. 357.68 ಕೋಟಿ ಹಾಗೂ 2021-22 ನೇ ಸಾಲಿನಲ್ಲಿ ರೂ. 315.82 ಕೋಟಿ ಆಯವ್ಯಯ ಅಂದಾಜನ್ನು ಮಂಡಿಸಿದ್ದು ಕ್ರಮವಾಗಿ 2019-20 ನೇ ಸಾಲಿಗೆ ಹೋಲಿಸಿದಾಗ 2020-21 ನೇ ಸಾಲಿನಲ್ಲಿ ರೂ. 16.91 ಕೋಟಿಗಳಷ್ಟು ಕಡಿಮೆ ಹಾಗೂ 2020-21 ನೇ ಸಾಲಿಗೆ ಹೋಲಿಸಿದಾಗ 2021-22 ನೇ ಸಾಲಿನಲ್ಲಿ ರೂ. 41.86 ಕೋಟಿಗಳಷ್ಟು ಕಡಿಮೆ ಮಾಡಿ ಆಯವ್ಯಯ ಮಂಡಿಸಿರುತ್ತಾರೆ. ಈ ರೀತಿ ವಿಶ್ವವಿದ್ಯಾಲಯದ ಸ್ವೀಕೃತಿಗೆ ಸಂಬಂಧಿಸಿದಂತೆ ನಿರಂತರ ಇಳಿಕೆ ಅಂದಾಜನ್ನು ಮಂಡಿಸಿರುತ್ತಾರೆ.

ಕರ್ನಾಟಕ ಬಜೆಟ್ ಕೈಪಿಡಿ ನಿಯಮ 1958 ರ ಪ್ಯಾರಾ ಸಂಖ್ಯೆ 85 ರ ಪ್ರಕಾರ ಅಂದಾಜು ಅಧಿಕಾರಿಯು ಬಜೆಟ್ ವರ್ಷದ ಅವಧಿಯಲ್ಲಿ ವಾಸ್ತವವಾಗಿ ವಸೂಲಿ ಮಾಡಬೇಕೆಂದು ಅಥವಾ ಪಾವತಿ ಮಾಡಬೇಕೆಂದು ನಿರೀಕ್ಷಿಸಿದಂತೆ ಜಮೆಗಳನ್ನು ಮತ್ತು ಸಂದಾಯಗಳನ್ನು ಮಾತ್ರ ಅಂದಾಜುಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗೆ ಅಂದಾಜುಗಳನ್ನು ನಿಖರಗೊಳಿಸುವುದು ಇದರ ಉದ್ದೇಶವೇ ಹೊರತು ಮಿತಿ ಮೀರಿದ ಅಂದಾಜನ್ನು ಮಾಡಿ ವರ್ಷದ ಕೊನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉಳಿತಾಯವನ್ನು ತೋರಿಸುವುದು ಹಾಗೂ ಯಾವಾಗಲೂ ಸುರಕ್ಷಿತ ಸ್ಥಿತಿಯಲ್ಲಿರಬೇಕೆಂಬ ಉದ್ದೇಶದಿಂದ

ಕಂಡಿಕೆ Karnataka Budget Manual (85) ರ ಪ್ರಕಾರವೇ ಅಂದಾಜು ಆಯವ್ಯಯವನ್ನು ತಯಾರಿಸುತ್ತಿದ್ದು ಅದು ವಾಸ್ತವಿಕವಾಗಿರುತ್ತದೆ. ಅಂದಾಜು - ದೋಷಪೂರಿತ ವಿರುವುದಿಲ್ಲವೆಂದು, ಸದರಿ ಸಮಂಜಸವಿರುವುದಿಲ್ಲವೆಂದು ತಿಳಿಸಿರುವುದಕ್ಕೆ ಸ್ಪಷ್ಟತೆಯನ್ನು ನೀಡಿರುವುದಿಲ್ಲ. ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

ಆದಾಯವನ್ನು ಕಡಿಮೆ ಅಂದಾಜಿಸುವುದು ಮತ್ತು ವೆಚ್ಚವನ್ನು ಮಿತಿ ಮೀರಿ ಅಂದಾಜಿಸುವ ಪ್ರವೃತ್ತಿಯನ್ನು ತಪ್ಪಿಸಬೇಕಾಗಿರುತ್ತದೆ. ಕಾರಣ ಸದರಿ ನಿಯಮಗಳಿಗೆ ವ್ಯತಿರಿಕ್ತವಾಗಿ ದೋಷಪೂರಿತ ಆಯವ್ಯಯ ಅಂದಾಜು ಪತ್ರಿಕೆ ತಯಾರಿಸಿರುವುದಕ್ಕೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡಲು ಕೆಳಗೆ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 105, ದಿನಾಂಕ: 29.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:31.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಕೋವಿಡ್-19 ಕಾರಣದಿಂದ ವ್ಯತ್ಯಾಸವಾಗಿದೆ ಹೊರತು ವಿಶ್ವವಿದ್ಯಾಲಯಕ್ಕೆ ಇಚ್ಛಾ ಪೂರ್ವಕವಾಗಿ ಈ ರೀತಿ ವ್ಯತ್ಯಾಸಿತ ಅಂದಾಜು ತೋರಿಸುವ ಉದ್ದೇಶವಿರುವುದಿಲ್ಲ ಎಂದು ವಿವರಿಸಿದ್ದು ಸಮಂಜಸವಾಗಿರುವುದಿಲ್ಲ. ಕಾರಣ ಈ ರೀತಿ ದೋಷಪೂರಿತ ಅಂದಾಜುಗಳನ್ನು ಮಾಡದೇ ಕರ್ನಾಟಕ ಬಜೆಟ್ ಕೈಪಿಡಿ ನಿಯಮಗಳಂತೆ ಅಂದಾಜುಗಳನ್ನು ತಯಾರಿಸಲು ಸೂಚಿಸಿದೆ.

**9.1 ಬ.** 2021-22 ನೇ ಸಾಲಿನ ಆಯವ್ಯಯ ಪತ್ರಿಕೆ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಆಯವ್ಯಯ ಅಂದಾಜು, ಪರಿಷ್ಕೃತ ಅಂದಾಜು ಹಾಗೂ ವಾಸ್ತವಿಕ ಸ್ವೀಕೃತಿ ಮತ್ತು ಪಾವತಿಗೆ ಹೋಲಿಕೆ ಮಾಡಿದ ವಿವರ ಕೆಳಗಿನಂತಿದೆ.

**ವಿವರ:(ಮೊತ್ತರೂ. ಕೋಟಿಗಳಲ್ಲಿ)**

ಕ್ರ ಸಂ	ವಿವರ	ಆರ್ಥಿಕ ವರ್ಷ	ಆಯ ವ್ಯಯ ಅಂದಾಜು	ಪರಿಷ್ಕೃತ ಅಂದಾಜು	ವಾಸ್ತವಿಕ	ವ್ಯತ್ಯಾಸ	ಪ್ರತಿ ಶತ:
ಅ	ಬ	ಕ	ಡ	ಇ	ಫ	ಗ(ಇ-ಫ)	
1	ಸ್ವೀಕೃತಿ	2018-19	286.39	315.15	319.21	-4.06	-
		2019-20	374.59	309.25	274.75	34.5	12.55 %
		2020-21	357.68	239.34	196.57	42.77	21.75 %


ಆದಾಯ ಮತ್ತು ವೆಚ್ಚಗಳನ್ನು ವಾಸ್ತವಿಕಗಳೊಂದಿಗೆ ಹೋಲಿಕೆ ಮಾಡಿದಾಗ ಈ ಕೆಳಗಿನಂತೆ ವ್ಯತ್ಯಾಸಗಳು ಕಂಡು ಬಂದಿರುತ್ತವೆ.

(Rs in crores)

Sl no	Year	Particulars	Budget amount	Revised Budget	Actuals	Difference	%
1	2018-19	Receipts	286.39	315.15	319.21	-04.06	-
2	2019-20	Receipts	374.59	309.25	274.75	34.50	-12.55
3	2020-21	Receipts	357.68	239.34	196.57	42.77	-21.75
4	2021-22	Receipts	315.82	196.12	208.08	-11.96	+6.09
1	2018-19	Payments	314.42	303.82	206.24	97.58	-
2	2019-20	Payments	396.94	305.58	287.77	17.81	-
3	2020-21	Payments	390.31	216.9	213.03	03.87	-
4	2021-22	Payments	390.95	208.58	241.33	-32.75	+15.7

ಮೇಲಿನ ತಃಖ್ತೆಯ ಪ್ರಕಾರ 2019-20 ರಿಂದ 2021-22 ರ

		2021-22	315.82	196.12	208.08	-11.96	+6.09%
2	ಪಾವತಿ	2018-19	314.42	303.82	206.24	97.58	-
		2019-20	396.94	305.58	287.77	17.81	-
		2020-21	390.31	216.9	213.03	3.87	-
		2021-22	390.95	208.58	241.33	-32.75	



ಈ ಮೇಲಿನ ಪಟ್ಟಿಯಲ್ಲಿ ತಿಳಿಸಿದಂತೆ ಪರಿಷ್ಕೃತ ಆಯವ್ಯಯ ಅಂದಾಜಿಗಿಂತ 2019-20 ನೇ ಸಾಲಿನಲ್ಲಿ ರೂ. 34.50 ಕೋಟಿ ಅಂದರೆ ಶೇ. 12.55% ರಷ್ಟು 2020-21 ಸಾಲಿನಲ್ಲಿ ರೂ. 42.77 ಕೋಟಿ ಅಂದರೆ ಶೇ. 21.75% ರಷ್ಟು ಕಡಿಮೆ ಸ್ವೀಕೃತಿಯಾಗಿದ್ದು ಹಾಗೂ 2021-22 ಸಾಲಿನಲ್ಲಿ ರೂ. 11.96 ಕೋಟಿ ಅಂದರೆ ಶೇ. 6.09% ರಷ್ಟು ಹೆಚ್ಚಿಗೆ ಸ್ವೀಕೃತಿ ಕ್ರೋಢೀಕೃತವಾಗಿರುತ್ತದೆ.

ಮುಂದುವರೆದು, ಪರಿಷ್ಕೃತ ಆಯವ್ಯಯ ಅಂದಾಜಿಗಿಂತ 2021-22 ನೇ ಸಾಲಿನಲ್ಲಿ ರೂ. 32.75 ಕೋಟಿಗಳಷ್ಟು ಅಂದರೆ ಶೇ. 15.70% ರಷ್ಟು ವಾಸ್ತವಿಕವಾಗಿ ಹೆಚ್ಚಿಗೆ ವೆಚ್ಚ ಭರಿಸಲಾಗಿರುತ್ತದೆ.

ವರೆಗೆ ನಿರಂತರವಾಗಿ ಸ್ವೀಕೃತಿಯು ಕಡಿಮೆಯಾಗುತ್ತಿದ್ದು ಮತ್ತು ಅದೇ ರೀತಿ ಪರಿಷ್ಕೃತ ವೆಚ್ಚವು ಕಡಿಮೆಯಾಗುತ್ತಿದೆ. ನಿರಂತರವಾಗಿ ಕಡಿಮೆಯಾಗುತ್ತಿರುವ ಬಜೆಟ್ ಮೊತ್ತಕ್ಕೆ ಈ ಕೆಳಗಿನಂತೆ ಸ್ಪಷ್ಟ ಪಡಿಸಲಾಗಿದೆ.

1. ಪ್ರಮುಖವಾದ ಕಾರಣವೆಂದರೆ 2019-20 ಮತ್ತು 2020-21 ನೇ ಸಾಲಿನಲ್ಲಿ ಕೋವಿಡ್-19 ರ ಸಲುವಾಗಿ ಮತ್ತು ಅದು 2021-22 ನೇ ಸಾಲಿನಲ್ಲಿಯೂ ಮುಂದುವರೆದಿದ್ದು.
2. ಕ್ರಮ ಸಂಖ್ಯೆ 1 ರಲ್ಲಿ ತಿಳಿಸಿದ ಕಾರಣದಿಂದ ಕೆಲವೊಂದು ಕಾಲೇಜುಗಳು ಮುಚ್ಚಲ್ಪಟ್ಟಿರುತ್ತವೆ.
3. ಕೆಲವೊಂದು ಕಾಲೇಜುಗಳಲ್ಲಿ ಹೊಸ ಕೋರ್ಸುಗಳನ್ನು ಕಡಿಮೆ ಮಾಡಿರುವುದರಿಂದ.
4. ಸರ್ಕಾರದಿಂದ ಯಾವುದೇ ಅನುದಾನ ಸ್ವೀಕೃತವಾಗಿರುವುದಿಲ್ಲ. ಇದರಿಂದ ವಿಶ್ವ ವಿದ್ಯಾಲಯದ ನಿಧಿಯಿಂದ ವೇತನವನ್ನು ಸಹ ಭರಿಸಲಾಗಿದೆ.
5. ಕೆಲವೊಂದು ಕಾಲೇಜುಗಳು Autonomous ಆಗಿರುವುದರಿಂದ fee receipt ಕಡಿಮೆಯಾಗಿರುತ್ತದೆ.
6. ಕೋವಿಡ್-19 ಕಾರಣದಿಂದ ವಿದ್ಯಾರ್ಥಿಗಳ ದಾಖಲಾತಿಯು ವಿಳಂಬವಾದ ಕಾರಣ ಕಾಲೇಜು ಶುಲ್ಕ ಸಹ ವಿಳಂಬವಾಗಿ ಸ್ವೀಕೃತಿಯಾಗಿರುತ್ತದೆ. ಇದರಿಂದ ಆಯವ್ಯಯದಲ್ಲಿಯೆ ಅಂಕಿ ಅಂಶಗಳು ಆಯವ್ಯದ ಪ್ರಕಾರವಾಗಿರುವುದಿಲ್ಲ. (Academic vs Financial).
7. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ದೈಹಿಕ ಚಲನ ವಲನಗಳನ್ನು ನಿರ್ಬಂಧಿಸಿರುವುದರಿಂದ, ಬಜೆಟ್ ಅಂದಾಜನ್ನು ತಯಾರಿಸುವಾಗ ಕಡಿಮೆ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಹಣಕಾಸು ವರ್ಷದ ಮೊದಲ 9 ತಿಂಗಳ ಪ್ರಕಾರ ಪರಿಷ್ಕೃತ ಆಯವ್ಯಯದಲ್ಲಿ ವಾಸ್ತವಿಕ ಅಂಕಿ ಅಂಶಗಳನ್ನು ತೆಗೆದುಕೊಳ್ಳಲಾಗಿದೆ.

ಮೇಲಿನ ಕಾರಣಗಳಂತೆ ಈಗಾಗಲೇ ವಿವರಿಸಿದಂತೆ ಕಡಿಮೆ ವಿದ್ಯಾರ್ಥಿಗಳ ನೋಂದಣಿ, ಆನ್‌ಲೈನ್ ತರಗತಿ ನಡೆಸುವುದು, ಮೌಲ್ಯಮಾಪನಗಳಿಗೆ ಕಡಿಮೆ ಪೇಪರ, ಘಟಿಕೋತ್ಸವಕ್ಕೆ ಕಡಿಮೆ

ಸದರಿ ಪರಿಷ್ಕೃತ ಆಯವ್ಯಯ ಅಂದಾಜನ್ನು ಮೀರಿದ ವೆಚ್ಚವನ್ನು ಯಾವ ಮೂಲದಿಂದ ಭರಿಸಲಾಗಿದೆ.

ಕರ್ನಾಟಕ ಬಜೆಟ್ ಕೈಪಿಡಿ ನಿಯಮ 1958 ರ ಪ್ಯಾರಾ ಸಂಖ್ಯೆ 85 ರ ಪ್ರಕಾರ ಅಂದಾಜು ಅಧಿಕಾರಿಯು ಬಜೆಟ್ ವರ್ಷದ ಅವಧಿಯಲ್ಲಿ ವಾಸ್ತವವಾಗಿ ವಸೂಲಿ ಮಾಡಬೇಕೆಂದು ಅಥವಾ ಪಾವತಿ ಮಾಡಬೇಕೆಂದು ನಿರೀಕ್ಷಿಸಿದಂತೆ ಜಮೆಗಳನ್ನು ಮತ್ತು ಸಂದಾಯಗಳನ್ನು ಮಾತ್ರ ಅಂದಾಜುಗಳಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳಬೇಕು, ಸಾಧ್ಯವಾದಷ್ಟು ಮಟ್ಟಿಗೆ ಅಂದಾಜುಗಳನ್ನು ನಿಖರಗೊಳಿಸುವುದು ಇದರ ಉದ್ದೇಶವೇ ಹೊರತು ಮಿತಿ ಮೀರಿದ ಅಂದಾಜನ್ನು ಮಾಡಿ ವರ್ಷದ ಕೊನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉಳಿತಾಯವನ್ನು ತೋರಿಸುವುದು ಹಾಗೂ ಯಾವಾಗಲೂ ಸುರಕ್ಷಿತ ಸ್ಥಿತಿಯಲ್ಲಿರಬೇಕೆಂಬ ಉದ್ದೇಶದಿಂದ ಆದಾಯವನ್ನು ಕಡಿಮೆ ಅಂದಾಜಿಸುವುದು ಮತ್ತು ವೆಚ್ಚವನ್ನು ಮಿತಿ ಮೀರಿ ಅಂದಾಜಿಸುವ ಪ್ರವೃತ್ತಿಯನ್ನು ತಪ್ಪಿಸಬೇಕಾಗಿರುತ್ತದೆ. ಕಾರಣ ಸದರಿ ನಿಯಮಗಳಿಗೆ ವ್ಯತಿರಿಕ್ತವಾಗಿ ಆಯವ್ಯಯ ಅಂದಾಜು ಪತ್ರಿಕೆ ತಯಾರಿಸಿರುವುದಕ್ಕೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟೀಕರಣ ಕೇಳಿ, ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 106, ದಿನಾಂಕ: 31.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:31.01.2023 ರಂದು ಸಲ್ಲಿಸಿದ ಅನುಸರಣೆಯಂತೆ ಕೋವಿಡ್-19 ಕಾರಣದಿಂದ ಕೋರ್ಸುಗಳು ಮುಚ್ಚಿದ್ದು, ಕೆಲವೊಂದು ಕಾಲೇಜುಗಳ ಇನಟೇಕ್ ಕಡಿಮೆಯಾಗಿದ್ದು, ಸರ್ಕಾರದಿಂದ ಯಾವುದೇ ಅನುದಾನ ಸ್ವೀಕೃತವಾಗಿಲ್ಲ ಎಂದು ವಿವರಿಸಿದ್ದು ಕರ್ನಾಟಕ ಬಜೆಟ್ ಕೈಪಿಡಿ 1958 ರಂತೆ ಅಂದಾಜುಗಳನ್ನು ತಯಾರಿಸಲು ಸೂಚಿಸಿದೆ.

ಸದಸ್ಯರು, ಪತ್ರಿಕಾ ಮೌಲ್ಯಮಾಪಣದಲ್ಲಿ ಕಡಿಮೆ ಸಂಖ್ಯೆ, ಕಡಿಮೆ ಪ್ರಯಾಣ ಶುಲ್ಕಗಳು ಮತ್ತು ಸಾಗಾಣಿಕೆ ಮುಂತಾದ ಕಾರಣಗಳಿಂದ ಮೊದಲಿನ ಆಯವ್ಯಯಗಳಿಗೆ ಹೋಲಿಸಿದರೆ 2019-20, 2020-21 ಮತ್ತು 2021-22 ನೇ ಸಾಲಿನಲ್ಲಿ ಸ್ವೀಕೃತಿ ಮತ್ತು ವೆಚ್ಚಗಳಲ್ಲಿ ವ್ಯತ್ಯಾಸ ಕಂಡು ಬಂದಿರುತ್ತದೆ. ಅದರಂತೆ ಉದ್ದೇಶ ಪೂರ್ವಕವಾಗಿ ಹೆಚ್ಚಿನ ಆದಾಯ ಮತ್ತು ವೆಚ್ಚಗಳನ್ನು ಆಯವ್ಯಯದಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲವೆಂದು ಸ್ಪಷ್ಟ ಪಡಿಸಲಾಗಿದೆ.

ಪರಿಷ್ಕೃತ ಆಯವ್ಯಯದ ಪಾವತಿಗಳ ಅಂಕಿ ಅಂಶಗಳನ್ನು ವಾಸ್ತವಿಕ ಆಯವ್ಯಯಕ್ಕೆ ಹೋಲಿಸಿದರೆ ಕಡಿಮೆ ಖರ್ಚು ಭರಿಸಿರುವುದು ಈ ಕೆಳಗಿನಂತಿದೆ.

( Rs in crores)

Total amount spent for capital assets-2021-2022	Rs 56.60 expenses as per expenses head For 2021-2022 Rs. 200.50
Total expenses including capital assets	Rs. 257.10 crores
Less:Amount of non cash expenses included in Revenue expenses depreciation and amortization expenses	Rs. 40.14 crores
Less Prior period expenses in income and expenses relating to previous years	Rs.16.54 crores
Net amount spent for the year ending 31-03-2022	Rs. 200.42 crores

ಆದ್ದರಿಂದ ಪರಿಷ್ಕೃತ ಅಂದಾಜು ರೂ. 208.58 ಗೆ ಕೇವಲ ರೂ. 200.42 ಖರ್ಚು ಭರಿಸಲಾಗಿದೆ. ಪರಿಷ್ಕೃತ ಆಯವ್ಯಯದ ನಂತರ ಎಲ್ಲಿಯೂ ಮೊತ್ತವೂ ಹೆಚ್ಚಿಗೆಯಾಗಿರುವುದಿಲ್ಲ. ಕರ್ನಾಟಕ ಆಯವ್ಯಯ ಕೈಪಿಡಿ ನಿಯಮ 1958 ಪ್ಯಾರಾ 85 ರ ಪ್ರಕಾರ ಆಯವ್ಯಯವನ್ನು ಸಿದ್ಧಪಡಿಸಲಾಗಿದೆ. ಯಾವುದೇ ನಿಯಮ ಉಲ್ಲಂಘನೆಯಾಗಿರುವುದಿಲ್ಲ. ಈಗಾಗಲೇ ಈ ಮೇಲೆ



ವಿವರಿಸಿದ ಕಾರಣಗಳಿಂದ ಉದ್ದೇಶ ಪೂರ್ವಕವಾಗಿ ಹೆಚ್ಚಿನ ಆದಾಯ ಮತ್ತು ವೆಚ್ಚಗಳನ್ನು ಆಯವ್ಯಯದಲ್ಲಿ ತೋರಿಸಲು ಸಾಧ್ಯವಾಗುವುದಿಲ್ಲವೆಂದು ಸ್ಪಷ್ಟ ಪಡಿಸಲಾಗಿದೆ.

ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.

9.2 ಆಯವ್ಯಯ ಪ್ರಾವಧಾನ ಮೀರಿ ಮತ್ತು ಆಯವ್ಯಯದಲ್ಲಿ ಮೀಸಲಿರಿಸದ ಲೆಕ್ಕಶೀರ್ಷಿಕೆಗಳಡಿ ವೆಚ್ಚ ಭರಿಸಿರುವ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಬಜೆಟ್ ಪ್ರಾವಧಾನ ಮೀರಿ ಮತ್ತು ಆಯವ್ಯಯದಲ್ಲಿ ಮೀಸಲಿರಿಸದ ಲೆಕ್ಕ ಶೀರ್ಷಿಕೆಗಳಡಿ ವೆಚ್ಚ ಭರಿಸಿದ್ದು ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಕ್ರ.ಸಂ	ಲೆಕ್ಕ ಶೀರ್ಷಿಕೆ	ಲೆಕ್ಕಶೀರ್ಷಿಕೆ ಹೆಸರು	ಪರಿಷ್ಕೃತ ಅಂದಾಜು ಖರ್ಚು (2020-21)	ವಾಸ್ತವಿಕ ಖರ್ಚು ರೂ.ಗಳಲ್ಲಿ	ವ್ಯತ್ಯಾಸ ರೂ.ಗಳಲ್ಲಿ
1	5001-101-02	TA/DA to Committee	100000	193983	93983
2	5001-101-03	Contigencies Expenditures	500000	868835	368835
3	5001-101-08	Purchase of computers	4100000	6044135	1944135
4	5001-101-201	Works At Gulbarga ( Spillover Works)	1000000	13455438	12455438
5	5001-101-301	Works At Mysore ( Spillover Works)	25000000	97406643	72406643
6	5001-101-401	Works At Bengaluru ( Spillover Works)	100000	76316654	76216654
7	5001-101-701	Works At Dandeli	0	117306802	117306802

2020-21 ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ, ಮೂಲ ಹಾಗೂ ಪರಿಷ್ಕೃತ ಆಯವ್ಯಯದ ಪ್ರಕಾರ ವಾಸ್ತವಿಕ ಆಯವ್ಯಯದ ಖರ್ಚು ವಿವರ ಈ ಕೆಳಗಿನಂತಿದೆ.

S. No.	HOA	Name of HOA		Estimate Budget (2020-21)	Actual Budget (31-12-2020)	Revised Budget (2021-22)	Difference	Section / Dept
1	2	3	4	5	6	7	8	9
1		TA/DA to Committee						
	2001-101-06	TA/DA to Committee	-	3500000	916265	1500000	583735	Academic
	3001-101-01	TA/DA to Committee	-	1000000	161244	5,00,000	338756	Exam
	2001-601-01	TA/DA to Committee	-	500000	25000	25000	0	sports
	5001-101-02	TA/DA to Committee	100000	300000	60549	1,00,000	39451	Enggr
Total			100000	530000	1163058	1525000	361942	
2	5001-101-03	Contigency Expend	500000	300000	468077	500000	31923	Enggr

		( Spillover Works)			
8	5001-101-801	Works At Koppal ( Construction of Buildings)	220000000	290000000	70000000
9	5001-101-702	Furniture & Fixtures Belagavi	700000	1968652	1268652
10	5001-101-704	Furniture & Fixtures Mysore	600000	1046759	446759
11	5001-101-708	Purchase of equipment for Mysore	700000	1673905	973905
12	5001-101-709	Purchase of equipment for Gulbarga	200000	1347880	1147880
13	5001-101-710	Purchase of equipment for VIAT M'halli	4200000	5087777	887777
14	5001-101-902	Skill development center at Dandeli	750000	2087178	1337178
<b>Total Rs</b>			<b>257950000</b>	<b>614804641</b>	<b>356854641</b>

ಕರ್ನಾಟಕ ಬಜೆಟ್ ಕೈಪಿ 1958 ರ ನಿಯಮ 142 ರ ಪ್ರಕಾರ ಪ್ರಗತಿಯಲ್ಲಿರುವ ಪ್ರಧಾನ ಕಾಮಗಾರಿಗಳ ಅಂದಾಜುಗಳನ್ನು ಅದರ ಅಗತ್ಯದ ಸಂಪೂರ್ಣ ವಿವರಗಳೊಂದಿಗೆ ಬಜೆಟ್ ಕೈಪಿಡಿಯ ನಮೂನೆ ಸಂಖ್ಯೆ 10 ರಲ್ಲಿ ಒಪ್ಪಿಸಬೇಕು ವರ್ಷದ ಅವಧಿಯಲ್ಲಿ ಪ್ರಯೋಜನಕಾರಿಯಾಗಿ ವೆಚ್ಚ ಮಾಡುವಂತಹ ಮೊತ್ತಗಳನ್ನು ಮಾತ್ರ ಅಂದಾಜಿನಲ್ಲಿ ಸೇರಿಸಬೇಕು. ಪ್ರಸಕ್ತ ವರ್ಷದ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪರಿಷ್ಕೃತ ಅಂದಾಜನ್ನು ರೂಪಿಸಬೇಕೆಂದಿದ್ದು ಹಾಗೂ ಕರ್ನಾಟಕ ಬಜೆಟ್ ಕೈಪಿಡಿ 1958 ರನಿಯಮ 180 ರ ಪ್ರಕಾರ ಪರಿಷ್ಕೃತ ಅಂದಾಜುಗಳು ಸಾಮಾನ್ಯವಾಗಿ ವರ್ಷದ ಮೊದಲ ಆರು, ಎಂಟು ಅಥವಾ

		iture						
	2001-101-08	-	300000	35895	100000	64105	ACADEMIC	
	3001-101-02	-	100000	22825	60000	37175	EXAM	
	2001-601-03	-	50000	1500	5000	3500	SPORTS	
	2001-601-15	-	0	1000	0	-1000	RED CROSS	
	4001-101-03	-	100000	0	0	0	MBA	
	4001-201-03	-	50000	0	10000	10000	CSE	
	4001-301-03	-	50000	0	10000	10000	CCT	
	4001-401-03	-	50000	0	10000	10000	E & C	
	4001-501-03	-	50000	0	0	0	ME	
	4001-601-03	-	20000	0	0	0	AERONAUTICAL	
	4001-701-03	-	20000	0	0	0	NANO	
	2001-301-06	-	100000	0	50000	50000	E-LEARNING	
	2001-401-02	-	10000	0	0	0	EDC	
	2001-905-01	-	50000	0	5000	5000	BOSCH MYSURU	
	2001-901-01	-	100000	92871	120000	27129	RO OFFICE MYSURU	
	2001-902-01	-	100000	0	50000	50000	RO OFFICE KALABURGI	
	2001-903-01	-	25000	997	10000	9003	RO BELAGAVI	

ಒಂಭತ್ತು ತಿಂಗಳುಗಳ ವಾಸ್ತವಿಕ ಆಧಾರದ ಮೇಲೆ ರಚಿತವಾಗಬೇಕೆ ಹೊರತು ಪರಿಷ್ಕೃತ ಅಂದಾಜಿನಲ್ಲಿ ಮಾತ್ರ ದೊಡ್ಡ ಮೊತ್ತವನ್ನು ಕಾಯ್ದಿರಿಸಿ ಆಯವ್ಯಯ ಅಂದಾಜು ಪತ್ರಿಕೆಯನ್ನು ತಯಾರಿಸಲು ಸದರಿ ನಿಯಮದ ಪ್ರಕಾರ ಅವಕಾಶವಿರುವುದಿಲ್ಲ ಆದರೆ ಪ್ರಾವಧಾನ ಮೀರಿ ಈ ಮೇಲಿನ ಉದಾಹರಣೆಯಂತೆ ಮೊತ್ತ ರೂ. 35,68,54,641/- ಗಳಷ್ಟು ವೆಚ್ಚ ಭರಿಸಿದ ಕುರಿತು ಸ್ಪಷ್ಟೀಕರಣ ಕೇಳಿ, **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 107,ದಿನಾಂಕ: 29.12.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:31.01.2023 ರಂದು ಸಲ್ಲಿಸಿದ ಅನುಸರಣೆಯ ವಿವರ ಈ ಕೆಳಗಿನಂತಿದೆ

1. As against Budget head 5001-101-701 Construction building at Dandeli, the sanctioned Budget is Rs. 2 crores. This is the internal budget provided from VTU. All the amount spent of Rs.11.73 crore is from the grant received from Government Previously. For that estimate of Rs.15 crores in the original budget and Rs,5 crores in amount only and not from the internal budget and Rs.5 crores in the revised budget. Since this amount spent out of the grant amount only and not from the internal budget amount of 2 crores, there is no extra spending without the sanctioned budget. The grant amount is already received from the Government in the previous years and it has no impact on the spending of VTU Budget.
2. The Red cross account is separately operated where in grants received previously are in SB. TA /DA to sports and other committees are included in the Academic Budget. There is no expenditure incurred in certain Head of Accounts, hence the allocation is reduced in the revised budget.

So as per revised Budget working table on the basis

	2001-904-01		-	0	0	2500	2500	MUDD ENHAL LI
	2001-904-01		-	30000 0	175529	250000	74471	RO BENG ALORE
	2001-906-01		-	20000 0	0	25000	25000	NASD DAND ELLI
Total			500 000	19750 00	798694	1207500	40880 6	
3	2001-101-35	Purcha se of comput ers /office equipm ents	0	15000 00	759927	1000000	24007 3	Acade mic
	3001-101-09	Purcha se of comput ers /office equipm ents	0	20000 00	7419972	7500000	80028	Exam
	4001-101-18	Purcha se of comput ers /office equipm ents	0	10000 00	0	1000000	10000 00	MBA
	4001-201-18	Purcha se of comput ers /office equipm ents	0	10000 00	0	1000000	10000 00	CSE
	4001-301-18	Purcha se of comput ers /office equipm ents	0	20000 0	0	200000	20000 0	CCT
	4001-401-18	PURCH ASE OF CUPUT ERS &	0	20000 00	0	0	0	E & C

of budget estimate of 2020-21, and the revised budget estimate, no extra amount is spent other than the sanctioned budget in the year 2020-21.

Since the audit query out only to heads under certain departments only the comparison doesn't cover the entire date of budget.ವಿಶ್ವ ವಿದ್ಯಾಲಯವು ಅನುಸರಣೆಯಲ್ಲಿ ನೀಡಿರುವ ವಿವರಣೆ ಸಮಂಜಸವಾಗಿರುವುದಿಲ್ಲ. ಕಾರಣ ಕರ್ನಾಟಕ ಕೈಪಿಡಿ ನಿಯಮಗಳಂತೆ ಕ್ರಮ ವಹಿಸಲು ಸೂಚಿಸಿದೆ.

		ACCRS						
	4001-501-18	PURCHASE OF COMPUTERS & ACCRS	0	80000	0	0	0	ME
	4001-601-18	PURCHASE OF COMPUTERS & ACCRS	0	30000	0	0	0	AERONAUTICAL
	4001-701-18	PURCHASE OF COMPUTERS & ACCRS	0	10000	0	0	0	NANO
	5001-101-08	Purchase of computers office equipments	410000	50000	3976323	4100000	123677	ENGR
	2001-901-12	PURCHASE OF COMPUTER/NETWORK/SOFTWARE	0	30000	0	30000	30000	ROMYSURU
	Total		410000	97000	1215622	1483000	2673778	
4	5001-101-201	Construction of Buildings (Spill over work)-Gulbarga	100000	50000	372649	1000000	627351	gulbarga

5	5001-101-301	Construction of Buildings (Spill over work)-Mysuru	25000000	10000000	8323430	25000000	16676570	Mysore
6	5001-101-401	Construction of Buildings work)-RO Bangalore	100000	1000000	0	100000	100000	Bangalore
7	5001-101-701	Construction of Buildings - Dandeli	0	2000000	0	0	0	DAND ELI
8	5001-101-801	Construction of Buildings - Talakal koppal	220000000	300000000	95000000	220000000	125000000	TALKAL
Total			246100000	426000000	103696079	246100000	142403921	
9	501-101-702	Furniture & Fixure Belagavi	700000	1500000	443205	700000	256795	BELGAVI
10	501-101-704	Furniture & Fixure Mysuru	600000	200000	567998	600000	32002	Mysore

11	501-101-708	Purchase of Equip for Mysuru	700000	100000	490951	700000	209049	Mysore
12	5001-101-709	Purchase of Equip for Gulbarga	200000	100000	88482	200000	111518	Gulbarga
13	5001-101-710	Purchase of Equip for VIAT Muddehalli	420000	100000	3994051	4200000	205949	Muddehalli
14	5001-101-902	Skill Development Centre Dandeli	750000	246000	16267927	19160000	2892073	Dandeli
<b>Total</b>			<b>7150000</b>	<b>2930000</b>	<b>21852614</b>	<b>25560000</b>	<b>3707386</b>	
<b>Grand Total</b>			<b>25795000</b>	<b>472275000</b>	<b>139666667</b>	<b>289222500</b>	<b>149555833</b>	

ಮೇಲಿನ ತಃಖ್ತೆಯ ಪ್ರಕಾರ ಈ ಕೆಳಗಿನಂತೆ ಸ್ವಪ್ನತೆಯನ್ನು ನೀಡಲಾಗಿದೆ.

1. ಕ್ರಮಸಂಖ್ಯೆ 4 ಮತ್ತು 5 ರ ಪ್ರಕಾರ ರೂ. 25.80 ಕೋಟಿ ವಾಸ್ತವಿಕ ಆಯವ್ಯಯ ಮಂಜೂರಾಗಿದ್ದು, ಆದರೆ ಲೆಕ್ಕ ಶಿರ್ಷಿಕೆವಾರು ರೂ. 47.23 ಆಯವ್ಯಯ ಅಂದಾಜು ಅನುಮೋದನೆಯಾಗಿರುತ್ತದೆ. ವಾಸ್ತವಿಕ ಪರಿಷ್ಕೃತ ಮೊತ್ತಗಳು ರೂ. 13.97 ವೆಚ್ಚ ಆಗಿರುವುದನ್ನು ಕ್ರಮ ಸಂಖ್ಯೆ 6 ಮತ್ತು 7 ರಲ್ಲಿ ತೋರಿಸಲಾಗಿದೆ.
2. ಆಯವ್ಯಯದ ಲೆಕ್ಕ ಶಿರ್ಷಿಕೆ 5001-101-701 ರ Construction Building Dandeli ಯಲ್ಲಿ ರೂ. 2.00 ಕೋಟಿ ಮಂಜೂರಾಗಿದ್ದು, ಇದು ವಿತಾವಿಯಿಂದ ಖರ್ಚು ಭರಿಸಿದ ವೆಚ್ಚವಾಗಿದೆ. ಇದಕ್ಕೂ

ಮುಂಚೆ ರೂ. 11.73 ಗಳ ಖರ್ಚು ಸರ್ಕಾರದ ಅನುದಾನದಿಂದ ಭರಿಸಲಾಗಿರುತ್ತದೆ. ಆದ್ದರಿಂದ ಮೂಲ ಆಯವ್ಯಯದಲ್ಲಿ ರೂ. 15.00 ಕೋಟಿ ಮತ್ತು ಪರಿಷ್ಕೃತ ಆಯವ್ಯಯದಲ್ಲಿ ರೂ. 5.00 ಕೋಟಿ ಎಂದು ತೋರಿಸಲಾಗಿದೆ. ಈ ಮೊತ್ತವನ್ನು ಅನುದಾನ ವೆಚ್ಚಗಳಿಗಾಗಿ ಮಾತ್ರ ಖರ್ಚು ಭರಿಸಲಾಗುವುದು ಹೊರತು ವಿತಾವಿಯ ರೂ. 2.00 ಕೋಟಿ ಆಂತರಿಕ ಬಜೆಟ್ ದಿಂದಲ್ಲ. ಆದ್ದರಿಂದ ಮಂಜೂರಾದ ಆಯವ್ಯಯ ಇಲ್ಲದೇ ಯಾವುದೇ ಹೆಚ್ಚುವರಿ ಖರ್ಚು ಭರಿಸಿಲ್ಲ. ಈಗಾಗಲೇ ಹಿಂದಿನ ವರ್ಷಗಳಲ್ಲಿ ಮಂಜೂರಾದ ಅನುದಾನವನ್ನು ಸರ್ಕಾರದಿಂದ ಅನುದಾನ ಸ್ವೀಕರಿಸಲಾಗಿದೆ. ಇದರಿಂದ ವಿತಾವಿಯ ಆಯವ್ಯಯಕ್ಕೆ ಯಾವುದೇ ಪರಿಣಾಮ ಬೀರಿರುವುದಿಲ್ಲ.

3. ರೆಡ್ ಕ್ರಾಸ್ ಖಾತೆಯನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗಿದೆ. ಈ ಮೊದಲು ಸ್ವೀಕರಿಸಿದ ಅನುದಾನವನ್ನು ಉಳಿತಾಯ ಖಾತೆಯಲ್ಲಿವೆ. ಶೈಕ್ಷಣಿಕ ಆಯವ್ಯಯದಲ್ಲಿ ಕ್ರಿಡಾ ಮತ್ತು ಇತರೆ ಸಮಿತಿಗಳಿಗೆ ನೀಡುವ TA DA ಗಳನ್ನು ಸೇರಿಸಲಾಗಿದೆ. ಕೆಲವೊಂದು ಲೆಕ್ಕ ಶಿರ್ಷಿಕೆಗಳಲ್ಲಿ ಯಾವುದೇ ಖರ್ಚು ಭರಿಸಿಲ್ಲ. ಆದ್ದರಿಂದ ಪರಿಷ್ಕೃತ ಆಯವ್ಯಯದಲ್ಲಿ ಕಡಿಮೆ ಹಂಚಿಕೆಯನ್ನು ಮಾಡಲಾಗಿದೆ.

ಆದ್ದರಿಂದ 2020-21 ರ ಆಯವ್ಯಯ ಅಂದಾಜಿನ ಆಧಾರದ ಮೇಲೆ ಪರಿಷ್ಕೃತ ಆಯವ್ಯಯ ಅಂದಾಜನ್ನು ತಯಾರಿಸಲಾಗುತ್ತದೆ. ಆದ್ದರಿಂದ ಪರಿಷ್ಕೃತ ಆಯವ್ಯಯ ಅಂದಾಜಿನ ಪ್ರಕಾರ 2020-21 ರಲ್ಲಿ ಮಂಜೂರಾದ ಆಯವ್ಯಯ ಹೊರತು ಪಡಿಸಿ ಯಾವುದೇ ಹೆಚ್ಚುವರಿ ಮೊತ್ತವನ್ನು ಖರ್ಚು ಭರಿಸುವುದಿಲ್ಲ. ಸದರಿ ಹೊಲಿಕೆಯು ಕೆಲವೊಂದು ಇಲಾಖಾ ಮುಖ್ಯಸ್ಥರುಗಳಿಗೆ ಸಂಬಂಧ ಪಟ್ಟಿರುತ್ತದೆ ಹೊರತು ಪೂರ್ತಿ ಆಯವ್ಯಯಕ್ಕೆ ಆಗಿರುವುದಿಲ್ಲ. ಸದರಿ ಅನುಸರಣೆ ಸಮಂಜಸವಾಗಿದ್ದು, ಕಂಡಿಕೆಯನ್ನು ಕೈ ಬಿಡಲು ಕೋರಿದೆ.

9.3	<p>ಒಂದೇ ಲೆಕ್ಕ ಶೀರ್ಷಿಕೆಯಡಿಯಲ್ಲಿ ಎರಡು ವಿಭಾಗಗಳ ವೆಚ್ಚ ಭರಿಸುತ್ತಿರುವ ಕುರಿತು.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕ ಪರಿಶೋಧನೆ ವೇಳೆ ಆಯವ್ಯಯ ಅಂದಾಜು ಪ್ರತಿಯನ್ನು ಹಾಗೂ ವಾರ್ಷಿಕ ಲೆಕ್ಕಪತ್ರವನ್ನು ಪರಿಶೀಲಿಸಲಾಗಿ ಲೆಕ್ಕ ಶೀರ್ಷಿಕೆ 5001-101-706 Furniture &amp; Fixture VTU, Muddenahalli ಹಾಗೂ ಅದೇ ಲೆಕ್ಕ ಶೀರ್ಷಿಕೆಯಲ್ಲಿ Purchase of Equip for Belagavi ಎಂದು ಖರ್ಚು ಭರಿಸುತ್ತಿದ್ದು ಹೀಗೆ ಒಂದೇ ಲೆಕ್ಕ ಶೀರ್ಷಿಕೆಯಡಿ ಎರಡು ವಿಭಾಗಗಳ ಖರ್ಚು ಭರಿಸುತ್ತಿರುವ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:110, ದಿನಾಂಕ:03.01.2022</b>ರಂದು ನೀಡಿದ್ದು ದಿನಾಂಕ:03.02.2023 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಲೆಕ್ಕಶೀರ್ಷಿಕೆ ತಪ್ಪಾಗಿ ನಮೂದಾಗಿದ್ದು ಇದು Typographical Error ಆಗಿರುತ್ತದೆ ಎಂದು ತಿಳಿಸಿರುತ್ತಾರೆ. ಕಾರಣ ಇನ್ನು ಮುಂದೆ ಈ ರೀತಿಯಾಗದಂತೆ ಕ್ರಮವಹಿಸುವಂತೆ ಸೂಚಿಸಿದೆ.</p>	<p>ಸದರಿ ಆಕ್ಷೇಪಣೆಗೆ ಸಂಬಂಧಿಸಿದಂತೆ 2020-22 ನೇ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಯಲ್ಲಿ Purchase of Equipments for Belagavi ಯ ಲೆಕ್ಕ ಶೀರ್ಷಿಕೆ 5001.101.706 ಹಾಗೂ Furniture of Fixture VIAT Muddenahalli ಯ ಲೆಕ್ಕ ಶೀರ್ಷಿಕೆಯ ಮುಂದಿನ ಸಂಖ್ಯೆಯ ಬದಲಾಗಿ 5001.101.706 ಅಂತಾ ತಪ್ಪಾಗಿ ನಮೂದಾಗಿದ್ದು, ಇದು typographical error ಆಗಿರುತ್ತದೆ. ಆದರೆ ವೆಚ್ಚಗಳನ್ನು ಲೆಕ್ಕ ಶೀರ್ಷಿಕೆವಾರು ಆಯಾ ಶೀರ್ಷಿಕೆಯಡಿ ಭರಿಸಿದ್ದು, ಯಾವುದೇ ತಪ್ಪು ಆಗಿರುವುದಿಲ್ಲ. ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.</p>
10	<b>ವಾರ್ಷಿಕ ಲೆಕ್ಕಪತ್ರಗಳು</b>	
10.1	<p><b>ವಾರ್ಷಿಕ ಲೆಕ್ಕ ಪತ್ರಗಳನ್ನು ಸಲ್ಲಿಸುವ ಕುರಿತು.</b></p> <p>ಕರ್ನಾಟಕ ಆರ್ಥಿಕ ಸಂಹಿತೆ ಅನುಚ್ಛೇದ 301(8)ರ ಪ್ರಕಾರ ವಿಶ್ವವಿದ್ಯಾಲಯದ ವಾರ್ಷಿಕ ಲೆಕ್ಕಪತ್ರಗಳನ್ನು ವಿಶ್ವವಿದ್ಯಾಲಯದಿಂದ ಪ್ರಾಂತೀಯ ಕಚೇರಿಗೆ ಪತ್ರ ಸಂಖ್ಯೆ: ವಿತಾವಿ/ಕು.ಸ/ವಾ.ಲೆ.ಪ/2020-21/2021-22/713 ದಿನಾಂಕ: 13.01.2022 ರಂತೆ 2020-21 ನೇ ಸಾಲಿನ ಹಾಗೂ ಪತ್ರ ಸಂಖ್ಯೆ:ವಿತಾವಿ/ಕು.ಸ/ವಾ.ಲೆ.ಪ/2022-23/537 ದಿ:07.10.2022 ರಂತೆ 2021-22 ನೇ ಸಾಲಿನ 02 ವರ್ಷಗಳ ವಾರ್ಷಿಕ ಲೆಕ್ಕಪತ್ರಗಳನ್ನು ಸಲ್ಲಿಸಿರುತ್ತಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧಿನಿಯಮ-1994 ಪ್ರಕಾರ ಕ್ರಮ ಜರುಗಿಸಲು ಸೂಚಿಸಲಾಗಿದೆ.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧಿನಿಯಮ 1994ರ ನಿಯಮ 28 (1) (2) (3)ರ ಪ್ರಕಾರ ವಿಶ್ವ ವಿದ್ಯಾಲಯದ ಲೆಕ್ಕಪತ್ರಗಳು ಯಥಾವತ್ತಾಗಿ ಅನುಮೋದನೆಗೊಳ್ಳಬೇಕಾಗಿರುತ್ತದೆ.</p>	<p>ವಾರ್ಷಿಕ ಲೆಕ್ಕಪತ್ರಗಳನ್ನು ವಿತಾವಿ ಕಾಯ್ದೆಯ ಸೆಕ್ಷನ್ 28(2) ಪ್ರಕಾರ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದ್ದು, ನಂತರ ತಮ್ಮ ಇಲಾಖೆಯು ಲೆಕ್ಕ ಪರಿಶೋಧನೆಯನ್ನು ಮಾಡಿ ವರದಿ ನೀಡಿದ ನಂತರ ಅನುಸರಣೆಯನ್ನು ಕಾರ್ಯಕಾರಿ ಪರಿಷತ್‌ನಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.</p> <p>ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.</p>



2020-21 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ವಿಶ್ವವಿದ್ಯಾಲಯದ ದಿನಾಂಕ:25.08.2021 ರಂದು ಜರುಗಿದ ಹಣಕಾಸು ಸಮಿತಿಯ 80ನೇ ಸಭೆಯ ನಡವಳಿಯಲ್ಲಿ ಅನುಮೋದನೆಗೊಂಡಿರುತ್ತದೆ. ವಿಶ್ವವಿದ್ಯಾಲಯದ 163ನೇ ಕಾರ್ಯಕಾರಿ ಸಮಿತಿ (Executive Council) ಯಲ್ಲಿ ದಿನಾಂಕ: 04.01.2022 ರಂದು ಯಥಾವತ್ತಾಗಿ ಅನುಮೋದನೆ ಗೊಂಡಿರುತ್ತದೆ ಎಂಬುದಾಗಿ ನಡವಳಿಯಲ್ಲಿ ದಾಖಲಿಸಲಾಗಿದೆ. ವಾರ್ಷಿಕ ಲೆಕ್ಕಪತ್ರಗಳನ್ನು ವಿಶ್ವ ವಿದ್ಯಾಲಯದ ದಿನಾಂಕ: 05.09.2022 ರಂದು ಜರುಗಿದ ಹಣಕಾಸು ಸಮಿತಿಯ 84ನೇ ಸಭೆಯ ನಡವಳಿಯಲ್ಲಿ ಅನುಮೋದನೆಗೊಂಡಿರುತ್ತದೆ. ವಿಶ್ವ ವಿದ್ಯಾಲಯದ 168ನೇ ಕಾರ್ಯಕಾರಿ ಸಮಿತಿ (Executive Council) ಯಲ್ಲಿ ದಿನಾಂಕ: 13.09.2022 ರಂದು ಯಥಾವತ್ತಾಗಿ ಅನುಮೋದನೆಗೊಂಡಿರುತ್ತದೆ ಎಂಬುದಾಗಿ ನಡವಳಿಯಲ್ಲಿ ದಾಖಲಿಸಲಾಗಿದೆ.

(i) 2020-22ನೇ ಸಾಲಿನ ವಾರ್ಷಿಕ ಲೆಕ್ಕಪತ್ರ ಹಾಗೂ ಬ್ಯಾಂಕ್ ಮರುಸಮನ್ವಯ ತಃಖ್ತೆ ಪರಿಶೀಲಿಸಲಾಗಿದ್ದು, Receipt & Payment Account ರ ಪ್ರಕಾರ ವಿವರಗಳು ಈ ಕೆಳಗಿನಂತಿರುತ್ತದೆ.

**Receipt & Payment Account ರಪ್ರಕಾರ 2020-21**

(ಮೊತ್ತರೂ. ಗಳಲ್ಲಿ)

01.04.2020 ಕ್ಕೆ ಆರಂಭಿಕ ಶಿಲು,	204,45,69,799
2020-21 ಕ್ಕೆ ಸ್ವೀಕೃತಿ	196,56,85,194
<b>ಒಟ್ಟು ರೂ.</b>	<b>401,02,54,993</b>
2020-21 ಕ್ಕೆ ಪಾವತಿ	213,02,89,564
31.03.2021 ಕ್ಕೆ ಅಂತಿಮ ಶಿಲು,	187,99,65,429

**Receipt & Payment Account ರಪ್ರಕಾರ 2021-22**

(ಮೊತ್ತರೂ. ಗಳಲ್ಲಿ)

01.04.2021ಕ್ಕೆ ಆರಂಭಿಕ ಶಿಲು,	174,09,23,984
2021-22ಕ್ಕೆ ಸ್ವೀಕೃತಿ	208,08,85,969
<b>ಒಟ್ಟು ರೂ.</b>	<b>382,18,09,953</b>
2021-22 ಕ್ಕೆ ಪಾವತಿ	241,33,90,527

31.03.2022ಕ್ಕೆ ಅಂತಿಮ ಶಿಲ್ಕು

140,84,19,426

ಟಿಪ್ಪಣಿ:NASD ದಾಂಡೇಲಿಯ ರೂ.13,90,41,445/- ಗಳ ಮುದ್ದತ ಠೇವಣಿಯನ್ನು ಹಿಂದಿನ ವರ್ಷದ ಲೆಕ್ಕಪತ್ರಗಳಲ್ಲಿ ಬ್ಯಾಂಕ್ ಖಾತೆ ಎಂದು ಪರಿಗಣಿಸಲಾಗಿದ್ದು, 2020-21 ರಿಂದ ವಾರ್ಷಿಕ ಲೆಕ್ಕಪತ್ರದಲ್ಲಿ Flexi Deposits ರಡಿ ಮುದ್ದತ ಠೇವಣಿಯೆಂದು ನಮೂದಿಸಲಾಗಿದೆ. ಕಾರಣ ರೂ.13,90,41,445/- ರಷ್ಟು ಮೊತ್ತವು Receipt & Payment Account ಆರಂಭಿಕ ಶಿಲ್ಕಿನಲ್ಲಿ ವ್ಯತ್ಯಾಸವಿದ್ದು, 31.03.2022ರ Notes to accounts on financial Statement ರಲ್ಲಿ ನಮೂದಿಸಿರುತ್ತಾರೆ. ಈ ಕುರಿತು ಅನುಬಂಧ -02 ರಲ್ಲಿ ವಿವರಿಸಿದೆ.

ii) 2020-22ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:54042045066) ಆರ್ಥಿಕ ಸ್ಥಿತಿ ವಿವರ ಈ ಕೆಳಗಿನಂತಿದೆ.

#### Abstract for the year 2020-21

(ಮೊತ್ತ ರೂ. ಗಳಲ್ಲಿ)

1	01-04-2020 ರಂದು ಪ್ರಾರಂಭಿಕ ಶಿಲ್ಕು	483,00,066
2	2020-21 ರ ಸಾಲಿನಲ್ಲಿ ಸ್ವೀಕೃತಿ	80,12,718
3	ಬ್ಯಾಂಕ್ ಬಡ್ಡಿ	8,90,005
	<b>ಒಟ್ಟು ರೂ.</b>	<b>572,02,789</b>
4	2020-21 ನೇ ಸಾಲಿನಲ್ಲಿ ವೆಚ್ಚ	401,70,197
5	ಅಂತಿಮ ಶಿಲ್ಕು (31.03.2021)	170,32,592
<b>Abstract for the year 2021-22</b>		
6	01-04-2021 ರಂದು ಪ್ರಾರಂಭಿಕ ಶಿಲ್ಕು	170,32,592
7	2021-22 ರ ಸಾಲಿನಲ್ಲಿ ಸ್ವೀಕೃತಿ	61,58,538
8	ಬ್ಯಾಂಕ್ ಬಡ್ಡಿ	4,96,919
	<b>ಒಟ್ಟು ರೂ.</b>	<b>236,88,049</b>
9	2021-22 ನೇ ಸಾಲಿನಲ್ಲಿ ವೆಚ್ಚ	61,79,949
10	ಅಂತಿಮ ಶಿಲ್ಕು (31.03.2022)	175,08,100

(iii) 2020-22ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ ಸಾಮಾನ್ಯ ಖಾತೆಗೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:54042044426) ಆರ್ಥಿಕ ಸ್ಥಿತಿ ವಿವರ ಈ ಕೆಳಗಿನಂತಿದೆ.

**Abstract for the year 2020-21**

(ಮೊತ್ತ ರೂ.ಗಳಲ್ಲಿ)

1	01.04.2020 ಕ್ಕೆ ಆರಂಭಿಕ ಶಿಲ್ಕು	483,49,510
2	2020-21 ಕ್ಕೆ ಸ್ವೀಕೃತಿ	29,35,71,402
	ಒಟ್ಟು ರೂ.	<b>34,19,20,912</b>
3	2020-21 ಕ್ಕೆ ಪಾವತಿ	26,28,43,796
4	31.03.2021 ಕ್ಕೆ ಅಂತಿಮ ಶಿಲ್ಕು	7,90,77,116

**Abstract for the year 2021-22**

(ಮೊತ್ತ ರೂ.ಗಳಲ್ಲಿ)

1	01.04.2021 ಕ್ಕೆ ಆರಂಭಿಕ ಶಿಲ್ಕು	7,90,77,116
2	2021-22 ಕ್ಕೆ ಸ್ವೀಕೃತಿ	29,91,10,401
	ಒಟ್ಟು ರೂ.	<b>37,81,87,517</b>
3	2021-22 ಕ್ಕೆ ಪಾವತಿ	33,53,38,461
4	31.03.2022 ಕ್ಕೆ ಅಂತಿಮ ಶಿಲ್ಕು	4,28,49,056

(iv) 2020-22 ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ ಆನಲ್ಯೆನ್ ಶುಲ್ಕ ಸ್ವೀಕೃತಿ ಖಾತೆಗೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:540420444379) ಆರ್ಥಿಕ ಸ್ಥಿತಿ ವಿವರ ಈ ಕೆಳಗಿನಂತಿದೆ.

**Abstract for the year 2020-21**

(ಮೊತ್ತ ರೂ.ಗಳಲ್ಲಿ)

1	01.04.2020 ಕ್ಕೆ ಆರಂಭಿಕ ಶಿಲ್ಕು	8,63,621
2	2020-21 ಕ್ಕೆ ಸ್ವೀಕೃತಿ	2,70,14,032
	ಒಟ್ಟು ರೂ.	<b>2,78,77,653</b>
3	2020-21 ಕ್ಕೆ ಪಾವತಿ	2,37,04,164
4	31.03.2021 ಕ್ಕೆ ಅಂತಿಮ ಶಿಲ್ಕು	41,73,489

**Abstract for the year 2021-22**

(ಮೊತ್ತ ರೂ.ಗಳಲ್ಲಿ)

1	01.04.2021 ಕ್ಕೆ ಆರಂಭಿಕ ಶಿಲ್ಕು	41,73,489
2	2021-22 ಕ್ಕೆ ಸ್ವೀಕೃತಿ	479,74,957
	<b>ಒಟ್ಟು ರೂ.</b>	<b>5,21,48,446</b>
3	2021-22 ಕ್ಕೆ ಪಾವತಿ	4,03,85,980
4	31.03.2022 ಕ್ಕೆ ಅಂತಿಮ ಶಿಲ್ಕು	1,17,62,466

(v) 2020-22 ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ KSCST ಖಾತೆಗೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:54042044460) ಆರ್ಥಿಕ ಸ್ಥಿತಿ ವಿವರ ಈ ಕೆಳಗಿನಂತಿದೆ.

**Abstract for the year 2021-22**

(ಮೊತ್ತ ರೂ.ಗಳಲ್ಲಿ)

1	01.04.2021 ಕ್ಕೆ ಆರಂಭಿಕ ಶಿಲ್ಕು	74,017
2	2021-22 ಕ್ಕೆ ಸ್ವೀಕೃತಿ	53,445
	<b>ಒಟ್ಟು ರೂ.</b>	<b>1,27,462</b>
3	2021-22 ಕ್ಕೆ ಪಾವತಿ	30,600
4	31.03.2022 ಕ್ಕೆ ಅಂತಿಮ ಶಿಲ್ಕು	96,862

**ಟಿಪ್ಪಣಿ:** 2020-21 ನೇ ಸಾಲಿನ ನಗದು ಪುಸ್ತಕ, ಲೆಡ್ಜರ್ ಮತ್ತು ಜಮಾ ಖರ್ಚುಗಳ ಮಾಹಿತಿಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ.

(vi) 2020-22 ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ VGST K FIST ಖಾತೆಗೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:38198177016) ಆರ್ಥಿಕ ಸ್ಥಿತಿಯ ವಿವರ ಈ ಕೆಳಗಿನಂತಿದೆ.

**Abstract for the year 2021-22**

(ಮೊತ್ತ ರೂ.ಗಳಲ್ಲಿ)

1	01.04.2021 ಕ್ಕೆ ಆರಂಭಿಕ ಶಿಲ್ಕು	9,61,825
2	2021-22 ಕ್ಕೆ ಸ್ವೀಕೃತಿ	22,831
	<b>ಒಟ್ಟು ರೂ.</b>	<b>9,84,656</b>
3	2021-22 ಕ್ಕೆ ಪಾವತಿ	3,36,054
4	31.03.2022 ಕ್ಕೆ ಅಂತಿಮ ಶಿಲ್ಕು	6,48,602

	<p><b>ಟಿಪ್ಪಣಿ:</b>2020-21ನೇ ಸಾಲಿನ ನಗದು ಪುಸ್ತಕ, ಲೆಡ್ಜರ್ ಮತ್ತು ಜಮಾ ಖರ್ಚುಗಳ ಮಾಹಿತಿಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದಿಲ್ಲ.</p> <p>(vii) 2020-22 ನೇ ಸಾಲಿನ ಯು.ಬಿ.ಡಿ.ಟಿ. ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆ VGST K FIST ಖಾತೆಗೆ ಸಂಬಂಧಿಸಿದಂತೆ ನಿರ್ವಹಿಸಲಾದ ಬ್ಯಾಂಕ್ ಖಾತೆಯ (ಖಾತೆ ಸಂಖ್ಯೆ:38069274392) ಆರ್ಥಿಕ ಸ್ಥಿತಿಯ ವಿವರ ಈ ಕೆಳಗಿನಂತಿದೆ.</p> <p style="text-align: center;"><b>Abstract for the year 2021-22</b> (ಮೊತ್ತ ರೂ.ಗಳಲ್ಲಿ)</p> <table border="1" style="margin-left: auto; margin-right: auto;"> <tr> <td>1</td> <td>01.04.2021 ಕ್ಕೆ ಆರಂಭಿಕ ಶಿಲ್ಕು</td> <td>2,38,056</td> </tr> <tr> <td>2</td> <td>2021-22 ಕ್ಕೆ ಸ್ವೀಕೃತಿ</td> <td>5,745</td> </tr> <tr> <td></td> <td style="text-align: center;"><b>ಒಟ್ಟು ರೂ.</b></td> <td><b>2,43,801</b></td> </tr> <tr> <td>3</td> <td>2021-22 ಕ್ಕೆ ಪಾವತಿ</td> <td>98,000</td> </tr> <tr> <td>4</td> <td>31.03.2022 ಕ್ಕೆ ಅಂತಿಮ ಶಿಲ್ಕು</td> <td>1,45,801</td> </tr> </table> <p><b>ಟಿಪ್ಪಣಿ:</b> 2020-21ನೇ ಸಾಲಿನ ಜಮಾ ಖರ್ಚುಗಳ ಮಾಹಿತಿ ಪೂರೈಸಿರುವುದಿಲ್ಲ. ವಿವರವನ್ನು <b>ಅನುಬಂಧ-02</b> ರಲ್ಲಿ ವಿವರಿಸಲಾಗಿದೆ.</p>	1	01.04.2021 ಕ್ಕೆ ಆರಂಭಿಕ ಶಿಲ್ಕು	2,38,056	2	2021-22 ಕ್ಕೆ ಸ್ವೀಕೃತಿ	5,745		<b>ಒಟ್ಟು ರೂ.</b>	<b>2,43,801</b>	3	2021-22 ಕ್ಕೆ ಪಾವತಿ	98,000	4	31.03.2022 ಕ್ಕೆ ಅಂತಿಮ ಶಿಲ್ಕು	1,45,801	
1	01.04.2021 ಕ್ಕೆ ಆರಂಭಿಕ ಶಿಲ್ಕು	2,38,056															
2	2021-22 ಕ್ಕೆ ಸ್ವೀಕೃತಿ	5,745															
	<b>ಒಟ್ಟು ರೂ.</b>	<b>2,43,801</b>															
3	2021-22 ಕ್ಕೆ ಪಾವತಿ	98,000															
4	31.03.2022 ಕ್ಕೆ ಅಂತಿಮ ಶಿಲ್ಕು	1,45,801															
10.2	<p><b>ಯುಬಿಡಿಟಿ ಮಹಾವಿದ್ಯಾಲಯದಲ್ಲಿ ನಿರ್ವಹಿಸಲಾದ ಕೆಲವು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ನಗದು ಪುಸ್ತಕ ನಿರ್ವಹಿಸದೇ ಇರುವ ಕುರಿತು.</b></p> <p>2020-21 ಮತ್ತು 2021-22ನೇ ಸಾಲಿನ ಯುಬಿಡಿಟಿಇ ಮಹಾವಿದ್ಯಾಲಯದಲ್ಲಿ ನಿರ್ವಹಿಸಲಾದ ಈ ಕೆಳಗೆ ನಮೂದಿಸಲಾದ ಬ್ಯಾಂಕ್ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ, ನಗದು ಪುಸ್ತಕಗಳನ್ನು (Cash books) ಲೆಕ್ಕಪರಿಶೋಧನೆಗೆ ಹಾಜರುಪಡಿಸಿಲ್ಲ. ವಿವರ ಈ ಕೆಳಗಿನಂತಿರುತ್ತದೆ.</p>	<p>ಲೆಕ್ಕ ಪರಿಶೋಧಕರ ಆಕ್ಷೇಪಣೆಯಂತೆ 2020-21 ಮತ್ತು 2021-22 ನೇ ಸಾಲಿನ ಯುಬಿಡಿಟಿಇ ಮಹಾವಿದ್ಯಾಲಯದಲ್ಲಿ ನಿರ್ವಹಿಸಲಾದ ಐದು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ನಗದು ಪುಸ್ತಕಗಳನ್ನು ನಿರ್ವಹಣೆ ಮಾಡಲಾಗಿದ್ದು, ಸದರಿ ನಗದು ಪುಸ್ತಕಗಳನ್ನು ಮುಂಬರುವ ಲೆಕ್ಕ ತಪಾಸಣೆಯಲ್ಲಿ ಹಾಜರು ಪಡಿಸಲಾಗುವುದು.</p> <p>ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>															

ಕ್ರ. ಸಂ	ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ	ಯೋಜನಾವಾರು ವಿವರ
1	64112404808	VGST KFIST E& I
2	54042044346	Principal UBDT NSS A/c
3	64112404897	VGST KFIST E&E
4	64112404740	Principal VGST-TRIP MECH
5	64120585350	Principal AICTE-RPS MECH

**I** ಕರ್ನಾಟಕ ಆರ್ಥಿಕ ಸಂಹಿತೆ ನಿಯಮ 329 ರಲ್ಲಿ ವಿವರಿಸಿದಂತೆ,  
i. "ಸರ್ಕಾರದ ಪರವಾಗಿ ಹಣವನ್ನು ಸ್ವೀಕರಿಸುವ ಪ್ರತಿ ಅಧಿಕಾರಿ ನಗದು ಪುಸ್ತಕ ಇಡತಕ್ಕದ್ದು" ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ii. "ಎಲ್ಲಾ ನಗದು ವಹಿವಾಟುಗಳನ್ನು ನಗದು ಪುಸ್ತಕದಲ್ಲಿ ದಾಖಲಿಸಿ, ತನಿಖಾ ಸಂಕೇತವಾಗಿ ಕಚೇರಿಯ ಮುಖ್ಯಸ್ಥರು ಸಹಿ ಹಾಕಿ ದೃಢೀಕರಿಸತಕ್ಕದ್ದು" ಎಂದು ಸ್ಪಷ್ಟೀಕರಿಸಲಾಗಿದೆ.

**II.** ಕರ್ನಾಟಕ ಆರ್ಥಿಕ ಸಂಹಿತೆ ನಿಯಮ-330 ರಲ್ಲಿ ಸರ್ಕಾರಿ ಕಚೇರಿಗಳಲ್ಲಿ ತಕ್ಕ ಸ್ಥಾನಮಾನ ಹೊಂದಿರುವ ಸರ್ಕಾರಿ ನೌಕರನಿಗೆ ನಗದು ವಹಿವಾಟುಗಳಿಗೆ ಸಂಬಂಧಿಸಿದ ಕೆಲಸವನ್ನು ಒಪ್ಪಿಸಬೇಕೆಂದು ನಿರೂಪಿಸಲಾಗಿದೆ.

ಇನ್ನುಳಿದಂತೆ ನಗದು ಪುಸ್ತಕದ ಮಹತ್ವದ ಕುರಿತು, ಕರ್ನಾಟಕ ಆರ್ಥಿಕ ಸಂಹಿತೆ ಅಧ್ಯಾಯ-20 ರಲ್ಲಿ ಸರ್ಕಾರಿ ಕಚೇರಿಗಳಲ್ಲಿ ನಗದು ವ್ಯವಹಾರಕ್ಕಾಗಿ ನಿರ್ವಹಿಸಲಾಗುವ ಕಾರ್ಯವಿಧಾನ ಮತ್ತು ನಗದು ಪುಸ್ತಕ ಕುರಿತು ಕೂಲಂಕುಷವಾಗಿ ವಿವರಿಸಲಾಗಿದೆ.

ಆದರೆ ಮಹಾವಿದ್ಯಾಲಯದಲ್ಲಿ ವಿವರಿಸಲಾದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ನಗದು ಪುಸ್ತಕಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸದೇ ಇರುವ ಕಾರಣ ಈ ಕುರಿತು

	<p>ಸಂಬಂಧಿಸಿದವರನ್ನು ವಿಚಾರಿಸಲಾಗಿ, ಈ ಹಿಂದಿನಿಂದಲೂ ನಗದು ಪುಸ್ತಕಗಳನ್ನು (ಕಲವು ಬ್ಯಾಂಕ್ ಖಾತೆಗಳಿಗೆ) ನಿರ್ವಹಿಸುತ್ತಿಲ್ಲ ಎಂದು ಮೌಖಿಕವಾಗಿ ಹೇಳಿರುವುದನ್ನು ಲೆಕ್ಕಪರಿಶೋಧನೆಯಲ್ಲಿ ಒಪ್ಪಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಆರ್ಥಿಕ ಸಂಹಿತೆ ನಿಯಮ-329 ಮತ್ತು 330 ಗಳನ್ನು ಉಲ್ಲಂಘಿಸಲಾಗಿದೆ. ಕಾರಣ ಸದರಿ ವಿಷಯವನ್ನು ವಿಶ್ವವಿದ್ಯಾಲಯವು ಗಂಭೀರವಾಗಿ ಪರಿಗಣಿಸಿ ಮೇಲ್ಮಾಣಿಸಿದ ಎಲ್ಲ ಬ್ಯಾಂಕ್ ಖಾತೆಗಳ ನಗದು ಪುಸ್ತಕಗಳನ್ನು ನಿರ್ವಹಿಸಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p>																						
10.3	<p><b>ವ್ಯವಹಾರ ಮಾಡದ ಬ್ಯಾಂಕ್ ಖಾತೆಗಳನ್ನು ಮುಕ್ತಾಯಗೊಳಿಸುವ ಕುರಿತು.</b></p> <p>ಪ್ರಾಚಾರ್ಯರು, ಯು.ಬಿ.ಡಿ.ಟಿ.ಇ, ದಾವಣಗೆರೆಯ 2020-21 ಮತ್ತು 2021-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ಬ್ಯಾಂಕ್ ಖಾತೆಗಳು ನಿರುಪಯುಕ್ತವಾಗಿದ್ದು, ಯಾವುದೇ ಹಣಕಾಸು ವ್ಯವಹಾರಗಳು ಇಲ್ಲದೇ ಇರುವುದು ಕಂಡು ಬಂದಿರುತ್ತದೆ.</p> <p>1. ಸ್ಟೇಟ್ ಬ್ಯಾಂಕ್ ಇಂಡಿಯಾ, ಮಂಡಿಪೇಟೆ ದಾವಣಗೆರೆಯ ಉಳಿತಾಯ ಖಾತೆ ಸಂಖ್ಯೆ 54042044398 ಪ್ರಾಚಾರ್ಯರು, ಯು.ಬಿ.ಡಿ.ಟಿ.ಇ STEP A/C ಖಾತೆಯ 2020-21 ಮತ್ತು 2021-22 ನೇ ಸಾಲಿನ ಜಮಾ ಖರ್ಚುಗಳ ವಿವರ ಈ ಕೆಳಗಿನಂತಿರುತ್ತವೆ.</p> <table border="1" data-bbox="414 1034 1131 1324"> <thead> <tr> <th colspan="3">2020-21</th> </tr> <tr> <th>ಅ. ನಂ.</th> <th>ವಿವರ</th> <th>ಮೊತ್ತರೂ. ಗಳಲ್ಲಿ</th> </tr> </thead> <tbody> <tr> <td>1</td> <td>ದಿನಾಂಕ:01.04.2020ಕ್ಕೆ ಪ್ರಾರಂಭಿಕ ಶಿಲ್ಕು</td> <td>4,23,216.98</td> </tr> <tr> <td>2</td> <td>2020-21 ನೇ ಸಾಲಿನ ಸ್ವೀಕೃತಿ</td> <td>11,629</td> </tr> <tr> <td></td> <td><b>ಒಟ್ಟು ರೂ.</b></td> <td><b>4,34,845.98</b></td> </tr> <tr> <td>3</td> <td>2020-21 ನೇ ಸಾಲಿನ ಪಾವತಿ</td> <td>-</td> </tr> <tr> <td>4</td> <td>ದಿನಾಂಕ:31.03.2021 ಕ್ಕೆ ಅಂತಿಮ ಶಿಲ್ಕು</td> <td><b>4,34,845.98</b></td> </tr> </tbody> </table>	2020-21			ಅ. ನಂ.	ವಿವರ	ಮೊತ್ತರೂ. ಗಳಲ್ಲಿ	1	ದಿನಾಂಕ:01.04.2020ಕ್ಕೆ ಪ್ರಾರಂಭಿಕ ಶಿಲ್ಕು	4,23,216.98	2	2020-21 ನೇ ಸಾಲಿನ ಸ್ವೀಕೃತಿ	11,629		<b>ಒಟ್ಟು ರೂ.</b>	<b>4,34,845.98</b>	3	2020-21 ನೇ ಸಾಲಿನ ಪಾವತಿ	-	4	ದಿನಾಂಕ:31.03.2021 ಕ್ಕೆ ಅಂತಿಮ ಶಿಲ್ಕು	<b>4,34,845.98</b>	<p>ಖಾತೆ ಸಂಖ್ಯೆ 54042044448 SCIENCE AND TECHNOLOGY ENTERPRENURS PARK</p> <p>2022-23 ರಿಂದ ಖಾತೆಯಲ್ಲಿ ವ್ಯಕ್ತಿ ತೆರಿಗೆಯನ್ನು ಜಮಾ ಮಾಡಿ ಸದರಿ ಖಾತೆಯಿಂದ ವ್ಯಕ್ತಿ ತೆರಿಗೆಯನ್ನು online ಮೂಲಕ ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸುತ್ತಿರುವುದರಿಂದ ಹಾಗೂ District Industries and Commerce ಇಲಾಖೆಯಿಂದ ಅನುದಾನ ಸ್ವೀಕರಿಸಲಾಗುತ್ತಿದ್ದು, ಆದ್ದರಿಂದ ಸದರಿ ಖಾತೆಯನ್ನು ಮುಂದುವರಿಸುವುದು ಅವಶ್ಯವಿರುತ್ತದೆ.</p> <p>ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
2020-21																							
ಅ. ನಂ.	ವಿವರ	ಮೊತ್ತರೂ. ಗಳಲ್ಲಿ																					
1	ದಿನಾಂಕ:01.04.2020ಕ್ಕೆ ಪ್ರಾರಂಭಿಕ ಶಿಲ್ಕು	4,23,216.98																					
2	2020-21 ನೇ ಸಾಲಿನ ಸ್ವೀಕೃತಿ	11,629																					
	<b>ಒಟ್ಟು ರೂ.</b>	<b>4,34,845.98</b>																					
3	2020-21 ನೇ ಸಾಲಿನ ಪಾವತಿ	-																					
4	ದಿನಾಂಕ:31.03.2021 ಕ್ಕೆ ಅಂತಿಮ ಶಿಲ್ಕು	<b>4,34,845.98</b>																					

**2021-22**

ಅ. ನಂ	ವಿವರ	ಮೊತ್ತ ರೂ.ಗಳಲ್ಲಿ
1	ದಿನಾಂಕ:01.04.2021ಕ್ಕೆ ಪ್ರಾರಂಭಿಕ ಶಿಲ್ಕು	434,845.98
2	2021-22ನೇ ಸಾಲಿನ ಸ್ವೀಕೃತಿ	11,859
	<b>ಒಟ್ಟು ರೂ.</b>	<b>4,46,704.98</b>
3	2021-22ನೇ ಸಾಲಿನ ಪಾವತಿ	-
4	ದಿನಾಂಕ:31.03.2022ಕ್ಕೆ ಅಂತಿಮ ಶಿಲ್ಕು	<b>4,46,704.98</b>

2. ಹಣಕಾಸು ಅಧಿಕಾರಿಗಳು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇವರ ಹೆಸರಿನಲ್ಲಿರುವ ಬ್ಯಾಂಕ್ ಸಂಖ್ಯೆ: 64084895951 ರ ಮೂಲಕ ಹಣಕಾಸು ವ್ಯವಹಾರ ನಿರ್ಮಿಸುತ್ತಿದ್ದು 2020-21 ಮತ್ತು 2021-22 ನೇ ವಿವರ ಕೆಳಗಿನಂತಿರುತ್ತವೆ.

**2020-21**

ಅ. ನಂ	ವಿವರ	ಮೊತ್ತ ರೂ.ಗಳಲ್ಲಿ
1	ದಿನಾಂಕ:01.04.2020ಕ್ಕೆ ಪ್ರಾರಂಭಿಕ ಶಿಲ್ಕು	4,96,557
2	2020-21 ನೇ ಸಾಲಿನ ಸ್ವೀಕೃತಿ	1,01,076
	<b>ಒಟ್ಟು ರೂ.</b>	<b>5,97,633</b>
3	2020-21 ನೇ ಸಾಲಿನ ಪಾವತಿ	-
4	ದಿನಾಂಕ:31.03.2021 ಕ್ಕೆ ಅಂತಿಮ ಶಿಲ್ಕು	<b>5,97,633</b>

**2021-22**

ಅ. ನಂ	ವಿವರ	ಮೊತ್ತರೂ.ಗಳಲ್ಲಿ
1	ದಿನಾಂಕ:01.04.2021ಕ್ಕೆ ಪ್ರಾರಂಭಿಕ ಶಿಲ್ಕು	5,97,633
2	2021-22ನೇ ಸಾಲಿನ ಸ್ವೀಕೃತಿ	1,07,416
	<b>ಒಟ್ಟು ರೂ.</b>	<b>7,05,049</b>
3	2021-22ನೇ ಸಾಲಿನ ಪಾವತಿ	-
4	ದಿನಾಂಕ:31.03.2022ಕ್ಕೆ ಅಂತಿಮ ಶಿಲ್ಕು	<b>7,05,049</b>



ಮೇಲ್ಕಾಣಿಸಿದ ಬ್ಯಾಂಕ್ ಖಾತೆಗಳ ವಿವರಗಳನ್ನು ಗಮನಿಸಿದಾಗ ಎರಡು ಬ್ಯಾಂಕ್ ಖಾತೆಗಳು ಪ್ರತಿ ವರ್ಷವು ಬ್ಯಾಂಕ್ ಬಡ್ಡಿ ಮೊತ್ತಗಳ ಸ್ವೀಕೃತಿಗಳಿಗೆ ಮಾತ್ರ ಸೀಮಿತವಾಗಿದ್ದು, ಯಾವುದೇ ರೀತಿ ಹಣ ಸಂದಾಯಗಳನ್ನು ಮಾಡುತ್ತಿಲ್ಲ. ಇದರಿಂದಾಗಿ ಈ ಎರಡು ಬ್ಯಾಂಕ್ ಖಾತೆಗಳು ನಿರುಪಯುಕ್ತವಾಗಿದ್ದು ಕೂಡಲೇ ಬ್ಯಾಂಕ್ ಖಾತೆಗಳನ್ನು ಮುಕ್ತಾಯಗೊಳಿಸಿ ಬಾಕಿ ಉಳಿದ ಮೊತ್ತಗಳನ್ನು ಹಣಕಾಸು ಅಧಿಕಾರಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಖಾತೆಗೆ ಜಮಾ ಮಾಡಲು ಕ್ರಮಕೈಗೊಂಡು ವರದಿ ಸಲ್ಲಿಸಲು ಸೂಚಿಸಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 120 ದಿನಾಂಕ 12.01.2023** ರ ಮೂಲಕ ತಿಳಿಸಲಾಗಿ ದಿನಾಂಕ: 28.01.2023 ರಂದು ಪ್ರಾಚಾರ್ಯರು ಯುಬಿಡಿಟಿಇ ಇವರು ಅನುಸರಣೆ ಸಲ್ಲಿಸಿದ್ದು, ವಿವರ ಈ ಕೆಳಗಿನಂತಿದೆ.

- 1) ಕ್ರಮಸಂಖ್ಯೆ: 01 ರ ಬ್ಯಾಂಕ್ ಖಾತೆ STEP A/C ಚಟುವಟಿಕೆಗಳಿಗೆ ಅಗತ್ಯವಿರುವುದರಿಂದ ಹಾಗೂ ವೃತ್ತಿ ತೆರಿಗೆ ಮೊತ್ತವನ್ನು ಜಮಾ ಮಾಡಿ ಆನ್‌ಲೈನ್ ಮೂಲಕ ವಾಣಿಜ್ಯ ತೆರಿಗೆ ಇಲಾಖೆಗೆ ಪಾವತಿಸಲು ಕ್ರಮಕೈಕೊಳ್ಳುವುದರಿಂದ ಸದರಿ ಖಾತೆ ಮುಂದುವರಿಸುವುದಾಗಿ ತಿಳಿಸಿರುವರು.
- 2) ಕ್ರಮಸಂಖ್ಯೆ: 02 ರ ಬ್ಯಾಂಕ್ ಖಾತೆ ಮುಕ್ತಾಯಗೊಳಿಸಲು ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರಿಗೆ ದಿನಾಂಕ: 09.01.2023 ರಂದು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿರುವರು. ಆದ್ದರಿಂದ ಸದರಿ ಬ್ಯಾಂಕ್ ಖಾತೆಯ ಮುಕ್ತಾಯಗೊಳಿಸಲು ತುರ್ತು ಕ್ರಮಕೈಕೊಂಡು ವರದಿ ಸಲ್ಲಿಸಲು ಸೂಚಿಸಿದೆ.

10.4

ವಾರ್ಷಿಕ ಲೆಕ್ಕಪತ್ರಗಳಲ್ಲಿ ಕಂಡು ಬಂದ ನ್ಯೂನತೆಗಳು:

1. ಆದಾಯ ಮತ್ತು ವೆಚ್ಚದ (I/E) ತಃಖ್ತೆಯ Credit ಭಾಗದಲ್ಲಿ Miscellaneous Fees ಎಂದು ತೋರಿಸಿದ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಆದಾಯ ಮತ್ತು ವೆಚ್ಚ (I/E)ದ ತಃಖ್ತೆಯಲ್ಲಿ Credit ಭಾಗದಲ್ಲಿ ರೂ. 4,50,71,238/- ಗಳನ್ನು Miscellaneous Fees ಎಂದು ತೋರಿಸಿದ್ದು ಇಷ್ಟೊಂದು ದೊಡ್ಡ ಮೊತ್ತ ಹೇಗೆ ವರ್ಗೀಕರಿಸಲಾಗದ ಮೊತ್ತವಾಗಿ ಉಳಿಯಿತು ಹಾಗೂ ಸದರಿ ದಾಖಲು ಲೆಕ್ಕಪತ್ರ ನಿಯಮಗಳ ತರವಾಗಿರುವುದಿಲ್ಲ. ಈ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣವನ್ನು ಕೇಳಿ, **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 33, ದಿನಾಂಕ: 15.10.2022** ರಂದು ನೀಡಿದ್ದು, ದಿನಾಂಕ:09.11.2022 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಸದರಿ ಮೊತ್ತವು ವಿವಿಧ ಕಾಲೇಜುಗಳಿಂದ ಹಾಗೂ ವಿದ್ಯಾರ್ಥಿಗಳಿಂದ ನೇರವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಖಾತೆಗೆ ಆನ್‌ಲೈನ್ ಮೂಲಕ ಜಮೆಯಾಗಿದ್ದು ಮರು ಸಮನ್ವಯಗೊಳಿಸಿದಾಗ ಸದರಿ ಮೊತ್ತವು ಯಾವ ಮೂಲಗಳಿಂದ ಜಮೆಯಾಗಿರುವ ಬಗ್ಗೆ ಮಾಹಿತಿಯಿರುವುದಿಲ್ಲ ಎಂದು ವಿವರಿಸಿದ್ದು, ಕೂಡಲೇ ಸಮನ್ವಯಗೊಳಿಸಲು ಸೂಚಿಸಿದೆ.

2. ಅಥಾವೆ ಪತ್ರಿಕೆಯ ಸ್ಥಿರಾಸ್ತಿ (Fixed Assets) ಯ ಭೂಮಿಯ ಮೌಲ್ಯ ಕಡಿಮೆಯಾದ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಅಥಾವೆ ಪತ್ರಿಕೆಯಲ್ಲಿ 2019-20 ನೇ ಸಾಲಿನ ಸ್ಥಿರಾಸ್ತಿಯ (Fixed Assets)ಲ್ಲಿ Lands ನ ಮೌಲ್ಯ ರೂ. 129,99,05,899/- ಇರುವುದನ್ನು 2020-21ನೇ ಸಾಲಿನಲ್ಲಿ ಸ್ಥಿರಾಸ್ತಿಯಲ್ಲಿ Lands ನ

1. ವಿತಾವಿಯು ಒಂದು ಹೊಸ Software ನ್ನು ಅಳವಡಿಸುವ ಕಾರ್ಯವು ಪ್ರಗತಿಯಲ್ಲಿದೆ. ಇದರಿಂದ ಬ್ಯಾಂಕ ಖಾತೆಯಲ್ಲಿ ವಿವಿಧ ಕಾಲೇಜುಗಳಿಂದ ಠೇವಣಿ ಮಾಡುವ ಮೊದಲು ಹಾಗೂ Online ದಿಂದ ಸ್ವೀಕೃತವಾಗುವ ಎಲ್ಲ ಮೊತ್ತದ ವಿವರಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತದೆ ಇದರಿಂದ ಮುಂಬರುವ ವರ್ಷಗಳಲ್ಲಿ Miscellaneous Fees ಗಳು ಗಣನೀಯವಾಗಿ ಕಡಿಮೆ ಆಗುತ್ತದೆ.

2. 1998-99 ರಿಂದ ಇಲ್ಲಿಯವರೆಗೆ ಲಭ್ಯವಿರುವ ದಾಖಲೆಗಳ ಪ್ರಕಾರ ಕಟ್ಟಡಗಳ ಪ್ರಸ್ತುತ ಮೌಲ್ಯಗಳನ್ನು ಲೆಕ್ಕ ಪತ್ರಗಳಲ್ಲಿ ದಾಖಲಿಸಿ ಮರು ಸಮನ್ವಯ ಮಾಡಿದ್ದರಿಂದ ಲೆಕ್ಕ ಸಮನ್ವಯದ ಆಧಾರದ ಮೇಲೆ ಹೆಚ್ಚುವರಿ ಮೊತ್ತವು ಕಟ್ಟಡಗಳ ಮೌಲ್ಯಕ್ಕೆ ವರ್ಗೀಕರಿಸಲಾಗಿದೆ. ಕೆಲವೊಂದು ಸಂದರ್ಭಗಳಲ್ಲಿ ಭೂಮಿ ಮತ್ತು ಕಟ್ಟಡಗಳ ಮೌಲ್ಯವನ್ನು ಬೇರ್ಪಡಿಸಲಾಗಿಲ್ಲ. ಸದರಿ

ಮೌಲ್ಯ ರೂ. 10,73,93,396/- ಗಳಷ್ಟು ತೋರಿಸಿದ್ದು ಒಟ್ಟಾರೆಯಾಗಿ Lands ನ ಮೌಲ್ಯ ರೂ. 119,25,12,503/- ಗಳಷ್ಟು ಕಡಿಮೆಯಾಗಿರುತ್ತದೆ. ಯಾವ ಕಾರಣಕ್ಕಾಗಿ Lands ನ ಮೌಲ್ಯದಲ್ಲಿ ಇಷ್ಟು ಮೌಲ್ಯದ ಕಡಿತವಾಗಿರುವುದರ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 47, ದಿನಾಂಕ: 15.10.2022** ರಂದು ನೀಡಲಾಗಿ, ದಿನಾಂಕ: 15.10.2022 ರಂದು ಸಲ್ಲಿಸಿದ ಅನುಸರಣೆಯಂತೆ ಭೂಮಿ ಮತ್ತು ಕಟ್ಟಡಗಳ ವರ್ಗೀಕರಣವನ್ನು ಲೆಕ್ಕಪತ್ರಗಳಲ್ಲಿ ಈ ಹಿಂದೆ Approximately ಅಳವಡಿಸಲಾಗಿರುತ್ತದೆ. ಸದರಿ ಮಾಹಿತಿಯನ್ನು ಇಂಜನೀಯರಿಂಗ ವಿಭಾಗದಲ್ಲಿ ಲಭ್ಯವಿರುವಂತೆ ಭೂಮಿ ಮತ್ತು ಕಟ್ಟಡಗಳ ವರ್ಗೀಕರಣವನ್ನು ಮಾಡಿದ್ದು ಮತ್ತು ಕಟ್ಟಡಗಳ ನಿರ್ಮಾಣಗಳನ್ನು ಲೆಕ್ಕಕ್ಕೆ ಪರಿಗಣಿಸಿ 1998-99 ರಿಂದ ಇಲ್ಲಿಯವರೆಗೆ ಕಟ್ಟಡಗಳ ಮೌಲ್ಯವನ್ನು ಇಂಜನೀಯರಿಂಗ ವಿಭಾಗದಲ್ಲಿ ಲಭ್ಯವಿರುವ ಮಾಹಿತಿಯಂತೆ ಅಡಾವೆ ಪತ್ರಿಕೆಯಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದು ವಿವರ ಈ ಕೆಳಗಿನಂತಿರುತ್ತದೆ.

Sl.no	Particulars of land	Original as per asset Schedule in Rupees	Land reconciled as per the records in Rupees	Difference amount adjusted in Rupees	Remarks
01	Land - Belgaum	3204036.00	2114005.00	1090031.00	
02	Land- Gulbarga	0.00	14750314.00	-14750314.00	Adjusted as per the land record available
03	Land- Davangeer	14876.00	0.00	14876.00	
04	Land- Choranhalli	0.00	33362555.00	-33362555.00	
05	Land-	62002225.	0.00	62002225	

1998-99 ರಿಂದ 2021-22 ರ ವರೆಗೆ ಸವಕಳಿಯನ್ನು ಪರಿಗಣಿಸಿದ್ದು, ಸದರಿ ಭೂಮಿಯ ಮೌಲ್ಯವನ್ನು ಕಟ್ಟಡಗಳ ಮೌಲ್ಯದಿಂದ ಬೇರ್ಪಡಿಸುವುದು ಅತೀ ಅವಶ್ಯವಿದ್ದು, ಭೂಮಿಗೆ ಯಾವುದೇ ಸವಕಳಿ ಇಲ್ಲದ ಕಾರಣ ಕಟ್ಟಡಗಳ ಮೌಲ್ಯದಿಂದ ಬೇರ್ಪಡಿಸಲಾಗಿದೆ. ಆದ್ದರಿಂದ ಭೂಮಿಗೆ ಯಾವುದೇ ಸವಕಳಿಯನ್ನು ವಿಧಿಸಲಾಗಿಲ್ಲ. ಸರಿಯಾದ ದಾಖಲೆಗಳು, ಭೂಮಿಯ ಪ್ರಮಾಣ, ಸರ್ವೆ ನಂಬರ, ಖರೀದಿಸಿದ ಹೆಸರು ಮತ್ತು ಇತರ ವಿವರಗಳನ್ನು ತೆಗೆದುಕೊಂಡು ಲೆಕ್ಕ ಪತ್ರಗಳಲ್ಲಿ ಅಳವಡಿಸಲಾಗಿದೆ. ಯಾವುದೇ ವಾಸ್ತವಿಕ ಮೌಲ್ಯವನ್ನು ಬದಲಾಯಿಸಿರುವುದಿಲ್ಲ. ಅವಶ್ಯ ವಿರುವ Asset Value ತೆಗೆದುಕೊಳ್ಳಲಾಗಿದೆ. ಸದರಿ ಮೌಲ್ಯಗಳನ್ನು ವೈಜ್ಞಾನಿಕವಾಗಿಯೇ ಸಿದ್ಧ ಪಡಿಸಲಾಗಿದೆ. Notes of Account ರಲ್ಲಿ ಅಳವಡಿಸಲಾಗಿದೆ.

	Mysore	00		25.00
06	Land-koppal	27500000.00	27500000.00	0.00
07	Land-Muddenhalli	0.00	16500122.00	16500122.00
08	Land-Bangalore	37184762.00	13166400.00	24018362.00
	<b>Total Rs</b>	<b>129905899.00</b>	<b>107393396.00</b>	<b>22512503.00</b>

ಸದರಿ 1998-99 ರಿಂದ 2021-22 ರವರೆಗೆ ಸವಕಳಿಯನ್ನು ಪರಿಗಣಿಸಿದ್ದು, ಸದರಿ ಭೂಮಿಯ ಮೌಲ್ಯವನ್ನು ಕಟ್ಟಡಗಳ ಮೌಲ್ಯದಿಂದ ಬೇರ್ಪಡಿಸುವುದು ಅತೀ ಅವಶ್ಯವಿದ್ದು, ಭೂಮಿಗೆ ಯಾವುದೇ ಸವಕಳಿ ಇಲ್ಲದ ಕಾರಣ ಕಟ್ಟಡಗಳ ಮೌಲ್ಯದಿಂದ ಬೇರ್ಪಡಿಸಲಾಗಿದೆ ಎಂದು ತಿಳಿಸಿರುತ್ತಾರೆ. ಇನ್ನು ಮುಂದೆ ಸದರಿ ಮೌಲ್ಯಗಳನ್ನು ವೈಜ್ಞಾನಿಕವಾಗಿ ನಿಗದಿಪಡಿಸಿ ಮುಂದುವರೆಯಲು ಸೂಚಿಸಿದೆ.

### 3. Examination Fees ಆದಾಯ ಸ್ವೀಕೃತಿಯಲ್ಲಿ ನಿರಂತರ ಇಳಿಕೆಯಾಗುತ್ತಿರುವ ಕುರಿತು.


ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ, Examination Fees ಆದಾಯ ಸ್ವೀಕೃತಿಯಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, ವಿವರ ಈ ಕೆಳಗಿನಂತಿದೆ.

(ಮೊತ್ತರೂ. ಗಳಲ್ಲಿ)

ಕ್ರ. ಸಂ.	ಆರ್ಥಿಕ ವರ್ಷ	ಆದಾಯ	ವ್ಯತ್ಯಾಸ	ಪ್ರತಿಶತ:
1	2018-19	80,08,71,361	-	-
2	2019-20	72,02,09,565	(-)8,06,61,796	(-)11.19%
3	2020-21	29,55,29,082	(-)42,46,80,483	(-)70.00%

3. Covid-2018-2019 ರಿಂದ 2020-2021ನೇ ಮತ್ತು ವಿತಾವಿ ಅಧಿಸೂಚನೆಯಂತೆ ಶೈಕ್ಷಣಿಕ ಸಾಲಿನ ಆಯಾ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಡೆಯದೆ ಮುಂದಿನ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಡೆಯದೆ ಮುಂದಿನ ಸೆಮಿಸ್ಟರ್‌ಗೆ Promote

\*ವ್ಯತ್ಯಾಸ : 2018-19(-)2019-20(-)2020-21



**ನೂನತೆಗಳು:**

1. 2018-19 ನೇ ಸಾಲಿಗೆ ಹೋಲಿಸಿದಲ್ಲಿ ಪರಿಷತ್ ಆದಾಯವು 2019-20 ನೇ ಸಾಲಿನಲ್ಲಿ ರೂ. 8,06,61,796/- ಅಂದರೆ ಶೇ. **11.19%** ರಷ್ಟು ಆದಾಯ ಇಳಿಕೆಯಾಗಿರುತ್ತದೆ.
2. 2019-20 ನೇ ಸಾಲಿಗೆ ಹೋಲಿಸಿದಲ್ಲಿ ಪರಿಷತ್ ಆದಾಯವು 2020-21 ನೇ ಸಾಲಿನಲ್ಲಿ ರೂ. 42,46,80,483/- ಅಂದರೆ ಶೇ. **70%** ರಷ್ಟು ಆದಾಯ ಇಳಿಕೆಯಾಗಿರುತ್ತದೆ.

ಈ ರೀತಿ ಆದಾಯದಲ್ಲಿ ನಿರಂತರ ಇಳಿಕೆಯಾಗುತ್ತಿದ್ದು, 2021-22 ನೇ ಸಾಲಿನಲ್ಲಿ ಮಾತ್ರ ಪರಿಷತ್ ಆದಾಯವು ರೂ.43,28,98,029/- ರಷ್ಟು ಸ್ವೀಕೃತಿಯಾಗಿದ್ದು ಆದಾಯದಲ್ಲಿ ಏರಿಕೆಯಾಗಿರುವುದು ಕಂಡುಬಂದಿರುತ್ತದೆ. 2020-21 ನೇ ಸಾಲಿನಲ್ಲಿ ಆದಾಯ ವೃದ್ಧಿಗೆ ವಿಶ್ವವಿದ್ಯಾಲಯವು ತೆಗೆದುಕೊಂಡ ಕ್ರಮದ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:**

ಕೊಡಲಾಗಿತ್ತು. ಈ ಕಾರಣದಿಂದ ಈ ಮೂರು ಶೈಕ್ಷಣಿಕ ಸಾಲಿನಲ್ಲಿ ವಿತಾವಿಗೆ ಬರಬೇಕಾದ ಪರಿಷತ್ ಶುಲ್ಕ ಇಳಿಮುಖವಾಗಿದೆ. ಇನ್ನೊಂದು ಕಾರಣ ವಿತಾವಿಯ ಅಧೀನಗೊಳಪಟ್ಟಿರುವ ಸುಮಾರು ಇಂಜಿನಿಯರಿಂಗ್ ಕಾಲೇಜುಗಳು Autonomous ಆಗಿರುವ ಕಾರಣ ಸದರಿ ಕಾಲೇಜುಗಳ ಪರಿಷತ್ ಶುಲ್ಕ ವಿತಾವಿಗೆ ಭರಿಸುವುದಿಲ್ಲ. ಇನ್ನೊಂದು ಕ್ರ.ಸಂ. 3ಕ್ಕೆ ಆದಾಯ ವೃದ್ಧಿಗೆ ವಿಶ್ವವಿದ್ಯಾಲಯವು 2022-23 ನೇ ಶೈಕ್ಷಣಿಕ ಸಾಲಿನಿಂದ ಪರಿಷತ್ ಶುಲ್ಕ ಹೆಚ್ಚಿಸುವ ಕ್ರಮಕೈಗೊಳ್ಳಲಾಗುವುದು. 2023 ನೇ ಶೈಕ್ಷಣಿಕ ಸಾಲಿನಿಂದ ಪರಿಷತ್ ಶುಲ್ಕ ಹೆಚ್ಚಿಸುವುದರಿಂದ ಕ್ರಮೇಣ ಪರಿಷತ್ ಶುಲ್ಕದ ಆದಾಯ ಸ್ವೀಕೃತಿಯಲ್ಲಿ ನಿರಂತರವಾಗಿ ಹೆಚ್ಚುತ್ತಿದ್ದು, ಶುಲ್ಕದ ವಿವರ ಈ ಕೆಳಗಿನಂತೆ ಜೂನ ಮತ್ತು ಜುಲೈ 2022 ಕ್ಕೆ ರೂ. 33,25,97,140/- ಮತ್ತು ಜನವರಿ ಮತ್ತು ಫೆಬ್ರವರಿ-2023 ಕ್ಕೆ ರೂ. 47,04,91,040/- ಅಂದರೆ ಒಟ್ಟು ಶುಲ್ಕ ಸ್ವೀಕೃತಿ ರೂ. 80,30,89,090/- ಗಳಾಗಿದ್ದು, ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

**56,ದಿನಾಂಕ: 31.10.2022** ರಂದು ನೀಡಲಾಗಿದ್ದು ದಿನಾಂಕ: 18.11.2022 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಕ್ರ.ಸಂ-01 ಕ್ಕೆ 2018-19 ನೇ ಹಾಗೂ ಕೆಲವೊಮ್ಮೆ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶವನ್ನು ಕಡಿಮೆ ಮಾಡಿರುವುದರಿಂದ ಪರೀಕ್ಷಾ ಶುಲ್ಕದಲ್ಲಿ ವ್ಯತ್ಯಾಸ ಇರುತ್ತದೆ.

ಕ್ರ.ಸಂ-2 ಕ್ಕೆ 2020-21 ನೇ ಸಾಲಿನಲ್ಲಿ ಆಯಾ ಸೆಮಿಸ್ಟರ್‌ಗಳ ಕೋವಿಡ್-19 ದಿಂದ ವಿತಾವಿ/ಬಿಜಿಎಂ/ಆರಿಜೆ(ಈ)/ಪಿಎಸ್/2020-21/300 ದಿನಾಂಕ:31.06.2020 ರ ಅಧಿಸೂಚನೆಯಂತೆ ಯುಜಿ/ಪಿಜಿಕೋರ್ಸುಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪ್ರತಿ ವಿದ್ಯಾರ್ಥಿಯಿಂದ ರೂ.1,295/- ಬದಲಾಗಿ ರೂ.300/- ರಂತೆ ಶುಲ್ಕವನ್ನು ಭರಿಸಿಕೊಳ್ಳಲಾಗಿತ್ತು. ಕಾರಣ ಈ ರೀತಿ ಆದಾಯ ಇಳಿಮುಖವಾಗಿದೆ ಎಂದು ತಿಳಿಸಿರುತ್ತಾರೆ. ಕಾರಣ ಮುಂದಿನ ಆರ್ಥಿಕ ವರ್ಷಗಳಲ್ಲಿ ಆದಾಯ ವೃದ್ಧಿಗೆ ಕ್ರಮಕೈಗೊಳ್ಳಲು ಸೂಚಿಸಿದೆ.

**4. ಸರ್ಕಾರ ಅನುದಾನಿತ ಭೂಮಿಯನ್ನು ಅಥಾವ ಪತ್ರಿಕೆಯಲ್ಲಿ ನಮೂದಿಸದ ಕುರಿತು.**

ವಿಶ್ವವಿದ್ಯಾಲಯದ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿದ್ದು, ಅಥಾವ ಪತ್ರಿಕೆಯಲ್ಲಿ ಸ್ಥಿರಾಸ್ತಿಯಡಿ ಈ ಕೆಳಗಿನ ಭೂಮಿಯನ್ನು ನಮೂದಿಸಿರುವುದಿಲ್ಲ.

ಕ್ರ. ಸಂ.	ವಿವರ	ವಿಸ್ತೀರ್ಣ (ಎಕರೆ)
1	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಕಲಬುರಗಿ.	15 ಎಕರೆ 3 ಗುಂಟೆ
2	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಕೇಂದ್ರ, ದಾಂಡೇಲಿ.	26 ಎಕರೆ

ಈ ಭೂಮಿಗಳನ್ನು ವಿಶ್ವವಿದ್ಯಾಲಯವು ಸರ್ಕಾರದಿಂದ

4. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು Non Profit making Orgnization ಆಗಿರುವುದರಿಂದ AS20 ಅನ್ವಯಿಸುವುದಿಲ್ಲ. ಅನ್ವಯಿಸುವುದಿಲ್ಲ. ಸದರಿ AS20 ಕಂಪನಿಗಳಲ್ಲಿ ಪ್ರತಿ ಷೇರಿಗೆ ಗಳಿಕೆಯಾಗುವ ಲಾಭಕ್ಕೆ ಅನ್ವಯವಾಗುತ್ತದೆ. ಬಹುಶಃ Ind AS-20 ಆದರೂ ಸಹ ಇದು ಈ ಕೆಳಗಿನ ಅಂಶಗಳಂತೆ ವಿತಾವಿಗೆ ಅನ್ವಯಿಸುವುದಿಲ್ಲ.

Phase-II: 1ನೇ ಏಪ್ರಿಲ್ 2017

1. ಭಾರತದ ಅಥವಾ ಭಾರತದ ಹೊರಗೆ ಪಟ್ಟಿ ಮಾಡಲಾದ ಅಥವಾ ಪಟ್ಟಿಗೆ ಸೇರುವ ಪ್ರಕ್ರಿಯೆಯಲ್ಲಿರುವ ಎಲ್ಲಾ ಕಂಪನಿಗಳು ಹಂತ 1 ರಲ್ಲಿ ಒಳಗೊಂಡಿರುವುದಿಲ್ಲ. ನಿವ್ವಳ ಮೌಲ್ಯದೊಂದಿಗೆ ಪಟ್ಟಿ ಮಾಡದ ಕಂಪನಿಗಳು ರೂ. 250 ಕೋಟಿ ಅಥವಾ ಅದಕ್ಕಿಂತ ಹೆಚ್ಚು, ಆದರೆ ರೂ. 500 ಕ್ಕಿಂತ ಕಡಿಮೆ ಇರುವ ಕಂಪನಿಗಳ ಹಿಡುವಳಿ,

ಅನುದಾನವಾಗಿ ಪಡೆದಿದ್ದು Accounting standards ಪ್ರಕಾರ ಈ ಭೂಮಿಗಳ ನ್ಯಾಯೋಚಿತ ಮೌಲ್ಯ ಅಥವಾ ನಾಮಮಾತ್ರಮೌಲ್ಯ ನಮೂದಿಸಬೇಕು. Accounting Standard 12 Accounting for Government Grants "Government grants may take the form of non-monetary assets, such as land or other resources, given at concessional rates. In these circumstances, it is usual to account for such assets at their acquisition cost. Non-monetary assets given free of cost are recorded at a nominal value."

ಅಥಾವ ಪತ್ರಿಕೆಯಲ್ಲಿ ಸ್ಥಿರಾಸ್ತಿಯಡಿ ಕಲಬುರಗಿ ಮತ್ತು ದಾಂಡೇಲಿ ಭೂಮಿಗಳನ್ನು Accounting standards ಪ್ರಕಾರ ನಮೂದಿಸದೇ ಇರುವುದಕ್ಕೆ ಸೂಕ್ತ ಸ್ಪಷ್ಟೀಕರಣ ಕೇಳಿ ನೀಡುವುದು **ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 126, ದಿನಾಂಕ:16.01.2023** ರಂದು ನೀಡಲಾಗಿ, ವಿಶ್ವವಿದ್ಯಾಲಯವು ದಿನಾಂಕ:31.01.2023 ರಂದು ನೀಡಿದ ಅನುಸರಣೆಯಲ್ಲಿ "ಸರ್ಕಾರವು ನೀಡಿದ ಜಮೀನುಗಳು ಯಾವುದೇ ನಿರ್ದಿಷ್ಟ ಷರತ್ತುಗಳಿಲ್ಲದೇ ನೀಡಿರುವ ದೇಣಿಗೆಯೇ ಹೊರತು ಅನುದಾನವಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಆದರೆ ದಾಖಲೆಗಳನ್ನು ಪರಿಶೀಲಿಸಿದಾಗ ಸರ್ಕಾರವು ಜಮೀನುಗಳನ್ನು ಷರತ್ತುಗಳೊಂದಿಗೆ ಮಂಜೂರು ಮಾಡಿದ್ದು ಸದರಿ ಅನುಸರಣೆಯು ಸಮಂಜಸವಾಗಿರುವುದಿಲ್ಲ. ಕಾರಣ ಅಥಾವ ಪತ್ರಿಕೆಯಲ್ಲಿ ಸ್ಥಿರಾಸ್ತಿಯಡಿ ಸರ್ಕಾರದಿಂದ ಅನುದಾನವಾಗಿ ಪಡೆದ ಭೂಮಿಗಳನ್ನು Accounting standards ಪ್ರಕಾರ ನಮೂದಿಸಲು ಸೂಚಿಸಿದೆ.

**5. Capital Grant ನ್ನು Revenue income ಆಗಿ ಪರಿವರ್ತಿಸಿರುವ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2021-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ವಾರ್ಷಿಕ ಲೆಕ್ಕಪತ್ರಗಳಲ್ಲಿ

ಅಂಗಸಂಸ್ಥೆ, ಜಂಟಿ ಉದ್ಯಮ ಹಾಗೂ ಸಹವರ್ತಿಗಳಿಗೆ ಅನ್ವಯಿಸುತ್ತದೆ. ಆದ್ದರಿಂದ Ind AS-20 ಸಹ ವಿತಾವಿಗೆ ಅನ್ವಯವಾಗುವುದಿಲ್ಲ. ಇದು ಕಂಪನಿಗಳಿಗೆ ಅನ್ವಯವಾಗುತ್ತದೆ.

2. ಆಕ್ಷೇಪಣೆಯಲ್ಲಿ ತಿಳಿಸಿದಂತೆ, AS-12 ಎಲ್ಲ ಸರ್ಕಾರಿ ಅನುದಾನಗಳಿಗೆ ಅನ್ವಯಿಸುತ್ತದೆ. AS-12 ರಲ್ಲಿ ನಮೂದಿಸಿರುವಂತೆ, ಜಮೀನುಗಳ ಮೌಲ್ಯವನ್ನು ಬ್ಯಾಲನ್ಸ್ ಶೀಟಿನಲ್ಲಿ ನ್ಯಾಯೋಚಿತ ಮೌಲ್ಯ ಹಾಗೂ ನಾಮಪತ್ರಗಳ ಮೌಲ್ಯಗಳೊಂದಿಗೆ ನಮೂದಿಸಬೇಕೆಂದು ತಿಳಿಸಿರುತ್ತೀರಿ.

ಆದರೆ ಸರ್ಕಾರವು ನೀಡಿದ ಜಮೀನುಗಳು ಯಾವುದೇ ನಿರ್ದಿಷ್ಟ ಷರತ್ತುಗಳಿಲ್ಲದೆ ನೀಡಿರುವ ದೇಣಿಗೆಯೇ ಹೊರತು ಅನುದಾನವಾಗಿರುವುದಿಲ್ಲ ಮತ್ತು ಇದು AS-12 ರಡಿಯಲ್ಲಿ ಬರುತ್ತದೆ ಎಂದು ತಿಳಿಸಲು ಸಾಧ್ಯವಾಗುವುದಿಲ್ಲ. ಸದರಿ ಪ್ರಕ್ರಿಯೆ ವಿತಾವಿಯು ಹಿಂದಿನ ವರ್ಷಗಳಿಂದ ಅನುಸರಿಸುತ್ತಿದ್ದು, ಅದನ್ನು ಈ ಹಿಂದಿನ ಲೆಕ್ಕ ಪರಿಶೋಧಕರು ಸಹ ಒಪ್ಪಿರುತ್ತಾರೆ. ಆದ್ದರಿಂದ ವಿತಾವಿಗೆ AS-12 ಅನ್ವಯವಾಗದ ಕಾರಣ ಲೆಕ್ಕ ಪತ್ರಗಳಲ್ಲಿ ತೆಗೆದುಕೊಂಡಿಲ್ಲ. ಲೆಕ್ಕ ಪತ್ರಗಳಲ್ಲಿ ಸ್ಥಿರಾಸ್ತಿ ಭೂಮಿಗಳನ್ನು Accounting Standard ಪ್ರಕಾರವೇ ತಯಾರಿಸಿರುವುದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

5. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ SBI & Syndicate ಬ್ಯಾಂಕುಗಳಿಂದ 2003-04, 2004-05 ಮತ್ತು 2013-14 ನೇ ಸಾಲಿನಲ್ಲಿ ಒಟ್ಟು ರೂ. 30,00,000/- ಗಳ ದೇಣಿಗೆ ಪಡೆದಿದ್ದು, ಸದರಿ ಮೊತ್ತಗಳಲ್ಲಿ ರೂ. 16,81,294/- ಗಳ ವಾಹನಗಳನ್ನು 2004-05 ಮತ್ತು 2005-

<p>Donation Received (vehicle) ಲೆಡ್ಜರ್‌ನಲ್ಲಿ ರೂ. 30,00,000/- ಗಳನ್ನು ಆರಂಭಿಕ ಶಿಲ್ಕು ಎಂದು ನಮೂದಿಸಲಾಗಿದೆ. ಸದರಿ ಲೆಡ್ಜರ್ ಬಂಡವಾಳ ಅನುದಾನವಾಗಿದ್ದು, ಈ ಅನುದಾನದಿಂದ 2014-15 ಮತ್ತು 2015-16 ರಲ್ಲಿ ಖರೀದಿಸಿದ 2 ವಾಹನಗಳನ್ನು 2021-22 ನೇ ಸಾಲಿನಲ್ಲಿ ಮಾರಾಟ ಮಾಡಿರುವುದರಿಂದ, ಸದರಿ ವಾಹನಗಳ ಒಟ್ಟು ಮೊತ್ತ ರೂ. 16,81,294/- ಗಳನ್ನು <b>Donation Received (vehicle)</b> ಲೆಡ್ಜರ್‌ನಲ್ಲಿರುವ ಆರಂಭಿಕ ಶಿಲ್ಕಿನಿಂದ ಕಡಿತ ಮಾಡಲಾಗಿದೆ. ಆದರೆ ಬಾಕಿ ಉಳಿದಿರುವ ಅನುದಾನದ ಮೊತ್ತ ರೂ. 13,81,706/-ಗಳನ್ನು Revenue income ಎಂದು ಪರಿವರ್ತಿಸಿ Prior period income ಲೆಡ್ಜರ್‌ಗೆ credit ಮಾಡಲಾಗಿದೆ. ಸದರಿ ಅನುದಾನವನ್ನು ಯಾವಾಗ ಮತ್ತು ಯಾವ ಉದ್ದೇಶಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಗೆ ನೀಡಲಾಗಿತ್ತು ಮತ್ತು ಸದರಿ ಅನುದಾನವನ್ನು ಸ್ವೀಕರಿಸಿದ ಅವಧಿಯಿಂದ 2020-21 ರ ವರೆಗೂ ಉಪಯೋಗಿಸದೆ 2021-22 ನೇ ಸಾಲಿನಲ್ಲಿ Revenue income ಎಂದು ಪರಿವರ್ತಿಸಿರುವುದಕ್ಕೆ ಸೂಕ್ತ ದಾಖಲೆಗಳೊಂದಿಗೆ ಸ್ವಾಧೀಕರಣ ಕೇಳಿ <b>ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 111, ದಿನಾಂಕ: 10.01.2023</b> ರಂದು ನೀಡಲಾಗಿ, ವಿಶ್ವವಿದ್ಯಾಲಯವು ದಿನಾಂಕ:21.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ "ದೇಣಿಗೆ ನೀಡಿದ ಮೊತ್ತದ ಕುರಿತು ಯಾವುದೇ ಮಂಜೂರಾತಿ ಪತ್ರ ಲಭ್ಯವಿರದ ಕಾರಣ Donation Received (vehicle) ಲೆಡ್ಜರ್‌ನಲ್ಲಿ ರೂ. 30,00,000/- ರಲ್ಲಿ ಪ್ರಸಕ್ತ ಸಾಲಿನಲ್ಲಿ ಮಾರಾಟವಾದ ವಾಹನಗಳ ಮೊತ್ತ ರೂ. 16,81,294/- ಗಳನ್ನು ಕಡಿತಗೊಳಿಸಿ, ಬಾಕಿ ಉಳಿದರೂ. 13,81,709/- ಗಳ ಕುರಿತು ಯಾವುದೇ ಮಾಹಿತಿ ಲಭ್ಯವಿಲ್ಲದ ಕಾರಣ 2021-22 ನೇ ಸಾಲಿನಲ್ಲಿ Revenue Income ಎಂದು ನಮೂದಿಸಿರುವುದಾಗಿ" ತಿಳಿಸಿರುತ್ತಾರೆ. ಆದರೆ ಸದರಿ ದೇಣಿಗೆಯು Specific Donation ಎಂದು ಅಡಾವೆ ಪತ್ರಿಕೆಯಲ್ಲಿ ನಮೂದಿಸಿರುವ ಕಾರಣ ಯಾವುದೇ ದಾಖಲೆಗಳಿಲ್ಲದೆ Revenue Income ಎಂದು ಮಾರ್ಪಡಿಸುವುದು ಸಮಂಜಸವಾಗಿರುವುದಿಲ್ಲ. ಆದ್ದರಿಂದ Revenue Income ಆಗಿ ನಮೂದಿಸಿರುವ ಮೊತ್ತ ರೂ.13,81,709/-ಗಳನ್ನು ಪುನಃ Capital Donation ಎಂದು ಅಡಾವೆ ಪತ್ರಿಕೆಯಲ್ಲಿ ನಮೂದಿಸಲು ಸೂಚಿಸಿದೆ.</p>	<p>06 ನೇ ಸಾಲಿನಲ್ಲಿ ಖರೀದಿ ಮಾಡಿ ಬಾಕಿ ಉಳಿದ ಮೊತ್ತ ರೂ. 13,18,709/- ಗಳ ಕುರಿತು ಯಾವುದೇ ಕಡತಗಳು ಮತ್ತು ಸಂಬಂಧಿಸಿದ ಮಾಹಿತಿ ಲಭ್ಯವಿರದ ಕಾರಣ 2021-22 ನೇ ಸಾಲಿನಲ್ಲಿ Revenue Income ಎಂದು ತೆಗೆದುಕೊಳ್ಳಲಾಗಿದೆ. ಸದರಿ ಮೊತ್ತವನ್ನು ಸಕ್ಷಂ ಪ್ರಾಧಿಕಾರದ ಅನುಮೋದನೆಯೊಂದಿಗೆ Revenue Income ವರ್ಗಾಯಿಸಬೇಕಾಗಿತ್ತು. ಆದರೆ ನಜರಚೂಕಿಯಿಂದ ಸದರಿ ಅನುಮೋದನೆಯನ್ನು ತೆಗೆದುಕೊಂಡಿಲ್ಲ. ಈಗ 2023-24 ನೇ ಸಾಲಿನ 87ನೇ ಹಣಕಾಸು ಸಮಿತಿ ಹಾಗೂ 173ನೇ ಕಾರ್ಯಕಾರಿ ಪರಿಷತ್‌ಗಳಲ್ಲಿ ಅನುಮೋದನೆ ತೆಗೆದುಕೊಳ್ಳಲಾಗಿದೆ. ಪ್ರತಿ ಲಗತ್ತಿಸಿದೆ.</p> <p>ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
--	--



6. ಅಡಾವೆ ಪತ್ರಿಕೆಯಲ್ಲಿ ಒಬ್ಬನೇ ವ್ಯಕ್ತಿಯಿಂದ ವಸೂಲಿಸಬೇಕಾಗಿರುವ ಬಾಕಿ ಮೊತ್ತ ಮತ್ತು ಹೆಚ್ಚುವರಿ ವಸೂಲಿಸಿದ ಮೊತ್ತವನ್ನು ನಮೂದಿಸಿರುವ ಕುರಿತು.

ವಿಶ್ವವಿದ್ಯಾಲಯದ ಅಡಾವೆ ಪತ್ರಿಕೆ (Balance Sheet) ಯಲ್ಲಿ ಹೊಣೆಗಾರಿಕೆ ಬದಿಯಲ್ಲಿ ಇತರೆ ಚಾಲ್ತಿ ಹೊಣೆಗಾರಿಕೆಯಡಿ "Excess Amount recovered to S D Gurav" ಎಂದು ರೂ.97,07,829/- ಗಳನ್ನು ನಮೂದಿಸಿದೆ ಮತ್ತು ಚಾಲ್ತಿ ಸ್ವತ್ತುಗಳಡಿ (Current Asset) "Recoverable From S D Gurav" ಎಂದು ರೂ.10,34,253/- ಗಳನ್ನು ನಮೂದಿಸಲಾಗಿದ್ದು, ಒಬ್ಬನೇ ವ್ಯಕ್ತಿಯಿಂದ ವಸೂಲಿಸಬೇಕಾಗಿರುವ ಬಾಕಿ ಮೊತ್ತ ಮತ್ತು ಹೆಚ್ಚುವರಿ ವಸೂಲಿಸಿದ ಮೊತ್ತವನ್ನೂ ಅಡಾವೆಪತ್ರಿಕೆಯಲ್ಲಿ ನಮೂದಿಸಿದ್ದು ಸೂಕ್ತ ಸ್ಪಷ್ಟೀಕರಣ ನೀಡಲು ಕೋರಿ ವಿಚಾರಣಾ ಪತ್ರ ಸಂಖ್ಯೆ: 68, ದಿನಾಂಕ: 02.12.2022 ರಂದು ತಿಳಿಸಲಾಗಿತ್ತು. ವಿಶ್ವವಿದ್ಯಾಲಯದವರು ದಿನಾಂಕ 03.02.2023 ರಂದು ಅನುಸರಣೆ ನೀಡಿದ್ದು ಅದರಲ್ಲಿ ವಿಚಾರಣಾ ಪತ್ರದಲ್ಲಿ ಸೂಚಿಸಿದಂತೆ ಮರು ಸಮನ್ವಯಗೊಳಿಸಿಕೊಂಡು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸುವುದಾಗಿ ತಿಳಿಸಿರುವರು. ಸದರಿ ಮೊತ್ತಗಳನ್ನು ಮರುಸಮನ್ವಯ ಮಾಡಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.

7. ವಾರ್ಷಿಕ ಲೆಕ್ಕಪತ್ರಗಳಲ್ಲಿ ಕಂಡು ಬಂದ Grant for NSS ಖಾತೆಯಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ವಿಭಾಗದ ನಗದು ಪುಸ್ತಕಗಳನ್ನು ಪರಿಶೀಲಿಸಲಾಗಿದ್ದು, 2020-21 ಮತ್ತು 2021-22ನೇ ಸಾಲಿನ ಅಡಾವೆ ಪತ್ರಿಕೆಯಲ್ಲಿ ಪ್ರಸ್ತುತ ಹೊಣೆಗಾರಿಕೆ (Current Liabilities)ಯಡಿ Grant for NSS ನ್ನು ನಮೂದಿಸಿದ್ದು, ವಿವರ ಈ ಕೆಳಗಿನಂತಿದೆ.  
(ಮೊತ್ತರೂ.ಗಳಲ್ಲಿ)

6. ಅಡಾವೆ ಪತ್ರಿಕೆಯಲ್ಲಿ "Recoverable From S D Gurav" ಎಂದು ರೂ. 10,34,253/- ಗಳನ್ನು ನಮೂದಿಸಿದ್ದು ಹಾಗೂ " Excess Amount recovered to S D Gurav" ಎಂದು ರೂ. 97,07,829/- ಗಳನ್ನು ನಮೂದಿಸಿದ್ದು 2022-23ನೇ ಸಾಲಿನ ಲೆಕ್ಕ ಪತ್ರಗಳಲ್ಲಿ ಮರು ಸಮನ್ವಯಗೊಳಿಸಲಾಗಿದೆ.

ಲೆಡ್ಜರ್ ಖಾತೆಯ ಹೆಸರು	31/03/2021 ರ ಶಿಲ್ಕು	31/03/2022 ರ ಶಿಲ್ಕು
Govt Grant fr NSS Annual Special Camp	8,45,388.72	7,49,557.00
Govt Grant fr NSS Database Prog.	40,82,286.00	28,58,727.00
Govt Grant fr NSS fees (10. Rs) a/c	6,58,490.00	2,60,96,770.00
Govt Grant fr NSS RD Parade	4,30,000.00	4,30,000.00
Govt Grant fr NSS Regular Activites	12,17,718.22	8,95,845.00
Grant fr NSS State Govt Programme A/c	44,68,222.50	27,28,914.00
<b>Total in Rupees</b>	<b>1,17,02,105.44</b>	<b>3,37,59,813.00</b>

Grant for NSS ಖಾತೆಗೆ ಸಂಬಂಧಿ ದ ನ್ಯೂನತೆಗಳಿಗೆ ಸೂಕ್ತ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 43, ದಿನಾಂಕ:28.10.2022 ರಂದು ನೀಡಲಾಗಿ, ವಿಶ್ವವಿದ್ಯಾಲಯವು ದಿನಾಂಕ:21.01.2023 ರಂದು ಸಲ್ಲಿಸಿದ ಅನುಸರಣೆಯ ವಿವರ ಈ ಕೆಳಗಿನಂತಿದೆ.

1. Balace Sheet ನಲ್ಲಿ Grant for NSS ಲೆಕ್ಕಶೀರ್ಷಿಕೆಯಡಿ Govt Grant for NSS RD Parade ಖಾತೆಯಲ್ಲಿ ರೂ.4,30,000/-ಗಳಷ್ಟು ಪ್ರಾರಂಭಿಕ ಶಿಲ್ಕು ದಾಖಲಿಸಲಾಗಿದ್ದು. ಈ ಹೊಣೆಗಾರಿಕೆಯು ಪ್ರಸಕ್ತ ವರ್ಷದಲ್ಲಿ ರಿಪಬ್ಲಿಕ ಡೇ ಪರೇಡ ಸಲುವಾಗಿ ಪಾವತಿಸಿದ

(1) Govt Grant fr NSS RD Parade ಖಾತೆಯಲ್ಲಿನ ಪ್ರಾರಂಭಿಕ ಶಿಲ್ಕು ರೂ. 4,30,000/- ಗಳನ್ನು Grant fr NSS State Govt Programme A/c ರಲ್ಲಿ ವಿಲೀನ ಮಾಡಿ 2022-23 ನೇ ಸಾಲಿನಲ್ಲಿ ಅಥಾವೆ ಪತ್ರಿಕೆಯಲ್ಲಿ ತೋರಿಸಲಾಗಿದೆ.

ಮೊತ್ತದೊಂದಿಗೆ ಹೊಂದಾಣಿಕೆ ಮಾಡದಿರಲು ಸೂಕ್ತ ಸ್ಪಷ್ಟೀಕರಣ ಕೇಳಲಾಗಿ ವಿಶ್ವವಿದ್ಯಾಲಯವು ಸಲ್ಲಿಸಿದ ಅನುಸರಣೆಯಲ್ಲಿ "The amount mentioned in this account is already spent and this account is part of state government program account in NSS grant." ಎಂದು ತಿಳಿಸಿದೆ. ಕಾರಣ Govt Grant for NSS RD Parade ಖಾತೆಯನ್ನು Grant for NSS State Govt Programme A/c ರಲ್ಲಿ ವೀಲಿನಗೊಳಿಸಿ ಅಡಾವೆ ಪತ್ರಿಕೆಯಲ್ಲಿ ದಾಖಲಿಸಲು ಸೂಚಿಸಿದೆ.

2. Grant for NSS ಲೆಕ್ಕಶೀರ್ಷಿಕೆಯಡಿ Govt Grant for NSS fees (10. Rs) ಖಾತೆ (A/c No:54003362241) ಯಲ್ಲಿ ಯಾವುದೇ ಅನುದಾನಗಳು ಜಮೆಯಾಗುವುದಿಲ್ಲ ಎಂದು ತಿಳಿಸಿದ್ದು ಈ ಖಾತೆಯು revenue ಖಾತೆಯಾಗಿರುತ್ತದೆ. ಸದರಿ ಖಾತೆಯಲ್ಲಿ ಸ್ವೀಕರಿಸಿದ ಬಡ್ಡಿ ಹಾಗೂ ಇತರೆ ಸ್ವೀಕೃತಿಗಳನ್ನು Capital income ಎಂದು ಪರಿಗಣಿಸಲಾಗಿದೆ. Govt Grant for NSS fees (10. Rs) a/c ಲೆಡ್ಜರ್‌ನಲ್ಲಿ ದಾಖಲಿಸಿರುವ ಖರ್ಚು Revenue Expenditure ರಾಗಿದ್ದು ಸದರಿ ಮೊತ್ತವನ್ನು capital expenditure ಎಂದು ಪರಿಗಣಿಸಿರುವುದಕ್ಕೆ ವಿವರಣೆ ಕೇಳಲಾಗಿತ್ತು. ವಿಶ್ವವಿದ್ಯಾಲಯವು ದಿನಾಂಕ:21.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಸದರಿ ಖಾತೆಯನ್ನು revenue ಖಾತೆಯೆಂದು ಪರಿಗಣಿಸಿರುವುದಕ್ಕೆ ಸೂಕ್ತ ಸ್ಪಷ್ಟೀಕರಣ ನೀಡಿರುವುದಿಲ್ಲ. ಕಾರಣ Govt Grant for NSS fees (10.Rs) ಖಾತೆಯನ್ನು ಮುಂದಿನ ವರ್ಷದ ಅಡಾವೆ ಪತ್ರಿಕೆಗಳಲ್ಲಿ ಪ್ರಸ್ತುತ ಹೊಣೆಗಾರಿಕೆ(Current Liabilities)ಯಡಿ ದಾಖಲಿಸದಿರಲು ಸೂಚಿಸಿದೆ.

**8. Affiliation fixed deposits ರೂ.1,75,00,000/- ಗಳನ್ನು ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸದ ಕುರಿತು.**

(2) ಎನ್.ಎಸ್.ಎಸ್ ಫೀ (೧೦ ರೂ.) ಯೋಜನೆಯ ಖಾತೆಯಲ್ಲಿ ೨೦೨೦-೨೧ ನೇ ಸಾಲಿನ ಆರ್ಥಿಕ ವರ್ಷದಲ್ಲಿ ಯಾವುದೇ ಅನುದಾನ ಸ್ವೀಕೃತವಾಗಿರುವುದಿಲ್ಲ. State Government Award ಎಂದು ಸ್ವೀಕರಿಸಿದ ಮೊತ್ತ ರೂ. ೨೫,೦೦೦/- ಗಳನ್ನು ಸಂಬಂಧಿಸಿದ ಬ್ಯಾಂಕು ಖಾತೆ ಮತ್ತು ಲೆಕ್ಕಪತ್ರಗಳಲ್ಲಿ ಅನುದಾನ ಖಾತೆಯಲ್ಲಿ ಸರಿಯಾಗಿ ತೆಗೆದುಕೊಳ್ಳಲಾಗಿದೆ. ಹಾಗೂ ಈ ಹಿಂದೆ ನೀಡಿದ ಚೆಕ್‌ಗಳು ಬ್ಯಾಂಕಿನಲ್ಲಿ encash ಆಗದೇ ಇರುವುದರಿಂದ ಸದರಿ ಅನುದಾನದ ಖಾತೆಯಲ್ಲಿ credit ಎಂದು ಸರಿಯಾಗಿ ತೆಗೆದುಕೊಂಡಿದೆ. ಈ ಎಲ್ಲ ಎನ್.ಎಸ್.ಎಸ್ ಅನುದಾನಗಳು ಸ್ವೀಕೃತಿಗಳಿರುವುದರಿಂದ ಮತ್ತು Balance Sheet ನಲ್ಲಿ ತೆಗೆದುಕೊಂಡಿದ್ದು ಸಂಬಂಧಿಸಿದ ಬ್ಯಾಂಕು ಖಾತೆಯಲ್ಲಿ Debit ಮಾಡಲಾಗಿದೆ. ಆದ್ದರಿಂದ ಅನುದಾನ ಖಾತೆ ಮತ್ತು ಬ್ಯಾಂಕು ಖಾತೆ ತಾಳೆಯಾಗಿದ್ದು, ಸದರಿ ನಮೂದುಗಳು ಸರಿಯಿರುತ್ತದೆ.

8 ರೂ. 1,75,00,000/- ಗಳ Affiliation fixed deposits ಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಅನುಸರಣೆ ನೀಡಲಾಗಿದೆ.

ಕ್ರ. ಸಂ.	ವಿವರ	ಮುದ್ದತ ಠೇವಣಿ ಸಂಖ್ಯೆ	ಮುದ್ದತ ಠೇವಣಿ ದಿನಾಂಕ	ಮುದ್ದತ ಠೇವಣಿ ಮೊತ್ತ
1	RNS School of Architecture,	324313	29-08-2017	25,00,000/-

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-22 ನೇ ಸಾಲಿನ ಅಡಾವೆ ಪತ್ರಿಕೆಗಳಲ್ಲಿ Affiliation fixed deposits ಗಳನ್ನು ನಮೂದಿಸಿರುವುದಿಲ್ಲ. ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಕ್ರ. ಸಂ	ವಿವರ	ಮುದ್ದತ್ ಠೇವಣಿ ಸಂಖ್ಯೆ	ಮುದ್ದತ್ ಠೇವಣಿ ದಿನಾಂಕ	ಮುದ್ದತ್ ಠೇವಣಿ ಮೊತ್ತ
1	RNS School of Architecture, Bengaluru	324313	29.08.2017	25,00,000/-
2	Jain College of Engineering technology, Hubballi	972959	31.10.2017	25,00,000/-
3	RV Institute of Tech & Management, Bengaluru	735010	01.07.2019	25,00,000/-
4	Oxford school of Architecture, Bengaluru	012602	08.11.2017	25,00,000/-
5	Sri. M.V. School of Architecture, Bengaluru	842414	02.08.2017	25,00,000/-
6	GSSS School of Architecture, Bengaluru	217591	23.08.2021	25,00,000/-
7	JSS mahavidyapeeth Mysore	279999	18.03.2022	25,00,000/-
<b>Total in Rs</b>				<b>1,75,00,000/-</b>

ಮೇಲ್ಕಾಣಿಸಿದ ಕಾಲೇಜುಗಳಿಂದ Affiliation fixed deposits ನ್ನು ಸ್ವೀಕರಿಸಿದ್ದು, ಸದರಿ ಮುದ್ದತ್ ಠೇವಣಿಗಳ ಮೇಲೆ Received from ಎಂದು ಸಂಯೋಜಿತ ಕಾಲೇಜಿನ ಹೆಸರು ಮತ್ತು

Bengaluru				
Jain College of Engg Tech, Hubli	972959	31-10-2017		25,00,000/-
RV Inst of Tech & Mgmt, Bengaluru	735010	01-07-2019		25,00,000/-
Oxford School of Architecture, Bengaluru	012602	08-11-2017		25,00,000/-
Sri M V School of Architecture, Bengaluru	842414	02-08-2017		25,00,000/-
GSSS School of Architecture, Bengaluru	217591	23-08-2021		25,00,000/-
JSS Mahavidyapeeth Mysuru	279999	18-03-2022		25,00,000/-
<b>Total</b>				<b>1,75,00,000/-</b>

ಜಂಟಿಯಾಗಿ ಠೇವಣಿಯನ್ನು ಸ್ವೀಕರಿಸುವ ಕುರಿತು ತಾವು ಕಂಡಿಕೆಯಲ್ಲಿ ವಿವರಿಸಿದಂತೆ ಮತ್ತು ಮೇಲಿನ ತಃಖ್ತೆಯ ಪ್ರಕಾರ ಕಾಲೇಜುಗಳು ನೀಡಿದ ಎಲ್ಲ FD's ಗಳು ಹಣಕಾಸು ಅಧಿಕಾರಿಗಳು ಮತ್ತು ಕುಲಸಚಿವರ ಜಂಟಿ ಹೆಸರಿನಲ್ಲಿ ನೀಡಲಾಗಿದೆ.

ಜಂಟಿ ಮುದ್ದತ್ ಠೇವಣಿಯನ್ನು ಕೇವಲ ವಿತಾವಿಯ ಭದ್ರತೆಗಾಗಿ ಸ್ವೀಕರಿಸಲಾಗಿರುತ್ತದೆ. ಸದರಿ FD's ಗಳು ಜಂಟಿ ಹೆಸರಿನಲ್ಲಿರುವುದರಿಂದ ಇದು ವಿತಾವಿಯ ಸ್ವತ್ತುಗಳಾಗುವುದಿಲ್ಲ. ಆದ್ದರಿಂದ ಅವುಗಳನ್ನು ಅಡಾವೆ ಪತ್ರಿಕೆಗಳಲ್ಲಿ ದಾಖಲಿಸಿರುವುದಿಲ್ಲ.

ಇದು ಜಂಟಿ ಮುದ್ದತ್ ಠೇವಣಿ ಮತ್ತು ವಿತಾವಿಯ custody ಆಗಿರುವುದರಿಂದ ಇದನ್ನು ವಿತಾವಿಯ ೨೦೨೨-೨೩ ನೇ ಸಾಲಿನ Notes to Accounts ದಲ್ಲಿ ಬಹಿರಂಗ ಪಡಿಸಬಹುದು. ಆದರೆ ಇದನ್ನು Asset and Liability ರಡಿ ವರ್ಗೀಕರಣ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೆಸರು ನಮೂದಿಸಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದಿ:28-06-2017 ಕಾರ್ಯಕಾರಿ ಸಮಿತಿಯ ಠರಾವು ಸಂಖ್ಯೆ 2.1.7 ರ ಪ್ರಕಾರ ಈ ಜಂಟಿ ಮುದ್ದತ ಠೇವಣಿ (Joint fixed Deposits) ಗಳನ್ನು 10 ವರ್ಷಗಳ ನಂತರ ಬಡ್ಡಿ ಮೊತ್ತದೊಂದಿಗೆ ಮರು ಪಾವತಿಸಲಾಗುವುದು ಹಾಗೂ ಒಂದು ವೇಳೆ 10 ವರ್ಷದೊಳಗೆ ಸಂಯೋಜನೆಯನ್ನು ಈ ಕಾಲೇಜುಗಳು ಹಿಂಪಡೆದಲ್ಲಿ ಸದರಿ ಜಂಟಿ ಮುದ್ದತ ಠೇವಣಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಮುಟ್ಟುಗೋಲು ಹಾಕಲಾಗುವುದು (Forfited) ಎಂದು ಠರಾವಿನಲ್ಲಿ ತಿಳಿಸಲಾಗಿದೆ. ಆದರೆ Affiliation fixed deposits ನ್ನು ಮೊತ್ತವು ಮಾರ್ಚ್ 31, 2022 ರ ವರೆಗಿನ ಅಥಾವೆ ಪತ್ರಿಕೆಯಲ್ಲಿ ಸದರಿ ಜಂಟಿ ಮುದ್ದತ ಠೇವಣಿಯನ್ನು ದಾಖಲಿಸಿರುವುದಿಲ್ಲ. ಇದಕ್ಕೆ ಸೂಕ್ತ ಸ್ಪಷ್ಟೀಕರಣ ಕೇಳಿ **ಲೆಕ್ಕ ಪರಿಶೋಧನಾ ವಿಚಾರಣೆ ಪತ್ರ ಸಂಖ್ಯೆ:128,ದಿನಾಂಕ:24.01.2023** ರಂದು ನೀಡಲಾಗಿ, ವಿಶ್ವವಿದ್ಯಾಲಯವು ದಿನಾಂಕ:21.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ "This is only a joint asset given as security for honouring the affiliation and since FD's are in joint name it is not an asset of VTU." ಎಂದು ತಿಳಿಸಲಾಗಿದೆ. ಆದರೆ ಮೂಲ ಮುದ್ದತ ಠೇವಣಿ ಪ್ರಮಾಣ ಪತ್ರ (Original FD Certificates) ಗಳನ್ನು ಸಂಯೋಜಿತ ಕಾಲೇಜುಗಳು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿದ್ದು 10 ವರ್ಷದೊಳಗೆ ಈ ಕಾಲೇಜುಗಳು ಸಂಯೋಜನೆಯನ್ನು ಹಿಂಪಡೆದಲ್ಲಿ ಈ ಮೊತ್ತವು ವಿಶ್ವವಿದ್ಯಾಲಯದ ಆದಾಯವಾಗಿ ಮಾರ್ಪಡಿಸಲಾಗುವುದು. ಒಂದು ವೇಳೆ 10 ವರ್ಷದವರೆಗೆ ಸಂಯೋಜನೆಯನ್ನು ಹಿಂಪಡೆಯದಿದ್ದಲ್ಲಿ ಮರು ಪಾವತಿಸಲಾಗುವುದು. ಕಾರಣ Affiliation fixed depositsಗಳನ್ನು ಅಥಾವೆ ಪತ್ರಿಕೆಯಲ್ಲಿ Current Asset ರಡಿ ಹಾಗೂ Affiliation fixed deposits refundable ಎಂದು ಕಾಲೇಜುವಾರು current liabilities ರಡಿ ದಾಖಲಿಸಲು ಸೂಚಿಸಿದೆ.

11	<b>ಸ್ವೀಕೃತಿ</b>	
11.1	<p><b>ಸ್ವಾಯತ್ತ ಕಾಲೇಜುಗಳಿಗೆ ನೋಂದಣಿ ಶುಲ್ಕವನ್ನು ಮರುಪಾವತಿಸುವ ಕುರಿತು :</b></p> <p>2020-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿ ನೋಂದಣಿ ಶುಲ್ಕ ಎಂದು ರೂ.4,52,55,210/- ಮೊತ್ತವನ್ನು ಹಿಂದಿನ ಸಾಲುಗಳಿಂದ ಕಾಯ್ದಿರಿಸಲಾಗಿದೆ. ಈ ಕುರಿತು ವಿಚಾರಿಸಲಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನೋಂದಣಿ ಶುಲ್ಕ ಮೊತ್ತವನ್ನು ವಿಶ್ವವಿದ್ಯಾಲಯದ ಸ್ವಾಯತ್ತ ಮಹಾವಿದ್ಯಾಲಯ ಮತ್ತು ವಿಶ್ವವಿದ್ಯಾಲಯಗಳಿಗೆ ಕ್ರಮವಾಗಿ ಶೇ. 75:25 ರ ಅನುಪಾತದಲ್ಲಿ ಹಂಚಿಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಿಂದ ಶೇ.75 ರಂತೆ ಲೆಕ್ಕಾಚಾರದನ್ವಯ ಸ್ವಾಯತ್ತ ಮಹಾವಿದ್ಯಾಲಯಗಳಿಗೆ ನೀಡಬೇಕಾದ ಬಾಕಿ ಮೊತ್ತ ಇರುವುದಾಗಿ ತಿಳಿದು ಬಂದಿರುತ್ತದೆ. ಈ ಕುರಿತಂತೆ ವಿಶ್ವವಿದ್ಯಾಲಯ ಆರ್ಥಿಕ ಮತ್ತು ಕಾರ್ಯಕಾರಿ ಸಮಿತಿಗಳಿಂದ ಅನುಮೋದನೆ ಪಡೆದುಕೊಂಡ ದಾಖಲೆಗಳು ಹಾಗೂ ಸ್ವಾಯತ್ತ ಮಹಾವಿದ್ಯಾಲಯಗಳಿಗೆ ಹಂಚಿಕೆ ಮಾಡಲಾದ ಮೊತ್ತದ ವಿವರಗಳನ್ನು ಲೆಕ್ಕಪರಿಶೋಧನೆ ಹಾಜರುಪಡಿಸಲು ಕೆಳ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:48, ದಿನಾಂಕ:20.10.2022 ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:13.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ 53 ನೇ ಹಣಕಾಸು ಸಮಿತಿ ಹಾಗೂ 113ನೇ ಕಾರ್ಯಕಾರಿ ಪರಿಷತ್ತಿನ ಅನುಮೋದನೆಯನ್ನು ಪಡೆಯಲಾಗಿದ್ದು, 2012-13 ನೇ ಸಾಲಿನಿಂದ ಚಾಲ್ತಿ ಹೊಣೆಗಾರಿಕೆಯಲ್ಲಿ ರೂ. 5.00 ಕೋಟಿಗಳನ್ನು ಲೆಕ್ಕಪತ್ರಗಳ ಅಧಾವಪತ್ರಿಯಲ್ಲಿ ಬಾಬತ್ತು ಎಂದು ತೋರಿಸಲಾಗಿದೆ. ಇಲ್ಲಿಯವರೆಗೆ ರೂ. 47,44,790/- ಗಳನ್ನು ಸ್ವಾಯತ್ತ ಕಾಲೇಜುಗಳಿಗೆ ಶೇ.75:25 ರ ಅನುಪಾತದಲ್ಲಿ ಮರುಪಾವತಿಸಲಾಗಿದ್ದು, ಬಾಕಿ ಉಳಿದ ರೂ.4,52,55,210/-</p>	<p>ವಿಶ್ವವಿದ್ಯಾಲಯದ ಸ್ವಾಯತ್ತ ಹೊಂದಿರುವ ಮಹಾವಿದ್ಯಾಲಯಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದ ನೋಂದಣಿ ಶುಲ್ಕ ಸಿ.ಇ.ಟಿ ಮುಖಾಂತರ ಸಂಗ್ರಹಣೆ ಮಾಡಲಾಗುತ್ತದೆ. ಸದರಿ ಶುಲ್ಕಗಳನ್ನು ನೇರವಾಗಿ ವಿಶ್ವವಿದ್ಯಾಲಯದ ಖಾತೆಗೆ ಜಮೆ ಮಾಡಿರುತ್ತಾರೆ. ದಿನಾಂಕ 08-06-2014 ರಂದು ನಡೆದ 82ನೇ ಹಣಕಾಸು ಸಮಿತಿ ಹಾಗೂ ದಿನಾಂಕ 10-06-2014 ರಂದು ನಡೆದ 83ನೇ ಕಾರ್ಯಕಾರಿ ಪರಿಷತ್ತಿನ ಅನುಮೋದನೆ ಪಡೆದು ಲೆಕ್ಕಪತ್ರದಲ್ಲಿನ ಚಾಲ್ತಿ ಹೊಣೆಗಾರಿಕೆಯಲ್ಲಿ ರೂ. 5.00 ಕೋಟಿಗಳನ್ನು 2012-13 ನೇ ಸಾಲಿನಿಂದ ಲೆಕ್ಕ ಪತ್ರಗಳಲ್ಲಿ Balance sheet ನಲ್ಲಿ ಬಾಬತ್ತು ಎಂದು ತೋರಿಸಲಾಗಿದೆ. ಅದನ್ನೇ 2018-19 ಮತ್ತು 2019-20 ರ ಲೆಕ್ಕ ಪತ್ರಗಳಲ್ಲಿಯೂ ಮುಂದುವರಿಸಲಾಗಿದೆ ಸದರಿ ಮೊತ್ತದಲ್ಲಿ ಇಲ್ಲಿಯವರೆಗೆ ರೂ. 47,44,790/- ಗಳನ್ನು ಸ್ವಾಯತ್ತ ಕಾಲೇಜುಗಳಿಗೆ ಅನುಪಾತ ಶೇ. 75.25 ಮತ್ತು 60.40 ಮರು ಪಾವತಿಸಲಾಗಿದ್ದು, ಬಾಕಿ ಉಳಿದ ಮೊತ್ತ ರೂ. 4,52,55,210/- ಗಳನ್ನು Liabilities ಎಂದು ನಮೂದಿಸಲಾಗಿದೆ.</p> <p>ಮುಂದುವರೆದು ಮುಂದಿನ ಸಾಲುಗಳಲ್ಲಿ ಸ್ವಾಯತ್ತ ಕಾಲೇಜುಗಳು ನೋಂದಣಿ ಶುಲ್ಕ ಮರು ಪಾವತಿಗಾಗಿ ಸಲ್ಲಿಸಿದಾಗ, ವಿಶ್ವವಿದ್ಯಾಲಯಕ್ಕೆ ಭರಿಸಬೇಕಾದ ಮೊತ್ತದಲ್ಲಿ ಶೇ. 40 ಗಳ ಮೊತ್ತವನ್ನು ಕಡಿತಗೊಳಿಸಿ ಶೇ. 60 ರಷ್ಟು ಮೊತ್ತವನ್ನು ಪಾವತಿಸಲು ಕ್ರಮ ಕೈಗೊಳ್ಳಲಾಗುವುದು.</p> <p>ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.</p>

	<p>ಮೊತ್ತವನ್ನು ಮುಂದಿನ ಸಾಲುಗಳಲ್ಲಿ ಸ್ವಾಯತ್ತತೆ ಕಾಲೇಜುಗಳು ನೋಂದಣಿ ಶುಲ್ಕ ಮರುಪಾವತಿಗಾಗಿ ಸಲ್ಲಿಸಿದಾಗ ವಿಶ್ವವಿದ್ಯಾಲಯಕ್ಕೆ ಭರಿಸಬೇಕಾದ ಮೊತ್ತದಲ್ಲಿ ಶೇ.40 ಕಡಿತಗೊಳಿಸಿ ಶೇ.60 ರಷ್ಟು ಪಾವತಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ". ಕಾರಣ ಸ್ವಾಯತ್ತತೆ ಕಾಲೇಜುಗಳಿಗೆ ನೋಂದಣಿ ಶುಲ್ಕವನ್ನು ಮರುಪಾವತಿಸುವ ಕುರಿತು ಬಾಕಿ ಉಳಿದ ಮೊತ್ತ ರೂ.4,52,55,210/-ಗಳನ್ನು ಸಂಬಂಧಿಸಿದ ಸ್ವಾಯತ್ತ ಕಾಲೇಜುಗಳಿಗೆ ಮರುಭರಿಸಲು ತಯಾರಿಸಿದ ಲೆಕ್ಕಾಚಾರದ ಪ್ರತಿಯನ್ನು ಸೂಕ್ತದಾಖಲೆಗಳೊಂದಿಗೆ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸುವಂತೆ ಸೂಚಿಸಿದೆ.</p>																									
11.2	<p><b>ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕ:</b></p> <p>2020-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಸಂಯೋಜಿತ ಮಹಾ ವಿದ್ಯಾಲಯಗಳಿಂದ ಸಂಗ್ರಹಿಸಲಾದ ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕದ ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತವನ್ನು ಪರಿಶೀಲಿಸಲಾಗಿ ವಿವರ ಈ ಕೆಳಗಿನಂತಿದೆ.</p> <p>(ಮೊತ್ತರೂ.ಗಳಲ್ಲಿ)</p> <table border="1" data-bbox="405 911 1144 1166"> <thead> <tr> <th>ವಿವರಗಳು</th> <th>01.01.2020 ರಿಂದ 31.12.2020</th> <th>01.01.2021 ರಿಂದ 31.12.2021</th> <th>01.01.2022 ರಿಂದ 31.03.2022</th> </tr> </thead> <tbody> <tr> <td>ಆರಂಭಿಕ ಶಿಲ್ಕು</td> <td>1,09,20,000</td> <td>1,70,20,000</td> <td>1,91,30,000</td> </tr> <tr> <td>ಬೇಡಿಕೆ</td> <td>2,30,00,000</td> <td>2,23,00,000</td> <td>2,29,00,000</td> </tr> <tr> <td><b>ಒಟ್ಟು</b></td> <td><b>3,39,20,000</b></td> <td><b>3,93,20,000</b></td> <td><b>4,20,30,000</b></td> </tr> <tr> <td>ವಸೂಲಾತಿ</td> <td>1,69,00,000</td> <td>2,01,90,000</td> <td>1,87,00,000</td> </tr> <tr> <td>ಬಾಕಿಮೊತ್ತ</td> <td>1,70,20,000</td> <td>1,91,30,000</td> <td>2,33,30,000</td> </tr> </tbody> </table> <p>ಗ್ರಂಥಾಲಯ ವಿಭಾಗದವರು ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕವನ್ನು ಕ್ಯಾಲೆಂಡರ್ ವರ್ಷಗಳ ಆಧಾರದ ಮೇಲೆ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರಗಳನ್ನು ಸಲ್ಲಿಸಿರುತ್ತಾರೆ. ಆದರೆ ಹಣಕಾಸು ವಿಭಾಗದವರು ಹಣಕಾಸು ವರ್ಷಗಳ ಆಧಾರದ</p>	ವಿವರಗಳು	01.01.2020 ರಿಂದ 31.12.2020	01.01.2021 ರಿಂದ 31.12.2021	01.01.2022 ರಿಂದ 31.03.2022	ಆರಂಭಿಕ ಶಿಲ್ಕು	1,09,20,000	1,70,20,000	1,91,30,000	ಬೇಡಿಕೆ	2,30,00,000	2,23,00,000	2,29,00,000	<b>ಒಟ್ಟು</b>	<b>3,39,20,000</b>	<b>3,93,20,000</b>	<b>4,20,30,000</b>	ವಸೂಲಾತಿ	1,69,00,000	2,01,90,000	1,87,00,000	ಬಾಕಿಮೊತ್ತ	1,70,20,000	1,91,30,000	2,33,30,000	<p>ಸದರಿ ಕನ್ಸೋರ್ಟಿಯಂ ವಾರ್ಷಿಕ ಸದಸ್ಯತ್ವ ಶುಲ್ಕ ಬಾಕಿಗೆ ಸಂಬಂಧಪಟ್ಟಂತೆ ವಿತಾವಿ ಒಕ್ಕೂಟದ ವಾರ್ಷಿಕ ಸದಸ್ಯತ್ವ ಶುಲ್ಕವನ್ನು ಕ್ಯಾಲೆಂಡರ್ ವರ್ಷಕ್ಕೆ ಅಂದರೆ (01-01-xxx ರಿಂದ 31-12-xxx ವರೆಗೆ) ವಿತಾವಿಯ ಸಂಯೋಜಿತ ವಿದ್ಯಾಲಯಗಳು ಶುಲ್ಕವನ್ನು ಪಾವತಿಸಬೇಕಾಗುತ್ತದೆ.</p> <p>ಸದರಿ ಬಾಕಿ ಉಳಿಸಿಕೊಂಡಿರುವ ವಿದ್ಯಾಲಯಗಳಿಗೆ ಪತ್ರಗಳ ಹಾಗೂ ದೂರವಾಣಿ ಮುಖಾಂತರ ಸಂವಹನವನ್ನು ಸಾಧಿಸಿರುತ್ತದೆ.</p> <p>ಲೆಕ್ಕ ಪರಿಶೋಧನಾ ಕಂಡಿಕೆ ಸಂಖ್ಯೆ 11.2 ರಲ್ಲಿ ನಮೂದಿಸಿರುವ ದಿನಾಂಕ 01-01-2022 ರಿಂದ 31-03-2022 ರ ವರೆಗಿನ ಬಾಕಿ ಮೊತ್ತ ರೂ. 2,33,30,000/- ಪ್ರಸ್ತುತ ದಿನಾಂಕ 26-08-2023 ರ ವರೆಗೆ ರೂ. 68,01,500/- ಬಾಕಿ ವಸೂಲಾತಿಯನ್ನು ಮಾಡಲಾಗಿರುತ್ತದೆ. (ಪ್ರತಿ ಲಗತ್ತಿಸಿದೆ)</p> <p>ಸದರಿ 2023 (ಕ್ಯಾಲೆಂಡರ್ ವರ್ಷ) ರಲ್ಲಿ ಆರಂಭಿಕ ಶುಲ್ಕ ಬೇಡಿಕೆ ಹಾಗೂ ವಸೂಲಾತಿ ಮಾಡಲಾಗಿರುವ ಮೊತ್ತವನ್ನು ಈ ಕೆಳಕಂಡ ನಮೂದಿಸಲಾಗಿದೆ.</p>
ವಿವರಗಳು	01.01.2020 ರಿಂದ 31.12.2020	01.01.2021 ರಿಂದ 31.12.2021	01.01.2022 ರಿಂದ 31.03.2022																							
ಆರಂಭಿಕ ಶಿಲ್ಕು	1,09,20,000	1,70,20,000	1,91,30,000																							
ಬೇಡಿಕೆ	2,30,00,000	2,23,00,000	2,29,00,000																							
<b>ಒಟ್ಟು</b>	<b>3,39,20,000</b>	<b>3,93,20,000</b>	<b>4,20,30,000</b>																							
ವಸೂಲಾತಿ	1,69,00,000	2,01,90,000	1,87,00,000																							
ಬಾಕಿಮೊತ್ತ	1,70,20,000	1,91,30,000	2,33,30,000																							

ಮೇಲೆ ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸಿರುವುದರಿಂದ ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕದ ನಿಖರವಾದ ಸ್ವೀಕೃತಿ ಮೊತ್ತವನ್ನು ತಿಳಿಯಲು ಅಸಾಧ್ಯವಾಗಿರುತ್ತದೆ. ಈ ಕುರಿತು ಸ್ಪಷ್ಟೀಕರಣ ಕೇಳಿ, **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:55, ದಿನಾಂಕ:28.10.2022**ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:30.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಗ್ರಂಥಾಲಯ ಒಕ್ಕೂಟ ಸದಸ್ಯತ್ವದ ಶುಲ್ಕವನ್ನು ಬಾಕಿ ಮೊತ್ತದ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ. ಆದರೆ ಗ್ರಂಥಾಲಯ ವಿಭಾಗದವರು 2020-22 ನೇ ಲೆಕ್ಕ ಪರಿಶೋಧನಾ ಸಮಯದಲ್ಲಿ 2020 ಮತ್ತು 2021 ಕಾಲ್ಯಾಂಡರ್ ವರ್ಷದ ಬೇಡಿಕೆ, ವಸೂಲಾತಿ ಮತ್ತು ಬಾಕಿಯೊಂದಿಗೆ 01.01.2022 ರಿಂದ 31.03.2022 ರವರೆಗಿನ ಬೇಡಿಕೆ, ವಸೂಲಾತಿ ಮತ್ತು ಬಾಕಿ ಹಾಜರು ಪಡಿಸಿರುತ್ತಾರೆ. (ಮುಂದಿನ ಬೇಡಿಕೆ, ವಸೂಲಾತಿ ಮತ್ತು ಬಾಕಿಯನ್ನೂ ಹಣಕಾಸು ವರ್ಷಗಳ ಆಧಾರದ ಮೇಲೆ ತಯಾರಿಸಲು ತಿಳಿಸಿದೆ.) ಸದರಿ ಬೇಡಿಕೆ, ವಸೂಲಾತಿ ಮತ್ತು ಬಾಕಿ ಪ್ರಕಾರ 31.03.2022 ಕ್ಕೆ ಬಾಕಿ ಉಳಿದರೂ. 2,33,30,000/- ಗಳಲ್ಲಿ ದಿನಾಂಕ:01.01.2020 ರ ಆರಂಭಿಕ ಶಿಲ್ಕು ರೂ.1,09,20,000/-ಗಳನ್ನು ಹೊರತು ಪಡಿಸಿ ಬಾಕಿ ಉಳಿದ ಮೊತ್ತ ರೂ. 1,24,10,000/- ಗಳನ್ನು ವಸೂಲಾತಿಯಲ್ಲಿಡಲಾಗಿದೆ.

ವಿವರಗಳು	2023 (26-08-2023 ವರೆಗೆ)
ಆರಂಭಿಕ ಶಿಲ್ಕು	1,65,28,500/-
2023 ರ ಬೇಡಿಕೆ	2,33,00,000/-
ಒಟ್ಟು	3,98,28,500/-
ವಸೂಲಾತಿ	2,77,00,000/-
ಬಾಕಿ ಮೊತ್ತ	1,21,28,500/-

11.3

**ಪರಿಶೋಧನಾ ವಿಭಾಗಕ್ಕೆ ಸಂಬಂಧಿಸಿದಂತೆ ಸ್ವೀಕೃತಿಯಾದ ಶುಲ್ಕಗಳ ವಿವರ:**

ವಿಶ್ವವಿದ್ಯಾಲಯದಲ್ಲಿ 2020-22 ನೇ ಸಾಲಿನಲ್ಲಿ ಸ್ವೀಕೃತಿಯಾದ ವಿವಿಧ ಶುಲ್ಕಗಳ ವಿವರ ಈ ಕೆಳಗಿನಂತಿದೆ. (ಮೊತ್ತ ರೂ.ಗಳಲ್ಲಿ)

ಅ. ನಂ	ವಿವರ	2020-21	2021-22
01	ಘಟಿಕೋತ್ಸವ ಶುಲ್ಕ	7,47,03,734	7,08,57,671
02	ಪರಿಶೋಧನಾ ಶುಲ್ಕ	29,55,29,082	43,28,98,029
03	ಅಂಕಗಳ ಪಟ್ಟಿಯ ಶುಲ್ಕ	41,20,260	46,75,787
04	ಮರು ಮೌಲ್ಯಮಾಪನ ಶುಲ್ಕ	7,17,62,770	5,52,22,647

ಅ. ನಂ	ವಿವರ	2020-21	2021-2022	2022-2023
1	ಘಟಿಕೋತ್ಸವ ಶುಲ್ಕ	7,47,03,734	7,08,57,671	ನಮೂದಿಸಿರುವ ಮಾಹಿತಿಯನ್ನು ಸರಿ ಇದ್ದು, ಕೈಬಿಡಲು ಕೋರಲಾಗಿದೆ.
2	ಪರಿಶೋಧನಾ ಶುಲ್ಕ	29,55,29,082	43,28,98,029	
3	ಅಂಕಪಟ್ಟಿಯ ಶುಲ್ಕ	41,20,260	46,75,787	
4	ಮರು-ಮೌಲ್ಯಮಾಪನ ಶುಲ್ಕ	7,17,62,770	5,52,22,647	



11.4

**ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕ:**

ಸಂಯೋಜಿತ ಮಹಾ ವಿದ್ಯಾಲಯಗಳಿಂದ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾತಿ ಪಡೆದುಕೊಂಡ ವಿದ್ಯಾರ್ಥಿಗಳಿಂದ ಸ್ವೀಕೃತಿಯಾದ ಶುಲ್ಕಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತಗಳ ವಿವರ ಈ ಕೆಳಗಿನಂತಿರುತ್ತದೆ.

**2020-21 (ಮೊತ್ತರೂ.ಗಳಲ್ಲಿ)**

ಆರಂಭಿಕ ಶುಲ್ಕ	ಬೇಡಿಕೆ	ಒಟ್ಟು	ವಸೂಲಾತಿ			ಬಾಕಿ		
			ಹಿಂದಿನ ಸಾಲಿನ ಆರಂಭಿಕ ಶಿಲ್ಪಿನಲ್ಲಿ ವಸೂಲಿಸಿದ ಮೊತ್ತ	ಪ್ರಸಕ್ತ ವರ್ಷದ ಬೇಡಿಕೆಯ ಸೂಲಿಸಿದ ಮೊತ್ತ	ಒಟ್ಟು ವಸೂಲಿಸಿದ ಮೊತ್ತ	ಹಿಂದಿನ ಸಾಲಿನ ಆರಂಭಿಕ ಶಿಲ್ಪಿನಲ್ಲಿ ವಸೂಲಿಸಿ ಬಾಕಿ ಉಳಿದ ಮೊತ್ತ	ಪ್ರಸಕ್ತ ವರ್ಷದ ಬೇಡಿಕೆಯಲ್ಲಿ ವಸೂಲಿಸಿ ಬಾಕಿ ಉಳಿದ ಮೊತ್ತ	ಒಟ್ಟು ಬಾಕಿ ಮೊತ್ತ
(1)	(2)	(3)=(1)+(2)	(4)	(5)	(6)=(4)+(5)	(7)=(1)-(4)	(8)=(2)-(5)	(9)=(7)+(8)
40988 153	9061 1166 5	94709 9818	19345 408	67968 7392	69903 2800	216427 45	22642 4273	2480 6701 8

**2021-22(ಮೊತ್ತ ರೂ.ಗಳಲ್ಲಿ)**

ಆರಂಭಿಕ ಶುಲ್ಕ	ಬೇಡಿಕೆ	ಒಟ್ಟು	ವಸೂಲಾತಿ			ಬಾಕಿ		
			ಹಿಂದಿನ ಸಾಲಿನ ಆರಂಭಿಕ ಶಿಲ್ಪಿನಲ್ಲಿ ವಸೂಲಿಸಿದ ಮೊತ್ತ	ಪ್ರಸಕ್ತ ವರ್ಷದ ಬೇಡಿಕೆಯಲ್ಲಿ ವಸೂಲಿಸಿದ ಮೊತ್ತ	ಒಟ್ಟು ವಸೂಲಿಸಿದ ಮೊತ್ತ	ಹಿಂದಿನ ಸಾಲಿನ ಆರಂಭಿಕ ಶಿಲ್ಪಿನಲ್ಲಿ ವಸೂಲಿಸಿ ಬಾಕಿ ಉಳಿದ	ಪ್ರಸಕ್ತ ವರ್ಷದ ಬೇಡಿಕೆಯಲ್ಲಿ ವಸೂಲಿಸಿ ಬಾಕಿ ಉಳಿದ	ಒಟ್ಟು ಬಾಕಿ ಮೊತ್ತ

2021-22 ವರದಿಯಲ್ಲಿನ ಆರಂಭಿಕ ಮೊತ್ತಕ್ಕೆ ಆಕ್ಷೇಪಣೆಯಲ್ಲಿನ ಟಿಪ್ಪಣಿಗೆ ಸಂಬಂಧಿಸಿದಂತೆ ಒಟ್ಟು ರೂ. 21,60,07,991/- ಕ್ಕೆ ಈಗಾಗಲೇ ವಸೂಲಾತಿಯಾದ ಮೊತ್ತಕ್ಕೆ ವಿವರಣೆಯನ್ನು 2021-22 ನೇ ಸಾಲಿನ ಡಿಸಿಬಿ ಮುಖಾಂತರ ಲೆಕ್ಕ ಪರಿಶೋಧನೆಗೆ ಒದಗಿಸಲಾಗಿದ್ದು, ಅದರಂತೆ ಬೇಡಿಕೆ ವಸೂಲಾತಿ ಮೊತ್ತದ ವರ್ಷವಾರು ವಸೂಲಾತಿಯಾದ ಮೊತ್ತದ ವಿವರವನ್ನು ಕೆಳಗಿನ ಕೊಷ್ಟಕದಲ್ಲಿ ನಮೂದಿಸಲಾಗಿದೆ.

**2021-22**

ವರ್ಷವಾರು ಆರಂಭಿಕ ಶುಲ್ಕ	2021-22 ರ ಸಾಲಿನ ಆರಂಭಿಕ ಶುಲ್ಕ ರೂ.	2021-22 ರ ಸಾಲಿನಲ್ಲಿ (2019-20 & 2020-21 ಬಾಕಿ ಮೊತ್ತ) ಸ್ವೀಕೃತಿಯಾದ ಮೊತ್ತ ರೂ.	2021-22 ಸಾಲಿನ ಅಂತ್ಯಕ್ಕೆ ಬಾಕಿ ಮೊತ್ತ ರೂ.	2021-22 ರ ಬಾಕಿ ಮೊತ್ತದಲ್ಲಿ 2022-23 ರ ಸಾಲಿನಲ್ಲಿ ಸ್ವೀಕೃತಿಯಾದ ಮೊತ್ತ ರೂ.	2021-22 ರ ಬಾಕಿ ಮೊತ್ತ 2022-23 ಸಾಲಿನ ಅಂತ್ಯಕ್ಕೆ ರೂ.
2019-20	2,16,42,745	1,36,87,125	79,55,620	79,55,620	0
2020-21	22,64,24,273	20,23,20,666	2,41,03,607	1,22,18,692	1,18,84,915
ಒಟ್ಟು ಬಾಕಿ ಮೊತ್ತ	24,80,67,018	21,60,07,791	3,20,59,227	1,70,42,521	1,18,84,515

ಅದರಂತೆ, ಲೆಕ್ಕ ಪರಿಶೋಧನಾ ಸಮಯದಲ್ಲ ಡಿಸಿಬಿ ಮುಖಾಂತರ ರೂ. 21,60,07,791/- ಮೊತ್ತಕ್ಕೆ ಮಹಾವಿದ್ಯಾಲಯಗಳಿಂದ ಮತ್ತು ಕರ್ನಾಟಕ ಪರಿಷತ್ ಪ್ರಾಧಿಕಾರದಿಂದ ಸ್ವೀಕೃತಿಯಾದ ಮೊತ್ತದ ವಿವರವನ್ನು (ಅನುಭಂದ-1) ಸಲ್ಲಿಸಲಾಗಿದೆ.

ಮುಂದುವರಿದು, 2021-22 ನೇ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಬಾಕಿ ಮೊತ್ತ ರೂ. 48,29,07,744/- ಗಳ ಸದರಿ ಮೊತ್ತದಲ್ಲಿ 2022-23 ಹಣಕಾಸು ವರ್ಷದಲ್ಲಿ ಮಹಾವಿದ್ಯಾಲಯಗಳಿಂದ ಮತ್ತು ಕರ್ನಾಟಕ ಪರಿಷತ್ ಪ್ರಾಧಿಕಾರದಿಂದ ವಸೂಲಾತಿಯಾದ ಒಟ್ಟು ಮೊತ್ತ ರೂ. 51,55,60,921 (24,90,63,121 (ಮಹಾವಿದ್ಯಾಲಯಗಳಿಂದ) + 26,64,97,800 (ಕರ್ನಾಟಕ ಪರಿಷತ್ ಪ್ರಾಧಿಕಾರದಿಂದ) ಗಳು ವಸೂಲಿಯಾಗಿದ್ದು, ಸದರಿ

(1)	(2)	(3)=(1)+(2)	(4)	(5)	(6)=(4)+(5)	(7)=(1)-(4)	(8)=(2)-(5)	(9)=(7)+(8)
24	957	1205			6903		482	
80	262	3292	216007991	474354	6252	320590	907	51496
67	275	93		531	2	27	744	6771
01								
8								

ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕದ ಬಾಕಿ ಉಳಿದ ಮೊತ್ತಕ್ಕೆ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:24, ದಿನಾಂಕ:13.10.2022**ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:02.12.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಕೋವಿಡ್-19 ಸಮಯದಲ್ಲಿ ಪ್ರವೇಶಾತಿ ಪ್ರಕ್ರಿಯೆಯು ವಿಳಂಬವಾಗಿದ್ದು, ಮತ್ತು ಸರ್ಕಾರದ ಆದೇಶಗಳಂತೆ ವಿದ್ಯಾರ್ಥಿಗಳ ಭರಿಸಬೇಕಾದ ಶುಲ್ಕಕ್ಕೆ ಸಮಯ ನೀಡಿರುವುದರಿಂದ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಂದ ಮಹಾ ವಿದ್ಯಾಲಯಗಳು ಭರಿಸಬೇಕಾದ ಶುಲ್ಕವು ವಿಶ್ವವಿದ್ಯಾಲಯಕ್ಕೆ ಭರಿಸಲು ವಿಳಂಬವಾಗಿದೆ ಎಂದು ತಿಳಿಸಿರುತ್ತಾರೆ. ಕಾರಣ 2021-22 ನೇ ಸಾಲಿನ ಅಂತ್ಯಕ್ಕೆ ಬಾಕಿ ಉಳಿದ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಸಂಗ್ರಹಿಸಬೇಕಾದ ಶುಲ್ಕವನ್ನು ಮಹಾವಿದ್ಯಾಲಯಗಳಿಂದ ಸಂಗ್ರಹಿಸಿದರೆ ದಾಖಲೆಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ **ರೂ.48,29,07,744/- ವಸೂಲಾತಿಯಲ್ಲಿಡಲಾಗಿದೆ.** ವಿವರವನ್ನು ಅನುಬಂಧ-04 ರಲ್ಲಿ ವಿವರಿಸಲಾಗಿದೆ. **ಟಿಪ್ಪಣಿ:**2021-22 ನೇ ಸಾಲಿನ ಬೇಡಿಕೆ ವಸೂಲಾತಿ ಹಾಗೂ ಬಾಕಿ ಮೊತ್ತದ ತಃಖ್ತೆಯಲ್ಲಿರುವಂತೆ ಹಿಂದಿನ ಸಾಲಿಗೆ ಸಂಬಂಧಿಸಿದಂತೆ

ಮೊತ್ತದಲ್ಲಿ ಹೆಚ್ಚುವರಿಯಾಗಿ ಭರಿಸಿದ ಮೊತ್ತವು ಕುಡಿದ್ದು, ವಸೂಲಾತಿಯಾದ ಮೊತ್ತದ ವಿವರವನ್ನು (ಅನುಬಂಧ-2), ಸದರಿ ಲೆಕ್ಕ ಪರಿಶೋಧನಾ ವರದಿಯ ಅಕ್ಷೇಪಣೆ ಸಂಖ್ಯೆ 11-4 ಕ್ಕೆ ಮತ್ತೊಮ್ಮೆ ಡಿಸಿಬಿ ಪ್ರತಿಯನ್ನು ಈ ಪತ್ರದ ಜೊತೆಗೆ ಅನುಬಂಧ 1 ಹಾಗೂ 2 ಲಗತ್ತಿಸಿ ಮುಂದಿನ ಕ್ರಮಕ್ಕೆ ತಮಗೆ ಸಲ್ಲಿಸಲಾಗಿದೆ.

ನಿಖರವಾದ ವರ್ಷವಾರು ಮೊತ್ತಗಳ ವಿವರಗಳನ್ನು ಸಲ್ಲಿಸಿದರೂ ಸಹ ಮಾಹಿತಿ ಲಭ್ಯವಿಲ್ಲವೆನ್ನುವುದು ಸರಿ ಇರುವುದಿಲ್ಲ.

ಒಟ್ಟು ರೂ.21,60,07,991/- ರಷ್ಟು ವಸೂಲಾತಿಯಾಗಿದ್ದು ವರ್ಷವಾರು ವಿವರ ಲಭ್ಯವಿಲ್ಲದ ಕಾರಣ 2020-21 ನೇ ಸಾಲಿನ ಬಾಕಿ ಮೊತ್ತ ರೂ. 22,64,24,273/- ಗಳಲ್ಲಿ 2021-22 ಸಾಲಿನಲ್ಲಿ ವಸೂಲಾತಿಯಾದ ನಿಖರವಾದ ಮೊತ್ತದ ವಿವರ ಲಭ್ಯವಿಲ್ಲದೇ ಇರುವುದರಿಂದ ಮುಂದಿನ ವರ್ಷಗಳಲ್ಲಿ ಆರಂಭಿಕ ಶಿಲ್ಕಿಗೆ ಸಂಬಂಧಿಸಿದಂತೆ ವಸೂಲಾತಿಯಾದ ವಿವರವನ್ನು ವರ್ಷವಾರು ನಿರ್ವಹಿಸಲು ಸೂಚಿಸಿದೆ.

**11.5 ಸಂಯೋಜನಾ ಶುಲ್ಕ ವಸೂಲಾತಿಯಾಗದೇ ಬಾಕಿ ಇರುವ ಕುರಿತು:**  
2020-22 ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಸಂಯೋಜಿತ ಮಹಾ ವಿದ್ಯಾಲಯಗಳಿಂದ ಸ್ವೀಕರಿಸಿದ ಶಾಶ್ವತ ಸಂಯೋಜನಾ ಶುಲ್ಕ, ತಾತ್ಕಾಲಿಕ ಸಂಯೋಜನಾ ಶುಲ್ಕ, ಮುಂದುವರಿಕೆ ಸಂಯೋಜನಾ ಶುಲ್ಕ, ವಾರ್ಷಿಕ ಶುಲ್ಕ, ಆಡಳಿತಾತ್ಮಕ ಶುಲ್ಕ, ವಿಸ್ತರಣಾ ಶುಲ್ಕ, ಪ್ರೊಸೆಸಿಂಗ್ ಶುಲ್ಕ ಹಾಗೂ ಸಂಶೋಧನಾ ಕೇಂದ್ರಗಳ ಮುಂದುವರಿಕೆ ಶುಲ್ಕಗಳ ವಿವರಗಳನ್ನೊಳಗೊಂಡ ವಿಶ್ವವಿದ್ಯಾಲಯದ ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತಗಳ ವಿವರ ಪರಿಶೀಲಿಸಲಾಗಿ, ವಿಶ್ವವಿದ್ಯಾಲಯದ ಸಂಯೋಜಿತ ಮಹಾವಿದ್ಯಾಲಯಗಳಿಂದ 2020-21 ಮತ್ತು 2021-22 ನೇ ಸಾಲಿನ ಸ್ವೀಕೃತವಾದ ವಿಭಾಗವಾರು ಬೇಡಿಕೆ, ಸಂಗ್ರಹ ಮತ್ತು ಬಾಕಿ ವಿವರಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

**2020-21(ಮೊತ್ತರೂ.ಗಳಲ್ಲಿ)**

ಅ. ನಂ.	ಪ್ರಾದೇಶಿಕ ಕಚೇರಿಗಳು	ಪ್ರಸಕ್ತ ವರ್ಷದ ವರಗಿನ ಪ್ರಾರಂಭಿಕ ಶಿಲ್ಕು	ಪ್ರಸಕ್ತ ವರ್ಷದ ಬೇಡಿಕೆ	ಒಟ್ಟು	ಸ್ವೀಕೃತಿ			ಅಂತಿಮ ಶಿಲ್ಕು
					ಹಿಂದಿನ ಬಾಕಿ ಸಂಬಂಧಿಸಿದ ಸ್ವೀಕೃತಿ	ಪ್ರಸಕ್ತ ವರ್ಷದ ಬೇಡಿಕೆಗೆ ಸಂಬಂಧಿಸಿದ ಸ್ವೀಕೃತಿ	ಪ್ರಸಕ್ತ ವರ್ಷದಲ್ಲಿ ಒಟ್ಟು ಸ್ವೀಕೃತಿ	
(1)	(2)	(3)	(4)	(5)=(3)+(4)	(6)	(7)	(8)=(6)+(7)	(9)
1	ಬೆಳಗಾವಿ	969000	10973000	1194200	0	14039000	14039000	-

ಅ. ನಂ.	ವರ್ಷ	ಪ್ರಸಕ್ತ ವರ್ಷದ ಬೇಡಿಕೆ ರೂ. ಗಳಲ್ಲಿ	ಪ್ರಸಕ್ತ ವರ್ಷದ ಬೇಡಿಕೆಗೆ ಸಂಬಂಧಿಸಿದ ಸ್ವೀಕೃತಿ ರೂ.ಗಳಲ್ಲಿ	ಬಾಕಿ ರೂ.ಗಳಲ್ಲಿ
1	2021-22	15,40,09,060/-	14,97,12,160/-	42,96,900/-

ಅ.ನಂ.	ವಲಯವಾರು	ಬಾಕಿ ಸ್ವೀಕೃತಿ
1	ಬೆಂಗಳೂರು (ಎ ಟು ಎಂ)	20,61,000/-
2	ಬೆಂಗಳೂರು (ಎನ್ ಟು ರುಡ್)	9,96,000/-
3	ಮೈಸೂರು	--
4	ಕಲಬುರ್ಗಿ	--
5	ಬೆಳಗಾವಿ	83,000/-
	<b>ಒಟ್ಟು</b>	<b>31,40,000/-</b>

ಇನ್ನೂಳಿದ ಬಾಕಿ ಮೊತ್ತ ರೂ. 11,56,900/- ವನ್ನು ತರಿಸಲು ಕಾಲೇಜುಗಳಿಗೆ ಪತ್ರ ಬರೆಯಲಾಗಿದೆ.

	ವಿ			0				20970 00
2	ಕಲಬುರ್ಗಿ	-1768000	3603000	1835000	0	4613000	4613000	27780 00
3	ಮೈಸೂರು	-1176001	13146000	1196999 9	0	16191015	16191015	42210 16
4	ಬೆಂಗಳೂರು -I	13002000	21200000	3420200 0	0	35114757	35114757	91275 7
5	ಬೆಂಗಳೂರು -II	-3346000	12837000	9491000	0	16830000	16830000	73390 00
ಒಟ್ಟು ರೂ.		7680999	61759000	6943999 9	0	86787772	86787772	1734777

2021-22

(ಮೊತ್ತರೂ.ಗಳಲ್ಲಿ)

ಅ.ನಂ	ಪ್ರಾದೇಶಿಕ ಕಚೇರಿಗಳ	ಪ್ರಸಕ್ತ ವರ್ಷದ ವರದಿಗಿನ ಪ್ರಾದೇಶಿಕ ಶಿಲ್ಪ	ಪ್ರಸಕ್ತ ವರ್ಷದ ಬೇಡಿಕೆ	ಒಟ್ಟು	ಸ್ವೀಕೃತಿ			ಅಂತಿಮ ಶಿಲ್ಪ
					ಹಿಂದಿನ ಬಾಕಿಗೆ ಸಂಬಂಧಿಸಿದ ಸ್ವೀಕೃತಿ	ಪ್ರಸಕ್ತ ವರ್ಷದ ಬೇಡಿಕೆಗೆ ಸಂಬಂಧಿಸಿದ ಸ್ವೀಕೃತಿ	ಪ್ರಸಕ್ತ ವರ್ಷದಲ್ಲಿ ಒಟ್ಟು ಸ್ವೀಕೃತಿ	
(1)	(2)	(3)	(4)	(5) = (3)+(4)	(6)	(7)	(8) = (6)+(7)	(9)
1	ಬೆಳಗಾವಿ	-2097000	1507250 0	1297550 0	0	137620 00	13762000	78650 0
2	ಕಲಬುರ್ಗಿ	-2778000	5384000	2606000	0	453300 0	4533000	19270 00
3	ಮೈಸೂರು	-4221016	8393500	4172484	0	750400 0	7504000	33315 16
4	ಬೆಂಗಳೂರು -I	-912757	8635400	7722643	0	102300 00	10230000	25073 57
5	ಬೆಂಗಳೂರು -II	-7339000	8371000	1032000	0	553050 0	5530500	44985 00
6	ಅಟೋಮೋಬೈಲ್ ನೋಮಾಸ್ ಕಾಲೇಜು	-	1081526 60	1081526 60	0	108152 660	108152660	00
ಒಟ್ಟು ರೂ.		-	154009060	1366612 87	0	1497 1216	149712 160	1305087

**ನೂನತೆಗಳು:**

- 1.ಹಿಂದಿನ ಸಾಲುಗಳ ಬೇಡಿಕೆ, ವಸೂಲಾತಿ ಮತ್ತು ಬಾಕಿ ಮೊತ್ತಗಳ ವಿವರಗಳಲ್ಲಿ ಆರಂಭಿಕ ಶಿಲ್ಕನ್ನು ಪರಿಗಣಿಸದೇ ಕಾರಣ ಅಂತಿಮ ಶಿಲ್ಕು ನಿಖರತೆ ಖಚಿತ ಪಡಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಹಾಗೂ ಹಿಂದಿನ ಸಾಲಿನ ಲೆಕ್ಕಪರಿಶೋಧನಾ ವರದಿಯ ಅಂತಿಮ ಶಿಲ್ಕಿನ ಮೊತ್ತಕ್ಕೂ ಮತ್ತು ಪ್ರಸಕ್ತ ಸಾಲಿನ ಆರಂಭಿಕ ಶಿಲ್ಕಿನ ಮೊತ್ತಕ್ಕೂ ವ್ಯತ್ಯಾಸ ಕಂಡು ಬಂದಿರುತ್ತದೆ.
- 2.ಸಂಯೋಜನಾ ಶುಲ್ಕದ ಬೇಡಿಕೆ, ವಸೂಲಾತಿ ಮತ್ತು ಬಾಕಿ ಇರುವ ಮೊತ್ತಗಳನ್ನು ಮರುಸಮನ್ವಯಗೊಳಿಸಿ ನಿಖರವಾದ ಬಾಕಿ ಮೊತ್ತದ ವಿವರವನ್ನು ಮುಂದಿನ ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲು ಸೂಚಿಸಿದೆ.
- 3.ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಿದ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರದ ಫೋಷ್ವಾರಿಯಲ್ಲಿ ಹಿಂದಿನ ಬಾಕಿಗೆ ಸಂಬಂಧಿಸಿದಂತೆ ಯಾವುದೇ ಸ್ವೀಕೃತಿ ಯಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರವನ್ನು ಪರಿಶೀಲಿಸಲಾಗಿ ಹಿಂದಿನ ಬಾಕಿ ವಿವರದಲ್ಲಿ ಕೆಲವು ಕಾಲೇಜುಗಳ ಸ್ವೀಕೃತಿ ಮೊತ್ತವು ಪ್ರಸಕ್ತ ವರ್ಷದ ಬೇಡಿಕೆಗಿಂತ ಹೆಚ್ಚಿಗೆ ಇರುವುದು ಕಂಡು ಬಂದಿದ್ದು ಈ ಮೊತ್ತಗಳು ಹಿಂದಿನ ಬಾಕಿಗೆ ಸಂಬಂಧಿಸಿದ ಸ್ವೀಕೃತಿಯಾಗಿರುತ್ತವೆ. ಮುಂದಿನ ಲೆಕ್ಕಪರಿಶೋಧನೆಗೆ ನಿಖರವಾದ ವಿವರಗಳನ್ನು ನೀಡಲು ಸೂಚಿಸಿದೆ.
- 4.ವಿಶ್ವ ವಿದ್ಯಾಲಯದ ಸಂಯೋಜನಾ ಶುಲ್ಕ ರಚನೆ (fee Structure) ನ್ನು 156 ನೇ ಕಾರ್ಯಕಾರಿ ಸಮಿತಿ ದಿನಾಂಕ:16.03.2021 ರಂದು ಆರ್ಥಿಕವರ್ಷ 2018-19 ರಿಂದ ಅನ್ವಯವಾಗುವಂತೆ ಶಾಶ್ವತ ಸಂಯೋಜಿತ ಪ್ರೋಸೆಸಿಂಗ್ ಶುಲ್ಕ, ಮುಂದುವರಿಕೆ ಸಂಯೋಜನಾ ಶುಲ್ಕಗಳನ್ನು ಪರಿಷ್ಕರಿಸಿದ್ದು, ಶುಲ್ಕ ಸ್ವೀಕರಿಸಿದ ನಂತರ ಈ ಪರಿಷ್ಕರಣೆಗೆ ಸಂಬಂಧಿಸಿದಂತೆ ಬೇಡಿಕೆ ಕಡಿಮೆಯಾದ ಕಾರಣ ಕೆಲವು ಕಾಲೇಜುಗಳಿಂದ ಸ್ವೀಕೃತಿಯಾದ

ಸಂಯೋಜನಾ ಶುಲ್ಕವು ಹೆಚ್ಚುವರಿಯಾದ ಕಾರಣ ಋಣಾತ್ಮಕ ಮೊತ್ತಗಳು ಬಾಕಿ ಇರುವುದು ಕಂಡು ಬಂದಿರುತ್ತದೆ. ಈ ಮೊತ್ತಗಳನ್ನು ಮುಂದಿನ ವರ್ಷಗಳಲ್ಲಿ ಹೊಂದಾಣಿಕೆ ಮಾಡಿದ್ದಾರಂದು ತಿಳಿಸಿರುತ್ತಾರೆ. ಸದರಿ ಮೊತ್ತವನ್ನು ಯಾವ ವರ್ಷಗಳಲ್ಲಿ ಹೊಂದಾಣಿಕೆ ಮಾಡಲಾಗಿದೆ ಮತ್ತು 31/03/2022 ರವರೆಗೆ ಹೊಂದಾಣಿಕೆ ಮಾಡಿದ ಮೊತ್ತ ಮತ್ತು ಬಾಕಿ ಮೊತ್ತದ ಮಾಹಿತಿಯನ್ನು ಸಲ್ಲಿಸಿರುವುದಿಲ್ಲ.

5.ವಿಶ್ವವಿದ್ಯಾಲಯದ ಸಂಯೋಜನಾ ಶುಲ್ಕವನ್ನು ಪರಿಷ್ಕರಿಸಲು ಸಂಬಂಧಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದವರು ಮಾಡಿಕೊಂಡ ಅನುಶಾಸನದ ಪ್ರತಿಯನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಿರುವುದಿಲ್ಲ.

6.ವಿಶ್ವವಿದ್ಯಾಲಯದ ಅಧೀನದಲ್ಲಿರುವ ಕೆಲವು ಮಹಾವಿದ್ಯಾಲಯಗಳಿಂದ 2018-19 ನೇ ಸಾಲಿನ ಸಂಯೋಜನಾ ಶುಲ್ಕದ ಮೊತ್ತವನ್ನು 2018-19 ಮತ್ತು 2019-20 ರಲ್ಲಿ ಸ್ವೀಕರಿಸಿದ್ದು, ಈ ಮೊತ್ತಗಳನ್ನು ಸಂಬಂಧಿಸಿದ ಡಿ.ಸಿ.ಬಿ. ಗಳಲ್ಲಿ ನಮೂದಿಸದೇ ಇರುವ ಕಾರಣ ಪ್ರಸಕ್ತ ವರ್ಷದಲ್ಲಿ ಹೊಂದಾಣಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸದರಿ ಮೊತ್ತವು ವಾರ್ಷಿಕ ಲೆಕ್ಕಪತ್ರದಲ್ಲಿ ಆಯಾ ವರ್ಷಗಳಲ್ಲಿ ಸ್ವೀಕೃತಿಯೆಂದು ಪರಿಗಣಿಸಿರುವುದರಿಂದ ಡಿ.ಸಿ.ಬಿ. ಗಳಲ್ಲಿ ನಮೂದಿಸಿದ ಮೊತ್ತಕ್ಕೂ ಹಾಗೂ ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿರುವ ಮೊತ್ತದೊಂದಿಗೆ ಮರುಸಮನ್ವಯಗೊಳಿಸಿದ ಮಾಹಿತಿಯನ್ನು ಹಾಜರುಪಡಿಸಿಲ್ಲ.

ಈ ಮೇಲಿನ ನ್ಯೂನತೆಗಳಿಗೆ ಸಂಬಂಧಿಸಿದಂತೆ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:90, ದಿನಾಂಕ:25.12.2022** ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:09.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಸಂಯೋಜನಾ ಶುಲ್ಕದ ಬೇಡಿಕೆ, ವಸೂಲಾತಿ ಮತ್ತು ಬಾಕಿ ವಿವರವನ್ನು ಮಾತ್ರ ಸಲ್ಲಿಸಿದ್ದು, ನ್ಯೂನತೆಗಳಿಗೆ ಸಂಬಂಧಿಸಿದಂತೆ

ಯಾವುದೇ ವಿವರಣೆಯನ್ನು ನೀಡಿರುವುದಿಲ್ಲ.  
ಪ್ರಸಕ್ತ ವರ್ಷದ ಸಾಲಿನ ಬೇಡಿಕೆ, ಸ್ವೀಕೃತಿ ಮತ್ತು ಬಾಕಿ ವಿವರ.

(ಮೊತ್ತರೂ.ಗಳಲ್ಲಿ)

ಅ. ನಂ	ವರ್ಷ	ಪ್ರಸಕ್ತ ವರ್ಷದ ಬೇಡಿಕೆ ರೂ.ಗಳಲ್ಲಿ	ಪ್ರಸಕ್ತ ವರ್ಷದ ಬೇಡಿಕೆಗೆ ಸಂಬಂಧಿಸಿದ ಸ್ವೀಕೃತಿರೂ.ಗಳಲ್ಲಿ	ಬಾಕಿ ರೂ.ಗಳಲ್ಲಿ
01	2020-21	6,17,59,000	8,67,87,772	-2,50,28,772
02	2021-22	15,40,09,060	14,97,12,160	42,96,900

ಕಾರಣ 2021-22 ನೇ ಸಾಲಿನ ಅಂತ್ಯಕ್ಕೆ ಬಾಕಿ ಉಳಿದ ಸಂಯೋಜನಾ ಶುಲ್ಕವನ್ನು ಸಂಗ್ರಹಿಸಿದರೆ ದಾಖಲೆಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ ರೂ.42,96,900/-ಗಳನ್ನು ವಸೂಲಾತಿಯಲ್ಲಿದ್ದಲಾಗಿದೆ. ವಿವರವನ್ನು ಅನುಬಂಧ-05ರಲ್ಲಿ ವಿವರಿಸಲಾಗಿದೆ.

11.6

**2020-21 ಮತ್ತು 2021-22ನೇ ಸಾಲಿನಲ್ಲಿ ಮಹಾವಿದ್ಯಾಲಯಕ್ಕೆ ಪ್ರವೇಶಾತಿ ಪಡೆದ ಯು.ಜಿ. ಮತ್ತು ಪಿ.ಜಿ. ವಿದ್ಯಾರ್ಥಿಗಳ ಶುಲ್ಕ ಬಾಕಿ ಕುರಿತು:**

2020-21 ಮತ್ತು 2021-22ನೇ ಸಾಲಿನಲ್ಲಿ ಯುಬಿಡಿಟಿಇ UBDTE ಮಹಾವಿದ್ಯಾಲಯಕ್ಕೆ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸುಗಳ ವಿವಿಧ ವಿಭಾಗಗಳಿಗೆ ದಾಖಲಾದ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ಪ್ರವೇಶಾತಿ/ದಾಖಲಾತಿ ಶುಲ್ಕಗಳಿಗೆ ಸಂಬಂಧಿಸಿದ ಡಿ.ಸಿ.ಬಿ ದಾಖಲೆಯನ್ನು ಪರಿಶೀಲಿಸಲಾಗಿ, ಆಯಾ ಶೈಕ್ಷಣಿಕ ಸಾಲಿನ ಬೇಡಿಕೆ, ಸಂಗ್ರಹಣೆ ಮತ್ತು ಬಾಕಿ ಮೊತ್ತಗಳ ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಕ್ರ. ಸಂ	ಶೈಕ್ಷಣಿಕ ವರ್ಷ	ಕೋರ್ಸ್ ವಿವರ	ವಿದ್ಯಾರ್ಥಿಗಳ ಸಂಖ್ಯೆ	ಬೇಡಿಕೆ ಮೊತ್ತ	ಸಂಗ್ರಹ ಮೊತ್ತ	ಬಾಕಿ ಮೊತ್ತ
1	2020-21	B.E/M.Tech/ MBA/MCA	2367	5,56,91,140	2,18,63,150	3,38,27,990

2020-21 ಮತ್ತು 2021-22 ನೇ ಸಾಲಿಗೆ ಬಾಕಿ ಉಳಿದಿರುವ ಮೊತ್ತವು ಎಸ್.ಸಿ/ಎಸ್.ಟಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಮೊತ್ತ, ಪ್ರಥಮ ವರ್ಷ ವಿದ್ಯಾರ್ಥಿಗಳು ಕೆ.ಇ.ಎ ಅಲ್ಲಿ ಪಾವತಿಸಿರುವ ಪ್ರವೇಶ ಶುಲ್ಕದ ಮೊತ್ತ ಹಾಗೂ ಬಿ.ಸಿ.ಎಂ ಇಲಾಖೆಯ ಶುಲ್ಕವಿನಾಯಿತಿ ಮೊತ್ತ ಒಳಗೊಂಡಿರುತ್ತದೆ. ವಿದ್ಯಾರ್ಥಿವೇತನ ಮೊತ್ತ, ಕೆ.ಇ.ಎ ಮೊತ್ತ ಹಾಗೂ ಶುಲ್ಕವಿನಾಯಿತಿ ಮೊತ್ತವು ಈ ಕಾಲೇಜಿಗೆ ನಂತರದ ವರ್ಷದಲ್ಲಿ ತಡವಾಗಿ ಬಂದಿರುವುದರಿಂದ 2020-21 ನೇ ಸಾಲಿನ ಬಾಕಿ ಮೊತ್ತವು 2021-22ನೇ ಸಾಲಿಗೆ ಹೊಂದಾಣಿಕೆ ಯಾಗಿರುತ್ತದೆ ಹಾಗೂ 2021-22 ನೇ ಸಾಲಿನ ಬಾಕಿ ಮೊತ್ತವು 2022-23 ನೇ ಸಾಲಿಗೆ ಹೊಂದಾಣಿಕೆಯಾಗಿರುತ್ತದೆ. ಅಲ್ಲದೇ ಇನ್ನೂ ಸ್ವಲ್ಪ ಮೊತ್ತ ಈ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿವೇತನ ಹಾಗೂ ಶುಲ್ಕವಿನಾಯಿತಿ ಪಡೆಯಲು ಅರ್ಹತೆ ಇಲ್ಲದೇ ಇರುವ ವಿದ್ಯಾರ್ಥಿಗಳು ಕಾಲೇಜಿಗೆ ಪಾವತಿಸಬೇಕಾದ ಬೋಧನಾ ಶುಲ್ಕ ಬಾಕಿಯಾಗಿ ಉಳಿದಿರುತ್ತದೆ. ಈ

2	2021-22	B.E/M.Tech/ MBA/MCA	2398	5,82,21, 560	2,97,00,600	2,85,20,960
ಒಟ್ಟು ಮೊತ್ತ				11,39,1 2,700	5,15,63,75 0	6,23,48,95 0

ಪ್ರಯುಕ್ತ ಬಾಕಿ ಉಳಿದ ಶುಲ್ಕ ವಿನಾಯಿತಿ ಮೊತ್ತವನ್ನು ಸಂಬಂಧಿಸಿದ ಇಲಾಖೆಗಳಿಂದ ಮರುಭರಣಾ ಮಾಡಿಕೊಳ್ಳಲು ಸೂಚಿಸಿ, ಮರುಭರಣಾ ಮಾಡಿಕೊಂಡ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ ರೂ.6,23,48,950/- ಗಳನ್ನು ವಸೂಲಾತಿಯಲ್ಲಿಡಲಾಗಿದೆ. ಡಿ.ಸಿ.ಬಿ. ವಿವರವನ್ನು ಅನುಬಂಧ-06 ರಲ್ಲಿ ವಿವರಿಸಲಾಗಿದೆ.

ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕ ಪಾವತಿಸಲು ತಿಳಿಸಲಾಗಿರುತ್ತದೆ ಹಾಗೂ ಬೋಧನಾ ಶುಲ್ಕ ಬಾಕಿ ಇರುವ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಬೇ-ಬಾಕಿ ಪತ್ರ ನೀಡಿರುವುದಿಲ್ಲ. ವಿದ್ಯಾರ್ಥಿಗಳಿಂದ ಶುಲ್ಕವನ್ನು ಕಟ್ಟಿಸಿ ಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.

ಕರ್ನಾಟಕ ಪರಿಷ್ಕಾ ಪ್ರಾಧಿಕಾರದಿಂದ ಬಂದಿರುವ ಮೊತ್ತಕ್ಕೆ ವಿದ್ಯಾರ್ಥಿಗಳಿಗೆ ರಶೀದಿ ಹಾಕಿರುವ ದಿನಾಂಕಗಳ ವಿವರಕ್ಕೆ ಸಂಬಂಧಿಸಿ ಮಾಹಿತಿಯ ಪ್ರತಿಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ

12

### ವಸತಿ ಗೃಹಗಳು

12.1

ವಸತಿ ಗೃಹದ ಸ್ವೀಕೃತಿಯ ಅಂಕಿಅಂಶಗಳಿಗೂ, ವಾರ್ಷಿಕ ಲೆಕ್ಕಪತ್ರ ಮತ್ತು ವಿಶ್ವವಿದ್ಯಾಲಯದವರು ದೃಢೀಕರಿಸಿ ನೀಡಿರುವ ಅಂಕಿಅಂಶಗಳಿಗೂ ವ್ಯತ್ಯಾಸ ಇರುವ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22ನೇ ಸಾಲಿನ ಲೆಕ್ಕಪರಿಶೋಧನೆಯ ವೇಳೆ, ವಸತಿಗೃಹಕ್ಕೆ ಸಂಬಂಧಿಸಿದ ಸ್ವೀಕೃತಿಗಳನ್ನು ಪರಿಶೀಲಿಸಲಾಗಿ ವಾರ್ಷಿಕ ಲೆಕ್ಕಪತ್ರದಲ್ಲಿ ಇರುವ ಮೊತ್ತಕ್ಕೂ ಮತ್ತು ವಿಶ್ವವಿದ್ಯಾಲಯದವರು ದೃಢೀಕರಿಸಿ ನೀಡಿರುವ ಅನುಬಂಧದ ಮೊತ್ತಕ್ಕೆ ವ್ಯತ್ಯಾಸವಿದ್ದು ವಿವರ ಈ ಕೆಳಗಿನಂತಿದೆ.

(ಮೊತ್ತ ರೂ.ಗಳಲ್ಲಿ)

ವಿವರ	2020-2021	2021-2022
ವಾರ್ಷಿಕ ಲೆಕ್ಕಪತ್ರ	62,48,900/-	95,90,000/-
ವಿಶ್ವವಿದ್ಯಾಲಯದ ವರು ದೃಢೀಕರಿಸಿ ನೀಡಿರುವ ಅನುಬಂಧ	62,91,500/-	1,03,44,600/-
ವ್ಯತ್ಯಾಸ	42,600/-	7,54,600/-

Regarding difference in the Receipts of Hostel fees (Given as Guest House fees) between audited accounts fees and as per the records given by Muddenahalli, Kalaburagi, Mysuru, Belagavi, PG Centres.

ವಿವರ	2020- 2021	2021-2022
ವಾರ್ಷಿಕ ಲೆಕ್ಕ ಪತ್ರ	62,48,900/-	95,90,000/-
ವಿಶ್ವವಿದ್ಯಾಲಯದವರು ದೃಢೀಕರಿಸಿ ನೀಡಿರುವ ಅನುಬಂಧ	62,91,500/-	1,03,44,600/-
ವ್ಯತ್ಯಾಸ	42,600/-	7,54,600/-

As per the table above there is difference of Rs. 42,600/- in 2020-21 and Rs. 7,54,600/- in 2021-22. We would like to submit as under.

- 1) The two figures compared are not comparable as the PG Centres are maintaining records as per Academic year



ಈ ಮೇಲಿನ ಅಂಶಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸ್ವಷ್ಟೀಕರಣ ಒದಗಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ 129, ದಿನಾಂಕ 24.01.2023 ರಂದು ನೀಡಲಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವರು ದಿನಾಂಕ 03.02.2023 ರಂದು ನೀಡಿದ ಅನುಸರಣೆಯಲ್ಲಿ, As per the table, there is a difference of Rs. 42,600/- in 2020-2021 and Rs. 7,54,600/- in 2021-2022 we would like to submit as under :

1. The two figures compared are not comparable as the PG centres are maintaining records as per Academic year where as the figures in annual accounts are as per Financial year.
2. Since both records are maintained, any point of time the difference will be there while actual receipts are received in the different years in finance department as per bank statement.

In order to reconcile the figures, the data relating to different PG centres need to be collected financial year wise and to be compared, which is possible when we have comparable data.

So, reconciliation can be done and can be shown to the audit in due course. The detailed reconciliation done will be provided to audit during the next audit period, ಎಂದು ತಿಳಿಸಿರುವರು, ಕಾರಣ ಈ ಕುರಿತು ಅಂಕಿಅಂಶಗಳನ್ನು ಮರುಸಮನ್ವಯಗೊಳಿಸಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.

where as the figures as per annual accounts are as per financial year.

- 2) Since both records are maintained, any point of time the difference will be there while actual receipts are received in the different years in finance department as per bank statement.

In order to reconcile the figures, the data relating to different PG Centres need to be collected financial yearwise and be compared, which is possible when we have comparable data. But here the audit has been comparing uncomparable data.

So, reconciliation can be done and can be shown to the audit in due course. Mean time since the figures are not comparable, we request you to drop the query. The detailed reconciliation done will be provided to audit during the next audit period.

12.2

ಸಿಬ್ಬಂದಿಗಳ ವಸತಿ ಗೃಹ ಬಾಡಿಗೆ ವಸೂಲಿ ಮಾಡದೆ ಇರುವ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-2022 ನೇ ಸಾಲಿನ ಸಿಬ್ಬಂದಿಗಳ ವಸತಿ ಗೃಹ ಬಾಡಿಗೆ ರಜಿಸ್ಟ್ರರನ್ನು ಪರಿಶೀಲಿಸಲಾಗಿ ಈ ಕೆಳಕಾಣಿಸಿದ ಸಿಬ್ಬಂದಿಗಳ ಮನೆ ಬಾಡಿಗೆ, ವಿದ್ಯುತ್ ಬಾಡಿಗೆ ಮತ್ತು ನೀರಿನ ಬಾಡಿಗೆ ಭರಣಾ ಮಾಡದೆ ಇರುವುದು ಕಂಡು ಬಂದಿರುತ್ತದೆ. ಸಿಬ್ಬಂದಿಗಳ ವಿವರ ಈ ಕೆಳಗಿನಂತಿದೆ:

(ಮೊತ್ತರೂ.ಗಳಲ್ಲಿ)

ವಿವರ	ಮನೆ ಬಾಡಿಗೆ	ವಿದ್ಯುತ್ ಬಾಡಿಗೆ	ನೀರಿನ ಬಾಡಿಗೆ
<b>ಬೆಳಗಾವಿ</b>			
Dr.V.Chandreshkhar (Special Officer)		6,509	1,600
Hanish H Bendigeri (Special Officer)		750	600
Ashok Mattikopp (Attender)	85,474		
H H Girish (Driver)		7,872	
Satyanarayan M S (Driver)	12,277	767	600
<b>ಕಲಬುರ್ಗಿ</b>			
Dr.Basavraj Gadgay (RO Director)		2,164	1,600
<b>ಮೈಸೂರು</b>			
Dr. S Prakash (Professor)	12,319	7,775	200
Ramesh (Junior Assistant)			300
Bhagya R (Attender)	38,456	10,571	1,000
<b>ಒಟ್ಟು ರೂ.</b>	<b>1,48,526</b>	<b>36,408</b>	<b>5,900</b>

ವಿವರ	ಮೊತ್ತ
ಮನೆಬಾಡಿಗೆ	1,48,526
ವಿದ್ಯುತಬಾಡಿಗೆ	36,408
ನೀರಿನಕರ /ಶುಲ್ಕ	5,900
<b>ಒಟ್ಟು ರೂ.</b>	<b>1,90,834</b>

ಈ ಮೇಲಿನಂತೆ ರೂ. 1,90,834/-ಗಳನ್ನು ಸದರಿ ಸಿಬ್ಬಂದಿಗಳಿಂದ ಇಲ್ಲಿಯವರೆಗೆ ಏಕೆ ವಸೂಲಿ ಮಾಡಿರುವುದಿಲ್ಲ.

ಈ ಅಕ್ಷೇಪಣೆಯಲ್ಲಿರುವ ವಿತಾವಿ ಯ ಕ್ಯಾಂಪಸ್ ದಲ್ಲಿರುವ ಮನೆ ಬಾಡಿಗೆ, ವಿದ್ಯುತ್ ಬಾಡಿಗೆ ಹಾಗೂ ನೀರಿನ ಕರ ಶುಲ್ಕದ ಬಾಬತ್ತು ರೂ.1,90,834=00 ಪೈಕಿ ಈಗಾಗಲೇ ರೂ.1,05,360=00 ಗಳನ್ನು ವಸೂಲಿ ಮಾಡಲಾಗಿದೆ (ಲಗತ್ತು-೧). ಇನ್ನು ಬಾಕಿ ಉಳಿದಿರುವ ರೂ. 85,474=00 ಗಳನ್ನು ವಸೂಲು ಮಾಡಲಾಗುವುದು.

ಆದ್ದರಿಂದ ಅಕ್ಷೇಪಣೆಯ ಮೊತ್ತ ರೂ.85,474=00 ನ್ನು ಕೈಬಿಡಲು ಕೋರಲಾಗಿದೆ.

ಎಂಬುವುದರ ಕುರಿತು ಲೆಕ್ಕಪರಿಶೋಧನೆಗೆ ಸ್ವಪ್ಪೀಕರಣ ನೀಡಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ 130 ನ್ನುದಿನಾಂಕ 25.01.2023 ರಂದು ನೀಡಲಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವರು ದಿನಾಂಕ 02.02.2023 ರಂದು ನೀಡಿದ ಅನುಸರಣೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-2022 ನೇ ಸಾಲಿನ ಸಿಬ್ಬಂದಿಗಳ ಮನೆ ಬಾಡಿಗೆ, ವಿದ್ಯುತ ಬಾಡಿಗೆ ಮತ್ತು ನೀರಿನ ಬಾಡಿಗೆ ವಸೂಲಾತಿ ಮಾಡಲು ಮಾನ್ಯ ಕುಲಸಚಿವರು ವಿ.ತಾ.ವಿ ಬೆಳಗಾವಿ ಇವರ ಪತ್ರಸಂಖ್ಯೆ: 6414 ದಿನಾಂಕ: 30.01.2023 ರಂದು ಸದರಿ ಸಿಬ್ಬಂದಿಗಳ ವೇತನದಲ್ಲಿ ರೂ. 1,90,834/- ಗಳನ್ನು ಮುಂಬರುವ ವೇತನದ ಬಿಲ್ಲಿನಲ್ಲಿ ನಿಯಮಾನುಸಾರ ಕಡಿತಗೊಳಿಸಲು ಆದೇಶಿಸಲಾಗಿದೆ ಎಂದು ತಿಳಿಸಿರುತ್ತಾರೆ. ಕಾರಣ ವಸೂಲಾತಿಗೆ ಕ್ರಮ ಜರುಗಿಸಿ ಸಂಬಂಧಪಟ್ಟ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ ರೂ.1,90,834/- ಗಳನ್ನು ವಸೂಲಾತಿಯಲ್ಲಿಡಲಾಗಿದೆ.

**13 ವಿಶ್ವವಿದ್ಯಾಲಯ ನಿಧಿ**

**13.1 ಕಾಮಗಾರಿ ಠೇವಣಿ ವಂತಿಕೆ ಮತ್ತು ಠೇವಣಿಗಳ ಕುರಿತು**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ 2020-22 ನೇ ಸಾಲಿನ ಕಾಮಗಾರಿ ಠೇವಣಿವಂತಿಕೆ ತಃಖ್ತೆಯ ವಿವರ ಈ ಕೆಳಗಿನಂತಿದೆ.

**2020-21 (ಮೊತ್ತ ರೂ.ಗಳಲ್ಲಿ)**

ಠೇವಣಿ (ಆಸ್ತಿ)					
ಅ. ನಂ	ಹೆಸರು	ಪ್ರಾರಂಭಿಕ ಶಿಲ್ಕು	ಜಮಾ	ಖರ್ಚು	ಅಂತಿಮ ಶಿಲ್ಕು
01	ಕೆ.ಎಚ್.ಬಿ ಬೆಂಗಳೂರು ಇವರಿಗೆ ಮುಂಗಡ (ಕಟ್ಟಡ ಕಾಮಗಾರಿಗೆ)	-	20,04,17,953	-	20,04,17,953

- 31-03-2020 ರ ಪ್ರಕಾರ ದಾಂಡೇಲಿಯ ಅಂತಿಮ ಶಿಲ್ಕಿನಲ್ಲಿ
- ರೂ. 1,44,000/- ಗಳಿರುತ್ತದೆ. ಹಾಗೂ 2020-21 ನೇ ಸಾಲಿನಲ್ಲಿ ದಾಂಡೇಲಿಯ ಲೆಕ್ಕ ಪತ್ರಗಳನ್ನು ವಿತಾವಿ. ಬೆಳಗಾವಿ ಲೆಕ್ಕ ಪತ್ರಗಳಲ್ಲಿ ವಿಲೀನ ಮಾಡಿರುವುದರಿಂದ ವಿತಾವಿಯಲ್ಲಿ 2020-21 ನೇ ಸಾಲಿನ ಲೆಕ್ಕ ಪತ್ರಗಳಲ್ಲಿ ಆರಂಭಿಕ ಶಿಲ್ಕು ರೂ. 1,44,000/- ಗಳನ್ನು ತೋರಿಸಲಾಗಿದೆ.
- ಸಹಾಯಕ ಆಯುಕ್ತರು ಗುಲ್ಬರ್ಗಾ ಇವರ ಮೊತ್ತವನ್ನು ಸಂಬಂಧಿಸಿದ ಇಲಾಖೆಯಿಂದ ದೃಢೀಕರಿಸಲಾಗುವುದು.

02	ಸಹಾಯಕ ಆಯುಕ್ತರು ಗುಲ್ಬರ್ಗಾ	2,86,641	-	-	2,86,641
03	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	19,95,000	-	-	19,95,000
04	ಆಯುಕ್ತರು ನಗರ ಪಾಲಿಕೆ ಗುಲ್ಬರ್ಗಾ	2,23,300	-	-	2,23,300
05	ಲೇವಣಿ ಬೆಸ್ಕಾಂ ಬೆಂಗಳೂರು	-	4,80,000	-	4,80,000
06	ಲೇವಣಿ ಬೆಸ್ಕಾಂ ಉಪ-ವಿಭಾಗ ಮುದ್ದೇನಹಳ್ಳಿ	3,62,000	-	-	3,62,000
07	ಲೇವಣಿ ಚೆಸ್ಕಾಂ ಮೈಸೂರು	-	3,46,280	-	3,46,280
08	ಲೇವಣಿ ಬೆಸ್ಕಾಂ ಗುಲ್ಬರ್ಗಾ	-	3,86,750	-	3,86,750
09	ಲೇವಣಿ ಹೆಸ್ಕಾಂ ದಾಂಡೇಲಿ	-	2,58,000	-	2,58,000
10	ಲೇವಣಿ ಹೆಸ್ಕಾಂ ಬೆಳಗಾವಿ	62,502	16,60,746	-	17,23,248
11	ಲೇವಣಿ ಹೆಸ್ಕಾಂ, ಬೆಳಗಾವಿ ರೈಟ್ಸ್ ಲಿಮಿಟೆಡ್ ಬೆಂಗಳೂರು (ಕಾಮಗಾರಿ ಲೇವಣಿ ವಂತಿಕೆ)	42,00,40,089	-	-	42,00,40,089
12	ಕಾರ್ಯ ನಿರ್ವಹಕ ಇಂಜಿನಿಯರ್ ಕೆ.ಯು.ಡಬ್ಲ್ಯೂ.ಎಸ್ ಬೆಳಗಾವಿ.	3,81,94,200	-	3,31,61,700	50,32,500
13	ಕಾರ್ಯದರ್ಶಿ ನರ್ಸರಿ ಮೆನೋ-ಆಫ್ ಸೊಸೈ	1,49,900	-	-	1,49,900
<b>ಒಟ್ಟುಮೊತ್ತ</b>		<b>46,13,13,632</b>	<b>20,35,49,729</b>	<b>3,31,61,700</b>	<b>63,17,01,661</b>

4. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರ ಕೂಡ ಲೇವಣಿಯು ಸ್ವೀಕರಿಸಿದ ಕುರಿತು ಧೃಢೀಕೃತ ದಾಖಲೆಗಳ ಕುರಿತು ಪತ್ರ ವ್ಯವಹಾರ ಮಾಡಲಾಗಿದೆ. ಆದರೆ ಅವರಿಂದ ಯಾವುದೇ ಅನುಸರಣೆ ಬಂದಿರುವುದಿಲ್ಲ.
5. ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಯು.ಡಬ್ಲ್ಯೂ.ಎಸ್ ಬೆಳಗಾವಿ ಇವರ ರೂ. 3,81,94,200/- ಆರಂಭಿಕ ಶಿಲ್ಕು ಇದ್ದು, ಇದರಲ್ಲಿ ರೂ. 2,52,91,000/- ಖರ್ಚು ಭರಿಸಿದ್ದು, ರೂ. 78,70,700/- ಗಳನ್ನು ಚೆಕ್ ನಂ. 166912, ದಿನಾಂಕ 09-10-2020 ರಂದು ವಿತಾವಿ ಖಾತೆ ಸಂಖ್ಯೆ 54003362309 ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಳಗಾವಿ ಇವರು ಜಮೆ ಮಾಡಿರುತ್ತಾರೆ. ಮತ್ತು ಸದರಿ ಮೊತ್ತದ ಹಣ ಬಳಕೆ ಪ್ರಮಾಣಪತ್ರ ಲಗತ್ತಿಸಿದೆ ಬಾಕಿ ಉಳಿದ ಮೊತ್ತ ರೂ. 50,32,500/- ಗಳ ಹಣ ಬಳಕೆ ಪ್ರಮಾಣಪತ್ರವನ್ನು ಸರ್ಕಾರದಿಂದ ನಿರೀಕ್ಷೆಯಲ್ಲಿದ್ದೇವೆ.
೫. ಕಾರ್ಯದರ್ಶಿ ನರ್ಸರಿ ಮೆನ್ ಕೋ-ಆಫ್ ಸೋಸೈಟಿ ಇವರ ಹಣ ಬಳಕೆ ಪ್ರಮಾಣಪತ್ರದ ಸ್ವೀಕೃತಿಯ ನಿರೀಕ್ಷೆಯಲ್ಲಿದ್ದೇವೆ.

**ದಾಂಡೇಲಿಯ ಠೇವಣಿ ವಂತಿಕೆ ವಿವರ  
2020-21 (ಮೊತ್ತ ರೂ.ಗಳಲ್ಲಿ)**

ಅ.ನಂ	ಹೆಸರು	ಪ್ರಾರಂಭಿಕ ಶಿಲ್ಕು	ಜಮಾ	ಖರ್ಚು	ಅಂತಿಮ ಶಿಲ್ಕು
01	ಠೇವಣಿ (ಡಿ.ಸಿ.ಎಫ್) ಎಸ್.ಬಿ.ಆರ್ 37595174500	1,44,000	-	1,44,000	-

**2021-22(ಮೊತ್ತರೂ.ಗಳಲ್ಲಿ)**

ಠೇವಣಿ (ಆಸ್ತಿ)					
ಅ.ನಂ	ಹೆಸರು	ಪ್ರಾರಂಭಿಕ ಶಿಲ್ಕು	ಜಮಾ	ಖರ್ಚು	ಅಂತಿಮ ಶಿಲ್ಕು
01	ಕೆ.ಎಚ್.ಬಿ ಬೆಂಗಳೂರು ಇವರಿಗೆ ಮುಂಗಡ (ಕಟ್ಟಡ ಕಾಮಗಾರಿಗೆ)	20,04,17,953	-	-	20,04,17,953
02	ಸಹಾಯಕ ಆಯುಕ್ತರು ಗುಲ್ಬರ್ಗಾ	2,86,641	-	-	2,86,641
03	ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ	19,95,000	-	-	19,95,000
04	ಆಯುಕ್ತರು ನಗರ ಪಾಲಿಕೆ ಗುಲ್ಬರ್ಗಾ	2,23,300	-	-	2,23,300
05	ಠೇವಣಿ ಬೆಸ್ಕಾಂ ಬೆಂಗಳೂರು	4,80,000	-	-	4,80,000
06	ಠೇವಣಿ ಬೆಸ್ಕಾಂ ಉಪ-ವಿಭಾಗ ಮುದ್ದೇನಹಳ್ಳಿ	3,62,000	-	-	3,62,000
07	ಠೇವಣಿ ಚೆಸ್ಕಾಂ ಮೈಸೂರು	3,46,280	-	-	3,46,280
08	ಠೇವಣಿ ಚೆಸ್ಕಾಂ ಗುಲ್ಬರ್ಗಾ	3,86,750	80,100	-	4,66,850
09	ಠೇವಣಿ ಹೆಸ್ಕಾಂ ದಾಂಡೇಲಿ	2,58,000	-	-	2,58,000
10	ಠೇವಣಿ ಹೆಸ್ಕಾಂ ಬೆಳಗಾವಿ	17,23,248	-	-	17,23,248
11	ಠೇವಣಿ ಹೆಸ್ಕಾಂ, ಬೆಳಗಾವಿ ರೈಟ್ಸ್ ಲಿಮಿಟೆಡ್ ಬೆಂಗಳೂರು	42,00,40,089	-	-	42,00,40,089

	(ಕಾಮಗಾರಿ ಠೇವಣಿ ವಂತಿಕೆ)				
12	ಕಾರ್ಯನಿರ್ವಹಣೆ ಇಂಜಿನಿಯರ್ ಕೆ.ಯು.ಡಬ್ಲ್ಯೂ.ಎಸಬಿ ಳಗಾವಿ	50,32,500	-	-	50,32,500
13	ಕಾರ್ಯದರ್ಶಿ ನರ್ಸರಿ ಮೆನ್ಯೂ ಆಫ್ ಸೊಸೈಟಿ	1,49,900	-	-	1,49,900
	ಒಟ್ಟು ಮೊತ್ತ	63,17,01,66 1	80,100	-	63,17,81,761

2019-20ನೇ ಸಾಲಿನ ದಾಂಡೇಲಿಯ ಠೇವಣಿ ವಂತಿಕೆಯ ಅಂತಿಮ ಶಿಲ್ಕಿನ ದಾಖಲೆ ಇರುವುದಿಲ್ಲ. ಆದರೆ 2020-21 ನೇ ಸಾಲಿನ ದಾಂಡೇಲಿಯ ಠೇವಣಿ ವಂತಿಕೆಯ ಪ್ರಾರಂಭಿಕ ಶಿಲ್ಕು ರೂ.1,44,000/- ಮೊತ್ತವೆಂದು ನಮೂದಿಸಿರುವುದು ಕಂಡುಬಂದಿರುತ್ತದೆ. ವಿಶ್ವವಿದ್ಯಾಲಯದವರು ಸಲ್ಲಿಸಿದ ಠೇವಣಿ ವಂತಿಕೆಯ ತಃಖ್ತೆಯ ಪ್ರಕಾರ ಅಂತಿಮ ಶಿಲ್ಕಿನ ಮೊತ್ತದ ಹಣ ಬಳಕೆ ಪ್ರಮಾಣ ಪತ್ರದ ದಾಖಲೆಗಳನ್ನು ಕುರಿತು ಸೂಕ್ತ ಕ್ರಮ ಕೈಗೊಂಡು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೋರಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:26, ದಿನಾಂಕ:13.10.2022** ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:22.12.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಹೆಸಾಂ, ಜೆಸಾಂ, ಚೆಸಾಂ ಹಾಗೂ ಬೆಸಾಂ ಠೇವಣಿಗಳು ರಾಜ್ಯ ವಿದ್ಯುಚ್ಛಕ್ತಿ ಮಂಡಳಿಗಳ ಕಾನೂನುಗಳ ಪ್ರಕಾರ ಶಾಸನಬದ್ಧ ಅವಶ್ಯಕತೆಗಳು ಮತ್ತು ಠೇವಣಿಗಳ ಮೇಲಿನ ಬಡ್ಡಿಯನ್ನು ವಿದ್ಯುತ್ ಬಿಲ್ಲಿನಲ್ಲಿ ಕಟಾವು ಮಾಡಲಾಗುತ್ತಿದೆ. ಹಾಗೂ ಇನ್ನೂಳಿದ ಠೇವಣಿಗಳ ಹಣಬಳಕೆ ಪ್ರಮಾಣ ಪತ್ರದ ದಾಖಲೆಗಳನ್ನು ಸ್ವೀಕರಿಸಿದ ನಂತರ ಹಾಜರು ಪಡಿಸುತ್ತೇವೆ ಎಂದು ತಿಳಿಸಿರುವರು.

ಆದರೆ ಸಹಾಯಕ ಆಯುಕ್ತರು ಗುಲ್ಬರ್ಗಾ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಆಯುಕ್ತರು ನಗರ ಪಾಲಿಕೆ ಗುಲ್ಬರ್ಗಾ ಇವರುಗಳಿಂದ ಠೇವಣಿಯ ಸ್ವೀಕರಿಸಿದ ಬಗ್ಗೆ ಯಾವುದೇ ದೃಢೀಕೃತ ದಾಖಲೆಗಳು ಲಭ್ಯವಿರುವುದಿಲ್ಲ. ಹಾಗೂ

	<p>ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಯು.ಡಬ್ಲ್ಯೂ.ಎಸ್ ಬೆಳಗಾವಿ ಹಾಗೂ ಕಾರ್ಯದರ್ಶಿ ನರ್ಸರಿ ಮೆನ್ಯೂ-ಆಫ್ ಸೊಸೈಟಿ ನೀಡಿದ ಠೇವಣಿಯ ಹಣ ಬಳಕೆ ಪ್ರಮಾಣ ಪತ್ರದ ದಾಖಲೆಗಳನ್ನು ಇರುವುದಿಲ್ಲ. ಕಾರಣ ಮುಂದಿನ ಲೆಕ್ಕಪರಿಶೋಧನೆಗೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ.</p>	
13.2	<p><b>ವಿಶ್ವವಿದ್ಯಾಲಯದ ಆವರಣದಲ್ಲಿ ಬರುವ ಮಳಿಗೆಗಳ ಬಾಡಿಗೆ ಕರಾರಿನ ವಿವರ ಸಲ್ಲಿಸದ ಕುರಿತು (UBDT-CE)</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಅಧೀನ UBDT-CE ದಾವಣಗೆರೆ ಮಹಾವಿದ್ಯಾಲಯದ ಲೆಕ್ಕಪರಿಶೋಧನೆ ಸಮಯದಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿವೆ ವಾಣಿಜ್ಯ ಮಳಿಗೆಗಳು ಹಾಗೂ ಕಟ್ಟಡಗಳ 2020-22 ನೇ ಸಾಲಿನ, ಬೇಡಿಕೆ ವಸೂಲಿ ಹಾಗೂ ಬಾಕಿ ಬಾಡಿಗೆ ವಿವರಗಳನ್ನು ತೋರಿಸುವ ವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:115, ದಿನಾಂಕ:11.01.2023</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ಯಾವುದೇ ಅನುಸರಣೆಯನ್ನು ನೀಡಿರುವುದಿಲ್ಲ. ವಿಶ್ವವಿದ್ಯಾಲಯದ ಆವರಣದಲ್ಲಿ ಬರುವ ಮಳಿಗೆಗಳು ವಿಶ್ವವಿದ್ಯಾಲಯದ ಆದಾಯದ ಮೂಲವಾಗಿದ್ದು ಯಾವ ಕಾರಣಕ್ಕಾಗಿ ಮಳಿಗೆಗಳ ಆದಾಯವನ್ನು ಮಹಾವಿದ್ಯಾಲಯದ ಖಾತೆಗೆ ಜಮೆ ತೆಗೆದುಕೊಂಡಿರುವುದಿಲ್ಲ ಈ ಕುರಿತು ಕ್ರಮಕೈಗೊಳ್ಳಲು ಹಾಗೂ ಸೂಕ್ತ ದಾಖಲೆಗಳನ್ನು ನಿರ್ವಹಿಸಲು ತಿಳಿಸಿದೆ.</p>	<p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಅಧೀನ ಯುಬಿಡಿಟಿಸಿಇ., ದಾವಣಗೆರೆ ಮಹಾವಿದ್ಯಾಲಯದ ಆವರಣದಲ್ಲಿರುವ ವಾಣಿಜ್ಯ ಮಳಿಗೆಗಳಾಗಲಿ ಹಾಗೂ ಯಾವುದೇ ಕಟ್ಟಡಗಳನ್ನು ಯಾರಿಗೂ ಬಾಡಿಗೆ ಆಧಾರದ ಮೇಲೆ ನೀಡಿರುವುದಿಲ್ಲ. ಹೀಗಾಗಿ ಯುಬಿಡಿಟಿಸಿಇ., ದಾವಣಗೆರೆಯಿಂದ ವಿತಾವಿಗೆ ಬಾಡಿಗೆ ವಗೈರೆ ಆದಾಯ ಬರುವ ಯಾವುದೇ ಕಟ್ಟಡಗಳಿರುವುದಿಲ್ಲ.</p> <p>ಆದ್ದರಿಂದ ಆಕ್ಷೇಪಣೆ-13.2 ಇದನ್ನು ಕೈಬಿಡಲು ಕೋರಲಾಗಿದೆ.</p>
14	<b>ಹೂಡಿಕೆಗಳು</b>	
14.1	<p><b>ವಿಶ್ವವಿದ್ಯಾಲಯದಲ್ಲಿ ನಿರ್ವಹಿಸುತ್ತಿರುವ ಮುದ್ದತ್ ಠೇವಣಿಗಳ ಕುರಿತು.</b></p> <p>2020-21 ಹಾಗೂ 2021-22ನೇ ಸಾಲಿನ ಹೂಡಿಕೆಗಳಿಗೆ ಸಂಬಂಧಪಟ್ಟ ನ್ಯೂನತೆಗಳು ಈ ಕೆಳಗಿನಂತಿವೆ.</p> <p>01. ಹೂಡಿಕೆಗಳಿಗೆ ಸಂಬಂಧಪಟ್ಟ ಎಫ್.ಡಿ.ಆರ್ ಗಳನ್ನು ಹಾಗೂ ಬ್ಯಾಂಕ್ ಕನ್ಫರ್ಮೇಷನ್ ಸರ್ಟಿಫಿಕೇಟ್‌ಗಳನ್ನು</p>	<p>ಹೂಡಿಕೆ ಮಾಡಿರುವ ಎಫ್.ಡಿ.ಆರ್ ಗಳನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದೆ.</p> <p>೧. ಹೂಡಿಕೆಗಳಿಗೆ ಸಂಬಂಧಪಟ್ಟ ಬ್ಯಾಂಕ್ ಕನ್ಫರ್ಮೇಷನ್ ಸರ್ಟಿಫಿಕೇಟ್‌ಗಳನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದೆ.</p> <p>೨. 2020-21 ನೇ ಸಾಲಿನವರೆಗೆ ವಿತಾವಿಯ ಎಲ್ಲ ಸ್ಥಿರ</p>

ಹಾಜರು ಪಡಿಸಿರುವುದಿಲ್ಲ.

02. ಸರ್ಕಾರದ ಆದೇಶ ಸಂಖ್ಯೆ:ಎಫ್ಐ 38 ಟಿಎಆರ್ 2018 ದಿನಾಂಕ: 27.08.2018 ರ ಪ್ರಕಾರ ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಸ್ಥಿರ ಠೇವಣಿಗಳನ್ನು ಇ-ಪ್ರೊಕ್ಯೂರಮೆಂಟ್ ಪ್ರೋಟೆಕ್ಟ್ ಮೂಲಕ ಇ-ಹರಾಜು(E-Bidding) ಮಾಡಲು ಮತ್ತು ಒಂದು ಕೋಟಿ ಹಾಗೂ ಒಂದು ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳನ್ನು ದರಪಟ್ಟಿ ಮೂಲಕ ಹೆಚ್ಚು ದರ ನೀಡುವ ಬ್ಯಾಂಕಿನಲ್ಲಿ ಠೇವಣಿ ಮಾಡಲು ನಿರ್ದೇಶನ ನೀಡಲಾಗಿದ್ದು, ವಿಶ್ವವಿದ್ಯಾಲಯ ಸದರಿ ಪ್ರಕ್ರಿಯೆಗಳನ್ನು ಅನುಸರಿಸಿ ಹೂಡಿಕೆಗಳನ್ನು ಮಾಡಿರುವುದರ ಕುರಿತು ದಾಖಲೆಗಳನ್ನು ಹಾಜರು ಪಡಿಸಿರುವುದಿಲ್ಲ.
03. ಸ್ಥಿರ ಠೇವಣಿಗಳಿಗೆ ಸಂಬಂಧಪಟ್ಟ ಠೇವಣಿ ವಹಿಯನ್ನು ನಿರ್ವಹಿಸಿರುವುದಿಲ್ಲ.

ಮೇಲಿನ ಅಂಶಗಳಿಗೆ ಸೂಕ್ತ ದಾಖಲಾತಿಗಳನ್ನು ಹಾಗೂ ಸೂಚಿಸಿದ ನಮೂನೆಯಲ್ಲಿ ಮುದ್ದತ್ ಠೇವಣಿಗಳ ದಿನಾಂಕ, ಖಾತೆ ಸಂಖ್ಯೆ, ಪ್ರಾರಂಭಿಕ ಶಿಲ್ಕು, ಹೊಸ ಠೇವಣಿ, ಬಡ್ಡಿ, ಟಿ.ಡಿ.ಎಸ್. ಅಂತಿಮ ಶಿಲ್ಕು, ಠೇವಣಿ ಅವಧಿ, ಬಡ್ಡಿ ದರ, ಮೂಲ ಮೊತ್ತ, ಮುಕ್ತಾಯ ಮೌಲ್ಯ ಕುರಿತು ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ,  
**ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:58,ದಿನಾಂಕ:08.11.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:22.12.2022, ರಂದು, ಸಲ್ಲಿಸಿದ ಅನುಸರಣೆಯಂತೆ ಲೆಕ್ಕಪರಿಶೋಧನೆ ವೇಳೆ ನೀಡಿರುವ ನಮೂನೆಯಲ್ಲಿ ಮುದ್ದತ್ ಠೇವಣಿಗಳ ಮಾಹಿತಿಯನ್ನು ವಿಶ್ಲೇಷಣೆಯು ತಾಂತ್ರಿಕ ವಿಶ್ವವಿದ್ಯಾಲಯವು ನಿರ್ವಹಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಕಾರಣ ವಿಚಾರಣಾ ಪತ್ರದಲ್ಲಿ ಸೂಚಿಸಿದ ನಮೂನೆಯಲ್ಲಿ ಠೇವಣಿ ವಹಿಯನ್ನು ನಿರ್ವಹಿಸಲು ಕ್ರಮವಹಿಸಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.

ಠೇವಣಿಗಳು ಹಿಂದಿನ Balance Sheet ಗಳಲ್ಲಿ ಅಳವಡಿಸಿದಂತೆ Carry forward ಆಗಿದ್ದು, 2021-22 ನೇ ಸಾಲಿನಲ್ಲಿ ಮಾಡಿದ ಸ್ಥಿರ ಠೇವಣಿಗಳನ್ನು E-Bidding ಮೂಲಕವೇ ನಿರ್ವಹಿಸಿದ್ದು, ಕಡತಗಳನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದೆ.

೩. ಸ್ಥಿರ ಠೇವಣಿಗಳಿಗೆ ಸಂಬಂಧಪಟ್ಟ "ಠೇವಣಿ ರಜಿಸ್ಟರ್" ಸಾಫ್ಟ್‌ವೇರ್‌ನಲ್ಲಿ ನಿರ್ವಹಿಸಲಾಗಿದೆ. ಅದರ ಪ್ರತಿಗಳನ್ನು ಈಗಾಗಲೇ ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದೆ.

ಮುಂದುವರಿದು. ಮುದ್ದತ್ ಠೇವಣಿಗಳ ಮಾಹಿತಿಯನ್ನು ವಿತಾವಿಯು Busy Software ನಲ್ಲಿ ನಿರ್ವಹಿಸಲಾಗಿದೆ. ಆದ್ದರಿಂದ ಸದರಿ ಠೇವಣಿಗಳ Bank Statement, Balance Confirmation and Interest Accrued ತಃಖ್ತೆಯನ್ನು ಬ್ಯಾಂಕಿನಿಂದ ಪಡೆದು ಈಗಾಗಲೇ ಸಲ್ಲಿಸಲಾಗಿದೆ. ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.



ವಿಶ್ವವಿದ್ಯಾಲಯವು ಲೆಕ್ಕಪರಿಶೋಧನೆಗೆ ಒದಗಿಸಿದ BUSY Accounting Software ಪ್ರಕಾರ 2020-22 ನೇ ಸಾಲಿನ ಮುದ್ದತ ಠೇವಣಿಗಳ ಲೆಡ್ಜರ ವಿವರ ಈ ಕೆಳಗಿನಂತಿದೆ.

(1) ಮುದ್ದತ ಠೇವಣಿಗಳ 2020-22 ನೇ ಸಾಲಿನ ಹೂಡಿಕೆಗಳ ವಿವರ.

01.04.2020 ರಿಂದ 31.03.2021

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ ಠೇವಣಿ
01.04.2020 ಕ್ಷಪ್ಯಾರಂಭಿಕ ಶಿಲ್ಕು	6,73,56,404
2020-21 ರ ಜಮಾ	1,31,72,428
ಒಟ್ಟು ರೂ.	8,05,28,832
2020-21 ರ ಖರ್ಚು	45,151
31.03.2021 ಕ್ಷೇಪಿತಮತಿಲ್ಕು	8,04,83,681

01.04.2021 ರಿಂದ 31.03.2022

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ ಠೇವಣಿ
01.04.2021 ಕ್ಷಪ್ಯಾರಂಭಿಕ ಶಿಲ್ಕು	8,04,83,681
2021-22 ರ ಜಮಾ	17,84,53,777
ಒಟ್ಟು ರೂ.	25,89,37,458
2021-22 ರ ಖರ್ಚು	2,17,172
31.03.2022 ಕ್ಷೇಪಿತಮತಿಲ್ಕು	25,87,20,286

(2) Gold Medal Deposits ನಲ್ಲಿ 2020-22 ನೇ ಸಾಲಿನ ಹೂಡಿಕೆಗಳ ವಿವರ

01.04.2020 ರಿಂದ 31.03.2021

(ಮೊತ್ತರೂ. ಗಳಲ್ಲಿ)

ವಿವರ	ಮುದ್ದತ ಠೇವಣಿ
01.04.2020 ಕ್ಷಪ್ಯಾರಂಭಿಕ ಶಿಲ್ಕು	51,61,262
2020-21 ರ ಜಮಾ	3,12,620

ಒಟ್ಟು ರೂ.	54,73,882
2020-21 ರ ಖರ್ಚು	3,73,573
31.03.2021 ಕ್ಕೆ ಅಂತಿಮ ಶಿಲ್ಕು	51,00,309

**01.04.2021 ರಿಂದ 31.03.2022**

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ್ ಠೇವಣಿ
01.04.2021 ಕ್ಕೆ ಪ್ರಾರಂಭಿಕ ಶಿಲ್ಕು	51,00,309
2021-22 ರ ಜಮಾ	2,85,038
ಒಟ್ಟು ರೂ.	53,85,347
2021-22 ರ ಖರ್ಚು	2,57,326
31.03.2022 ಕ್ಕೆ ಅಂತಿಮ ಶಿಲ್ಕು	51,28,021

**(3) Chair Fund ನಲ್ಲಿ 2020-22 ನೇ ಸಾಲಿನ ಹೂಡಿಕೆಗಳ ವಿವರ**

**01.04.2020 ರಿಂದ 31.03.2021**

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ್ ಠೇವಣಿ
01.04.2020 ಕ್ಕೆ ಪ್ರಾರಂಭಿಕ ಶಿಲ್ಕು	1,71,53,179
2020-21 ರ ಜಮಾ	4,00,184
ಒಟ್ಟು ರೂ.	1,75,53,363
2020-21 ರ ಖರ್ಚು	-
31.03.2021 ಕ್ಕೆ ಅಂತಿಮ ಶಿಲ್ಕು	1,75,53,363

**01.04.2021 ರಿಂದ 31.03.2022**

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ್ ಠೇವಣಿ
01.04.2021	1,75,53,363
ಕ್ರ.ಪ್ರಾರಂಭಿಕ ಶಿಲ್ಕು 2021-22 ರ ಜಮಾ	5,80,203
ಒಟ್ಟು ರೂ.	1,81,33,566
2021-22 ರ ಖರ್ಚು	-
31.03.2022 ಕ್ಕೆ ಅಂತಿಮ ಶಿಲ್ಕು	1,81,33,566

**Benefit Fund ನಲ್ಲಿ 2020-22 ನೇ ಸಾಲಿನ ಹೂಡಿಕೆಗಳ ವಿವರ**

**01.04.2020 ರಿಂದ 31.03.2021**

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ್ ರೇವಣಿ
01.04.2020 ಕೈಪ್ರಾರಂಭಿಕ ಶಿಲ್ಕು	30,00,00,000
2020-21 ರ ಜಮಾ	1,10,88,060
<b>ಒಟ್ಟು ರೂ.</b>	<b>31,10,88,060</b>
2020-21 ರ ಖರ್ಚು	1,10,88,060
31.03.2021 ಕೈಅಂತಿಮಶಿಲ್ಕು	30,00,00,000

**01.04.2021 ರಿಂದ 31.03.2022**

(ಮೊತ್ತರೂ.ಗಳಲ್ಲಿ)

ವಿವರ	ಮುದ್ದತ್ ರೇವಣಿ
01.04.2021 ಕೈ ಪ್ರಾರಂಭಿಕ ಶಿಲ್ಕು	30,00,00,000
2021-22 ರ ಜಮಾ	89,92,740
<b>ಒಟ್ಟು ರೂ.</b>	<b>30,89,92,740</b>
2021-22 ರ ಖರ್ಚು	89,92,740
31.03.2022 ಕೈ ಅಂತಿಮ ಶಿಲ್ಕು	30,00,00,000

ವಿವರಗಳನ್ನು ಅನುಬಂಧ-07 ರಲ್ಲಿ ನಮೂದಿಸಿ ವರದಿಯೊಂದಿಗೆ ಲಗತ್ತಿಸಿದೆ.

14.2

**e-Procurement ಹಾಗೂ ದರಪಟ್ಟಿ ಆಹ್ವಾನಿಸದೇ ಹೂಡಿಕೆ ಮಾಡಿದ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-22ನೇ ಸಾಲಿನ ಲೆಕ್ಕ ಪರಿಶೋಧನೆ ವೇಳೆ ಪರಿಶೀಲಿಸಲಾಗಿ, ಮುದ್ದತ್ ರೇವಣಿಗಳನ್ನು e-Procurement ಹಾಗೂ ದರಪಟ್ಟಿ ಮೂಲಕ ರೇವಣಿಯಲ್ಲಿ ಹೂಡಿಕೆ ಮಾಡಿರುವುದಿಲ್ಲ. ಸರ್ಕಾರದ ಆದೇಶಸಂಖ್ಯೆ: ಎಫ್.ಡಿ.8.ಟಿ.ಎ.ಆರ್.2020 ದಿನಾಂಕ: 12-03-2020ರಕ್ರಸಂ. V (a)(b)(c) ರಂತೆ.

1. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರೂ. ೩೦.೦೦ ಕೋಟಿಗಳ Benefit Fund ಆಗಿದ್ದು ಸರ್ಕಾರದ ಆದೇಶ ಸಂಖ್ಯೆ FD 38 TAR 2018 dated 27-08-2018ರ ಪ್ರಕಾರ Investment of Surplus funds ಆಗಿರುವುದಿಲ್ಲ. ಸದರಿ Benefit Funds ಕುರಿತು ಈಗಾಗಲೇ ೨೦೧೮-೨೦ ನೇ ಸಾಲಿನ ಕಂಡಿಕೆ ಸಂಖ್ಯೆ ೩೫ ರಲ್ಲಿ ಅನುಸರಣೆಯನ್ನು ನೀಡಲಾಗಿದೆ.

2. ಇ-ಪ್ರೊಕ್ಯೂರಮೆಂಟ್‌ನಲ್ಲಿ ಕೇವಲ Head office /Regional/Zonal offices ಭಾಗವಹಿಸಬೇಕು ಮತ್ತು ಇ-

<p>V) <u>Method of Investment in Fixed Deposites:</u></p> <p>(a) All investments exceeding Rs.1.00 Crore and above or as may be prescribed by Government from time to time, to be invested in Fixed Deposits shall be made only by obtaining the competitive quotations through e-Bidding on the e-Procurement portal of Government of Karnataka at <a href="http://www.eproc.karnataka.gov.in">www.eproc.karnataka.gov.in</a> without availing or using the services of intermediaries/ agents/ Zonal brokers etc.</p> <p>(b) In e-Bidding the Regional/ Zonal/head offices of banks only shall participate and no individual bank branch shall participate in e-Auctions.</p> <p>(c) The investments of below Rs.1.00 Crore shall be invested by obtaining quotations from eligible banks through a notification in the official website of e- Investing Entities.</p> <p>ಎಂದಿದ್ದು e-Procurement ಹಾಗೂ ದರಪಟ್ಟಿ ಕರೆಯದೆ 2020-22ನೇ ಸಾಲಿನಲ್ಲಿ ಒಟ್ಟು ರೂ.30,00,00,000/- Benefit Fund ಹಾಗೂ ರೂ. 8,04,83,681/-Fixed Deposit ಎಂದು ಒಟ್ಟು ರೂ. 38,04,83,681/- ಠೇವಣಿ ಮಾಡಿರುವುದು ಭೌತಿಕ ಪರಿಶೀಲನೆಯಿಂದ ಕಂಡು ಬಂದಿರುತ್ತದೆ. ಈ ರೀತಿ ಸರ್ಕಾರದ ಆದೇಶವಿದ್ದರೂ e-Procurement ಹಾಗೂ ದರಪಟ್ಟಿ ಕರೆಯದೆ ಹೂಡಿಕೆ ಮಾಡಿದ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ, <b>ಲೆಕ್ಕ ಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:118, ದಿನಾಂಕ:11.01.2023</b> ರಂದು ನೀಡಲಾಗಿ ದಿನಾಂಕ:31.01.2023 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಈಗಾಗಲೇ ಹಿಂದಿನ ವರದಿಗಳಲ್ಲಿನ ಕಂಡಿಕೆಗಳಿಗೆ ಉತ್ತರ ನೀಡಲಾಗಿದ್ದು ಸದರಿ ಘಂಡಗಳು Surplus Fund ಆಗಿರುವುದಿಲ್ಲ ಎಂದು ತಿಳಿಸಿದ್ದು, ಸರ್ಕಾರದ ಆದೇಶದಂತೆ ಕ್ರಮವಹಿಸಲು ಸೂಚಿಸಿದೆ.</p>	<p>ಟೆಂಡರ್‌ಗಳಲ್ಲಿ ಯಾವುದೇ Bank ನ ಶಾಖೆಗಳು ಭಾಗವಹಿಸುವಂತಿಲ್ಲ. ಆದ್ದರಿಂದ 2021-22 ನೇ ಸಾಲಿನಲ್ಲಿ ಒಟ್ಟು ರೂ. 17.00 ಕೋಟಿಗಳ ಮೊತ್ತಕ್ಕೆ ಇ-ಟೆಂಡರ್ ಕರೆದು ಠೇವಣಿ ಇಡಲಾಗಿದ್ದು, ಸದರಿ ಇ-ಟೆಂಡರ್‌ನ್ನು Head office /Zonal offices ಗಳಿಂದ ಭಾಗವಹಿಸಲಾಗಿದೆ.</p> <p>3. ರೂ. 30.00 ಕೋಟಿ Benefit Fund 2017-18 ರಲ್ಲಿ ಮಾಡಿದ್ದು, ಅಲ್ಲದೇ ಯಾವ ಠೇವಣಿಯನ್ನು 2020-21 ನೇ ಸಾಲಿನಲ್ಲಿ ಹೂಡಿಕೆ ಮಾಡಿರುವುದಿಲ್ಲ. ರೂ. 8,04,83,681/- ಗಳು ಹಿಂದಿನ ಅವಧಿಯ ಪ್ರಾರಂಭಿಕ ಶಿಲ್ಕು ಹಾಗೂ ಠೇವಣಿಗಳ ಮೇಲೆ ಆಕರಿಸಿದ ಬಡ್ಡಿ ಮೊತ್ತವಾಗಿರುತ್ತದೆ. 2020-21 ನೇ ಸಾಲಿನಲ್ಲಿ ನಿಶ್ಚಿತ ಠೇವಣಿ ಸಲುವಾಗಿ ಯಾವುದೇ ಟೆಂಡರ್ ಕರೆದಿರುವುದಿಲ್ಲ.</p> <p>ಆದ್ದರಿಂದ ಟೆಂಡರ್ ಕರೆಯದೇ Surplus Fund ಗಳ ಠೇವಣಿ ಸದರಿ ಅವಧಿಯಲ್ಲಿ ಮಾಡದಿರದ ಕಾರಣ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
---	--

14.3

**ಎಫ್.ಡಿ.ಆರ್ ಗಳ Bank Confirmation ಹಾಗೂ Interest Accrued certificate ನೀಡುವಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಮುದ್ದತ್ ಠೇವಣಿಗಳನ್ನು ಪರಿಶೀಲಿಸಲಾಗಿ ಈ ಕೆಳಗಿನಂತೆ. (ಮೊತ್ತರೂ.ಗಳಲ್ಲಿ)

ಕ್ರ.ಸಂ	ಮುದ್ದತ್ ಠೇವಣಿ	ಪ್ರಧಾನಮೊತ್ತ
01	Bank of India Halaga	1,17,49,500
02	Canara Bank, Khadebazar FD (0505401003767)	21,15,061
<b>ಒಟ್ಟು ರೂ.</b>		<b>1,38,64,561</b>

ಈ ಮೇಲಿನ ಮುದ್ದತ್ ಠೇವಣಿಗಳಿಗೆ ಎಫ್.ಡಿ.ಆರ್ ಗಳ Bank Confirmation ಹಾಗೂ Interest Accrued certificate ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಸೂಚಿಸಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 109,ದಿನಾಂಕ: 03.01.2023**ರಂದು ನೀಡಲಾಗಿ, ದಿನಾಂಕ: 11.01.2023ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಕ್ರ.ಸಂ:01 ಕ್ಕೆ ಬ್ಯಾಂಕ್ ಆಫ್ ಇಂಡಿಯಾ ಹಲಗಾ ಶಾಖೆಯಲ್ಲಿರುವ ರೂ. 1,17,49,500/- ಗಳ ಠೇವಣಿಯು ಶ್ರೀ ಎಂ.ಎಂ. ಹಿರೇಮಠ ಇವರ ಖಾತೆಗೆ ವರ್ಗಾವಣೆಯಾಗಿರುವುದರಿಂದ ಗ್ರಾಮೀಣ ಪೋಲಿಸ್ ಠಾಣಿಯಲ್ಲಿ ಸದರಿ ಠೇವಣಿಯನ್ನು Freeze ಮಾಡಲಾಗಿದೆ ಹಾಗೂ ಕ್ರ.ಸಂ:02 ಕ್ಕೆ ಕೆನರಾ ಬ್ಯಾಂಕ್ ಖಡೇಬಜಾರ್ ಠೇವಣಿ 2008-09 ನೇ ಸಾಲಿನಿಂದ Balance sheet ನಲ್ಲಿ ತೋರಿಸುತ್ತಿದ್ದು ಮೊತ್ತ ರೂ.21,15,061/- ಗಳ ಠೇವಣಿ ಪತ್ರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಲಭ್ಯವಿರದ ಕಾರಣ ಬ್ಯಾಂಕನವರು ನವೀಕರಣಗೊಳಿಸಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಅದರಂತೆ ಆಡಳಿತ ವರ್ಗದ ನಿರ್ಲಕ್ಷ್ಯದ ಕಾರಣ 2008-09 ರಿಂದ 2021-22 ರಿಂದ 13 ವರ್ಷದವರೆಗೆ ವಿಶ್ವವಿದ್ಯಾಲಯಕ್ಕೆ ಠೇವಣಿ ಬಡ್ಡಿ ಸರಾಸರಿ ಶೇ.6.5ರಷ್ಟು ಪರಿಗಣಿಸಿದರೆ ರೂ.21,15,061/- ಗಳಿಗೆ

1. ಬ್ಯಾಂಕ್ ಆಫ್ ಇಂಡಿಯಾ, ಹಲಗಾ ಶಾಖೆಯಲ್ಲಿರುವ ರೂ. 1,17,49,500/- ಗಳ ಠೇವಣಿಯು ಶ್ರೀ ಎಂ.ಎಂ.ಹಿರೇಮಠ ಇವರ ಖಾತೆಗೆ ವರ್ಗಾವಣೆಯಾಗಿರುವುದರಿಂದ ಗ್ರಾಮೀಣ ಪೋಲಿಸ್ ಠಾಣಿಯಲ್ಲಿ ಸದರಿ ಠೇವಣಿಯನ್ನು Freeze ಮಾಡಲಾಗಿದೆ ಹಾಗೂ ಸದರಿಯವರ ವಿರುದ್ಧ ವಿತಾವಿಯು FIR ಮಾಡಿ ದೂರು ದಾಖಲಿಸಲಾಗಿದೆ. ಸದರಿ ಠೇವಣಿಯು Un Freeze ಆದಾಗ ಮಾತ್ರ ಬ್ಯಾಂಕಿನಿಂದ Bank Confirmation ಹಾಗೂ Interest Accrued Certificate ದೊರೆಯುತ್ತದೆ. ಸದ್ಯ ವಿಚಾರಣೆ ಹಂತದಲ್ಲಿದ್ದು, ಇತ್ಯರ್ಥವಾದ ಬಳಿಕ Bank Confirmation ಹಾಗೂ Interest Accrued Certificate ಹಾಜರುಪಡಿಸಲಾಗುವುದು.

2. ಕೆನರಾ ಬ್ಯಾಂಕ್ ಖಡೇಬಜಾರ್ ಠೇವಣಿ 2008-09 ನೇ ಸಾಲಿನಿಂದ Balance Sheet ದಲ್ಲಿ ತೋರಿಸುತ್ತಿದ್ದು, ಮೊತ್ತ ರೂ. 21,15,061/- ಗಳ ಠೇವಣಿ ಪತ್ರ ವಿತಾವಿಯಲ್ಲಿ ಲಭ್ಯವಿರದ ಕಾರಣ ಬ್ಯಾಂಕನವರು ನವೀಕರಣಗೊಳಿಸಿರುವುದಿಲ್ಲ ಹಾಗೂ Bank Confirmation ಹಾಗೂ Interest Accrued Certificate ನೀಡಿರುವುದಿಲ್ಲ. ಆದ್ದರಿಂದ Duplicate FDR copy ನೀಡುವುದಕ್ಕಾಗಿ Bond ಹಾಗೂ Letter ನೀಡುವಂತೆ ಬ್ಯಾಂಕನವರು ಸೂಚಿಸಿರುತ್ತಾರೆ. ಅದರಂತೆ ಕ್ರಮವಹಿಸಿ ಹೊಸ ಠೇವಣಿ ಪತ್ರ ಸ್ವೀಕೃತಿಯಾದ ನಂತರ ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗುವುದು.

	<p>ರೂ.17,87,227/- ರಷ್ಟು ಹಣಕಾಸಿನ ನಷ್ಟವಾಗಿದ್ದು (21,15,061*6.5%) ಹಾಗೂ ರೂ.1,17,49,500/- ಗಳು ವೈಯಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಲಾಗಿರುತ್ತದೆ ಎಂದು ವಿವರಿಸಿದ್ದು ಅದರಂತೆ ರೂ. 1,56,51,788/- (1,17,49,500+ 21,15,061+17,87,227) ಗಳಷ್ಟು ವಿಶ್ವವಿದ್ಯಾಲಯದ ನಿಧಿಗೆ ಜಮೆಯಾಗುವವರೆಗೆ ವಸೂಲಾತಿಯಿಲ್ಲದಿರಲಾಗಿದೆ.</p>																
15	<b>ವೆಚ್ಚದ ನಿಯಂತ್ರಣ</b>																
15.1	<p><b>ಪಿಂಚಣಿ ಪರಿಹಾರ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಯಲ್ಲಿ ದಂಡ/ಬಡ್ಡಿ ಭರಿಸಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿ ಈ ಕೆಳಗಿನಂತೆ ಪಿಂಚಣಿ ಪರಿಹಾರ ಪಾವತಿ ಮತ್ತು ವಿದ್ಯುತ್ ಬಿಲ್ ಪಾವತಿಯಲ್ಲಿ ದಂಡ/ಬಡ್ಡಿ ಭರಿಸಿರುತ್ತಾರೆ.</p> <p>(ಮೊತ್ತರೂ.ಗಳಲ್ಲಿ)</p> <table border="1" data-bbox="448 813 1176 1053"> <thead> <tr> <th>ಕ್ರ. ಸಂ</th> <th>ವಿವರ</th> <th>ಮೊತ್ತ</th> </tr> </thead> <tbody> <tr> <td>1</td> <td>Interest on pension (2020-21)</td> <td>1,72,721</td> </tr> <tr> <td>2</td> <td>Interest paid on electricity 2020-21</td> <td>21,777</td> </tr> <tr> <td></td> <td>2021-22</td> <td>63,048</td> </tr> <tr> <td></td> <td><b>Total in Rs</b></td> <td><b>2,57,546</b></td> </tr> </tbody> </table> <p>ಒಟ್ಟು ರೂ.2,57,546/- ಗಳನ್ನು ಆದಾಯ ಮತ್ತು ವೆಚ್ಚ (Income and Expenditure)ದ ತಃಖ್ತೆಯಲ್ಲಿ ವೆಚ್ಚದ ಬದಿಯಲ್ಲಿ ಬಡ್ಡಿಯಾಗಿ ಪಾವತಿಸಿದ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:42 ಮತ್ತು 61, ದಿನಾಂಕ: 19.10.2022 ಹಾಗೂ 18.11.2022 ರಂದು ನೀಡಲಾಗಿ, ದಿನಾಂಕ:03.02.2023 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಲ್ಲಿ ಶ್ರೀ</p>	ಕ್ರ. ಸಂ	ವಿವರ	ಮೊತ್ತ	1	Interest on pension (2020-21)	1,72,721	2	Interest paid on electricity 2020-21	21,777		2021-22	63,048		<b>Total in Rs</b>	<b>2,57,546</b>	<p>1. W.P.No:43367/2018(S-RES) ದಿನಾಂಕ : 04-02-2020 ರಲ್ಲಿ ಈ ಕೆಳಗಿನಂತೆ ಆದೇಶಿಸಲಾಗಿದೆ.</p> <p>The VTU shall pay the interest for 19 months at 12% p.a. to the petitioner in terms of the Government Order dated 13-09-1994 subject to the report to be submitted by the State Government in as much as fixing the liability on the person concerned for causing the delay. Such compliance shall be made by the VTU in an expedite manner, in any event, not later than eight weeks from the date of receipt of certified copy of order.</p> <p>ಸದರಿ ಆದೇಶದಲ್ಲಿ ವಿತಾವಿಯು ಮೊದಲು ಶೇಕಡಾ 12 ರಂತೆ ಬಡ್ಡಿಯನ್ನು ಪಾವತಿಸಲು ಆದೇಶಿಸಿದೆ. ಅದರಂತೆ, ಸದರಿ ಮೊತ್ತ ರೂ. 1,72,721/- ಗಳನ್ನು ವಿತಾವಿಯಿಂದ ಭರಿಸಲಾಗಿದೆ. ಆದ್ದರಿಂದ, ಈ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.</p> <p>2. ಲೆಕ್ಕ ಪರಿಶೋಧನಾ ವಿಚಾರಣೆ ಸಂಖ್ಯೆ.15.1 ರಲ್ಲಿ ತಿಳಿಸಿರುವಂತೆ, ಅನುಸರಣೆಗಳು ಈ ಕೆಳಗಿನಂತಿವೆ.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಸಂಪರ್ಕ ಸಂಖ್ಯೆ. ಎಚ್‌ಟಿ-77 ಇದ್ದು, ಇದರ Fixed Contract Demand 450 KVA ಇದೆ. ವರ್ಷದ ಅವಧಿಯಲ್ಲಿ 2-3 ತಿಂಗಳುಗಳನ್ನು ಹೊರತುಪಡಿಸಿದರೆ Fixed Contract Demand 450 KVA ಕ್ಕಿಂತ ಕಡಿಮೆಯೇ ಇರುತ್ತದೆ. ಆದರೆ, ವಿತಾವಿಯಲ್ಲಿ ಮಹತ್ವದ ಸಭೆ, ಟ್ರೇನಿಂಗ್, ಘಟಿಕೋತ್ಸವ (Convocation) ಮುಂತಾದ ಸಂದರ್ಭದಲ್ಲಿ ಜರುಗಿದಲ್ಲಿ ಮಾತ್ರ ಆ ತಿಂಗಳ Billing Demand 450 KVA ಗಿಂತ ಹೆಚ್ಚಾದಲ್ಲಿ ಬಡ್ಡಿ ಆಕರಣೆ ಮಾಡಲಾಗುತ್ತದೆ. (ಪ್ರತಿ ಲಗತ್ತಿಸಲಾಗಿದೆ)</p> <p>ಸಾಮಾನ್ಯವಾಗಿ HESCOM ದವರು ಪ್ರತಿ ತಿಂಗಳು 2-3</p>
ಕ್ರ. ಸಂ	ವಿವರ	ಮೊತ್ತ															
1	Interest on pension (2020-21)	1,72,721															
2	Interest paid on electricity 2020-21	21,777															
	2021-22	63,048															
	<b>Total in Rs</b>	<b>2,57,546</b>															

	<p>ನಿರಂಜನಮೂರ್ತಿ ಎಸ್.ವಿ ನಿವೃತ್ತ ಸಹಪ್ರಾಧ್ಯಾಪಕರು ಯುಬಿಡಿಟಿಇ ದಾವಣಗೆರೆ ಇವರು ದಿನಾಂಕ:31.10.2014 ರಂದು ನಿವೃತ್ತಿ ಹೊಂದಿದ್ದು, ಇವರಿಗೆ ನಿವೃತ್ತಿ ಸೌಲಭ್ಯಗಳನ್ನು ಪಾವತಿ ಮಾಡುವಲ್ಲಿ ಆದ ವಿಳಂಬಕ್ಕೆ ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಸಂಖ್ಯೆ: W.P.No:43367/2018(S-RES) ದಿನಾಂಕ:04.02.2020 ರಲ್ಲಿ ಬಡ್ಡಿ ಪಾವತಿಸಲು ಆದೇಶಿಸಿದ ಕಾರಣ ಪಾವತಿ ಮಾಡಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ WP ಕ್ರ.ಸಂ: 12 ರಲ್ಲಿ ವಿವರಿಸಿದಂತೆ ಯಾರ ಮೇಲೆ ಹೊಣೆಗಾರಿಕೆಯನ್ನು ನಿಗದಿ ಮಾಡಲಾಗಿದೆ ಎಂಬುದನ್ನು ವಿವರಿಸಿಲ್ಲ ಹಾಗೂ Interest paid on Electricity ರೂ.84,825/- ಗಳಿಗೆ ಸಂಬಂಧಿಸಿದಂತೆ ಯಾವುದೇ ವಿವರಣೆ ಸಲ್ಲಿಸಿರುವುದಿಲ್ಲ. ಕಾರಣ ಮೊತ್ತ ರೂ 2,57,546/- ಗಳನ್ನು ವಸೂಲಾತಿಯಲ್ಲಿಡಲಾಗಿದೆ.</p>	<p>ತಾರೀಖಿನಂದು ವಿದ್ಯುತ ಬಿಲ್ಲನ್ನು ನೀಡುತ್ತಾರೆ. ಬಿಲ್ಲಿನ ಪಾವತಿಗಾಗಿ 10-12 ದಿನ ಅವಧಿಯು ಇದ್ದು, ಪ್ರತಿ ತಿಂಗಳ 15ನೇ ತಾರೀಖಿನ ಒಳಗಾಗಿ ಪಾವತಿ ಮಾಡಬೇಕಾಗುತ್ತದೆ. ವಿದ್ಯುತ ಬಿಲ್ಲನ್ನು ದಾಖಲಿಸಿ ಆರ್ಥಿಕ ವಿಭಾಗ ಹಾಗೂ ಮೇಲಾಧಿಕಾರಿಗಳ ಆದೇಶದ ನಂತರ ವಿದ್ಯುತ ಬಿಲ್ಲನ್ನು ಪಾವತಿಸಲಾಗುತ್ತದೆ. ಆದರೆ, ಕೆಲವೊಂದು ಬಾರಿ ಸಂಭವಿಸಿದ ಅಧಿಕಾರಿಗಳು ಕಾರ್ಯ ನಿಮಿತ್ತ ಕೇಂದ್ರ ಸ್ಥಾನದಲ್ಲಿರದೇ ಇದ್ದಲ್ಲಿ ವಿದ್ಯುತ ಬಿಲ್ಲ ಪಾವತಿಯಲ್ಲಿ ವಿಳಂಬ ಉಂಟಾದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಮೇಲೆ ವಿವರಿಸಿದ ಕಾರಣಗಳಿಲ್ಲದೇ ವಿದ್ಯುತ ಬಿಲ್ಲ ಪಾವತಿಯಲ್ಲಿ ವಿಳಂಬದಿಂದಾಗಿ ದಂಡ/ಬಡ್ಡಿಯನ್ನು ಪಾವತಿಸಿರುವುದಿಲ್ಲ. (ವಿದ್ಯುತ ಬಿಲ್ಲ ಪ್ರತಿ ಲಗತ್ತಿಸಲಾಗಿದೆ) ಅಡಕ: 04 ವಿದ್ಯುತ ಬಿಲ್ಲುಗಳು.</p>
15.2	<p><b>TCS (Tax collected at Source) ಪಾವತಿಯಲ್ಲಿ ಕಂಡು ಬಂದ ನ್ಯೂನತೆಗಳ ಕುರಿತು.</b> ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಎರಡು Tempo Traveler Delivery Van ಗಳನ್ನು ಖರೀದಿಸಿದ್ದು ಅವುಗಳ TCS (Tax Collected at source) ಪಾವತಿಯಲ್ಲಿ ನ್ಯೂನತೆಗಳು ಕಂಡು ಬಂದಿದ್ದು ಅವುಗಳ ವಿವರ ಈ ಮುಂದಿನಂತಿದೆ. ಪೂರೈಕೆದಾರರು - Force limited (ಮಧ್ಯಪ್ರದೇಶ) ವಾಹನದಹೆಸರು - Tempo Traveler Delivery Van (TI DV 3350FM 2.6 CR BS6 PS (Air Blower) ಖರೀದಿಸಿದ ವಾಹನಗಳ ಸಂಖ್ಯೆ- ಎರಡು <b>TCS ಪಾವತಿಸಿದ ವಿವರ</b></p>	<p>ಸದರಿ ಆಕ್ಷೇಪಣೆಯಲ್ಲಿ ತಿಳಿಸಿರುವಂತೆ ರೂ. 23,28,270/- ವೆಚ್ಚದಲ್ಲಿ (ಒಂದು ವಾಹನಕ್ಕೆ ರೂ. 9,02,710/- + Tax) ಎರಡು Tempo Travelled ಖರೀದಿಸಲಾಗಿದ್ದು, ದಿನಾಂಕ: 30-07-2020 ರಂದು ವಿ.ತಾ.ವಿ.ಯಿಂದ <b>Force Motors Limited Pithampur, Madya Pradesh</b> ಇವರಿಗೆ ಪಾವತಿ ಮಾಡಲಾಗಿದೆ. ಈ ವೆಚ್ಚದಲ್ಲಿ TCS @ 1.00% ದಂತೆ ಪ್ರತಿ ವಾಹನಕ್ಕೆ ರೂ.8,768.00 (ಎರಡು ವಾಹನಗಳಿಗೆ ಒಟ್ಟು ರೂ. 17,536/-) ಪಾವತಿ ಮಾಡಲಾಗಿದ್ದು MOF, GOI ಇವರು ಪ್ರೆಸ್ ಹೇಳಿಕೆ ಪ್ರಕಾರ TCS @ 0.75% (ದಿನಾಂಕ: 14-05-2020 ರಿಂದ 31-03-2021 ರ ಅವಧಿಯಲ್ಲಿ ಕೋವಿಡ್‌ದಿಂದಾಗಿ) ಇದ್ದು @ 0.25/- ಹೆಚ್ಚಿಗೆ ಪಾವತಿಯಾದ ಮೊತ್ತ ರೂ.4,386=00 (2*2,193.00) ನ್ನು <b>Force Motors Limited Pithampur, Madya Pradesh</b> ಇವರು ವಿ.ತಾ.ವಿ. ಗೆ ಮರಳಿಸಬೇಕಾಗಿರುತ್ತದೆ. ಈ ವಿಷಯದ ಕುರಿತು ಸದರ ಕಂಪನಿಯವರಿಗೆ ದಿನಾಂಕ: 23-08-2023 ರಂದು ಈಗಾಗಲೇ ರೂ.4,386=00 ವಿ.ತಾ.ವಿ.ಗೆ</p>

ಕ್ರ.ಸಂ	ಇನ್ವಾಯಿಸ್ ಸಂಖ್ಯೆ ಮತ್ತು ದಿನಾಂಕ	ಪಾವತಿಸಿದ ಮೊತ್ತ (Before GST) (Vehicle Cost + freight)
1	003200000838/ 25.07.2020	902710 (876710+26000)
2	003200000839/ 25.07.2020	902710
<b>ಒಟ್ಟು</b>		<b>1805420</b>
(+ GST		505318
TCS		17332
<b>ಒಟ್ಟು ರೂ.</b>		<b>2328270</b>

**ನ್ಯೂನತೆಗಳು:**

ಒಟ್ಟು ಮೊತ್ತ ರೂ. 23,28,270/- ಗಳಲ್ಲಿ ಶಾಸನ ಬದ್ಧ ಕಟಾವಣೆಗಳನ್ನು ಕಡಿತ ಮಾಡಿ ರೂ. 22,92,163/- ಗಳನ್ನು ಚೆಕ್ ಸಂಖ್ಯೆ: 291012 ದಿನಾಂಕ 30.07.2020 ರಲ್ಲಿ ಪಾವತಿ ಮಾಡಿರುತ್ತಾರೆ. ಆದರೆ ಆದಾಯ ತೆರಿಗೆ ಕಾಯ್ದೆ 1961 ರನಿಯಮ 206 C (1F) ರಂತೆ ಹಾಗೂ Government of India, Ministry of Finance Department of Revenue, CBDT ದಿನಾಂಕ: 13.05.2020 ರಂದು ಬಿಡುಗಡೆ ಮಾಡಿದ PRESS RELEASE ರಂತೆ ರೂ. 10,00,000/- ಕ್ಕಿಂತ ಹೆಚ್ಚಿನ ಮೌಲ್ಯದ ವಾಹನಗಳ ಮೇಲೆ TCS (Tax Collected of Source) ವಿಧಿಸುವ ಅವಕಾಶವಿದ್ದು, ತೆರಿಗೆ ಮುಂಚೆಯ ಮೊತ್ತ ರೂ.10 ಲಕ್ಷಗಳೊಳಗಿದ್ದರೂ ರೂ.17,332/- TCS ವಿಧಿಸಿದ ಇನ್ವಾಯಿಸ್‌ಗಳಿಗೆ ಪಾವತಿಮಾಡಲಾಗಿದೆ.

ಮೇಲಿನ ನ್ಯೂನತೆಗಳಿಗೆ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 46, ದಿನಾಂಕ: 20.10.2022 ರಂದು ನೀಡಲಾಗಿ, ವಿಶ್ವವಿದ್ಯಾಲಯದವರು ದಿನಾಂಕ: 01.02.2023ರಂದು ಸಲ್ಲಿಸಿದ ಅನುಸರಣೆಯಲ್ಲಿ Force Motors Limited Pithampur, Madya Pradesh ಇವರಿಗೆ ವಸೂಲಾತಿ ಸೂಚಿಸಿ ಪತ್ರ ಬರೆಯಲಾಗಿದೆ ಎಂದು ವಿವರಿಸಿದ್ದು.

ಮರುಪಾವತಿಸಲು ಕೋರಿ ಪತ್ರ ಬರೆಯಲಾಗಿದೆ. (ಲಗತ್ತು-೧). ಸದರ ರೂ. 4,386=00 ಹಿಂಪಡೆಯಲು ಕ್ರಮವಹಿಸಲಾಗಿದೆ. ಈ ಆಕ್ಷೇಪಣೆಯಲ್ಲಿ ತಿಳಿಸಿರುವಂತೆ ರೂ.17,332=00 ಬದಲಾಗಿ ರೂ. 4,386/-ಮಾತ್ರ ವಸೂಲಾತಿ ಮಾಡುವುದು ಇರುತ್ತದೆ. ಆದ್ದರಿಂದ. ಮೇಲಿನ ಅನುಸರಣಾ ವರದಿಯನ್ನು ಪರಿಗಣಿಸಿ, ರೂ. 4,386=00 ಗಳ ವಸೂಲಾತಿಗೆ ಸೂಚಿಸಬೇಕಾಗಿರುತ್ತದೆ.



	<p>ಸದರಿ ಮೊತ್ತ ವಿಶ್ವವಿದ್ಯಾಲಯದ ನಿಧಿಗೆ ಜಮೆಯಾಗುವವರೆಗೂ ರೂ.17,332/- ಗಳನ್ನು ವಸೂಲಾತಿಯಲ್ಲಿಡಲಾಗಿ</p>	
<p>15.3</p>	<p><b>ಸ್ವಂತ ಹಣ ಭರಿಸಿದ ಬಿಲ್ಲುಗಳಿಗೆ ಪಾವತಿ ಮಾಡಿರುವ ಕುರಿತು.</b>  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಧೀನದಲ್ಲಿರುವ UBDT ಯ2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ VGST K-FIST (L1) ಅನುದಾನದಡಿ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಪ್ರಾಜೆಕ್ಟ್ ತಯಾರಿಸಲು ಡಾ  ಪ್ರಸನ್ನ ಕುಮಾರ್ ಸಂಯೋಜನಾಧಿಕಾರಿಗಳು ಇವರಿಗೆ ಆದೇಶ ಸಂಖ್ಯೆ: ಯುಬಿಡಿಟಿ/ಎಸ್.ಪಿ.ಎಸ್/ವಿ.ಜಿ.ಎಸ್.ಟಿ/ 2021-22 ದಿನಾಂಕ: 01.12.2021 ರಂತೆ ಸಂಯೋಜಕರು ಸ್ವಂತ ಹಣ ಭರಿಸಿರುವುದರಿಂದ ಸದರಿ ಬಿಲ್ಲಿನ ಮೊತ್ತ ರೂ.98,000/- ಗಳನ್ನು VGST ಖಾತೆಯಿಂದ ಭರಿಸಿ ಪಾವತಿಸುವಂತೆ ಪ್ರಾಚಾರ್ಯರು ಆದೇಶಿಸಿದ ಕಾರಣ ಸದರಿ ಮೊತ್ತ ಪಾವತಿಮಾಡಲಾಗಿದೆ. ಆದರೆ ಸರ್ಕಾರದ ಆದೇಶ ಸಂಖ್ಯೆ : ಆಇ 168 ಆನಿ 2018 ದಿನಾಂಕ: 10.04.2018 ರಂತೆ "ನನ್ನಿಂದ ಪಾವತಿಸಲ್ಪಟ್ಟಿದೆ" ಎಂಬ ವೋಚರ್‌ಗಳನ್ನು ಲಗತ್ತಿಸಿ ಕ್ಲೇಮು ಸಲ್ಲಿಸಲು ನಿಯಮಗಳಲ್ಲಿ ಅವಕಾಶವಿಲ್ಲ ಎಂಬ ಸ್ಪಷ್ಟ ನಿರ್ದೇಶನವಿದ್ದರೂ ಈ ರೀತಿ ನಿಯಮದ ಉಲ್ಲಂಘನೆ ಮಾಡಿರುವ ಕುರಿತು ಸ್ಪಷ್ಟೀಕರಣ ಕೇಳಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 112, ದಿನಾಂಕ: 11.01.2023</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:15.01.2023 ರಂದು ಸಲ್ಲಿಸಿದ ಅನುಸರಣೆಯಂತೆ ಇನ್ನು ಮುಂದೆ ಸಂಬಂಧಿಸಿದ ಸರಬರಾಜುದಾರರಿಗೆ ಚೆಕ್ ಮೂಲಕ ಪಾವತಿಸಿ ಖರೀದಿ ಮಾಡಲಾಗುವುದು ಎಂದು ತಿಳಿಸಿರುತ್ತಾರೆ. ಕಾರಣ ಸರ್ಕಾರದ ಆದೇಶದನ್ವಯ ಕ್ರಮವಹಿಸಲು ಸೂಚಿಸಿದೆ.</p>	<p>VGST K-FIST Project Coordinator Dr.Prasana kumar ಯಾಂತ್ರಿಕ ವಿಭಾಗ ಇವರು ಮನವಿಯಲ್ಲಿ ಕೋರಿರುವಂತೆ VGST K-FIST (L1) ಅನುದಾನದಡಿಯಲ್ಲಿ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳ ಪ್ರಾಜೆಕ್ಟ್ ತಯಾರಿಸಲು ವಿಭಾಗದ ವಿದ್ಯಾರ್ಥಿಗಳ ಪ್ರಾಜೆಕ್ಟ್ ಪ್ರಯೋಗಾಲಯಕ್ಕೆ ಎಕ್ಸಲ್ ಮೆಂಟ್‌ಗಳನ್ನು ಸ್ಥಳೀಯವಾಗಿ ಹಾಗೂ Online ಮೂಲಕ ಖರೀದಿಸಲಾಗಿದೆ. ಪ್ರಾಜೆಕ್ಟ್ ಅಗತ್ಯವಿರುವ ಸಾಮಗ್ರಿಗಳು ಒಂದೇ ಸೂರಿನಲ್ಲಿ ದೊರಕದ ಕಾರಣ Online ಮೂಲಕ ಹಾಗೂ ಸ್ಥಳೀಯವಾಗಿ ಕಾಲಕಾಲಕ್ಕೆ ಸಾಮಗ್ರಿಗಳನ್ನು ಖರೀದಿಸಿದ್ದು ನಿಗದಿತ ಅವಧಿಯಲ್ಲಿ ಪ್ರಾಜೆಕ್ಟ್ ಕೆಲಸ ಪೂರ್ಣಗೊಳಿಸಲು, VGST ಬ್ಯಾಂಕ್ ಖಾತೆಯಿಂದ Online ಮೂಲಕ ಪಾವತಿಗೆ ಅವಕಾಶವಿರದ ಕಾರಣ ಸ್ವತಃ ಕೈಯಿಂದ ಹಣ ಪಾವತಿಸಿ ಖರೀದಿಸಲಾಗಿದೆ ಹಾಗೂ ಇನ್ನೂ ಮುಂದೆ ಸಂಬಂಧಿಸಿದ ಸರಬರಾಜುದಾರರಿಗೆ ಚೆಕ್ ಮೂಲಕ ಪಾವತಿಸಿ ಖರೀದಿ ಮಾಡಲಾಗುವುದು ಎಂಬ ಅಂಶವನ್ನು ತಮ್ಮ ಗಮನಕ್ಕೆ ತರುತ್ತಾ ಸದರಿ ಬಿಲ್ ಮೊತ್ತ ರೂ.98,000/-ಗಳ ಅಕ್ಷೇಪಣೆಯನ್ನು ಕೈ ಬಿಡಲು ಕೋರಿದೆ.</p>

16

### ದುವಿನಿಯೋಗದ ಸಂದರ್ಭಗಳು

16.1

ಪ್ರಾಂತೀಯ ಕಚೇರಿ ಕಲಬುರ್ಗಿಗೆ ವಾಹನವನ್ನು ಬಾಡಿಗೆ ಪಡೆದು ಕೊಂಡಿರುವ ಕುರಿತು.

2020-21 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಅಭಿಯಂತರರ ವಿಭಾಗದ ಪ್ರಾಂತೀಯ ಕಚೇರಿ ಕಲಬುರ್ಗಿಯಲ್ಲಿ ವಾಹನವನ್ನು ಬಾಡಿಗೆ ಪಡೆದುಕೊಂಡಿರುವುದು ಕಂಡುಬಂದಿರುತ್ತದೆ. ವಿವರ ಈ ಕೆಳಗಿನಂತಿದೆ.

- ಟೆಂಡರ್ ಅಧಿಸೂಚನೆ ದಿನಾಂಕ: 30/11/2020
- ಹಣಕಾಸು ಬಿಡ್ ತೆರೆದ ದಿನಾಂಕ: 22/03/2021
- ಟೆಂಡರ್‌ಗೆಟ್ಟು ಅಂದಾಜು ಮೊತ್ತ: 20,00,000/-
- ಪೂರೈಕೆದಾರರ ಹೆಸರು: ಸಹನಾ ಟೂರ್ಸ್ ಮತ್ತು ಟ್ರಾವೆಲ್ಸ್

#### ಹಣ ಸಂದಾಯದ ವಿವರ:

ಅ.ನಂ	ಪ್ರಾಂತೀಯ ಕಚೇರಿ ಹೆಸರು	ಸಂಸ್ಥೆ	ಮೊತ್ತ ರೂ.ಗಳಲ್ಲಿ
1	ಕಲಬುರ್ಗಿ	ಸಹನಾ ಟೂರ್ಸ್ ಮತ್ತು ಟ್ರಾವೆಲ್ಸ್	15,26,006/-
ಒಟ್ಟು ರೂ.			15,26,006/-

#### ನ್ಯೂನತೆಗಳು:

KW-Clause 24.1 ರ ಪ್ರಕಾರ ಸ್ವೀಕೃತಿ ಪಡೆದ 20 ದಿನಗಳೊಳಗಾಗಿ ಟೆಂಡರ್ ಮೊತ್ತದ ಶೇ.5 % ರಷ್ಟನ್ನು ಭದ್ರತಾ ಠೇವಣಿಯಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿರುತ್ತದೆ. ಈ ಮೇಲಿನ ಅಂಶಗಳಿಗೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟೀಕರಣ ಒದಗಿಸಲು ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ 10 ನ್ನು ದಿನಾಂಕ 20-09-2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:17.10.2022 ರಂದು ಸಲ್ಲಿಸಿದ ಅನುಸರಣೆಯಂತೆ ಸದರಿ ಗುತ್ತಿಗೆದಾರರ ಜನೇವರಿ/ಫೆಬ್ರವರಿ

1. ಯು.ಜಿ.ಪಿ.ಜಿ ಪರಿಕೆಗಳು ಆರಂಭವಾದಾಗ ಫ್ಲೈಯಿಂಗ್ ಸ್ಕ್ಯಾಡ್‌ಗಳ ಸಂಚಾರಕ್ಕಾಗಿ ಕೂಡಲೇ ವಾಹನಗಳನ್ನು ಪೂರೈಸಬೇಕಾಗಿರುತ್ತದೆ. ಇಲ್ಲವಾದಲ್ಲಿ ಪರಿಕೆಗಳನ್ನು ನಡೆಸುವ ಮೂಲ ಉದ್ದೇಶವೇ ವಿಫಲವಾಗುತ್ತದೆ. ಹೀಗಾಗಿ ಗುತ್ತಿಗೆದಾರರ ಒಪ್ಪಿಗೆ ಪಡೆದು ಕೂಡಲೇ Agreement ಮಾಡಿ Work Order ನೀಡಿ ಫ್ಲೈಯಿಂಗ್ ಸ್ಕ್ಯಾಡ್‌ಗಳಿಗೆ ವಾಹನ ಪೂರೈಕೆ ಮಾಡಬೇಕಾಗಿರುವುದರಿಂದ ಇಂತಹ ತುರ್ತು ಸಂದರ್ಭಗಳಲ್ಲಿ ಸ್ವೀಕಾರ ಪತ್ರ (LOA) ತೆಗೆದುಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇನ್ನು ಮುಂದೆ ಸ್ವೀಕಾರ ಪತ್ರ (LOA) ಪಡೆದುಕೊಂಡು ಉದ್ದೇಶಿತ ವಾಹನಗಳನ್ನು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು.

2. ಸರ್ಕಾರದ ಆದೇಶ ಸಂಖ್ಯೆ: ಆಇ 576 ವೆಚ್ಚ-12 2018 ಬೆಂಗಳೂರು ದಿ: 22-05-2018 ರ ಪ್ರಕಾರ ಈ ಬಿಡ್ ಟೆಂಡರ್‌ನಲ್ಲಿ ಯಾವುದೇ ಗುತ್ತಿಗೆದಾರರು ಭಾಗವಹಿಸದೇ ಇದ್ದ ಕಾರಣ ಮರು 2 ನೇ ಕರೆ ಟೆಂಡರ್‌ನ್ನು ಕರೆಯಲಾಗಿರುತ್ತದೆ (ಪ್ರತಿ ಲಗತ್ತಿಸಲಾಗಿದೆ), ಮತ್ತು ದರ ಸಂದಾನ ಮಾಡಿದ ದಾಖಲಾತಿಗಳನ್ನು ಲಗತ್ತಿಸಲಾಗಿದೆ.

3. ಕೆಡಬ್ಲ್ಯೂ-1 ಷರತ್ತು ಸಂಖ್ಯೆ 24.1 ರ ಪ್ರಕಾರ ಸದರಿ ಗುತ್ತಿಗೆದಾರರ ಜನೇವರಿ/ಫೆಬ್ರವರಿ. ಜುಲೈ ಅಗಸ್ಟ್ ಸೆಪ್ಟೆಂಬರ್ 2021 ರ ಯು.ಜಿ. ಪಿ.ಜಿ ಪರಿಕೆ ಪ್ಲೈಯಿಂಗ್ ಸ್ಕ್ಯಾಡ್‌ಗಳ ಬಾಡಿಗೆ ವಾಹನಗಳ ಬಿಲ್ಲಿನ ಮೊತ್ತ ರೂ. 7,11,606/- ಇದ್ದು, ಇದರಲ್ಲಿ ಭದ್ರತಾ ಠೇವಣಿ ರೂ. 50,000/- ಗಳನ್ನು ಕಡಿತಗೊಳಿಸಲಾಗಿದೆ (ಪ್ರತಿ ಲಗತ್ತಿಸಲಾಗಿದೆ).

/ಜುಲೈ/ಅಗಸ್ಟ್/ಸೆಪ್ಟೆಂಬರ್ 2021 ರ ಯು.ಜಿ/ -ಪಿ.ಜಿ ಪರಿಷ್ಕೆ ಫ್ಯಾಯಿಂಗ್ ಸ್ವಾಧೀನಗಳ ಬಾಡಿಗೆ ವಾಹನಗಳ ಬಿಲ್ಲಿನ ಮೊತ್ತ ರೂ.7,11,606/- ಇದ್ದು, ಇದರಲ್ಲಿ ಭದ್ರತಾ ಠೇವಣಿ ರೂ. 50,000/- ಗಳನ್ನು ಕಡಿತಗೊಳಿಸಲಾಗಿದೆ ಹಾಗೂ ಶಾಸನಬದ್ಧ ಕಟಾವಣೆಗಳನ್ನು ಕಡಿತ ಮಾಡಿ ಪಾವತಿಸಲಾಗಿದೆ. ಒಪ್ಪಂದದ ಪತ್ರದ ಪ್ರಕಾರ ಭದ್ರತಾ ಠೇವಣಿಯನ್ನು ಪಡೆಯದೇ ಪಾವತಿ ಮಾಡಲಾಗಿದೆ ಎಂದು ತಿಳಿಸಿರುವರು. ಆದರೆ ವಿಚಾರಣಾ ಪತ್ರದಲ್ಲಿ ಸೂಚಿಸಿದಂತೆ ಸ್ವೀಕೃತಿ ಪಡೆದ 20 ದಿನಗಳೊಳಗಾಗಿ ಟೆಂಡರ್ ಮೊತ್ತದ ಶೇ.5% ರಷ್ಟು ಭದ್ರತಾ ಠೇವಣಿ ಪಡೆದುಕೊಳ್ಳದೇ ಇರುವ ಕಾರಣ ರೂ. 15,26,006/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.

4. ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

16.2 ವಿಶ್ವ ವಿದ್ಯಾಲಯವು ಹೊಸ ವಾಹನಗಳನ್ನು ಖರೀದಿಸುವ ಕುರಿತು.

2020-21 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ವಿಶ್ವವಿದ್ಯಾಲಯವು ಪರಿಷ್ಕಾ ವಿಭಾಗಕ್ಕೆ 2 ಟೆಂಪೋ ಟ್ರಾವಲರ್‌ಗಳು ವಿಶ್ವವಿದ್ಯಾಲಯದ ಕುಲಸಚಿವರಿಗೆ ಅವಶ್ಯವಿರುವ Innova Crysta ಮತ್ತು ಯುಬಿಡಿಟಿಸಿಇ ದಾವಣಗೆರೆ ಸಂಸ್ಥೆಗೆ ಬಸ್ ವಾಹನವನ್ನು ಖರೀದಿಸಿರುವುದು ಕಂಡು ಬರುತ್ತದೆ. ಸದರಿ ವಾಹನಗಳನ್ನು Gem Portal ಮೂಲಕ ಖರೀದಿಸಿದ್ದು, ವಿವರಗಳನ್ನು ಕೆಳಗೆ ನಮೂದಿಸಲಾಗಿದೆ.

ಕ್ರ. ಸಂ	ವೋಚರ್ ಸಂಖ್ಯೆ ದಿನಾಂಕ	ಸಂಸ್ಥೆ ಹೆಸರು	ಇನ್‌ವಾಯಿಸ್ ನಂಬರ ದಿನಾಂಕ	ಸಂದಾಯ ಮಾಡಿದ ಮೊತ್ತ	ವಾಹನದ ಮಾದರಿ
1	804/15.09.2020	Tata Kirloskar Motars Pvt Ltd Bangalore Rural	Gem Invoice no.8821010 d 07 09.2020	14,50,530/-	Innova Crysta
2	539/29.07.2020	Force Motors Ltd Pithampur (M.P)	003200000838 003200000839	23,28,272/-	Tempo Travellers (Two)
3	-	Tata Motars Mumbai	Gem Portal order No Invoice No Gem-9321556	19,91,040/-	New Bus (One)

ಲೆಕ್ಕ ಪರಿಶೋಧನಾ ವಿಚಾರಣೆ ಸಂಖ್ಯೆ.16.2 ರಲ್ಲಿ ತಿಳಿಸಿರುವಂತೆ, ಹೊಸ ವಾಹನಗಳ ಖರೀದಿಯಲ್ಲಿ ಕಂಡು ಬಂದ ನ್ಯೂನತೆಗಳಿಗೆ ಅನುಸರಣೆ ಸಲ್ಲಿಸುವ

೧) ವಿಶ್ವಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ 03 ಹೊಸ ವಾಹನಗಳನ್ನು ಖರೀದಿಸಲು ಕಾನೂನು ಬದ್ಧ ಕ್ರಮವನ್ನು ಕೈಗೊಳ್ಳಲಾಗಿದೆ. ವಿತಾವಿಯು ಅವಶ್ಯವಿರುವ ಹೊಸ ವಾಹನಗಳ ಖರೀದಿಗಾಗಿ ವಿತಾವಿಯ ಕಾರ್ಯಕಾರಿ ಪರಿಷತ ಸಭೆಯ ನಡವಳಿಯ ಅನುಮೋದನೆಯಂತೆ ಮತ್ತು ವಿತಾವಿಯ ಕಾಯ್ದೆ 1994 ರ ಸೆಕ್ಷನ್-19(1) ರ ಪ್ರಕಾರ ಕಾರ್ಯಕಾರಿ ಪರಿಷತ ವಿತಾವಿಯ ಸಕ್ಷಮ ಪ್ರಾಧಿಕಾರವಿರುವುದರಿಂದ. 03 ವಾಹನಗಳ ಖರೀದಿಗಾಗಿ 74ನೇ ಹಣಕಾಸು ಸಮಿತಿ ಸಭೆ ದಿ: 20-07-2020 ಮತ್ತು 152ನೇ ಕಾರ್ಯಕಾರಿ ಪರಿಷತ ಸಮಿತಿ ಸಭೆ ದಿ:30-07-2020 ಯಲಾಗಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ವಿತಾವಿಯಿಂದಲೇ ಭರಿಸಿಕೊಳ್ಳಲಾಗಿದೆ ಹಾಗೂ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆದಿರುವುದಿಲ್ಲ. ವಿತಾವಿಯಲ್ಲಿ ಉನ್ನತ ವ್ಯಾಸಂಗ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ಪರಿಷ್ಕಾ ಕಾರ್ಯಗಳಿಗೆ ಹಾಗೂ ವಿಶ್ವವಿದ್ಯಾಲಯದ ಆಡಳಿತಕ್ಕೆ ಇನ್ನುಳಿದ ಕಾರ್ಯ ಚಟುವಟಿಕೆಗಳಿಗೆ ಅವಶ್ಯವಿರುವ ಕಾರಣ

		D.13.10.2020	
ಒಟ್ಟು ರೂ:		57,69,842/-	

ಸದರಿ ವಾಹನಗಳನ್ನು ವಿಶ್ವವಿದ್ಯಾಲಯ ಸ್ವ-ಸಂಪನ್ಮೂಲಗಳ ನಿಧಿಯಿಂದ ವೆಚ್ಚವನ್ನು ಭರಿಸಿ ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್ GEM (Government e-marketing) ಮುಖಾಂತರ ಖರೀದಿಸಲು ವಿಶ್ವವಿದ್ಯಾಲಯದವರು ಅವಶ್ಯವಿರುವ ತಾಂತ್ರಿಕ ಪ್ರಕ್ರಿಯೆಯನ್ನು ಕೈಗೊಂಡಿರುತ್ತಾರೆ. ವಾಹನಗಳ ಖರೀದಿ ಪೂರ್ವದಲ್ಲಿ ವಿಶ್ವವಿದ್ಯಾಲಯ ಹಣಕಾಸು ಸಮಿತಿ ಸಭೆ ಮತ್ತು ಕಾರ್ಯಕಾರಿಣಿ ಪರಿಷತ್ ಸಭೆಗಳಲ್ಲಿ ಮಂಜೂರಾತಿ ಪಡೆದಿರುವರು. ವಾಹನಗಳ ಖರೀದಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಮಂಜೂರಾತಿ ಪಡೆಯಲು ಪತ್ರ ವ್ಯವಹಾರಗಳನ್ನು ನಡೆಸಿದ್ದು, ದಾಖಲೆಗಳ ಮೂಲಕ ಕಂಡು ಬರುತ್ತದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಮಂಜೂರಾತಿ ದೊರೆತಿರುವುದಿಲ್ಲ. ಸರ್ಕಾರದ ಮಂಜೂರಾತಿಯನ್ನು ನಿರೀಕ್ಷಿಸಿ ವಾಹನಗಳನ್ನು ಖರೀದಿಸಲಾಗಿದೆ.

ಆದರೆ ಸಾದಿಲ್ವಾರು ವೆಚ್ಚ ಕೈಪಿಡಿ ವಿಶೇಷ ನಿಯಮ-55(40) ಹಾಗೂ ಸರ್ಕಾರಿ ಆದೇಶಸಂಖ್ಯೆ: ಎಫ್.ಡಿ/6/ಟಿಸಿಇ/87 ದಿನಾಂಕ: 15.12.1993 ರ ಪ್ರಕಾರ ವಾಹನಗಳ ಖರೀದಿಗೆ ಸರ್ಕಾರದಿಂದ ಮಂಜೂರಾತಿ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಈ ರೀತಿ ಸರ್ಕಾರದ ಮಂಜೂರಾತಿ ಪಡೆಯದೇ ವಿಶ್ವವಿದ್ಯಾಲಯಕ್ಕೆ ಅವಶ್ಯವಿರುವ ವಾಹನಗಳನ್ನು ಖರೀದಿಸಿರುವುದಕ್ಕೆ ಸೂಕ್ತ ಸ್ಪಷ್ಟೀಕರಣ ಕೋರಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 13, ದಿನಾಂಕ: 20.09.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:17.10.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕಾಯ್ದೆ 1994 ರ ಸೆಕ್ಷನ್ 19 (1) ಪ್ರತಿಯನ್ನು, 74 ನೇ ಹಣಕಾಸು ಸಮಿತಿ ಸಭೆ ದಿನಾಂಕ: 20.07.2020 ಮತ್ತು 152 ನೇ ಕಾರ್ಯಕಾರಿಣಿ ಪರಿಷತ್ ಸಭೆ ದಿನಾಂಕ:30.07.2020 ರ ಸಭೆಗಳಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ಸಭೆಗಳ ನಡವಳಿಗಳನ್ನು ಲಗತ್ತಿಸಿ ಅನುಸರಣೆ ನೀಡಿರುವರು. ಸದರಿ ಅನುಸರಣೆಯಲ್ಲಿ ವಿಚಾರಣಾ ಪತ್ರದಲ್ಲಿ ಸೂಚಿಸಿದಂತೆ ಸರ್ಕಾರದಿಂದ ವಾಹನ ಖರೀದಿಗೆ ಮಂಜೂರಾತಿ ಪಡೆದ ಬಗ್ಗೆ ಯಾವುದೇ ಉತ್ತರ ನೀಡಿರುವುದಿಲ್ಲ.

ಈ ಮೂರು ಹೊಸ ವಾಹನಗಳನ್ನು ಖರೀದಿಸಲಾಗಿದೆ. ವಾಹನ ಖರೀದಿ ಪೂರ್ವದಲ್ಲಿ ಅನುಮತಿ ಕೋರಿ ಘನ ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿದೆ. (ಲಗತ್ತು-4) ಆದರೆ ಸರ್ಕಾರದಿಂದ ಯಾವುದೇ ಪತ್ರ ಸ್ವೀಕೃತಿವಾಗಿರುವುದಿಲ್ಲ. ಇದರಲ್ಲಿ ಯಾವುದೇ ಆದೇಶವನ್ನು ಉಲ್ಲಂಘನೆ ಮಾಡಿರುವುದಿಲ್ಲ.

ಆದ್ದರಿಂದ ಸದರಿ ಎಲ್ಲಾ ಅಕ್ಷೇಪಣೆಗಳನ್ನು ಕೈಬಿಡಲು ಕೋರಲಾಗಿದೆ.

ಅಡಕ: ವಿತಾವಿಯ ಕಾಯ್ದೆ 1994 ರ ಸೆಕ್ಷನ್-19(1) ಪ್ರತಿ(ಲಗತ್ತು-1) ಮತ್ತು 74ನೇ ಹಣಕಾಸು ಸಮಿತಿ ಸಭೆ ದಿ:20-07-2020 (ಲಗತ್ತು-2) ಮತ್ತು 152ನೇ ಕಾರ್ಯಕಾರಿ ಪರಿಷತ್ ಸಮಿತಿ ಸಭೆ ದಿ:30-07-2020 ಪ್ರತಿ (ಲಗತ್ತು-3) ಹಾಗೂ ಸರಕಾರಕ್ಕೆ ಬರೆದ ಪತ್ರ (ಲಗತ್ತು-4)

	<p>ಕಾರಣ ಸರ್ಕಾರದಿಂದ ವಾಹನ ಖರೀದಿಯ ಮಂಜೂರಾತಿ ಪಡೆದ ಆದೇಶವನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ ವಾಹನ ಖರೀದಿಯ ಮೊತ್ತ ರೂ. 57,69,842/-ಗಳನ್ನು ಆಕ್ಷೇಪಣೆಯಿಲ್ಲದಿರಲಾಗಿದೆ.</p>																
16.3	<p>ಕಡಿಮೆ ಸ್ವಾಂಪ್ ಡ್ಯೂಟಿ ಮಾಡಿ ಕರಾರು ಒಪ್ಪಂದ ಮಾಡಿರುವ ಕುರಿತು.</p> <p>ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-21 ನೇ ಸಾಲಿನಲ್ಲಿ ಲೆಕ್ಕಪರಿಶೋಧನೆಯಲ್ಲಿ ಟೆಂಡರ್ ದಾಖಲೆಗಳನ್ನು ಪರಿಶೀಲಿಸಲಾಗಿ, Establishment of center for Excellence for Visualizing Engineering by MSC Software corporation India pvt. Ltd. Bengaluru and its development and execution partner ALTEM Technologies Pvt.Ltd bengaluru and Allied Branch Students software ಖರೀದಿಗೆ 94743877/- ಗಳನ್ನು ಪಾವತಿ ಮಾಡಿದ್ದು ವಿವರ ಈ ಕೆಳಗಿನಂತಿದೆ.</p> <p>(ಮೊತ್ತರೂ. ಗಳಲ್ಲಿ)</p> <table border="1" data-bbox="403 815 1120 1128"> <thead> <tr> <th>ಗುತ್ತಿಗೆ ಹೆಸರು</th> <th>ಗುತ್ತಿಗೆಯ ಮೊತ್ತ (1)</th> <th>ಪಾವತಿಸಿದ ಮುದ್ರಾಂಕ ಶುಲ್ಕ (2)</th> <th>ಪಾವತಿಸಬೇಕಾದ ಮುದ್ರಾಂಕ ಶುಲ್ಕ (3)</th> <th>ವ್ಯತ್ಯಾಸ (4)</th> </tr> </thead> <tbody> <tr> <td>Altem Technologies pvt.Ltd. Bengaluru</td> <td>94,743,877</td> <td>1,000</td> <td>9,500</td> <td>8,500</td> </tr> <tr> <td colspan="4" style="text-align: right;">ಒಟ್ಟು ರೂ.</td> <td>8,500/-</td> </tr> </tbody> </table> <p>ಸದರಿ ಸಾಲಿನಲ್ಲಿ ಸರ್ಕಾರಕ್ಕೆ ಕಡಿಮೆ ಮುದ್ರಾಂಕ (ಸ್ವಾಂಪ್) ಶುಲ್ಕ ರೂ.100 ಮೊತ್ತದ ಸ್ವಾಂಪ್ ಡ್ಯೂಟಿ ಪಾವತಿ ಮಾಡಿರುತ್ತಾರೆ. ಆದರೆ ಕರ್ನಾಟಕ ಮುದ್ರಾಂಕ ಸುಂಕ</p>	ಗುತ್ತಿಗೆ ಹೆಸರು	ಗುತ್ತಿಗೆಯ ಮೊತ್ತ (1)	ಪಾವತಿಸಿದ ಮುದ್ರಾಂಕ ಶುಲ್ಕ (2)	ಪಾವತಿಸಬೇಕಾದ ಮುದ್ರಾಂಕ ಶುಲ್ಕ (3)	ವ್ಯತ್ಯಾಸ (4)	Altem Technologies pvt.Ltd. Bengaluru	94,743,877	1,000	9,500	8,500	ಒಟ್ಟು ರೂ.				8,500/-	<p>ವಿತಾವಿಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ Establishment of centre for Excellence for Visualizing Engineering and Allied branch students software ನ್ನು ಖರೀದಿಸಲಾಗಿದೆ.</p> <p>ಸದರಿ ಖರೀದಿಯು ಸರ್ಕಾರಕ್ಕೆ ಕಡಿಮೆ ಮುದ್ರಾಂಕ ಶುಲ್ಕ ರೂ. 1000/- ಪಾವತಿ ಮಾಡಿರುತ್ತದೆ. ಆದರೆ ಕರ್ನಾಟಕ ಮುದ್ರಾಂಕ ಸುಂಕ ಅಧಿನಿಯಮ 1957 ಸಂಖ್ಯೆ 5(h) (id) ರಲ್ಲಿ ಕಟ್ಟಡ ಕೆಲಸ ಅಥವಾ ಲೇಬರ್ ಕೆಲಸ ಅಥವಾ ಸೇವೆಗಳ ಕರಾರು ಒಪ್ಪಂದ ಮೂಲದ ಮೇಲೆ ರೂ. 9,500/- ಪಾವತಿಸಬೇಕಾಗಿರುತ್ತದೆ ಎಂದು ತಿಳಿಸಿರುವಿರಿ.</p> <p>ಆದರೆ ಕರ್ನಾಟಕ ಮುದ್ರಾಂಕ ಸುಂಕ ಅಧಿನಿಯಮ 1957 ಸಂಖ್ಯೆ 5(h) (id) ರಲ್ಲಿ ಸ್ಪಷ್ಟವಾಗಿ ಕಟ್ಟಡ ಕೆಲಸ ಅಥವಾ ಲೇಬರ್ ಕೆಲಸ ಅಥವಾ ಸೇವೆಗಳ ಕರಾರು ಒಪ್ಪಂದ ಮೇಲೆ ಪ್ರತಿ 10 ಲಕ್ಷ ರೂ.ಗಳಿಗೆ ರೂ 100 ರಂತೆ ಮುದ್ರಾಂಕ ಶುಲ್ಕ ಸರ್ಕಾರಕ್ಕೆ ಪಾವತಿಸಬೇಕಾಗಿರುತ್ತದೆ ಇಲ್ಲಿ ವಿಶ್ವವಿದ್ಯಾಲಯವು Software/Goods ವನ್ನು ಖರೀದಿ ಮಾಡಿರುವುದರಿಂದ ಸದರಿ ನಿಯಮ ಅನ್ವಯವಾಗಿರುವುದಿಲ್ಲವೆಂದು ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>
ಗುತ್ತಿಗೆ ಹೆಸರು	ಗುತ್ತಿಗೆಯ ಮೊತ್ತ (1)	ಪಾವತಿಸಿದ ಮುದ್ರಾಂಕ ಶುಲ್ಕ (2)	ಪಾವತಿಸಬೇಕಾದ ಮುದ್ರಾಂಕ ಶುಲ್ಕ (3)	ವ್ಯತ್ಯಾಸ (4)													
Altem Technologies pvt.Ltd. Bengaluru	94,743,877	1,000	9,500	8,500													
ಒಟ್ಟು ರೂ.				8,500/-													

ಅಧಿನಿಯಮ 1957 ಷೆಡ್ಯೂಲ್ (ಇನ್‌ಸ್ಟ್ರುಮೆಂಟ್‌ಗಳ ಮೇಲಿನ ಮುದ್ರಾಂಕ) ಸಂಖ್ಯೆ 5 (h) (id) ರಲ್ಲಿ ಕಟ್ಟಡ ಕೆಲಸ ಅಥವಾ ಲೇಬರ ಕೆಲಸ ಅಥವಾ ಸೇವೆಗಳ ಕರಾರು ಒಪ್ಪಂದದ ಮೌಲ್ಯದ ಮೇಲೆ ಈ ಕೆಳಗಿನಂತೆ ಮುದ್ರಾಂಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

1	Where the amount of consideration in Agreement does not exceed Rupees ten lakhs	Rupees ten lakhs
2	Where the amount or consideration in the Agreement exceed Rupees ten lakhs	Rupees One hundred and in addition Rupees One hundred for every Rupees ten lakhs or part thereof in excess of Rupees ten lakhs

ಕರ್ನಾಟಕ ಸರ್ಕಾರದ ಸ್ಟ್ಯಾಂಪ್ ಡ್ಯೂಟಿ ಕಾಯಿದೆ ಹಾಗೂ ತಿದ್ದುಪಡಿ ಆದೇಶಗಳಲ್ಲಿ ತಿಳಿಸಿದ ಮೌಲ್ಯಗಿಂತ ಕಡಿಮೆ ಮುದ್ರಾಂಕ ಶುಲ್ಕ ಭರಿಸುವುದಕ್ಕೆ ಸೂಕ್ತ ದಾಖಲೆಗಳೊಂದಿಗೆ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:57 , ದಿನಾಂಕ:31.10.2022** ರಂದು ನೀಡಲಾಗಿ ವಿಶ್ವ ವಿದ್ಯಾಲಯದವರು ದಿನಾಂಕ: 27.01.2023 ರಂದು ಸಲ್ಲಿಸಿದ ಅನುಸರಣೆಯಂತೆ Software and goods ನ್ನು ಖರೀದಿ ಮಾಡಿರುವುದರಿಂದ ಸದರಿ ನಿಯಮ ಅನ್ವಯ ಆಗಿರುವುದಿಲ್ಲವೆಂದು ಎಂದು ತಿಳಿಸಿರುತ್ತಾರೆ. ಆದರೆ ಸರ್ಕಾರದ ಆದೇಶದಲ್ಲಿ ತಿಳಿಸಿದಂತೆ ಕ್ರಮವಹಿಸುವವರೆಗೆ ಕಡಿಮೆ ವಸೂಲಿಸಿರುವ ಸ್ಟ್ಯಾಂಪ್ ಡ್ಯೂಟಿ ಮೊತ್ತ ರೂ.8,500/ ಗಳನ್ನು ವಸೂಲಾತಿಯಲ್ಲಿದ್ದಲಾಗಿದೆ.

16.4

**ಸ್ನಾತಕೋತ್ತರ ಕೇಂದ್ರ ಕಲಬುರ್ಗಿಗೆ ಸಾಫ್ಟ್‌ವೇರ್ ಒದಗಿಸಿದ ಕುರಿತು.**

2020-21ನೇ ಸಾಲಿನ ವೆಚ್ಚದ ವೋಚರ್‌ಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ 755/03.09.2020 (ಚೆಕ್ ನಂ: 291301/03.09.2020) ರನ್ವಯ Nihan Communcations solutions Pvt. Ltd, Bangalore ಇವರಿಗೆ ರೂ. 45,67,500/- ಗಳಲ್ಲಿ CGST+SGST ರೂ. 74,000/-+5%SD 217500 ರೂ.3,91,500/- ಗಳನ್ನು ಕಡಿತಗೊಳಿಸಿ ಒಟ್ಟು ರೂ. 41,76,000/- ಗಳನ್ನು ಪಾವತಿಸಿದೆ. ವಿವರಗಳು ಕೆಳಗಿನಂತಿವೆ.

1	ಕಲಸದ ಹೆಸರು	Procurement of Extra Network Emulator Software to VTU P.G Centre Kalburgi
2	ಏಜೆನ್ಸಿ ಹೆಸರು	Nihan Communcations solutions Pvt. Ltd, Bangalore
3	ಬಿಲ್ಲು ಸಂಖ್ಯೆ ದಿನಾಂಕ	Tax Invoice Bill No. NCS 20202105
4	ಖರೀದಿ ಆದೇಶ ದಿನಾಂಕ	VTU/BGM/SAP/CW-1/DPD-125/2019-20/8288 ದಿ. 27.12.2019.
5	ಒಪ್ಪಂದ ಪತ್ರ ಮಾಡಿಕೊಂಡ ದಿನಾಂಕ	06.01.2020
6	ಸಾಫ್ಟ್‌ವೇರ್ ಪೂರೈಸಿದ ದಿನಾಂಕ	06.02.2020 Delivery challan No NCS 20202105
7	ಸಾಫ್ಟ್‌ವೇರ್ ಸೆಂಟರ್ ಕಲಬುರ್ಗಿಯಲ್ಲಿ ಅಳವಡಿಸಿದ ದಿನಾಂಕ	12.05.2020

ಆದರೆ ವಿಶ್ವವಿದ್ಯಾಲಯವು ನೀಡಿರುವ ಪೂರೈಕೆ ಆದೇಶದಲ್ಲಿ ವಿಧಿಸಿದ ಷರತ್ತುಗಳ ಪ್ರಕಾರ ನೀಡಿರುವ ಸಾಫ್ಟ್‌ವೇರ್‌ನ್ನು ಪೂರೈಸುವುದು ಮತ್ತು ಅಳವಡಿಸುವುದನ್ನು ಆದೇಶ ಸ್ವೀಕೃತವಾದ 30 ದಿನಗಳ ಒಳಗಾಗಿ ನಿಗದಿತ ಸ್ಥಳದಲ್ಲಿ ಅಳವಡಿಸಬೇಕು. ಆದರೆ ಸದರಿ ಪ್ರಕರಣ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕಲಬುರ್ಗಿ ಪೂರೈಸಿದ ಡೆಲಿವರಿ ಚಲನ್ ನಂ: 20202105 ರ ಪ್ರಕಾರ ದಿನಾಂಕ: 06.02.2020

ಲೆಕ್ಕ ಪರಿಶೋಧನಾ ಸಂಖ್ಯೆ 82 ರಂತೆ ವಿತಾವಿಯ ಸ್ನಾತಕೋತ್ತರ ಕೇಂದ್ರ ಕಲಬುರ್ಗಿಯ ಇ ಮತ್ತು ಸಿ ವಿಭಾಗಕ್ಕೆ Exata Network Emulator Software ವನ್ನು ಪೂರೈಸಲು ಖರೀದಿ ಆದೇಶ ಸಂಖ್ಯೆ: VTU/BGM/SAP/CW1/ DPD-125/2019-2020 /8288 ದಿನಾಂಕ 27/12/2019 ರಂದು ಆದೇಶ ನೀಡಲಾಗಿತ್ತು. (ಪ್ರತಿ ಲಗತ್ತಿಸಿದೆ)

ಸದರಿ ಖರೀದಿ ಆದೇಶದಂತೆ ಪೂರೈಕೆದಾರರಾದ ಮೆ.Nihan Communications Solutions Pvt. Ltd., Bangalore ಇವೆಸರು Software ವನ್ನು ದಿನಾಂಕ 27/01/2020 ರಂದು ಪೂರೈಕೆ ಮಾಡಲು e-mail ಮೂಲಕ ವಿನಂತಿಸಿಕೊಂಡಿರುವರು. Programme Co-ordinator ಇವರ ವಿನಂತಿ ಮೆರೆಗೆ delivery ದಿನಾಂಕ 30 ದಿನಗಳವರೆಗೆ ಮುಂದುಡಲಾಗಿರುತ್ತದೆ (ಪ್ರತಿ ಲಗತ್ತಿಸಿದೆ). ಈ ಮಧ್ಯೆ 23/03/2020 ರಿಂದ ಸಾಂಕ್ರಾಮಿಕ ರೋಗದ ನಿಮಿತ್ತ ರಾಷ್ಟ್ರಾದ್ಯಂತ ಲಾಕಡೌನ್ ಆಗಿರುವುದರಿಂದ ಲಾಕಡೌನ್ ನಂತರ ದಿ.12/05/2020 ರಂದು delivery ಮತ್ತು installation ಮಾಡಿರುವರು. ಕಾರಣ, ಸದರಿ ಪೂರೈಕೆಯಲ್ಲಿ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿರುತ್ತದೆ.

ಕಾರಣ ಸದರಿ ಕಂಡಿಕೆಯನ್ನು ಕೈಬಿಡಲು ಕೊರಲಾಗಿದೆ.

	<p>ಕೆ ಇರುತ್ತದೆ. ಇದರಿಂದಾಗಿ ಸಾಫ್ಟ್‌ವೇರ್‌ನ್ನು ಅಳವಡಿಸುವಲ್ಲಿ 3 ತಿಂಗಳುಗಳ ವಿಳಂಬವಾಗಿರುತ್ತದೆ. ಈ ರೀತಿಯ ವಿಳಂಬಕ್ಕೆ ಸೂಕ್ತ ವಿವರಣೆಯೊಂದಿಗೆ ಅನುಸರಣೆ ನೀಡಲು ಸೂಚಿಸಿ <b>ಲೆಕ್ಕಪರಿಶೋಧನಾ ವಿಚಾರಣಾಪತ್ರಸಂಖ್ಯೆ: 82, ದಿನಾಂಕ 09.12.2022</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:27.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಪೂರೈಕೆ ವಿಳಂಬದ ಕುರಿತು ವಿವರಗಳನ್ನು ಒದಗಿಸಲಾಗಿದೆ. ಆದರೆ ವಿಚಾರಣಾ ಪತ್ರದಲ್ಲಿ ಸೂಚಿಸಿದ ಸಾಫ್ಟ್‌ವೇರ್‌ನ್ನು ಅಳವಡಿಸಲು ಸಹ ವಿಳಂಬವಾಗಿದ್ದು ಇದರ ಕುರಿತು ಯಾವುದೇ ವಿವರಣೆಯನ್ನು ನೀಡಿರುವುದಿಲ್ಲ. ಕಾರಣ ಸದರಿ ವಿಳಂಬಕ್ಕೆ ದಂಡ ಆಕರಣೆ ಮಾಡುವುದರ ಬಗ್ಗೆ ಕ್ರಮವಹಿಸಿ ಲೆಕ್ಕಪರಿಶೋಧನಗೆ ಮಾಹಿತಿ ಸಲ್ಲಿಸುವವರೆಗೆ ಪಾವತಿಸಿರುವ ಒಟ್ಟು ಮೊತ್ತ <b>ರೂ.45,67,500/-</b> ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>															
16.5	<p><b>ನಿವೃತ್ತಿ (ಅಧಿಕಾರಿ/ಸಿಬ್ಬಂದಿ) ನೌಕರರನ್ನು ನಿಯಮ ಬಾಹಿರವಾಗಿ ನೇಮಕಾತಿ ಮಾಡಿಕೊಂಡು ವೇತನ ಸಂದಾಯ ಮಾಡಿರುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ಸಮಯದಲ್ಲಿ ನಿವೃತ್ತಿ (ಅಧಿಕಾರಿ/ಸಿಬ್ಬಂದಿ) ನೌಕರರನ್ನು ನಿಯಮ ಬಾಹಿರವಾಗಿ ನೇಮಕಾತಿ ಮಾಡಿಕೊಂಡು ವೇತನ ಸಂದಾಯ ಮಾಡಿರುವುದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿರುತ್ತದೆ. ವಿವರ ಈ ಕೆಳಗಿನಂತೆ.</p> <p>(ಮೊತ್ತರೂ.ಗಳಲ್ಲಿ)</p> <table border="1" data-bbox="415 1114 1172 1409"> <thead> <tr> <th>ಅ. ನಂ.</th> <th>ಅಧಿಕಾರಿ/ಸಿಬ್ಬಂದಿಗಳು</th> <th>ಪುನರನೇಮಕ ಮಾಡಿಕೊಂಡ ಹುದ್ದೆ/ವಿಭಾಗ</th> <th>ನೇಮಕಾತಿ ಆದೇಶಸಂ. ದಿನಾಂಕ</th> <th>ವೇತನ ನಿಗದಿ ಪಡಿಸಿದ್ದು</th> <th>2020-21 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ</th> <th>2021-22 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ</th> </tr> </thead> <tbody> <tr> <td>01</td> <td>ಶ್ರೀ. ಎ.ಜಿ ಬುಜರ್ಕ</td> <td>ನಿರ್ದೇಶಕರು</td> <td>463 31.03.2020</td> <td>45,000/-</td> <td>3,15,000 09/2020</td> <td>5,40,000 04/2021</td> </tr> </tbody> </table>	ಅ. ನಂ.	ಅಧಿಕಾರಿ/ಸಿಬ್ಬಂದಿಗಳು	ಪುನರನೇಮಕ ಮಾಡಿಕೊಂಡ ಹುದ್ದೆ/ವಿಭಾಗ	ನೇಮಕಾತಿ ಆದೇಶಸಂ. ದಿನಾಂಕ	ವೇತನ ನಿಗದಿ ಪಡಿಸಿದ್ದು	2020-21 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ	2021-22 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ	01	ಶ್ರೀ. ಎ.ಜಿ ಬುಜರ್ಕ	ನಿರ್ದೇಶಕರು	463 31.03.2020	45,000/-	3,15,000 09/2020	5,40,000 04/2021	<p>ಸದರಿ ವಿಷಯದ ಕುರಿತು ಈಗಾಗಲೇ ಅನುಪಾಲನಾ ವರದಿಯಲ್ಲಿ ತಿಳಿಸಿರುವಂತೆ, ನಿವೃತ್ತ ಅಧಿಕಾರಿಗಳನ್ನು ತಾತ್ಕಾಲಿಕ ಅವಧಿಗೆ ಮಾಡಿಕೊಳ್ಳಲಾಗಿದೆ. ಸದರಿ ನಿವೃತ್ತ ನೌಕರರ ನೇಮಕಾತಿಯನ್ನು ವಿ.ತಾ.ವಿ. ಯ 145 ನೇ ಹಾಗೂ 156 ನೇ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದ್ದು, ಪ್ರತಿಗಳನ್ನು ಸಲ್ಲಿಸಲಾಗಿದೆ. ಈಗ, ಹಂತ ಹಂತವಾಗಿ ನಿವೃತ್ತಿ ನೌಕರರನ್ನು ನೇಮಕಾತಿ ಮಾಡುವುದನ್ನು ಕೈ ಬಿಡಲಾಗುತ್ತಿದೆ.</p> <p>As per the VTU Act 1994 under Section (36) and (37) appointment to the ministerial posts in the University and other categories of staff shall be made by the Vice-Chancellor.</p> <p>ವಿತಾವಿಯ ಮೇಲೆ ತಿಳಿಸಿದ ಕಾಯ್ದೆ ಅನ್ವಯ ನೌಕರರನ್ನು ನೇಮಕಾತಿ ಮಾಡುವ ಪೂರ್ಣ ಪ್ರಮಾಣದ ಅಧಿಕಾರ ಕುಲಪತಿಗಳವರದ್ದಾಗಿರುತ್ತದೆ. (ಪ್ರತಿಗಳನ್ನು ಲಗತ್ತಿಸಿಲಾಗಿದೆ) ಅದರಂತೆ, ನೇಮಕಾತಿ ಮಾಡಿಕೊಳ್ಳಲಾಗಿದೆ. ಆದ್ದರಿಂದ, ನಿವೃತ್ತಿ ಅಧಿಕಾರಿ/ಸಿಬ್ಬಂದಿಗಳನ್ನು ಮರು ನೇಮಕಾತಿ ಹಾಗೂ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ</p>
ಅ. ನಂ.	ಅಧಿಕಾರಿ/ಸಿಬ್ಬಂದಿಗಳು	ಪುನರನೇಮಕ ಮಾಡಿಕೊಂಡ ಹುದ್ದೆ/ವಿಭಾಗ	ನೇಮಕಾತಿ ಆದೇಶಸಂ. ದಿನಾಂಕ	ವೇತನ ನಿಗದಿ ಪಡಿಸಿದ್ದು	2020-21 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ	2021-22 ರಲ್ಲಿ ಒಟ್ಟು ಸಂದಾಯ ಮಾಡಿದ ವೇತನ										
01	ಶ್ರೀ. ಎ.ಜಿ ಬುಜರ್ಕ	ನಿರ್ದೇಶಕರು	463 31.03.2020	45,000/-	3,15,000 09/2020	5,40,000 04/2021										



	ನಿವೃತ್ತ ನಿರ್ದೇಶ ಕರು	ಕ್ರೀಡಾ ವಿಭಾಗ			ರಿಂದ 03/2021	ರಿಂದ 03/2022
02	ಶ್ರೀ.ಎಂ. ಬಿ ಕಾಂಬಳೆ ನಿವೃತ್ತ	ಲೆ.ಪ. ಹ.ವಿ	549 07.09.2016	31.45 2/-	3,77,424 04/2020 ರಿಂದ 03/2021	3,77,424 04/2021 ರಿಂದ 03/2022
03	ಶ್ರೀ. ಡಿ.ವಿ. ಕುಲಕ ರ್ಣಿ ನಿವೃತ್ತ ಲೆ.ಅ	ಲೆ.ಪ. ಹ.ವಿ	2079 04.01.2018	21.41 2/-	2,56,944 04/2020 ರಿಂದ 03/2021	2,14,120 04/2021 ರಿಂದ 01/2022
04	ಶ್ರೀವೀರ ಣ್ಣ ಹೆಚ್. ಸಿ ನಿವೃತ್ತ	ಹಣಕಾ ಸು ಸಂಬಂಧಿಸಿ ದಂತೆ	1187 07.10.2017	30.31 3/-	3,63,756 04/2020 ರಿಂದ 03/2021	3,63,756 04/2021 ರಿಂದ 03/2022
05	ಶ್ರೀಹೆಚ್ ಹೇಮಂ ತಕುಮಾ ರ	ಸಾಂಘಿಕ ಅಭಿಯಂ ತರರು, ವಿತಾವಿ, ಬೆಳಗಾವಿ	1174 15.12.2018	44.37 9/-	5,32,548 04/2020 ರಿಂದ 03/2021	5,32,548 04/2021 ರಿಂದ 03/2022
06	ವಾಯ್ ಕೊಟ್ಟ ಪ್ಪ ನಿವೃತ್ತ ಕಚೇರಿ ಅಧೀಕ್ಷಕ ರು	ಡಿಪಿಎಆ ರ್ ವಿಭಾಗ, ವಿತಾವಿ, ಬೆಳಗಾವಿ	1709 31.12.2018	25.00 0/-	1,00,000 04/2020 ರಿಂದ 06/2021	-
<b>ಒಟ್ಟುರೂ.</b>					<b>19,45,672</b>	<b>20,27,848</b>

**ನ್ಯೂನತೆಗಳು:**

1. ಕರ್ನಾಟಕ ನಾಗರಿಕ ಸೇವಾ ನಿಯಮ 1958 ನಿಯಮ 313 (ಬಿ) ರಂತೆ ಕ್ರಮ ಜರುಗಿಸಿಲ್ಲ.
2. ನಿವೃತ್ತಿ ನೌಕರರನ್ನು ನೇಮಕ ಮಾಡಿಕೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ ಮತ್ತು

ಸರ್ಕಾರದಿಂದ ಪೂರ್ವಾನುಮತಿ ಪಡೆದಿರುವುದಿಲ್ಲ. ಮರು ನೇಮಕಾತಿ ಅಧಿಕಾರಿ / ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯವನ್ನು ನೀಡಿರುವುದಿಲ್ಲ. ಸಂದರ್ಭಾನುಸಾರ ತಾತ್ಕಾಲಿಕವಾಗಿ ನಿವೃತ್ತ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಂಡಿರುವುದನ್ನು ಅಂಗೀಕರಿಸಿ ಕಂಡಿಕೆಯನ್ನು ಕೈಬಿಡಲು ವಿನಂತಿಸಿದೆ.

ಅನುಶಾಸನಗಳಲ್ಲಿ ಅವಕಾಶಗಳು ಹಾಗೂ ಕಾರ್ಯಕಾರಿ ಮಂಡಳಿಯಿಂದ ಅನುಮೋದನೆ ಪಡೆದ ದಾಖಲೆಗಳು ಲಭ್ಯವಿಲ್ಲ.

3. ಸರ್ಕಾರಿ ಆದೇಶಗಳು ಖಾಯಂ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತಿದ್ದು, ಮರು ನೇಮಕಾತಿ ಅಧಿಕಾರಿ/ಸಿಬ್ಬಂದಿಗಳಿಗೆ ಗಳಿಕೆ ರಜೆ ನಗದೀಕರಣ ಸೌಲಭ್ಯವು ಅನ್ವಯವಾಗುವುದಿಲ್ಲ.
4. ನಿವೃತ್ತಿ ಅಧಿಕಾರಿ/ಸಿಬ್ಬಂದಿಗಳನ್ನು ಮರುನೇಮಕಾತಿ ಹಾಗೂ ಅವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಪೂರ್ವಾನುಮತಿ ಪಡೆದಿರುವ ದಾಖಲೆ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಿಲ್ಲ.
5. ಕ.ನಾ.ಸೇ.ನಿ 1958 ನಿಯಮ 313 (ಡಿ) ಕರ್ನಾಟಕ ಸರ್ಕಾರದ ಆದೇಶ: ಸಿಆಸುಇ 15 ಎಸ್‌ಡಿಇ 94/2312.1994 ಕಂಡಿಕೆ 3, 4 ರಂತೆ ನೌಕರನ್ನು ಮರು ನೇಮಕಾತಿ ಮಾಡಿಕೊಳ್ಳಲು ಅವಕಾಶವಿರುವುದಿಲ್ಲ.

ಈ ಮೇಲಿನ ನ್ಯೂನತೆಗಳಿಗೆ ಸೂಕ್ತ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ:104, ದಿನಾಂಕ:28.12.2022** ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:10.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ರಾಜ್ಯ ಸಂಚಿತ ನಿಧಿ ಅಥವಾ ಸ್ಥಳೀಯ ನಿಧಿಯಿಂದ ಸರ್ಕಾರದ ಅನುದಾನ ಬಿಡುಗಡೆಯಾಗಿರುವುದಿಲ್ಲ. ಇವರ ವೇತನವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ವಯಂ-ಸಂಪನ್ಮೂಲ ನಿಧಿಯಿಂದ ಭರಿಸಲಾಗಿದೆ. ಸದರಿ ನೇಮಕಾತಿಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 145 ನೇ ಕಾರ್ಯಕಾರಿ ಪರಿಷತ್ ಸಭೆಯ ನಡವಳಿ ಸಂಖ್ಯೆ:9.2 ರಲ್ಲಿ ಅನುಮೋದನೆ ಪಡೆಯಲಾಗಿದೆ. ಕರ್ನಾಟಕ ನಾಗರೀಕ ಸೇವಾ ನಿಯಮ 1958, ನಿಯಮ 150 ರ ಪ್ರಕಾರ ಕ್ರಮ ಕೈಕೊಳ್ಳಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಸರ್ಕಾರದ ನಿಯಮಾಪಳಿಯನ್ನು ಉಲ್ಲಂಘನೆ ಮಾಡಿರುವುದು **ಕಾರಣ ಒಟ್ಟು ರೂ.39,73,520/- (19,45,672+20,27,848) ಮೊತ್ತವನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.**

17	ಫಲ ಪ್ರದಾಯಕವಲ್ಲದ ವೆಚ್ಚ																																					
17.1	<p><b>ಭಾರತ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಬಳಕೆ ಮಾಡಿಕೊಳ್ಳದೇ ಇರುವುದು.</b></p> <p>ವಿಶ್ವವಿದ್ಯಾಲಯಕ್ಕೆ ಭಾರತ ಸರ್ಕಾರದ Minister of Micro, Small and Medium Enterprises KVL Section, New Delhi Date:08.08.2016 ರಂತೆ ರೂ.41,50,000/- ಗಳನ್ನು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಅಕಾಡೆಮಿ ದಾಂಡೇಲಿ ಕರ್ನಾಟಕ ಇವರಿಗೆ Setting up of Livelihood Business Incubators (LBI) under ASPIRE Schemeಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅನುದಾನ ಬಿಡುಗಡೆಯಾಗಿರುತ್ತದೆ, 2020-21 ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಪರಿಶೀಲಿಸಲಾಗಿ, ದಿನಾಂಕ:31.03.2021 ರ ಅಂತ್ಯಕ್ಕೆ ರೂ.41,50,000/- ಗಳನ್ನು ಬಾಕಿ ಉಳಿದು ಕೊಂಡಿರುತ್ತದೆ. ಆದರೆ ಈಗಾಗಲೇ ಭಾರತ ಸರ್ಕಾರದಿಂದ ಅನುದಾನವು ವಿಶ್ವವಿದ್ಯಾಲಯಕ್ಕೆ ಬಿಡುಗಡೆಯಾಗಿ 6 ವರ್ಷಗಳು ಗತಿಸಿದರೂ ಕೂಡ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳದೇ ಇರುವ ಹಾಗೂ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ಹಿಂತಿರುಗಿಸಲು ತೆಗೆದುಕೊಂಡ ಕ್ರಮದ ಕುರಿತು ಸೂಕ್ತ ವಿವರಣೆಯನ್ನು ಹಾಗೂ ಬಿಡುಗಡೆಯ ಆದೇಶದಲ್ಲಿ ವಿಧಿಸಿರುವ ಷರತ್ತು ಕ್ರಮಸಂಖ್ಯೆ: 2(iv)ರಲ್ಲಿ ತಿಳಿಸಿರುವಂತೆ VTU- Shall furnish performance cum achievement report to the Sanctioning Authority (Secretary MSME) ಈಕುರಿತು ಮಾಹಿತಿ ನೀಡಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:27, ದಿನಾಂಕ:14.10.2022 ರಂದು ನೀಡಲಾಗಿ ವಿಶ್ವ ವಿದ್ಯಾಲಯದವರು ದಿನಾಂಕ:10.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ರೂ.41,50,000/- ಗಳನ್ನು (Computer and Software and Office equipment at NASD Dandeli ಎಂದು Assets ಲೆಕ್ಕಶೀರ್ಷಿಕೆಯಲ್ಲಿ ತೆಗೆದುಕೊಂಡಿರುವುದರಿಂದ 2021-22 ನೇ ಸಾಲಿನಲ್ಲಿ ಜರನಲ್ ವೋಚರನಂ:1548, ದಿನಾಂಕ:31.03.2022 ರಂದು ಸರಿಪಡಿಸಲಾಗಿದೆ ಹಾಗೂ ಸರ್ಕಾರದಿಂದ ಸ್ವೀಕರಿಸಬೇಕಾದ ಬಾಕಿ ಶುಲ್ಕ ರೂ.37,67,844/- ಗಳನ್ನು ವಿಶ್ವವಿದ್ಯಾಲಯಕ್ಕೆ ಬಿಡುಗಡೆ ಮಾಡಲು ಭಾರತ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿರುತ್ತಾರೆ. ಕಾರಣ ಖರ್ಚುಗಳಿಗೆ ಸಂಬಂಧಿಸಿದ ವೋಚರುಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ</p>	<p>ಕಂಡಿಕೆಯಲ್ಲಿ ತಿಳಿಸಿರುವಂತೆ Ministry of Micro Small and Medium Enterprises RVL-1 Section, Now Delhi Dated 08-08-2016 ರಂದು ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಅಕಾಡೆಮಿ ದಾಂಡೇಲಿ ಕರ್ನಾಟಕ ಇವರಿಗೆ Setting up of 1 livelihood Business Incubators (LBI) under ASPIRE Scheme ಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಶೇ. 50 ರಷ್ಟು ಅಂದರೆ ರೂ. 41,50,000/- ಗಳು ಮಾತ್ರ ಅನುದಾನ ಬಿಡುಗಡೆಯಾಗಿರುತ್ತದೆ. ಬಾಕಿ ಶೇ. 50 ರಷ್ಟು ಮೊತ್ತ ಇನ್ನೂ Ministry of Micro Small and Medium Enterprises RVL-1 Section, Now Delhi ಇವರಿಂದ ಬರಬೇಕಾಗಿರುತ್ತದೆ ಹಾಗೂ ಅನುದಾನವು ಬಿಡುಗಡೆಯಾದ ಮೊತ್ತಕ್ಕಿಂತ ಹೆಚ್ಚಿನ ಮೊತ್ತವು ವೆಚ್ಚವಾಗಿರುತ್ತದೆ.</p> <p>ಸದರಿ ಮೊತ್ತವನ್ನು 2018-19 ಹಾಗೂ 2019-20 ನೇ ಸಾಲಿನಲ್ಲಿ ವೆಚ್ಚವನ್ನು ಮಾಡಲಾಗಿದೆ. ಆದರೆ ಲೆಕ್ಕಪತ್ರಗಳಲ್ಲಿ MSME ಲೆಕ್ಕ ಶೀರ್ಷಿಕೆಯಡಿ ತೆಗೆದುಕೊಳ್ಳದೆ Computer and Software and Office Equipment at NASD Dandeli ಲೆಕ್ಕ ಶೀರ್ಷಿಕೆಯಡಿ (Assets) ತೆಗೆದುಕೊಳ್ಳಲಾಗಿತ್ತು.</p> <table border="1" data-bbox="1167 878 1946 1223"> <thead> <tr> <th>SL NO</th> <th>Seller name</th> <th>QTY</th> <th>Invoice no</th> <th>Invoice Date</th> <th>Invoice Amount(Rs)</th> </tr> </thead> <tbody> <tr> <td>1</td> <td>GC'STantr agnan</td> <td>30</td> <td>VTU/BGM/SAP/CW-4/28/T-373-2017-18/6437</td> <td>12-10-2018</td> <td>14,60,700.00</td> </tr> <tr> <td>2</td> <td>CNC Turning centre- AXES</td> <td>2</td> <td>VTU/BGM/SAP/CW-1/24/T-408-2018-19/10893</td> <td>08-03-2019</td> <td>57,57,144.00</td> </tr> <tr> <td></td> <td></td> <td></td> <td>TOTAL</td> <td></td> <td>72,17,844.00</td> </tr> <tr> <td></td> <td>Less</td> <td></td> <td>Amount received</td> <td></td> <td>41,50,000.00</td> </tr> <tr> <td></td> <td></td> <td></td> <td>Amount receivable as on date</td> <td></td> <td>30,67,844.00</td> </tr> </tbody> </table> <p>ಮೇಲೆ ತಿಳಿಸಿದ ಮೊತ್ತವನ್ನು Computer and Software and Office Equipment at NASD Dandeli ಅಂತ assets ಲೆಕ್ಕ ಶೀರ್ಷಿಕೆಯಲ್ಲಿ ತೆಗೆದುಕೊಂಡಿರುವುದರಿಂದ 2021-22 ನೇ</p>	SL NO	Seller name	QTY	Invoice no	Invoice Date	Invoice Amount(Rs)	1	GC'STantr agnan	30	VTU/BGM/SAP/CW-4/28/T-373-2017-18/6437	12-10-2018	14,60,700.00	2	CNC Turning centre- AXES	2	VTU/BGM/SAP/CW-1/24/T-408-2018-19/10893	08-03-2019	57,57,144.00				TOTAL		72,17,844.00		Less		Amount received		41,50,000.00				Amount receivable as on date		30,67,844.00
SL NO	Seller name	QTY	Invoice no	Invoice Date	Invoice Amount(Rs)																																	
1	GC'STantr agnan	30	VTU/BGM/SAP/CW-4/28/T-373-2017-18/6437	12-10-2018	14,60,700.00																																	
2	CNC Turning centre- AXES	2	VTU/BGM/SAP/CW-1/24/T-408-2018-19/10893	08-03-2019	57,57,144.00																																	
			TOTAL		72,17,844.00																																	
	Less		Amount received		41,50,000.00																																	
			Amount receivable as on date		30,67,844.00																																	

	<p>ರೂ.41,50,000/- ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>	<p>ಸಾಲಿನಲ್ಲಿ ಜರ್ನಲ್ ವೋಚರ್ ನಂ. 1540/31/03/2022 ಗಳಂತೆ ಸರಿಪಡಿಸಲಾಗಿದೆ.</p> <p>ಮುಂದುವರೆದು ಸರ್ಕಾರದಿಂದ ಸ್ವೀಕರಿಸಬೇಕಾದ ಬಾಕಿ ಶೇ. 50 ರಷ್ಟು ಮೊತ್ತ ರೂ. 41,50,000/-ಗಳು ದಿನಾಂಕ 12-07-2023 ರಂದು ಯುಟಿಆರ್ ನಂ. BULK Posting-ACHCr 999ZNUB ASPIRE ರ ಮೂಲಕ ವಿತಾವಿ ಖಾತೆಗೆ ಜಮೆ ಮಾಡಲಾಗಿದೆ. ಸದರಿ ಮೊತ್ತದಲ್ಲಿ ರೂ. 30,67,844/- ಗಳನ್ನು ಮಾತ್ರ ಈಗಾಗಲೇ ಖರ್ಚು ಭರಿಸಲಾಗಿದೆ. ಬಾಕಿ ಉಳಿದ ಮೊತ್ತ ರೂ. 10,82,156/- ಗಳನ್ನು ಸಂಬಂಧಿಸಿದ ದಾಖಲಾತಿಗಳನ್ನು ಲಗತ್ತಿಸಿದೆ.</p> <p>ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
17.2	<p>2015-16 ನೇ ಸಾಲಿನಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಕೈಗೊಳ್ಳಲು ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ಇರುವುದು.</p> <p>ವಿಶ್ವವಿದ್ಯಾಲಯಕ್ಕೆ 2020-21 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿರುವಂತೆ ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಇವರಿಂದ ಸ್ವೀಕೃತವಾದ ಅನುದಾನದ ಮೊತ್ತ ರೂ.5,21,600/- ಗಳು ಇರುತ್ತವೆ. ಆದರೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬೆಂಗಳೂರು ಇವರ ಪತ್ರಸಂಖ್ಯೆ:ಪ್ರ.ಇ.ಯೋ-1/18/2014-15/2290 ದಿನಾಂಕ:21.07.2015 ರನ್ವಯ 2015-16 ನೇ ಸಾಲಿನಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಕಾರ್ಯಕ್ರಮ ಕೈಗೊಳ್ಳಲು ನಿರ್ದೇಶಕರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ಅಕಾಡೆಮಿ ದಾಂಡೇಲಿ ಇವರಿಗೆ ಟ್ರೇಜರಿ ಚೆಕ್ ನಂ:236909 ದಿನಾಂಕ:21.07.2015 ರೂ.5,94,200/- ಗಳ ಅನುದಾನವು ಬಿಡುಗಡೆಯಾಗಿರುತ್ತದೆ. ಸದರಿ ಬಿಡುಗಡೆಯಾದ ಅನುದಾನವನ್ನು ಇಲ್ಲಿಯವರೆಗೆ ಬಿಡುಗಡೆಯಾದ ಉದ್ದೇಶಕ್ಕೆ ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳದೇ ಬಾಕಿ ಶಿಲ್ಕು ಉಳಿದಿರುವುದು ವಾರ್ಷಿಕ ಲೆಕ್ಕಪತ್ರವನ್ನು ಗಮನಿಸಲಾಗಿ</p>	<p>2015-16 ನೇ ಸಾಲಿನಲ್ಲಿ ಪ್ರವಾಸಿ ಮಾರ್ಗದರ್ಶಿ ತರಬೇತಿ ಕೈಗೊಳ್ಳಲು ಬಿಡುಗಡೆಯಾದ ಅನುದಾನ ರೂ. 5,21,600/- ಗಳನ್ನು 2021-22 ಮತ್ತು 2022-23 ನೇ ಸಾಲಿನಲ್ಲಿ ಖರ್ಚು ಭರಿಸಿದ್ದು ವೋಚರ್ ಮತ್ತು ಬಳಕೆ ಪ್ರಮಾಣ ಪತ್ರಗಳ ಪ್ರತಿ ಲಗತ್ತಿಸಿದೆ.</p>

	<p>ಕಂಡುಬಂದಿರುತ್ತದೆ. ಅನುದಾನವನ್ನು ಬಳಸಿಕೊಳ್ಳದೇ ಇದ್ದು ಸದರಿ ಬಾಕಿ ಉಳಿದ ಮೊತ್ತವನ್ನು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಹಿಂತಿರುಗಿಸಲು ತೆಗೆದುಕೊಂಡ ಕ್ರಮದ ಕುರಿತು ಹಾಗೂ ವೋಚರಗಳನ್ನು ಹಾಜರುಪಡಿಸಲು ಕೋರಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:28, ದಿನಾಂಕ :14.10.2022</b>ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:10.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ 2015-16 ನೇ ಸಾಲಿನ ಪ್ರವಾಸಿ ಮಾರ್ಗದರ್ಶಿ ತರಬೇತಿ ಕೈಗೊಳ್ಳಲು ಬಿಡುಗಡೆಯಾದ ಅನುದಾನ ರೂ.5,21,600/- ಗಳನ್ನು 2021-22 ಮತ್ತು 2022-23 ನೇ ಸಾಲಿನ ಲೆಕ್ಕಪತ್ರಗಳಲ್ಲಿ ಸರಿಪಡಿಸಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಸದರಿ ಅನುದಾನಕ್ಕೆ ಎದುರಾಗಿ ಭರಿಸಿರುವ ಖರ್ಚುಗಳ ವೋಚರಗಳು ಹಾಗೂ ಬಳಕೆ ಪ್ರಮಾಣ ಪತ್ರಗಳನ್ನು ಲೆಕ್ಕಪರಿಶೋಧನೆ ಹಾಜರು ಪಡಿಸುವವರೆಗೆ <b>ರೂ.5,21,600/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</b></p>	
17.3	<p><b>ಎನ್.ಎಸ್.ಎಸ್. ಅನುದಾನದ ಬಳಕೆ ಮತ್ತು ಮರು ಪಾವತಿ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-22ನೇ ಸಾಲಿನ ಎನ್.ಎಸ್.ಎಸ್. ವಿಭಾಗದ ನಗದು ಪುಸ್ತಕಗಳನ್ನು ಪರಿಶೀಲಿಸಲಾಗಿದ್ದು, ಎನ್.ಎಸ್.ಎಸ್. ರೆಗ್ಯೂಲರ್ ಖಾತೆ (A/c No: 54003362229) ಮತ್ತು ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪ ಖಾತೆ (A/c No: 54003362230) ಯಿಂದ ಅನುದಾನಗಳನ್ನು ವಿವಿಧ ಕಾಲೇಜುಗಳಿಗೆ ಬಿಡುಗಡೆ ಮಾಡಲಾಗಿದ್ದು, 2020-21 ನೇ ಸಾಲಿನಲ್ಲಿ ಕೆಲವು ಕಾಲೇಜುಗಳು ಈ ಹಿಂದೆ ನೀಡಿದ ಅನುದಾನವನ್ನು ಉಪಯೋಗಿಸದೆ ಮರು ಪಾವತಿಸಿದ್ದಾರೆ ಹಾಗೂ ಕೆಲವು ಕಾಲೇಜುಗಳು ಬಿಡುಗಡೆ ಮಾಡಲಾಗಿದ್ದ ಅನುದಾನವನ್ನು ಉಪಯೋಗಿಸಿ ಬಳಕೆ ಪ್ರಮಾಣ ಪತ್ರವನ್ನು 2019-20 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ.</p> <p>2018-19 ರಿಂದ 2021-22ನೇ ಸಾಲಿನಲ್ಲಿ ವಿವಿಧ ಕಾಲೇಜುಗಳಿಗೆ ಬಿಡುಗಡೆ ಮಾಡಲಾಗಿದ್ದ ಒಟ್ಟು ರೂ.92,78,540/- ಅನುದಾನಗಳಲ್ಲಿ ರೂ.14,73,760/- ಗಳನ್ನು 2020-22ನೇ</p>	<p>1. ಸದರಿ ಸಾಲಿನಲ್ಲಿ ಕೋವಿಡ್ ಮಹಾಮಾರಿ ಕಾಯಿಲೆ ಇರುವುದರಿಂದ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮಹಾವಿದ್ಯಾಲಯಗಳು ಎನ್.ಎಸ್.ಎಸ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಿಲ್ಲ. ಮುಂದುವರೆದು ಅನುದಾನ ಪಡೆದ ಮಹಾವಿದ್ಯಾಲಯಗಳಿಗೆ ಅನುದಾನ ಉಪಯೋಗಿಸಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ.</p> <p>೨. ಸದರಿ ಸಾಲಿನಲ್ಲಿ ಕೋವಿಡ್ ಮಹಾಮಾರಿ ಕಾಯಿಲೆ ಇರುವುದರಿಂದ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ಮಹಾವಿದ್ಯಾಲಯಗಳು ಎನ್.ಎಸ್.ಎಸ್ ವಿಶೇಷ ಶಿಬಿರಗಳನ್ನು ಹಮ್ಮಿಕೊಂಡಿರುವುದಿಲ್ಲ. ಮುಂದುವರೆದು ಅನುದಾನ ಪಡೆದ ಮಹಾವಿದ್ಯಾಲಯಗಳಿಗೆ ಅನುದಾನ ಉಪಯೋಗಿಸಿ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಲು ಸೂಚಿಸಲಾಗಿದೆ.</p> <p>೩. 2019-20 ಸಾಲಿನಲ್ಲಿ 20 ಆಯ್ಕೆ</p>

ಸಾಲಿನಲ್ಲಿ ಕಾಲೇಜುಗಳಿಂದ ಮರು ಪಾವತಿ ಮಾಡಲಾಗಿದೆ. ಮೇಲಿನಂತೆ ಬಿಡುಗಡೆ ಮಾಡಿದ ಅನುದಾನದಲ್ಲಿ ದಿನಾಂಕ:31/03/2021 ವರೆಗೂ ವಿವಿಧ ಕಾಲೇಜುಗಳಿಂದ ಬಳಕೆಯಾಗದೇ ಅಥವಾ ಮರು ಪಾವತಿಯಾಗದೇ ಕಾಲೇಜುಗಳಲ್ಲಿ ಉಳಿದ ಬಾಕಿ ಅನುದಾನದ ಮಾಹಿತಿಯನ್ನು ಈ ಕೆಳಗಿನ ನಮೂನೆಯಲ್ಲಿ ನೀಡಲು ಕೆಳಗೆ ಲೆಕ್ಕಪರಿಶೋಧನಾ ವಿಚಾರಣೆಪತ್ರಸಂಖ್ಯೆ:44, ದಿನಾಂಕ:19.10.2022 ರಂದು ನೀಡಲಾಗಿ, ವಿಶ್ವವಿದ್ಯಾಲಯವು ದಿನಾಂಕ:21.01.2023 ರಂದು ಸಲ್ಲಿಸಿದ ಅನುಸರಣೆಯ ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಅ. ಸಂ	ಖಾತೆ ಹೆಸರು	ಅನುದಾನ ಬಿಡುಗಡೆ ಮಾಡಿದ ವರ್ಷ	ಬಿಡುಗಡೆ ಮಾಡಿದ ಅನುದಾನ	ಉಪಯೋಗಿಸಿದ ಮೊತ್ತ (As per Utilisation Certificate)	ಮರು ಪಾವತಿ ಮಾಡಿದ ಮೊತ್ತ	31/03/2022 ಕ್ಕೆ ಉಳಿದ ಬಾಕಿ
(1)	(2)	(3)	(5)	(6)	(7)	(9)=(5)-(6)-(7)
1	ಎನ್.ಎಸ್.ಎಸ್. ರೆಗ್ಯೂಲರ್ ಖಾತೆ (A/c No: 540033622 29)	2018-19	19,20,000	18,05,500	1,14,500	-
		2018-19	3,20,000	2,08,000	1,12,000	-
		2019-20 & 2020-21	8,80,000	41,430	1,37,430	7,04,000
		2021-22	6,60,000	-	-	6,60,000
2	ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪ್ ಖಾತೆ (A/c No: 540033622 30)	2018-19	27,00,000	21,18,594	5,81,406	-
		2018-19	4,50,000	90,000	3,60,000	-
		2018-19	2,00,000	2,00,000	-	-
		2019-20 & 2020-21	10,20,415	37,106	1,66,977	8,16,332
		2021-22	9,28,125	-	-	9,28,125
3	ಎನ್.ಎಸ್.ಎ	2019-20	2,00,000	1,80,000	20,000	-

ಮಹಾವಿದ್ಯಾಲಯಗಳಿಗೆ ಹೆಚ್ಚುವರಿಯಾಗಿ ಎನ್.ಎಸ್.ಎಸ್ ವಿಶೇಷ ಶಿಬಿರಕ್ಕೆ ತಲಾ ರೂ. 10,000/- ಗಳನ್ನು ಬಿಡುಗಡೆ ಮಾಡಲಾಗಿತ್ತು. ಅದರಲ್ಲಿ 18 ಮಹಾವಿದ್ಯಾಲಯಗಳು ಮಾತ್ರ ಉಪಯೋಗಿಸಿ ಬಳಿಕ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. 2 ಮಹಾವಿದ್ಯಾಲಯಗಳು ಅನುದಾನ ಮರಳಿಸಿದ್ದಾರೆ. (ಪ್ರತಿ ಲಗತ್ತಿಸಿದೆ).

ಸ್. ರಾಜ್ಯ ಸರ್ಕಾರ ಯೋಜನೆ ಯ ಅನುದಾನ ಖಾತೆ (A/c No: 385812804 60)	0			
ಒಟ್ಟು ರೂ.	92,78,54 0	46,80,63 0	14,92,313	31,08,457

(ಟಿಪ್ಪಣಿ: ವಿಶ್ವವಿದ್ಯಾಲಯದ ಎನ್.ಎಸ್.ಎಸ್. ರೆಗ್ಯೂಲರ್ ಖಾತೆ ಮತ್ತು ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪ್ ಖಾತೆಯಿಂದ 2021-22ನೇ ಸಾಲಿನ ಮಾರ್ಚ್ ತಿಂಗಳಿನಲ್ಲಿ ವಿವಿಧ ಕಾಲೇಜುಗಳಿಗೆ ರೂ.6,60,000/- ಮತ್ತು ರೂ.9,28,125/-ಅನುದಾನ ಬಿಡುಗಡೆ ಮಾಡಲಾಗಿದ್ದು ಸದರಿ ಅನುದಾನಕ್ಕೆ ಸಂಬಂಧಿಸಿದ ಬಳಕೆ ಪ್ರಮಾಣ ಪತ್ರಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಸೂಚಿಸಿದೆ.)

ವಿಶ್ವವಿದ್ಯಾಲಯದ ಎನ್.ಎಸ್.ಎಸ್. ರೆಗ್ಯೂಲರ್ ಖಾತೆ ಮತ್ತು ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪ್ ಖಾತೆಯಿಂದ 2020-21 ನೇ ಸಾಲಿನವರೆಗೆ ವಿವಿಧ ಕಾಲೇಜುಗಳಿಗೆ ಬಿಡುಗಡೆ ಮಾಡಿದ ಅನುದಾನಕ್ಕೆ ಸಂಬಂಧಿಸಿದ ಬಳಕೆ ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವುದಿಲ್ಲ. ಕಾರಣ 31/03/2022 ರವರೆಗೆ ಉಪಯೋಗಿಸದೆ ಉಳಿದ ಬಾಕಿ ಅನುದಾನ ರೂ.15,20,332/- (7,04,000+8,16,332) ಗಳಿಗೆ ಬಳಕೆ ಪ್ರಮಾಣ ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸುವವರೆಗೆ ಅಥವಾ ಸಂಬಂಧಿಸಿದ ಕಾಲೇಜುಗಳಿಂದ ಸದರಿ ಅನುದಾನವನ್ನು ವಸೂಲಿಸುವವರೆಗೆ ರೂ.15,20,332/-ಗಳನ್ನು ವಸೂಲಾತಿಯಲ್ಲಿಡಲಾಗಿದೆ.

17.4

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇಲ್ಲಿ "Excellence in Geospatial Technology" ಕೇಂದ್ರ ಸ್ಥಾಪನೆಗಾಗಿ ಅನುದಾನ ಬಿಡುಗಡೆಯಾಗಿದ್ದು ಬಳಕೆಯಾಗದೇ ಬಾಕಿ ಉಳಿದಿರುವ ಕುರಿತು.

೧. ಕಳೆದ ಎರಡು ವರ್ಷಗಳಿಂದ Covid-19 ಕಾರಣ ಉಪಕರಣಗಳ ಖರೀದಿ ಮತ್ತು ಮಾನವಶಕ್ತಿ ನೇಮಕಾತಿ ವಿಳಂಬವಾಗಿದೆ.

೨. Covid-19 ಸಮಯದಲ್ಲಿ ಕ್ಯಾಂಪಸ್ ಸಂಪೂರ್ಣವಾಗಿ

2020-21 ಮತ್ತು 2021-22ನೇ ಸಾಲಿನ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಯಲ್ಲಿ ಅನುದಾನದ ದಾಖಲೆಗಳನ್ನು ಸರ್ಕಾರದ ಅಧೀನ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ) ಬೆಂಗಳೂರು ಇವರ ಪತ್ರಸಂಖ್ಯೆ: ಇಡಿ:182:ಟಿಇಸಿ: 2020, ದಿನಾಂಕ: 12.03.2020 ರಲ್ಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ||ನಾಗರಾಜ ಎಸ್. ಪಾಟೀಲರವರು ರೂ. 50 ಲಕ್ಷಗಳ ಅಂದಾಜಿನೊಂದಿಗೆ ಸಿದ್ಧಪಡಿಸಿರುವ "Excellence in Geospatial Technology" ಕೇಂದ್ರವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಇಲ್ಲಿ ಸ್ಥಾಪಿಸಲು ಸರ್ಕಾರವು ಅನುಮೋದನೆ ನೀಡಿರುತ್ತದೆ. 2020-21ನೇ ಸಾಲಿನಲ್ಲಿ ಸದರಿ ಕೇಂದ್ರ ಸ್ಥಾಪಿಸಲು ಸರ್ಕಾರದಿಂದ ರೂ.50ಲಕ್ಷಗಳು ಬಿಡುಗಡೆಯಾಗಿರುತ್ತದೆ. ಲೆಕ್ಕಪರಿಶೋಧನೆಗೆ ಒದಗಿಸಲು ದಾಖಲೆಗಳನ್ವಯ 2020-21 ಮತ್ತು 2021-22 ನೇ ಸಾಲಿನ ಜಮಾ-ಖರ್ಚಿನ ವಿವರಗಳು ಈ ಕೆಳಗಿನಂತಿವೆ.

**2020-21**

(ಮೊತ್ತರೂ.ಗಳಲ್ಲಿ)

1	ದಿ: 01.04.2020 ಕ್ಕೆ ಆರಂಭಿಕ ಶಿಲ್ಕು	0
2	2020-21ನೇ ಸಾಲಿನ ಸ್ವೀಕೃತಿಗಳು	50,00,000
3	ಬ್ಯಾಂಕು ಬಡ್ಡಿ ಜಮೆ	86,878
	<b>ಒಟ್ಟು ರೂ.</b>	<b>50,86,878</b>
4	2020-21ನೇ ಸಾಲಿನ ವೆಚ್ಚಗಳು	265
5	ದಿ: 31.03.2021 ಕ್ಕೆ ಅಂತಿಮ ಶಿಲ್ಕು	50,86,612

**2021-22**

(ಮೊತ್ತ ರೂ.ಗಳಲ್ಲಿ)

1	ದಿ: 01.04.2021 ಕ್ಕೆ ಆರಂಭಿಕ ಶಿಲ್ಕು	50,86,612
2	2021-22ನೇ ಸಾಲಿನ ಸ್ವೀಕೃತಿಗಳು ಬ್ಯಾಂಕು ಬಡ್ಡಿ ರೂ. 34617+34852+34558+34708	1,38,735
	<b>ಒಟ್ಟು ರೂ.</b>	<b>52,25,347</b>
3	2021-22ನೇ ಸಾಲಿನ ವೆಚ್ಚಗಳು	0
4	ದಿ: 31.03.2022 ಕ್ಕೆ ಅಂತಿಮ ಶಿಲ್ಕು	52,25,347

ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಭೌತಿಕವಾಗಿ ಇರಲಿಲ್ಲ ಮತ್ತು ಸಂಪೂರ್ಣ ಉಪಕರಣವನ್ನು ಬಳಸುತ್ತಿರಲಿಲ್ಲ. ಈ ಕಾರಣಗಳಿಂದ ಉಪಕರಣವು ನಿಷ್ಪ್ರಯೋಜಕವಾಗಿರುತ್ತಿತ್ತು.

೩. Centre of Excellence in Geospatial Technology (CEGT) ಕೇಂದ್ರವನ್ನು ಬ್ಲಾಕ್ ೩, ಎರಡನೇ ಮಹಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ಸ್ಥಾಪಿಸಲಾಗಿದೆ, ಕಂಪ್ಯೂಟರ್ ಪ್ರಯೋಗಾಲಯ, ಸ್ಟೆಕ್ಪಲ್ ಸಿಗ್ನಚರ್ ವಿಶ್ಲೇಷಣೆ ಪ್ರಯೋಗಾಲಯ ಮತ್ತು ತರಗತಿಗಳಿಗೆ ಪ್ರತ್ಯೇಕ ಕೋಡಿಗಳನ್ನು ನಿರ್ಮಿಸಲಾಗಿದೆ. (ನಕ್ಷೆ ಮತ್ತು ಪೋಟೋಗಳನ್ನು ಲಗತ್ತಿಸಲಾಗಿದೆ).

೪. ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಜಿಯೋಸ್ಪೇಷಿಯಲ್ ಟೆಕ್ನಾಲಜಿ (CEGT) ಅನ್ನು ೦೧ ಆಗಸ್ಟ್ ೨೦೨೩ ರಂದು ಕರ್ನಾಟಕ ಸರ್ಕಾರದ ಗೌರವಾನ್ವಿತ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ ಸುಧಾಕರ ಅವರು ಉದ್ಘಾಟಿಸಿದರು (ಛಾಯಾಚಿತ್ರ ಲಗತ್ತಿಸಲಾಗಿದೆ).

೫. (CEGT) ಕೇಂದ್ರಕ್ಕಾಗಿ ಉಪಕರಣಗಳನ್ನು ಖರೀದಿಸಲು ತಜ್ಞರ ಸಮಿತಿಯನ್ನು ರಚಿಸಿ ಸಲಹೆಗಳನ್ನು ಕ್ರೋಢೀಕರಿಸಲಾಗಿದೆ. (ಅಧಿಸೂಚನೆ ಲಗತ್ತಿಸಲಾಗಿದೆ).

೬. Spectro Radiometer ಅನ್ನು ಖರೀದಿಸಲಾಗಿದೆ ಮತ್ತು ಪಾವತಿಗಾಗಿ ಮಾಡಲಾಗಿದೆ (ದಾಖಲೆಗಳನ್ನು ಲಗತ್ತಿಸಲಾಗಿದೆ).

೭. 2022 ರ ಏಪ್ರಿಲ್‌ನಲ್ಲಿ Project Assistant ನ್ನು ನೇಮಿಸಲಾಗಿದೆ ವಿತಾವಿ ವಿದ್ಯಾರ್ಥಿಗಳು ಮತ್ತು ಅಂಗಸಂಸ್ಥೆ ಕಾಲೇಜುಗಳ ವಿದ್ಯಾರ್ಥಿಗಳಿಗೆ CEGT ಯಿಂದ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

೮. CEGT ಸೌಲಭ್ಯಗಳನ್ನು ಬಳಸಿಕೊಂಡು ೨೦೨೩ ರಿಂದ M.Tech Geoinformatics ಪ್ರಾರಂಭಿಸಲಾಗಿದೆ.

೯. CEGT ಕೇಂದ್ರದ ಸೌಲಭ್ಯಗಳನ್ನು ಬಲಸಿಕೊಂಡು



	<p>ಮೇಲ್ಕಾಣಿಸಿದ ವಿವರಗಳಂತೆ ರೂ. 52,25,347/-ಗಳು ವಿಶ್ವವಿದ್ಯಾಲಯದ ಬ್ಯಾಂಕು ಖಾತೆಸಂಖ್ಯೆ:3915156310 ರ ಖಾತೆಯಲ್ಲಿ ದಿನಾಂಕ:31.03.2022 ರ ಅಂತ್ಯಕ್ಕೆ ಬಾಕಿ ಉಳಿದಿರುತ್ತದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನವು 2020-21 ಮತ್ತು 2021-22 ನೇ ಸಾಲಿನ ಆರ್ಥಿಕ ವರ್ಷದಲ್ಲಿ ವೆಚ್ಚವಾಗದೇ ಉಳಿದಿರುತ್ತದೆ. ಸದರಿ ಕೇಂದ್ರ ಸ್ಥಾಪನೆಯ ಕುರಿತು ವಿಶ್ವವಿದ್ಯಾಲಯವು ತೆಗೆದುಕೊಂಡ ಕ್ರಮದ ಹಾಗೂ ವಿಳಂಬದ ಕುರಿತು ಸೂಕ್ತ ವಿವರಣೆಯನ್ನು ಲೆಕ್ಕಪರಿಶೋಧನೆಗೆ ಪೂರೈಸಲು ಕೋರಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:86,ದಿನಾಂಕ: 14.12.2022</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 03.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಪ್ರಯೋಗಾಲಯ ಮತ್ತು ತರಗತಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಿಸಲಾಗಿದೆ. ತಜ್ಞರ ಸಮಿತಿ ರಚಿಸಲಾಗಿದ್ದು ಉಪಕರಣಗಳ ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿರುತ್ತಾರೆ. ಆದರೆ 2020-21 ಮತ್ತು 2021-22 ನೇ ಸಾಲಿನಲ್ಲಿ ಬಳಕೆಯಾಗದೇ ಬಾಕಿ ಉಳಿದ ಮೊತ್ತಗಳನ್ನು ಉಪಯೋಗಿಸದೇ ಸುಮಾರು 2 ವರ್ಷಗಳವರೆಗೆ ವಿಳಂಬ ಮಾಡಿದ್ದು ಈ ಕುರಿತು ಸೂಕ್ತವಾದ ಸ್ಪಷ್ಟೀಕರಣ ನೀಡಿರುವುದಿಲ್ಲ. ಆದ ಕಾರಣ ಸದರಿ ಅನುದಾನವನ್ನು ಹಂಚಿಕೆ ಮಾಡಲಾದ ಉದ್ದೇಶಕ್ಕೆ ಉಪಯೋಗಿಸಿಕೊಂಡು ದಾಖಲೆ ಮತ್ತು ವಿವರಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p>	<p>ಅನೇಕ ಸಲಹಾ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಅಂತಹ ಒಂದು ಪ್ರೇರಕ ಕೆಲಸವೆಂದರೆ ದಾವಣಗೆರೆಯ ಸೂರಗೊಂಡನಕೊಪ್ಪದಲ್ಲಿರುವ ಸಂತ ಸೇವಾಲಾಲ ದೇವಾಲಯದ ಆವರಣದ ಡ್ರೋನ್ ಸಮೀಕ್ಷೆ. ೧೦. ವಿತಾವಿ ಯದಲ್ಲಿ ವ್ಯಾಸಂಗ ಮಾಡಿದ M.Tech ವಿದ್ಯಾರ್ಥಿಗಳು ಈ ಕೇಂದ್ರದಿಂದ ಫಲಾನುಭವಿಗಳಾಗಿದ್ದು Geospatial ಸಂಬಂಧಿತ ಉದ್ಯಮದಲ್ಲಿ ಉದ್ಯೋಗವನ್ನು ಪಡೆದಿರುತ್ತಾರೆ. ೧೧. ಈ ಶೈಕ್ಷಣಿಕ ವರ್ಷದಿಂದ Centre of Excellence in Geospatial Technology (CEFT), ವಿತಾವಿಯ ಸಂಯೋಜಿತ ಕಾಲೇಜುಗಳ BE ಮತ್ತು M.Tech ವಿದ್ಯಾರ್ಥಿಗಳಿಗೆ ಇಂಟರ್ನಶಿಪ್ ನೀಡಲು ಪ್ರಾರಂಭಿಸಿರುತ್ತೇವೆ (ದಾಖಲೆಗಳನ್ನು ಲಗತ್ತಿಸಲಾಗಿದೆ). ೧೨. Clear Water Dynamics ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿಯನುಣ ನೀಡಲಾಗಿದೆ ಮತ್ತು ಇದೇ ಉದ್ಯಮದಲ್ಲಿ ನೀರು ಮತ್ತು ಭೂಮಿ ನಿರ್ವಹಣೆ (Water and Land Management) ವಿಭಾಗದ M.Tech ವಿದ್ಯಾರ್ಥಿಗಳು ಉದ್ಯೋಗವನ್ನು ಪಡೆದಿರುತ್ತಾರೆ. ೧೩. VGST ಯೋಜನೆಯಿಂದ ಖರೀದಿಸಿದ Workstations ನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಉಪಯೋಗಿಸಲಾಗುತ್ತಿದೆ. ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
17.5	<p><b>ಪ್ರೊಜೆಕ್ಟ್‌ಗೆ ಬಿಡುಗಡೆಯಾದ ಅನುದಾನವನ್ನು ಬಳಕೆ ಮಾಡಿಕೊಳ್ಳದೇ ಇರುವ ಕುರಿತು.</b></p> <p>2021-22ನೇ ಸಾಲಿನ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಗೆ ಒದಗಿಸಿದ ವಿವಿಧ ಯೋಜನೆಗಳ ಅನುದಾನ ರಜಿಸ್ಟ್ರಾರ್‌ನಲ್ಲಿರುವ ಮಾಹಿತಿಯ ಪ್ರಕಾರ ಡಾ   ಶಿವಮೂರ್ತಿ ವಿಶ್ವೇಶ್ವರಯ್ಯ ತಾಂತ್ರಿಕ</p>	<p>೨೦೨೧-೨೨ನೇ ಸಾಲಿನಲ್ಲಿ ವಿತಾವಿಗೆ AICTE ಯಿಂದ to conduct 04 PDP Professional Development Programme for VTU &amp; Affiliated Engineering college Non-teaching staff ಗಾಗಿ 12,00,000/- ಬಿಡುಗಡೆಯಾಗಿರುತ್ತದೆ. ಸರ್ಕಾರದ ಪ್ರಾಧಿಕಾರದ ಅನುಮೋದನೆಯೊಂದಿಗೆ ೨೦೨೨-೨೩ ನೇ ಶೈಕ್ಷಣಿಕ ವರ್ಷದಲ್ಲಿ ಸದರಿ ಅನುದಾನವನ್ನು</p>

	<p>ವಿಶ್ವವಿದ್ಯಾಲಯ ಮುದ್ದೇನಹಳ್ಳಿ ಇವರಿಗೆ "To Conduct-4PDP (Professional Development programme) for non-teaching staff in technical universities for the financial year 2021-22" ಉದ್ದೇಶಕ್ಕಾಗಿ ಒಟ್ಟು ರೂ.12,00,000/- ಗಳ ಅನುದಾನವು ವಿಶ್ವವಿದ್ಯಾಲಯಕ್ಕೆ ಬಿಡುಗಡೆಯಾಗಿರುತ್ತದೆ. ಸದರಿ ಅನುದಾನವು ದಿನಾಂಕ:31.03.2022 ರ ಅಂತ್ಯದವರೆಗೆ ಬಳಕೆ ಮಾಡಿಕೊಳ್ಳದೆ ಬಾಕಿ ಉಳಿದಿರುತ್ತದೆ. ಸದರಿ ವಿಷಯದ ಕುರಿತು ತೆಗೆದುಕೊಂಡ ಕ್ರಮದ ಕುರಿತು ಸೂಕ್ತ ವಿವರಣೆಯನ್ನು ನೀಡಲು ಸೂಚಿಸಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:93 ದಿನಾಂಕ: 16.12.2022 ರ ಮೂಲಕ ನೀಡಲಾಗಿ ದಿನಾಂಕ: 26.12.2022 ರಂದು</b> ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು, ಅದರಲ್ಲಿ 2022-23 ನೇ ಶೈಕ್ಷಣಿಕ ವರ್ಷದಲ್ಲಿ ನಿಯಮಾವಳಿಗಳಿಗೆ ಅನುಸಾರವಾಗಿ ಬಳಕೆಯಾಗಿರುತ್ತದೆ ಎಂದು ಉತ್ತರ ನೀಡಿದ್ದು ಸಂಬಂಧಪಟ್ಟ ವೋಚರಗಳನ್ನು ಲಗತ್ತಿಸಿರುವುದಿಲ್ಲ. ಕಾರಣ ಅನುದಾನ ಬಳಕೆಗೆ ಸಂಬಂಧಿಸಿದ ವೋಚರಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ <b>ರೂ.12,00,000/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</b></p>	<p>AICET ನಿಯಮಾವಳಿಗನುಸಾರವಾಗಿ ರೂ. 6,59,222/- ಗಳು ಬಳಕೆಯಾಗಿರುತ್ತದೆ. (ವೋಚರಗಳ ಪ್ರತಿಗಳನ್ನು ಲಗತ್ತಿಸಿದೆ). ಬಾಕಿ ಉಳಿದ ರೂ. 5,71,593/- ಗಳಿಗೆ 2023-24 ನೇ ಸಾಲಿನ ಅಗಸ್ಟ್-2023 ರಲ್ಲಿ 2 ತರಬೇತಿಯನ್ನು ಕೈಗೊಳ್ಳಲಾಗಿದ್ದು, ಹಣ ಸಂದಾಯ ಮಾಡುವುದು ಪ್ರಗತಿಯಲ್ಲಿರುತ್ತದೆ.</p>
17.6	<p><b>ಪ್ರೊಜೆಕ್ಟ್‌ಗಳಿಗೆ ಬಿಡುಗಡೆಯಾದ ಅನುದಾನದ ಸಮರ್ಪಕವಾದ ಬಳಕೆಯಾಗದ ಕುರಿತು.</b></p> <p>2021-22 ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ವಿವಿಧ ಪ್ರೊಜೆಕ್ಟ್‌ಗಳಿಗೆ ಅನುದಾನ ಬಿಡುಗಡೆಯಾಗಿದ್ದು ಲೆಕ್ಕಪರಿಶೋಧನೆಯಲ್ಲಿ ಗಮನಿಸಲಾಗಿದೆ. 2021-22 ನೇ ಸಾಲಿನಲ್ಲಿ ಡಾ   ಷಣ್ಮುಖ ಅಂಗಡಿ ಇವರ ಹೆಸರಿನಲ್ಲಿ "Innovation centre for computation in kannada Language centre of Innovative science, Engineering and education (CISEE)" ಪ್ರೊಜೆಕ್ಟ್‌ಗೆ ದಿನಾಂಕ: 01.10.2021 ರಂದು ರೂ. 14,63,000/- ಗಳ ಅನುದಾನವು ಬಿಡುಗಡೆಯಾಗಿರುತ್ತದೆ. ಆದರೆ ಸದರಿ ಅನುದಾನವು ದಿನಾಂಕ: 31.03.2022 ರ ಅಂತ್ಯದವರೆಗೆ ಯಾವುದೇ ಖರ್ಚು ಆಗದೆ ಬಾಕಿ ಉಳಿದಿರುತ್ತದೆ. ಸದರಿ ಯೋಜನೆಯ ಅನುಷ್ಠಾನಗೊಳಿಸುವ ವಿಶ್ವವಿದ್ಯಾಲಯವು ತೆಗೆದುಕೊಂಡ ಕ್ರಮದ ಬಗ್ಗೆ ಸೂಕ್ತ</p>	<p>" Innovative Centre for Computation in Kannada Language centre of Innovative Science, engineering and Education (CISEE) ಯೋಜನೆಯು ಕೋವಿಡ್-19 ಮತ್ತು ಲಾಕ್‌ಡೌನ್ ಸಲುವಾಗಿ ಸದರಿ ಸಾಲಿನಲ್ಲಿ ಖರ್ಚು ಭರಿಸಲು ಸಾಧ್ಯವಾಗಿರುವುದಿಲ್ಲ. ಸದರಿ ಯೋಜನೆಯು 3 ವರ್ಷಗಳ ಯೋಜನೆಯಾಗಿರುತ್ತದೆ. ಬಿಡುಗಡೆಯಾದ ಮೊತ್ತಕ್ಕೆ 2021-22 ನೇ ಸಾಲಿನಲ್ಲಿ ಬಡ್ಡಿ ಆಕರಣೆಯಾಗಿ ಒಟ್ಟು ರೂ. 14,71,392/- ಗಳಾಗಿರುತ್ತದೆ ಹಾಗೂ 2022-23 ನೇ ಸಾಲಿನಲ್ಲಿ ಸದರಿ ಯೋಜನೆಗೆ ರೂ. 14,61,862/- ಗಳ ಖರ್ಚು ಭರಿಸಲಾಗಿದೆ. 2022-23 ನೇ ಸಾಲಿನ ಬಡ್ಡಿ ಮೊತ್ತ ಸೇರಿ ರೂ. 36,927/- ಗಳು ಬಾಕಿ ಉಳಿದಿರುತ್ತದೆ. ಬಾಕಿ ಉಳಿದ ಮೊತ್ತವನ್ನು ಹಿಂದುರಿಗಿಸಲಾಗುವುದು. ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>

	<p>ವಿವರಣೆಯನ್ನು ಲೆಕ್ಕಪರಿಶೋಧನೆಗೆ ಒದಗಿಸಲು ಕೋರಿ  <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 98</b>  <b>ದಿನಾಂಕ:20.12.2022</b> ರ ಮೂಲಕ ನೀಡಲಾಗಿ  ದಿನಾಂಕ:20.12.2022 ರಂದು ವಿಶ್ವವಿದ್ಯಾಲಯದವರು ಅನುಸರಣೆ  ಸಲ್ಲಿಸಿದ್ದು, ಅದರಲ್ಲಿ ಕೋವಿಡ್-19 ಮತ್ತು ಲಾಕಡೌನಿಂದ ಸದರಿ  ಸಾಲಿನಲ್ಲಿ ಖರ್ಚು ಭರಿಸಲು ಸಾಧ್ಯವಾಗಿರುವುದಿಲ್ಲ. ಸದರಿ  ಮೊತ್ತವನ್ನು ಮುಂದಿನ ದಿನಗಳಲ್ಲಿ ಖರ್ಚು ಭರಿಸಲಾಗಿದೆ ಎಂದು  ಉತ್ತರಿಸಿದ್ದು ಹಣವನ್ನು ಬಳಸಲು ಕಾಲಾವಕಾಶ ಇದ್ದು  ಒದಗಿಸಿರುವ ಕಾಲಾವಕಾಶದಲ್ಲಿ ಖರ್ಚನ್ನು ಭರಿಸಿರುವುದಿಲ್ಲ  ಹಾಗೂ ಅನುದಾನ ಬಿಡುಗಡೆಯಾದ ನಂತರ ಲಾಕಡೌನ  ಆಗಿರುವುದಿಲ್ಲ. ವಿಳಂಬಕ್ಕೆ ಸ್ಪಷ್ಟವಾದ ವಿವರಣೆಯನ್ನು ನೀಡದ  ಕಾರಣ ರೂ.14,63,000/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ</p>	
18	<p><b>ನಿಧಿಗಳ ವರ್ಗಾವಣೆ</b>  2020-22 ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ  ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ಇಂತಹ ಯಾವುದೇ  ಪ್ರಕರಣಗಳು ಇರುವುದಿಲ್ಲ.</p>	-
19	<p><b>ಬ್ಯಾಂಕ್ ಗ್ಯಾರಂಟಿ</b>  2020-22 ನೇ ಸಾಲಿನಲ್ಲಿ ವಿಶ್ವ ವಿದ್ಯಾಲಯದ  ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ವಿಶ್ವ ವಿದ್ಯಾಲಯಕ್ಕೆ  ಬ್ಯಾಂಕ್ ಗ್ಯಾರಂಟಿ ಮೊತ್ತಗಳು ಬಿಡುಗಡೆಯಾಗಿರುವುದಿಲ್ಲ</p>	-
20	<p><b>ಯು.ಜಿ.ಸಿ</b>  2020-22 ನೇ ಸಾಲಿನಲ್ಲಿ ವಿಶ್ವ ವಿದ್ಯಾಲಯದ ಲೆಕ್ಕ  ಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ವಿಶ್ವವಿದ್ಯಾಲಯಕ್ಕೆ  ಯು.ಜಿ.ಸಿ ಮೊತ್ತಗಳು ಬಿಡುಗಡೆಯಾಗಿರುವುದಿಲ್ಲ.</p>	-
21	<b>ಇತರೆ ಪ್ರಾಧಿಕಾರ</b>	
21.1	<p><b>RTI Act Fees ಸರ್ಕಾರದ ಲೆಕ್ಕ ಶೀರ್ಷಿಕೆಗೆ ಭರಣಾ ಮಾಡದೇ  ಇರುವ ಕುರಿತು.</b>  ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ  2020-22 ನೇ ಸಾಲಿಗೆ ಲೆಕ್ಕಪರಿಶೋಧನೆ ವೇಳೆ ವಾರ್ಷಿಕ</p>	<p>University has no account in Govt. Treasury. Hence the amount  received under RTI Act is kept in VTU Account as per the Govt.  order vide no. available at <a href="https://www.pbrdp.gov.in/documents/6205745/10963746/fee%20under%20rti.pdf">https://www.pbrdp.gov.in/  documents/6205745/10963746/fee%20under%20rti.pdf</a> copy  enclosed (1).</p>

ಲೆಕ್ಕಪತ್ರದಲ್ಲಿ ನಮೂದಿಸಿದ ಆದಾಯ ಮತ್ತು ವೆಚ್ಚದ ತಃಖ್ತೆಯನ್ನು ಪರಿಶೀಲಿಸಲಾಗಿ ಮತ್ತು ಆದಾಯದಡಿ RTI Act Fees ಎಂದು ಈ ಕೆಳಕಂಡ ಆರ್ಥಿಕ ವರ್ಷಗಳಲ್ಲಿ ಜಮೆಯಾಗಿದ್ದು, ಸರ್ಕಾರದ ಲೆಕ್ಕಶೀರ್ಷಿಕೆಗೆ ಭರಣಾ ಮಾಡಿದ ಬಗ್ಗೆ ದಾಖಲೆ ಇರುವುದಿಲ್ಲ.

(ಮೊತ್ತ ರೂ.ಗಳಲ್ಲಿ)

ವರ್ಷ	ಮೊತ್ತ
2020-21	4,160
2021-22	2,880
<b>ಒಟ್ಟು</b>	<b>7,040</b>

ಸಿಆಸಇ 11 ಆರ್ಟಿಐ 2007 ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿಗಳ ಕಟ್ಟಡ, ಬೆಂಗಳೂರು ದಿನಾಂಕ 21.04.2007 ರಲ್ಲಿ ತಿಳಿಸಿದಂತೆ, ಸಾರ್ವಜನಿಕರಿಂದ ಸ್ವೀಕೃತವಾಗಿರುವ ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಶುಲ್ಕವನ್ನು ಲೆಕ್ಕಶೀರ್ಷಿಕೆ 0070-80-118-0-01 Receipt under information Act 2005 ಗೆ ಜಮಾ ಮಾಡಲು ಸೂಚಿಸಿದೆ. ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರು 2020-21 ನೇ ಸಾಲಿನ RTI ಶುಲ್ಕವು ಸಂಬಂಧಿಸಿದ ಲೆಕ್ಕಶೀರ್ಷಿಕೆಗೆ ಭರಣಾ ಮಾಡಿ ಈ ಕುರಿತು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 03, ದಿನಾಂಕ :13.09.2022 ರಂದು ನೀಡಲಾಗಿ, ವಿಶ್ವವಿದ್ಯಾಲಯದವರು ದಿನಾಂಕ:13.10.2022 ರಂದು ಸಲ್ಲಿಸಿದ ಅನುಸರಣೆಯಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಸರ್ಕಾರದ ಸ್ವಾಯತ್ತ ಸಂಸ್ಥೆ ಆಗಿರುವುದರಿಂದ ಮಾಹಿತಿ ಹಕ್ಕು ಅಧಿನಿಯಮ 2005 ರಡಿಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗಿರುವ ಶುಲ್ಕವನ್ನು ತನ್ನ ಖಾತೆಯಲ್ಲಿ ಜಮಾ ಮಾಡಿರುತ್ತದೆ ಎಂದು ತಿಳಿಸಿದ್ದು, ಅನುಸರಣೆಯ ವಿವರಣೆಯು

Further, the information for this inquiry has already been provided on 12-10-2012. Copy of the same is enclosed(2).

	ಸಮಂಜಸವಾಗಿರುವುದಿಲ್ಲ. ಕಾರಣ ರೂ.7,040/-ಗಳನ್ನು ಮಾಹಿತಿ ಹಕ್ಕು ಶುಲ್ಕ ಸರ್ಕಾರದ ಲೆಕ್ಕಶೀರ್ಷಿಕೆಗೆ ಭರಣಾ ಮಾಡಲು ಸೂಚಿಸಿದೆ.																																											
22		ಅನುದಾನ																																										
22.1	<p>ವಿಶ್ವವಿದ್ಯಾಲಯಕ್ಕೆ ಸ್ವೀಕೃತಗೊಂಡ ಪ್ರೋಜೆಕ್ಟ್ ಅನುದಾನದ ವಿವರ:</p> <p>2020-21ನೇ ಸಾಲಿನ ಅನುದಾನಗಳು (ಮೊತ್ತರೂ.ಗಳಲ್ಲಿ)</p> <table border="1"> <thead> <tr> <th colspan="2">ಪ್ರೋಜೆಕ್ಟ್ ಅನುದಾನಗಳ ಸ್ವೀಕೃತಿ ವಿವರ</th> </tr> <tr> <th>particular</th> <th>Cash in Amount</th> </tr> </thead> <tbody> <tr> <td>Grant Fr KSCW</td> <td>200000.00</td> </tr> <tr> <td>Grant Fr VGST K-FIST( M C Math)</td> <td>20739.00</td> </tr> <tr> <td>Grant Fr, ACIWRM</td> <td>53585.00</td> </tr> <tr> <td>Grant Fr, Center of Excellence</td> <td>5086878.00</td> </tr> <tr> <td>Grant Fr, CSRIC</td> <td>333716.00</td> </tr> <tr> <td>Grant Fr, DST fund UBDTCE</td> <td>19824.00</td> </tr> <tr> <td>Grant Fr, DST Inspire</td> <td>850398.00</td> </tr> <tr> <td>Grant Fr, Faculty Devel. Prog.</td> <td>1905924.00</td> </tr> <tr> <td>Grant Fr, ISRO</td> <td>74663.00</td> </tr> <tr> <td>Grant Fr, ISRO (Nagaraj Patil)</td> <td>57293.00</td> </tr> <tr> <td>Grant Fr, K FIST (DR RASHMI RACHH)</td> <td>9169.00</td> </tr> <tr> <td>Grant Fr, K-FIST ( Dr. T C Tanuja)</td> <td>22369.00</td> </tr> <tr> <td>Grant Fr, K-FIST (Dr. R R Malagi)</td> <td>7762.00</td> </tr> <tr> <td>Grant Fr, MHRD New-delhi(NMETICT)</td> <td>64973.00</td> </tr> <tr> <td>Grant Fr, SERB DST fund</td> <td>37876.00</td> </tr> <tr> <td>Grant Fr, UBA Fund</td> <td>1640.00</td> </tr> <tr> <td>Grant Fr, VGST (CESEM) B'LORE</td> <td>2125346.00</td> </tr> <tr> <td>Grant Fr, VGST(CISEE ) Dr Sandhaya</td> <td>28253.00</td> </tr> <tr> <td><b>Total in Rupees</b></td> <td><b>10900408.00</b></td> </tr> </tbody> </table>	ಪ್ರೋಜೆಕ್ಟ್ ಅನುದಾನಗಳ ಸ್ವೀಕೃತಿ ವಿವರ		particular	Cash in Amount	Grant Fr KSCW	200000.00	Grant Fr VGST K-FIST( M C Math)	20739.00	Grant Fr, ACIWRM	53585.00	Grant Fr, Center of Excellence	5086878.00	Grant Fr, CSRIC	333716.00	Grant Fr, DST fund UBDTCE	19824.00	Grant Fr, DST Inspire	850398.00	Grant Fr, Faculty Devel. Prog.	1905924.00	Grant Fr, ISRO	74663.00	Grant Fr, ISRO (Nagaraj Patil)	57293.00	Grant Fr, K FIST (DR RASHMI RACHH)	9169.00	Grant Fr, K-FIST ( Dr. T C Tanuja)	22369.00	Grant Fr, K-FIST (Dr. R R Malagi)	7762.00	Grant Fr, MHRD New-delhi(NMETICT)	64973.00	Grant Fr, SERB DST fund	37876.00	Grant Fr, UBA Fund	1640.00	Grant Fr, VGST (CESEM) B'LORE	2125346.00	Grant Fr, VGST(CISEE ) Dr Sandhaya	28253.00	<b>Total in Rupees</b>	<b>10900408.00</b>	
ಪ್ರೋಜೆಕ್ಟ್ ಅನುದಾನಗಳ ಸ್ವೀಕೃತಿ ವಿವರ																																												
particular	Cash in Amount																																											
Grant Fr KSCW	200000.00																																											
Grant Fr VGST K-FIST( M C Math)	20739.00																																											
Grant Fr, ACIWRM	53585.00																																											
Grant Fr, Center of Excellence	5086878.00																																											
Grant Fr, CSRIC	333716.00																																											
Grant Fr, DST fund UBDTCE	19824.00																																											
Grant Fr, DST Inspire	850398.00																																											
Grant Fr, Faculty Devel. Prog.	1905924.00																																											
Grant Fr, ISRO	74663.00																																											
Grant Fr, ISRO (Nagaraj Patil)	57293.00																																											
Grant Fr, K FIST (DR RASHMI RACHH)	9169.00																																											
Grant Fr, K-FIST ( Dr. T C Tanuja)	22369.00																																											
Grant Fr, K-FIST (Dr. R R Malagi)	7762.00																																											
Grant Fr, MHRD New-delhi(NMETICT)	64973.00																																											
Grant Fr, SERB DST fund	37876.00																																											
Grant Fr, UBA Fund	1640.00																																											
Grant Fr, VGST (CESEM) B'LORE	2125346.00																																											
Grant Fr, VGST(CISEE ) Dr Sandhaya	28253.00																																											
<b>Total in Rupees</b>	<b>10900408.00</b>																																											

(ಮೊತ್ತರೂ.ಗಳಲ್ಲಿ)

**ಪ್ರೋಜೆಕ್ಟ್ ಅನುದಾನಗಳ ಖರ್ಚುಗಳ ವಿವರ**

<u>Particular</u>	<u>Cash out Amount</u>
Grant Fr VGST K-FIST( M C Math)	265.50
Grant Fr, ACIWRM	280470.00
Grant Fr, Center of Excellence	265.50
Grant Fr, CSRIC	1416030.00
Grant Fr, DST Inspire	486038.00
Grant Fr, Faculty Devel. Prog.	42949.00
Grant Fr, ISRO	204799.00
Grant Fr, ISRO (Nagaraj Patil)	101606.00
Grant Fr, K FIST (DR RASHMI RACHH)	12600.00
Grant Fr, K-FIST ( Dr. T C Tanuja)	14400.00
Grant Fr, K-FIST (Dr. R R Malagi)	215399.00
Grant Fr, SERB DST fund	19800.00
Grant Fr, UBA Fund	107874.00
Grant Fr, VGST (CESEM) B'LORE	155212.00
Grant Fr, VGST(CISEE ).Dr Sandhaya	1012618.00
<b>Total in Rupees</b>	<b>4070326.00</b>

**2021-22ನೇ ಸಾಲಿನ ಅನುದಾನಗಳು**

(ಮೊತ್ತರೂ.ಗಳಲ್ಲಿ)

**ಪ್ರೋಜೆಕ್ಟ್ ಅನುದಾನಗಳ ಸ್ವೀಕೃತಿ ವಿವರ**

<u>Particular</u>	<u>Amount</u>
Grant Fr AICTE PDP	1200000.00
Grant Fr VGST K-FIST( M C Math)	27833.00
Grant Fr, ACIWRM	47015.00
Grant Fr, CSRIC	175661.00

Grant Fr, DST fund UBDTCE	20218.00
Grant Fr, DST Inspire	570161.00
Grant Fr, Faculty Devel. Prog.	880750.00
Grant Fr, ISRO	549.00
Grant Fr, ISRO (Nagaraj Patil)	28561.00
Grant Fr, K FIST (DR RASHMI RACHH)	1032249.00
Grant Fr, K-FIST ( Dr. T C Tanuja)	22639.00
Grant Fr, K-FIST (Dr. R R Malagi)	5553.00
Grant Fr, MHRD New-delhi(NMETICT)	66270.00
Grant Fr, SERB DST fund	7032.00
Grant Fr, UBA Fund	352.00
Grant Fr, VGST (CESEM) B'LORE	108115.00
Grant Fr, VGST(CISEE ) Dr Sandhaya	1168.00
Grant Fr, VGST(CISEE)Dr S.A.Angadi	1471658.00
<b>Total in Rupees</b>	<b>5665784.00</b>

(ಮೊತ್ತರೂ.ಗಳಲ್ಲಿ)

ಪ್ರೋಜೆಕ್ಟ್ ಅನುದಾನಗಳ ಖರ್ಚುಗಳ ವಿವರ	
Particular	Amount
Account	Cash Out
Grant Fr KSCW	200000.00
Grant Fr, ACIWRM	338893.00
Grant Fr, CSRIC	320739.00
Grant Fr, DST Inspire	1366059.00
Grant Fr, Faculty Devel. Prog.	1691252.50
Grant Fr, ISRO	84534.00
Grant Fr, ISRO (Nagaraj Patil)	1276000.00
Grant Fr, K-FIST (Dr. R R Malagi)	12600.00
Grant Fr, VGST (CESEM) B'LORE	86353.00
Grant Fr, VGST(CISEE ) Dr Sandhaya	35365.50

	Grant Fr, VGST(CISEE)Dr S.A. Angadi	265.50																														
	<b>Total in Rupees</b>	<b>5412061.50</b>																														
22.2	<p><b>ಇತರೆ ಅನುದಾನಗಳು</b> <b>2020-21ನೇ ಸಾಲಿನ ಅನುದಾನಗಳು</b> (ಮೊತ್ತರೂಗಳಲ್ಲಿ)</p> <table border="1"> <thead> <tr> <th colspan="2"><b>ಇತರೆ ಅನುದಾನಗಳ ಸ್ವೀಕೃತಿ</b></th> </tr> <tr> <th><b>Particular</b></th> <th><b>Amount</b></th> </tr> </thead> <tbody> <tr> <td>Grant Fr, BIO-Fuel Karnataka State</td> <td>300000.00</td> </tr> <tr> <td>Grant Fr, BIO-Fuel Revolving Fund</td> <td>60935.00</td> </tr> <tr> <td>Grant Fr, DTE Skill Development Dandeli</td> <td>99750000.00</td> </tr> <tr> <td>Grant Fr, KSCST</td> <td>3500.00</td> </tr> <tr> <td>Grant fr, Skill Development Centre (RPL)</td> <td>39203.00</td> </tr> <tr> <td><b>Total in Rupees</b></td> <td><b>100153638.00</b></td> </tr> </tbody> </table> <p>(ಮೊತ್ತರೂಗಳಲ್ಲಿ)</p> <table border="1"> <thead> <tr> <th colspan="2"><b>ಇತರೆ ಅನುದಾನಗಳ ಖರ್ಚು</b></th> </tr> <tr> <th colspan="2"><b>Grants Expenses</b></th> </tr> <tr> <th><b>Particular</b></th> <th><b>Amount</b></th> </tr> </thead> <tbody> <tr> <td>Grant Fr, DST</td> <td>600551.00</td> </tr> <tr> <td>Grant Fr, KSCST</td> <td>3500.00</td> </tr> <tr> <td>Grant fr, Skill Development Centre (RPL)</td> <td>665440.00</td> </tr> <tr> <td><b>Total in Rupees</b></td> <td><b>1269491.00</b></td> </tr> </tbody> </table> <p><b>2021-22ನೇ ಸಾಲಿನ ಅನುದಾನಗಳು</b></p>		<b>ಇತರೆ ಅನುದಾನಗಳ ಸ್ವೀಕೃತಿ</b>		<b>Particular</b>	<b>Amount</b>	Grant Fr, BIO-Fuel Karnataka State	300000.00	Grant Fr, BIO-Fuel Revolving Fund	60935.00	Grant Fr, DTE Skill Development Dandeli	99750000.00	Grant Fr, KSCST	3500.00	Grant fr, Skill Development Centre (RPL)	39203.00	<b>Total in Rupees</b>	<b>100153638.00</b>	<b>ಇತರೆ ಅನುದಾನಗಳ ಖರ್ಚು</b>		<b>Grants Expenses</b>		<b>Particular</b>	<b>Amount</b>	Grant Fr, DST	600551.00	Grant Fr, KSCST	3500.00	Grant fr, Skill Development Centre (RPL)	665440.00	<b>Total in Rupees</b>	<b>1269491.00</b>
<b>ಇತರೆ ಅನುದಾನಗಳ ಸ್ವೀಕೃತಿ</b>																																
<b>Particular</b>	<b>Amount</b>																															
Grant Fr, BIO-Fuel Karnataka State	300000.00																															
Grant Fr, BIO-Fuel Revolving Fund	60935.00																															
Grant Fr, DTE Skill Development Dandeli	99750000.00																															
Grant Fr, KSCST	3500.00																															
Grant fr, Skill Development Centre (RPL)	39203.00																															
<b>Total in Rupees</b>	<b>100153638.00</b>																															
<b>ಇತರೆ ಅನುದಾನಗಳ ಖರ್ಚು</b>																																
<b>Grants Expenses</b>																																
<b>Particular</b>	<b>Amount</b>																															
Grant Fr, DST	600551.00																															
Grant Fr, KSCST	3500.00																															
Grant fr, Skill Development Centre (RPL)	665440.00																															
<b>Total in Rupees</b>	<b>1269491.00</b>																															



(ಮೊತ್ತರೂ.ಗಳಲ್ಲಿ)

ಇತರ ಅನುದಾನಗಳ ಸ್ವೀಕೃತಿ	
Particular	Amount
Grant Fr, BIO-Fuel Karnataka State	380000.00
Grant Fr, BIO-Fuel Revolving Fund	50270.00
Grant Fr, DTE Skill Development Dandeli	21750000.00
Grant Fr, KSCST	18000.00
Grant fr, Skill Development Centre (RPL)	32041.00
<b>Total in Rupees</b>	<b>22230311.00</b>

(ಮೊತ್ತರೂ.ಗಳಲ್ಲಿ)

ಇತರ ಅನುದಾನಗಳ ಖರ್ಚು	
Particular	Amount
Grant Fr, KSTePs	50000.00
<b>Total in Rupees</b>	<b>50000.00</b>

23

**ಬೋಧಕ ಸಿಬ್ಬಂದಿಗಳ ವೇತನ ಮತ್ತು ಭತ್ಯೆಗಳು**

23.1

ಮಂಜೂರಾಗದ ಹುದ್ದೆಗಳಿಗಿದ್ದುರಾಗಿ ನೇಮಕ ಮಾಡಿಕೊಂಡ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸರ್ಕಾರದಿಂದ ಅನುಮೋದನೆ ಪಡೆಯದೇ ನೇರವಾಗಿ ವೇತನ ಪಾವತಿ ಮಾಡಿರುವ ಕುರಿತು.

2020-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಲೆಕ್ಕಪರಿಶೋಧನೆ ವೇಳೆ ವಿಶ್ವವಿದ್ಯಾಲಯದ ಬೋಧಕ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಮತ್ತು ವೇತನ ಬಿಲ್ಲುಗಳನ್ನು ಪರಿಶೀಲಿಸಿದಾಗ ಕಂಡು ಬಂದ

ಲೆಕ್ಕಪರಿಶೋಧನಾ ಸಮಯದಲ್ಲಿ ವಿವರಿಸಿದಂತೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಯಾ ವಿಭಾಗಗಳಲ್ಲಿ ಅತ್ಯಾವಶ್ಯಕತೆ ಇದ್ದ ಪಕ್ಷದಲ್ಲಿ ಬೋಧಕ ಸಿಬ್ಬಂದಿಗಳನ್ನು ವಿಶೇಷಾಧಿಕಾರಿಗಳಾಗಿ ಅಥವಾ ಸಂಯೋಜಕರಾಗಿ ನಿಯೋಜಿಸಿಕೊಳ್ಳಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಉನ್ನತ ಶಿಕ್ಷಣ) ಶಿಕ್ಷಣ ಇಲಾಖೆ ಬೆಂಗಳೂರು ಇವರು ಪತ್ರ ಸಂ.

ವಿವರ ಈ ಕೆಳಗಿನಂತಿರುತ್ತದೆ.

1. ಶ್ರೀಸಂಜೀವಜಿ. ಪಾಲೇಕರ್, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿಶ್ವವಿದ್ಯಾಲಯದ ಆದೇಶ ದಿ:23-08-2018 ರನ್ವಯ "Coordinator" ಎಂದು ನೇಮಕ ಮಾಡಿ Centre of Excellence in Aerospace & Defence, Regional office, Bengalore, ಇಲ್ಲಿಗೆ ನಿಯೋಜಿಸಿ ವರ್ಗಾಯಿಸಲಾಗಿದೆ.
2. ಶ್ರೀ ರವಿ ಹೆಚ್. ತಳವಾರ, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿಶ್ವವಿದ್ಯಾಲಯದ ಆದೇಶ ದಿ:22-12-2017 ರನ್ವಯ, "Special officer" Examination & LCT Innovation VTU Regional office, Bengalore, ಇಲ್ಲಿಗೆ ನಿಯೋಜಿಸಿ ವರ್ಗಾಯಿಸಲಾಗಿದೆ.
3. ಶ್ರೀಮತಿ. ಪಂಕಜಾಕ್ಷಿ ಆರ್. ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿಶ್ವವಿದ್ಯಾಲಯದ ಆದೇಶ ದಿ:05.06.2020 ರನ್ವಯ "Special officer" Examination Section VTU Regional office, Bengalore, ಇಲ್ಲಿಗೆ ನಿಯೋಜಿಸಿ ವರ್ಗಾಯಿಸಲಾಗಿದೆ.

"Special officer" ಮತ್ತು "Co-ordinator" ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾತಿ ಇರುವುದಿಲ್ಲ. ಈ ರೀತಿ ಮಂಜೂರಾಗದ (Non-Sanctioned) ಹುದ್ದೆಗಳನ್ನು ವಿಶ್ವವಿದ್ಯಾಲಯವು ತನ್ನ ಆಂತರಿಕ ಕಾರ್ಯ ಹೊಂದಾಣಿಕೆಗಾಗಿ (Working Adjustment) ಸೃಜಿಸಲಾಗಿರುತ್ತದೆ, ಅಲ್ಲದೇ ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ ಮಂಜೂರಾದ ಯಾವ ಹುದ್ದೆಗಳಿಗೆ ಎದುರಾಗಿ ಸದರಿ ಬೋಧಕ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂಬುವುದು ಕಂಡುಬಂದಿಲ್ಲ. ಅಲ್ಲದೇ ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ "Special office" ಮತ್ತು "Co-ordinator" ಆಗಿ ನಿಯೋಜನೆಗೊಳ್ಳುವ ಸಹಾಯಕ/ಸಹಪ್ರಾಧ್ಯಾಪಕರುಗಳಿಗೆ ಬೆಂಗಳೂರು ನಗರಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯನ್ನು (HRA) ನೀಡಲಾಗಿರುತ್ತದೆ.

ಜಿಎಸ್/೨/ಟಿಯುಎಂ/೨೦೦೦ ದಿನಾಂಕ: 23, 27-10-2003 ರಂತೆ 144 ಹಾಗೂ ಕ್ರಮ ಸಂಖ್ಯೆ: ಟಿಡಿ /೪೪/ಯುಟಿನ್/೨೦೦೨/ ದಿನಾಂಕ: 1-07-2007 ರಂತೆ 181 ಹೀಗೆ ಒಟ್ಟು 325 ವಿವಿಧ ಬೋಧಕೇತರ ಹುದ್ದೆಗಳನ್ನು ಸೃಜಿಸಲು ಹಾಗೂ ನಿಯಮಾವಳಿ ಪ್ರಕಾರ ಭರ್ತಿಮಾಡಲು ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದ ವೇತನ ಹಾಗೂ ಇತರ ಭತ್ಯೆಗಳನ್ನು ಭರಿಸುವಂತೆ ತಿಳಿಸಿ ಅನುಮತಿ ನೀಡಲಾಗಿದೆ. ಮುಂದುವರೆದು, ವಿತಾವಿಯಲ್ಲಿ 2007 ರಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಕೋರ್ಸುಗಳು, ವಿಭಾಗಗಳು ಹಾಗೂ ಹೊಸ ಒಂಡ:ಬಡಿಕೆಗಳನ್ನು (ಸರ್ಕಾರದ ಜೊತೆ ಮತ್ತು ಕೈಗಾರಿಕ ಉದ್ಯಮಗಳು ಇತ್ಯಾದಿ) ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಹೊಸ ಹುದ್ದೆಗಳು ಸೃಜನೆಗೊಂಡಿರುವುದಿಲ್ಲ. ಮುಂದುವರೆದು ವಿ.ತಾ.ವಿ.ಯಲ್ಲಿ ವಿವಿಧ ವಿಭಾಗಗಳಲ್ಲಿ ನಿರ್ದೇಶಕರು, ಉಪ ಕುಲಸಚಿವರು, ಸಹಾಯಕ ಕುಲಸಚಿವರು, ಮತ್ತು ಆಪ್ತ ಕಾರ್ಯದರ್ಶಿಗಳ ಹುದ್ದೆಗಳು ಮಂಜೂರಾಗಿದ್ದು, ನೇಮಕಾತಿ ಪ್ರಕ್ರಿಯೆ ಕೈಗೊಂಡಿರುವುದಿಲ್ಲ. ಪ್ರಯುಕ್ತ ಹುದ್ದೆಗಳು ಖಾಲಿ ಇರುತ್ತವೆ. ವಿ.ತಾ.ವಿ.ಯ ಆಡಳಿತಾತ್ಮಕ ಹಿತದೃಷ್ಟಿಯಿಂದ ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರಗಳ ಬೋಧಕ ಸಿಬ್ಬಂದಿಗಳನ್ನು ತಾತ್ಕಾಲಿಕ ಸೃಜಿಸಿದ ಹುದ್ದೆಗಳಾದ ವಿಶೇಷಾಧಿಕಾರಿಗಳು ಅಥವಾ ಸಂಯೋಜಕರ ಪದನಾಮದ ಅಡಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಮುಂದುವರೆದು ವಿ.ತಾ.ವಿ.ಗೆ ರಾಜ್ಯ ಸಂಚಿತ ನಿಧಿ ಅಥವಾ ಸ್ಥಳೀಯ ನಿಧಿಯಿಂದ ಸರ್ಕಾರದ ಅನುದಾನ ಬಿಡುಗಡೆ ಯಾಗಿರುವುದಿಲ್ಲ. ಇವರ ವೇತನವನ್ನು ವಿ.ತಾ.ವಿ.ಯ ಸ್ವಯಂ-ಸಂಪನ್ಮೂಲ ನಿಧಿಯಿಂದ ಭರಿಸಲಾಗುತ್ತಿದೆ.

ಮುಂದುವರೆದು, ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ ಹೊಸದಾಗಿ Centre of Excellence in Aerospace & Defense (ಕರ್ನಾಟಕ ಸರ್ಕಾರದ ಒಡಂಬಡಿಕೆಯೊಂದಿಗೆ) ಮತ್ತು Examination Scanning and Valuation Centre (in-house software

ಕೆಳಗಿನ ಬೋಧಕ ಸಿಬ್ಬಂದಿಗಳಿಗೆ ಹೆಚ್ಚುವರಿಯಾಗಿ ಸಂದಾಯ ಮಾಡಲಾದ ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಯ ವಿವರ ಈ ಕೆಳಗಿನಂತಿದೆ.

(ಮೊತ್ತರೂಗಳಲ್ಲಿ)

ಕ್ರ. ಸಂ.	ಬೋಧಕ ಸಿಬ್ಬಂದಿ ಹೆಸರು ಮತ್ತು ಪದನಾಮ	ಅವಧಿ	ಹೆಚ್ಚುವರಿಯಾಗಿ ಸಂದಾಯ ಮಾಡಲಾದ ಮನೆ ಬಾಡಿಗೆ ಭತ್ಯೆ	ಹೆಚ್ಚುವರಿಯಾಗಿ ಸಂದಾಯ ಮಾಡಲಾದ ನಗರ ಪರಿಹಾರ ಭತ್ಯೆ	ಒಟ್ಟು ಮೊತ್ತ
01	ಶ್ರೀ.ಸಂಜೀವ ಜಿ.ಪಾಲೇಕರ್ ಸಹಾಯಕ ಪ್ರಾಧ್ಯಾಪಕರು	2020-21	1,21,792	6,000	1,27,792
		2021-22	-	-	-
		ಒಟ್ಟು ಮೊತ್ತ	1,21,792	6,000	1,27,792
02	ಶ್ರೀ.ರವಿಹೆಚ್. ತಳವಾರ, ಸಹಾಯಕ ಪ್ರಾಧ್ಯಾಪಕರು	2020-21	1,36,048	7,200	1,43,248
		2021-22	1,82,856	7,200	1,90,056
		ಒಟ್ಟು ಮೊತ್ತ	3,18,904	14,400	3,33,304
03	ಶ್ರೀಮತಿ. ಪಂಕಜಾಕ್ಷಿ ಆರ್ ಸಹಾಯಕ ಪ್ರಾಧ್ಯಾಪಕರು	2020-21	2,59,776	4,200	2,63,976
		2021-22	4,23,408	7,200	4,30,608
		ಒಟ್ಟು ಮೊತ್ತ	6,83,184	11,400	6,94,584
		ಅಂತೂ ಒಟ್ಟು ಮೊತ್ತ: (1+2+3)	11,23,880	31,800	11,55,680

ಮುಂದುವರೆದು, ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಮಂಜೂರಾಗದೇ ಇರುವ ಹುದ್ದೆಗಳಿಗೆ, ಸಹಾಯಕ/ ಸಹ ಪ್ರಾಧ್ಯಾಪಕರುಗಳನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ಪಡೆದ ಪತ್ರ ಅಥವಾ ಈ ಕುರಿತು ರಚಿಸಲಾದ ಅನುಶಾಸನಗಳಿದ್ದಲ್ಲಿ (Statute) ಪ್ರತಿಯನ್ನು

developed by VTU) ಅನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೃಜಿಸಲಾಗಿದ್ದು, ಕಾರ್ಯವನ್ನು ಕೈಗೊಳ್ಳಲಾಗಿದೆ. ಸದರಿ ಕಾರ್ಯವನ್ನು ಕೈಗೊಳ್ಳಲು ಶ್ರೀ ಸಂಜೀವ ಜಿ. ಪಾಲೇಕರ್, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿವಿಯ ಆದೇಶ ದಿ: 23-08-2018 ರನ್ವಯ ತಾತ್ಕಾಲಿಕ ಸೃಜಿಸಿದ ಹುದ್ದೆಯಾದ "Coordinator" Centre of Excellence in Aerospace & Defense, Regional Office, Bengaluru ಎಂದು ನಿಯೋಜಿಸಲಾಗಿತ್ತು. ಅದೇರೀತಿ ಶ್ರೀ ರವಿ ಎಚ್. ತಳವಾರ, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿವಿಯ ಆದೇಶ ದಿ: 22-12-2017 ರನ್ವಯ ತಾತ್ಕಾಲಿಕ ಸೃಜಿಸಿದ ಹುದ್ದೆಯಾದ "Special Officer" Examination & ICT Innovation VTU Regional Office, Bengaluru ನಿಯೋಜಿಸಲಾಗಿದೆ. ಶ್ರೀಮತಿ. ಪಂಕಜಾಕ್ಷಿ ಆರ್. ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿವಿಯ ಆದೇಶ ದಿ: 05-06-2020 ರನ್ವಯ ತಾತ್ಕಾಲಿಕ ಸೃಜಿಸಿದ ಹುದ್ದೆಯಾದ "Special Officer" Examination VTU Regional Office, Bengaluru ನಿಯೋಜಿಸಲಾಗಿದೆ. ಸದರಿಯವರು ತಮ್ಮ ಕಾರ್ಯ ಭಾರದೊಂದಿಗೆ ಸದರಿ ವಹಿಸಿದ ಕಾರ್ಯವನ್ನು ಕೈಗೊಂಡಿರುತ್ತಾರೆ. ಅಲ್ಲದೇ ಸದರಿ ಭೋಧಕರಿಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿದ ತಾತ್ಕಾಲಿಕ ಸೃಜಿಸಿದ "Special Officer" ಮತ್ತು "Coordinator" ಹುದ್ದೆಗಳಿಗೆ ಯಾವುದೇ ಹೆಚ್ಚುವರಿ ಸಂಭಾವನೆಯನ್ನು ನೀಡಿರುವುದಿಲ್ಲ.

ಮುಂದುವರೆದು, ಸದರಿಯವರಿಗೆ ಸರ್ಕಾರಿ ಆದೇಶ ಸಂಖ್ಯೆ: ಆಇ 18ಎಸ್ಆರ್ಪಿ 2012 ದಿನಾಂಕ: 19.10.2012 ರ(ಪ್ರತಿ ಲಗತ್ತಿಸಲಾಗಿದೆ) ಪ್ರಕಾರ ಮನೆ ಬಾಡಿಗೆ ಭತ್ಯೆಯನ್ನು, ಸದರಿ ನೌಕರರ ಕರ್ತವ್ಯದ ಸ್ಥಳ ಬೆಂಗಳೂರು ನಗರಕ್ಕೆ ಅನ್ವಯಾಗುವ ಮನೆ ಬಾಡಿಗೆ ಭತ್ಯೆಯನ್ನು (HRA) ಸಂದಾಯ ಮಾಡಲಾಗಿದೆ. ಮುಂದುವರೆದು, ಶ್ರೀ ಸಂಜೀವ ಜಿ. ಪಾಲೇಕರ್, ಸಹಾಯಕ ಪ್ರಾಧ್ಯಾಪಕರ ಮನೆ ಬಾಡಿಗೆ ಭತ್ಯೆಯನ್ನು (HRA) ಜೂನ್ 2020 ರಿಂದ ಡಿಸೆಂಬರ್ 2020 ರ ವರೆಗೆ ಸದರಿಯವರು ವಿತಾವಿ ಪ್ರಾದೇಶಿಕ ಕಚೇರಿ, ಬೆಂಗಳೂರು ಇಲ್ಲಿ ಹಾಜರಾಗದ ಕಾರಣ ರೂ. 64,891/- ಅನ್ನು ವಸೂಲಿ ಮಾಡಲಾಗಿದೆ.

ಲೆಕ್ಕಪರಿಶೋಧನೆಯಲ್ಲಿ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ:52, ದಿನಾಂಕ :28.10.2022. ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:28.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಸ್ನಾತಕೋತ್ತರ ಕೇಂದ್ರಗಳ ಬೋಧಕ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಸೃಜಿಸಿದ ಹುದ್ದೆಗಳಾದ ವಿಶೇಷಾಧಿಕಾರಿಗಳು ಅಥವಾ ಸಂಯೋಜಕರ ಪದನಾಮದ ಅಡಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಮುಂದುವರೆದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ರಾಜ್ಯ ಸಂಚಿತ ನಿಧಿ/ಸ್ಥಳೀಯ ನಿಧಿ ಅಥವಾ ಸರ್ಕಾರದ ಅನುದಾನ ಬಿಡುಗಡೆಯಾಗಿರುವುದಿಲ್ಲ. ಇವರ ವೇತನವನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ವಯಂ-ಸಂಪನ್ಮೂಲ ನಿಧಿಯಿಂದ ಭರಿಸಲಾಗುತ್ತಿದೆ.

ಮುಂದುವರೆದು, ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ ಹೊಸದಾಗಿ centre of Excellence in Aerospace & Defence (ಕರ್ನಾಟಕ ಸರ್ಕಾರದ ಒಡಂಬಡಿಕೆಯೊಂದಿಗೆ) ಮತ್ತು Examination Scanning and Valuation Centre (in house software developed by VTU) ಹೊಸದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸೃಜಿಸಲಾಗಿದ್ದು ಸದರಿ ಕಾರ್ಯವನ್ನು ಕೈಗೊಳ್ಳಲು ಶ್ರೀ ಸಂಜೀವಜಿ. ಪಾಲೇಕರ್, ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ತಾತ್ಕಾಲಿಕವಾಗಿ ಸೃಜಿಸಲಾದ 'Co-ordinator' ಹುದ್ದೆಗೆ ನಿಯೋಜಿಸಲಾಗಿತ್ತು ಅದೇ ರೀತಿ ಶ್ರೀ ರವಿ ಹೆಚ್. ತಳವಾರ ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ, ಮುದ್ದೇನಹಳ್ಳಿ ಇವರನ್ನು ತಾತ್ಕಾಲಿಕವಾಗಿ ಸೃಜಿಸಲಾದ 'Special officer' ಹುದ್ದೆಗೆ ನಿಯೋಜಿಸಲಾಗಿತ್ತು.

ಸದರಿಯವರಿಗೆ ಸರ್ಕಾರದ ಆದೇಶಸಂ. ಆಇ 18 ಎಸ್.ಆರ್.ಪಿ 2012 ದಿನಾಂಕ: 19-10-2012 ರ ಪ್ರಕಾರ ಮನೆ ಬಾಡಿಗೆ ಭತ್ಯೆಯನ್ನು, ಸದರಿ ನೌಕರರ ಕರ್ತವ್ಯದ ಸ್ಥಳ ಬೆಂಗಳೂರು ನಗರಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯನ್ನು (HRA) ಸಂದಾಯ ಮಾಡಲಾಗಿದೆ. ಸದರಿ ಸಿಬ್ಬಂದಿಗಳನ್ನು

ಸದರಿ ಸಿಬ್ಬಂದಿಗಳನ್ನು ನಿಯೋಜಿಸಲಾದ ತಾತ್ಕಾಲಿಕ ಸೃಜಿಸಿದ "Special Officer" ಮತ್ತು "Coordinator" ಹುದ್ದೆಗಳ ವಿವರಗಳನ್ನು ವಿತಾವಿಯ ಕಾರ್ಯಕಾರಿ ಪರಿಷತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ (ಪ್ರತಿ ಲಗತ್ತಿಸಲಾಗಿದೆ). ಮುಂದುವರೆದು, ಅನುಶಾಸನ (Statute) ರಚಿಸಲು ಕ್ರಮ ಕೈಗೊಳ್ಳಲಾಗುವುದು.

ಮುಂದುವರೆದು, ಸರ್ಕಾರದ ಸುತ್ತೋಲೆ ಸಂಖ್ಯೆ:ಕಾಶಿಇ:೩೮: ಇತರೆ.2021-22:ವ&ನಿ ದಿನಾಂಕ: 06-01-2022 ರ ಪ್ರಕಾರ ಕರ್ತವ್ಯದ ಸ್ಥಳಕ್ಕೆ ಮನೆ ಬಾಡಿಗೆ ಭತ್ಯೆಯನ್ನು (HRA) ನೀಡಲಾಗಿದೆ.

ಆದರೂ ಸಹ, ಲೆಕ್ಕಪರಿಶೋಧನಾ ಸಮಯದಲ್ಲಿ ನಿರ್ದೇಶಿಸಿದಂತೆ, ಸದರಿ ಸಿಬ್ಬಂದಿಗಳಿಗೆ ನವೆಂಬರ್ ೨೦೨೨ರ ಮಾಹೆಯಿಂದ, ಸದರಿಯವರು ನೇಮಕಾತಿಯಾದ ಸ್ಥಳದ ಮನೆ ಬಾಡಿಗೆ ಭತ್ಯೆಯನ್ನು (HRA) ನೀಡಲಾಗಿದೆ. ಆದ್ದರಿಂದ, ಈ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.

ನಿಯೋಜಿಸಲಾದ ತಾತ್ಕಾಲಿಕ ಸೃಜಿಸಿದ "Special officer" ಮತ್ತು "Co-ordinator" ಹುದ್ದೆಗಳ ವಿವರಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾರ್ಯಕಾರಿ ಪರಿಷತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗುವುದೆಂದು, ಮುಂದುವರೆದು, ಅನುಶಾಸನ (Statute) ರಚಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ.

ಶ್ರೀ ಸಂಜೀವಜಿ. ಪಾಲೇಕರ್, ಸಹಾಯಕ ಪ್ರಾಧ್ಯಾಪಕರು, ಹಾಗೂ ಶ್ರೀ ರವಿ ಹೆಚ್. ತಳವಾರ, ಸಹಾಯಕ ಪ್ರಾಧ್ಯಾಪಕರು, ಇವರುಗಳ ಮೂಲ ಹುದ್ದೆಯ ಹಕ್ಕು ಸ್ನಾತಕೋತ್ತರ ಕೇಂದ್ರ, ಮುದ್ದೇನಹಳ್ಳಿಯಲ್ಲಿರುವುದರಿಂದ ನಿಯೋಜನೆ ಮೇರೆಗೆ ಪ್ರಾದೇಶಿಕ ಕಚೇರಿ ಬೆಂಗಳೂರು, ಇಲ್ಲಿ ಕ್ರಮವಾಗಿ "Co-ordinator" ಹಾಗೂ "Special Officer" ಅಂತಾ ಕಾರ್ಯ ನಿರ್ವಹಿಸುತ್ತಿದ್ದು ಸದರಿಯವರಿಗೆ ಮನೆ ಬಾಡಿಗೆ ಭತ್ಯೆಯನ್ನು ಸ್ನಾತಕೋತ್ತರ ಕೇಂದ್ರ, ಮುದ್ದೇನಹಳ್ಳಿಗೆ ಅನ್ವಯವಾಗುವಂತೆ ನೀಡಬೇಕಾಗಿತ್ತು ಆದರೆ ಸದರಿಯವರಿಗೆ ಬೆಂಗಳೂರು ನಗರದ ಮನೆ ಬಾಡಿಗೆ ಭತ್ಯೆ ನೀಡಿರುವುದು ಕೆ.ಸಿ.ಎಸ್.ಆರ್. ನಿಯಮ-74 ರ ಉಲ್ಲಂಘನೆಯಾಗಿರುವುದು, ಅಲ್ಲದೇ ಸದರಿ ಬೋಧಕ ಸಿಬ್ಬಂದಿಗಳನ್ನು ಪ್ರಾದೇಶಿಕ ಕಚೇರಿ, ಬೆಂಗಳೂರು ಇಲ್ಲಿಗೆ ದೀರ್ಘ ಅವಧಿಗೆ ನಿಯೋಜಿಸಿರುವುದರಿಂದ ಮುದ್ದೇನಹಳ್ಳಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವಲೋಕಿಸಲಾಗಿ, ವಿದ್ಯಾರ್ಥಿಗಳು ಸದರಿ ಬೋಧಕರ ಬೋಧನಾ ಪ್ರಯೋಜನೆಯಿಂದ ವಂಚಿತರಾಗಿರುವುದು ಕಂಡುಬಂದಿರುತ್ತದೆ.

ಶ್ರೀಮತಿ. ಪಂಕಜಾಕ್ಷಿಆರ್ ಸಹಾಯಕ ಪ್ರಾಧ್ಯಾಪಕರು ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿಶ್ವವಿದ್ಯಾಲಯದ ಆದೇಶದನ್ವಯ "Special officer" Examination VTU Regional Office Bengaluru ನಿಯೋಜಿಸಿದ್ದಾರೆ. ಸದರಿಯವರು ತಮ್ಮ ಕಾರ್ಯ ಭಾರದೊಂದಿಗೆ ಸದರಿ ವಹಿಸಿದ ಕಾರ್ಯವನ್ನು ಕೈಗೊಂಡಿರುತ್ತಾರೆ. ಸದರಿ ಭೋದಕರಿಗೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸಿದಕ್ಕೆ ಹೆಚ್ಚುವರಿಯಾಗಿ ಯಾವುದೇ ಸಂಭಾವನೆಯನ್ನು ನೀಡಿರುವುದಿಲ್ಲ ಎಂದು ತಿಳಿಸಿರುತ್ತಾರೆ.

	<p>ಆದ ಕಾರಣ ಸದರಿ ಬೋಧಕ ಸಿಬ್ಬಂದಿಯವರಿಗೆ ಈಗಾಗಲೇ ಸಂದಾಯ ಮಾಡಲಾದ ಹೆಚ್ಚುವರಿ ಮನೆ ಬಾಡಿಗೆ ಹಾಗೂ ನಗರ ಪರಿಹಾರ ಭತ್ಯೆಯ ವಸೂಲಾತಿಗಾಗಿ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ. ಅದೇ ರೀತಿ ಇಂತಹ ಇನ್ನಿತರ ಪ್ರಕರಣಗಳಿದ್ದಲ್ಲಿ, ವಿಶ್ವವಿದ್ಯಾಲಯವು ವಿಶೇಷ ಗಮನ ಹರಿಸುವಂತೆ ತಿಳಿಸಲಾಗಿದೆ. 2020-21 ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ರೂ.5,35,016/- ಹಾಗೂ 2021-22 ನೇ ಸಾಲಿನಲ್ಲಿ ರೂ. 6,20,664/- ಗಳಂತೆ ಸಂದಾಯ ಮಾಡಲಾದ ಹೆಚ್ಚುವರಿ ಮೊತ್ತ ರೂ.11,55,680/- (5,35,016+6,20,664) ಗಳನ್ನು ಸಂಬಂಧಿಸಿದ ಸಿಬ್ಬಂದಿಗಳಿಂದ ವಸೂಲಿಸಲು ಸೂಚಿಸಲಾಗಿದೆ.</p>	
23.2	<p>ಶ್ರೀಮತಿ. ಗಾಯತ್ರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು ಮಂಜೂರಾಗದ ಹುದ್ದೆಗಳಿಗೆದುರಾಗಿ ನೇಮಕ ಮಾಡಿಕೊಂಡ ಹುದ್ದೆಗೆ ವೇತನ ಪಾವತಿ ಮಾಡಿರುವ ಕುರಿತು.</p> <p>2020-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಲೆಕ್ಕಪರಿಶೋಧನೆ ವೇಳೆ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ. ಗಾಯತ್ರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು ಸ್ವಾತಂತ್ರ್ಯ ಕೇಂದ್ರ ಮುದ್ದೇನಹಳ್ಳಿ ಇವರ ಸೇವಾ ಪುಸ್ತಕ ಮತ್ತು ವೇತನ ಬಿಲ್ಲನ್ನು ಪರಿಶೀಲಿಸಿದಾಗ ಇವರನ್ನು ವಿಶ್ವವಿದ್ಯಾಲಯದ ಆದೇಶ ದಿ:17.03.2021 ರನ್ವಯ "Special officer" Universal Human Values(UHV) Cell at VTU's Regional office Bangalore. ಇಲ್ಲಿಗೆ ನಿಯೋಜಿಸಿ ವರ್ಗಾಯಿಸಲಾಗಿದೆ. ಆದರೆ "Special officer" ಹುದ್ದೆಗೆ ಸರ್ಕಾರದಿಂದ ಮಂಜೂರಾತಿ ಇರುವುದಿಲ್ಲ. ಈ ರೀತಿ ಮಂಜೂರಾಗದ (Non-Sanctioned) ಹುದ್ದೆಗಳನ್ನು ವಿಶ್ವವಿದ್ಯಾಲಯವು ತನ್ನ ಆಂತರಿಕ ಕಾರ್ಯ ಹೊಂದಾಣಿಕೆಗಾಗಿ (Working Adjustment) ಸೃಜಿಸಲಾಗಿರುತ್ತದೆ, ಅಲ್ಲದೇ ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ ಮಂಜೂರಾದ ಯಾವ ಹುದ್ದೆಗಳಿಗೆ ಎದುರಾಗಿ ಸದರಿ ಬೋಧಕ ಸಿಬ್ಬಂದಿಗಳನ್ನು ನೇಮಕ ಮಾಡಿ ಕೊಳ್ಳಲಾಗಿದೆ ಎಂಬುವುದು ಕಂಡು ಬಂದಿಲ್ಲ. ಅಲ್ಲದೇ ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ "Special officer" ಆಗಿ ನಿಯೋಜನೆಗೊಳ್ಳುವ ಸಹಾಯಕ/ಸಹಪ್ರಾಧ್ಯಾಪಕರುಗಳಿಗೆ</p>	<p>ಲೆಕ್ಕಪರಿಶೋಧನಾ ಸಮಯದಲ್ಲಿ ವಿವರಿಸಿದಂತೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆಯಾ ವಿಭಾಗಗಳಲ್ಲಿ ಆತ್ಯಾವಶ್ಯಕತೆ ಇದ್ದ ಪಕ್ಷದಲ್ಲಿ ಬೋಧಕ ಸಿಬ್ಬಂದಿಗಳನ್ನು ವಿಶೇಷಾಧಿಕಾರಿಗಳಾಗಿ ಅಥವಾ ಸಂಯೋಜಕರಾಗಿ ನಿಯೋಜಿಸಿಕೊಳ್ಳಲಾಗುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬೋಧಕೇತರ ಹುದ್ದೆಗಳನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಉನ್ನತ ಶಿಕ್ಷಣ) ಶಿಕ್ಷಣ ಇಲಾಖೆ ಬೆಂಗಳೂರು ಇವರು ಪತ್ರ ಸಂ. ಜಿಎಸ್/೨/ಟಿಯುಎಂ/೨೦೦೦ ದಿನಾಂಕ: 23, 27-10-2003 ರಂತೆ 144 ಹಾಗೂ ಕ್ರಮ ಸಂಖ್ಯೆ: ಟಿಡಿ /44/ಯುಟಿ/2007/ ದಿನಾಂಕ: 12-07-2007 ರಂತೆ 181 ಹೀಗೆ ಒಟ್ಟು 325 ವಿವಿಧ ಬೋಧಕೇತರ ಹುದ್ದೆಗಳನ್ನು ಸೃಜಿಸಲು ಹಾಗೂ ನಿಯಮಾವಳಿ ಪ್ರಕಾರ ಭರ್ತಿಮಾಡಲು ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದ ವೇತನ ಹಾಗೂ ಇತರ ಭತ್ಯೆಗಳನ್ನು ಭರಿಸುವಂತೆ ತಿಳಿಸಿ ಅನುಮತಿ ನೀಡಲಾಗಿದೆ. ಮುಂದುವರಿದು, ವಿತಾವಿಯಲ್ಲಿ 2007 ರಿಂದ ಇಲ್ಲಿಯವರೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಕೋರ್ಸುಗಳು, ವಿಭಾಗಗಳು ಹಾಗೂ ಹೊಸ ಒಂಡೆಬಡಿಕೆಗಳನ್ನು (ಸರ್ಕಾರದ ಜೊತೆ ಮತ್ತು ಕೈಗಾರಿಕ ಉದ್ಯಮಗಳು ಇತ್ಯಾದಿ) ಮಾಡಿಕೊಂಡಿದ್ದು, ಈ ನಿಟ್ಟಿನಲ್ಲಿ ಹೊಸ ಹುದ್ದೆಗಳು ಸೃಜನೆಗೊಂಡಿರುವುದಿಲ್ಲ.</p>

ಬೆಂಗಳೂರು ನಗರಕ್ಕೆ ಅನ್ವಯವಾಗುವಂತೆ ಮನೆ ಬಾಡಿಗೆ ಭತ್ಯೆ (HRA) ಹಾಗೂ ನಗರ ಪರಿಹಾರ ಭತ್ಯೆಯನ್ನು ನೀಡಲಾಗಿರುತ್ತದೆ.

"ಸರ್ಕಾರದ ಆದೇಶ ಸಂಖ್ಯೆ: ಎಫ್.ಡಿ.06/ ಎಸ್.ಆರ್.ಪಿ/ 2018 ಬೆಂಗಳೂರು ದಿನಾಂಕ:19.04.2018 ರಲ್ಲಿ ಕ್ರಮ ಸಂಖ್ಯೆ: 8,8.1 ಮತ್ತು 9 ರಲ್ಲಿ ವಿವರಿಸಿದಂತೆ ಮುದ್ದೇನಹಳ್ಳಿಗೆ ಅನ್ವಯಿಸುವ 8% ಮನೆ ಬಾಡಿಗೆ ಭತ್ಯೆಯನ್ನು ನೀಡಬೇಕಾಗಿತ್ತು. ಆದರೆ ಮನೆ ಬಾಡಿಗೆ ಭತ್ಯೆಯನ್ನು ((HRA) 24% ಹಾಗೂ ನಗರ ಪರಿಹಾರ ಭತ್ಯೆ ರೂ.600/- ರಂತೆ ಸಂದಾಯ ಮಾಡಿರುವುದು ಸರ್ಕಾರದ ಆದೇಶದ ವ್ಯತಿರಿಕ್ತವಾಗಿರುತ್ತದೆ. ಸದರಿಯವರನ್ನು ಮುದ್ದೇನಹಳ್ಳಿಯಿಂದ ಬೆಂಗಳೂರಿಗೆ ನಿಯೋಜಿಸಿರುವುದರಿಂದ ಮನೆ ಬಾಡಿಗೆ ಭತ್ಯೆ (HRA) ಹಾಗೂ ನಗರ ಪರಿಹಾರ ಭತ್ಯೆಯನ್ನು ಪಾವತಿಸಲು ಅವಕಾಶ ಇರುವುದಿಲ್ಲ. ಆದರೂ ಕೂಡ ಮನೆ ಬಾಡಿಗೆ ಭತ್ಯೆ (HRA) ಹಾಗೂ ನಗರ ಪರಿಹಾರ ಭತ್ಯೆಯನ್ನು ಹೆಚ್ಚುವರಿಯಾಗಿ ಪಾವತಿಸಿದೆ.

**ಕೆಳಗಿನ ಬೋಧಕ ಸಿಬ್ಬಂದಿಗಳಿಗೆ ಹೆಚ್ಚುವರಿಯಾಗಿ ಸಂದಾಯ ಮಾಡಲಾದ ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆಯ ವಿವರ ಈ ಕೆಳಗಿನಂತಿದೆ.**

(ಮೊತ್ತರೂ.ಗಳಲ್ಲಿ)

ಕ್ರ. ಸಂ.	ಬೋಧಕ ಸಿಬ್ಬಂದಿ ಹೆಸರು ಮತ್ತು ಪದನಾಮ	ಅವಧಿ	ಹೆಚ್ಚುವರಿಯಾಗಿ ಸಂದಾಯ ಮಾಡಲಾದ ಮನೆ ಬಾಡಿಗೆ ಭತ್ಯೆ (HRA)			ಹೆಚ್ಚುವರಿಯಾಗಿ ಸಂದಾಯ ಮಾಡಲಾದ ನಗರ ಪರಿಹಾರ ಭತ್ಯೆ (CCA)	ಒಟ್ಟು ಮೊತ್ತ
			8%	24%	ವ್ಯತ್ಯಾಸ		
01	ಶ್ರೀಮತಿ. ಗಾಯತ್ರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು	2021-22 (Mar-21 to Mar-22)	1,54,112	4,62,336	3,08,224	7,800	3,16,024

ಮುಂದುವರೆದು ವಿ.ತಾ.ವಿ.ಯಲ್ಲಿ, ವಿವಿಧ ವಿಭಾಗಗಳಲ್ಲಿ ನಿರ್ದೇಶಕರು, ಉಪ ಕುಲಸಚಿವರು, ಸಹಾಯಕ ಕುಲಸಚಿವರು, ಮತ್ತು ಆಪ್ತ ಕಾರ್ಯದರ್ಶಿಗಳ ಹುದ್ದೆಗಳು ಮಂಜೂರಾಗಿದ್ದು, ನೇಮಕಾತಿ ಪ್ರಕ್ರಿಯೆ ಕೈಗೊಂಡಿರುವುದಿಲ್ಲ. ಪ್ರಯುಕ್ತ ಹುದ್ದೆಗಳು ಖಾಲಿ ಇರುತ್ತವೆ. ವಿ.ತಾ.ವಿ.ಯ ಆಡಳಿತಾತ್ಮಕ ಹಿತದೃಷ್ಟಿಯಿಂದ ವಿ.ತಾ.ವಿ.ಯ ಸ್ನಾತಕೋತ್ತರ ಕೇಂದ್ರಗಳ ಬೋಧಕ ಸಿಬ್ಬಂದಿಗಳನ್ನು ತಾತ್ಕಾಲಿಕ ಸೃಜಿಸಿದ ಹುದ್ದೆಗಳಾದ ವಿಶೇಷಾಧಿಕಾರಿಗಳು ಅಥವಾ ಸಂಯೋಜಕರ ಪದನಾಮದ ಅಡಿಯಲ್ಲಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಮುಂದುವರೆದು ವಿ.ತಾ.ವಿ.ಗೆ ರಾಜ್ಯ ಸಂಚಿತ ನಿಧಿ ಅಥವಾ ಸ್ಥಳೀಯ ನಿಧಿಯಿಂದ ಸರ್ಕಾರದ ಅನುದಾನ ಬಿಡುಗಡೆಯಾಗಿರುವುದಿಲ್ಲ. ಇವರ ವೇತನವನ್ನು ವಿ.ತಾ.ವಿ.ಯ ಸ್ವಯಂ-ಸಂಪನ್ಮೂಲ ನಿಧಿಯಿಂದ ಭರಿಸಲಾಗುತ್ತಿದೆ.

ಮುಂದುವರೆದು, ಪ್ರಾದೇಶಿಕ ಕಚೇರಿ ಬೆಂಗಳೂರು ಇಲ್ಲಿ ಹೊಸದಾಗಿ "Special officer" Universal Human Values(UHV) Cell at VTU's Regional office Bangalore ಅನ್ನು ವಿದ್ಯಾರ್ಥಿಗಳ ಮತ್ತು ಎ.ಐ.ಸಿ.ಟಿ.ಇ. ಮಾನದಂಡಗಳ ಹಿತದೃಷ್ಟಿಯಿಂದ ಸೃಜಿಸಲಾಗಿದ್ದು, ಕಾರ್ಯವನ್ನು ಕೈಗೊಳ್ಳಲಾಗಿದೆ. ಸದರಿ ಕಾರ್ಯವನ್ನು ಕೈಗೊಳ್ಳಲು ಡಾ|| ಗಾಯತ್ರಿ ರೆಡ್ಡಿ ಕೆ. ಸಹಾಯಕ ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರನ್ನು ವಿವಿಯ ಆದೇಶ ದಿ: 16-03-2022 ರನ್ವಯ ತಾತ್ಕಾಲಿಕ ಸೃಜಿಸಿದ ಹುದ್ದೆಯಾದ "Special officer" Universal Human Values(UHV) Cell ಎಂದು ನಿಯೋಜಿಸಲಾಗಿರುತ್ತದೆ. ಸದರಿಯವರು ತಮ್ಮ ಕಾರ್ಯಭಾರದೊಂದಿಗೆ ಸದರಿ ವಹಿಸಿದ ಕಾರ್ಯವನ್ನು ಕೈಗೊಂಡಿರುತ್ತಾರೆ. ಅಲ್ಲದೇ ಸದರಿ ಬೋಧಕರಿಗೆ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಿದ ತಾತ್ಕಾಲಿಕ ಸೃಜಿಸಿದ "Special Officer" ಹುದ್ದೆಗೆ ಯಾವುದೇ ಹೆಚ್ಚುವರಿ ಸಂಭಾವನೆಯನ್ನು ನೀಡಿರುವುದಿಲ್ಲ.

ಶ್ರೀಮತಿ. ಗಾಯತ್ರಿ ರೆಡ್ಡಿ ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾದೇಶಿಕ ನಿರ್ದೇಶಕರು (ಪ್ರ) ಇವರು ಲೋಕೋಪಯೋಗಿ ಇಲಾಖೆ ಬೆಂಗಳೂರಿನಲ್ಲಿ ಹಂಚಿಕೆಯಾದ ಆರ್.ಎಮ್.ವಿ ಬಡಾವಣೆಯ ವಸತಿ ಗೃಹಸಂಖ್ಯೆ:293 ನ್ನು ದಿನಾಂಕ:18.03.2021 ರಿಂದ 31.03.2022 ರವರೆಗೆ ಸದರಿಯವರ ಮನೆ ಬಾಡಿಗೆ ಭತ್ಯೆಯನ್ನು ಪ್ರತಿ ಮಾಹೆಯಲ್ಲಿ ಕಡಿತಗೊಳಿಸಿ ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆಯಡಿ ಭರಣಾ ಮಾಡಲಾಗಿದೆ. ಸದರಿಯವರಿಗೆ ಮನೆ ಬಾಡಿಗೆ ಭತ್ಯೆಯ ವ್ಯತ್ಯಾಸದ ಮೊತ್ತ ಮತ್ತು ನಗರ ಪರಿಹಾರ ಭತ್ಯೆ ಒಟ್ಟು ರೂ.3,16,024/- ಮೊತ್ತವನ್ನು ಈಗಾಗಲೇ ಸದರಿಯವರಿಗೆ ಪಾವತಿಸಲಾಗಿದೆ. ಈ ಕುರಿತು ಸೂಕ್ತ ವಿವರಣೆ ನೀಡಲು ತಿಳಿಸಿದೆ.

ಮುಂದುವರೆದು, ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದ ಮಂಜೂರಾಗದೇ ಇರುವ ಹುದ್ದೆಗಳಿಗೆ, ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾದೇಶಿಕ ನಿರ್ದೇಶಕರು (ಪ್ರ) ಇವರನ್ನು ನೇಮಕ ಮಾಡಲು ಸರ್ಕಾರದಿಂದ ಅನುಮೋದನೆ ಪಡೆದ ಪತ್ರ ಅಥವಾ ಈ ಕುರಿತು ರಚಿಸಲಾದ ಅನುಶಾಸನ (Statute) ಪ್ರತಿಯನ್ನು ಸಲ್ಲಿಸಲು ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ:85 ದಿನಾಂಕ:13.12.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:26.12.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವವಿದ್ಯಾಲಯವು ಆಂತರಿಕ ಸಂಪನ್ಮೂಲಗಳಿಂದ ವೇತನ ಹಾಗೂ ಇತರೆ ಭತ್ಯೆಗಳನ್ನು ಭರಿಸಲಾಗಿದೆ. ಸದರಿ ನೌಕರಿಗೆ ಮುದ್ದೇನಹಳ್ಳಿಗೆ ಅನ್ವಯವಾಗುವ ಮನೆಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಪಾವತಿಸದೇ ಬೆಂಗಳೂರು ನಗರಕ್ಕೆ ಸಂಬಂಧಿಸಿದ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆಯನ್ನು ನೀಡಿರುವುದು ನಿಯಮಬಾಹಿರ ಕ್ರಮವಾಗಿರುತ್ತದೆ. **ಕಾರಣ ರೂ.3,16,024/- ಗಳಷ್ಟು ಮೊತ್ತವನ್ನು ವಸೂಲಾತಿಯಲ್ಲಿದ್ದಲಾಗಿದೆ.**

ಮುಂದುವರೆದು, ಸದರಿಯವರಿಗೆ ಸರ್ಕಾರಿ ಆದೇಶ ಸಂಖ್ಯೆ: ಆಇ 18 ಎಸ್ಆರ್ಪಿ 2012 ದಿನಾಂಕ: 19-10-2012 ರ (ಪ್ರತಿ ಲಗತ್ತಿಸಲಾಗಿದೆ) ಪ್ರಕಾರ ಮನೆ ಬಾಡಿಗೆ ಭತ್ಯೆಯನ್ನು, ಸದರಿ ನೌಕರರ ಕರ್ತವ್ಯದ ಸ್ಥಳ ಬೆಂಗಳೂರು ನಗರಕ್ಕೆ ಅನ್ವಯವಾಗುವ ಮನೆ ಬಾಡಿಗೆ ಭತ್ಯೆಯನ್ನು (HRA) ಸಂದಾಯ ಮಾಡಲಾಗಿದೆ ಹಾಗೂ ಸದರಿ ಮನೆ ಬಾಡಿಗೆ ಭತ್ಯೆಯನ್ನು (HRA) ಶ್ರೀಮತಿ. ಗಾಯತ್ರಿ ರೆಡ್ಡಿ ಇವರಿಗೆ ಲೋಕೋಪಯೋಗಿ ಇಲಾಖೆಯಿಂದ ಬೆಂಗಳೂರಲ್ಲಿ ಹಂಚಿಕೆಯಾದ ಆರ್.ಎಮ್.ವಿ ಬಡಾವಣೆಯ ವಸತಿ ಗೃಹ ಸಂಖ್ಯೆ:293 ನ್ನು ದಿನಾಂಕ:18-03-2021 ರಿಂದ 31-03-2022 ರವರೆಗೆ ಸದರಿಯವರ ಮನೆ ಬಾಡಿಗೆ ಭತ್ಯೆಯನ್ನು ಪ್ರತಿ ಮಾಹೆಯಲ್ಲಿ ಕಡಿತಗೊಳಿಸಿ ಲೋಕೋಪಯೋಗಿ ಇಲಾಖೆಯ ಲೆಕ್ಕಶೀರ್ಷಿಕೆಯಡಿ ಭರಣಾ ಮಾಡಲಾಗಿದೆ.

ಸದರಿ ಸಿಬ್ಬಂದಿಯನ್ನು ನಿಯೋಜಿಸಲಾದ ತಾತ್ಕಾಲಿಕ ಸೃಜಿಸಿದ "Special Officer" ಹುದ್ದೆಯನ್ನು ವಿತಾವಿಯ ಕಾರ್ಯಕಾರಿ ಪರಿಷತ್ತಿನಲ್ಲಿ ಮಂಡಿಸಿ ಅನುಮೋದನೆಯನ್ನು ಪಡೆಯಲಾಗಿದೆ. ಮುಂದುವರೆದು, ಅನುಶಾಸನ (Statute) ರಚಿಸಲು ಕ್ರಮ ಕೈಗೊಳ್ಳಲಾಗುವುದು.

ಮುಂದುವರೆದು, ಸರ್ಕಾರದ ಸುತ್ತೋಲೆ ಸಂಖ್ಯೆ:ಕಾಶಿಇ:38-ಇತರ:2021-22 ವ&ನಿ ದಿನಾಂಕ: 06-01-2022ರ ಪ್ರಕಾರ ಕರ್ತವ್ಯದ ಸ್ಥಳಕ್ಕೆ ಮನೆ ಬಾಡಿಗೆ ಭತ್ಯೆಯನ್ನು (HRA) ನೀಡಲಾಗಿದೆ.

ಆದರೂ ಸಹ, ಲೆಕ್ಕಪರಿಶೋಧನಾ ಸಮಯದಲ್ಲಿ ನಿರ್ದೇಶಿಸಿದಂತೆ. ಸದರಿ ಸಿಬ್ಬಂದಿಗಳಿಗೆ ನವೆಂಬರ್ 2022 ರ ಮಾಹೆಯಿಂದ, ಸದರಿಯವರು ನೇಮಕಾತಿಯಾದ ಸ್ಥಳದ ಮನೆ ಬಾಡಿಗೆ ಭತ್ಯೆಯನ್ನು (HRA) ನೀಡಲಾಗಿದೆ. ಆದ್ದರಿಂದ, ಈ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.



23.3

**ಯು.ಬಿ.ಡಿ.ಟಿ.ಇ ದಾವಣಗೆರೆಯ ಅತಿಥಿ ಉಪನ್ಯಾಸಕರಿಗೆ ವೇತನಸಂದಾಯ ಮಾಡಿದ ಕುರಿತು.**

ಪ್ರಾಚಾರ್ಯರು ಯು.ಬಿ.ಡಿ.ಟಿ.ಇ ದಾವಣಗೆರೆ ಇವರ 2020-21 ಮತ್ತು 2021-22 ನೇ ಸಾಲಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಗಳ ವೇತನ ವೆಚ್ಚದ ವಿವರಗಳನ್ನು ಪರಿಶೀಲಿಸಲಾಗಿ 2020-21 ನೇ ಸಾಲಿನಲ್ಲಿ ರೂ.58,77,679/- ಮತ್ತು 2021-22 ನೇ ಸಾಲಿನಲ್ಲಿ ರೂ.71,70,160/- ಗಳನ್ನು ಅತಿಥಿ ಉಪನ್ಯಾಸಕರ ವೇತನ ವೆಚ್ಚ ಪಾವತಿಸಿರುವುದು ಕಂಡು ಬರುತ್ತದೆ. ಈ ಕುರಿತು ಕೆಳಕಂಡ ಅಂಶಗಳಿಗೆ ತಮ್ಮ ವಿವರಣೆಯನ್ನು ನೀಡುವುದು.

1. ಅತಿಥಿ ಉಪನ್ಯಾಸಕರ ಹುದ್ದೆಗಳನ್ನು ವಿಶ್ವವಿದ್ಯಾಲಯ/ ಸರ್ಕಾರದಿಂದ ಮಹಾವಿದ್ಯಾಲಯಕ್ಕೆ ಮಂಜೂರಾದ ಖಾಲಿ ಹುದ್ದೆಗಳಿಗೆ ಹಾಗೂ ವಿಭಾಗವಾರು ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗಿದೆಯೇ ಹೇಗೆ? ದಾಖಲೆ ಹಾಜರುಪಡಿಸುವುದು.
2. 2020-21 ಮತ್ತು 2021-22 ನೇ ಸಾಲಿನಲ್ಲಿ ಮಹಾವಿದ್ಯಾಲಯದಲ್ಲಿ ವಿಭಾಗವಾರು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ ಖಾಯಂ ಬೋಧಕ ಶಿಕ್ಷಕರ ಕಾರ್ಯದೊತ್ತಡಕ್ಕನುಗುಣವಾಗಿ ಹಾಗೂ ಮಾರ್ಗಸೂಚಿಗಳನ್ವಯ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡಿದ್ದರೆ ದಾಖಲೆ ಹಾಜರುಪಡಿಸುವುದು.
3. ಖಾಯಂ ಬೋಧಕ ಸಿಬ್ಬಂದಿಗಳಿಗೆ ನೀಡಿದ ಕಾರ್ಯ ಹಂಚಿಕೆಯ ವಿವರಗಳು ಹಾಗೂ ಹೆಚ್ಚುವರಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅದಕ್ಕೆ ವಿವರಗಳನ್ನು ಪೂರೈಸುವುದು.
4. ವಿಶ್ವವಿದ್ಯಾಲಯದ ಅಧಿನಿಯಮದಡಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುವ ಬಗ್ಗೆ ವಿವರಗಳನ್ನು ಪೂರೈಸಲು ಸೂಚಿಸಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 119, ದಿನಾಂಕ 12.01.2023** ರ ಮೂಲಕ ತಿಳಿಸಲಾಗಿ ದಿನಾಂಕ: 28.01.2023 ರಂದು ಪ್ರಾಚಾರ್ಯರು ಯುಬಿಡಿಟಿಇ ಇವರು ಅನುಸರಣೆ ಸಲ್ಲಿಸಿದ್ದು, ಅದರಲ್ಲಿ

ಪ್ರಾಚಾರ್ಯರು ಯುಬಿಡಿಟಿಇ ದಾವಣಗೆರೆ ಇವರ 2020-21 ಮತ್ತು 2021-22 ನೇ ಸಾಲಿಗೆ ಸಂಬಂಧಿಸಿದ ಬೋಧಕ ಸಿಬ್ಬಂದಿಗಳ ವೇತನ ವೆಚ್ಚದ ವಿವರಗಳನ್ನು ಪರಿಶೀಲಿಸಲಾಗಿ. 2020-21 ನೇ ಸಾಲಿನಲ್ಲಿ ರೂ. 58,77,679/- ಮತ್ತು 2021-22 ನೇ ಸಾಲಿನಲ್ಲಿ ರೂ. 71,70,160/- ಗಳನ್ನು ಅತಿಥಿ ಉಪನ್ಯಾಸಕರ ವೇತನ ವೆಚ್ಚ ಪಾವತಿಸಿರುವುದು ಕಂಡು ಬರುತ್ತದೆ. ಈ ಕುರಿತು ಕೆಳಕಂಡ ಅಂಶಗಳಿಗೆ ಅನುಪಾಲನ ವರದಿಯನ್ನು ಸಲ್ಲಿಸಲಾಗಿದೆ.

೧. ವಿಭಾಗದ ಅಧ್ಯಕ್ಷರು/ಸಂಯೋಜನಾಧಿಕಾರಿಗಳು ಬೋಧಕ ಸಿಬ್ಬಂದಿಗಳ ಕಾರ್ಯಭಾರ ಹಂಚಿಕೆಯನ್ನು A.I.C.T.E. ನಿಯಮಾನುಸಾರ ಹಂಚಿಕೆ ಮಾಡಲಾಗಿರುತ್ತದೆ. ಅದರ ಜೆರಾಕ್ಸ್ A.I.C.T.E. ಆದೇಶ ಪ್ರತಿ ಲಗತ್ತಿಸಲಾಗುವುದು. ೨. ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ವಿ.ತಾ.ವಿ. ಯಿಂದ ನೀಡಿರುವ ಅನುಮತಿ / ಆದೇಶ ಪ್ರತಿ ಲಗತ್ತಿಸಲಾಗಿದೆ. ಆದ್ದರಿಂದ ಸಲ್ಲಿಸಿರುವ ಮಾಹಿತಿ ಯನ್ವಯ ಆಕ್ಷೇಪಣೆ ಕೈ ಬಿಡಲು ಈ ಮೂಲಕ ತಮ್ಮಲ್ಲಿ ಕೋರಲಾಗಿದೆ.

	<p>ಕ್ರಮಸಂಖ್ಯೆ 01 ಮತ್ತು 02 ಕ್ಕೆ ಉತ್ತರ ಸಲ್ಲಿಸಿರುವರು.</p> <ul style="list-style-type: none"> <li>ಕ್ರಮಸಂಖ್ಯೆ: 03 ಕ್ಕೆ ಸಂಬಂಧಿಸಿದಂತೆ ಖಾಯಂ ಬೋಧಕ ಸಿಬ್ಬಂದಿಗಳ ಕಾರ್ಯಹಂಚಿಕೆಯನ್ನು AICTE ನಿಯಮಾನುಸಾರ ಹಂಚಿಕೆ ಮಾಡಲಾಗುವುದು. ಪ್ರತಿ ಲಗತ್ತಿಸಿದೆ ಎಂದಿದ್ದು ಕಾರ್ಯ ಹಂಚಿಕೆ ಆದೇಶಗಳನ್ನು ಲಗತ್ತಿಸಿರುವುದಿಲ್ಲ.</li> <li>ಕ್ರಮಸಂಖ್ಯೆ:04 ಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಅಧಿನಿಯಮದಂತೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಿರುವ ಬಗ್ಗೆ ವಿವರಗಳನ್ನು ಪೂರೈಸಿರುವುದಿಲ್ಲ.</li> </ul> <p>ಅಧಿತಿ ಉಪನ್ಯಾಸಕರ ಕಾರ್ಯ ವಿಂಗಡಣೆಯನ್ನು ಆಯಾ ವರ್ಷದಲ್ಲಿ ಮಾಡಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಬೋಧಕ ಸಿಬ್ಬಂದಿಗಳನ್ನು ಹೆಚ್ಚುವರಿಯಾಗಿ ನೇಮಕ ಮಾಡಿಕೊಳ್ಳುವುದು ನಿಯಮವಾಗಿದ್ದು ಅದನ್ನು ಪಾಲಿಸುವಲ್ಲಿ ವಿಶ್ವವಿದ್ಯಾಲಯವು ವಿಫಲವಾಗಿದ್ದು ಇನ್ನು ಮುಂದೆ ನಿಯಮಾನುಸಾರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲು ಸೂಚಿಸಿದೆ.</p>	
23.4	<p><b>ದಿ: ವಿರೂಪಾಕ್ಷಪ್ಪ ಜಿ ನ್ಯಾಮತಿ ಸಹಾಯಕ ಪ್ರಾಧ್ಯಾಪಕರು ಇ&amp;ಇ ವಿಭಾಗ ಕುವೆಂಪು ವಿಶ್ವ ವಿದ್ಯಾಲಯ ಹಾಗೂ ದಾವಣಗೆರೆ ವಿಶ್ವವಿದ್ಯಾಲಯ ಇವರ ರಜೆ ವಂತಿಕೆಯನ್ನು ಭರಣಾ ಮಾಡಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿಗೆ ಒಳಪಡುವ ಪ್ರಾಚಾರ್ಯರು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ದಾವಣಗೆರೆ ಇಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ದಿನಾಂಕ: 08.10.2017 ರಂದು ನಿಧನ ಹೊಂದಿರುವರು.</p> <p>ಕರ್ನಾಟಕ ನಾಗರಿಕ ಸೇವಾ ನಿಯಮ-1958 ನಿಯಮಗಳ ನಿಯಮ 444 ರಂತೆ ಸದರಿಯವರು ಸೇವೆಯನ್ನು ಸಲ್ಲಿಸುತ್ತಿದ್ದರೆ ಸದರಿ ನಿಯಮಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವುದು. ಒಂದು ವೇಳೆ ಸದರಿ ಅಧಿಕಾರಿಗಳು ಈ ನಿಯಮಕ್ಕೆ ಅನ್ವಯಿಸದಿದ್ದಲ್ಲಿ ಸದರಿಯವರು</p>	<p>ದಿ: ವಿರೂಪಾಕ್ಷಪ್ಪ ಜಿ. ನ್ಯಾಮತಿ, ಸಹಾಯಕ ಪ್ರಾಧ್ಯಾಪಕರು, ಇವರು ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಕುವೆಂಪು ವಿಶ್ವವಿದ್ಯಾಲಯದ ಅಧೀನದಲ್ಲಿದ್ದಾಗ ಸಹಾಯಕ ಪ್ರಾಧ್ಯಾಪಕರಾಗಿ ಇ ಅಂಡ್ ಸಿ ವಿಭಾಗಕ್ಕೆ ನೇಮಕ ಗೊಂಡಿರುತ್ತಾರೆ. ತದನಂತರ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜು ಕುವೆಂಪು ವಿಶ್ವ ವಿದ್ಯಾಲಯದಿಂದ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಗೊಂಡು ನಂತರದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯದಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯಕ್ಕೆ ಹಸ್ತಾಂತರಗೊಂಡಿತು. ಸದರಿ ಅಧ್ಯಾಪಕರು ನಿಧನ ಹೊಂದುವ ಮೊದಲು ಕುವೆಂಪು ವಿಶ್ವವಿದ್ಯಾಲಯ ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳಲ್ಲಿ ಸಲ್ಲಿಸಿದ ಸೇವೆಗೆ ಸಂಬಂಧಿಸಿದಂತೆ ನಿವೃತ್ತಿ ವೇತನ ವಂತಿಕೆ ಹಾಗೂ ರಜಾ ವೇತನ ವಂತಿಕೆಯ ಮೊತ್ತ ಕ್ರಮವಾಗಿ ರೂ.</p>

ಸಲ್ಲಿಸಿರುವ ಸೇವಾ ಅವಧಿಗೆ ಕರ್ನಾಟಕ ನಾಗರಿಕ ಸೇವಾ ನಿಯಮ 425 ಸ.ಅ.ಎಫ್.ಡಿ 19 ಎಸ್‌ಆರ್‌ಎಸ್ 88 ದಿನಾಂಕ: 25.05.1988 ರಂತೆ ಪಿಂಚಣಿ ವಂತಿಕೆಯನ್ನು ಶೇ.12.50% ರಷ್ಟು ಮೊತ್ತವನ್ನು ಮಹಾಲೇಖಪಾಲರು ಬೆಂಗಳೂರು ಇವರಿಗೆ ಲೆ.ಶಿ:007-01-101-0-01-000 ರಡಿಯಲ್ಲಿ ಭರಣಾ ಮಾಡುವುದು ಸೂಕ್ತವೆನಿಸುತ್ತದೆ. ಇಲ್ಲಿ ಸದರಿ ನಿಯಮ ಅನ್ವಯವಾಗುತ್ತಿರುವ ಬಗ್ಗೆ ನಿರ್ದಿಷ್ಟ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದಿಲ್ಲ.

ಸದರಿಯವರಿಗೆ ಪಿಂಚಣಿ ಇತ್ಯರ್ಥ ಪಡಿಸುವಲ್ಲಿ ಈ ನಿಯಮವನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಹಾಜರು ಪಡಿಸಲು ಹಾಗೂ ಸದರಿಯವರು "Foreign Service"ಗೆ ಒಳಪಡದೇ ಇದ್ದಲ್ಲಿ ರೂ.7,04,493/- ಮೊತ್ತವನ್ನು Directorate Pension small savings and Asset Liability Monitoring ಬೆಳಗಾವಿ ಇವರಿಗೆ ಚಲನ ಮೂಲಕ ಭರಣಾ ಮಾಡಿರುವುದಕ್ಕೆ ನಿರ್ದಿಷ್ಟವಾದ ಸ್ಪಷ್ಟೀಕರಣ ಒದಗಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 54, ದಿನಾಂಕ 28.10.2022 ರಂದು ನೀಡಲಾಗಿ ಪ್ರಾಚಾರ್ಯರು ಯುಬಿಡಿಟಿಇ ದಾವಣಗೆರೆ ಇವರು ದಿನಾಂಕ:28.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಸದರಿಯವರ ಪಿಂಚಣಿ ವಂತಿಕೆ ಹಣವನ್ನು ಹಣಕಾಸು ಅಧಿಕಾರಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರಿಂದ ಚೆಕ್ ಮೂಲಕ ಪ್ರಾಚಾರ್ಯರ ಖಾತೆಗೆ ವರ್ಗಾಯಿಸಲಾಗಿದೆ ಮತ್ತು ರೂ.7,04,493/- ಗಳನ್ನು ಖಜಾನೆ ಚಲನ್ ಮೂಲಕ ಪಿಂಚಣಿ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಕಾಲೇಜಿನಿಂದ ಯಾವುದೇ ಮೊತ್ತ ಪಾವತಿಯಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಇದರ ಬಗ್ಗೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟೀಕರಣ ನೀಡದೇ ಇರುವ ಕಾರಣ ರೂ.7,04,493/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.

3,50,061.00 ಮತ್ತು ರೂ 3,08,050=00 ಗಳಾಗಿದ್ದು ಒಟ್ಟು ರೂ. 6,58,111/- ಗಳು ಸಂಬಂಧಿಸಿದ ವಿಶ್ವವಿದ್ಯಾಲಯಗಳಿಂದ ಪ್ರಾಚಾರ್ಯರ ಖಾತೆಗೆ ಜಮಾ ಬಂದಿರುತ್ತದೆ ಈ ಪ್ರಕಾರ ಗಳಿಕೆ ರಜೆ ನಗದಿಕರಣಕ್ಕಾಗಿ ರಜಾ ವೇತನ ವಂತಿಕೆಯನ್ನು ಹಣಕಾಸು ಅಧಿಕಾರಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಹೆಸರಿಗೆ ಚೆಕ್ ಸಂಖ್ಯೆ 375963 ದಿನಾಂಕ: 23-02-2018 ರೂ. 308050-00 ಗಳು ಕಳುಹಿಸಿ ಕೊಡಲಾಗಿರುತ್ತದೆ. ಹಾಗೂ ಕುವೆಂಪು ವಿಶ್ವವಿದ್ಯಾಲಯದ ಅವಧಿಯ ನಿವೃತ್ತಿ ವೇತನ ವಂತಿಕೆ ಹಣ ಚೆಕ್ ಸಂಖ್ಯೆ 376082 ದಿನಾಂಕ: 05-05-2018 ರೂ. 3,50,061/- ಗಳಿಗೆ ಹಣಕಾಸು ಅಧಿಕಾರಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಹೆಸರಿಗೆ ಕಳುಹಿಸಿ ಕೊಡಲಾಗಿದೆ.

ದಿವಂಗತ ವಿರೂಪಾಕ್ಷಪ್ಪ ಜಿ.ನ್ಯಾಮತಿ ಇವರು ವಿಶ್ವವಿದ್ಯಾಲಯದಿಂದ ನೇಮಕಗೊಂಡ ನೌಕರರಾಗಿದ್ದು ಇವರ ನಿವೃತ್ತಿ ವೇತನ ವಂತಿಕೆಯಾಗಲೀ ರಜಾ ವೇತನ ವಂತಿಕೆಯಾಗಲೀ ಸರ್ಕಾರಕ್ಕೆ ಪಾವತಿ ಮಾಡುವ ಪ್ರಮೇಯವೇ ಇರುವುದಿಲ್ಲ ಏಕೆಂದರೆ ಇವರ ನಿವೃತ್ತಿ ವೇತನವನ್ನು ವಿಶ್ವವಿದ್ಯಾಲಯವೇ ನೀಡಬೇಕಾಗಿರುತ್ತದೆ.

ರೂ. 7,04,493/- ಮೂಲಕ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಚಲನ್ ಮೂಲಕ ಜಮಾ ಮಾಡಿರುವುದು ಕಾಲೇಜಿನ ವ್ಯಾಪ್ತಿಗೆ ಬರುವುದಿಲ್ಲವಾದ್ದರಿಂದ ಸ್ಪಷ್ಟೀಕರಣವನ್ನು ನಿರ್ದಿಷ್ಟ ದಾಖಲೆಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಡೆಯಲು ಕೋರಲಾಗಿದೆ. ಸರ್ಕಾರಕ್ಕೆ ಖಜಾನೆ ಮೂಲಕ ವಿಶ್ವವಿದ್ಯಾಲಯವು ಪಾವತಿ ಮಾಡಿರುವುದರಿಂದ ಕಾಲೇಜಿನಿಂದ ಈ ವಿಷಯದಲ್ಲಿ ಸ್ಪಷ್ಟೀಕರಣ ನೀಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ತಮ್ಮ ಗಮನಕ್ಕೆ ತರಲಾಗಿದೆ.

24.1

**ಬೋಧಕ/ ಬೋಧಕೇತರ ಸಿಬ್ಬಂದಿಗಳ ಸ್ಟೇಲ್ ರಜಿಸ್ಟರ್ ನಿರ್ವಹಿಸುವ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-22 ನೇ ಸಾಲಿನವರೆಗೆ ಮಂಜೂರಾದ ಬೋಧಕ ಮತ್ತು ಬೋಧಕೇತರ ಅಧಿಕಾರಿ/ಸಿಬ್ಬಂದಿಗಳ ಹುದ್ದೆಗಳು ಭರ್ತಿಯಾಗಿರುವ ಮತ್ತು ಖಾಲಿ ಇರುವ ಹುದ್ದೆಗಳ ವಿವರಗಳನ್ನೊಳಗೊಂಡ ಸ್ಟೇಲ್ ರಜಿಸ್ಟರ್‌ನ್ನು ಕಾಲೋಚಿತಗೊಳಿಸಿ ಹಾಜರುಪಡಿಸಿದ ವಿವರ ಈ ಕೆಳಗಿನಂತಿದೆ.

**ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ, ಬೆಳಗಾವಿ ಇಲ್ಲಿ ಮಂಜೂರಾದ ಹಾಗೂ ಕಾರ್ಯ ನಿರ್ವಹಿಸುತ್ತಿರುವ ಬೋಧಕ ಹುದ್ದೆಗಳ ವಿವರ ಈ ಕೆಳಗಿನಂತಿದೆ.**

ಅ. ನಂ.	ವರ್ಷ	ಒಟ್ಟು ಮಂಜೂರಾದ ಹುದ್ದೆಗಳು	ಒಟ್ಟು ಕಾರ್ಯನಿರ್ವಹಿಸುತ್ತಿರುವ ನೇಮಕಗೊಂಡ ಹುದ್ದೆಗಳು	ಒಟ್ಟು ಖಾಲಿ ಇರುವ ಹುದ್ದೆಗಳು
1	2020-	228	142	86
2	2021-	228	139	89

**ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ, ಬೆಳಗಾವಿ ಇಲ್ಲಿ ಮಂಜೂರಾದ ಹಾಗೂ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ಹುದ್ದೆಗಳ ವಿವರ ಈ ಕೆಳಗಿನಂತಿದೆ.**

ಅ. ನಂ.	ವರ್ಷ	ಒಟ್ಟು ಮಂಜೂರಾದ ಹುದ್ದೆಗಳು	ಒಟ್ಟು ಕಾರ್ಯ ನಿರ್ವಹಿಸುತ್ತಿರುವ ನೇಮಕಗೊಂಡ ಹುದ್ದೆಗಳು	ಒಟ್ಟು ಖಾಲಿ ಇರುವ ಹುದ್ದೆಗಳು
1	2020-21	325	308	17
2	2021-22	325	306	19

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ 2020-21 ನೇ ಸಾಲಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ಸಿಬ್ಬಂದಿಗಳ ಸ್ಟೇಲ್ ರಜಿಸ್ಟರ್, ಮಂಜೂರಾದ ವಿವಿಧ ಹುದ್ದೆಗಳು, ಅವುಗಳ ಸಂಖ್ಯೆ ಅವುಗಳಿಗೆ ಎದುರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಹೆಸರು ಮತ್ತು ಖಾಲಿ ಹುದ್ದೆಗಳ ವಿವರಗಳನ್ನೊಳಗೊಂಡ ಅತ್ಯಂತ ಮಹತ್ವದ ದಾಖಲೆಯಾದ ಸ್ಟೇಲ್ ರಜಿಸ್ಟರ್‌ನ್ನು ನಿರ್ವಹಣೆ ಮಾಡಿದ್ದು ಸದರಿ ಸ್ಟೇಲ್ ರಜಿಸ್ಟರ್ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲಾಗಿರುತ್ತದೆ.

ಮುಂದುವರೆದು, ಲೆಕ್ಕಪರಿಶೋಧನೆಯಲ್ಲಿ ವಿತಾವಿ ಸ್ನಾತಕೋತ್ತರ ವಿಭಾಗಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಕಲ್ಯಾಣ ಕರ್ನಾಟಕ 371(ಜೆ) ಮೀಸಲಾತಿಯನ್ನು ಅಳವಡಿಸಿಕೊಂಡು ಅಧಿಸೂಚನೆಯನ್ನು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆಂದು ತಿಳಿಸಲಾಗಿದ್ದು ಸದರಿ ಅಧಿಸೂಚನೆಯು ಸರ್ಕಾರದಿಂದ ಅನುಮೋದನೆ ದೊರೆತಿದ್ದು ಪ್ರತಿಯನ್ನು ಲಗತ್ತಿಸಲಾಗಿರುತ್ತದೆ. ಆದ್ದರಿಂದ, ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ  
ಸ್ನಾತಕೋತ್ತರ ಕೇಂದ್ರಗಳಲ್ಲಿ ಮಂಜೂರಾದ ಬೋಧಕೇತರ  
(ಗ್ರೂಪ್-ಡಿ' ಮಾತ್ರ) ಹುದ್ದೆಗಳ ವಿವರ

ಅ. ನಂ.	ವರ್ಷ	ಒಟ್ಟು ಮಂಜೂರಾದ ಹುದ್ದೆಗಳು	ಒಟ್ಟು ಕಾರ್ಯ ನಿರ್ವಹಿಸುತ್ತಿರುವ ನೇಮಕಗೊಂಡ ಹುದ್ದೆಗಳು	ಒಟ್ಟು ಖಾಲಿ ಇರುವ ಹುದ್ದೆಗಳು
1	2020-21	100	4	96
2	2021-22	100	6	94

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರಗಳಲ್ಲಿ ಸರ್ಕಾರದಿಂದ ಒಟ್ಟು 100 ಹುದ್ದೆಗಳಿಗೆ ಮಂಜೂರಾತಿ ದೊರಕಿದ್ದರೂ ಅವುಗಳ ಎದುರಿಗೆ 2020-21 ನೇ ಸಾಲಿನಲ್ಲಿ 04 ಅಟೆಂಡರ್ ಹುದ್ದೆಗಳನ್ನು ಹಾಗೂ 2021-22 ನೇ ಸಾಲಿನಲ್ಲಿ 6 ಅಟೆಂಡರ್ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತದೆ. ಉಳಿದ 96 ಹುದ್ದೆಗಳನ್ನು ಖಾಲಿ ಉಳಿಸಿಕೊಂಡಿರುವುದಕ್ಕೆ ಸೂಕ್ತ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 20, ದಿನಾಂಕ: 13.10.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 03.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಬೋಧಕೇತರ ಸಿಬ್ಬಂದಿಗಳ ಸ್ಕೇಲ್ ರಜಿಸ್ಟ್ರರಲ್ಲಿ ಸಲ್ಲಿಸಲಾಗಿದ್ದು, ಒಟ್ಟು 100 ಹುದ್ದೆಗಳಿಗೆ ಮಂಜೂರಾತಿ ದೊರಕಿದ್ದು 2020-21 ಮತ್ತು 2021-22 ರಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಖಾಲಿ ಇರುವ ಎರಡು ಅಟೆಂಡರ್ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಕಲ್ಯಾಣ ಕರ್ನಾಟಕ 371(ಜಿ) ಮೀಸಲಾತಿಯನ್ನು ಅಳವಡಿಸಿಕೊಂಡು ಅಧಿಸೂಚನೆಯನ್ನು ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದು, ಸರ್ಕಾರದ ಅನುಮೋದನೆ ಪಡೆದ ಆದೇಶದ ಪ್ರತಿಯನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.

**ಸ್ನಾತಕೋತ್ತರ ಹಾಗೂ ಪ್ರಾದೇಶಿಕ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು:**

2020-22 ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ವಿವಿಧ ಸ್ನಾತಕೋತ್ತರ ಹಾಗೂ ಪ್ರಾದೇಶಿಕ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಸಂಚಿತವೇತನದ ಮೇಲೆ ನೇಮಕ ಮಾಡಿಕೊಂಡು ಸಿಬ್ಬಂದಿಗಳಿಗೆ ಸಂದಾಯ ಮಾಡಿದ ವೇತನ ಬಿಲ್ಲಿನ ದಾಖಲೆಗಳನ್ನು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ, ಕಂಡು ಬಂದ ವಿವರ ಈ ಕೆಳಗಿನಂತೆ.

(ಮೊತ್ತರೂ.ಗಳಲ್ಲಿ)

ಅ. ನಂ	ವರ್ಷ	ವಿವರ	ಒಟ್ಟು ವೇತನ ಸಂದಾಯಿಸಿದ ಮೊತ್ತ
01	2020-21	ಪ್ರಾದೇಶಿಕ ಕಛೇರಿಗಳು	56,73,940
02	2021-22		57,42,044
ಒಟ್ಟು ಮೊತ್ತ			1,14,15,984

**ನ್ಯೂನತೆಗಳು:**

1. ಸದರಿ ಸಿಬ್ಬಂದಿಗಳನ್ನು ವಿಶ್ವವಿದ್ಯಾಲಯಕ್ಕೆ ಮಂಜೂರಾದ ಖಾಲಿ ಹುದ್ದೆಗಳಿಗೆದುರಾಗಿ ನೇಮಕ ಮಾಡಿಕೊಳ್ಳಲಾದ ದಾಖಲೆ ಲಭ್ಯವಿಲ್ಲ.
2. ಸದರಿ ಸಿಬ್ಬಂದಿಗಳ ನೇಮಕ ಪ್ರಕ್ರಿಯೆಗೆ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆದ ದಾಖಲೆ ಲಭ್ಯವಿಲ್ಲ.
3. ಸದರಿ ಸಿಬ್ಬಂದಿಗಳಿಗೆ 2020-22 ನೇ ಸಾಲಿನಲ್ಲಿ ಸಂದಾಯಿಸಿದ ಒಟ್ಟು ವೇತನ ರೂ.1,14,15,984/- ಗಳಷ್ಟು ಪಾವತಿಸಿರುವುದು ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ಮೂಲಕ ಸೇವೆ ಪಡೆದ ವಿವರ ಸಲ್ಲಿಸಿಲ್ಲ.  
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಸೂಕ್ತ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:21, ದಿನಾಂಕ:13.10.2022** ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:06.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ

ಸದರಿ ವಿಷಯದ ಕುರಿತು ಈಗಾಗಲೇ ಅನುಪಾಲನಾ ವರದಿಯಲ್ಲಿ ತಿಳಿಸಿರುವಂತೆ, ವಿ.ತಾ.ವಿ.ಯಲ್ಲಿ ಶಾಖೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಕೊರತೆಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಂಚಿತ ವೇತನದ ಅಡಿಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ದಾಖಲೆಗಳನ್ನು ಲೆಕ್ಕ ಪರಿಶೋಧನೆಯ ಸಮಯದಲ್ಲಿ ಹಾಜರುಪಡಿಸಲಾಗಿದೆ.

ವಿ.ತಾ.ವಿ.ಯ ಶಾಸನ 1994 ರ ಅಧ್ಯಾಯ IXರ ಕಂಡಿಕೆ (35)ರಲ್ಲಿ ತಿಳಿಸಿದ ಕಾಯ್ದೆಯನ್ವಯ ಎಲ್ಲಾ ಮಿನಿಸ್ಟ್ರಿಯಲ್ ಸಿಬ್ಬಂದಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಮಾನ್ಯ ಕುಲಪತಿಗಳು ಹೊಂದಿರುತ್ತಾರೆ. ಹಾಗೆಯೇ ವಿ.ತಾ.ವಿ.ಯ ವೃಂದ ಮತ್ತು ನೇಮಕಾತಿ ನಿಯಮಾವಳಿ 2012ರ ನಿಯಮ 22.0 (2)ರ ಪ್ರಕಾರ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಸಿಬ್ಬಂದಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಮಾನ್ಯ ಕುಲಪತಿಗಳು ಹೊಂದಿರುತ್ತಾರೆ. ವಿ.ತಾ.ವಿ.ಯ ಸ್ನಾತಕೋತ್ತರ ವಿಭಾಗಗಳಿಗೆ ಲ್ಯಾಬ್ ಅಸಿಸ್ಟಂಟ್, ಹೆಲ್ಪರ್ ಹುದ್ದೆಗಳು ಮಂಜೂರಾಗಿದ್ದು ನೇಮಕಾತಿಯಾಗಿರುವುದಿಲ್ಲ. ಈ ಹುದ್ದೆಗಳು ಖಾಲಿ ಇರುವುದರಿಂದ ಈ ಹುದ್ದೆಗಳ ಎದುರಾಗಿ ವಿವಿಧ ಶಾಖೆಗಳ ಸಿಬ್ಬಂದಿಗಳ ಕೊರತೆಗಳಿಗೆ ಅನುಗುಣವಾಗಿ ಸಂಚಿತ ವೇತನದ ಅಡಿಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದ್ದರಿಂದ, ಟೆಂಡರ್ ಪ್ರಕ್ರಿಯೆ ಮೂಲಕ ಸದರಿ ಸಿಬ್ಬಂದಿಗಳ ನೇಮಕಾತಿಯನ್ನು ಮಾಡುವ ಪ್ರಸಂಗ ಉದ್ಭವಿಸುವುದಿಲ್ಲ.

ಈ ಸಂಬಂಧ ವಿವರಣೆಯಲ್ಲಿ ಕೇಳಲಾದ ಕ್ರಮ ಸಂಖ್ಯೆ 1, 2, ಮತ್ತು 3 ಕ್ಕೆ ಮೇಲಿನಂತೆ ಸ್ಪಷ್ಟೀಕರಣವನ್ನು ನೀಡಲಾಗಿದ್ದು, ಈ ಕಂಡಿಕೆಯನ್ನು ಕೈಬಿಡಲು ವಿನಂತಿಸಿದೆ.

	<p>ಸಿಬ್ಬಂದಿಗಳ ಕೊರತೆಗಳಿಗೆ ಅನುಗುಣವಾಗಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಸಂಚಿತ ವೇತನದ ಅಡಿಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಶಾಸನ 1994ರ ಅಧ್ಯಾಯ ix ರ ಕಂಡಿಕೆ (35) ರಲ್ಲಿ ಎಲ್ಲಾ ಮಿನಿಸ್ಟ್ರಿಯಲ್ ಸಿಬ್ಬಂದಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಮಾನ್ಯ ಕುಲಪತಿಗಳು ಹೊಂದಿರುತ್ತಾರೆ. ಹಾಗೆಯೇ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವೃಂದ ಮತ್ತು ನೇಮಕಾತಿ ನಿಯಮಾವಳಿ 2012ರ ನಿಯಮ 22.(2)ರ ಪ್ರಕಾರ ಗ್ರೂಪ್-ಸಿ ಮತ್ತು ಗ್ರೂಪ್-ಡಿ ಸಿಬ್ಬಂದಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಕುಲಪತಿಗಳು ಹೊಂದಿರುತ್ತಾರೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗಗಳಿಗೆ ಲ್ಯಾಬ್ ಅಸಿಸ್ಟಂಟ್ ಹಲ್ಪರ ಹುದ್ದೆಗಳು ಮಂಜೂರಾಗಿದ್ದು ನೇಮಕಾತಿಯಾಗಿರುವುದಿಲ್ಲ. ಈ ಹುದ್ದೆಗಳು ಖಾಲಿ ಇರುವುದರಿಂದ ಈ ಹುದ್ದೆಗಳ ಎದುರಾಗಿ ವಿವಿಧ ಶಾಖೆಗಳ ಸಿಬ್ಬಂದಿಗಳ ಕೊರತೆಗಳಿಗೆ ಅನುಗುಣವಾಗಿ ಸಂಚಿತ ವೇತನದ ಅಡಿಯಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಸರ್ಕಾರದ ಅನುದಾನ ಬಿಡುಗಡೆ ಆಗಿರುವುದಿಲ್ಲ. ತನ್ನದೇ ಆದ ಸ್ವಯಂ ಸಂಪನ್ಮೂಲದಿಂದ ಸಿಬ್ಬಂದಿಗೆ ವೇತನವನ್ನು ಪಾವತಿಸಲಾಗಿದೆ ಎಂದು ಅನುಸರಣೆಯಲ್ಲಿ ತಿಳಿಸಿರುತ್ತಾರೆ. ಟೆಂಡರ್ ಪ್ರಕ್ರಿಯೆ ಮೂಲಕ ಖಾಲಿ ಹುದ್ದೆಗಳ ಎದುರಾಗಿ ಸಿಬ್ಬಂದಿಗಳ ನೇಮಕಾತಿ ಮಾಡಿಕೊಳ್ಳಬೇಕಾಗಿತ್ತು. ನಿಯಮ ಉಲ್ಲಂಘನೆಯಾದ ಕಾರಣ (56,73,940+57,42,044) ಒಟ್ಟು ರೂ.1,14,15,984/- ಮೊತ್ತವನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	
24.3	<p><b>ವಿಶ್ವ ವಿದ್ಯಾಲಯದ ಪ್ರೊಜೆಕ್ಟ್ ಮ್ಯಾನೇಜಮೆಂಟ್ ಸೆಲ್ (PM Cell) ವಿಭಾಗದಲ್ಲಿ ತಾತ್ಕಾಲಿಕವಾಗಿ ಸಂಚಿತ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಕುರಿತು:</b> 2020-22 ನೇ ಸಾಲಿನಲ್ಲಿ ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಪ್ರೊಜೆಕ್ಟ್ ಮ್ಯಾನೇಜಮೆಂಟ್ ಸೆಲ್ ವಿಭಾಗದಲ್ಲಿ ಸಂಚಿತ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಂಬಂಧಿಸಿದ</p>	<p>ಸದರಿ ವಿಷಯದ ಕುರಿತು ಈಗಾಗಲೇ ಅನುಪಾಲನಾ ವರದಿಯಲ್ಲಿ ತಿಳಿಸಿರುವಂತೆ, ವಿತಾವಿಯಲ್ಲಿ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು ಮತ್ತು ಸೇವೆಗಳ ನಿರ್ವಹಣಾ ಘಟಕಕ್ಕೆ 21 ವಿವಿಧ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಆದರೆ, ಇದುವರೆಗೂ ಸದರಿ ಹುದ್ದೆಗಳಿಗೆ ಸರ್ಕಾರದಿಂದ ಮಂಜೂರಾತಿ</p>

ಕಡತವನ್ನು ಪರಿಶೀಲಿಸಲಾಗಿ ಪ್ರೊಜೆಕ್ಟ್ ಮ್ಯಾನಜಮೆಂಟ್ ಸೆಲ್ (PM Cell) ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ವಿಶ್ವವಿದ್ಯಾಲಯಕ್ಕೆ ಮಂಜೂರಾದ ಖಾಲಿ ಹುದ್ದೆಗಳಿಗೆದುರಾಗಿ ನೇಮಕ ಮಾಡಲಾದ ದಾಖಲೆಗಳನ್ನು ಒದಗಿಸಿರುವುದಿಲ್ಲ. ಸಂಚಿತ ವೇತನದ ಮೇಲೆ ನೇಮಕ ಮಾಡಿಕೊಂಡು ಸಿಬ್ಬಂದಿಗಳಿಗೆ ಸಂದಾಯ ಮಾಡಿದ ವೇತನ ಬಿಲ್ಲಿನ ದಾಖಲೆಗಳನ್ನು ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ, ಕಂಡು ಬಂದ ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಅ. ನಂ	ವರ್ಷ	ವಿವರ	ಒಟ್ಟು ವೇತನ ಸಂದಾಯಿಸಿದ ಮೊತ್ತ
01	2020-21	ಪ್ರೊಜೆಕ್ಟ್	60,62,218
02	2021-22	ಮ್ಯಾನಜಮೆಂಟ್ ಸೆಲ್	59,65,466
ಒಟ್ಟು ಮೊತ್ತ			1,20,27,684

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಸಂಚಿತ ವೇತನದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಂದಾಯ ಮಾಡಿದ ವೇತನದ ಒಟ್ಟು ರೂ.1,20,27,684/- ಮೊತ್ತ ಸಂದಾಯಕ್ಕೆ ಸೂಕ್ತ ಸ್ಪಷ್ಟೀಕರಣ ಕೇಳಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 22, ದಿನಾಂಕ:13.01.2022 ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:06.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ "ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು ಮತ್ತು ಸೇವೆಗಳ ನಿರ್ವಹಣಾ ಘಟಕ ಪ್ರಾರಂಭಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 139 ನೇ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು ಮತ್ತು ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು ಮತ್ತು ಸೇವೆಗಳ ನಿರ್ವಹಣಾ ಘಟಕಕ್ಕೆ 21 ವಿವಿಧ ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಂಚಿತ ವೇತನದ ಆಧಾರದ ಮೇಲೆ ಮತ್ತು ಅವಶ್ಯಕತೆ ಆಧಾರದ ಮೇಲೆ ತಾತ್ಕಾಲಿಕ ಅವಧಿಗೆ ಸಿಬ್ಬಂದಿಗಳನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದು,

ಸಿಕ್ಕಿರುವುದಿಲ್ಲವಾದ್ದರಿಂದ ಸದರಿ ಮಂಜೂರಾತಿ ಪತ್ರವನ್ನು ಲೆಕ್ಕಪರಿಶೋಧನಾ ವಿಚಾರಣೆ ಸಮಯದಲ್ಲಿ ಲಗತ್ತಿಸಿರುವುದಿಲ್ಲ.

ಸದರಿ ಹುದ್ದೆಗಳು ಸರ್ಕಾರದಿಂದ ಮಂಜೂರಾದ ಮೇಲೆ ಮಂಜೂರಾತಿ ಪತ್ರವನ್ನು ಹಾಜರುಪಡಿಸಲಾಗುವುದು ಎಂದು ಸ್ಪಷ್ಟೀಕರಣವನ್ನು ನೀಡಲಾಗಿದ್ದು, ಈ ಕಂಡಿಕೆಯನ್ನು ಕೈಬಿಡಲು ವಿನಂತಿಸಿದೆ.



ಸರ್ಕಾರದ ಮಂಜೂರಾತಿ ಪಡೆದ ಆದೇಶದ ಪತ್ರವನ್ನು ಹಾಜರು ಪಡಿಸಿದ ಕಾರಣ 2020-22 ನೇ ಸಾಲಿನಲ್ಲಿ ಸದರಿ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಪಾವತಿಸಿದ ಒಟ್ಟು ರೂ.1,20,27,684/-(60,62,218+59,65,466)ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.

24.4 ವೃಂದವಾರು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ನೌಕರರನ್ನು ವಿಲೀನ ಗೊಳಿಸಿಕೊಂಡು ವೇತನ ಸಂದಾಯ ಮಾಡಿರುವ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಬೋಧಕೇತರ ಅಧಿಕಾರಿ/ಸಿಬ್ಬಂದಿಗಳ ವೇತನಬಿಲ್ಲು ಹಾಜರು ಪಡಿಸಿದ ಸ್ಕೇಲ್ ರಜಿಸ್ಟ್ರರ ಪರಿಶೀಲಿಸಲಾಗಿ, ಈ ಕೆಳಗೆ ತಿಳಿಸಿದ ವೃಂದವಾರು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿ ಹುದ್ದೆಗಳಲ್ಲಿ ನೌಕರರನ್ನು ವಿಲೀನಗೊಳಿಸಿದ್ದು ವಿವರಗಳು ಈ ಕೆಳಗಿನಂತಿವೆ.

ಅ. ನಂ	ಪದನಾಮ	ವೇತನ ಶ್ರೇಣಿ 2018 (1/4/2018)	ಒಟ್ಟು ಮಂಜೂರಾದ ಹುದ್ದೆಗಳು	ಒಟ್ಟು ಕಾರ್ಯನಿರ್ವಹಿಸಿದ ಹುದ್ದೆಗಳು		ಹೆಚ್ಚುವರಿ ಹುದ್ದೆಗಳು	
				2020-21	2021-22	2020-21	2021-22
	2		4	5		6	
1	ಸಹಾಯಕ ಇಂಜಿನಿಯರ	43100-83900	02	3	3	1	1
2	ಕಿರಿಯ ಇಂಜಿನಿಯರ	33450-62600	03	5	5	2	2
3	ಶೀಘ್ರಲಿಪಿಗಾರರು/ಸಹಾಯಕ	30350-58250	29	59	58	30	29
4	ಲ್ಯಾಬ್‌ಟೆಕ್ನಿಷಿಯನ್/ಮೆ	27650-52650	05	8	8	3	3

(1,2,3,4) ವೃಂದವಾರು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿಯಾಗಿ ನೌಕರರನ್ನು ವಿಲೀನ ಮಾಡಿಕೊಂಡಿರುವುದಕ್ಕೆ ಒಟ್ಟು 87 ವಿವಿಧ ಹುದ್ದೆಗಳ ಮಂಜೂರಾತಿಗಾಗಿ ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ (ತಾಂತ್ರಿಕ) ಇಲಾಖೆ, ಬೆಂಗಳೂರು ಇವರಿಗೆ ಮತ್ತು ಮಾನ್ಯ ರಾಜ್ಯಪಾಲರು ಹಾಗೂ ಕುಲಾಧಿಪತಿಗಳ, ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರು ಇವರಿಗೆ ಪತ್ರ ಬರೆಯಲಾಗಿದೆ (ಪ್ರತಿಗಳನ್ನು ಲಗತ್ತಿಸಲಾಗಿದೆ). ಈ 87 ಸಂಖ್ಯಾತಿರಿಕ್ತ ಹುದ್ದೆಗಳ ಸೃಜನಗಾಗಿ ಸರ್ಕಾರದಿಂದ ದಾಖಲೆಗಳನ್ನು ಮತ್ತು ವೇತನ ಪಾವತಿ ಮಾಡುವುದರ ಬಗ್ಗೆ ವಿವರಣೆಯನ್ನು ಕೇಳಿರುವ ಕುರಿತು ಮಾಹಿತಿಯನ್ನು ಸರ್ಕಾರಕ್ಕೆ ಒದಗಿಸಲಾಗಿರುತ್ತದೆ. ಮುಂದುವರೆದು, ಈ ಕಚೇರಿ ಪತ್ರ ಸಂ. ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/30/1789/1 ದಿನಾಂಕ 02-03-2021 ರಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆದು ಸದರಿ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಲಾಗಿದೆ (ಪ್ರತಿ ಲಗತ್ತಿಸಿದೆ), ಹುದ್ದೆ ಮತ್ತು ವೃಂದವಾರು ನಿಯಮ ಪ್ರಕಾರ ಹಾಲಿ ಖಾಲಿ ಇರುವ ಉನ್ನತ ಹುದ್ದೆಗೆ, ಹುದ್ದೆಗೆನುಸಾರವಾಗಿ ಪದೋನ್ನತಿ ಮುಖಾಂತರ ಸಂಖ್ಯಾತಿರಿಕ್ತ ಹುದ್ದೆಗಳನ್ನು ಹೊಂದಾಣಿಕೆ ಮಾಡಲಾಗುವುದು. ಈ ಕೆಳಕಂಡಂತೆ ಸಂಖ್ಯಾತಿರಿಕ್ತ ವಿವಿಧ ಹುದ್ದೆಗಳ ಮಂಜೂರಾತಿಗಾಗಿ ಸರ್ಕಾರಕ್ಕೆ ಪತ್ರ ಬರೆದು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ೧. ಈ ಕೆಳ ಪತ್ರ ಸಂ.ವಿತಾವಿ/ ಬಿಜಿಎಂ/ ಡಿಪಿಎಆರ್/ ಸಿಆರ್(3)/326/2016-17/1546 ದಿನಾಂಕ 28-01-2017.

	ಕ್ಯಾನಿಕ್						
5	ಬೆರಳಮ್ಮಗಾರರು/ಸಹಾಯಕ/ಕಂಪ್ಯೂಟರ್ ಆಪರೇಟರ್	21400-42000	84	96	96	12	12
6	ಡ್ರೈವರ್	21400-42000	11	17	17	6	6
7	ಸಿಪಾಯಿ/ಹೆಲ್ಪರ್/ಅಟೆಂಡರ್	17000-28950	84	109	108	25	24
ಒಟ್ಟುಮೊತ್ತ			218	297	295	79	77

(ಮೊತ್ತರೂ.ಗಳಲ್ಲಿ)

ಅ.ನಂ.	ಪದನಾಮ	ವೇತನ ಶ್ರೇಣಿ 2018	2020-21		2021-22	
			ಹೆಚ್ಚುವರಿ ಹುದ್ದೆ	ಆಕ್ರಮಿತ ತಮೂತ್ತ (ರೂ.ಗಳಲ್ಲಿ)	ಹೆಚ್ಚುವರಿ ಹುದ್ದೆ	ಆಕ್ರಮಿತ ಮೊತ್ತ (ರೂ.ಗಳಲ್ಲಿ)
1	2	3	4	5	6	7
1	ಸಹಾಯಕ ಇಂಜಿನಿಯರ್	43100-83900	1	47650X1X12=571800	1	47650X1X12=571800
2	ಕಿರಿಯ ಇಂಜಿನಿಯರ್	33450-62600	2	37900X2X12=909600	2	37900X2X12=909600
3	ಶೀಘ್ರಲಿಪಿಗಾರರು/ಸಹಾಯಕ	30350-58250	30	36950X30X12=13302000	29	36950X29X12=12858600
4	ಲ್ಯಾಬ ಟೆಕ್ನಿಷಿಯನ್/ಮೆಕ್ಯಾನಿಕ್	27650-52650	3	28950X3X12=1042200	3	28950X3X12=1042200
5	ಬೆರಳಮ್ಮಗಾರರು/ಸಹಾಯಕ/ಕಂಪ್ಯೂಟರ್	21400-42000	12	25800X12X12=3715200	12	25800X12X12=3715200

೧. ಈ ಕ ಪತ್ರ ಸಂ.ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/326/2016-171777 ದಿನಾಂಕ 13-12-2017.
  ೨. ಈ ಕ ಪತ್ರ ಸಂ.ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/30/2017-18/2058 ದಿನಾಂಕ 03-12-2019.
  ೩. ಈ ಕ ಪತ್ರ ಸಂ.ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/30/2017-18/2248 ದಿನಾಂಕ 13-12-2019.
  ೪. ಈ ಕ ಪತ್ರ ಸಂ.ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/30/2017-18/1139 ದಿ 08-02-2020.
  ೫. ಈ ಕ ಪತ್ರ ಸಂ.ವಿತಾವಿ/ಬಿಜಿಎಂ/ಡಿಪಿಎಆರ್/ಸಿಆರ್(3)/30/2017-18/1789/1 ದಿ 02-03-2021.
- ಆದ್ದರಿಂದ ಸದರಿ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.

ಆಪರೇಟರ್						
6	ಡ್ರೈವರ್	21400-42000	6	25800X 6X12= 185760 0	6	25800X6 X12= 1857600
7	ಸಿಪಾಯಿ/ಹೆಲ್ಪರ್/ಅಟೆಂಡರ್	17000-28950	25	25800X 25X12= 774000 0	24	25800X2 4X12= 7430400
ಒಟ್ಟು			79	291384 00	77	2838540 0

1. ಸರ್ಕಾರಿ ಆದೇಶ ಸಂಖ್ಯೆ:ಇಡಿ 44 ಯುಟಿವಿ 2017 ಬೆಂಗಳೂರು ದಿನಾಂಕ: 12-09-2007 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಹುದ್ದೆಗಳನ್ನು ಸೃಜಿಸಲಾಗಿದೆ ಮತ್ತು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆಗಳನ್ನು ಭರ್ತಿಮಾಡಿಕೊಳ್ಳತಕ್ಕದ್ದು ಎಂದು ಸರ್ಕಾರದ ಆದೇಶ ಇದ್ದಾಗ್ಯೂ ಕೂಡಾ ಸಂಚಿತ ವೇತನದ ಆಧಾರದ ಮೇಲೆ ತಾತ್ಕಾಲಿಕವಾಗಿ 2020-21 ನೇ ಸಾಲಿನ ಒಟ್ಟು 79 ಹಾಗೂ 2021-22 ರಲ್ಲಿ ಒಟ್ಟು 77 ರಲ್ಲಿ ಬೋಧಕೇತರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ವೇತನ ಬಟವಾಡೆ ಮಾಡಲಾಗಿದೆ.

2. ಸಂಚಿತ ವೇತನ ಆಧಾರದ ಮೇಲೆ ನೇಮಕ ಮಾಡಿಕೊಂಡು 05 ವರ್ಷಗಳ ಅವಧಿಯ ಸಂಪೂರ್ಣಗೊಂಡ ಬಗ್ಗೆ ದೃಢೀಕರಣ ಮಾಹಿತಿ ನೀಡುವುದು 05 ವರ್ಷಗಳಿಗಿಂತ ಹೆಚ್ಚಿನ ಅವಧಿ ಸೇವೆ ಮುಂದುವರೆಸಿದ್ದಲ್ಲಿ ಅನಿಯಮಿತ ಸೇವಾ ವಿಸ್ತರಣೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿಸಿದ್ದಲ್ಲಿ/ಅವಕಾಶವಿದ್ದಲ್ಲಿ ವಿವರ ನೀಡಿರುವುದಿಲ್ಲ.

3. ಬೋಧಕೇತರ ಹುದ್ದೆಗಳಲ್ಲಿ ಶೀಘ್ರಲಿಪಿಗಾರರು/ ದ್ವಿತೀಯ ದರ್ಜೆಸಹಾಯಕ 29 ಹುದ್ದೆಗಳು ಮಂಜೂರಾಗಿದ್ದು, ಎದುರಾಗಿ 2020-21 ನೇ ಸಾಲಿನಲ್ಲಿ 59 ಹಾಗೂ 2021-22 ನೇ ಸಾಲಿನಲ್ಲಿ 58 ಹುದ್ದೆಗಳು ನೇಮಕಾತಿ ಮಾಡಿಕೊಂಡಿದ್ದು, ಹೆಚ್ಚುವರಿಯಾಗಿ 2020-21 ನೇ ಸಾಲಿನಲ್ಲಿ 30 ಹಾಗೂ 2021-22 ನೇ ಸಾಲಿನಲ್ಲಿ 29 ಖಾಲಿ

ಹುದ್ದೆಗಳ ಎದುರಾಗಿ ತಾತ್ಕಾಲಿಕ ಹುದ್ದೆಗಳನ್ನು ನೇಮಕ ಮಾಡಿಕೊಂಡಿದ್ದು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚಿನ ಹುದ್ದೆಗಳಿಗೆ ವೇತನ ಪಾವತಿಸುತ್ತಿರುವುದಕ್ಕೆ ನಿರ್ದಿಷ್ಟವಾದ ವಿವರಣೆ ಸಲ್ಲಿಸಿರುವುದಿಲ್ಲ.

4. ಗ್ರೂಪ್-ಡಿ 2020-21 ನೇ ಸಾಲಿನ ಒಟ್ಟು 84 ಹುದ್ದೆ ಮಂಜೂರಾಗಿದ್ದು ಎದುರಾಗಿ 2020-21 ನೇ ಸಾಲಿನಲ್ಲಿ 109 ಹಾಗೂ 2021-22 ನೇ ಸಾಲಿನಲ್ಲಿ 108 ಹುದ್ದೆಗಳನ್ನು ತಾತ್ಕಾಲಿಕ ಹುದ್ದೆಗಳ ನೇಮಕಾತಿ ಮಾಡಿಕೊಂಡಿದ್ದು, ಮಂಜೂರಾದ ಹುದ್ದೆಗಳಿಗಿಂತ 2020-21 ನೇ ಸಾಲಿನಲ್ಲಿ 25 ಹಾಗೂ 2021-22 ನೇ ಸಾಲಿನಲ್ಲಿ 24 ಹೆಚ್ಚುವರಿ ಹುದ್ದೆಗಳನ್ನು ನೇಮಿಸಿಕೊಂಡು ಹೆಚ್ಚಿಗೆ ವೇತನ ಪಾವತಿಸಿರುವುದಕ್ಕೆ ನಿರ್ದಿಷ್ಟವಾದ ವಿವರಣೆಯನ್ನು ಸಲ್ಲಿಸಿರುವುದಿಲ್ಲ.

5. ಮಂಜೂರಾದ ಹುದ್ದೆಗಳಿಗೆ ಎದುರಾಗಿ ತಾತ್ಕಾಲಿಕ ಸಂಚಿತ ವೇತನದ ಮೇರೆಗೆ 'ಬಿ', 'ಸಿ' ಮತ್ತು 'ಡಿ' ದರ್ಜೆಯ ಹುದ್ದೆಗಳನ್ನು ನೇಮಕಾತಿ ಮಾಡಿ ವೇತನ ಪಾವತಿಸುತ್ತಿರುವುದಕ್ಕೆ ವಿವರಣೆ ನೀಡಿರುವುದಿಲ್ಲ.

6. ಹೊರಗುತ್ತಿಗೆ ಮೇಲೆ ಸಿಬ್ಬಂದಿಯನ್ನು ನೇಮಿಸಲು ಸರ್ಕಾರದ ಆದೇಶ: ಆಇ 3 ಟಿಎಫ್‌ಪಿ 2018 ದಿನಾಂಕ 14-05-2018 ರ ಕ್ರ.ಸಂ. 26 ರಲ್ಲಿ ಇಲಾಖಾ ಮುಖ್ಯಸ್ಥರಿಗೆ ಹೊರಗುತ್ತಿಗೆ ಮೇಲೆ ಮಾನವ ಸಂಪನ್ಮೂಲವನ್ನು ತೆಗೆದುಕೊಳ್ಳಲು ಪ್ರತ್ಯಾಯೋಜಿಸಿರುವ ಪೂರ್ಣ ಅಧಿಕಾರವನ್ನು ಹಿಂಪಡೆಯಲಾಗಿದೆ. ಅದರಂತೆ ಸರ್ಕಾರದ ಆದೇಶ ಆಇ 6 ಟಿಎಫ್‌ಪಿ 2018 ದಿ: 29-12-2018 ರಂತೆ ಗ್ರೂಪ್ ಡಿ ಬೆರಳಚ್ಚುಗಾರರು/ಡಿಇಟಿ, ವಾಹನ ಚಾಲಕರ ಖಾಲಿ ಹುದ್ದೆಗಳಿಗೆ ಎದುರಾಗಿ ಹೊರಗುತ್ತಿಗೆ ಮೇಲೆ ನೇಮಿಸಿಕೊಳ್ಳಲು ಮಂಜೂರಾದ ಹುದ್ದೆಗಳು ಹಾಗೂ ಖಾಲಿ ಹುದ್ದೆಗಳ ವಿವರ ಆರ್ಥಿಕ ಇಲಾಖೆಗೆ ಸಲ್ಲಿಸಿ ಕಡ್ಡಾಯವಾಗಿ ಆರ್ಥಿಕ ಇಲಾಖೆಯ ಅನುಮತಿ ಪಡೆಯುವಂತೆ ನಿರ್ದೇಶನ ಇದ್ದಾಗ್ಯೂ ಕೂಡಾ ವಿಶ್ವವಿದ್ಯಾಲಯದಿಂದ ಮಂಜೂರಾತಿ ಪಡೆದಿರುವ ಆದೇಶ ಲೆಕ್ಕಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ.

ಈ ಮೇಲಿನ ಬೋಧಕೇತರ ಹುದ್ದೆಗಳು ಮಂಜೂರಾತಿ ಆಗದೇ ಇದ್ದಾಗ್ಯೂ ಕೂಡಾ ಸದರಿ ಹುದ್ದೆಗಳನ್ನು ತಾತ್ಕಾಲಿಕವಾಗಿ ಸಂಚಿತ ವೇತನದ ಆಧಾರದ ಮೇಲೆ 2020-22 ನೇ ಸಾಲಿನಲ್ಲಿ

	<p>ನೇಮಕಾತಿ ಮಾಡಿಕೊಂಡು ವೇತನ ಹಾಗೂ ಭತ್ಯೆಗಳ ಪಾವತಿಸಿದಕ್ಕೆ ಸ್ವಪ್ನೀಕರಣಕ್ಕಾಗಿ ಕೇಳಿ ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 60, ದಿನಾಂಕ:09.11.2022 ರಂದು ನೀಡಿಲಾಗಿ ವಿಶ್ವವಿದ್ಯಾಲಯವು ದಿನಾಂಕ:19.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಸದರಿ ಹುದ್ದೆಗಳನ್ನು ಮಂಜೂರು ಮಾಡುವಂತೆ ಅಪರ ಮುಖ್ಯ ಕಾರ್ಯದರ್ಶಿಗಳು ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ) ಇಲಾಖೆ ಇವರಿಗೆ ಮತ್ತು ಮಾನ್ಯ ರಾಜ್ಯ ಪಾಲರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಇವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದು, ಈ ಕುರಿತು ಸರ್ಕಾರದಿಂದ ಸಂಖ್ಯಾತಿರಿಕ್ತ ಹುದ್ದೆಗಳಿಗೆ ಅನುಮೋದನೆ ನೀಡಿರುವ ಕುರಿತು ಆದೇಶವನ್ನುಹಾಜರು ಪಡಿಸುವವರೆಗೆ 2020-22 ನೇ ಸಾಲಿನಲ್ಲಿ ಪಾವತಿಸಿದ ಒಟ್ಟು ವೇತನ ರೂ.5,75,23,800/- (2,91,38,400+2,83,85,400)ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	
24.5	<p><b>ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕದಲ್ಲಿನ ನ್ಯೂನತೆಗಳು.</b></p> <p>2020-21 ಮತ್ತು 2021-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳಲ್ಲಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.</p> <ol style="list-style-type: none"> <li>1. ಪ್ರತಿ ಆರ್ಥಿಕ ವರ್ಷದ ಕೊನೆಗೆ ಸೇವಾ ಪುಸ್ತಕದಲ್ಲಿನ ದಾಖಲೆಗಳನ್ನು ವೇತನ ಬಿಲ್ಲುಗಳೊಂದಿಗೆ ಪರಿಶೀಲಿಸಿದ ಕುರಿತು ದೃಢೀಕರಣ ಪ್ರಮಾಣ ಪತ್ರಗಳನ್ನು ಸೇವಾ ಪುಸ್ತಕಗಳಲ್ಲಿ ದಾಖಲಿಸಿರುವುದಿಲ್ಲ.</li> <li>2. ಸೇವಾ ಪುಸ್ತಕಗಳಲ್ಲಿನ ದಾಖಲೆಗಳನ್ನು ಸಂಬಂಧಪಟ್ಟ ಸಿಬ್ಬಂದಿಗಳು ಪರಿಶೀಲಿಸಿದ ಬಗ್ಗೆ ಸಹಿಗಳನ್ನು ಪಡೆದುಕೊಂಡಿರುವುದಿಲ್ಲ.</li> <li>3. ಜನ್ಮ ದಿನಾಂಕಗಳನ್ನು ದಾಖಲೆಗಳೊಂದಿಗೆ ಪರಿಶೀಲಿಸಿದ ಕುರಿತು ದೃಢೀಕರಣಗಳನ್ನು ದಾಖಲಿಸಿರುವುದಿಲ್ಲ. ಇಂತಹ ಪ್ರಕರಣಗಳನ್ನು ಈ ಕೆಳಕಾಣಿಸಿದಂತೆ ನಮೂದಿಸಿದೆ. <ul style="list-style-type: none"> <li>• ಶ್ರೀಮತಿ ಶ್ವೇತಾ ಸೂರ್ಯವಂಶಿ ಅಟೆಂಡರ್</li> </ul> </li> </ol>	<p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳಲ್ಲಿ ಪ್ರತಿ ಆರ್ಥಿಕ ವರ್ಷದ ಕೊನೆಗೆ ಸೇವಾ ಪುಸ್ತಕದಲ್ಲಿನ ದಾಖಲೆಗಳನ್ನು ಕೇಂದ್ರ ಸ್ನಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಪಟ್ಟ ಸಿಬ್ಬಂದಿಗಳಿಗೆ ತೋರಿಸಿ ಸದರಿ ಸಿಬ್ಬಂದಿಗಳಿಂದ ಸಹಿಯನ್ನು ಪಡೆಯಲಾಗಿರುತ್ತದೆ. ಆದರೆ, ವಿತಾವಿಯ ಬೋಧಕೇತರ ಸಿಬ್ಬಂದಿಗಳು ಬೇರೆ ಬೇರೆ ಸ್ಥಳದಲ್ಲಿ ಅಂದರೆ, ಬೆಂಗಳೂರು, ಕಲಬುರಗಿ, ಮೈಸೂರು, ಮುದ್ದೇನಹಳ್ಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಸಹಿಯನ್ನು ಪಡೆದಿರುವುದಿಲ್ಲ. ಸದರಿ ಸಿಬ್ಬಂದಿಗಳಿಗೆ ಅವರ ಸೇವಾ ಪುಸ್ತಕದ ದಾಖಲೆಗಳನ್ನು ತೋರಿಸಿ ಸಹಿಯನ್ನು ಪಡೆಯಲಾಗುವುದೆಂದು ಈ ಮೂಲಕ ಮಾಹಿತಿಯನ್ನು ಒದಗಿಸಲಾಗಿದೆ.</p> <p>ಸದರಿ ಕಂಡಿಕೆಯಲ್ಲಿ ನಮೂದಿಸಿರುವ ಕ್ರ. ಸಂ.(1) ರಿಂದ (4) ರ ಸೇವಾ ಪುಸ್ತಕದಲ್ಲಿ ಸಿಬ್ಬಂದಿಗಳ ಜನ್ಮದಿನಾಂಕಗಳನ್ನು ನಮೂದಿಸಲಾಗಿದೆ ಮತ್ತು ತಾವು ಕಂಡಿಕೆಯಲ್ಲಿ ಸೂಚಿಸಿದಂತೆ ಕ್ರಮವಹಿಸಲಾಗುವುದೆಂದು ಮಾಹಿತಿಯನ್ನು ಒದಗಿಸುತ್ತಾ</p>

	<ul style="list-style-type: none"> <li>• ಶ್ರೀ ವನೀತ ಎ. ನಾಡಗೌಡ ಅಟೆಂಡರ್</li> <li>• ಶ್ರೀಮತಿ ಲಕ್ಷ್ಮೀ ಕೆ. ಅಟೆಂಡರ್</li> <li>• ಶ್ರೀಮತಿ ಸಪ್ತಾ ಶಶಿದರ ಚೂರಿ ಅಟೆಂಡರ್</li> <li>•</li> </ul> <p>ಈ ಮೇಲ್ಕಂಡಿರುವ ಎಲ್ಲ ನ್ಯೂನತೆಗಳನ್ನು ಸರಿಪಡಿಸಿಕೊಂಡು ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಕ್ರಮಬದ್ಧವಾಗಿ ನಿರ್ವಹಿಸಲು ಸೂಚಿಸಿ, ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:69, ದಿನಾಂಕ:05.12.2022 ರಂದು ನೀಡಲಾಗಿ ದಿನಾಂಕ:23.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು ಅದರಲ್ಲಿ ವಿಚಾರಣಾ ಪತ್ರದಲ್ಲಿನ ಕ್ರಮಸಂಖ್ಯೆ 01 ಮತ್ತು 03 ಕ್ಕೆ ಉತ್ತರವು ಸಮರ್ಪಕವಾಗಿರುವುದಿಲ್ಲ. ಅಲ್ಲದೇ ವಿಚಾರಣಾ ಪತ್ರದಲ್ಲಿ ತಿಳಿಸಿದಂತೆ ಕ್ರಮವಹಿಸಲಾಗುವುದು ಎಂದು ಮಾಹಿತಿ ಒದಗಿಸಿರುವರು. ಕಾರಣ ಈ ಕುರಿತು ಅಗತ್ಯ ಕ್ರಮ ಕೈಕೊಂಡು ಮುಂದಿನ ಲೆಕ್ಕಪರಿಶೋಧನೆಗೆ ದಾಖಲೆಗಳನ್ನು ಹಾಜರು ಪಡಿಸಲು ಸೂಚಿಸಿದೆ.</p>	<p>ಸದರಿ ಕಂಡಿಕೆಯನ್ನು ಕೈಬಿಡುವಂತೆ ಕೋರಲಾಗಿದೆ.</p>												
24.6	<p><b>ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಹಾಜರು ಪಡಿಸುವ ಕುರಿತು.</b></p> <p>ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ 2020-21 ಮತ್ತು 2021-22 ಸಾಲಿನ ಲೆಕ್ಕಪರಿಶೋಧನೆ ಸಮಯದಲ್ಲಿ ಈ ಕೆಳಗೆ ಸೂಚಿಸಿದ ಸಿಬ್ಬಂದಿಗಳ ಸೇವಾ ಪುಸ್ತಕಗಳು ಲೆಕ್ಕಪರಿಶೋಧನೆ ಲಭ್ಯವಾಗಿರುವುದಿಲ್ಲ.</p> <table border="1" data-bbox="421 1134 1167 1406"> <thead> <tr> <th>ಕ್ರ. ಸಂ</th> <th>ಸಿಬ್ಬಂದಿಯ ಹೆಸರು</th> <th>ಸಿಬ್ಬಂದಿಯ ಹುದ್ದೆ</th> <th>ವಿಭಾಗ</th> </tr> </thead> <tbody> <tr> <td>1</td> <td>ಶ್ರೀ ಕೃಷ್ಣಗೌಡ ಕೆ.</td> <td>ಸಹಾಯಕ</td> <td>ಪ್ರಾಂತ್ಯೀಯ ಕಚೇರಿ ಮೈಸೂರು.</td> </tr> <tr> <td>2</td> <td>ಶ್ರೀ ಗುರುನಾಥ ಸಬರದ</td> <td>ಸಹಾಯಕ</td> <td>ಕುಲಸಚಿವರು ಕಚೇರಿ ಬೆಳಗಾವಿ</td> </tr> </tbody> </table>	ಕ್ರ. ಸಂ	ಸಿಬ್ಬಂದಿಯ ಹೆಸರು	ಸಿಬ್ಬಂದಿಯ ಹುದ್ದೆ	ವಿಭಾಗ	1	ಶ್ರೀ ಕೃಷ್ಣಗೌಡ ಕೆ.	ಸಹಾಯಕ	ಪ್ರಾಂತ್ಯೀಯ ಕಚೇರಿ ಮೈಸೂರು.	2	ಶ್ರೀ ಗುರುನಾಥ ಸಬರದ	ಸಹಾಯಕ	ಕುಲಸಚಿವರು ಕಚೇರಿ ಬೆಳಗಾವಿ	<p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು 2020-21 ಮತ್ತು 2021-22 ನೇ ಸಾಲಿನ ಲೆಕ್ಕಪರಿಶೋಧನೆ ಕಂಡಿಕೆ (70)ರಲ್ಲಿ ನಮೂದಿಸಿರುವ ಕ್ರಮ ಸಂ.(2)ನ್ನು ಹೊರತುಪಡಿಸಿ ಕ್ರಮ ಸಂ.(1) ರಿಂದ (9)ರ ವರೆಗಿನ ಬೋಧಕೇತರ ಸಿಬ್ಬಂದಿಗಳ ಸೇವಾ ಪುಸ್ತಕವನ್ನು ಲೆಕ್ಕಪರಿಶೋಧನೆಗೆ ಸಲ್ಲಿಸಲಾಗಿರುತ್ತದೆ ಮತ್ತು ಲೆಕ್ಕಪರಿಶೋಧಕರು ತಮ್ಮ ಸಹಿಯನ್ನು ನಮೂದಿಸಿರುತ್ತಾರೆ. ಕ್ರ ಸಂ. (2) ರ ಶ್ರೀ. ಗುರುನಾಥ ಸಬರದ, ಸಹಾಯಕ ಇವರು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಗೆ ಎರವಲು ಸೇವೆಯ ಮೇಲೆ ಹೋಗಿದ್ದು ಸದರಿಯವರ ಸೇವಾ ಪುಸ್ತಕವನ್ನು ನಿರ್ವಹಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿರುತ್ತದೆಂದು ಮಾಹಿತಿಯನ್ನು ಒದಗಿಸಲಾಗಿತ್ತು. ಈಗ ಸದರಿ ಸಿಬ್ಬಂದಿಯು ಮರಳಿ ವಿತಾವಿ ಕೇಂದ್ರ ಕಚೇರಿಗೆ ವರದಿಮಾಡಿಕೊಂಡಿದ್ದು ಮತ್ತು ಸದರಿಯವರ ಸೇವಾ ಪುಸ್ತಕ ಈ ವಿಶ್ವವಿದ್ಯಾಲಯಕ್ಕೆ ಕಳುಹಿಸಿರುತ್ತಾರೆ</p>
ಕ್ರ. ಸಂ	ಸಿಬ್ಬಂದಿಯ ಹೆಸರು	ಸಿಬ್ಬಂದಿಯ ಹುದ್ದೆ	ವಿಭಾಗ											
1	ಶ್ರೀ ಕೃಷ್ಣಗೌಡ ಕೆ.	ಸಹಾಯಕ	ಪ್ರಾಂತ್ಯೀಯ ಕಚೇರಿ ಮೈಸೂರು.											
2	ಶ್ರೀ ಗುರುನಾಥ ಸಬರದ	ಸಹಾಯಕ	ಕುಲಸಚಿವರು ಕಚೇರಿ ಬೆಳಗಾವಿ											

3	ಶ್ರೀ ಮಾರಾನಾಯ್ಕ ಎಂ.	ಕೀ ಪಂಚ ಆವರಣದ	ಪರಿಣಾಮ ವಿಭಾಗ ಬೆಳಗಾವಿ
4	ಶ್ರೀ ಸಂದೀಪ ಕೂಲಕರ	ಕಿರಿಯ ಸಹಾಯಕ	ಸ್ನಾತಕೋತ್ತರ ಕೇಂದ್ರ ಬೆಳಗಾವಿ
5	ಶ್ರೀ ಮಹೇಶ ಡಿ	ಕಿರಿಯ ಸಹಾಯಕ	ಪ್ರಾಂತ್ಯೀಯ ಕಚೇರಿ ಬೆಳಗಾವಿ
6	ಶ್ರೀಮತಿ ಸವಿತಾ ಎಸ್.	ಕಿರಿಯ ಸಹಾಯಕ	ಸ್ನಾತಕೋತ್ತರ ಕೇಂದ್ರ ಮೈಸೂರು
7	ಶ್ರೀ ಮೋಹನ ಕಾಂಬಳೆಯವರ	ಆಟೆಂಡಂಟ್	Skill Development Dandeli
8	ಶ್ರೀ ವೀರಬಸವ್ವ ಕಲಹಾಳ	ಆಟೆಂಡಂಟ್	ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ
9	ಶ್ರೀ ಶರದ್ ಎಸ್ ಡಿ.	ಕಿರಿಯ ಸಹಾಯಕ	ಸ್ನಾತಕೋತ್ತರ ಕೇಂದ್ರ ಮೈಸೂರು

(ಪ್ರತಿಯನ್ನು ಲಗತ್ತಿಸಲಾಗಿದೆ). ಆದ್ದರಿಂದ, ಸದರಿ ಕಂಡಿಕೆಯನ್ನು ಕೈಬಿಡುವಂತೆ ಈ ಮೂಲಕ ಕೋರಲಾಗಿದೆ. ತಮ್ಮ

ಈ ಮೇಲ್ಕಾಣಿಸಿದ ಸಿಬ್ಬಂದಿಗಳ ಸೇವಾಪುಸ್ತಕಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 70 ದಿನಾಂಕ 05.12.2022 ರ ಮೂಲಕ ನೀಡಲಾಗಿ ದಿನಾಂಕ: 23.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆಯನ್ನು ನೀಡಿದ್ದು ಅದರಲ್ಲಿ ಕ್ರಮಸಂಖ್ಯೆ 01, 03 ರಿಂದ 09 ರವರೆಗಿನ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದಾಗಿ ಉತ್ತರಿಸಿರುವರು. ಆದರೆ ಸದರಿ ಸೇವಾ ಪುಸ್ತಕಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದಿಲ್ಲ. ಕಾರಣ ವಿಚಾರಣಾ ಪತ್ರದಲ್ಲಿ ಸೂಚಿಸಿದ ಎಲ್ಲ ಸಿಬ್ಬಂದಿಗಳ ಸೇವಾ ಪುಸ್ತಕಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಸೂಚಿಸಿದೆ.

24.7 **ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಬಗ್ಗೆ ಘೋಷಿಸದೇ ಇರುವುದು.**

ವಿಶ್ವವಿದ್ಯಾಲಯದ 2020-21 ಮತ್ತು 2021-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಈ ಕೆಳಕಾಣಿಸಿದ ಬೋಧಕೇತರ ಸಿಬ್ಬಂದಿಗಳ 02 ವರ್ಷಗಳ ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಬಗ್ಗೆ ಘೋಷಿಸದೇ ಇರುವುದು ಕಂಡು ಬಂದಿರುತ್ತದೆ. ಕುಲಸಚಿವರು ವಿಶ್ವೇಶ್ವರಯ್ಯ ತಾಂತ್ರಿಕ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 2015 ರಲ್ಲಿ ವೀಲಿಣಗೊಳಿಸಿದ ಬೋಧಕೇತರ ಸಿಬ್ಬಂದಿಗಳ ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿದೆಂದು ಘೋಷಿಸಲಾಗಿರುತ್ತದೆ. ಆದರೆ, ಕೆಲವೊಂದು ಸಿಬ್ಬಂದಿಗಳ ಖಾಯಂ ಪೂರ್ವ ಅವಧಿಯನ್ನು ತೃಪ್ತಿಕರವಾಗಿದೆಂದು ಘೋಷಣೆ ಮಾಡದಿರುವ ಕುರಿತು ಕಂಡಿಕೆಯಲ್ಲಿ ನಮೂದಿಸಿರುವ ಕ್ರ ಸಂ.(1) ರಿಂದ (11), (13), (15, 16, 19, 20)ರ

ವಿಶ್ವವಿದ್ಯಾಲಯ ಬೆಳಗಾವಿ ಇವರ ಕಚೇರಿ ಆದೇಶ ಸಂಖ್ಯೆ: ವಿತಾವಿ/ಡಿಪಿಎಆರ್/2015-16/527 ದಿನಾಂಕ: 30.10.2015 ರನ್ವಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬೆಳಗಾವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿರುತ್ತಿರುವ ಸಿಬ್ಬಂದಿಗಳನ್ನು ಸೇವೆಯಲ್ಲಿ ವಿಲೀನಕರಣಗೊಳಿಸಲಾಗಿದೆ. ಸದರಿ ಆದೇಶದಲ್ಲಿನ ಷರತ್ತು ಕ್ರಮಸಂಖ್ಯೆ: 01 ರಲ್ಲಿ ಅಭ್ಯರ್ಥಿಗಳು ಸೇವೆಯಲ್ಲಿ ವಿಲೀನಕರಣ ಹೊಂದಿದ ದಿನಾಂಕದಿಂದ 02 ವರ್ಷಗಳ ಕಾಲ ಖಾಯಂ ಪೂರ್ವ ಅವಧಿಯಲ್ಲಿರುತ್ತಾರೆ ಎಂದು ತಿಳಿಸಿರುತ್ತಾರೆ. ಆದರೆ ಇಲ್ಲಿಯವರೆಗೆ ಕೆಲವು ಸಿಬ್ಬಂದಿಗಳ ಖಾಯಂ ಪೂರ್ವ ಅವಧಿಯನ್ನು ಘೋಷಿಸಲಾಗಿರುವುದಿಲ್ಲ. ವಿವರಗಳು ಈ ಕೆಳಗಿನಂತಿವೆ.

ಕ್ರ.ಸಂ	ಹೆಸರು	ಹುದ್ದೆ	ಇಲಾಖೆ
01	ಶ್ರೀ ಜಯಪ್ಪಾಡಿ	ಸಹಾಯಕ ಇಂಜಿನಿಯರ	ಕೌಶಲ್ಯ ಅಭಿವೃದ್ಧಿ ದಾಂಡೇಲಿ
02	ಶ್ರೀ ಆನಂದ ರೋಗಣ್ಣವರ	ಸಹಾಯಕ ಇಂಜಿನಿಯರ	ಇಂಜಿನಿಯರಿಂಗ್ ವಿಭಾಗ ಬೆಳಗಾವಿ
03	ಶ್ರೀಮತಿ ಉಷಾ ಎಂ	ಸಹಾಯಕ ಇಂಜಿನಿಯರ	ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ
04	ಶ್ರೀ. ಸೋಮಶೇಖರ ಕುಂದರನಾಡ	ಪ್ರೋಗ್ರಾಮರ್	ಸಿ.ಎನ್.ಸಿ ವಿಭಾಗ ಬೆಳಗಾವಿ
05	ಶ್ರೀ ಮಂಜುನಾಥ.ಬಿ	ಪ್ರೋಗ್ರಾಮರ್	e-learning centre ಮೈಸೂರು
06	ಶ್ರೀಚಂದ್ರಕಾಂತಲ ಎಚ್	ಪ್ರೋಗ್ರಾಮರ್	ಪರೀಕ್ಷಾ ವಿಭಾಗಬೆಳಗಾವಿ
07	ಶ್ರೀ ಕೇಚಾ ಸುರೇಂದ್ರನಾಥ	ಕಿರಿಯ ಇಂಜಿನಿಯರ	ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ
08	ಶ್ರೀ ಶ್ರೀಧರ ನವಲೆ	ಕಿರಿಯ ಇಂಜಿನಿಯರ	ಪ್ರಾಂತೀಯ ಕಚೇರಿ ಕಲಬುರ್ಗಿ
09	ಶ್ರೀ ವಿಜಯಕುಮಾರ ಕೊಟ್ಟರಗಿ	ಕಿರಿಯ ಇಂಜಿನಿಯರ	ಪ್ರಾಂತೀಯ ಕಚೇರಿ ಕಲಬುರ್ಗಿ
10	ಶ್ರೀ ಮೊಹಮ್ಮದ	ಕಿರಿಯ	ಇಂಜಿನಿಯರಿಂಗ್

ವರೆಗಿನ ಸಿಬ್ಬಂದಿಗಳ ಕುರಿತು ಮಾಹಿತಿಯನ್ನು ಕೋರಿದ್ದು ಸದರಿ ಸಿಬ್ಬಂದಿಗಳ ಖಾಯಂ ಪೂರ್ವ ಅವಧಿಯನ್ನು ಘೋಷಣೆ ಮಾಡುವ ಕುರಿತು ಕ್ರಮಕೈಗೊಂಡಿದ್ದು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ಮಾಹಿತಿಯನ್ನು ಒದಗಿಸಲಾಗಿದೆ.

ಮುಂದುವರೆದು, ಕ್ರ ಸಂ. 12, 14, 17ರಲ್ಲಿನ ಬೋಧಕೇತರ ಸಿಬ್ಬಂದಿಗಳು ಅವರ ಹುದ್ದೆಗಳಿಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳನ್ನು ಪಾಸ್ ಮಾಡಿರುವುದಿಲ್ಲ. ಆದ್ದರಿಂದ ಸದರಿ ಸಿಬ್ಬಂದಿಗಳ ಖಾಯಂ ಪೂರ್ವ ಅವಧಿಯನ್ನು ಘೋಷಣೆ ಮಾಡಿರುವುದಿಲ್ಲ.

ಕ್ರ ಸಂ. 18 ರ ಶ್ರೀ. ಮಹೇಶ ಕುಮಾರಶೆಟ್ಟಿ, ವಾಹನ ಚಾಲಕರು ಇವರ ಖಾಯಂ ಪೂರ್ವ ಅವಧಿಯನ್ನು ಘೋಷಣೆ ಮಾಡಲಾಗಿರುತ್ತದೆ ಮತ್ತು ಅವರ ಸೇವಾ ಪುಸ್ತಕದಲ್ಲಿ ನಮೂದಿಸಲಾಗಿರುತ್ತದೆಂದು ಮಾಹಿತಿಯನ್ನು ಒದಗಿಸುತ್ತಾ ಸದರಿ ಕಂಡಿಕೆಯನ್ನು ಕೈಬಿಡುವಂತೆ ಈ ಮೂಲಕ ಕೋರಲಾಗಿದೆ.



	ಸಿದ್ದಿಕಿ	ಇಂಜಿನಿಯರ	ಗ್ ವಿಭಾಗ ಬೆಳಗಾವಿ
11	ಶ್ರೀ ಚೇತನ ಸಿ ಗೌಡ	ಕಿರಿಯ ಇಂಜಿನಿಯರ	ಮೈಸೂರು ಕಚೇರಿ
12	ಶ್ರೀ ರುಾಕೀರ ಹುಸೇನ ಮುನಿರ	ಸಹಾಯಕ	ಇಂಜಿನಿಯರಿಂಗ್ ಗ್ ವಿಭಾಗ ಬೆಳಗಾವಿ
13	ಶ್ರೀಮುಜಾವರ್ ಅಹ್ಮದ್	ಸಹಾಯಕ	ಪ್ರಾಂತೀಯ ಕಚೇರಿ ಬೆಳಗಾವಿ
14	ಶ್ರೀಜಗದೀಶ ಹಿಡದಗ್ನಿ	ಸಹಾಯಕ	ಇಂಜಿನಿಯರಿಂಗ್ ವಿಭಾಗ ಬೆಳಗಾವಿ
15	ಶ್ರೀಆನಂದೇಶ್ವರ ಪಾಟೀಲ	ಕಿರಿಯ/ಸಹಾಯಕ	ಸ್ನಾತಕೋತ್ತರ ಕೇಂದ್ರ ಬೆಳಗಾವಿ
16	ಶ್ರೀರಘುನಂದನ ಎಂ	ಕಿರಿಯ ಸಹಾಯಕ	ಸ್ನಾತಕೋತ್ತರ ಕೇಂದ್ರ
15	ಶ್ರೀವವನಕುಮಾರ ಎಂ	ಕಿರಿಯ/ಸಹಾಯಕ	ಮುದ್ದೇನಹಳ್ಳಿ ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ
18	ಶ್ರೀ ಮಹೇಶಕುಮಾರ ಶೆಟ್ಟಿ	ವಾಹನಪಾಲಕ	ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ
19	ಶ್ರೀಮತಿ ಉಷಾ ಹೆಚ್‌ಎಸ್	ಅಟೆಂಡರ್	ಪ್ರಾಂತೀಯ ಕಚೇರಿ
20	ಶ್ರೀ ಸಂತೋಷ ಕುಮಾರ ವನದಾಳ	ಅಟೆಂಡರ್	ಬೆಂಗಳೂರು ಪ್ರಾಂತೀಯ ಕಚೇರಿ ಕಲಬುರ್ಗಿ

ಈ ಮೇಲ್ಕಾಣಿಸಿದ ಎಲ್ಲ ಸಿಬ್ಬಂದಿಗಳ 02 ವರ್ಷಗಳ ಖಾಯಂ ಪೂರ್ವ ಅವಧಿ ತೃಪ್ತಿಕರವಾಗಿ ಪೂರೈಸದೇ ಇರುವುದರಿಂದ ಸದರಿ ಸಿಬ್ಬಂದಿಗಳಿಗೆ ಅವರ ಮುಂಬರುವ ವರ್ಷಗಳ ವಾರ್ಷಿಕ ವೇತನ ಬಡ್ಡಿಗಳನ್ನು ಮಂಜೂರು ಮಾಡಲಾಗಿರುವುದಿಲ್ಲ. ಖಾಯಂಪೂರ್ವ ಅವಧಿ ಘೋಷಿಸುವಲ್ಲಿ ಆದ ವಿಳಂಬದ ಕುರಿತು ಸೂಕ್ತ ದಾಖಲೆಗಳೊಂದಿಗೆ ಅನುಸರಣೆಯನ್ನು ಲೆಕ್ಕಪರಿಶೋಧನೆಗೆ ಒದಗಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 76, ದಿನಾಂಕ 05.12.2022 ರ ಮೂಲಕ ನೀಡಲಾಗಿ

	<p>ವಿಶ್ವವಿದ್ಯಾಲಯದವರು ದಿನಾಂಕ: 23.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಬೋಧಕೇತರ ಸಿಬ್ಬಂದಿಗಳ ಖಾಯಂಪೂರ್ವ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿದ ಕುರಿತು ಘೋಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿರುವರು ಕಾರಣ ಈ ಕೂಡಲೇ ಸೂಕ್ತ ಕ್ರಮ ಕೈಗೊಂಡು ಮುಂದಿನ ಲೆಕ್ಕಪರಿಶೋಧನೆಗೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ.</p>	
24.8	<p><b>ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ:29.10.2015ರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಲೀನಗೊಂಡ 316 ಬೋಧಕೇತರ ಸಿಬ್ಬಂದಿಗಳಿಗೆ ಪ್ರೊ. ಕೆ.ಎನ್. ವೆಂಕಟಕೃಷ್ಣರಾವ್ ಸಮಿತಿ ವರದಿಯಂತೆ ನಿಯಮ ಬಾಹಿರವಾಗಿ ಕಾಲ್ಪನಿಕವಾಗಿ ವೇತನನಿಗದಿ ಪಡಿಸಿ ದಿ:01.07.2017 ರಿಂದ ಆರ್ಥಿಕ ಸೌಲಭ್ಯ ನೀಡಿರುವ ಕುರಿತು.</b></p> <p>ಗುತ್ತಿಗೆ ಆಧಾರದ ಮೇಲೆ 1998 ರಿಂದ 2015 ರವರೆಗೆ ಕಾರ್ಯ ನಿರ್ವಹಿಸುತ್ತಿದ್ದ 318 ನೌಕರರನ್ನು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠ ರಿಟ್ ಅರ್ಜಿ ಸಂಖ್ಯೆ:71241-330/2012 (ಎಸ್) ದಿನಾಂಕ:10.09.2014ರ ಆದೇಶದಂತೆ ವಿಶ್ವವಿದ್ಯಾಲಯದ ಆದೇಶಸಂಖ್ಯೆ: ವಿತಾವಿ/ಡಿಪಿಎಆರ್/2015-16/526 ದಿ:29.10.2015ರಂದು 318 ನೌಕರರನ್ನು ವಿಲೀನಗೊಳಿಸಿ ಖಾಯಂ ನೇಮಕಾತಿ ಆದೇಶ ನೀಡಲಾಗಿರುತ್ತದೆ. ಸದರಿ ನೌಕರರು ಕರ್ತವ್ಯಕ್ಕೆ ಹಾಜರಾದ ದಿನಾಂಕ:30.10.2015 ರಿಂದ ಸದರಿ ನೌಕರರ ಹುದ್ದೆಗಳ ವೇತನ ಶ್ರೇಣಿಯ ಕನಿಷ್ಠ ವೇತನಕ್ಕೆ ವೇತನ ನಿಗದಿಪಡಿಸಿ ಪಾವತಿಸಲಾಗಿರುತ್ತದೆ. ದಿ:17-11-2015 ರಂದು ಮತ್ತು 13-04-2016 ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೋಧಕೇತರ ಸಿಬ್ಬಂದಿಗಳ ಸಂಘ ವೇತನ ನಿಗದಿ ಪಡಿಸುವಿಕೆ ಕುರಿತು ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಮಾನ್ಯ ಕುಲಪತಿಗಳು, ಪ್ರೊ.ಕೆ.ಎನ್. ವೆಂಕಟಕೃಷ್ಣರಾವ್, ನಿವೃತ್ತ ಪ್ರಾಂಶುಪಾಲರು, ಯುಬಿಡಿಟಿ ದಾವಣಗೆರೆ ಇವರ ಅಧ್ಯಕ್ಷತೆಯಲ್ಲಿ 5 ಸದಸ್ಯರ ಸಮಿತಿಯನ್ನು ದಿ:16.11.2016 ರಂದು ರಚಿಸಿರುತ್ತಾರೆ. ಸದರಿ</p>	<p>i) 2017-18 ನೇ ಸಾಲಿನ ಲೆಕ್ಕ ಪರಿಶೋಧನಾ ಸಮಯದಲ್ಲಿ ವಿತಾವಿಯ ಬೋಧಕೇತರ ಸಿಬ್ಬಂದಿಗಳಿಗೆ ವೇತನ ನಿಗದಿ ಪಡಿಸಿದ ದಾಖಲೆಗಳನ್ನು ಹಾಜರುಪಡಿಸಲಾಗಿರುತ್ತದೆ. ಮುಂದುವರಿದು, ವಿತಾವಿಯ ವಿಲೀನಗೊಂಡ ಖಾಯಂ ಬೋಧಕೇತರ ಸಿಬ್ಬಂದಿಗಳಿಗೆ ದಿನಾಂಕ 12-09-2007 ರಿಂದ ಕಾಲ್ಪನಿಕ ವೇತನ ನಿಗದಿಪಡಿಸುವಿಕೆಯ ಕುರಿತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಆದೇಶ ಸಂಖ್ಯೆ 71241-330/2012(ಎಸ್) ದಿನಾಂಕ 10-09-2014ರ ಆದೇಶದ ಪುಟ ಸಂಖ್ಯೆ.24 ರಲ್ಲಿ The Government has granted permission for appointment of 144 non teaching staff and also in addition 181 additional non teaching staff, in total about 325 posts were approved by Government tentatively way back in the year 2007 itself. This indicates the Government has say in the matter and it had orderd for appointment of 325 persons in the non teaching cadre as per the privileging rules ಆದೇಶ ಇರುತ್ತದೆ ಮತ್ತು ವಿತಾವಿಯಲ್ಲಿ ಬೋಧಕೇತರ ಸಿಬ್ಬಂದಿಗಳಿಗೆ ವೇತನ ನಿಗದಿಪಡಿಸಲು ಸಮಿತಿಯನ್ನು ರಚಿಸಲಾಗಿತ್ತು ಸದರಿ ಸಮಿತಿ ವರದಿಯಲ್ಲಿ ಈ ಕೆಳಕಂಡಂತೆ ಶಿಪಾರಸ್ಸು ಮಾಡಿರುತ್ತಾರೆ.</p> <p>ii) 144 posts were sanctioned by His Excellency, Chancellor of Universities and Governor of Karnataka vide order No.GS 2 TUM 2000 dated: 23/27-10-2003 with approval dated 21-10-2003 and Additional 181 posts were sanctioned by the Govt. of Karnataka vide Order No. ED 44 UTV 2007 dated: 12-09-</p>

ಸಮಿತಿಯು ನೀಡಿದ ವರದಿಯನ್ನು ದಿ:23.06.2017 ರಂದು ನಡೆದ ಹಣಕಾಸು ಸಭೆಯಲ್ಲಿ ಮತ್ತು ದಿ:28-06-2017 ರಂದು ನಡೆದ 132 ನೇ ಕಾರ್ಯಕಾರಿ ಸಭೆಯಲ್ಲಿ ಮಂಡಿಸಲಾಗಿರುತ್ತದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆದೇಶಸಂಖ್ಯೆ: ವಿತಾವಿ/ಡಿಪಿಎಆರ್/ಬಿಜಿಎಮ್/ಸಿಆರ್ (3) /319 /2016-17/ (ಸಂಖ್ಯೆ:ನಮೂದಿಸಿರುವುದಿಲ್ಲ) ದಿ:28.08.2017 ರ ಆದೇಶದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದ ಬೋಧಕೇತರ ಸಿಬ್ಬಂದಿಗಳನ್ನು ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಆದೇಶದಂತೆ ದಿ:29.10.2015 ರಿಂದ ಸೇವೆಯಲ್ಲಿ ವಿಲೀನಗೊಳಿಸಿದ್ದು, ದಿ:28.06.2017ರ 132 ನೇ ಕಾರ್ಯಕಾರಿ ಸಭೆಯ ನಡವಳಿ ಸಂಖ್ಯೆ 9.2 ರಂತೆ ದಿ:12.09.2007 ರಿಂದ 12.09.2015 ರವರೆಗೆ ಬೋಧಕೇತರ ಸಿಬ್ಬಂದಿಗಳು ಸಲ್ಲಿಸಿದ ಸೇವೆಯನ್ನು ಕಾಲ್ಪನಿಕವಾಗಿ ವೇತನ ನಿಗದಿ ಪಡಿಸಲು ಪರಿಗಣಿಸಿ, ವೇತನವನ್ನು ದಿ:30.10.2015ಕ್ಕೆ ಆರಂಭಿಕ ವೇತನವನ್ನಾಗಿ ನಿಗದಿಪಡಿಸಿ ದಿ:01.07.2017ರಿಂದ ಆರ್ಥಿಕ ಸೌಲಭ್ಯಗಳು ಅನ್ವಯಿಸುವಂತೆ ಆದೇಶಿಸಲಾಗಿದೆ.

ಈ ಮೇಲಿನ ಎಲ್ಲ ಅಂಶಗಳನ್ನು ಪರಿಶೀಲಿಸಲಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ವಿಲೀನಗೊಂಡ ಖಾಯಂ ಬೋಧಕೇತರ ಸಿಬ್ಬಂದಿಗಳಿಗೆ ದಿ:12.09.2007 ರಿಂದ ಕಾಲ್ಪನಿಕ ವೇತನ ನಿಗದಿ ಪಡಿಸುವಿಕೆಯ ಕುರಿತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಆದೇಶಸಂಖ್ಯೆ:71241/330/2012(ಎಸ್)ದಿ:10.09.2014 ರಲ್ಲಿ ತಿಳಿಸಲಾಗಿದೆಯೇ ಅಥವಾ ಇಲ್ಲವೋ ಎಂಬ ಕುರಿತು ವಿಶ್ವವಿದ್ಯಾಲಯವು ಆದೇಶಸಂಖ್ಯೆ ನಮೂದಿಸಿಲ್ಲ. ದಿನಾಂಕ: 28.08.2017 ರಲ್ಲಿ ವಿವರಗಳಿರುವುದಿಲ್ಲ ಹಾಗೂ ಈ ಕುರಿತು ಸರ್ಕಾರದ ಅನುಮೋದನೆ ಪಡೆದುಕೊಂಡ ಬಗ್ಗೆ ವಿವರಗಳಿರುವುದಿಲ್ಲ ಕಾರಣ ಈ ಕುರಿತು ಈ ಕೂಡಲೇ ಸ್ಪಷ್ಟೀಕರಣ ನೀಡಲು ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:89,ದಿ:30.07.2019 ರ ಮೂಲಕ ತಿಳಿಸಲಾಗಿದೆ. ವಿಶ್ವವಿದ್ಯಾಲಯವು ದಿ:09.08.2019 ರಂದು ನೀಡಿದ

2007. The total 325 Non-Teaching Posts were sanctioned. Before to which there were no sanction of any posts. Therefore, the employees who were working on or before 12-09-2007 and absorbed on 29-10-2015, their pay can be fixed in the minimum of the scales of pay applicable to the posts w.e.f:12-09-2007 and after the fixing the pay on this date, the pay can be regulated accordingly as per rules & the basic pay at the time of absorption can be arrived at.

iii) For employees who have been appointed after 12-09-2007 the minimum of scales of pay can be fixed for the appointed post from the date of their appointment and subsequently the pay to be regularized as per rules on the date of absorption.

ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಲ್ಲಿ "The Government in its notification has made it clear to the University at annexure K where the University has sought a clarification through its Vice Chancellor, that the Government has granted permission for appointment of 144 non teaching staff and also in addition, 181 additional non teaching staff, in total about 325 posts were approved by the government tentatively **wav back in the year 2007** itself. This indicates the Government has a say in the matter and it had orderd for appointment of 325 persons in the non teaching cadre" ಆದ್ದರಿಂದ, ಮೇಲ್ಕಂಡ ಮಾನ್ಯ ಉಚ್ಚನ್ಯಾಯಾಲಯದ ಆದೇಶದಂತೆ ಮತ್ತು ಸಮಿತಿ ಶಿಪಾರಸ್ಸಿನ ಆಧಾರದ ಮೇಲೆ ವಿಷಯವನ್ನು ವಿತಾವಿಯ ಸರ್ಕಾರ ಪ್ರಾಧಿಕಾರವಾದ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ಮಂಡಿಸಲಾಗಿತ್ತು. ಸದರಿ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ವೇತನವನ್ನು 12-09-2007 ರಿಂದ ಅನ್ವಯವಾಗುವಂತೆ ಪರಿಗಣಿಸಲು ಮತ್ತು ಆರ್ಥಿಕ ಸೌಲಭ್ಯವನ್ನು ದಿನಾಂಕ 01-07-2017 ರಿಂದ ಅನ್ವಯಿಸಲು ನಡವಳಿಯನ್ನು ಅನುಮೋದಿಸಿರುತ್ತದೆ. ಈ ಆಧಾರದ ಮೇಲೆ ವಿತಾವಿ ಬೋಧಕೇತರ ಸಿಬ್ಬಂದಿಗಳ ವೇತನವನ್ನು ನಿಗದಿಪಡಿಸಿ ಆದೇಶಿಸಲಾಗಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯದ ಮತ್ತು ವೇತನ ನಿಗದಿಪಡಿಸಿದ ದಾಖಲೆಗಳನ್ನು ಹಾಜರುಪಡಿಸಲಾಗಿರುತ್ತದೆ.

ಅನುಸರಣೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಆದೇಶ ಸಂಖ್ಯೆ:71241/330/2012(ಎಸ್) ದಿ: 10.09.2014 ರ ಆದೇಶ ಪುಟಸಂಖ್ಯೆ: 24 ರಲ್ಲಿ ಆದೇಶಿಸಿದಂತೆ ಮತ್ತು ಪ್ರೊ.ಕೆ.ಎನ್. ವೆಂಕಟಕೃಷ್ಣರಾವ್ ಇವರ ನೇತೃತ್ವದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ವಿಶ್ವವಿದ್ಯಾಲಯದ ಸಕ್ಷಮ ಪ್ರಾಧಿಕಾರವಾದ ಕಾರ್ಯಕಾರಿ ಪರಿಷತ್ತಿನ ಅನುಮೋದನೆಯಂತೆ ದಿ:12.09.2007 ರಿಂದ ಕಾಲ್ಪನಿಕವಾಗಿ ವೇತನ ನಿಗದಿ ಪಡಿಸಿ ದಿ:01.07.2017 ರಿಂದ ಆರ್ಥಿಕ ಸೌಲಭ್ಯ ನೀಡಲಾಗಿರುತ್ತದೆ ಎಂದು ತಿಳಿಸಿದ್ದು, ನೀಡಿದ ಅನುಸರಣೆಯಲ್ಲಿ ಈ ಕುರಿತು ಸರ್ಕಾರದಿಂದ ಅನುಮೋದನೆ ಪಡೆದ ಬಗ್ಗೆ ಯಾವುದೇ ವಿವರಣೆ ನೀಡಿರುವುದಿಲ್ಲ. ಮಾನ್ಯ ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ: 29.10.2015ರಿಂದ 318 ಬೋಧಕೇತರ ಸಿಬ್ಬಂದಿಗಳನ್ನು ವಿಶ್ವವಿದ್ಯಾಲಯದಲ್ಲಿ ವಿಲೀನಗೊಳಿಸಲಾಗಿದ್ದು ದಿ:29.10.2015 ರಿಂದ ಮಾತ್ರ ಸದರಿ ಬೋಧಕೇತರ ಸಿಬ್ಬಂದಿಗಳು ವಿಶ್ವವಿದ್ಯಾಲಯದ ಖಾಯಂ ನೌಕರರಾಗಿದ್ದು ದಿ: 12.09.2007 ರಿಂದ ಸದರಿ ನೌಕರರಿಗೆ ಕಾಲ್ಪನಿಕವಾಗಿ ವೇತನ ನಿಗದಿ ಪಡಿಸಿ ದಿ:01.07.2017 ರಿಂದ ಆರ್ಥಿಕ ಸೌಲಭ್ಯ ನೀಡುವಂತೆ ಮಾನ್ಯ ನ್ಯಾಯಾಲಯದ ಆದೇಶಗಳಲ್ಲಿ ಎಲ್ಲಿಯೂ ಉಲ್ಲೇಖಿಸಿರುವುದಿಲ್ಲ ಹಾಗೂ ಈ ಕುರಿತು ಸರ್ಕಾರದ ಅನುಮೋದನೆಯನ್ನು ಸಹಿತ ಪಡೆದುಕೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸದರಿ ನೌಕರರ ಖಾಯಂ ಪೂರ್ವ ಅವಧಿಯ ವೇತನ ನಿಗದೀಕರಣವು ನಿಯಮ ಬಾಹಿರವಾಗಿದ್ದು, ಸದರಿ ವೇತನ ನಿಗದೀಕರಣವನ್ನು ಲೆಕ್ಕಪರಿಶೋಧನೆ ಒಪ್ಪುವುದಿಲ್ಲ.

ಈ ಹಿನ್ನೆಲೆಯಲ್ಲಿ ದಿ:12.09.2007 ರಿಂದ ಕಾಲ್ಪನಿಕವಾಗಿ ವೇತನ ನಿಗದಿ ಪಡಿಸಿ ದಿ:01.07.2017 ರಿಂದ ಆರ್ಥಿಕ ಸೌಲಭ್ಯ ನೀಡಿರುವುದನ್ನು 2017-18ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಸಂಬಂಧಪಟ್ಟ ಸಿಬ್ಬಂದಿಗಳಿಂದ ವಸೂಲಾತಿ ಮಾಡಲು ಸೂಚಿಸಲಾಗಿತ್ತು. ಸದರಿ ವಿಷಯದ ಕುರಿತು 2020-21 ಮತ್ತು 2021-22 ನೇ ಸಾಲಿನಲ್ಲಿ ವಿಶ್ವವಿದ್ಯಾಲಯವು ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 77, ದಿನಾಂಕ

ಮುಂದುವರೆದು, ಈ ಕೆಳಕಂಡಂತೆ ಸದರಿ ವೇತನ ನಿಗದಿಪಡಿಸಿದ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ಪತ್ರ ಬರೆದು ಪ್ರಸ್ತಾವನೆಯನ್ನು ಸಲ್ಲಿಸಲಾಗಿರುತ್ತದೆ (ಪುತಿ ಲಗತ್ತಿಸಲಾಗಿದೆ). ಈಗಾಗಲೇ ಈ ಕೆಳಕಂಡಂತೆ ಸರ್ಕಾರಕ್ಕೆ ಎರಡು ಸಲ ಪತ್ರ ಬರೆಯಲಾಗಿದ್ದು ಮತ್ತೆ ಪತ್ರ ಬರೆದು ಕ್ರಮವಹಿಸಲಾಗುವುದೆಂದು ಈ ಮೂಲಕ ಮಾಹಿತಿಯನ್ನು ಒದಗಿಸಲಾಗಿದೆ ಈ ಕಚೇರಿ ಪತ್ರ ಸಂ. ವಿತಾವಿ/ ಬಿಜಿಎಂ/ ಡಿಪಿಎಆರ್/ ಸಿಆರ್(3)/319/2015-16/274 ದಿನಾಂಕ 07-07-2020

1. ಈ ಕಚೇರಿ ಪತ್ರ ಸಂ. ವಿತಾವಿ/ ಬಿಜಿಎಂ/ ಡಿಪಿಎಆರ್/ಸಿಆರ್(3)/319/2015-16/1790/1 ದಿನಾಂಕ 02-03-2021.

ಮುಂದುವರೆದು, ಕರ್ನಾಟಕ ಸರ್ಕಾರವು ವಿತಾವಿಗೆ ಬೋಧಕೇತರ ಹುದ್ದೆಗಳನ್ನು ಸೃಜಿಸಿ ಸದರಿ ಹುದ್ದೆಗಳಿಗೆ ವೇತನವನ್ನು ವಿತಾವಿಯ ಸಂಪನ್ಮೂಲದಿಂದ ಭರಿಸಬೇಕೆಂದು ಆದೇಶದ ಹೊರಡಿಸಿರುತ್ತದೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ವೇತನ ನಿಗದಿಪಡಿಸುವಲ್ಲಿ ಯಾವುದೇ ನಿಯಮಬಾಹಿರವಾಗಿರುವುದಿಲ್ಲ ಎಂಬ ಈ ಮೂಲಕ ಮಾಹಿತಿಯನ್ನು ಒದಗಿಸುತ್ತಾ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.

	<p>07.12.2022 ರ ಮೂಲಕ ನೀಡಲಾಗಿ ದಿನಾಂಕ: 23.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು, ಅದರಲ್ಲಿ ಸದರಿ ವೇತನ ನಿಗದಿ ಪಡಿಸಿದ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ, ಬೆಂಗಳೂರು ಇವರಿಗೆ ದಿನಾಂಕ: 07.07.2020 ಮತ್ತು 02.03.2021 ರಂದು ವಿಶ್ವವಿದ್ಯಾಲಯದಿಂದ ಪತ್ರ ಬರೆದಿದ್ದು ಕೂಡಲೇ ಮಂಜೂರಾತಿ ಪಡೆಯಲು ಕ್ರಮ ವಹಿಸಲಾಗುವುದೆಂದು ತಿಳಿಸಿದ್ದು ಮುಂದಿನ ಲೆಕ್ಕಪರಿಶೋಧನೆಗೆ ಮಂಜೂರಾತಿ ಪಡೆದ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ.</p>									
25	<b>ಪ್ರಯಾಣ ಭತ್ಯೆಗಳು</b>									
25.1	<p><b>ಅನುಶಾಸನ /ಅನುಮೋದನೆ ಪಡೆಯದೇ ವಿವಿಧ ಸಭೆಗಳಿಗೆ ಹಾಜರಾದ ST ಕಮಿಟಿ ಮತ್ತು LIC ಕಮಿಟಿ ವಾಹನ ಬಾಡಿಗೆ ಭತ್ಯೆ ನೀಡಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ 2020-21 ನೇ 2021-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರದ ಪ್ರಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ST ಕಮಿಟಿ ಹಾಗೂ LIC ಕಮಿಟಿ ಸದಸ್ಯರುಗಳಿಗೆ/ ಅಧಿಕಾರಿಗಳಿಗೆ ವಿವಿಧ ಸಭೆಗಳಿಗೆ ಹಾಜರಾಗಿರುವ ಸದಸ್ಯರುಗಳಿಗೆ ಪ್ರತಿದಿನಕ್ಕೆ 2 ಸಭೆಗೆ ಮಾತ್ರ ಅವಕಾಶದಂತೆ (EC/AS ) ರೂ.3,000/- ರಂತೆ ಹಾಗೂ Other Members ಗಳಿಗೆ ರೂ.2,000/- ರಂತೆ 64 ನೇ ಹಣಕಾಸು ಸಮಿತಿ ಹಾಗೂ 135 ನೇ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆದು EC/AS ಸದಸ್ಯರುಗಳಿಗೆ ಮಾತ್ರ ವಾಹನ ಬಾಡಿಗೆ ಭತ್ಯೆ ಪ್ರತಿ ಕಿ.ಮಿ. ರೂ 13 ರಂತೆ ಮತ್ತು ಸ್ವಂತ ವಾಹನಗಳಿಗೆ ಈ ಕೆಳಗಿನಂತೆ ಪಾವತಿಸಿದೆ</p> <p style="text-align: center;">(ಮೊತ್ತ ರೂ.ಗಳಲ್ಲಿ)</p> <table border="1" data-bbox="526 1204 1019 1361"> <thead> <tr> <th>ವರ್ಷ</th> <th>ಮೊತ್ತ</th> </tr> </thead> <tbody> <tr> <td>2020-21</td> <td>55,30,055</td> </tr> <tr> <td>2021-22</td> <td>88,17,242</td> </tr> <tr> <td><b>ಒಟ್ಟು ರೂ.</b></td> <td><b>1,43,47,297</b></td> </tr> </tbody> </table>	ವರ್ಷ	ಮೊತ್ತ	2020-21	55,30,055	2021-22	88,17,242	<b>ಒಟ್ಟು ರೂ.</b>	<b>1,43,47,297</b>	<p>ವಿತಾವಿ 1994 (29) (೪) ಪ್ರಕಾರ ಸಿಬ್ಬಂದಿ/ಅಧಿಕಾರಿಗಳಿಗೆ ಭತ್ಯೆಗಳನ್ನು ಸಂದಾಯ ಮಾಡಲು 135ನೇ ಕಾರ್ಯಕಾರಿ ಸಮಿತಿಯ ಅನುಮೋದನೆ ಪಡೆದು ಸದಸ್ಯರುಗಳಿಗೆ ಪಾವತಿಸಲಾಗಿದೆ.</p> <p>ಮುಂದುವರೆದು ವಿತಾವಿಯ ಅನುಶಾಸನ ರಚನೆಯ ಪ್ರಕ್ರಿಯೆಯು ಪ್ರಗತಿಯ ಹಂತದಲ್ಲಿ ಇರುವುದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.</p>
ವರ್ಷ	ಮೊತ್ತ									
2020-21	55,30,055									
2021-22	88,17,242									
<b>ಒಟ್ಟು ರೂ.</b>	<b>1,43,47,297</b>									

ಈ ರೀತಿ ಕೆ.ಸಿ.ಎಸ್.ಆರ್. ನಿಯಮ ಹೊರತುಪಡಿಸಿ ಆಸನ ಭತ್ಯೆ ಸ್ವಂತ ವಾಹನ ಉಪಯೋಗಕ್ಕಾಗಿ ನೀಡಿದ ಭತ್ಯೆಗಳ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ 1994 (29) (IV) ಪ್ರಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಿಬ್ಬಂದಿ ಭತ್ಯೆಗಳನ್ನು ಸಂದಾಯ ಮಾಡಲು ಅನುಮೋದಿತ ಅನುಶಾಸನದ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:108 ದಿನಾಂಕ:29.12.2022ರಂದು ನೀಡಲಾಗಿ ವಿಶ್ವ ವಿದ್ಯಾಲಯದವರು ಯಾವುದೇ ಅನುಸರಣೆಯನ್ನು ನೀಡಿರುವುದಿಲ್ಲ. ಕಾರಣ ಮೊತ್ತ ರೂ.1,43,47,297/- ಗಳನ್ನು ಆಕ್ಷೇಪಣೆಯಿಲ್ಲದಂತೆ ಮಾಡಲಾಗಿದೆ.

26

**ಆಕಸ್ಮಿಕ ವೆಚ್ಚಗಳು**

26.1

ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿ ಗುತ್ತಿಗೆಯಲ್ಲಿ ಕಂಡು ಬಂದಿರುವ ನ್ಯೂನತೆಗಳು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಲ್ಯಾಪ್‌ಟಾಪ್ ಖರೀದಿ ಗುತ್ತಿಗೆಯಲ್ಲಿ ನ್ಯೂನತೆಗಳು ಕಂಡು ಬಂದಿರುತ್ತವೆ.

**ಗುತ್ತಿಗೆವಿವರ:**

ಟೆಂಡರ್ ಅಧಿಸೂಚನೆ ಸಂಖ್ಯೆ	VTU/BGM/SAP/CW1/28/T-492/2019-20 D:29.05.2020
ಅಲ್ಪಾವಧಿ ಟೆಂಡರ್ ಪ್ರಾರಂಭಿಕ ದಿನಾಂಕ	29.05.2020
ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ	12.06.2020
ಅಂದಾಜು ಮೊತ್ತ	ರೂ.90,00,000/-
ಗುತ್ತಿಗೆ ಮೊತ್ತ	ರೂ.93,92,940/-
ಅಂದಾಜಿಗಿಂತ ಹೆಚ್ಚಿಗೆಯಾದ ಮೊತ್ತ	ರೂ.3,92,940/-
ಪ್ರತಿಶತಗಳಲ್ಲಿ ಹೆಚ್ಚಳ	+4.36%
ಪೂರೈಕೆದಾರರು	Fidrox Technologies Belagavi

ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ 26.1 ರಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿ ಮತ್ತು ಯುಬಿಡಿಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಒದ್ದುತ್ತಿರುವ ಎಸ್ಸಿ/ಎಸ್ಸಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಲು ಇ-ಟೆಂಡರ್ ಕರೆಯಲಾಗಿತ್ತು. ಸದರಿ ಟೆಂಡರಿನಲ್ಲಿ (ಎರಡನೇ ಕರೆ) ಕಡಿಮೆ ದರ ನಮೂದಿಸಿದ ಮೆ.ಫಿಡರಾಕ್ಸ್ ಟೆಕ್ನಾಲಜಿಸ್, ಬೆಂಗಳೂರು ಇವರಿಗೆ ಆದೇಶ ನೀಡಲಾಗಿರುತ್ತದೆ.

**ನ್ಯೂನತೆಗಳು:**

1. ಸರ್ಕಾರದ ಸುತ್ತೋಲೆ ಸಂಖ್ಯೆ: FD 55 Pro Cell 2004 ದಿನಾಂಕ 17.02.2005 ರಂತೆ ಅಂದಾಜು ವೆಚ್ಚ 25 ಲಕ್ಷ ಮೀರಿದ ಸರಕು ಮತ್ತು ಉಪಕರಣಗಳ ಗುತ್ತಿಗೆಯಲ್ಲಿ ಮೂರನೇ ಪಕ್ಷಕಾರರ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿರುತ್ತದೆ. ಅದರಂತೆ ಸದರಿ ಉಪಕರಣಗಳ ಖರೀದಿಗೆ ಮೂರನೇ ಪಕ್ಷಕಾರರ ತಪಾಸಣಾ ವರದಿ ಹಾಜರು ಪಡಿಸುವಂತೆ ಕೇಳಿದ್ದು, ಸದರಿ ಆದೇಶದಂತೆ Third Party Inspection ಅವಶ್ಯಕವಿರುವುದಿಲ್ಲ ಎಂದು ವಿವರಿಸಿರುತ್ತಾರೆ.

2. ಕುಲಸಚಿವರ ಕಛೇರಿ ಉಲ್ಲೇಖ ಸಂಖ್ಯೆ: VTU/BGM/SAP/CW1/28/T-492/2019-20/8789 ದ:16.01.2020 ರಂತೆ Award of contract Clause-32.1(a) ರಲ್ಲಿ (i) ರಂತೆ "Concept practice means the offering, giving, receiving or Soliciting of anything of value to influence the action of a public official in the procurement process or in contract execution and (ii) ರಂತೆ "Fraudulent practice" means a misrepresentation of facts in order to influence a procurement process or the execution of a contract to the detriment of the Government and includes collusive practice among Tenderers (Prior of after tender submission) designed to establish tender prices at artificial non-competitive levels and deprive the Government of the benefits of free and open competition ಎಂದಿದ್ದು, ಮೊದಲನೇ ಕರೆಯಲ್ಲಿ ಶ್ರೀಅರುಣ ಮಾಣಿ ಎಂಬ ಗುತ್ತಿಗೆದಾರರು ಖೊಟ್ಟಿ ದಾಖಲೆ ಸಲ್ಲಿಸಿದ್ದು, ಸದರಿ ಷರತ್ತಿನಂತೆ ಖೊಟ್ಟಿ Authorized dealer ಸಲ್ಲಿಸಿದ ಕಾರಣ ರೂ 89,82,000/- ಗಳಿಗೆ ಆದ ಗುತ್ತಿಗೆಯು ರದ್ದಾಗಿ ಮರು ಟೆಂಡರ್‌ಗೆ ದಾರಿಯಾಗಿದ್ದು, ವಿಶ್ವವಿದ್ಯಾಲಯಕ್ಕೆ ರೂ.4,10,940/-(93,92,940-89,82,000) ಆರ್ಥಿಕ ಹಾನಿಯಾಗಿದ್ದು, ಗುತ್ತಿಗೆ Clause-32.1 (c)ರಂತೆ Will declare firm ineligible, either indefinitely or for a stated period of time, to be awarded a Government financed contract if it at any time determines that the firm has engaged in concept or fraudulent practices in competing for or in executing a Government financed contract ಎಂದಿದ್ದು, ಸದರಿ ಷರತ್ತಿನಂತೆ ಖೊಟ್ಟಿ ದಾಖಲೆ ನೀಡಿ

1. ಸದರಿ ಟೆಂಡರ್‌ನಲ್ಲಿ ಪ್ರತಿ ಸಾಮಗ್ರಿಯ Item ದರ ರೂ.25,00,000/- ಕಿಂತ ಕಡಿಮೆ ಇರುವ ಕಾರಣ ಸರ್ಕಾರದ ಆದೇಶ ಸಂಖ್ಯೆ, FD 55 ಪ್ರೋಬೇಶ 2004 ದಿ.17/02/2005 ರ ಪ್ರಕಾರ Third Party Inspection ಅವಶ್ಯಕವಿರುವುದಿಲ್ಲ.

2. ಶ್ರೀ.ಅರುಣ ಮಾಣಿ ಎಂಬ ಗುತ್ತಿಗೆದಾರರು ಖೊಟ್ಟಿ Authorized dealer Certificate ಸಲ್ಲಿಸಿದ ಕಾರಣ ಸದರಿಯವರಿಗೆ ಆದೇಶವನ್ನು ನೀಡಲಾಗಿರುವುದಿಲ್ಲ ಮತ್ತು ಕರ್ನಾಟಕ ಪಾರದರ್ಶಕ ಕಾಯ್ದೆಯ ನಿಯಮ ಸದರಿ ಎಜನ್ಸಿಯವರ ಟೆಂಡರ್ ಮುಂಗಡ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿರುತ್ತದೆ ಹಾಗೂ ಸದರಿಯವರಿಗೆ ವಿಶ್ವವಿದ್ಯಾಲಯದ ಯಾವುದೇ ಟೆಂಡರ್‌ನಲ್ಲಿ ಭಾಗವಹಿಸಲು ಅನುವು ಮಾಡಿರುವುದಿಲ್ಲ.

	<p>ಮೊದಲನೇ ಕರೆಯಲ್ಲಿ ಗುತ್ತಿಗೆ ಪಡೆದ ಶ್ರೀ.ಅರುಣ ಮಾಣೆಯವರ ಮೇಲೆ ತೆಗೆದುಕೊಂಡ ಕ್ರಮದ ಕುರಿತು ಕೇಳಿದ್ದು, ಸದರಿಯವರ ಮೇಲೆ ಕೆ.ಟಿ.ಪಿ.ಪಿ ಕಾಯ್ದೆಯಂತೆ ಕ್ರಮಕೈಗೊಳ್ಳಲಾಗುವುದು ಎಂದು ವಿವರಿಸಿರುತ್ತಾರೆ.</p> <p>3. ಗುತ್ತಿಗೆ ಕಡತಗಳಲ್ಲಿ ಹಿಂದಿನ ವರ್ಷ 29 ಲ್ಯಾಪ್‌ಟಾಪ್‌ಗಳು ಉಳಿದಿದ್ದು ಎಂದು ತಿಳಿಸಿದ್ದು, ಕಳೆದ ವರ್ಷ ಅವಶ್ಯಕತೆಗಿಂತ ಮೀರಿ ಏಕೆ ಲ್ಯಾಪ್‌ಟಾಪ್ ಖರೀದಿಸಲಾಗಿತ್ತು ಎಂಬುದು ಕುರಿತು ಸ್ಪಷ್ಟೀಕರಣ ನೀಡುವಂತೆ ಕೇಳಿದ್ದು, ಹಿಂದಿನ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿಗಳ ಅನುಸಾರ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲಾಗಿತ್ತು. ಆದರೆ ಕೆಲವು ವಿದ್ಯಾರ್ಥಿಗಳು ಪ್ರವೇಶವನ್ನು ಹಿಂದೆ ಮೊಟಕುಗಳಿಸಿದ ಕಾರಣ ಲ್ಯಾಪ್‌ಟಾಪ್ ಉಳಿದಿರುತ್ತವೆ. ಎಂದು ವಿವರಿಸಿರುತ್ತಾರೆ.</p> <p>ಈ ಮೇಲಿನ ನ್ಯೂನತೆಗಳಿಗೆ ಸೂಕ್ತ ಸ್ಪಷ್ಟೀಕರಣ ಕೇಳಿ, <b>ಲೆಕ್ಕ ಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:14, ದಿನಾಂಕ:21.09.2022</b> ರಂದು ನೀಡಲಾಗಿ ದಿನಾಂಕ:21.10.2022 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಲ್ಲಿ ಈ ಮೇಲಿನಂತೆ ಕ್ರ.ಸಂ-01 ರಿಂದ 04 ರಲ್ಲಿ ವಿವರಿಸಿದಂತೆ ಸಮಂಜಸವಾಗಿರುವುದಿಲ್ಲ. ಕಾರಣ ಕ್ರ.ಸಂ-02 ರಂತೆ ಹೆಚ್ಚಾಗಿ ಪಾವತಿಸಿದ ಮೊತ್ತ ರೂ. <b>4,10,940/-</b> ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>	<p>3. ಹಿಂದಿನ ವರ್ಷ ಪ್ರವೇಶ ಪಡೆದ ವಿದ್ಯಾರ್ಥಿಗಳ ಅನುಸಾರ ಲ್ಯಾಪ್‌ಟಾಪ್‌ಗಳನ್ನು ಖರೀದಿಸಲಾಗಿತ್ತು ಆದರೆ ಕೆಲವು ವಿದ್ಯಾರ್ಥಿಗಳು ಪ್ರವೇಶವನ್ನು ಹಿಂದೆ / ಮೊಟಕು ಗೊಳಿಸಿದ ಕಾರಣ 29 ಲ್ಯಾಪ್‌ಟಾಪ್‌ಗಳು ಉಳಿದಿರುತ್ತವೆ.</p> <p>4. ಸರ್ಕಾರದ ಸೂತ್ರೋಲೆ ಸಂಖ್ಯೆ: ದಿನಾಂಕ.03-12-2002 ರಂತೆ ಟೆಂಡರಿನಲ್ಲಿ ಸ್ವೀಕೃತವಾದ ದರಗಳು ಅಂದಾಜು ಮೊತ್ತಕ್ಕಿಂತ 10% ರ ವರೆಗೆ ಲಾಭಾಂಶವುಳ್ಳ ಟೆಂಡರನ್ನು ಅನುಮೋದಿಸಲು ಅವಕಾಶವಿರುತ್ತದೆ. ಕಾರಣ, ಸದರಿ ಟೆಂಡರಿನಲ್ಲಿ 4.36% ಮಾತ್ರ ಅಂದಾಜು ಮೊತ್ತಕ್ಕಿಂತ ಹೆಚ್ಚಿಗೆವಿರುತ್ತದೆ.</p> <p>ಇದು ಪಾರದರ್ಶಕತೆಯ ನಿಯಮಗಳ ಪ್ರಕಾರವೇ ಇರುವುದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ</p>				
26.2	<p><b>ಸ್ಪರ್ಧೆಯ ಕೊರತೆಯಿರುವ ಟೆಂಡರ್‌ಗೆ ಪೂರೈಕೆ ಆದೇಶ ನೀಡಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ಸ್ಪರ್ಧೆಯ ಕೊರತೆಯಿರುವ ಟೆಂಡರ್‌ಗೆ ಪೂರೈಕೆ ಆದೇಶ ನೀಡಿದ ಕುರಿತು ಈ ಕೆಳಗಿನ ನ್ಯೂನತೆಗಳು ಕಂಡು ಬಂದಿರುತ್ತವೆ.</p> <p><b>ಗುತ್ತಿಗೆಯವಿವರ:</b></p> <table border="1" data-bbox="425 1284 1176 1390"> <tr> <td>ಟೆಂಡರ್ ಅಧಿಸೂಚನೆ ಸಂಖ್ಯೆ</td> <td>VTU/BGM/SAP/CW4/06/T-462/2019-20/03.10.2019.</td> </tr> <tr> <td>ಟೆಂಡರ್ ಪ್ರಾರಂಭಿಸಿದ ದಿನಾಂಕ</td> <td>03.09.2019</td> </tr> </table>	ಟೆಂಡರ್ ಅಧಿಸೂಚನೆ ಸಂಖ್ಯೆ	VTU/BGM/SAP/CW4/06/T-462/2019-20/03.10.2019.	ಟೆಂಡರ್ ಪ್ರಾರಂಭಿಸಿದ ದಿನಾಂಕ	03.09.2019	<p>ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ 26.2 ರಂತೆ ವಿತಾವಿಯ ಯುಬಿಡಿಟಿ ತಾಂತ್ರಿಕ ಮಾಹಾವಿದ್ಯಾಲಯ, ದಾವಣಗೆರೆಯ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗಕ್ಕೆ ವಿಜಿಎಸ್‌ಟಿ ಅನುದಾನದಲ್ಲಿ ಲ್ಯಾಬ ಪರಿಕರಗಳನ್ನು ಖರೀದಿಸಲು ಇ-ಟೆಂಡರ್ ಕರೆಯಲಾಗಿತ್ತು. ಸದರಿ ಟೆಂಡರಿನಲ್ಲಿ ಎರಡು ಬಿಡ್ಡದಾರರು ಭಾಗವಹಿಸಿದ್ದು</p> <p>1) ಮೆ.ಶ್ರೀ ಅಂಬಿಕಾ ಮಸಿನ್ ಟೂಲ್ಸ್ ಆಂಡ್ ಇನ್ಸ್ಟ್ರೂಮೆಂಟ್ಸ್, ಬೆಳಗಾವಿ</p> <p>2) ಮೆ.ಎ.ಎಸ್.ಆರ್. ಸೆಲ್ವ ಪ್ರಾ.ಲಿ, ನವದೆಹಲಿ</p>
ಟೆಂಡರ್ ಅಧಿಸೂಚನೆ ಸಂಖ್ಯೆ	VTU/BGM/SAP/CW4/06/T-462/2019-20/03.10.2019.					
ಟೆಂಡರ್ ಪ್ರಾರಂಭಿಸಿದ ದಿನಾಂಕ	03.09.2019					



ಟೆಂಡರ್ ಸಲ್ಲಿಸಿದ ಕೊನೆಯ ದಿನಾಂಕ	03.10.2019
ಟೆಂಡರ್ ಅಂದಾಜು ಮೊತ್ತ	9,00,000/-
ಟೆಂಡರ್ ಗುತ್ತಿಗೆಯ ಮೊತ್ತ	9,48,240/-
ಅಂದಾಜಿಗಿಂತ ಹೆಚ್ಚಾಗಿರುವ ಮೊತ್ತ	48,240/-
ಪ್ರತಿಶತಗಳಲ್ಲಿ	+ 5.50%
ಪೂರೈಕೆದಾರರು	Ambica machine tools and Equipment Belagavi.

**ನ್ಯೂನತೆಗಳು:**

1. ಸ್ಪರ್ಧೆಯ ಕೊರತೆಯಿರುವ ಟೆಂಡರ್‌ಗೆ ಪೂರೈಕೆ ಆದೇಶ ನೀಡಿರುತ್ತಾರೆ. ಆದರೆ, ಸರ್ಕಾರದ ಸುತ್ತೋಲೆ ಸಂಖ್ಯೆ: PWD 1359 SO/FC 2001(P-2) ದಿನಾಂಕ 03.12.2002 ರ Negotiation salary for the purpose of obtaining lower prices would be appropriate only in exceptional circumstances such as lack of competition (less than three) Single bid, suspected collusion or where the lowest evaluated responsive bid is substantially above the estimated cost. In such cases also the first choice is for rejection of all tenders and re-inviting fresh tenders ಎಂದಿದ್ದು ಸದರಿ ಆದೇಶದ ಹೊರತಾಗಿಯೂ ಪೂರೈಕೆ ಆದೇಶ ನೀಡಿರುವ ಕುರಿತು ಸೂಕ್ತ ಸ್ಪಷ್ಟೀಕರಣಕ್ಕಾಗಿ ಸೂಚಿಸಿ **ಲೆಕ್ಕಪರಿಶೋಧನೆ ವಿಚಾರಣಾ ಪತ್ರ ಸಂಖ್ಯೆ:16, ದಿನಾಂಕ: 23.09.2022 ರಂದು** ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 21.10.2022 ರಂದು ಸಲ್ಲಿಸಿದ ಅನುಸರಣೆಯಂತೆ ವಿ.ಜಿ.ಎಸ್.ಟಿ ಅನುದಾನವನ್ನು ಸದ್ಯಕ್ಕೆ ಮಾಡಿಕೊಂಡು ಪ್ರಮಾಣ ಪತ್ರವನ್ನು ನೀಡಬೇಕಾದ ಕಾರಣ ಪೂರೈಕೆ ಆದೇಶ ನೀಡಲಾಗಿದೆ ಎಂದು ವಿವರಿಸಿದ್ದು ಸಮಂಜಸವಾಗಿರುವುದಿಲ್ಲ. ಕಾರಣ ರೂ. 9,48,240/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.

ಕಡಿಮೆ ದರ ಸಲ್ಲಿಸಿದ ಮೆ.ಶ್ರೀ ಅಂಬಿಕಾ ಮಸಿನ್ ಟೂಲ್ಸ್ ಆಂಡ್ ಇಕ್ವಿಪ್‌ಮೆಂಟ್ಸ್, ಬೆಳಗಾವಿ ಬಿಡ್‌ದಾರರ ಜೊತೆ ದರ ಸಂಧಾನ ಮಾಡಿ ಇವರಿಗೆ ಆದೇಶ ನೀಡಲಾಗಿರುತ್ತದೆ.

ಸದರಿ ಆಕ್ಷೇಪಣೆಯಲ್ಲಿ ತಿಳಿಸಿರುವಂತೆ ಸದರಿ ಟೆಂಡರಿನಲ್ಲಿ ಎರಡು ಜನ ಬಿಡ್‌ದಾರರು ಭಾಗವಹಿಸಿದ್ದು ಮತ್ತು ವಿಜಿಎಸ್‌ಟಿ ಅನುದಾನವನ್ನು ಸದ್ಯಕ್ಕೆ ಮಾಡಿಕೊಂಡು ಪ್ರಮಾಣ ಪತ್ರವನ್ನು ನೀಡಬೇಕಾಗಿರುತ್ತದೆ, ಕಾರಣ ಸರ್ಕಾರದ ಸುತ್ತೋಲೆಯಂತೆ ಕಡಿಮೆ ದರ ಸಲ್ಲಿಸಿದ ಬಿಡ್‌ದಾರರ ಜೊತೆ ದರ ಸಂಧಾನ ಮಾಡಿ ಆದೇಶವನ್ನು ನೀಡಲಾಗಿರುತ್ತದೆ. Negotiation was not because it was a single bid as there were two bidders. ಸದರಿ ಟೆಂಡರಿನಲ್ಲಿ ಸ್ಪರ್ಧೆಯ ಕೊರತೆ ಇರುವುದಿಲ್ಲ. ಕಾರಣ, ಸದರಿ ಖರೀದಿ ಪ್ರಕ್ರಿಯೆಯಲ್ಲಿ ಸರ್ಕಾರದ ಸುತ್ತೋಲೆಯಂತೆಯೇ ಕ್ರಮವಹಿಸಲಾಗಿರುತ್ತದೆ ಮತ್ತು ಯಾವುದೇ ಉಲ್ಲಂಘನೆಯಾಗಿರುವುದಿಲ್ಲ.

ಆದ ಕಾರಣ ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.

<p>26.3</p>	<p><b>ರಶೀದಿ ಮತ್ತು ಪಾವತಿ (R&amp;P) ತಃಖ್ತೆಯಲ್ಲಿ ಪಾವತಿ ಭಾಗದ Cash out ರಲ್ಲಿ Bank charges ಎಂದು ತೋರಿಸಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕ ಪರಿಶೋಧನೆ ವೇಳೆ ಪರಿಶೀಲಿಸಲಾಗಿ ರಶೀದಿ ಮತ್ತು ಪಾವತಿ (R&amp;P) ತಃಖ್ತೆಯಲ್ಲಿ ಪಾವತಿ ಭಾಗದ Cash out ರಲ್ಲಿ ರೂ.832382/- ಗಳನ್ನು ತೋರಿಸಿದ್ದು, ಸದರಿ ಮೊತ್ತವನ್ನು ಯಾವ ಕಾರಣಕ್ಕಾಗಿ Bank charges ಎಂದು ಪಾವತಿ ಮಾಡಲಾಗಿದೆ ಎಂಬುದರ ಕುರಿತು ಸ್ಪಷ್ಟೀಕರಣ ಕೇಳಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:34, ದಿನಾಂಕ:15.10.2022</b> ರಂದು ನೀಡಲಾಗಿದ್ದು ದಿನಾಂಕ:09.11.2022 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯಂತೆ ಸದರಿ ಬ್ಯಾಂಕ್ ಚಾರ್ಜಸ್ ಕಟಾವುಗಳನ್ನು ಪುನಃ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗೆ ಜಮೆ ಮಾಡಲು ಪತ್ರ ಬರೆಯಲಾಗಿದ್ದು ಎಂದು ವಿವರಿಸಿದ್ದು, ಸದರಿ ಮೊತ್ತ ವಿಶ್ವವಿದ್ಯಾಲಯದ ಖಾತೆಗೆ ಮರು ಜಮೆಯಾಗುವವರೆಗೂ <b>ರೂ.8,32,382/- ಗಳನ್ನು ವಸೂಲಾತಿಯಲ್ಲಿದ್ದಲಾಗಿದೆ.</b></p>	<p>೧. ಸದರಿ ವಿಷಯದಲ್ಲಿ ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ವಿತಾವಿ ಕ್ಯಾಂಪಸ್, ಬೆಳಗಾವಿ ಇವರು ಬ್ಯಾಂಕ್ ಚಾರ್ಜಸ್ Remuneration to foriegn valuation payments ಗಳಿಗಾಗಿ ಕಟಾವು ಮಾಡಿದ್ದು, ಇದು foreign banks ಗಳಲ್ಲಿ ಕಡಿತಗೊಳಿಸಲಾಗಿರುತ್ತದೆ. ಸದರಿ ಬ್ಯಾಂಕ್ ಚಾರ್ಜಸ್ ಕಟಾವುಗಳನ್ನು ಪುನಃ ವಿತಾವಿ ಖಾತೆಗೆ ಜಮೆ ಮಾಡಲು ಈ ಕಚೇರಿಯ ಪತ್ರಸಂಖ್ಯೆ ವಿತಾವಿ/ಹವಿ/ CR-5/2021-22/787 ದಿನಾಂಕ: 03-02-2022 ಹಾಗೂ ವಿತಾವಿ/ಹವಿ/ CR-5/2021-22/796, ದಿನಾಂಕ: 07-02-2022 ರಂದು ಪತ್ರ ಬರೆಯಲಾಗಿದೆ.</p> <p>೧. ವ್ಯವಸ್ಥಾಪಕರು, ಹೆಚ್.ಡಿಎಫ್.ಸಿ ಬ್ಯಾಂಕ್, ಬೆಳಗಾವಿ ಇವರಿಗೆ ವಿತಾವಿ/ಹವಿ/ CR-5/2021-22/786, ದಿನಾಂಕ: 03-02-2022 ರಂದು ಪತ್ರ ಬರೆಯಲಾಗಿದೆ.</p> <p>ಮುಂದುವರೆದು, 2022-23 ನೇ ಸಾಲಿನಲ್ಲಿ SBI Collect ಖಾತೆಯ ಬ್ಯಾಂಕ್ ಚಾರ್ಜಸ್ ಮೊತ್ತ ರೂ. 1,36,147/- ಗಳನ್ನು ದಿನಾಂಕ 26-05-2022, ರೂ. 3245/- ಗಳನ್ನು ದಿನಾಂಕ 21-06-2022 ಹಾಗೂ ರೂ. 70,603/- ಗಳನ್ನು ದಿನಾಂಕ 01-02-2023 ರಂದು ಒಟ್ಟು ರೂ. 2,09,995/- ಗಳನ್ನು ವಿತಾವಿಯ ರೆಗ್ಯೂಲರ್ ಖಾತೆ ಸಂಖ್ಯೆ 54003362309 ಗೆ ಜಮೆ ಮಾಡಿರುತ್ತಾರೆ (ಪ್ರತಿ ಲಗತ್ತಿಸಿದೆ)</p> <p>ಬಾಕಿ ಉಳಿದ ಬ್ಯಾಂಕ್ ಚಾರ್ಜಸ್‌ಗಳನ್ನು ವಿತಾವಿ ಖಾತೆಗೆ ಜಮೆ ಮಾಡಲು ವಿತಾವಿಯು ಕ್ರಮ ತೆಗೆದುಕೊಂಡಿರುತ್ತದೆ. ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>
-------------	--	--

26.4

**ವಿಶ್ವವಿದ್ಯಾಲಯದ ವಿವಿಧ ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಿಸಿದಂತೆ ಭರಿಸಿದ ನ್ಯಾಯವಾದಿಗಳ ಫೀ ರೂ.78,81,500/-ಮೊತ್ತದ ಕುರಿತು.**

2020-21 ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ಕಾನೂನು ವಿಷಯಕ್ಕೆ ಸಂಬಂಧಿಸಿದ ವಿವಿಧ ನ್ಯಾಯಾಲಯ, ಸಿವಿಲ್ ಜಿಲ್ಲಾ, ಉಚ್ಚ ಹಾಗೂ ಶ್ರೇಷ್ಠ ನ್ಯಾಯಾಲಯದ ಪ್ರಕರಣಗಳನ್ನು ನಡೆಸಿರುವ ಕುರಿತು ಆರ್ಥಿಕ ವರ್ಷದಲ್ಲಿ ರೂ.78,81,500 (ಆದಾಯ ತೆರಿಗೆ ಸೇರಿ) ಕಳೆದ ಸಾಲಿನಲ್ಲಿ ರೂ.27,93,500/- ಒಟ್ಟು ಮೊತ್ತ ರೂ.1,06,75,000 ಮೊತ್ತವನ್ನು ಸಂದಾಯ ಮಾಡಿರುವುದು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿರುತ್ತದೆ. ಈ ನಿಟ್ಟಿನಲ್ಲಿ ವಿವಿಧ ನ್ಯಾಯವಾದಿಗಳಿಗೆ ಹಸ್ತಾಂತರಿಸಿದ ಪ್ರಕರಣಗಳು ಹಾಗೂ ಅದಕ್ಕೆ ಸಂಬಂಧಿಸಿದ ಫೀ ಮತ್ತು ಪ್ರಕರಣಗಳು ಹಂತದ ಬಗ್ಗೆ ನಿಗದಿತ ನಮೂನೆಯಲ್ಲಿ ವಹಿ ನಿರ್ವಹಿಸಿದ ಕುರಿತು ದಾಖಲೆ ಲಭ್ಯವಿರುವುದಿಲ್ಲ. ಅಲ್ಲದೇ ಸದರಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ನ್ಯಾಯವಾದಿಗಳ ಹೆಸರು ಹಾಗೂ ಆದಾಯ ತೆರಿಗೆ ಭರಣಾ ಮಾಡಿದ ವಿವರ ಮತ್ತು ರೂ.27,93,500/- ಮೊತ್ತ ಕಳೆದ ಸಾಲಿಗೆ ಸಂಬಂಧಿಸಿದ್ದು ಇರುತ್ತದೆ. ಇದಕ್ಕೆ ಪ್ರಕರಣಗಳ ಸಂಖ್ಯೆ ನ್ಯಾಯವಾದಿಗಳ ಹೆಸರು ಹಾಗೂ ಆದಾಯ ತೆರಿಗೆ ಭರಣಾ ಮಾಡಿದ ಚಲನಗಳ ವಿವರಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 37, ದಿನಾಂಕ 15.10.2022 ರ ಮೂಲಕ ತಿಳಿಸಲಾಗಿತ್ತು.

ಮುಂದುವರೆದು ದಿನಾಂಕ:02.02.2023 ರಂದು ಅನುಸರಣೆ ನೀಡಿದ್ದು ಅದರಲ್ಲಿ ವಿಚಾರಣಾ ಪತ್ರದಲ್ಲಿ ಕೋರಲಾಗಿರುವ ದಾಖಲೆಗಳು ಹಾಗೂ ವಿವಿಧ ಪ್ರಕರಣಗಳ ವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಿರುವುದಿಲ್ಲ. ವಿಶ್ವವಿದ್ಯಾಲಯವು ನೀಡಿದ ಅನುಸರಣೆಗೆ ವಿಚಾರಣಾ ಪತ್ರದಲ್ಲಿನ ಅಂಶಗಳಿಗೆ ಅನುಗುಣವಾಗಿರುವುದಿಲ್ಲ.

The suit register of Legal Case is maintained in system. The same for the year 2021-22 is enclosed with this reply for kind perusal. This file contained the following details.

1. Case Number and name of Petitioner
2. Name of Advocate to whom the case is assigned
3. Brief details of the matter
4. Status of the matter (disposed/pending etc)

The legal professional fees is paid as the following approvals.

ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಬೆಳಗಾವಿಗೆ ಕಾನೂನು ವೆಚ್ಚಗಳ ಕುರಿತು ಹಾಗೂ ವಿವಿಧ ವಕೀಲರಿಗೆ ಪಾವತಿಸಿರುವ ಫೀಗಳ ದರಗಳನ್ನು ನಿರ್ಧರಿಸುವ ಸಕ್ಷಮ ಪ್ರಾಧಿಕಾರ ಕಾರ್ಯಕಾರಿ ಪರಿಷತ್ ಆಗಿರುತ್ತದೆ. ಸದರಿ ಅನುಮೋದನೆ ದಾಖಲೆಗಳು ಈ ಕೆಳಗಿನಂತೆ ಇರುತ್ತವೆ.

೧. ಎಂಪ್ಯಾನಲ್ ವಕೀಲರುಗಳಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು- Monthly Retainer, Lower Court, High Court ಇವುಗಳು 82 ನೇ ಹಣಕಾಸು ಸಮಿತಿಯ ಸಭೆ ದಿ: 28-02-2014 ರಲ್ಲಿ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 112ನೇ ಕಾರ್ಯಕಾರಿ ಪರಿಷತ್ ಸಭೆ ದಿ: 10-06-2014 ಠರಾವನ್ನು ಲಗತ್ತಿಸಲಾಗಿದೆ (ಅಡಕ-೧).

೨. ಎಂಪ್ಯಾನಲ್ ವಕೀಲರುಗಳಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು- Legal Opinion-Empanelled advocate, Senior Counsels, Commissions/Tribunals/Legal Forums, Caveat Petition at Highet Court and Supreme Court ಮತ್ತು ಲೀಗಲ್ ಅಡ್ವೈಸರ್ ಹಾಗೂ ಟ್ಯಾಕ್ಸ್ ಕನ್ಸಲ್ಟಂಟ್ ಶ್ರೀ ಶೇಶಾಚಲ ಎಂ.ವಿ ಇವರಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು, ಇವುಗಳು 72ನೇ ಹಣಕಾಸು ಸಮಿತಿಯ ಸಭೆ ದಿ: 27-09-2019 ರಲ್ಲಿ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 148 ನೇ ಕಾರ್ಯಕಾರಿ ಪರಿಷತ್ ಸಭೆ ದಿ: 14-10-2019 ರ ಠರಾವು ಸಂಖ್ಯೆ 4.1 ರಲ್ಲಿ ನಿಗದಿಯಾಗಿ ಅನುಮೋದನೆಗೊಂಡಿವೆ. ಸದರಿ ಕಾರ್ಯಕಾರಿ ಪರಿಷತ್ ಸಭೆಯ

	<p>ಕಾರಣ 2020-21 ನೇ ಸಾಲಿನಲ್ಲಿ ಪಾವತಿಸಿದ ಮೊತ್ತರೂ.78,81,500/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	<p>ರರಾವನ್ನು ಲಗತ್ತಿಸಲಾಗಿದೆ (ಅಡಕ-೨).      ೨. ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ, ಬೆಳಗಾವಿಯ ಪರವಾಗಿ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಹಾಜರಾಗುವ ಸೀನಿಯರ್ ಕೌನ್ಸಿಲ್ ವಕೀಲರುಗಳಿಗೆ ಪಾವತಿಸುವ ಶುಲ್ಕಗಳು, ಇವುಗಳು 61ನೇ ಹಣಕಾಸು ಸಮಿತಿಯ ಸಭೆಯಲ್ಲಿ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 129ನೇ ಕಾರ್ಯಕಾರಿ ಪರಿಷತ್ ಸಭೆ ದಿ: 16-12-2016 ರ ರರಾವು ಸಂಖ್ಯೆ 4.2 ರಲ್ಲಿ ನಿಗದಿಯಾಗಿ, ಅನುಮೋದನೆಗೊಂಡಿವೆ. ಸದರಿ ಕಾರ್ಯಕಾರಿ ಪರಿಷತ್ ಸಭೆಯ ರರಾವನ್ನು ಲಗತ್ತಿಸಲಾಗಿದೆ (ಅಡಕ-೩).      ೪. ಪ್ರತಿಯೊಂದು ಲೀಗಲ್ ಪ್ರೋಫೆಶನಲ್ ಬಿಲ್ಲುಗಳನ್ನು ಕಾರ್ಯಕಾರಿ ಪರಿಷತ್ ನಿಗದಿ ಪಡಿಸಿದ ದರಗಳಲ್ಲಿ ಹಾಗೂ ಮಾನ್ಯ ಕುಲಪತಿಗಳ ಅನುಮೋದನೆಯೊಂದಿಗೆ ಪಾವತಿಸಲಾಗಿದೆ. ಸದರಿ ಬಿಲ್ಲುಗಳನ್ನು ಲೆಕ್ಕ ಪರಿಶೋಧನೆಗೆ ಸಲ್ಲಿಸಲಾಗಿದೆ. ಕಾರಣ ಈ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.      ಮುಂದುವರೆದು, ವಿವಿಧ ಪ್ರಕರಣಗಳ ದಾಖಲೆಗಳನ್ನು ಹಾಗೂ ರಜಿಸ್ಟರನ್ನು ಕಂಪ್ಯೂಟರ್‌ನಲ್ಲಿ ನಿರ್ವಹಿಸಲಾಗಿದೆ. ಅದರ ಪ್ರತಿಗಳನ್ನು ಲಗತ್ತಿಸಿದೆ.</p>
26.5	<p><b>ಜೆಮ್. ಸರ್ಕಾರದ ಇ.ಮಾರುಕಟ್ಟೆಯ ಸ್ಥಳ ಮೂಲಕ ಪಿರೋಪಕರಣಗಳ ಜೋಡಣೆಯನ್ನು ಖರೀದಿ ಮಾಡಿದ ಕುರಿತು.</b></p> <p>2020-21 ನೇ ಸಾಲಿನಲ್ಲಿ Gem.Govt ಮೂಲಕ Furniture and Fixtures ಖರೀದಿಯನ್ನು ಲೆಕ್ಕಶೀರ್ಷಿಕೆ 500-101-701 ರಿಂದ 706 ರಡಿಯಲ್ಲಿ ಅಂದಾಜು ಪತ್ರಿಕೆಯಲ್ಲಿ ಸುಮಾರು ರೂ.25.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ವಾರ್ಷಿಕ ಲೆಕ್ಕಪತ್ರದಲ್ಲಿ ಸದರಿ ಖರೀದಿಯಡಿ ರೂ.33,98,870/- ಖರ್ಚು ಭರಿಸಿರುವ ಬಗ್ಗೆ ಅಂಕಿ ಅಂಶಗಳು ಕಂಡುಬರುತ್ತದೆ. ರೂ.8,98,870/- ಮೊತ್ತಕ್ಕೆ ಖರೀದಿ ಮಾಡಿರುವ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ</p>	<p>ಲೆಕ್ಕ ಪರಿಶೋಧನಾ ವಿಚಾರಣಾ ಸಂಖ್ಯೆ 26.5 ರಲ್ಲಿ ತಿಳಿಸಿರುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರಿೀಕ್ಷಾ ವಿಭಾಗದಿಂದ ಬೇಡಿಕೆಯನ್ನು ಸಲ್ಲಿಸಿರುವರು.      ಪರಿೀಕ್ಷಾ ವಿಭಾಗದ ಬೇಡಿಕೆಯಂತೆ ಒಟ್ಟು 32+30=62 Revolving Chair ಗಳನ್ನು Gem Portal ಮೂಲಕ ಖರೀದಿ ಮಾಡಿ ಪೂರೈಸಲಾಗಿರುತ್ತದೆ ಹಾಗೂ ಒಟ್ಟು 62 Chairಗಳಿಗೆ ರೂ.4,52,600/- ಮೊತ್ತವಾಗಿರುತ್ತದೆ.      ಆದರೆ, ತಾವು ಅಂದಾಜು ಪತ್ರಿಕೆಯಲ್ಲಿ ಕಾಯ್ದಿರಿಸಿದ ಮೊತ್ತ ಮತ್ತು ವಾರ್ಷಿಕ ಲೆಕ್ಕ ಪತ್ರದಲ್ಲಿ ಭರಿಸಿದ ಮೊತ್ತದ ಅಂಕಿಅಂಶಗಳು ನಮೂದಿಸಿರುವುದು ಕಂಡುಬಂದಿರುತ್ತವೆ ಎಂದು ತಿಳಿಸಿರುವಿರಿ. ಸದರಿ Furniture ಮತ್ತು Fixtures</p>

ಪತ್ರಸಂಖ್ಯೆ: 38 ದಿನಾಂಕ 15.10.2022 ರ ಮೂಲಕ ತಿಳಿಸಲಾಗಿತ್ತು.

**ಖರೀದಿಸಿದ ಸಾಮಗ್ರಿಗಳ ವಿವರ**

1. Treasure Vault Sales Corporation ಹುಬ್ಬಳ್ಳಿಯ Purchase Ident: VTU/BGM/Exam/Store/2020-21/390/20.08.2020 ರಂತೆ, GST Invoice 209/18.11.2020 ಹಾಗೂ ಆದೇಶ ಸಂಖ್ಯೆ: Gemc 511687779676578/04.11.2020 ರಂತೆ ರೂ. 2,33,600/-ಸದರಿ ಖರೀದಿಯ ವಿವರವನ್ನು Registrar Evolution ಇವರು Asset Stock Registerನಪುಟಸಂಖ್ಯೆ: 180 ರಲ್ಲಿ 32 Revolving Chair ಗಳನ್ನು ದರ 7,300/- ರಂತೆ ಒಟ್ಟು ಮೊತ್ತ ರೂ.2,33,600/- ಮೊತ್ತದ ದಾಸ್ತಾನುಗಳಿಗೆ ಪ್ರಮಾಣೀಕರಿಸಿರುತ್ತಾರೆ.

2. Aykon Systems Bangalore Gemc. 511687706850925 ದಿನಾಂಕ: 20.01.2020 ರಂತೆ ಖರೀದಿ ಆದೇಶ ಸಂಖ್ಯೆ:ವಿತಾವಿ/ಬಿಜಿಎಂ/ಎಸ್ ಎ.ಪಿ/ಸಿಡಬ್ಲ್ಯೂ.4/ಟಿ.476/2 019-20/447/13.02.2020 ರೂ.2,19,000 ಮೊತ್ತಕ್ಕೆ 30 Revolving Chair ಗಳನ್ನುರೂ.7,300/- ದರದಂತೆ ಖರೀದಿಸಿದಂತೆ ಪೂರೈಕೆ ಮಾಡಿರುತ್ತಾರೆ. ಅದರಂತೆ Store and Purchase Officer Asset Register page.26 ದಲ್ಲಿ ಸದರಿ ದಾಸ್ತಾನುಗಳಿಗೆ ಪ್ರಮಾಣೀಕರಿಸಿರುತ್ತಾರೆ. ಅದರಂತೆ ಆಡಳಿತಾತ್ಮಕ ಅನುಮೋದನೆ ಕೂಡಾ ದಿ:28.09.2020 ರಂತೆ ಅನುಮೋದಿಸಲಾಗಿದೆ.

Purchase Indent No:VTU/BGM/Exam/Store/2019-20/1908/21.08.2019 ಖರೀದಿ ಆದೇಶದ ಮೂಲಕ ಖರೀದಿಸಲಾಗಿದೆ.

ಮುಂದುವರೆದು, ದಿನಾಂಕ:02 02.2023 ರಂದು ಅನುಸರಣೆ ನೀಡಿದ್ದು ಆದರಲ್ಲಿ ಅಂದಾಜು ಪತ್ರಿಕೆಯಲ್ಲಿ ಸುಮಾರು

ಖರೀದಿಯನ್ನು ಖರೀದಿ ಮತ್ತು ಉಗ್ರಾಣ ವಿಭಾಗ ಹಾಗೂ ಇಂಜಿನಿಯರಿಂಗ್ ವಿಭಾಗಗಳಿಂದ ಖರೀದಿಸಲಾಗಿರುತ್ತದೆ.

KTPP Act & Rules ಪ್ರಕಾರ ಎಲ್ಲ Procdures ಪಾಲಿಸಿದ್ದು, ಕಾರಣ ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.

	<p>ರೂ.25.00 ಲಕ್ಷಗಳ ಅನುದಾನವನ್ನು ಕಾಯ್ದಿರಿಸಿದ್ದು ಹಾಗೂ ವಾರ್ಷಿಕ ಲೆಕ್ಕಪತ್ರಗಳಡಿಯಲ್ಲಿ ರೂ.33,98,870/- ಗಳನ್ನು ಖರ್ಚು ಭರಿಸಿದ್ದು ಇವೆರಡಕ್ಕೂ ರೂ.8,98,870/- ಗಳ ವ್ಯತ್ಯಾಸವಿರುತ್ತದೆ. ಇದರಿಂದಾಗಿ ರೂ.8,98,870/- ಗಳನ್ನು ಅಂದಾಜು ಪತ್ರಿಕೆಯಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಾಗಿ ಖರ್ಚು ಮಾಡಿದಂತಾಗುತ್ತದೆ. ಇದರ ಬಗ್ಗೆ ಅನುಸರಣೆಯಲ್ಲಿ ಉತ್ತರಿಸಿರುವುದಿಲ್ಲ. ಅಂದಾಜು ಮೊತ್ತಕ್ಕಿಂತ ರೂ.898870/- ಗಳಷ್ಟು ಹೆಚ್ಚಿಗೆ ಖರೀದಿ ಮಾಡಿದ್ದು ಪರಿಷ್ಕೃತ ಅಂದಾಜು ಪತ್ರಿಕೆಯನ್ನು ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದು ಲೆಕ್ಕಪರಿಶೋಧನೆಗೆ ಹಾಜರುಪಡಿಸುವವರೆಗೆ ಹೆಚ್ಚುವರಿ ಪಾವತಿಸಿದ ಮೊತ್ತ ರೂ.8,98,870/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	
26.6	<p><b>ಅಂದಾಜು ಮೊತ್ತಕ್ಕಿಂತ ಗಣನೀಯವಾಗಿ ಹೆಚ್ಚಾಗಿ ನಮೂದಿಸಿರುವ ದರಕ್ಕೆ ಟೆಂಡರ್ ಕರಾರು ಮಾಡಿಕೊಂಡಿರುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-21 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ವೋಚರ್‌ಗಳನ್ನು ಪರಿಶೀಲಿಸಿದಾಗ, ಸದರಿಯವರು ಅಂದಾಜು ಮೊತ್ತಕ್ಕಿಂತ ಗಣನೀಯವಾಗಿ ಹೆಚ್ಚಾಗಿ ನಮೂದಿಸಿರುವದರಕ್ಕೆ ಟೆಂಡರ್ ಕರಾರು ಮಾಡಿಕೊಂಡ ವಿವರ ಈ ಕೆಳಗಿನಂತಿದೆ.</p> <ol style="list-style-type: none"> <li>1. ಅಲ್ಪಾವಧಿ ಟೆಂಡರ್ ಸಂಖ್ಯೆ:VTU/BGM/RE/2019-20/IFTNO.12/2110D: 29.06.2019</li> <li>2. ಟೆಂಡರ್ ಹೆಸರು: ಯು.ಬಿ.ಡಿ.ಟಿ ತಾಂತ್ರಿಕ ಮಹಾವಿದ್ಯಾಲಯ ದಾವಣಗೆರೆಯ ಡಿಜಿಟಲ ವ್ಯಾಲೂವೇಶನ್ ಸೆಂಟರ್‌ನಲ್ಲಿ ಅಳವಡಿಸಲಾಗಿರುವ 30ಕೆ.ವಿ.ಎ ಟೆಕ್ನರಮೆಕ ಯು.ಪಿ.ಎಸ್‌ಗೆ ಟ್ಯೂಬುಲಾರ ಬ್ಯಾಟರಿಸಗಳನ್ನು ಸರಬರಾಜು ಮಾಡಿ ಅಳವಡಿಸಿ ಪರಿಶೀಲಿಸಿ ಮತ್ತು ಚಾಲನೆಯಲ್ಲಿಡುವ ಕಾಮಗಾರಿ.</li> <li>3. ಟೆಂಡರ್‌ನಲ್ಲಿ ಭಾಗವಹಿಸಿದವರ ಸಂಖ್ಯೆ: 2</li> </ol>	<ol style="list-style-type: none"> <li>1. ಯು.ಬಿ.ಡಿ.ಟಿ. ಕಾಲೇಜಿನ ಪ್ರಾಚಾರ್ಯರರು ದಿನಾಂಕ : 26-06-2019 ರಂದು e- mail ಮುಖಾಂತರ ೬೦ ಬ್ಯಾಟರಿಗಳು (150 AH Tubular) Valuation Center ಗೆ ತುರ್ತಾಗಿ ಬೇಕೆಂದು ಬೇಡಿಕೆ ಸಲ್ಲಿಸಿದ್ದರಿಂದ ಪರಿಶೀಲನೆ ವಿಧಿ ವಿಧಾನಗಳನ್ನು ಕೈಗೊಳ್ಳಲು ಅತ್ಯವಶ್ಯವಿದ್ದುದರಿಂದ Short Term ಟೆಂಡರ್ ಕೈಗೊಳ್ಳಲು ಅನುಮತಿ ಕೋರಿ ಕಂಡಿಕೆಯನ್ನು ಸ್ಥಾನಿಕ ಅಭಿಯಂತರ ಮೂಲಕ ಮೇಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು, ಮಾನ್ಯ ಕುಲಪತಿಗಳು Short Term Tender ಕರೆಯಲು ನಿರ್ದೇಶನ ನೀಡಿರುವರು (ಲಗತ್ತು-೦1)</li> <li>2. ಈ ಕಾಮಗಾರಿಯು ರೂ.5.೦೦ ಲಕ್ಷಕ್ಕಿಂತ ಕಡಿಮೆ ಮೊತ್ತ ಇರುವುದರಿಂದ Manual Tender ಮಾಡಲಾಗಿರುತ್ತದೆ. ಆಕ್ಷೇಪಣೆಯಲ್ಲಿ ತಿಳಿಸಿರುವಂತೆ, ಈ ಟೆಂಡರ್ Single Tender ಆಗಿರದೇ ಇಬ್ಬರು ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಿರುತ್ತಾರೆ. L-1</li> </ol>

4. ಟೆಂಡರ್ ಕರೆದ ದಿನಾಂಕ: 29-06-2019
5. ಮೊಹರಬಂಧ ಟೆಂಡರ್ ಸಲ್ಲಿಸಿದ ಕೊನೆಯ ದಿನಾಂಕ: 10-07-2019
6. ಟೆಂಡರ್ ಅಂದಾಜು ಮೊತ್ತ ರೂ.: 3,33,000/-
7. ಟೆಂಡರ್ ಕರಾರು ಮೊತ್ತ ರೂ.: 3,90,781/-
8. ಹೆಚ್ಚಳ ಪ್ರತಿಶತ%: 17.35%
9. ಪೂರೈಕೆದಾರರು : Arun Infotech Belagavi

**ನ್ಯೂನತೆಗಳು:**

1. ಕಟಿಪಿಪಿ ಕಾಯ್ದೆ 1999 ನಿಯಮ 2000ರ ನಿಯಮ 17(2) ನಿಗದಿತ ಸಮಯದಲ್ಲಿ ಯಾವುದಾದರೂ ಕಡಿತ ಮಾಡಬೇಕಾದರೆ ಟೆಂಡರ್ ಕರೆಯುವ ಪ್ರಾಧಿಕಾರವು ಲಿಖಿತ ಕಾರಣಗಳನ್ನು ದಾಖಲಿಸಬೇಕೆಂದಿದ್ದು ಕಾರಣಗಳನ್ನು ದಾಖಲಿಸದೇ ಅಲ್ಪಾವಧಿ ಟೆಂಡರ್ ಮಾಡಿರುವ ಕುರಿತು ಸ್ಪಷ್ಟೀಕರಣ ನೀಡಿರುವುದಿಲ್ಲ.
2. ಸರ್ಕಾರದ ಆದೇಶ ಸಂಖ್ಯೆಆಇ 576 ವೆಚ್ಚ-12 2018 ದಿನಾಂಕ: 22.05.2018 ರಲ್ಲಿ ತಿಳಿಸಿರುವಂತೆ ಏಕ್ ಬಿಡ್ ಟೆಂಡರ್‌ಗಳು ಸ್ವೀಕೃತವಾದ ಸಂದರ್ಭಗಳಲ್ಲಿ, ಸದರಿ ಏಕ್ ಬಿಡ್ ಟೆಂಡರ್‌ಗಳನ್ನು ತಿರಸ್ಕರಿಸಿ, ಮರು ಕರೆಯುವುದು ಟೆಂಡರ್ ಅಹ್ವಾನಿಸುವ ಅಧಿಕಾರಿಯ ಪ್ರಥಮ ಆಯ್ಕೆಯಾಗಿರಬೇಕೆಂದು ಉಲ್ಲೇಖಿತ (1) ರ ಸುತ್ತೋಲೆಯ ಪರಿಚ್ಛೇದ 3.1 ರಲ್ಲಿ ಸೂಚಿಸಲಾಗಿರುತ್ತದೆ. ಆದರೆ ಏಕ್ ಬಿಡ್ ಟೆಂಡರ್ ಪರಿಗಣಿಸಲೇ ಬೇಕಾದಂತಹ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ, ಟೆಂಡರ್ ದರಗಳು ಅಂದಾಜು ಮೊತ್ತಕ್ಕೆ ಹೋಲಿಸಿದಾಗ ಶೇ.5 ಕ್ಕಿಂತ ಹೆಚ್ಚುವರಿಯಾಗಿದ್ದಲ್ಲಿ ಅಥವಾ ಲಾಭಾಂಶವನ್ನು ಹೊಂದಿದ್ದಲ್ಲಿ ಇ-ಸಂಗ್ರಹಣೆ ತಂತ್ರಾಶದಲ್ಲಿಯೇ ದರ ಸಂಧಾನ (negotiation) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಸದರಿ ಕ್ರಮವನ್ನು ಕೈಗೊಳ್ಳದೆ ಸರ್ಕಾರದ ಆದೇಶಕ್ಕೆ ವಿತರಕವಾಗಿ ಸರಕು/ಸೇವೆ ಪಡೆದಿರುವುದು ಕಂಡು ಬಂದಿರುತ್ತದೆ. ಸದರಿ ಸುತ್ತೋಲೆಯಂತೆ ಕ್ರಮಕೈಗೊಳ್ಳದಿರುವ ಕುರಿತು ಸ್ಪಷ್ಟೀಕರಣ ನೀಡಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ 50,ದಿನಾಂಕ: 27.10.2022 ರಂದು

bidder ರೂ. 4,03,200=00 ನಮೂದಿಸಿ, ಶೇಕಡಾ 21.08% Tender Premium ನಮೂದಿಸಿರುವರು. ಅದಕ್ಕಾಗಿ ಅವರನ್ನು ಮರುಸಂಧಾನಕ್ಕೆ ಕರೆಯಲಾಗಿ ಅವರು ರೂ. 3,90,781=00 (+17.35%) ಒಪ್ಪಿರುವರು. ಕಾಮಗಾರಿಯನ್ನು ತುರ್ತಾಗಿ ತೆಗೆದುಕೊಳ್ಳಬೇಕಾದುದರಿಂದ ಸಂಧಾನದ ದರ ರೂ. 3,90,781=00 ಕ್ಕೆ ಗುತ್ತಿಗೆದಾರರೊಡನೆ ಒಪ್ಪಂದ ಮಾಡಿಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ.

ಆದ್ದರಿಂದ ಮೇಲಿನ ಅನುಸರಣಾ ವರದಿಯನ್ನು ಪರಿಗಣಿಸಿ ಟೆಂಡರ್ ಕರಾರು ಮೊತ್ತ ರೂ.3,90,781=00 ಆಕ್ಷೇಪಣೆಯನ್ನು ಕೈಬಿಡಬೇಕೆಂದು ವಿನಂತಿಸಲಾಗಿದೆ.

	<p>ನೀಡಲಾಗಿ ವಿಶ್ವವಿದ್ಯಾಲಯವರು ದಿನಾಂಕ:02.02.2023 ರಂದು ನೀಡಿದ ಅನುಸರಣೆಯಲ್ಲಿ :</p> <p>a. ಪರೀಕ್ಷಾ ಕಾರ್ಯಗಳನ್ನು ಅತಿ ತುರ್ತಾಗಿ ನಿರ್ವಹಿಸಬೇಕಾಗಿದ್ದರಿಂದ ಹಾಗೂ ಪರೀಕ್ಷಾ ಕಾರ್ಯಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು, ಅಲ್ಪಾವಧಿ ಟೆಂಡರ್‌ಗಳನ್ನು ಕರೆದು, ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗಿದೆ.</p> <p>b. ಸದರಿ ಕೆಲಸದ ಟೆಂಡರ್ ಮೊತ್ತವು ರೂ. 3,90,781/- ಗಳಾಗಿದ್ದು, ಇದನ್ನು ಇ-ಪ್ರೋಕ್ಯೂರಮೆಂಟಿನಲ್ಲಿ ಪ್ರಕಟಣೆಗೊಳಿಸುವುದು ಅವಶ್ಯವಿರುವುದಿಲ್ಲ. ರೂ.5,00,000/- ಕ್ಕಿಂತ ಹೆಚ್ಚಿನ ಮೊತ್ತವಿದ್ದರೆ ಮಾತ್ರ ಇ-ಪ್ರೋಕ್ಯೂರಮೆಂಟಿನಲ್ಲಿ ಪ್ರಕಟಿಸಬೇಕಾಗಿರುತ್ತದೆ, ಎಂದು ತಿಳಿಸಿರುವರು. ಆದರೆ ಸುತ್ತೋಲೆ ಸಂಖ್ಯೆ: ಆಇ 576 ಅ ವೆಚ್ಚ-12 2018 ದಿನಾಂಕ: 22.05.2018 ರನುಸಾರ ಕ್ರಮ ಕೈಗೊಂಡಿರುವುದಿಲ್ಲ. ಕಾರಣ ಟೆಂಡರ್ ಕರಾರು ಮೊತ್ತ ರೂ. 3,90,781/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>													
26.7	<p>ಪರೀಕ್ಷಾ ವಿಭಾಗದಲ್ಲಿ ಏಕಬಿಡ್ (Single Bid) ಟೆಂಡರ್ ಪರಿಗಣಿಸಿ ಕೆಲಸದ ಆದೇಶ ನೀಡಿರುವ ಕುರಿತು.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರೀಕ್ಷಾ ವಿಭಾಗಕ್ಕೆ ಸಂಬಂಧಪಟ್ಟ ಟೆಂಡರ್ ಕಡತಗಳನ್ನು ಪರಿಶೀಲಿಸಲಾಗಿ, ಈ ಕೆಳಗಿನಂತೆ ಏಕಬಿಡ್ ಸಲ್ಲಿಕೆಯವರಿಗೆ ಕೆಲಸದ ಆದೇಶ ನೀಡಿರುವುದು ಕಂಡು ಬಂದಿರುತ್ತದೆ.</p> <table border="1" data-bbox="421 1129 1099 1396"> <tr> <td>ಟೆಂಡರ್‌ಹೆಸರು</td> <td>Procurement of Lexmark Cartridges to Exam Section</td> </tr> <tr> <td>ಟೆಂಡರ್ ಸಂಖ್ಯೆ</td> <td>VTU/BGM/SAP/CW6/GeM-09/2020-21/628</td> </tr> <tr> <td>ಬಿಡ ತೆರೆಯುವ ದಿನಾಂಕ</td> <td>18.01.2021 12.00</td> </tr> <tr> <td>ಬಿಡ ಕೊನೆಯ ದಿನಾಂಕ</td> <td>18.01.2021 12.30</td> </tr> <tr> <td>ಟೆಂಡರ್ ಅಂದಾಜು ಮೊತ್ತ ರೂ.</td> <td>3,59,137</td> </tr> <tr> <td>ಗುತ್ತಿಗೆದಾರರ ಹೆಸರು</td> <td>The Imprint Technologies, Bengaluru.</td> </tr> </table>	ಟೆಂಡರ್‌ಹೆಸರು	Procurement of Lexmark Cartridges to Exam Section	ಟೆಂಡರ್ ಸಂಖ್ಯೆ	VTU/BGM/SAP/CW6/GeM-09/2020-21/628	ಬಿಡ ತೆರೆಯುವ ದಿನಾಂಕ	18.01.2021 12.00	ಬಿಡ ಕೊನೆಯ ದಿನಾಂಕ	18.01.2021 12.30	ಟೆಂಡರ್ ಅಂದಾಜು ಮೊತ್ತ ರೂ.	3,59,137	ಗುತ್ತಿಗೆದಾರರ ಹೆಸರು	The Imprint Technologies, Bengaluru.	<p>ವಿತಾವಿಯ ಪರೀಕ್ಷಾ ವಿಭಾಗಕ್ಕೆ ಅಗತ್ಯವಿರುವ Lexmark Cartridge ಗಳನ್ನು GEM Portal ಮೂಲಕ ಖರೀದಿಸಲಾಗಿರುತ್ತದೆ. Which I approved as in KPPP.</p> <p>Gem Portal ಮೂಲಕ ಖರೀದಿ ಪ್ರಕ್ರಿಯೆ ಮಾಡುವುದರಿಂದ ಇಡೀ ದೇಶಾದ್ಯಂತ ಪೂರೈಕೆದಾರರಿಗೆ ಲಭ್ಯವಿರುತ್ತದೆ ಮತ್ತು ಸದರಿ ಟೆಂಡರಿನಲ್ಲಿ ಭಾಗವಹಿಸುವ ಟೆಂಡರುದಾರರಿಗೆ ಮೂಲತಯಾರಕರಿಂದ Authorization Letter ಲಗತ್ತಿಸಲು ಕೋರಲಾಗಿತ್ತು. ಆದರೆ, ಮೂಲತಯಾರಕರು ಒಬ್ಬರೆ ಬಿಡ್ ದಾರರಿಗೆ Authorization Letter ನೀಡಿರುವುದರಿಂದ ಒಬ್ಬರೆ ಬಿಡ್ುದಾರರು ಟೆಂಡರಿನಲ್ಲಿ ಭಾಗವಹಿಸಿರುವರು. ಸದರಿ ಅಂದಾಜು ಮೊತ್ತಕ್ಕಿಂತ ಕೋಟ್ ಮಾಡಿದ ದರಗಳು 0.21% ಕಡಿಮೆಯಾಗಿದ್ದು ಸದರಿ Lexmark ಕಾರ್ಟೇಜ್‌ಗಳು ಪರೀಕ್ಷಾ ಕಾರ್ಯಕ್ಕೆ ಅತಿ ಜರೂರು ವಿರುವುದರಿಂದ ಖರೀದಿಸಲಾಗಿರುತ್ತದೆ. ಹಾಗೂ ಜಿಮ್ ಪ್ರೊಟೆಕ್ಟ್ ಇಡೀ ದೇಶಾದ್ಯಂತ ತಲಪುವುದರಿಂದ ಮತ್ತು ಗುಣಮಟ್ಟದ ಪೂರೈಕೆದಾರರು ನೋಂದಣಿ</p>
ಟೆಂಡರ್‌ಹೆಸರು	Procurement of Lexmark Cartridges to Exam Section													
ಟೆಂಡರ್ ಸಂಖ್ಯೆ	VTU/BGM/SAP/CW6/GeM-09/2020-21/628													
ಬಿಡ ತೆರೆಯುವ ದಿನಾಂಕ	18.01.2021 12.00													
ಬಿಡ ಕೊನೆಯ ದಿನಾಂಕ	18.01.2021 12.30													
ಟೆಂಡರ್ ಅಂದಾಜು ಮೊತ್ತ ರೂ.	3,59,137													
ಗುತ್ತಿಗೆದಾರರ ಹೆಸರು	The Imprint Technologies, Bengaluru.													



(ಸೂಚನೆ: Lexmark Cartridges ಉಪಕರಣದ ಖರೀದಿಗೆ ಸಂಬಂಧಿಸಿದ ಟೆಂಡರ್‌ನ್ನು 2020-21 ನೇ ಸಾಲಿನಲ್ಲಿ ಕರೆದಿದ್ದರು 15.02.2021 ನೇ ಸಾಲಿನಲ್ಲಿ ಹಣ ಪಾವತಿಸಲಾಗಿದೆ.)

ಆದರೆ, ಕರ್ನಾಟಕ ಸರ್ಕಾರದ ಸುತ್ತೋಲೆ ಸಂಖ್ಯೆ PWD 1359 SO/FC 2001 (p-2) ಬೆಂಗಳೂರು ದಿನಾಂಕ: 03.12.2002ರ ಕ್ರಮ ಸಂಖ್ಯೆ-3.1ರಲ್ಲಿ ಏಕ ಬಿಡ ಸಲ್ಲಿಕೆಯಾದ ಸಂಧರ್ಬಗಳಲ್ಲಿ ಸದರಿ ಏಕ ಬಿಡ ಟೆಂಡರ್‌ಗಳನ್ನು ತಿರಸ್ಕರಿಸಿ, ಮರು ಟೆಂಡರ್ ಕರೆಯುವುದು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಿಯ ಪ್ರಥಮ ಆಯ್ಕೆಯಾಗಿರಬೇಕೆಂದು ತಿಳಿಸಲಾಗಿರುತ್ತದೆ. ಸದರಿ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ರೂ. 3,58,380/- ಮೊತ್ತದ ಏಕಬಿಡ (Single Bid) ಸಲ್ಲಿಕೆಯಾದ ಟೆಂಡರ್‌ಗಳಿಗೆ ಕೆಲಸದ ಆದೇಶ ನೀಡಿರುವುದು ಕಂಡು ಬಂದಿರುತ್ತದೆ. ಇದರಿಂದ ಸ್ಪರ್ಧಾತ್ಮಕ ಮಾರುಕಟ್ಟೆ ಬೆಲೆಗಳು ದೊರಕದ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟವಾಗಲು ಕಾರಣವಾಗಿರುತ್ತದೆ. ಕಾರಣ ಈ ಕುರಿತು ಸೂಕ್ತ ದಾಖಲೆಗಳೊಂದಿಗೆ ಲೆಕ್ಕಪರಿಶೋಧನೆಗೆ ವಿವರಣೆ ನೀಡಲು ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ 59, ನ್ನು ದಿನಾಂಕ 08.11.2022** ರಂದು ನೀಡಲಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವರು ದಿನಾಂಕ 27.01.2023 ರಂದು ನೀಡಿದ ಅನುಸರಣೆಯಲ್ಲಿ Gem Portal ಮೂಲಕ ಖರೀದಿ ಪ್ರಕ್ರಿಯೆ ಮಾಡುವುದರಿಂದ ಇಡೀ ದೇಶಾದ್ಯಂತ ಪೂರೈಕೆದಾರರಿಗೆ ಲಭ್ಯವಿರುತ್ತದೆ ಮತ್ತು ಸದರಿ ಟೆಂಡರ್‌ನಲ್ಲಿ ಭಾಗವಹಿಸುವ ಟೆಂಡರ್‌ದಾರರಿಗೆ ಮೂಲ ತಯಾರಕರಿಂದ Authorization Letter ಲಗತ್ತಿಸಲು ಕೋರಲಾಗಿತ್ತು. ಆದರೆ, ಮೂಲ ತಯಾರಕರು ಒಬ್ಬರೆ ಬಿಡ್‌ದಾರರಿಗೆ Authorization Letter ನೀಡಿರುವುದರಿಂದ ಒಬ್ಬರೆ ಬಿಡ್‌ದಾರರು ಟೆಂಡರ್‌ನಲ್ಲಿ ಭಾಗವಹಿಸಿರುವರು. ಸದರಿ ಅಂದಾಜು ಮೊತ್ತಕ್ಕಿಂತ ಕೋಟ್ ಮಾಡಿದ ದರಗಳು 0.21% ಕಡಿಮೆಯಾಗಿದ್ದು ಸದರಿ Lexmark ಕಾರ್ಟ್ರೇಜ್‌ಗಳು ಪರಿಶೋಧನೆ ಕಾರ್ಯಕ್ಕೆ ಅತಿ ಜರೂರಿವಿರುವುದರಿಂದ ಖರೀದಿಸಲಾಗಿರುತ್ತದೆ. ಹಾಗೂ ಜಿಮ್

ಮಾಡಿಕೊಂಡು Competitive Rates ಗಳಲ್ಲಿ quote ಮಾಡಿರುವುದರಿಂದ ಇದರಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘನೆಯಾಗಿರುವುದಿಲ್ಲ ಇದು KTPP Act ಪ್ರಕಾರವಿದ್ದು, ವಿಶ್ವವಿದ್ಯಾಲಯಕ್ಕೆ ಯಾವುದೇ ಆರ್ಥಿಕ ನಷ್ಟವಾಗಿರುವುದಿಲ್ಲ. (ಪ್ರತಿ ಲಗತ್ತಿಸಿದೆ)

ಕಾರಣ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.

	<p>ಪೋರ್ಟಲ್ ಇಡೀ ದೇಶಾದ್ಯಂತ ತಲಪುವುದರಿಂದ ಮತ್ತು ಗುಣಮಟ್ಟದ ಪೂರೈಕೆದಾರರು ನೋಂದಣಿ ಮಾಡಿಕೊಂಡಿರುವುದರಿಂದ ಇದರಲ್ಲಿ ಯಾವುದೇ ನಿಯಮಗಳನ್ನು ಉಲ್ಲಂಘನೆಯಾಗಿರುವುದಿಲ್ಲ, ಎಂದು ತಿಳಿಸಿರುವರು, ಆದರೆ ಸರ್ಕಾರದ ಸುತ್ತೋಲೆ ಸಂಖ್ಯೆಆಇ 576 ವೆಚ್ಚ-12 2018 ದಿನಾಂಕ:22.05.2018 ಕಂಡಿಕೆ (03)) ರನುಸಾರ ಕ್ರಮ ಕೈಗೊಂಡಿರುವುದಿಲ್ಲ, ಹಾಗೂ ನೀಡಿದ ಅನುಸರಣೆಯು ಸಮಂಜಸವಾಗಿರುವುದಿಲ್ಲ. ಕಾರಣ ರೂ.3,58,380/- ಗಳನ್ನು ಆಕೆಪಣೆಯಲ್ಲಿದ್ದಲಾಗಿದೆ.</p>	
26.8	<p>ವಿಶ್ವವಿದ್ಯಾಲಯದ ವಿವಿಧ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾನೂನು ವೆಚ್ಚಗಳನ್ನು ಭರಿಸಿದ ಕುರಿತು.</p> <p>2021-22ನೇ ಸಾಲಿನಲ್ಲಿ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಲಾಗಿ ವಿಶ್ವವಿದ್ಯಾಲಯದ ವಿವಿಧ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಧೀಶರಿಗೆ ಇಲಾಖಾ ವಿಚಾರಣೆ ಕಾನೂನು ಪರಿಣಿತರ ಅಭಿಪ್ರಾಯ ಪ್ರತಿ ತಿಂಗಳ Retainship Fees, sitting fees for attending ಇಲಾಖಾ ವಿಚಾರಣೆಗಳಿಗೆ ಹಾಜರಾದ ಬಗ್ಗೆ, Legal advisory and representation services ಇತ್ಯಾದಿಗಳಿಗೆ 2021-22ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು ರೂ. 87,47,450/- ಗಳನ್ನು ಕಾನೂನು ವೆಚ್ಚವೆಂದು ಹಣ ಸಂದಾಯ ಮಾಡಿರುವುದು ಕಂಡು ಬರುತ್ತದೆ. ಇದಕ್ಕೆ ವಿಶ್ವವಿದ್ಯಾಲಯದಲ್ಲಿ 2021-22ನೇ ಸಾಲಿನ ಪ್ರಾರಂಭಕ್ಕೆ ಇದ್ದ ನ್ಯಾಯಾಲಯದ ಪ್ರಕರಣಗಳು 2021-22 ರಲ್ಲಿ ಹೊಸದಾಗಿ ಸೇರ್ಪಡೆಯಾದ ಪ್ರಕರಣಗಳು ಒಟ್ಟು ಪ್ರಕರಣಗಳು 2021-22 ನೇ ಸಾಲಿನಲ್ಲಿ ಇತ್ಯರ್ಥ ಪಡಿಸಿದ ಪ್ರಕರಣಗಳು ಹಾಗೂ ದಿನಾಂಕ 31.03.2022 ರ ಅಂತ್ಯಕ್ಕೆ ಬಾಕಿ ಉಳಿದ ಪ್ರಕರಣಗಳ ವಿವರಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ.</p>	<p>a) Maintaining Suit Register: The Suit Register of Legal cases is maintained system. The same for the year 2021-22 is enclosed with this reply for kind perusal. This files contains the following details.</p> <ol style="list-style-type: none"> <li>1. Case number and name of petitioner</li> <li>2. Name of Advocate to whom the case is assigned</li> <li>3. Brief details of the matter</li> <li>4. Status of the matter (disposed/pending etc)</li> </ol> <p>b) Maintaining the details of legal professional fees: The details of payment towards legal professional fees is maintained electronically. The same (extract hardcopy) for tge year 2021-22 is enclosed with this reply for kind perusal.</p> <p>c) The legal professional fees is paid as the following approvals.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಗೆ ಕಾನೂನು ವೆಚ್ಚಗಳ ಕುರಿತು ಹಾಗೂ ವಿವಿಧ ವಕೀಲರಿಗೆ ಪಾವತಿಸಿರುವ ಫೀಗಳ ದರಗಳನ್ನು ನಿರ್ಧರಿಸುವ ಸಕ್ಷಮ ಪ್ರಾಧಿಕಾರ ಕಾರ್ಯಕಾರಿ ಪರಿಷತ್ ಆಗಿರುತ್ತದೆ. ಸದರಿ ಅನುಮೋದನೆ ದಾಖಲೆಗಳು ಈ ಕೆಳಗಿನಂತೆ ಇರುತ್ತವೆ.</p> <p>೧. ಎಂಪ್ಲಾನಲ್ ವಕೀಲರುಗಳಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು Monthly retainer, Lower Court, High Court ಇವುಗಳು 52 ನೇ ಹಣಕಾಸು ಸಮಿತಿಯ ಸಭೆ ದಿ:</p>

ಅಲ್ಲದೇ ನ್ಯಾಯವಾದಿಗಳ ನೇಮಕ ಕುರಿತು ಅಳವಡಿಸಿಕೊಂಡ ಮಾನದಂಡಗಳ ದಾಖಲೆಗಳು ನೇಮಕಾತಿಗೆ ಸಂಬಂಧಿಸಿದ ವಿವರಗಳನ್ನು, ಕಾನೂನು ವೆಚ್ಚಗಳ ಶುಲ್ಕಗಳ ದರ ನಿಗದಿ ಪಡಿಸಿದ ದಾಖಲೆಗಳು ಇತ್ಯಾದಿಗಳನ್ನು ಪೂರೈಸಿರುವುದಿಲ್ಲ. ಅಲ್ಲದೇ ನ್ಯಾಯವಾದಿಗಳ ಕಾನೂನು ವೆಚ್ಚಗಳ ಬಿಲ್ಲುಗಳಲ್ಲಿ ಕಟಾವಣೆಗೊಳಿಸಿದ ಆದಾಯಕರದ ಮೊತ್ತಗಳನ್ನು ಆದಾಯಕರ ಇಲಾಖೆಯ ಸಂಬಂಧಪಟ್ಟ ಲೆಕ್ಕಶೀರ್ಷಿಕೆಗೆ ಭರಣಾ ಮಾಡಿದ ಚಲನಗಳನ್ನು ಹಾಗೂ ರಜಿಸ್ಟ್ರಾರ್ ನಿರ್ವಹಿಸಿದಲ್ಲಿ ಕೂಡಲೇ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 103, ದಿನಾಂಕ: 26.12.2022. ರ ಮೂಲಕ ನೀಡಲಾಗಿ ದಿನಾಂಕ: 02.02.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು, ಅದರಲ್ಲಿ 2020-21 ಮತ್ತು 2021-22 ನೇ ಸಾಲಿನಲ್ಲಿ ಪಾವತಿಸಿದ ಕಾನೂನು ವೆಚ್ಚಗಳ ಬಿಲ್ಲುಗಳ ವಿವರಗಳನ್ನು ಸಲ್ಲಿಸಿರುವರು. ಕೆಲವೊಂದು ಸುತ್ತೋಲೆಗಳು, ಆದೇಶ ಪ್ರತಿಗಳು ಕಾರ್ಯಕಾರಿಣಿ ಸಭೆ ಮತ್ತು ಹಣಕಾಸು ಸಮಿತಿ ಸಭೆ ನಡವಳಿಗಳ ಪ್ರತಿಗಳನ್ನು ಲಗತ್ತಿಸಿರುವರು. ಆದರೆ ವಿಚಾರಣಾ ಪತ್ರದಲ್ಲಿ ಕೋರಿರುವಂತೆ ನ್ಯಾಯಾಲಯದಲ್ಲಿ ದಾಖಲಿಸಿದ ಒಟ್ಟು ಪ್ರಕರಣಗಳು, ಇತ್ಯರ್ಥಗೊಳಿಸಿದ ಪ್ರಕರಣಗಳು ಮತ್ತು ಬಾಕಿ ಉಳಿದ ಪ್ರಕರಣಗಳ ವಿವರಗಳನ್ನು ಅನುಸರಣೆಯೊಂದಿಗೆ ಪೂರೈಸಿರುವುದಿಲ್ಲ. ಕಾರಣ ಅಲ್ಲಿಯವರೆಗೆ 2021-22 ನೇ ಸಾಲಿನ ಪಾವತಿಸಿದ ಕಾನೂನು ವೆಚ್ಚಗಳ ಮೊತ್ತ ರೂ.87,47,450/- ಗಳನ್ನು ಆಕ್ಷೇಪಣೆಯಿಡಲಾಗಿದೆ.

28-02-2014 ನಲ್ಲಿ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 112 ನೇ ಕಾರ್ಯಕಾರಿ ಪರಿಷತ್ ಸಭೆ ದಿ: 10-06-2014 ರ ಠರಾವು ಸಂಖ್ಯೆ 4.1 ರಲ್ಲಿ ನಿಗದಿಯಾಗಿ, ಅನುಮೋದನೆಗೊಂಡಿವೆ. ಸದರಿ ಕಾರ್ಯಕಾರಿ ಪರಿಷತ್ ಸಭೆಯ ಠರಾವನ್ನು ಲಗತ್ತಿಸಲಾಗಿದೆ. (ಅಡಕ-೧)

೧. ಎಂಪ್ಯಾನಲ್ ವಕೀಲರುಗಳಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು Legal opinion-Empanelled advocate, Senior Counsels, Commissions/Tribunals/Legal forums, Caveat petition at Higher Court and Supreme Court ಮತ್ತು ಲೀಗಲ್ ಅಡ್ವೈಸರ್ ಹಾಗೂ ಟ್ಯಾಕ್ಸ್ ಕನ್ಸಲ್ಟಂಟ್ ಶ್ರೀ ಶೇಶಾಚಲ ಎಂ.ವಿ ಇವರಿಗೆ ಪಾವತಿಸುವ ಲೀಗಲ್ ಪ್ರೋಫೆಶನಲ್ ಶುಲ್ಕಗಳು, ಇವುಗಳು 72ನೇ ಹಣಕಾಸು ಸಮಿತಿಯ ಸಭೆ ದಿ: 17-09-2019 ರಲ್ಲಿ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 148ನೇ ಕಾರ್ಯಕಾರಿ ಪರಿಷತ್ ಸಭೆ ದಿ: 14-10-2019 ರ ಠರಾವು ಸಂಖ್ಯೆ 4.1 ರಲ್ಲಿ ನಿಗದಿಯಾಗಿ, ಅನುಮೋದನೆಗೊಂಡಿವೆ. ಸದರಿ ಕಾರ್ಯಕಾರಿ ಪರಿಷತ್ ಸಭೆಯ ಠರಾವನ್ನು ಲಗತ್ತಿಸಲಾಗಿದೆ. (ಅಡಕ-೨)

೨. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಪರವಾಗಿ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಹಾಜರಾಗುವ ಸೀನಿಯರ್ ಕೌನ್ಸಿಲ್ ವಕೀಲರುಗಳಿಗೆ ಪಾವತಿಸುವ ಶುಲ್ಕಗಳು, ಇವುಗಳು 61ನೇ ಹಣಕಾಸು ಸಮಿತಿಯ ಸಭೆ ಶಿಫಾರಸ್ಸುಗೊಂಡಿವೆ. ಸದರಿ ಹಣಕಾಸು ಸಮಿತಿಯ ಶಿಫಾರಸ್ಸುಗಳನ್ನು 129 ನೇ ಕಾರ್ಯಕಾರಿ ಪರಿಷತ್ ಸಭೆ ದಿ: 16-12-2016 ಠರಾವು ಸಂಖ್ಯೆ 4.2 ರಲ್ಲಿ ನಿಗದಿಯಾಗಿ, ಅನುಮೋದನೆಗೊಂಡಿವೆ. ಸದರಿ ಕಾರ್ಯಕಾರಿ ಪರಿಷತ್ ಸಭೆಯ ಠರಾವನ್ನು ಲಗತ್ತಿಸಲಾಗಿದೆ (ಅಡಕ-೩).

ಮುಂದುವರೆದು, ವಿವಿಧ ಪ್ರಕರಣಗಳ ದಾಖಲೆಗಳನ್ನು ಹಾಗೂ ರಜಿಸ್ಟ್ರಾರ್‌ನನ್ನು ಕಂಪ್ಯೂಟರ್‌ನಲ್ಲಿ ನಿರ್ವಹಿಸಲಾಗಿದೆ. ಅದರ ಪ್ರತಿಗಳನ್ನು ಲಗತ್ತಿಸಿದೆ.

27

## ಪರೀಕ್ಷಾ ಸಂಭಾವನೆ

27.1

**2020-22 ನೇ ಸಾಲಿನ ಪರೀಕ್ಷಾ ಕಾರ್ಯಕ್ಕೆ ಸಂಭಾವನೆ ಪಾವತಿಸಿರುವ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 2020-22 ನೇ ಸಾಲಿನ ವಾರ್ಷಿಕ ಲೆಕ್ಕಪತ್ರಗಳಲ್ಲಿನ Income and Expenditure Account ನಲ್ಲಿ Debit ವಿಭಾಗದಲ್ಲಿ Remuneration to Examiners 2020-21 ನೇ ಸಾಲಿನಲ್ಲಿ ರೂ.6,11,99,636/- ಮೊತ್ತ 2021-22 ನೇ ಸಾಲಿನಲ್ಲಿ ರೂ.8,92,24,145/- ಮೊತ್ತವನ್ನು ಪರೀಕ್ಷಾ ಕಾರ್ಯಕ್ಕೆ ಸಂಭಾವನೆಯಾಗಿ ಪಾವತಿಸಿದ್ದು ಇರುತ್ತದೆ.

ಸರ್ಕಾರದ ಆದೇಶಸಂಖ್ಯೆ: ಇಡಿ/01/ಯುಎಎಸ್/2000 ದಿ:08.08.2000 ರ ಪ್ರಕಾರ ಕಂಡಿಕೆ 31(20)(1) ರನ್ವಯ ಕರ್ನಾಟಕ ಶಿಕ್ಷಣ ಕಾಯ್ದೆ 1983 ರ ಕಂಡಿಕೆ 28 ರಲ್ಲಿ ಪರೀಕ್ಷಾ ಕಾರ್ಯ ನಿರ್ವಹಿಸುವುದನ್ನು ಶಿಕ್ಷಕರಿಗೆ ಕಡ್ಡಾಯಗೊಳಿಸಲಾಗಿದೆ. ವಿಶ್ವವಿದ್ಯಾಲಯಗಳು ಪರೀಕ್ಷಾ ಕಾರ್ಯಕ್ಕೆ ಇಂತಹ ಸಂಭಾವನೆಗಳಿಗಾಗಿ ಸೂಕ್ತ ಅನುಶಾಸನವನ್ನು ರಚಿಸಿಕೊಂಡಿದ್ದರೆ ಅಥವಾ ಸರ್ಕಾರವು ಈ ಹಿನ್ನೆಲೆಯಲ್ಲಿ ಸೂಕ್ತ ಹಾಗೂ ನಿರ್ದಿಷ್ಟ ಆದೇಶಗಳನ್ನು ಹೊರಡಿಸಿದ್ದರೆ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣೆ ಪತ್ರಸಂಖ್ಯೆ: 23, ದಿನಾಂಕ: 13.10.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:19.10.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕಾಗಿ ಉಪನ್ಯಾಸಕರುಗಳಿಗೆ ಸಂಭಾವನೆಯನ್ನು ನೀಡುವ ಕುರಿತು ಕಾರ್ಯಕಾರಿ ಸಮಿತಿಯ ಪ್ರಕರಣ ಸಂಖ್ಯೆ:2.5.3 ದಿ:31.07.2016 ರಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಂ:ಇಡಿ 158 ಯುಟಿವಿ

೧. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದಂತೆ, ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕಾಗಿ ಉಪನ್ಯಾಸಕರುಗಳಿಗೆ ಸಂಭಾವನೆಯನ್ನು ನೀಡುವ ಕುರಿತು ಕಾರ್ಯಕಾರಿ ಸಮಿತಿಯ ಪ್ರಕರಣ ಸಂಖ್ಯೆ 2.5.3 ದಿನಾಂಕ 31-07-2016 ರಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ (ವಿಶ್ವವಿದ್ಯಾಲಯಗಳು) ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಂ. ಇಡಿ 158 ಯುಟಿವಿ 2016 ದಿನಾಂಕ 27-02-2012 ರಲ್ಲಿ ಅನುಮೋದನೆ ನೀಡಿರುತ್ತಾರೆ.

೨. ಕರ್ನಾಟಕ ನಾಗರಿಕ ಸೇವಾ ನಿಯಮಾನುಸಾರ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆಇ3ಸೇನಿಸೇ/2012, ಬೆಂಗಳೂರು ದಿನಾಂಕ: 14-06-2012 ರಂತೆ ಹಾಗೂ ಅದೇರಿತೆ ಆಇ೩ಸನಿತಿ/2019, ಬೆಂಗಳೂರು ದಿನಾಂಕ: 17-01-2019 ರ ಪ್ರಕಾರ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಮುಂತಾದವುಗಳು ಸದರಿ ನಿಯಮಾನುಸಾರ ಪಾವತಿಸಬೇಕಾಗಿರುತ್ತದೆ. (ಇದಕ್ಕೆ ಸಂಬಂಧಿಸಿದ ಪ್ರತಿಗಳನ್ನು ಲಗತ್ತಿಸಲಾಗಿದೆ). TA bills are for staff are in prescribed format. But these are not staff the claims are and signed by Co-ordinator assigned by Registrar (Eval.) ಕಾರಣ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.

	<p>2016 ದಿನಾಂಕ:27.02.2017 ರಂತೆ ಅನುಮೋದನೆ ನೀಡಿರುತ್ತಾರೆ.</p> <p>ಕರ್ನಾಟಕ ನಾಗರಿಕ ಸೇವಾ ನಿಯಮಾನುಸಾರ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಆಇ3ಸೇನಿಸೇ/2012 ಬೆಂಗಳೂರು ದಿನಾಂಕ: 14.06.2012 ರಂತೆ ಹಾಗೂ ಅದೇ ರೀತಿ ಆಇ3ಸನಿಸಿ/2019, ಬೆಂಗಳೂರು ದಿನಾಂಕ:17.01.2019 ರ ಪ್ರಕಾರ ಪ್ರಯಾಣ ಭತ್ಯೆ ಮತ್ತು ದಿನ ಭತ್ಯೆ ಮುಂತಾದವುಗಳು ಸದರಿ ನಿಯಮಾನುಸಾರ ಪಾವತಿಸಬೇಕಾಗಿರುತ್ತದೆ.</p> <p>ಕರ್ನಾಟಕ ನಾಗರಿಕ ಸೇವಾ ನಿಯಮಗಳು 1958 ನಿಯಮ 451 ರಂತೆ ಪ್ರಯಾಣಭತ್ಯೆ ಬಿಲ್ಲುಗಳನ್ನು ನಿಗದಿತ ನಮೂನೆಯಲ್ಲಿ ದಾಖಲಿಸಿ ಪ್ರಯಾಣ ಭತ್ಯೆ ಬಿಲ್ಲುಗಳಿಗೆ ಮೇಲುರುಜುಗೊಳಿಸಿ ಕೇಂದ್ರ ಕಚೇರಿಯಲ್ಲಿ ಪ್ರಯಾಣಭತ್ಯೆ ಬಿಲ್ಲುಗಳ ವಹಿಯನ್ನು ಕರ್ನಾಟಕ ಆರ್ಥಿಕ ಸಂಹಿತೆ 1958 ಅನುಚ್ಛದ 137(1) ರಂತೆ ಫಾರ್ಮನಂ:30 ರಲ್ಲಿ ನಿರ್ವಹಿಸಿ ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ ನಿರ್ವಹಿಸದೇ ಇರುವುದರಿಂದ ಮೇಲಿನ ಎಲ್ಲಾ ಅಂಶಗಳನ್ನು ಅವಲೋಕಿಸಲಾಗಿ ಪ್ರಯಾಣಭತ್ಯೆ ಬಿಲ್ಲುಗಳನ್ನು ತಯಾರಿಸುವಲ್ಲಿ ನಿಯಮ ಉಲ್ಲಂಘಿಸಿರುವುದು ಲೆಕ್ಕ ಪರಿಶೋಧನೆಯಲ್ಲಿ ಕಂಡು ಬರುತ್ತದೆ. ಕಾರಣಒಟ್ಟುರೂ. 15,04,23,781/- (6,11,99,636+8,92,24,145) ಗಳನ್ನು ವಸೂಲಾತಿಯಲ್ಲಿದ್ದಲಾಗಿದೆ.</p>	
28	<b>ಕಾಮಗಾರಿ ವೆಚ್ಚ</b>	
28.1	<p><b>ಕೆ.ಟಿ.ಪಿ.ಪಿ ನಿಯಮವನ್ನು ಪಾಲಿಸದೇ ಟೆಂಡರ್‌ನ್ನು ಅನುಮೋದಿಸಿದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-21 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಟೆಂಡರ್ ಕಡತವನ್ನು ಪರಿಶೀಲಿಸಲಾಗಿ ಕೆ.ಟಿ.ಪಿ.ಪಿ ನಿಯಮವನ್ನು ಪಾಲಿಸದೇ ಟೆಂಡರ್‌ನ್ನು ಅನುಮೋದಿಸಿರುವುದು ಕಂಡು ಬಂದಿರುತ್ತದೆ. ವಿವರ ಈ ಕೆಳಗಿನಂತಿದೆ.</p> <p><b>ಗುತ್ತಿಗೆಯವಿವರ:</b></p>	<p>ಈ ಕಾಮಗಾರಿಯ ಟೆಂಡರ್‌ನ್ನು ಮೊದಲ ಬಾರಿಗೆ ದಿನಾಂಕ: 05-01-2021 ರಂದು ಕರೆಯಲಾಗಿದ್ದು, ಟೆಂಡರಿನಲ್ಲಿ ಯಾರು ಭಾಗವಹಿಸಲಿಲ್ಲ. ಆದ್ದರಿಂದ ಟೆಂಡರ್‌ನ್ನು 2ನೇ ಬಾರಿ ((2<sup>nd</sup> call) ದಿನಾಂಕ: 21-06-2021 ರಂದು ಕರೆದಿದ್ದು ಟೆಂಡರಿನಲ್ಲಿ ಇಬ್ಬರು ಗುತ್ತಿಗೆದಾರರು ಭಾಗವಹಿಸಿರುವವರು. ಸದರಿ ಟೆಕ್ನಿಕಲ್ ಬಿಡ್‌ನಲ್ಲಿ ದಿನಾಂಕ: 22-06-2021 ರಂದು Tender Scrutiny ಕಮೀಟಿಯಲ್ಲಿ ಒಪ್ಪಿಗೆಗಾಗಿ ಇಟ್ಟಿದ್ದು, ಇದರಲ್ಲಿ</p>

ಟೆಂಡರ್ ಹೆಸರು	ಎ) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆವರಣ ಬೆಳಗಾವಿ ಉಗ್ರಾಣ (ಗೋಡೌನ್) ನಿರ್ಮಾಣ ಕಾಮಗಾರಿ. ಬಿ) ಯು.ಬಿ.ಡಿ.ಟಿ ತಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ ಆವರಣದಲ್ಲಿ ಕ್ವಾಸ್‌ರೂಮ್ ಕಾಂಪ್ಲೆಕ್ಸ್ ಕಟ್ಟಡದ ಬಾಕಿ ಉಳಿದಿರುವ ಕಾಮಗಾರಿ. ಸಿ) ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯಲ್ಲಿರುವ ವಿ.ಐ.ಎ.ಟಿ ಆವರಣದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಡಾಂಬರೀಕರಣ ಮಾಡಿರುವ ಜೊತೆಗೆ ಚರಂಡಿ ವ್ಯವಸ್ಥೆ ಆಬೋರ್‌ರಿಕ್ ಕಲ್ಚರ್ ವೆಟ್ಟಿಂಗ್ ಟೂ ಎಂಬಾಕ್‌ಮೆಂಟ್ ಕಾಮಗಾರಿ.
ಅಲ್ಪಾವಧಿ ಟೆಂಡರ್ ಪ್ರಾರಂಭ ದಿನಾಂಕ	06.05.2021
ಟೆಂಡರ್ ಸಲ್ಲಿಸಲು ಕೊನೆಯ ದಿನಾಂಕ	07.06.2021
ಅಂದಾಜು ಮೊತ್ತ ರೂ.	348293658/-
ಗುತ್ತಿಗೆಯ ಮೊತ್ತ ರೂ.	380336667/-
ಅಂದಾಜಿಗಿಂತ ಹೆಚ್ಚಿಗೆಯಾದ ಮೊತ್ತ ರೂ.	3,20,43,009/-
ಪ್ರತಿಶತಗಳಲ್ಲಿ	+9.199% (After Negotiation)
ಗುತ್ತಿಗೆದಾರರು	Sri Ashtagahmed S Betageri, Dharwad.

**ನ್ಯೂನತೆಗಳು:**

1. ಕೆ.ಟಿ.ಪಿ.ಪಿ ನಿಯಮಾನುಸಾರ ಸದರಿ ಟೆಂಡರ್‌ನ್ನು ನೆಗೋಸಿಯೇಶನ್ (Negotiation) ಮಾಡಿದ್ದು ತದ ನಂತರ ಶೇಕಡಾ 9.199 ರಷ್ಟು ಟೆಂಡರ್ ಪ್ರಿಮಿಯಮ್ ಹೆಚ್ಚಾಗಿರುತ್ತದೆ. ಆದ ಕಾರಣ ಕುಲಸಚಿವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಪತ್ರಸಂಖ್ಯೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ /ಬೆ/ಸ್ಮಾಅ/ಸಅ/ಕಾನಿ-1/2021-22/4367 ದಿನಾಂಕ 16.12.2021 ರ ಅನುಸಾರ ಮಾನ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ (ಉನ್ನತ ಶಿಕ್ಷಣ)

ಭಾಗವಹಿಸಿದ್ದ ಇಬ್ಬರು ಗುತ್ತಿಗೆದಾರರ ಪೈಕಿ ಶ್ರೀ ಎ.ಎಸ್. ಬೆಟಗೇರಿ, ಧಾರವಾಡ ಇವರು ನಮೂದಿಸಿದ ದರ ರೂ. 39,00,88,889.00 (+12.00%) ಇದ್ದು 4367/16.12.2021 ಗಾಗಿ ದಿನಾಂಕ:12-08 2021 ರಂದು ಗುತ್ತಿಗೆದಾರರಿಗೆ ಪತ್ರ ಬರೆಯಲಾಯಿತು. ಗುತ್ತಿಗೆದಾರರು ತಮ್ಮ ಪತ್ರ ಸಂಖ್ಯೆ, Nil, ದಿನಾಂಕ:12.08.2021 ಮೂಲಕ 2.50% ರಿಬೇಟ್ ನೀಡಿರುವರು ನಂತರ ಎರಡು ಬಾರಿ ದರ ಸಂಧಾನಕ್ಕಾಗಿ ದಿನಾಂಕ: 16-09-2021 ಗುತ್ತಿಗೆದಾರರಿಗೆ ಪತ್ರ ಬರೆಯಲಾಯಿತು. ಆದರೆ, ಗುತ್ತಿಗೆದಾರರು ತಮ್ಮ ಪತ್ರ ಸಂಖ್ಯೆ 24/16-09-2021 ರ ಮೂಲಕ ಈಗಾಗಲೇ ನೀಡಿರುವ 2.50% ರಿಬೇಟಿಕ್ಕಿಂತ ಹೆಚ್ಚಿಗೆ ನೀಡಲು ಸಾಧ್ಯವಿಲ್ಲವೆಂದು ತಿಳಿಸಿದರು (Annexure-4) ಅದರಂತೆ ದಿನಾಂಕ:21-10-2021 ರಂದು ರೂ. 38,03,36,667.00 ಮೊತ್ತಕ್ಕೆ ಕರಾರು ಪತ್ರಕ್ಕೆ ಗುತ್ತಿಗೆದಾರರು ಸಹಿ ಹಾಕಿರುವವರು. ಈ ವಿಷಯವನ್ನು ಪತ್ರ ಸಂಖ್ಯೆ: 4367/16.12.2021 ರಂದು (Annexure-5) ಕುಲಸಚಿವರು, ಸರ್ಕಾರಕ್ಕೆ ಪತ್ರವನ್ನು ಬರೆದು ತಿಳಿಸಿರುವವರು (Annexure-6).

ಹೀಗೆ ಗುತ್ತಿಗೆದಾರರಾದ ಶ್ರೀ ಎ. ಎಸ್. ಬೆಟಗೇರಿ ಇವರ ಗುತ್ತಿಗೆಯನ್ನು ಒಪ್ಪಿಗೆಗಾಗಿ 09ನೇ ಎಸ್ಪೀಟಿ ಬೋರ್ಡ್ ಸಭೆಯಲ್ಲಿ ದಿನಾಂಕ: 25-10-2021 (Annexure-7) 162 ನೇ ಎಕ್ಸ್‌ಕೂರ್‌ಟಿವ್ ಕೌನ್ಸಿಲ್ ಸಭೆಯಲ್ಲಿ ಇಟ್ಟು ಒಪ್ಪಿಗೆ ಪಡೆಯಲಾಗಿದೆ (Annexure-8).

ಆದ್ದರಿಂದ ಆಕ್ಷೇಪಣೆಯಲ್ಲಿ ತಿಳಿಸಿರುವಂತೆ, ಈ ಕಾಮಗಾರಿಯು ಟೆಂಡರ್ ಸಿಂಗಲ್ ಟೆಂಡರ್ ಆಗಿರುವುದಿಲ್ಲ. ಅಲ್ಲದೆ Estate Board and Executive Council ಸಭೆಯಲ್ಲಿ ಈ ಕಾಮಗಾರಿಯ ಟೆಂಡರ್‌ನ್ನು ಮಂಡಿಸಿ, ಒಪ್ಪಿಗೆ ಪಡೆಯಲಾಗಿದೆ.

ಕರ್ನಾಟಕ ಸರ್ಕಾರದ ಸಚಿವಾಲಯ ಬಹುಮಹಡಿ ಕಟ್ಟಡ, ಬೆಂಗಳೂರು ಇವರಿಗೆ ಸರ್ಕಾರದಿಂದ ಅನುಮೋದನೆ ನೀಡುವಂತೆ ವಿನಂತಿಸಲಾಗಿದೆ.

ಆದರೆ ಸರ್ಕಾರದ ಅನುಮತಿ ಪತ್ರ ಪಡೆಯದೇ ದಿನಾಂಕ 21.10.2021 ರಂದು ಗುತ್ತಿಗೆ ಒಪ್ಪಂದ ಪತ್ರವನ್ನು VTU/IRC No.27/2021-22 dt.21.10.2021 ರ ಅನುಸಾರ ರೂ. 38,03,36,667/- ಮೊತ್ತಕ್ಕೆ ಗುತ್ತಿಗೆ ಒಪ್ಪಂದ ಪತ್ರವನ್ನು ಮಾಡಿಕೊಳ್ಳಲಾಗಿದೆ. ಇದರಿಂದ ಒಪ್ಪಂದ ಪತ್ರ ಮಾಡಿಕೊಂಡ ನಂತರ ಸರ್ಕಾರದ ಅನುಮೋದನೆಗಾಗಿ ಪತ್ರ ಬರೆದಿದ್ದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಅಲ್ಲದೇ ಸರ್ಕಾರದ ಆದೇಶ ಸಂಖ್ಯೆ: ಆಇ 576 ವೆಚ್ಚ 12-2018 ಕರ್ನಾಟಕ ಸರ್ಕಾರದ ಸಚಿವಾಲಯ ವಿಧಾನಸೌಧ, ಬೆಂಗಳೂರು ದಿನಾಂಕ 22.05.2018 ರ ಕಂಡಿಕೆಸಂಖ್ಯೆ: 2 ರ ಏಕ್ ಬಿಡ್ ಟೆಂಡರ್‌ಗಳ ಕುರಿತು ಸೂಚನೆಗಳನ್ನು ಮತ್ತು ವ್ಯಾಖ್ಯಾನವನ್ನು ಉಲ್ಲೇಖಿತ (1) ಹಾಗೂ (2) ರ ಸರ್ಕಾರದ ಸುತ್ತೋಲೆಗಳಲ್ಲಿ ನೀಡಲಾಗಿರುತ್ತದೆ. ಏಕ್ ಬಿಡ್ ಟೆಂಡರ್‌ಗಳು ಸ್ವೀಕೃತವಾದ ಸಂದರ್ಭಗಳಲ್ಲಿ ಸದರಿ ಏಕ್ ಬಿಡ್ ಟೆಂಡರ್‌ಗಳನ್ನು ತಿರಸ್ಕರಿಸಿ ಮರು ಕರೆಯುವುದು ಟೆಂಡರ್ ಆಹ್ವಾನಿಸುವ ಅಧಿಕಾರಿಯ ಪ್ರಥಮ ಆಯ್ಕೆಯಾಗಿರಬೇಕೆಂದು ಉಲ್ಲೇಖಿತ (1) ರ ಸುತ್ತೋಲೆಯ ಪರಿಚ್ಛೇದ 3.1 ರಲ್ಲಿ ಸೂಚಿಸಲಾಗಿರುತ್ತದೆ. ಆದರೆ ಏಕ್ ಬಿಡ್ ಟೆಂಡರ್ ಪರಿಗಣಿಸಬೇಕಾದಂತಹ ಅಸಾಧಾರಣ ಸಂದರ್ಭದಲ್ಲಿ ಮಾತ್ರ ಟೆಂಡರ್ ದರಗಳು ಅಂದಾಜು ಮೊತ್ತಕ್ಕೆ ಹೋಲಿಸಿದಾಗ ಶೇಕಡಾ 5% ಕ್ಕಿಂತ ಹೆಚ್ಚುವರಿಯಾಗಿದ್ದಲ್ಲಿ ಅಥವಾ ಲಾಭಾಂಶವನ್ನು ಹೊಂದಿದ್ದಲ್ಲಿ ಇ-ಸಂಗ್ರಹಣೆ ತಂತ್ರಾಂಶದಲ್ಲಿಯೇ ದರ ಸಂದಾನ (Negotiation) ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಇದ್ದು ಅದರಂತೆ ಮರು ಟೆಂಡರ್ ಕರೆಯಬಹುದಾಗಿದ್ದು ಆದರೆ ಮೇಲಿನ ಎರಡೂ ಹಂತದಲ್ಲಿ ಸರಿಯಾದ ಕ್ರಮ ಜರುಗಿಸದೇ ಟೆಂಡರ್ ಒಪ್ಪಂದ ಪತ್ರ ಮಾಡಿಕೊಂಡಿದ್ದು ಕಂಡು ಬಂದಿರುತ್ತದೆ.

ಹೀಗಾಗಿ ಕಾಮಗಾರಿಯನ್ನು ಕೈಗೊಳ್ಳುವಲ್ಲಿ ಯಾವುದೇ ನಿಯಮಾವಳಿಗಳ ಉಲ್ಲಂಘನೆ ಆಗಿರುವುದಿಲ್ಲ.

ನಂತರ ಆಕ್ಷೇಪಣೆಯಲ್ಲಿ ಸೂಚಿಸಿರುವಂತೆ Article-2 Sub Article i-D Sub Article (I) ಹಾಗೂ (ii) ರ ಅನುಸಾರ ಒಪ್ಪಂದದ ಸ್ವಾಂಪ್ ಡ್ಯೂಟಿ ಹೆಚ್ಚುವರಿ ಮೊತ್ತ ರೂ.37,100.00 ಕ್ಕೆ ಗುತ್ತಿಗೆದಾರರಿಂದ ಪಡೆದುಕೊಂಡಿದ್ದು ದೃಢೀಕರಣ ಮಾಡಿದ ಪ್ರತಿ ಲಗತ್ತಿಸಲಾಗಿದೆ (Annexure-9) ಹೀಗಾಗಿ ಸರ್ಕಾರಕ್ಕೆ ಆಗಿದ್ದು ರೂ.೩೭,೧೦೦,೦೦೦ ನಷ್ಟವನ್ನು ಭರಿಸಿಕೊಳ್ಳಲಾಗಿದೆ.

ಈ ಮೇಲಿನ ಅನುಸರಣಾ ವರದಿಯನ್ನು ಮಾನ್ಯ ಮಾಡಿ ಒಪ್ಪಂದ ಪತ್ರ ರೂ. 38,03,36,667.00ನ್ನು ಆಕ್ಷೇಪಣೆಯಿಂದ ಕೈ ಬಿಡಲು ಕೋರಲಾಗಿದೆ.

ಕರ್ನಾಟಕ ಸ್ಟ್ಯಾಂಪ್ ಆಕ್ಟ್ 1957 ಷೆಡ್ಯೂಲ್ 1 (Updated till 20<sup>th</sup> April 2017) ಆರ್ಟಿಕಲ್ 2 ಸಬ್ ಆರ್ಟಿಕಲ್ i-D ಸಬ್ ಆರ್ಟಿಕಲ್ (i) ಮತ್ತು (ii) ರನುಸಾರ ಒಪ್ಪಂದ ಪತ್ರದ ಸ್ಟ್ಯಾಂಪ್ ಡ್ಯೂಟಿಯನ್ನು ರೂ. 1000 ಮಾತ್ರ ಪಡೆದಿದ್ದು ಇನ್ನೂ ರೂ. 37,100 ಮೊತ್ತಕ್ಕೆ ಸ್ಟ್ಯಾಂಪ್ ಡ್ಯೂಟಿಯನ್ನು ಪಡೆಯಬೇಕಾಗಿತ್ತು. ಇದರಿಂದ ಸರ್ಕಾರಕ್ಕೆ ರೂ. 37,100/- ಆರ್ಥಿಕ ನಷ್ಟವಾಗಿರುವುದು ಕಂಡುಬಂದಿರುವುದು, ಆದ ಕಾರಣ ಈ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ನೀಡಲು ಕೋರಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 100, ದಿನಾಂಕ: 20.12.2022.**ರ ಮೂಲಕ ತಿಳಿಸಲಾಗಿತ್ತು.

ಮುಂದುವರೆದು ದಿನಾಂಕ:02.02.2023 ರಂದು ವಿಶ್ವವಿದ್ಯಾಲಯದವರು ಅನುಸರಣೆಯನ್ನು ಸಲ್ಲಿಸಿದ್ದನ್ನು ಪರಿಶೀಲಿಸಲಾಗಿ ನೀಡಿದ ಅನುಸರಣೆಯು ವಿಚಾರಣಾ ಪತ್ರದಲ್ಲಿ ಸೂಚಿಸಿದ ಕ್ರಮಸಂಖ್ಯೆ: 01 ಕ್ಕೆ ಸಂಬಂಧಿಸಿದ ಅಂಶಗಳಿಗೆ ಅನುಗುಣವಾಗಿರುವುದಿಲ್ಲ ಹಾಗೂ ಸರ್ಕಾರದಿಂದ ಅನುಮೋದನೆ ಪಡೆದುಕೊಂಡ ಬಗ್ಗೆ ದಾಖಲೆಯನ್ನು ಪೂರೈಸಿರುವುದಿಲ್ಲ. ಕ್ರಮಸಂಖ್ಯೆ:02 ರಲ್ಲಿ ಸೂಚಿಸಿದಂತೆ ಸ್ಟ್ಯಾಂಪ್ ಡ್ಯೂಟಿ ಮೊತ್ತರೂ.37,100/- ಗಳನ್ನು ದಿನಾಂಕ: 02.02.2023 ರಂದು ಗುತ್ತಿಗೆದಾರರಿಂದ ಬಾಂಡ್ ಪೇಪರನ್ನು ಪಡೆದುಕೊಂಡಿದ್ದು ಅದರ ನಕಲು ಪ್ರತಿಯನ್ನು ಅನುಸರಣೆಯೊಂದಿಗೆ ಲಗತ್ತಿಸಿರುವರು. ಕ್ರಮ.ಸಂಖ್ಯೆ: 01 ಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳೊಂದಿಗೆ ಅನುಸರಣೆ ನೀಡುವವರೆಗೆ ಟೆಂಡರ್ ಒಪ್ಪಂದ ಪತ್ರ ಮೊತ್ತ ರೂ. **38,03,36,667/-** ಗಳನ್ನು ಆಕ್ಷೇಪಣೆಯಿಲ್ಲದಾಗಿದೆ ಮತ್ತು ಸ್ಟ್ಯಾಂಪ್ ಡ್ಯೂಟಿ ಮೊತ್ತ ರೂ.37,100/- ಗಳನ್ನು ಗುತ್ತಿಗೆದಾರರಿಂದ ವಸೂಲಿಸುವವರೆಗೆ ರೂ.37,100/- ವಸೂಲಾತಿಯಿಲ್ಲದಾಗಿದೆ.



28.2

**ಟೆಂಡರ್ ಅವಧಿಯನ್ನು ವಿಸ್ತರಿಸಿ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಟೆಂಡರ್ ಕಡತವನ್ನು ಪರಿಶೀಲಿಸಲಾಗಿ ಟೆಂಡರ್ ಅವಧಿಯನ್ನು ವಿಸ್ತರಿಸಿ ಹೆಚ್ಚುವರಿ ವೇತನವನ್ನು ಪಾವತಿಸಿರುವುದು ಕಂಡುಬಂದಿರುತ್ತದೆ. ವಿವರ ಈ ಕೆಳಗಿನಂತಿದೆ.

**ಗುತ್ತಿಗೆಯವಿವರ:**

ಗುತ್ತಿಗೆಯ ಹೆಸರು	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ, ಬೆಂಗಳೂರಿನ ಪರಿಶೀಲನೆ ವಿಭಾಗದ ಸ್ಟ್ಯಾನಿಂಗ್ ಸೆಂಟರ್ & UBDTCE ದಾವಣಗೆರೆಯಲ್ಲಿ ಹೊರ ಸಲಪನ್ನೂಲ ಸಿಬ್ಬಂದಿಯನ್ನು ಒದಗಿಸುವ ಕಾಮಗಾರಿ.
ಟೆಂಡರ್ ಸಂಖ್ಯೆ	VTU/BGM/RE/IE/IE/2018-19/IFT No. 23/9360/Date-18.01.2019.
ಟೆಂಡರ್ ಅಧಿಸೂಚನೆ ದಿನಾಂಕ	18.01.2019
ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ	21.03.2019
ಟೆಂಡರ್ ಅಂದಾಜು ಮೊತ್ತ ರೂ.	35540000
ಟೆಂಡರ್ ಗುತ್ತಿಗೆಯ ಮೊತ್ತ ರೂ.	35540000
ಟೆಂಡರ್ ಸರ್ವಿಸ್ ಚಾರ್ಜಿಸ್	0.001%
ಗುತ್ತಿಗೆದಾರರ ಹೆಸರು	WISDOM SECURITY SERVICE BENGALORE.

**ನ್ಯೂನತೆಗಳು:**

1. ಕಾಮಗಾರಿಯ ಟೆಂಡರ್ ಅವಧಿಯು ದಿನಾಂಕ:31.05.2020 ಕ್ಕೆ ಮುಕ್ತಾಯಗೊಂಡಿದ್ದು ಅವಧಿಯನ್ನು ದಿನಾಂಕ: 01.06.2020 ರಿಂದ ದಿನಾಂಕ:31.10.2020 ಕ್ಕೆ ಅವಧಿ ವಿಸ್ತರಣೆ ಮಾಡಿರೂ. 7063118/- ಮೊತ್ತವನ್ನು ಒಪ್ಪಂದ ಪತ್ರದ ಮೊತ್ತಕ್ಕಿಂತ ಭದ್ರತಾ ಠೇವಣಿ EMD ಯನ್ನು ಪಡೆಯದೇ ಹೆಚ್ಚುವರಿ ಮೊತ್ತವನ್ನು

ಆಕ್ಷೇಪಣೆಯಲ್ಲಿ ವಿವರಿಸಿದಂತೆ, ಈ ಕಾಮಗಾರಿಯ ಟೆಂಡರ್ ಅವಧಿ ದಿನಾಂಕ: 01-06-2019 ರಿಂದ 31-05-2020 ರ ವರೆಗೆ ಇರುತ್ತದೆ. ಟೆಂಡರ್ ಗುತ್ತಿಗೆ ಮೊತ್ತ ರೂ. 3.55.40,000/- ಇರುತ್ತದೆ. ಆದರೆ ಕೋವಿಡ್-19 ಮಹಾಮಾರಿಯಿಂದಾಗಿ ದಿನಾಂಕ: 24.03.2020 ರಿಂದ 03.05.2020 ರ ವರೆಗೆ ಲಾಕ್‌ಡೌನ್ ಮಾಡಲಾಗಿತ್ತು. ಇದರಿಂದಾಗಿ ಹೊಸದಾಗಿ ಟೆಂಡರ್ ಕರೆಯಲು ಸಾಧ್ಯವಾಗದೇ ಇದ್ದು ಕಾರಣ ಟೆಂಡರ್ ಗುತ್ತಿಗೆದಾರರಾದ Wisdom Security Services, Bengaluru ಇವರ ಗುತ್ತಿಗೆಯನ್ನೇ ಟೆಂಡರ್ ಕ್ಲಾಸ್-4(ಎ) (Natural Calamity) & 4(C) ಪ್ರಕಾರ ಮುಂದುವರಿಸಲಾಗಿದೆ(ಲಗತ್ತು-1).

ದಿನಾಂಕ: 01.06.2020 ದಿಂದ 30.06.2021 ರ ವರೆಗೆ ಕೋವಿಡ್-19 ದಿಂದಾಗಿ ಕಾಮಗಾರಿಗೆ ಅವಶ್ಯವಿರುವಂತೆ, Men & Material ಗಳ ಸಾಗಾಣೆ ಅಸಾಧ್ಯವಾಗಿದ್ದರಿಂದ ಈ ಸೇವಾ ಕಾಮಗಾರಿಯ ಮೂಲ ಗುತ್ತಿಗೆದಾರರನ್ನೇ ಮುಂದುವರಿಸಲಾಯಿತು. ಹೀಗೆ ಕಾಮಗಾರಿಯ ಮೂಲ ಗುತ್ತಿಗೆದಾರರನ್ನೇ ಮುಂದುವರಿಸಲು 114 ನೇ ವಸಾಹತು ಮಂಡಳಿ ಸಭೆ ದಿನಾಂಕ: 14-06-2021 ಹಾಗೂ 158ನೇ ಕಾರ್ಯಕಾರಿ ಪರಿಷತ್ ಸಭೆ ದಿನಾಂಕ: 29-06-2021 ರಂದು ವಿಷಯಗಳನ್ನು ಮಂಡಿಸಿ, ಒಪ್ಪಿಗೆಯನ್ನು ಪಡೆಯಲಾಗಿದೆ.(ಲಗತ್ತು-2 ಹಾಗೂ 3).

ಹೀಗೆ ಟೆಂಡರ್ ಕಾಮಗಾರಿಯ ಅವಧಿಯನ್ನು ವಿಸ್ತರಿಸಿದ್ದರಿಂದ ರೂ.2,08,61,137/- ಮೊತ್ತವನ್ನು ಹೆಚ್ಚುವರಿಯಾಗಿ ಗುತ್ತಿಗೆದಾರರಿಗೆ ಪಾವತಿ ಮಾಡಬೇಕಾಯಿತು. ಕಾಮಗಾರಿಯ ಅವಧಿಯನ್ನು ವಿಸ್ತರಿಸಿ ಮೂಲ ಗುತ್ತಿಗೆದಾರರನ್ನೇ ಮುಂದುವರಿಸಿದ ಅವಧಿಯಲ್ಲಿ ಹೆಚ್ಚುವರಿಯಾಗಿ ಇ.ಎಂ.ಡಿ ಮೊತ್ತವನ್ನು ಗುತ್ತಿಗೆದಾರರಿಂದ ಅವಧಿಯನ್ನು ವಿಸ್ತರಿಸಿದ್ದರಿಂದ ರೂ.2,08,61,137/- ಮೊತ್ತವನ್ನು ಹೆಚ್ಚುವರಿಯಾಗಿ ಗುತ್ತಿಗೆದಾರರಿಗೆ ಪಾವತಿ ಮಾಡಬೇಕಾಯಿತು. ಕಾಮಗಾರಿಯ ಅವಧಿಯನ್ನು ವಿಸ್ತರಿಸಿ ಮೂಲ ಗುತ್ತಿಗೆದಾರರನ್ನೇ ಮುಂದುವರಿಸಿದ ಅವಧಿಯಲ್ಲಿ ಹೆಚ್ಚುವರಿಯಾಗಿ ಇ.ಎಂ.ಡಿ ಮೊತ್ತವನ್ನು ಗುತ್ತಿಗೆದಾರರಿಂದ ಪಡೆದುಕೊಳ್ಳುವ ಬಗ್ಗೆ ಕೆ.ಟಿ.ಪಿ.ಪಿ.ಯಲ್ಲಿ ಯಾವುದೇ

ಪಾವತಿಸಿದ್ದು ಟೆಂಡರ್ ನಿಯಮಾನುಸಾರ ವ್ಯತಿರಿಕ್ತವಾಗಿರುತ್ತದೆ. ಅಲ್ಲದೇ ಸದರಿ ಹೆಚ್ಚುವರಿ ಮೊತ್ತದ ಮೂಲ ಅವಧಿ ಮುಗಿಯುವುದಕ್ಕಿಂತ ಪೂರ್ವದಲ್ಲಿ ಟೆಂಡರ್ ಪ್ರಕಟನೆ ಮಾಡಿ ಬೇರೆ ಗುತ್ತಿಗೆದಾರನಿಂದ ಕೆಲಸವನ್ನು ಮಾಡುವಲ್ಲಿ ವಿಶ್ವವಿದ್ಯಾಲಯವು ವಿಫಲವಾಗಿದ್ದು ಕಂಡುಬರುತ್ತದೆ ಮತ್ತು ಟೆಂಡರ್ ಅವಧಿಯನ್ನು ಯಾವ ನಿಯಮಾನುಸಾರ ಮತ್ತು ಯಾವ ಅಧಿಕಾರ ಪ್ರತ್ಯಾಯೋಜನೆ ಪುಕಾರ ಕೈಗೊಳ್ಳಲಾಗಿದೆ ಎಂಬುವುದರ ಬಗ್ಗೆ ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ನೀಡುವುದು.

2. ಸದರಿ ಅವಧಿಯನ್ನು ದಿನಾಂಕ 01.11.2020 ರಿಂದ ದಿನಾಂಕ 30.06.2021 ರವರೆಗೆ ವಿಸ್ತರಿಸಿ ಟೆಂಡರ್ ಒಪ್ಪಂದದ ಮೊತ್ತದ ಮೇಲೆ ಹೆಚ್ಚುವರಿಯಾದರೂ. 1,37,97,989/- ಮೊತ್ತವನ್ನು ಪಾವತಿಸಿದ್ದು, ಕಂಡಿಕೆ 1 ರಲ್ಲಿ ಕೇಳಲಾದ ಸ್ಪಷ್ಟೀಕರಣವನ್ನು ಲೆಕ್ಕಪರಿಶೋಧನೆಗೆ ಒದಗಿಸಲು ಕೋರಿದೆ.

ಪಾವತಿಸಿ ಬೇಕಾದ ಮೊತ್ತ	ಪಾವತಿಸಿದ ಮೊತ್ತ	ಹೆಚ್ಚುವರಿ ಮೊತ್ತ
3,55,40,00 0	5,64,01,137	2,08,61,137

3. ಒಪ್ಪಂದ ಪತ್ರದ ಮೊತ್ತದ ಪುಕಾರ ಸ್ವಾಂಪ್ ಡ್ಯೂಟಿಯನ್ನು ರೂ. 3,700/-ನ್ನು ಪಡೆಯಬೇಕಾಗಿದ್ದು ರೂ. 1000 ಮಾತ್ರ ಪಡೆದಿದ್ದು ಬಾಕಿ ರೂ. 2,700/- ನ್ನು ವಸೂಲಿ ಮಾಡಬೇಕಾಗಿರುತ್ತದೆ. ಇದಕ್ಕೆ ವರದಿ ನೀಡಲು ಸೂಚಿಸಿದೆ. ಒಟ್ಟಾರೆ ಮೊತ್ತ ರೂ. 3,55,40,000/- ಎದುರಾಗಿ ರೂ. 2,08,61,137/- ಮೊತ್ತವನ್ನು ಹೆಚ್ಚುವರಿಯಾಗಿ ಪಾವತಿಸಿದ್ದು ಇದಕ್ಕೆ ಲೆಕ್ಕಪರಿಶೋಧನೆಗೆ ಹೆಚ್ಚುವರಿ ಮೊತ್ತಕ್ಕೆ ಮಾಡಿಕೊಂಡ ಒಪ್ಪಂದ ಪತ್ರ ಭದ್ರತಾ ಠೇವಣಿ ಹಾಗೂ EMD ದಾಖಲೆಗಳನ್ನು ಒದಗಿಸಿದಲ್ಲಿ ಸೂಚಿಸಿ ಲೆಕ್ಕಪರಿಶೋಧನೆ ವಿಚಾರಣಾ ಪತ್ರ ಸಂಖ್ಯೆ 102, ದಿನಾಂಕ: 21.12.2022 ರಂದು ನೀಡಿದ್ದು

ನಿರ್ದೇಶನವಿಲ್ಲ. ಅಲ್ಲದೇ ಈ ಕಾಮಗಾರಿಯು ಸಿವಿಲ್ ಕಾಮಗಾರಿಯಾಗಿರದೇ ಸೇವಾ ಕಾಮಗಾರಿಯಾಗಿರುವುದರಿಂದ ಹೆಚ್ಚುವರಿಯಾಗಿ ಭದ್ರತಾ ಠೇವಣಿ ಯನ್ನು ಗುತ್ತಿಗೆದಾರರಿಂದ ಪಡೆಯಲಾಗಿಲ್ಲ.

ಇನ್ನು ಆಕ್ಷೇಪಣೆಯಲ್ಲಿ ಸೂಚಿಸಿದಂತೆ, ಬಾಕಿ ಸ್ವಾಂಪ್ ಡ್ಯೂಟಿಯನ್ನು ರೂ.2,700/- ಗೆ ಗುತ್ತಿಗೆದಾರರಿಂದ ಹೆಚ್ಚುವರಿಯಾಗಿ ಪಡೆಯಲಾಗಿದ್ದು, ಹೀಗೆ ಆಕ್ಷೇಪಣಾ ಸಂಖ್ಯೆ.28.2 ಗೆ ಮೇಲಿನಂತೆ ವಿವರವಾದ ಅನುಸರಣಾ ವರದಿಯನ್ನು ತಾವು ಸೂಚಿಸಿದಂತೆ ಸಲ್ಲಿಸಲಾಗಿರುವುದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ವಿನಂತಿಸಲಾಗಿದೆ.

	<p>ದಿನಾಂಕ:31.01.2023 ರಂದು ವಿಶ್ವವಿದ್ಯಾಲಯದವರು ಸಲ್ಲಿಸಿದ ಅನುಸರಣೆಯನ್ನು ಪರಿಶೀಲಿಸಲಾಗಿ ವಿಚಾರಣಾ ಪತ್ರದಲ್ಲಿ ಸೂಚಿಸಿದ ಅಂಶಗಳಿಗೆ ಅನುಗುಣವಾಗಿ ಅನುಸರಣೆಯನ್ನು ನೀಡಿರುವುದಿಲ್ಲ. ಕಾರಣ ಈ ಕುರಿತು ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ದಾಖಲೆಗಳೊಂದಿಗೆ ಅನುಸರಣೆ ಸಲ್ಲಿಸುವವರೆಗೆ ಹೊರಸಂಪನ್ಮೂಲ ಏಜೆನ್ಸಿಯವರಿಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತರೂ. 2,08,61,137/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ ಹಾಗೂ ಸ್ಟಾಂಪ್ ಡ್ಯೂಟಿಯ ಬಾಕಿ ಮೊತ್ತ ರೂ.2,700/- ಗಳನ್ನು ವಸೂಲಾತಿಯಲ್ಲಿದ್ದಲಾಗಿದೆ.</p>																	
28.3	<p><b>ಕಾಮಗಾರಿ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು</b>  2020-22 ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿಗಳ ಬಿಲ್ಲುಗಳನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.  <b>ಕಾಮಗಾರಿಯ ವಿವರಗಳು ಈ ಕೆಳಗಿನಂತೆ ವಿವರಿಸಿದೆ.</b></p> <table border="1" data-bbox="389 769 1151 1334"> <tr> <td>Name of Work:</td> <td>Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work Road worker @ VTU NASD Dandeli.</td> </tr> <tr> <td>Name of Agency</td> <td>Ashfaqahmed S Betigeri Dharawad</td> </tr> <tr> <td>Estimated Amount in Rupees</td> <td>19,95,60,985/-</td> </tr> <tr> <td>Tendered Amount in Rupees</td> <td>19,80,74,952/ ( 0.7447% below the estimate cost)</td> </tr> <tr> <td>Tender Period</td> <td>30 Months (Including Mansoon Period)</td> </tr> <tr> <td>Agreement No:</td> <td>VTU/iRC-39/2019-20 Date: 29.02.2020</td> </tr> <tr> <td>Date of Written order to commence Work</td> <td>29.02.2020</td> </tr> <tr> <td>Due date of Actual Completion of Works</td> <td>28.08.2022</td> </tr> </table>	Name of Work:	Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work Road worker @ VTU NASD Dandeli.	Name of Agency	Ashfaqahmed S Betigeri Dharawad	Estimated Amount in Rupees	19,95,60,985/-	Tendered Amount in Rupees	19,80,74,952/ ( 0.7447% below the estimate cost)	Tender Period	30 Months (Including Mansoon Period)	Agreement No:	VTU/iRC-39/2019-20 Date: 29.02.2020	Date of Written order to commence Work	29.02.2020	Due date of Actual Completion of Works	28.08.2022	
Name of Work:	Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work Road worker @ VTU NASD Dandeli.																	
Name of Agency	Ashfaqahmed S Betigeri Dharawad																	
Estimated Amount in Rupees	19,95,60,985/-																	
Tendered Amount in Rupees	19,80,74,952/ ( 0.7447% below the estimate cost)																	
Tender Period	30 Months (Including Mansoon Period)																	
Agreement No:	VTU/iRC-39/2019-20 Date: 29.02.2020																	
Date of Written order to commence Work	29.02.2020																	
Due date of Actual Completion of Works	28.08.2022																	

2020-22 ನೇ ಸಾಲಿನಲ್ಲಿ ಸದರಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಈ ಕೆಳಕಾಣಿಸಿದಂತೆ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡದಿರುವುದನ್ನು ಪರಿಶೀಲಿಸಲಾಗಿದೆ.

(ಮೊತ್ತ ರೂ.ಗಳಲ್ಲಿ)

ಅ. ನಂ	ವೋಚರ್ ಸಂಖ್ಯೆ ದಿನಾಂಕ	ಚೆಕ್ ಸಂಖ್ಯೆ ದಿನಾಂಕ	ಬಿಲ್ಲುಗಳ ಸಂಖ್ಯೆ	ಪಾವತಿಸಿದ ಬಿಲ್ಲುಗಳ
01	225 10.05.2021	733063/10.0 5.2021	ಆರ್. ಎ ಬಿಲ್ಲು ನಂ:6 ಮತ್ತು ಭಾಗಶಃ	3,33,55,563
02	668 13.08.2021	728778/13.0 8.2021	ಆರ್. ಎ ಬಿಲ್ಲು ನಂ:7 ಮತ್ತುಭಾಗಶಃ	36,62,854
03	849 09.09.2021	728791/09.0 9.2021	ಆರ್. ಎ ಬಿಲ್ಲು ನಂ:8 ಮತ್ತು ಭಾಗಶಃ	3,48,28,921
04	1340 15.12.2021	728836/15.1 2.2021	ಆರ್. ಎ ಬಿಲ್ಲು ನಂ:9 ಮತ್ತು ಭಾಗಶಃ	2,46,52,704
05	2001 14.03.2022	728865/14.0 3.2022	ಆರ್. ಎ ಬಿಲ್ಲು ನಂ:10 ಮತ್ತು ಭಾಗಶಃ	1,64,55,828
			ಒಟ್ಟು ರೂ.	11,29,55,870

**ನ್ಯೂನತೆಗಳು:**

- 2021-22 ನೇ ಸಾಲಿನಲ್ಲಿ ಕಾಮಗಾರಿಗೆ ಗುತ್ತಿಗೆದಾರರಿಗೆ ಹಣ ಪಾವತಿಸಿದ ಆರ್. ಎ ಬಿಲ್ಲು ಸಂಖ್ಯೆ 6,8,9 ಮತ್ತು 10 ನೇ ಬಿಲ್ಲುಗಳ ಒಟ್ಟು ಮೊತ್ತ ರೂ.2.00 ಕೋಟಿಗಳಿಗಿಂತ ಹೆಚ್ಚಿಗೆ ಇರುತ್ತವೆ. ಅವುಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಸಂಖ್ಯೆ: FD55/ Procell/2004 ದಿನಾಂಕ: 17.02.2005 ರ ಪ್ರಕಾರ ಕಾಮಗಾರಿಗಳು ಅಂದಾಜು ಮೌಲ್ಯ ರೂ.2.00

- ಸದರಿ ಕಾಮಗಾರಿಯ ಬಿಲ್ಲು ಸಂಖ್ಯೆ 6,8,9 ಹಾಗೂ 10ನೇ ಬಿಲ್ಲುಗಳಿಗೆ ಸರ್ಕಾರದ ಆದೇಶ ಸಂಖ್ಯೆ.ಈಆ55 Procell/2004/17.02.2005 ರ ಪ್ರಕಾರ 3<sup>rd</sup> Party Inspection ವರದಿಗಳನ್ನು ಲಗತ್ತಿಸಬೇಕಾಗುತ್ತದೆ. ಅದರಂತೆ, ಸದರ ಕಾಮಗಾರಿಯ 6ನೇ ಬಿಲ್ಲು, 8ನೇ ಬಿಲ್ಲು, 9ನೇ ಬಿಲ್ಲು ಹಾಗೂ 10ನೇ ಬಿಲ್ಲುಗಳಿಗೆ 3<sup>rd</sup> Party Inspection ವರದಿಗಳು ((P 1 to 26), (P

ಕೋಟಿಗಳಿಗಿಂತ ಹೆಚ್ಚಾಗಿದ್ದಲ್ಲಿ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ಮಾಡಿಸಿ ದೃಢೀಕರಣ ಪ್ರಮಾಣಪತ್ರಗಳನ್ನು ಪಡೆಯುವುದು ಕಡ್ಡಾಯಗೊಳಿಸಿದೆ. ಆದರೆ ಈ ಬಿಲ್ಲುಗಳಿಗೆ ಕಾಮಗಾರಿ ಪರಿಶೀಲನೆ ಆದ ಪ್ರಮಾಣಪತ್ರಗಳನ್ನು ಬಿಲ್ಲುಗಳೊಂದಿಗೆ ಲಗತ್ತಿಸಿರುವುದಿಲ್ಲ. ಕಾಮಗಾರಿಯ 6 ನೇ ಭಾಗಶಃ ಬಿಲ್ಲಿನಲ್ಲಿ ಮೂರನೇ ವ್ಯಕ್ತಿ ಪರಿಶೀಲನಾ ಪ್ರಮಾಣಪತ್ರ ಇರದೇ ಇದ್ದುದರಿಂದ ಬಿಲ್ಲು ಮೊತ್ತ ರೂ.3,50,000/-ಗಳನ್ನು ತಡೆಹಿಡಿಯಲಾಗಿದೆ.

2. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ 162ನೇ ಕಾರ್ಯಕಾರಣಿ ಸಭೆ ದಿನಾಂಕ: 30.10.2021 ರ ಪ್ರಕಾರ ರೂ. 65,25,757/-ಗಳಿಗೆ ವರ್ಕ್‌ಸಿಪ್ ಮತ್ತು ರೂ.55,33,871/-ಗಳಿಗೆ EIRL ಗಳನ್ನು ಮಂಜೂರು ಮಾಡಲಾಗಿದ್ದು ಈ ಕುರಿತು ದಾಖಲೆಗಳನ್ನು ಒದಗಿಸುವುದು ಇದರಿಂದಾಗಿ ಕಾಮಗಾರಿ ಒಟ್ಟು ಮೊತ್ತವು ರೂ.21,17,35,079/- ಗಳು ಆಗುತ್ತಿದ್ದು ಇದು ಅಂದಾಜು ಮೊತ್ತಕ್ಕಿಂತಲೂ ಹೆಚ್ಚಿಗೆ ಆಗುತ್ತದೆ.

3. 10 ನೇ ಮತ್ತು ಭಾಗಶಃ ಬಿಲ್ಲುನವರೆಗೆ ಕಾಮಗಾರಿಗೆ ಇಲ್ಲಿಯವರೆಗೆ ರೂ.20,79,39,339/- ಗಳನ್ನು ವೆಚ್ಚ ಭರಿಸಲಾಗಿದ್ದು ಇದರಿಂದಾಗಿ ರೂ.98,64,387/-ಗಳನ್ನು ಟೆಂಡರ್ ಮೊತ್ತಕ್ಕಿಂತ ಹೆಚ್ಚಿಗೆ ವೆಚ್ಚ ಭರಿಸಿರುತ್ತಾರೆ.

4. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ Supplementary Agreement ನ್ನು ಸಿದ್ಧಪಡಿಸಿ ಸರ್ಕಾರದಿಂದ ಮಂಜೂರಾತಿ ಪಡೆದಿದ್ದಲ್ಲಿ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರುವುದಿಲ್ಲ.

5. ಸದರಿ ಕಾಮಗಾರಿಯನ್ನು ಕೈಗೊಳ್ಳುವ ಪೂರ್ವದಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಪೂರೈಸಿರುವುದಿಲ್ಲ.

6. ಕಾಮಗಾರಿಗೆ ನಿಗದಿಪಡಿಸಿದ ಗುತ್ತಿಗೆ ಅವಧಿಯು

27 to 59) (P 60 to 114) ಹಾಗೂ (P 115 to 152) ಕ್ರಮವಾಗಿ ಲಗತ್ತಿಸಲಾಗಿದೆ. (ಲಗತ್ತು 1 ರಿಂದ 4).

ಕಾಮಗಾರಿಯ 6ನೇ ಬಿಲ್ಲಿನ 3 ನೇ ವ್ಯಕ್ತಿಯಿಂದ ಪರಿಶೀಲನಾ ವರದಿ ಬರಲು ತಡವಾದ್ದರಿಂದ ಸದರ ಬಿಲ್ಲಿನಲ್ಲಿ ರೂ.3,50,000/- ಗಳನ್ನು ತಡೆಹಿಡಿಯಲಾಗಿತ್ತು ನಂತರ 6ನೇ ಬಿಲ್ಲಿನ 3<sup>rd</sup> Party Inspection ವರದಿ ಸಲ್ಲಿಸಿದ್ದರಿಂದ ತಡೆಹಿಡಿಯಲಾಗಿದ್ದ ರೂ.3,50,000/- ಗಳನ್ನು ಸದರ ಕಾಮಗಾರಿಯ 8ನೇ ಆರ್.ಎ. ಬಿಲ್ಲಿನಲ್ಲಿ ಮರು ಪಾವತಿಸಲಾಗಿದೆ. (ಲಗತ್ತು-5).

2. ಸದರ ಕಾಮಗಾರಿಗೆ ಸಂಬಂಧಿಸಿದಂತೆ 162ನೇ ಕಾರ್ಯಕಾರಿ ಪರಿಷತ್‌ನಲ್ಲಿ ಅನುಮೋದನೆಗೊಂಡಿರುವ ರೂ.65,25,757/- ಗಳ workslip and ರೂ. 55.33.871/- EIRL ಮಂಜೂರಾಗಿರುವ ದಾಖಲೆಗಳನ್ನು ಲಗತ್ತಿಸಲಾಗಿದೆ (ಲಗತ್ತು-6. P 153 to 187) ಒಟ್ಟಾರೆ ಈ ಕಾಮಗಾರಿಯ 12ನೇ ಹಾಗೂ ಅಂತಿಮ ಬಿಲ್ಲು ಪ್ರಕಾರ ಒಟ್ಟು ವೆಚ್ಚ ರೂ. 21,72,52,338/- (Workslip, EIRL and Price Escalation ಸೇರಿದಂತೆ) ಗಳು ಆಗುತ್ತಿದ್ದು ಶೇ: 9.19% ಮಾತ್ರ ಹೆಚ್ಚು ಆಗುತ್ತದೆ. ಇದಕ್ಕೆ ಸರ್ಕಾರದಿಂದಲೂ ಆಡಳಿತಾತ್ಮಕ ಅನುಮೋದನೆಯನ್ನು ರೂ.21.75 ಕೋಟಿ ಮೊತ್ತಕ್ಕೆ ಪಡೆದುಕೊಳ್ಳಲಾಗಿದೆ.(ಲಗತ್ತು-6)

3. ಸದರ ಕಾಮಗಾರಿಯ 10ನೇ ಆರ್.ಎ. ಬಿಲ್ಲು ಮೊತ್ತ ರೂ.20,79,39,339=00 ಆಗುತ್ತಿದ್ದು ಇದು ಟೆಂಡರ್ ಮೊತ್ತಕ್ಕಿಂತ ರೂ.98,64,387=00 ಹೆಚ್ಚಿಗೆ ಆಗುತ್ತಿದ್ದು ಇದು Workslip & EIRL ಗಳಿಂದಾಗಿ ಹೆಚ್ಚಿಗೆ ಆಗಿರುತ್ತದೆ. ಸದರ Workslip (ರೂ.65,25,757=00) ಹಾಗೂ EIRL (ರೂ.55,33,871=00) ಗಳಿಗೆ ಕಾರ್ಯಕಾರಿ ಪರಿಷತ್‌ನ 162ನೇ ಸಭೆಯಲ್ಲಿ ಅನುಮೋದನೆಗೊಂಡಿರುತ್ತದೆ(ಲಗತ್ತು-7).

4. ಸದರ ಕಾಮಗಾರಿಗೆ ಸಂಬಂಧಿಸಿದಂತೆ, Supplementary Agreement ನ್ನು ಮಾಡಿಕೊಳ್ಳಲಾಗಿದ್ದು

ಈಗಾಗಲೇ ಮುಕ್ತಾಯಗೊಂಡಿದ್ದು ಇದರ ಕುರಿತು ಗುತ್ತಿಗೆದಾರರು ಮುಕ್ತಾಯಗೊಳಿಸಿದ ಹಾಗೂ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ ಬಗ್ಗೆ ದಾಖಲೆಗಳನ್ನು ಒದಗಿಸಿರುವುದಿಲ್ಲ.

ಮೇಲ್ಕಾಣಿಸಿದ ಎಲ್ಲ ನ್ಯೂನತೆಗಳಿಗೆ ದಾಖಲೆಗಳ ಸಹಿತ ಅನುಸರಣೆ ನೀಡಲು ಕ್ರಮಕೈಗೊಳ್ಳಲು ಸೂಚಿಸಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 121, ದಿನಾಂಕ: 12.01.2023 2023 ರ ಮೂಲಕ** ತಿಳಿಸಲಾಗಿ ದಿನಾಂಕ: 27.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು, ವಿವರ ಈ ಕೆಳಗಿನಂತಿರುತ್ತದೆ.

1. ಸದರಿ ಕಾಮಗಾರಿಯನ್ನು ಮೂರನೆ ವ್ಯಕ್ತಿಯಿಂದ ಪರಿಶೀಲಿಸಿ ದೃಢೀಕೃತ ಪ್ರಮಾಣಪತ್ರವನ್ನು ಲಗತ್ತಿಸಿದ್ದು ಪರಿಶೀಲಿಸಲಾಗಿ ಅದನ್ನು ಮುಖ್ಯಸ್ಥರು ಸಿವಿಲ್ ಇಂಜಿನಿಯರಿಂಗ್ ವಿಭಾಗ, ಕೆಎಲ್‌ಎಸ್‌ವಿಡಿಐಟಿ ಹಳಿಯಾಳ ಇವರಿಂದ ಮಾಡಿಸಿದ್ದು ಇರುತ್ತದೆ. ಇವರು ಅಧಿಕೃತ ಸಂಸ್ಥೆಯೆಂದು ಪರಿಗಣಿಸಲು ಸಂಬಂಧಿಸಿದ ಆದೇಶಗಳನ್ನು ಪೂರೈಸಿರುವುದಿಲ್ಲ.
2. ಅನುಸರಣೆಯಲ್ಲಿ ಅಂದಾಜು ಮೊತ್ತಕ್ಕಿಂತಲೂ ಹೆಚ್ಚಿಗೆ ವೆಚ್ಚವಾದ ಕುರಿತು ಯಾವುದೇ ರೀತಿ ವಿವರಣೆಯನ್ನು ನೀಡಿರುವುದಿಲ್ಲ.
3. ಈ ಕುರಿತು ಯಾವುದೇ ವಿವರಣೆ ನೀಡಿರುವುದಿಲ್ಲ.
4. Supplementary Agreement ಮಾಡಿಕೊಂಡ ದಾಖಲೆಗಳನ್ನು ಅನುಸರಣೆಯೊಂದಿಗೆ ಲಗತ್ತಿಸಿದ್ದು ಇದಕ್ಕಿಂತ ಪೂರ್ವದಲ್ಲಿ Supplementary Estimate ಗೆ ತಾಂತ್ರಿಕ ಅನುಮೋದನೆ ಪಡೆದ ದಾಖಲೆಗಳನ್ನು ಪೂರೈಸಿರುವುದಿಲ್ಲ.
5. ಆಡಳಿತಾತ್ಮಕ ಅನುಮೋದನೆ ಪಡೆದ ದಾಖಲೆಗಳನ್ನು ಒದಗಿಸಿರುವರು.
6. ಕಾಮಗಾರಿಯ ಸ್ಥಳವನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ ಕುರಿತು ದಾಖಲೆಗಳನ್ನು

(ರೂ.1.20,59,627=00) ಪ್ರತಿ ಲಗತ್ತಿಸಲಾಗಿದೆ(ಲಗತ್ತು-8).

5. ಸದರ ಕಾಮಗಾರಿಯನ್ನು ಕೈಗೊಳ್ಳುವ ಪೂರ್ವದಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಸಂಖ್ಯೆ-ಇಡಿ 27/ಹೆಚ್‌ಪಿಟಿ/2016, ದಿನಾಂಕ: 22-05-2019 ರ ಮೇರೆಗೆ ರೂ. 21,75,00,000/- ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿದೆ(ಲಗತ್ತು-9).
6. ಸದರ ಕಾಮಗಾರಿಯನ್ನು ದಿನಾಂಕ: 21.05.2022 ರಂದು ಪೂರ್ಣಗೊಳಿಸಲಾಗಿದ್ದು, ಗುತ್ತಿಗೆದಾರರು ಕಾಮಗಾರಿಯನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಿದ್ದಾರೆ.(ಲಗತ್ತು-10)  
ಸದರಿ ಈ ಎಲ್ಲಾ ಆಕ್ಷೇಪಣೆಗಳನ್ನು ಹಾಗೂ ವಸೂಲಾತಿಗಳನ್ನು ಕೈಬಿಡಲು ಕೋರಲಾಗಿದೆ.

	<p>ಅನುಸರಣೆಯೊಂದಿಗೆ ಪೂರೈಸಿರುವುದಿಲ್ಲ. ಕಾರಣ ವಿಚಾರಣಾ ಪತ್ರದಲ್ಲಿನ ಕ್ರಮಸಂಖ್ಯೆ:01 ರಿಂದ 04 ಮತ್ತು 06 ಕ್ಕೆ ಸಂಬಂಧಿಸಿದಂತೆ ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ದಾಖಲೆಗಳ ಸಹಿತ ಅನುಸರಣೆ ನೀಡುವವರೆಗೆ ಗುತ್ತಿಗೆದಾರರಿಗೆ 2021-22ನೇ ಸಾಲಿನಲ್ಲಿ ಪಾವತಿಸಿದ ಮೊತ್ತ ರೂ.11,29,55,870/- ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.</p>																																				
28.4	<p><b>ಕಾಮಗಾರಿಗಳನ್ನು ನಿರ್ವಹಿಸಲು ವಿಳಂಬವಾದ ಕುರಿತು:</b></p> <p>2021-22 ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿಗಳ ಬಿಲ್ಲುಗಳನ್ನು ಪರಿಶೀಲಿಸಲಾಗಿ ಕಾಮಗಾರಿ ನಿರ್ವಹಿಸಿರುವುದಕ್ಕಾಗಿ ಈ ಕೆಳಕಾಣಿಸಿದ ವಿವರಗಳಂತೆ ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲಾಗಿರುತ್ತದೆ.</p> <p>(ಮೊತ್ತರೂ.ಗಳಲ್ಲಿ)</p> <table border="1" data-bbox="398 686 1169 1329"> <thead> <tr> <th>ಕ್ರ. ಸಂಖ್ಯೆ</th> <th>ವೋಚರ್ ಸಂಖ್ಯೆ/ ದಿನಾಂಕ</th> <th>ಚೆಕ್ ಸಂಖ್ಯೆ/ ದಿನಾಂಕ</th> <th>ಕಾಮಗಾರಿಹೆಸರು</th> <th>ಗುತ್ತಿಗೆದಾರ ಹೆಸರು</th> <th>ಆರ್. ಎ ಬಿಲ್ಲು ಸಂಖ್ಯೆ</th> <th>ಬಿಲ್ಲಿನ ಮೊತ್ತ</th> </tr> </thead> <tbody> <tr> <td>01</td> <td>962/ 04.10.2021</td> <td>749830/ 04.10.2022</td> <td>Construction of Phase II Buildings and Development work at Regional Office VTU Mysore</td> <td>Star Infotech Bangalore</td> <td>22</td> <td>22953156</td> </tr> <tr> <td>02</td> <td>1052/ 20.10.2021</td> <td>749909/ 20.10.2021</td> <td>Construction of Phase II Buildings and Development work at Regional Office VTU Mysore</td> <td>Star Infotech Bangalore</td> <td>23</td> <td>26247111</td> </tr> <tr> <td>03</td> <td>2012/ 16.03.2022</td> <td>163831/ 16.03.2022</td> <td>Construction of Phase II Buildings and Development work at Regional Office VTU Mysore</td> <td>Star Infotech Bangalore</td> <td>24</td> <td>29811800</td> </tr> <tr> <td colspan="6" style="text-align: right;"><b>Total in Rupees</b></td> <td>79012067</td> </tr> </tbody> </table>	ಕ್ರ. ಸಂಖ್ಯೆ	ವೋಚರ್ ಸಂಖ್ಯೆ/ ದಿನಾಂಕ	ಚೆಕ್ ಸಂಖ್ಯೆ/ ದಿನಾಂಕ	ಕಾಮಗಾರಿಹೆಸರು	ಗುತ್ತಿಗೆದಾರ ಹೆಸರು	ಆರ್. ಎ ಬಿಲ್ಲು ಸಂಖ್ಯೆ	ಬಿಲ್ಲಿನ ಮೊತ್ತ	01	962/ 04.10.2021	749830/ 04.10.2022	Construction of Phase II Buildings and Development work at Regional Office VTU Mysore	Star Infotech Bangalore	22	22953156	02	1052/ 20.10.2021	749909/ 20.10.2021	Construction of Phase II Buildings and Development work at Regional Office VTU Mysore	Star Infotech Bangalore	23	26247111	03	2012/ 16.03.2022	163831/ 16.03.2022	Construction of Phase II Buildings and Development work at Regional Office VTU Mysore	Star Infotech Bangalore	24	29811800	<b>Total in Rupees</b>						79012067	<p>ಅನುಸರಣೆಗಳು ಈ ಕೆಳಗಿನಂತಿವೆ.</p> <p>೧) ಸದರಿ ಕಾಮಗಾರಿಗೆ ದಿನಾಂಕ: 07-10-2013 ರಂದು ಕೆಲಸದ ಆದೇಶ ನೀಡಲಾಗಿದ್ದು, ಟೆಂಡರ್ ಪ್ರಕಾರ ಕಾಮಗಾರಿಯು ಪೂರ್ಣಗೊಳ್ಳಬೇಕಾದ ದಿನಾಂಕ: 07-04-2016 (30 ತಿಂಗಳು). ಆದರೆ, ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರಲು ಈ ಕೆಳಗಿನಂತೆ ಕಾರಣಗಳಿವೆ.</p> <p>೧) i) ಕಾಮಗಾರಿಯ ಸ್ಥಳವನ್ನು ಗುತ್ತಿಗೆದಾರರಿಗೆ 71 ದಿನಗಳಷ್ಟು ತಡವಾಗಿ ಹಸ್ತಾಂತರಿಸಲಾಯಿತು. (ಹಸ್ತಾಂತರಿಸಿದ ದಿನಾಂಕ: 18-12-2013).</p> <p>ii) ಕಾಮಗಾರಿಯು GFC Drawing ಪ್ರಕಾರ ನಿಗದಿ ಪಡಿಸಿದ ಪ್ಲಿಂತ್ ಲೇವಲ್ ಮೂಡಾ Mysuru Urban Development Authority) ದಿಂದ ನಿಗದಿ ಪಡಿಸಿದ UGD ಹಾಗೂ STP ಮಟ್ಟಗಳಲ್ಲಿ ವ್ಯತ್ಯಾಸವಾಗಿದ್ದು.</p> <p>iii. ಕಾಮಗಾರಿಗೆ ಅಗತ್ಯವಾಗಿ ಬೇಕಾಗಿದ್ದ ಉಸುಕು ದಿನಾಂಕ: 28-05-2014 ರಿಂದ 07-07-2014 ರವರೆಗೆ ಉಸುಕು ಪೂರೈಸುವವರಿಂದ ಮೈಸೂರು ಜಿಲ್ಲೆಯಾದ್ಯಂತ ಮುಷ್ಕರದಿಂದಾಗಿ ದೊರೆಯಲಿಲ್ಲ.</p> <p>iv. ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ಲಿನ ಪಾವತಿಗಾಗಿ ವಿತಾವಿಯಿಂದ ನೀಡಲಾಗಿದ್ದ ಬ್ಯಾಂಕ್ ಚೆಕ್‌ನ್ನು, ಇನ್‌ಕಮ್</p>
ಕ್ರ. ಸಂಖ್ಯೆ	ವೋಚರ್ ಸಂಖ್ಯೆ/ ದಿನಾಂಕ	ಚೆಕ್ ಸಂಖ್ಯೆ/ ದಿನಾಂಕ	ಕಾಮಗಾರಿಹೆಸರು	ಗುತ್ತಿಗೆದಾರ ಹೆಸರು	ಆರ್. ಎ ಬಿಲ್ಲು ಸಂಖ್ಯೆ	ಬಿಲ್ಲಿನ ಮೊತ್ತ																															
01	962/ 04.10.2021	749830/ 04.10.2022	Construction of Phase II Buildings and Development work at Regional Office VTU Mysore	Star Infotech Bangalore	22	22953156																															
02	1052/ 20.10.2021	749909/ 20.10.2021	Construction of Phase II Buildings and Development work at Regional Office VTU Mysore	Star Infotech Bangalore	23	26247111																															
03	2012/ 16.03.2022	163831/ 16.03.2022	Construction of Phase II Buildings and Development work at Regional Office VTU Mysore	Star Infotech Bangalore	24	29811800																															
<b>Total in Rupees</b>						79012067																															

**ಕಾಮಗಾರಿಗಳ ವಿವರ:**

ಕೆಲಸದ ಹೆಸರು	Construction of Phase II Buildings and Development work at Regional Office VTU Mysore.
ಗುತ್ತಿಗೆದಾರರ ಹೆಸರು	Star Infotech Bangalore.
ಟೆಂಡರ್ ಒಪ್ಪಂದ ಪತ್ರಸಂಖ್ಯೆ	12/2013-14 ದಿನಾಂಕ:07.10.2013
ಕಾಮಗಾರಿಗೆ ನಿಗದಿ ಪಡಿಸಿದ ಟೆಂಡರ್ ಅವಧಿ	30 ತಿಂಗಳು
ಕಾಮಗಾರಿ ಆರಂಭಿಸಲು ಲಿಖಿತವಾಗಿ ಆದೇಶ ನೀಡಿದ ದಿನಾಂಕ	07.10.2013
ಕಾಮಗಾರಿ ಮುಕ್ತಾಯಗೊಳಿಸಿದ ದಿನಾಂಕ	07.04.2016
ಟೆಂಡರ್ ಅವಧಿಯನ್ನು ದಂಡ ಇಲ್ಲದೇ ವಿಸ್ತರಿಸಿದ ದಿನಾಂಕ	31.10.2021
ಟೆಂಡರ್ ಅವಧಿಯನ್ನು ಪುನಃ ವಿಸ್ತರಿಸಿದ ದಿನಾಂಕ: (ದಂಡ ಇಲ್ಲದೇ)	31.03.2022

ಮೇಲ್ಕಾಣಿಸಿದ ಟೆಂಡರ್ ಕಾಮಗಾರಿಗಳಲ್ಲಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.

- 1) ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಟೆಂಡರ್ ಅವಧಿಯನ್ನು 30 ತಿಂಗಳು ನಿಗದಿ ಪಡಿಸಿದ್ದು, 2021-22 ನೇ ಸಾಲಿನ ಅಂತ್ಯದವರೆಗೆ ಕಾಮಗಾರಿ ಅವಧಿಯನ್ನು ವಿಸ್ತರಿಸುತ್ತಾ ಬರಲಾಗಿದ್ದರೂ ಕೂಡ ಕಾಮಗಾರಿ ಪೂರ್ಣಗೊಂಡಿರುವುದಿಲ್ಲ. ಕಾಮಗಾರಿ ನಿರ್ವಹಿಸುವಲ್ಲಿ ವಿಳಂಬವಾದ ಕುರಿತು ಗುತ್ತಿಗೆದಾರರ ಮೇಲೆ ಕ್ರಮ ಕೈಕೊಳ್ಳದೇ ಟೆಂಡರ್ ಅವಧಿಯನ್ನು ದಿನಾಂಕ:31.03.2022

ಟ್ರಾಕ್ಸ್ ಇಲಾಖೆಯವರು, ವಿತಾವಿಯ ಬ್ಯಾಂಕ ಖಾತೆಯನ್ನು ದಿನಾಂಕ: 15-03-2015 ರಿಂದ ಸಿಜ್ ಮಾಡಿದ್ದರಿಂದ ಚೆಕ್ ಬೌನ್ಸ್ ಆಗಿದ್ದರಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗದೇ ಆರ್ಥಿಕ ಮುಗ್ಗಟ್ಟು ಆದುದರಿಂದ ಗುತ್ತಿಗೆದಾರರು ಕಾಮಗಾರಿ ಮುಂದುವರಿಸುವುದು ಸಾಧ್ಯವಾಗಲಿಲ್ಲ.

- v) ಮಂಜೂರಾದ ಕ್ಲಬ್ ಹೌಸ್‌ನ್ನು ಬದಲಾವಣೆ ಮಾಡಿ ಹೆಚ್ಚುವರಿ ಕ್ಲಾಸರೂಮ್ ಗಳಿಗಾಗಿ ಎಮ್.ಬಿ.ಎ. ಕಟ್ಟಬೇಕಾಗಿರುವುದರಿಂದ 5 ತಿಂಗಳಷ್ಟು ಹೆಚ್ಚಿನ ಕಾಲಾವಕಾಶ ಬೇಕಾಯಿತು (ಜೂನ್ 2015 ರಿಂದ)
- vi) Workslip ಹಾಗೂ EIRL ಗಳನ್ನು ಕೈಗೊಳ್ಳುವ ಮೊದಲು ಮೇಲಾಧಿಕಾರಿಗಳ ಅನುಮೋದನೆಗಾಗಿ ಹೆಚ್ಚಿನ ಅವಧಿಬೇಕಾಗಿದ್ದು ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಬೇಕಾಯಿತು.
- vii) Architect ರವರಿಂದ ಅಕ್ಟೋಬರ್-2015 ರ ನಂತರ ಡ್ರಾಯಿಂಗ್ ಅಂತಿಮಗೊಳಿಸಲು ವಿಳಂಬವಾಗಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಾಯಿತು.
- vi. ಗುತ್ತಿಗೆದಾರರ 15ನೇ ಹಾಗೂ 16ನೇ ಬಿಲ್ಲುಗಳು ಮೊತ್ತ ರೂ.6,79,94,070/- EOT ಗೆ ಅನುಮೋದನೆ ದೊರಕುವುದು ವಿಳಂಬವಾಗಿದ್ದರಿಂದ ಬಿಲ್ಲುಗಳ ಪಾವತಿ ತಡವಾಗಿ ಮಾಡಲಾಯಿತು ಹೀಗಾಗಿ ಗುತ್ತಿಗೆದಾರರಿಗೆ ಸರಿಯಾದ ಸಮಯದಲ್ಲಿ ಬಿಲ್ಲು ಪಾವತಿಯಾಗದೇ ಆರ್ಥಿಕವಾಗಿ ತೊಂದರೆಯಾಗಿದ್ದರಿಂದ
- vii. ಗುತ್ತಿಗೆದಾರರ 15, 16 ಹಾಗೂ 17 ನೇ ಬಿಲ್ಲು ಪಾವತಿಯಾಗಲು ವಿಳಂಬವಾಗಿದ್ದರಿಂದ
- viii. ಗುತ್ತಿಗೆದಾರರ 15,16 ಹಾಗೂ 17ನೇ ಬಿಲ್ಲು ಪಾವತಿಯಾಗಲು ವಿಳಂಬವಾಗಿದ್ದರಿಂದ Sole Arbitrator ನ್ನು ನಿಯಮಿಸಲಾಗಿದ್ದರಿಂದ



<p>ರವರೆಗೆ ವಿಸ್ತರಿಸಲಾಗಿರುತ್ತದೆ. ಟೆಂಡರ್ ಅವಧಿಗೆ ಗುತ್ತಿಗೆದಾರರಿಗೆ ದಂಡ ವಿಧಿಸದೇ ಪ್ರಸ್ತುತ ಹಣ ಸಂದಾಯ ಮಾಡಲಾಗಿರುವ ಆರ್. ಎ. ಬಿಲ್ಲು ನಂಬರ್:22 ರಲ್ಲಿ ರೂ.10,00,000/- ಬಿಲ್ಲು ಸಂಖ್ಯೆ:23 ರಲ್ಲಿ ರೂ.2,00,000/- ಮತ್ತು ಬಿಲ್ಲು ಸಂಖ್ಯೆ:24 ರಲ್ಲಿ ರೂ.4,00,000/- ಈಗ ಒಟ್ಟು ರೂ.16,00,000/- ಗಳನ್ನು ಗುತ್ತಿಗೆದಾರರ ಬಿಲ್ಲುಗಳಲ್ಲಿ Nominal Liquidated Damages ಎಂದು ಕಟಾವಣೆಗೊಳಿಸಿದ್ದು ಟೆಂಡರ್ ನಿಯಮಾವಳಿಗಳ ಪ್ರಕಾರ ಕ್ರಮ ಕೈಗೊಂಡಿರುವುದಿಲ್ಲ.</p> <p>2) ಗುತ್ತಿಗೆದಾರರಿಗೆ ಪಾವತಿಸಲಾಗಿರುವ ಮೂರು ಬಿಲ್ಲುಗಳ ಮೊತ್ತವು ರೂ.2.00 ಕೋಟಿಗಳಿಗಿಂತ ಹೆಚ್ಚಿಗೆ ಇರುವುದರಿಂದ ಸರ್ಕಾರದ ಆದೇಶಸಂಖ್ಯೆ:ಏಫ್ .ಡಿ55/Procell/2004 ದಿನಾಂಕ:17.02.2005 ರ ಪ್ರಕಾರ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯಗೊಳಿಸಲಾಗಿದೆ. ಆದರೆ ಸದರಿ ಬಿಲ್ಲಿನೊಂದಿಗೆ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿದ ಪ್ರಮಾಣ ಪತ್ರವನ್ನು ಲಗತ್ತಿಸಿರುವುದಾಗಿ ತಿಳಿಸಿದ್ದು ಈ ಕುರಿತು ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿದ ದೃಢೀಕರಣ ಪ್ರಮಾಣಪತ್ರವನ್ನು ಪಡೆದ ದಾಖಲೆಗಳು ಲಭ್ಯವಿರುವುದಿಲ್ಲ.</p> <p>3) ಆರ್. ಎ ಬಿಲ್ಲು ನಂಬರ್ 01 ರಿಂದ 24 ರವರೆಗೆ ಒಟ್ಟು ರೂ. 75,81,77,043 ಗಳಷ್ಟು ಮೌಲ್ಯದ ಕಾಮಗಾರಿಯ ವೆಚ್ಚ ಭರಿಸಲಾಗಿರುತ್ತದೆ. ಈ ಮೊತ್ತವು ಟೆಂಡರ್ ಮೊತ್ತ ರೂ.83,25,30,933/- ಗಳಿಗೆ ಹೋಲಿಸಿ ನೋಡಲಾಗಿ ಶೇ.91% ರಷ್ಟು ಪ್ರಗತಿ ಸಾಧಿಸಿದ್ದು ಕಾಮಗಾರಿಯು ಪೂರ್ಣಗೊಂಡಿರುವುದಿಲ್ಲ.</p> <p>4) ಸದರಿ ಬಿಲ್ಲಿನೊಂದಿಗೆ ಕಾಮಗಾರಿಯ ಪರಿಷ್ಕೃತ ಅಂದಾಜು ಮತ್ತು ವರ್ಕಸ್ಸಿಪ್‌ಗಳು ಗುಣಮಟ್ಟದ ಪರೀಕ್ಷೆಗಳನ್ನು ಮಾಡಿದ ವರದಿಗಳು ಮತ್ತು ಪೋರ್ಟೋಗಳನ್ನು ಲಗತ್ತಿಸಿರುವುದಾಗಿ ಮಂಡಿಸಿದ ಟಿಪ್ಪಣಿಯಲ್ಲಿ</p>	<p>ix. ಮೇಲೆ ಹೇಳಿದ ಕಾರಣಗಳಿಂದಾಗಿ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗಲಿಲ್ಲ ಕಾಮಗಾರಿಯ ವಿಳಂಬಕ್ಕೆ ಗುತ್ತಿಗೆದಾರರು ಯಾವುದೇ ರೀತಿಯಿಂದಲೂ ಕಾರಣರಲ್ಲ ಹೀಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿಲ್ಲ.</p> <p>ಅಲ್ಲದೇ ಮೇಲಿನ ಎಲ್ಲಾ ಕಾರಣಗಳನ್ನು ನಮೂದಿಸಿ ಗುತ್ತಿಗೆದಾರರಿಗೆ Extension of Time ನ್ನು ದಂಡರಹಿತವಾಗಿ 109 ನೇ EB ಹಾಗೂ 152 ನೇ EC ಯಲ್ಲಿ ಮಂಡಿಸಿ ದಿನಾಂಕ: 01-04-2019 ರಿಂದ 31-12-2020 ರವರೆಗೆ (ಲಗತ್ತು-1 ಹಾಗೂ ಲಗತ್ತು-2) ನಂತರ 01-01-2021 ರಿಂದ 31-10-2021 ರವರೆಗೆ ದಂಡರಹಿತವಾಗಿ 113ನೇ EB ಹಾಗೂ 156 ನೇ EC ಯಲ್ಲಿ Extension of Time ನ್ನು ಮಾಡಲಾಗಿದೆ. (ಲಗತ್ತು-3 &amp; 4) ತದನಂತರ ದಿನಾಂಕ: 1-11-2021 ರಿಂದ 31-03-2022 ರ ವರೆಗೆ 115ನೇ EB ಹಾಗೂ 162 ನೇ EC ಯ ಸಭೆಯಲ್ಲಿ Extension of Time ನ್ನು ದಂಡರಹಿತವಾಗಿ ಅನುಮೋದನೆ ನೀಡಲಾಗಿದೆ.(ಲಗತ್ತು-5 &amp; 6) ದಿನಾಂಕ: 01-04-2022 ರಿಂದ 30-09-2022 ರ ವರೆಗೆ 117ನೇ EB ಹಾಗೂ 168 ನೇ EC ಯ ಸಭೆಯಲ್ಲಿ Extension of Time ನ್ನು ದಂಡರಹಿತವಾಗಿ ಅನುಮೋದನೆ ನೀಡಲಾಗಿದೆ.(ಲಗತ್ತು-6 &amp; 7) ಸದ್ಯ ಕಾಮಗಾರಿಯು ದಿನಾಂಕ: 27-09-2022 ರಂದು ರೂ. 79,70,42,171.00 ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.</p> <p>೨ ಹಾಗೂ 3:- ದಿನಾಂಕ: 03-02-2023 ರಂದು ಎಲ್ಲ ದಾಖಲಾತಿಗಳನ್ನು ಸಲ್ಲಿಸಲಾಗಿದ್ದು ತಮ್ಮಿಂದ ಇವುಗಳನ್ನು ಕೈಬಿಡಲಾಗಿದೆ.</p> <p>೪:-ಕಾಮಗಾರಿಯ ಮೂಲ ಅಂದಾಜು ಮೊತ್ತ ರೂ.69,37,75,777/-, ಕಾಮಗಾರಿಯ ಪರಿಷ್ಕೃತ ಮೊತ್ತ ರೂ. 83,08,88,349/- ಇದೆ. (ಲಗತ್ತು-೩). ಕಾಮಗಾರಿಯ ವರ್ಕಸ್ಸಿಪ್ (ಲಗತ್ತು-೪).</p>
--	---

	<p>ದಾಖಲಿಸಲಾಗಿದೆ. ಆದರೆ ಬಿಲ್ಲುಗಳೊಂದಿಗೆ ಯಾವುದೇ ದಾಖಲೆಗಳು ಲಭ್ಯವಿರುವುದಿಲ್ಲ.</p> <p>5) ಕಾಮಗಾರಿಯ ನಿರ್ವಹಣೆಯಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿದ ಬಗ್ಗೆ ಗುತ್ತಿಗೆದಾರರ ಮೇಲೆ ದಂಡ ವಿಧಿಸುವ ಬಗ್ಗೆ ವಿಶ್ವವಿದ್ಯಾಲಯದ ಕಾರ್ಯಕಾರಿ/ವಸಾಹತು ಮಂಡಳಿ ಸಭೆಗಳಲ್ಲಿ ತೀರ್ಮಾನಿಸಲಾಗಿದ್ದರ ವಿವರ ಲಭ್ಯವಿರುವುದಿಲ್ಲ.</p> <p>ಮೇಲ್ಕಾಣಿಸಿದ ನ್ಯೂನತೆಗಳ ಕುರಿತು ಪರಿಶೀಲಿಸಿ ಸೂಕ್ತ ದಾಖಲೆಗಳ ಸಹಿತ ಅನುಸರಣೆಯನ್ನು ಲೆಕ್ಕಪರಿಶೋಧನೆಗೆ ಒದಗಿಸಲು ಕೋರಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 131, ದಿನಾಂಕ 03.02. 2023</b> ರ ಮೂಲಕ ತಿಳಿಸಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 03.02.2023 ರಂದು ಸಲ್ಲಿಸಿರುವ ಅನುಸರಣೆಯನ್ನು ಪರಿಶೀಲಿಸಲಾಗಿ ಕ್ರಮಸಂಖ್ಯೆ: 01, 02, 03 ಕ್ಕೆ ಉತ್ತರಗಳನ್ನು ಸಲ್ಲಿಸಿದ್ದು ಕ್ರಮಸಂಖ್ಯೆ :04 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಅಂದಾಜು ಹಾಗೂ ವರ್ಕ್ ಸಿಪ್ ಗಳ ಬಗ್ಗೆ ದಾಖಲೆಗಳನ್ನು ಪೂರೈಸದೇ ಇರುವುದು ಹಾಗೂ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದರಿಂದ ಗುತ್ತಿಗೆದಾರರಿಗೆ 2021-22 ನೇ ಸಾಲಿನಲ್ಲಿ ಪಾವತಿಸಿದ ಮೊತ್ತ <b>ರೂ.7,90,12,067/-</b> ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	<p>ಆದ್ದರಿಂದ ಸದರಿ ಆಕ್ಷೇಪಣೆಯ ಮೊತ್ತ ರೂ. 7,90,12,067/- ಗಳನ್ನು ಕೈಬಿಡಲು ಕೋರಲಾಗಿದೆ.</p>
28.5	<p><b>ತಳಕಲ್ ಗ್ರಾಮದಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿ ಕುರಿತು.</b></p> <p>ವಿಶ್ವವಿದ್ಯಾಲಯದ 2020-21 ನೇ ಸಾಲಿನ ಇಂಜಿನಿಯರಿಂಗ್ ವಿಭಾಗದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ನಂ: 366/26.06.2020 (ಚೆಕ್ ನಂ: 290748/26.06.2020) ರೂ.9,50,00,000/- ಹಾಗೂ ವೋಚರ್ ನಂ : 1393/13.01.2021 (ಚೆಕ್ ನಂ: 156039 13.01.2021 ರೂ.10,00,00,000 ಹೀಗೆ ಒಟ್ಟು ರೂ.19.50 ಕೋಟಿಗಳನ್ನು ಕಾರ್ಯನಿರ್ವಾಹಕ ಅಭಿಯಂತರರು ಬಂದರು ಮತ್ತು ಒಳನಾಡು ಜಲಸಾರಿಗೆ ವಿಭಾಗ ಕೊಪ್ಪಳ ಇವರಿಗೆ</p>	

ಕುಕುನೂರ ತಾಲ್ಲೂಕು ತಳಕಲ್ ಗ್ರಾಮದಲ್ಲಿ ಸ್ನಾತಕೋತ್ತರ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಹಣ ಸಂದಾಯ ಮಾಡಲಾಗಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ 2020-21 ನೇ ಕಾರ್ಯಕಾರಿ ಪರಿಷತ್‌ನಲ್ಲಿ ಅನುಮೋದನೆಯಾಗಿರುತ್ತದೆ. ಈ ಕಾಮಗಾರಿಯನ್ನು ಠೇವಣಿ ವಂತಿಕೆ ರೂಪದಲ್ಲಿ ನಿರ್ವಹಿಸಬೇಕಾಗಿರುತ್ತದೆ. ಕಾಮಗಾರಿಯ ಒಟ್ಟು ಮೊತ್ತ ರೂ.95,00,67,237/- ಗಳಲ್ಲಿ ವಿಶ್ವವಿದ್ಯಾಲಯ ಆಂತರಿಕ ಸಂಪನ್ಮೂಲದಿಂದ ರೂ.70,00,67,237/- ಮತ್ತು ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿವಂತಿಕೆ ರೂ.25,00,00,000/- ಗಳು ಒಳಗೊಂಡಿರುತ್ತದೆ.

**ಕಾಮಗಾರಿಯ ವಿವರಗಳು ಈ ಕೆಳಗಿನಂತಿರುತ್ತದೆ.**

1	ಕಾಮಗಾರಿಯ ಹೆಸರು	ಸ್ನಾತಕೋತ್ತರ ಕೇಂದ್ರ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರ ತಳಕಲ್ ನಿರ್ಮಾಣ ಕುರಿತು.
2	ಗುತ್ತಿಗೆದಾರರ ಹೆಸರು	ಮೆಸರ್ಸ್ ರಾಮ ಕೃಷಿ ಇನ್‌ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು.
3	ಟೆಂಡರ್‌ನ ಅಂದಾಜು ಮೊತ್ತ ರೂ.	85,00,00,000/-
4	ಗುತ್ತಿಗೆದಾರರಿಗೆ ನೀಡಿದ ಮೊತ್ತ ರೂ.	95,00,67,237 ಇದರಲ್ಲಿ ಟೆಂಡರ್‌ಗೆ ನಿಗದಿ ಪಡಿಸಿದ ಮೊತ್ತ 83.34 ಕೋಟಿ + ಟೆಂಡರ್ ಪ್ರಿಮಿಯರ್ ಮೊತ್ತ ರೂ.11.66 ಕೋಟಿಗಳು ಒಳಗೊಂಡಿರುತ್ತದೆ. (14% ಹೆಚ್ಚಿಗೆ)
5	ಕಾಮಗಾರಿಗೆ ಜಾಗೆ ಹಸ್ತಾಂತರಿಸಿದ ದಿನಾಂಕ	20.07.2018
6	ಟೆಂಡರ್ ಅವಧಿ	18 ತಿಂಗಳು
7	ಕಾಮಗಾರಿ ಮುಕ್ತಾಯವಾಗಬೇಕಾದ ಪರಿಷ್ಕೃತ ದಿನಾಂಕ	19.10.2020
8	ಕಾಮಗಾರಿಯ	5001-101-801

1. ಸದರಿ ಕಾಮಗಾರಿಯ ಅಂದಾಜು ಮೊತ್ತ ರೂ.85.00 ಕೋಟಿಗಳಿಗೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ಪ್ರತಿಯನ್ನು ಲಗತ್ತಿಸಲಾಗಿದೆ.(ಲಗತ್ತು-1)
2. ಕಾಮಗಾರಿಯ ಅಂದಾಜು ಪತ್ರಿಕೆಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದಿಸಿ ಪಡೆದ ದಾಖಲೆಗಳನ್ನು ಹಾಜರು ಪಡಿಸಲಾಗಿದೆ.(ಲಗತ್ತು-2)
3. ಸದರಿ ಕಾಮಗಾರಿಗೆ ವಿಶ್ವವಿದ್ಯಾಲಯದ ವಂತಿಗೆಯಾದ ರೂ. 70.00 ಲಕ್ಷ ಗಳನ್ನು ಕಾಮಗಾರಿಗೆ ಬಿಡುಗಡೆ ಮಾಡಿದ ಬಗ್ಗೆ ದಾಖಲೆಯನ್ನು ತಯಾರಿಸಿ ಲಗತ್ತಿಸಲಾಗಿದೆ. (ಲಗತ್ತು-04).
4. ಈ ಕಾಮಗಾರಿಯನ್ನು ದಿನಾಂಕ; 20-07-2018 ರಂದು ಪ್ರಾರಂಭಿಸಲಾಗಿದ್ದು ಟೆಂಡರ್ ಪ್ರಕಾರ ಮುಕ್ತಾಯದ ದಿನಾಂಕ; 19-10-2020 ಇರುತ್ತದೆ. ಟೆಂಡರ್ ಮೊತ್ತ (ಕರಾರು ಪತ್ರದ ಪ್ರಕಾರ) ರೂ. 95.00 ಕೋಟಿ ಇದ್ದು, ಮುಕ್ತಾಯದ ದಿನಾಂಕ; 04-01-2021 ರ ವರೆಗೆ ರೂ. 80,50,000/- ಖರ್ಚಾಗಿರುತ್ತದೆ. ದಿನಾಂಕ 20-07-2018 ರಿಂದ 19-10-2020 ರ ವರೆಗೆ ಸ್ಥಳೀಯ ಹಾಗೂ ಜಾಗೆಯ ತೊಂದರೆಯಿರುವುದಾಗಿ ಕಾಮಗಾರಿ ಪ್ರಾರಂಭಿಸುವಲ್ಲಿ ತೊಂದರೆಯಾಗಿರುವುದರಿಂದ ಮುಖ್ಯ ಇಂಜಿನಿಯರರು,

ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳಿಗೆ ದಾಖಲೆಗಳ ಸಹಿತ ಸೂಕ್ತ ವಿವರಣೆಯನ್ನು ನೀಡಲು ಕೋರಲಾಗಿದೆ.

1. ಸದರಿ ಕಾಮಗಾರಿಯ ಅಂದಾಜು ಮೊತ್ತ ರೂ. 85,00,00,000 ಇರುವುದರಿಂದ ಇದಕ್ಕೆ ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದಿರುವ ದಾಖಲೆಗಳನ್ನು ಪೂರೈಸುವುದು.
2. ಕಾಮಗಾರಿಯ ಅಂದಾಜು ಪತ್ರಿಕೆಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆದ ದಾಖಲೆಗಳನ್ನು ಹಾಜರು ಪಡಿಸುವುದು.
3. ಸದರಿ ಕಾಮಗಾರಿಗೆ ವಿಶ್ವವಿದ್ಯಾಲಯದ ವಂತಿಕೆಯಾದ ರೂ.70,00,00,000ಗಳಲ್ಲಿ 2019-20 ನೇ ಸಾಲಿನಲ್ಲಿ ರೂ.55,50,00,000 ಮತ್ತು 2020-21 ನೇ ಸಾಲಿನಲ್ಲಿ ರೂ.19,50,00,000 ಹೀಗೆ ಒಟ್ಟಾರೆಯಾಗಿ ರೂ.74,50,00,000 ಲೋಕೋಪಯೋಗಿ ವಿಭಾಗ ಕೊಪ್ಪಳ ಇವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಇದು ವಿಶ್ವವಿದ್ಯಾಲಯವು ಭರಿಸಬೇಕಾದ ಮೊತ್ತಕ್ಕಿಂತ ರೂ.4,50,00,000 ಹೆಚ್ಚಿಗೆ ಬಿಡುಗಡೆಗೊಳಿಸಲಾಗಿದೆ. ಅಲ್ಲದೆ ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯವರು ನೀಡಬೇಕಾದ ವಂತಿಕೆ ಮೊತ್ತ ರೂ.25,00,00,000 ಗಳನ್ನು ವಿಶ್ವವಿದ್ಯಾಲಯಕ್ಕೆ ಬಿಡುಗಡೆಗೊಳಿಸಿದ ಮಾಹಿತಿಯನ್ನು ಪೂರೈಸುವುದು.
4. ಕಾಮಗಾರಿಯನ್ನು ದಿ:20.07.2018 ರಿಂದ ಪ್ರಾರಂಭಿಸಿದ್ದು ಟೆಂಡರ್ ಅವಧಿ 18 ತಿಂಗಳು ನಿಗದಿ ಪಡಿಸಿದ್ದು 2020-21 ನೇ ಸಾಲಿನ ಅಂತ್ಯದವರೆಗೂ ಪೂರ್ಣ ಗೊಂಡಿರುವುದಿಲ್ಲ. ಕಾಮಗಾರಿಯನ್ನು ಪೂರ್ಣಗೊಳಿಸಬೇಕಾದ ಪರಿಷ್ಕೃತ ದಿನಾಂಕ 19.10.2020 ಇದ್ದರೂ ಕೂಡ ಕಾಮಗಾರಿಯ ಪೂರ್ಣಗೊಂಡು ಹಸ್ತಾಂತರ ವಾಗಿರುವುದಿಲ್ಲ. ಕಾಮಗಾರಿ ನಿರ್ವಹಣೆಯಲ್ಲಿ ವಿಳಂಬಕ್ಕೆ ಕಾರಣಗಳನ್ನು ಸ್ಪಷ್ಟಪಡಿಸುವುದು.
5. ಕಾರ್ಯನಿರ್ವಹಣೆ ಅಭಿಯಂತರರು ಕೊಪ್ಪಳ ಇವರ

ಪಿ.ಡಬ್ಲ್ಯು.ಡಿ, (ಈಶಾನ್ಯ), ಕಲಬುರಗಿ ಇವರಿಂದ ಅವಧಿ ವಿಸ್ತರಣೆಯಾಗಿರುತ್ತದೆ (ಲಗತ್ತು-2) ನಂತರ ಆಪ್ರೋಚ್ ರಸ್ತೆ ನಿರ್ಮಾಣಕ್ಕಾಗಿ ಸ್ಥಳೀಯ ರೇತರು, ಮಾನ್ಯ ಹೈಕೋರ್ಟ್, ಧಾರವಾಡದಲ್ಲಿ ಕೇಸ್ ದಾಖಲಿಸಿದ್ದು ( wopi0252/2022) ಅದು ದಿನಾಂಕ 11-01-2023 ರಂದು ನಿರ್ಣಯವಾಗಿರುತ್ತದೆ [(ಲಗತ್ತು-03(ಎ)], ಇವೆಲ್ಲ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ ಈ ಕಾಮಗಾರಿಯನ್ನು ಸರ್ಕಾರದ ಆದೇಶದ ಪ್ರಕಾರದಂತೆ Deposit Contribution ದಂತೆ ನಿರ್ಮಾಣ ಕಾರ್ಯವನ್ನು ಕಾರ್ಯನಿರ್ವಹಣೆ ಇಂಜಿನಿಯರರು ಪಿ.ಡಬ್ಲ್ಯು.ಡಿ ಕೊಪ್ಪಳ ಇವರಿಗೆ ವಹಿಸಲಾಗಿದೆ ಸದ್ಯ ಕಾಮಗಾರಿಯು ಒಂದು ತಿಂಗಳಲ್ಲಿ ಪೂರ್ಣಗೊಳ್ಳುವ ಹಂತದಲ್ಲಿದೆ.

5. ಕ್ರಮ ಸಂಖ್ಯೆ:02 ವಿಶ್ವವಿದ್ಯಾಲಯದಿಂದ ರೂ. 4,50,00,000/- ಹೆಚ್ಚಿಗೆ ಭರಿಸಲಾಗಿಲ್ಲ. ಇದರ ಬಗ್ಗೆ ಕ್ರಮ ಸಂಖ್ಯೆ:03 ರಲ್ಲಿ ಉತ್ತರಿಸಲಾಗಿದ್ದು, ದಾಖಲೆಯನ್ನು ಲಗತ್ತಿಸಲಾಗಿದೆ. ಕ್ರಮ ಸಂಖ್ಯೆ:09 ಇದಕ್ಕೆ ಸಂಬಂಧಿಸಿ ಅಂದಾಜು ಪತ್ರಿಕೆಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆದ ದಾಖಲೆಗಳನ್ನು ಲಗತ್ತಿಸಲಾಗಿದೆ. (ಲಗತ್ತು-01) ಕ್ರಮ ಸಂಖ್ಯೆ:05 ಕ್ಕೆ ಉತ್ತರವನ್ನು ಮೇಲಿನಂತೆ ಸಲ್ಲಿಸಲಾಗಿದೆ. ಕ್ರಮ ಸಂಖ್ಯೆ:06 ಕ್ಕೆ ಕಾಮಗಾರಿ ಪರಿಶೀಲಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿದೆ. (ಲಗತ್ತು-05). ಮೇಲಿನ ಆಕ್ಷೇಪಣೆಗಳಿಗೆ ಕಂಡಿವಾರು ಉತ್ತರಗಳನ್ನು ದಾಖಲೆ ಸಮೇತ (ಲಗತ್ತು-1 ರಿಂದ 06) ಸಲ್ಲಿಸಲಾಗಿದೆ. ಕಾಮಗಾರಿಗೆ ಭರಿಸಿದ ಮೊತ್ತ ರೂ. 80,50,00,000/- ಗಳನ್ನು ಆಕ್ಷೇಪಣೆಯಿಂದ ಮುಕ್ತಗೊಳಿಸುವಂತೆ ವಿನಂತಿಸಲಾಗಿದೆ.

ಪತ್ರಸಂಖ್ಯೆ: ಲೋ.ವಿ/ಕೊ/ಲೆವ-1/ಹಣಬಳಕೆ 2020-21/2903 ದಿನಾಂಕ: 04.01.2021 ರನ್ವಯ ಕಚೇರಿ ಕಾಮಗಾರಿಗೆ ಒಟ್ಟು ರೂ. 80,50,00,000/- ವೆಚ್ಚವಾಗಿದ್ದು ಇನ್ನೂ ರೂ.14,50,00,000 ಮೊತ್ತದ ಕಾಮಗಾರಿ ಪೂರ್ಣಗೊಳಿಸಲು ಬಾಕಿ ಇರುತ್ತದೆ. ಕಾಮಗಾರಿ ವಿಳಂಬಕ್ಕೆ ಸೂಕ್ತ ವಿವರಣೆ ನೀಡುವುದು.

6. ಸರ್ಕಾರ ಆದೇಶ ಸಂಖ್ಯೆ: ಏಫ್‌ಡಿ/55/Pro Cell /2004 ದಿನಾಂಕ: 17.02.2005 ರ ಪ್ರಕಾರ ಕಾಮಗಾರಿ ಅಂದಾಜು ಮೌಲ್ಯವು ರೂ.2,00,00,000/- ಕೋಟಿಗಿಂತ ಹೆಚ್ಚಿಗೆ ಇದ್ದಲ್ಲಿ ಮೂರನೇ ವ್ಯಕ್ತಿಯಿಂದ ಪರಿಶೀಲನೆ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ.

7. ವಿಶ್ವವಿದ್ಯಾಲಯವು ಲೋಕೋಪಯೋಗಿ ವಿಭಾಗ ಕೊಪ್ಪಳ ಇವರಿಗೆ ಬಿಡುಗಡೆಗೊಳಿಸಿ ಅನುದಾನಕ್ಕೆ ಹಣವಿನಿಯೋಗಿತಾ ಪ್ರಮಾಣ ಪತ್ರಗಳನ್ನು ಹಾಜರು ಪಡಿಸುವುದು. **ಲೆಕ್ಕಪರಿಶೋಧನಾ ವಿಚಾರಣಾ**

**ಪತ್ರಸಂಖ್ಯೆ: 71, ದಿನಾಂಕ 05.12.2022** ರಂದು ನೀಡಲಾಗಿ ದಿನಾಂಕ: 25.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆಯನ್ನು ಸಲ್ಲಿಸಿದ್ದು, ವಿಚಾರಣೆ ಪತ್ರದಲ್ಲಿನ ನ್ಯೂನತೆ ಅಂಶಗಳ ಕ್ರಮಸಂಖ್ಯೆ 1,3,4 ಮತ್ತು 7 ಕ್ಕೆ ಪೂರಕ ದಾಖಲೆಗಳೊಂದಿಗೆ ಉತ್ತರ ನೀಡಿರುವರು.

- **ಕ್ರಮಸಂಖ್ಯೆ:03** ರಲ್ಲಿ ತಿಳಿಸಿದಂತೆ ವಿಶ್ವ ವಿದ್ಯಾಲಯದವರು ಹೆಚ್ಚಿಗೆ ಭರಿಸಿದರೂ.4,50,00,000/- ಗಳ ಬಗ್ಗೆ ಯಾವುದೇ ಉತ್ತರ ನೀಡಿರುವುದಿಲ್ಲ.

- **ಕ್ರಮಸಂಖ್ಯೆ:02**ಕ್ಕೆ ಸಂಬಂಧಿಸಿದಂತೆ ಅಂದಾಜು ಪತ್ರಿಕೆಗೆ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಅನುಮೋದನೆ ಪಡೆದ ದಾಖಲೆಗಳನ್ನು ಅನುಸರಣೆಯೊಂದಿಗೆ ಲಗತ್ತಿಸಿರುವುದಿಲ್ಲ.

- **ಕ್ರಮಸಂಖ್ಯೆ: 05**ಕ್ಕೆ ಉತ್ತರ ನೀಡಿರುವುದಿಲ್ಲ.

- **ಕ್ರಮಸಂಖ್ಯೆ:06**ಕ್ಕೆ ಕಾಮಗಾರಿ ಪರಿಶೀಲಿಸಿದ ಬಗ್ಗೆ ಪ್ರಮಾಣ ಪತ್ರವನ್ನು ಲೆಕ್ಕ ಪರಿಶೋಧನೆಗೆ ಒದಗಿಸಿರುವುದಿಲ್ಲ.

	ಆದ ಕಾರಣ ವಿಚಾರಣಾ ಪತ್ರದಲ್ಲಿನ ಎಲ್ಲ ಅಂಶಗಳಿಗೆ ಅನುಸರಣೆ ನೀಡುವವರೆಗೆ ಕಾಮಗಾರಿಗೆ ಭರಿಸಿದ ಮೊತ್ತ ರೂ.80,50,00,000/- ಗಳನ್ನು ಆಕ್ಷೇಪಣೆಯಿಲ್ಲದಲಾಗಿದೆ.																	
28.6	<p><b>ಕಾಮಗಾರಿ ಬಿಲ್ಲುಗಳಲ್ಲಿ ನ್ಯೂನತೆಗಳ ಕುರಿತು.</b></p> <p>2020-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಇಂಜಿನೀಯರಿಂಗ್ ವಿಭಾಗದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ: 308, ದಿನಾಂಕ: 26.06.2020 (ಚೆಕ್ ನಂ: 290648 ದಿನಾಂಕ: 22.06.2020 ರ ಪ್ರಕಾರ ರೂ.34,65,693/- ಗಳನ್ನು Johnson Lifts Pvt Ltd Bangalore ಇವರಿಗೆ ಹಣ ಪಾವತಿ ಮಾಡಲಾಗಿರುತ್ತದೆ. ಕಾಮಗಾರಿಯ ವಿವರಗಳು ಈ ಕೆಳಗಿನಂತಿವೆ.</p> <table border="1"> <tr> <td>ಕಾಮಗಾರಿಯ ಹೆಸರು</td> <td>Supplying Installing testing and commissioning 8 passenger Elevators in Administrative Buiding (South Block) and Goods Elevators to Administrative Buiding (North Block) @ Jnana Sangam VTU Belagavi With buyback of Exisiting Passanger Elevators</td> </tr> <tr> <td>ಬಿಲ್ಲಿನ ಸಂಖ್ಯೆ</td> <td>RA Bil 1<sup>st</sup> Final</td> </tr> <tr> <td>ಗುತ್ತಿಗೆದಾರರ ಹೆಸರು</td> <td>Johnson Lifts Pvt Ltd Banglore.</td> </tr> <tr> <td>ಒಪ್ಪಂದ ಪತ್ರಸಂಖ್ಯೆ</td> <td>VTU/IRC-23/2019-20 Date:24 07 2019</td> </tr> <tr> <td>ಕೆಲಸ ಪ್ರಾರಂಭಿಸಿದ ದಿನಾಂಕ</td> <td>19.08.2019</td> </tr> <tr> <td>ಟೆಂಡರ್ ಅವಧಿ</td> <td>04 ತಿಂಗಳು</td> </tr> <tr> <td>ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸುವ ದಿನಾಂಕ</td> <td>18.12.2019</td> </tr> <tr> <td>ಕಾಮಗಾರಿ ಮುಕ್ತಾಯಗೊಂಡ</td> <td>04.02.2020</td> </tr> </table>	ಕಾಮಗಾರಿಯ ಹೆಸರು	Supplying Installing testing and commissioning 8 passenger Elevators in Administrative Buiding (South Block) and Goods Elevators to Administrative Buiding (North Block) @ Jnana Sangam VTU Belagavi With buyback of Exisiting Passanger Elevators	ಬಿಲ್ಲಿನ ಸಂಖ್ಯೆ	RA Bil 1 <sup>st</sup> Final	ಗುತ್ತಿಗೆದಾರರ ಹೆಸರು	Johnson Lifts Pvt Ltd Banglore.	ಒಪ್ಪಂದ ಪತ್ರಸಂಖ್ಯೆ	VTU/IRC-23/2019-20 Date:24 07 2019	ಕೆಲಸ ಪ್ರಾರಂಭಿಸಿದ ದಿನಾಂಕ	19.08.2019	ಟೆಂಡರ್ ಅವಧಿ	04 ತಿಂಗಳು	ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸುವ ದಿನಾಂಕ	18.12.2019	ಕಾಮಗಾರಿ ಮುಕ್ತಾಯಗೊಂಡ	04.02.2020	
ಕಾಮಗಾರಿಯ ಹೆಸರು	Supplying Installing testing and commissioning 8 passenger Elevators in Administrative Buiding (South Block) and Goods Elevators to Administrative Buiding (North Block) @ Jnana Sangam VTU Belagavi With buyback of Exisiting Passanger Elevators																	
ಬಿಲ್ಲಿನ ಸಂಖ್ಯೆ	RA Bil 1 <sup>st</sup> Final																	
ಗುತ್ತಿಗೆದಾರರ ಹೆಸರು	Johnson Lifts Pvt Ltd Banglore.																	
ಒಪ್ಪಂದ ಪತ್ರಸಂಖ್ಯೆ	VTU/IRC-23/2019-20 Date:24 07 2019																	
ಕೆಲಸ ಪ್ರಾರಂಭಿಸಿದ ದಿನಾಂಕ	19.08.2019																	
ಟೆಂಡರ್ ಅವಧಿ	04 ತಿಂಗಳು																	
ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸುವ ದಿನಾಂಕ	18.12.2019																	
ಕಾಮಗಾರಿ ಮುಕ್ತಾಯಗೊಂಡ	04.02.2020																	

ದಿನಾಂಕ	
ಬಿಲ್ಲಿನ ವಿವರ	ಒಟ್ಟು ಬಿಲ್ಲಿನ ಮೊತ್ತ ರೂ 38,40,000/- ಶಾಸನಬದ್ಧ ಕಡಿತಗಳು ರೂ 1,64,352/- Liquidity Damages Rs 17,955/- 5% amount reserved For want Of Licenses copy 1,92,000/- ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತ ರೂ.34,65,693/- ಗಳು ಇರುತ್ತದೆ.

ಸದರಿ ಕಾಮಗಾರಿ ನಿರ್ವಹಣೆಯಲ್ಲಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.

1. ಕಾಮಗಾರಿಯನ್ನು ಟೆಂಡರ್‌ಗೆ ನಿಗದಿ ಪಡಿಸಿದ ಕಾಲಾವಧಿಯಲ್ಲಿ ಪೂರ್ಣಗೊಳಿಸಿರುವುದಿಲ್ಲ.
2. ಕಾಮಗಾರಿಯ ಹೆಸರಿನಲ್ಲಿ Buyback of existing Passenger Elevators ಎಂದು ಇದ್ದು ಈ ಕುರಿತು ಯಾವುದೇ ಮಾಹಿತಿ ಲಭ್ಯವಿರುವುದಿಲ್ಲ ಹಾಗೂ ಕಡಿತಗೊಳಿಸಿರುವುದಿಲ್ಲ.
3. Lift Installation ಬಗ್ಗೆ ಅಧಿಕೃತ ಲೈಸೆನ್ಸ್ ಹೊಂದಿದರೇ ಇರುವ ವ್ಯಕ್ತಿಗೆ /ಗುತ್ತಿಗೆದಾರರಿಗೆ ಹೇಗೆ ಕಾಮಗಾರಿ ನಿರ್ವಹಿಸಲು ಕೆಲಸದ ಆದೇಶ ನೀಡಲಾಗಿದೆ. ಪ್ರಸ್ತುತ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ದಿನಾಂಕ:16.03.2020 ಕ್ಕೆ ಹಸ್ತಾಂತರಿಸಿರುವರು. ಗುತ್ತಿಗೆದಾರರು ಲೈಸೆನ್ಸ್ ಪ್ರತಿ ಹಾಜರು ಪಡಿಸಿದೇ ಇರುವುದಕ್ಕೆ ಬಿಲ್ಲು ಮೊತ್ತದಲ್ಲಿ ರೂ 1,92,000/- ಗಳನ್ನು ಕಡಿತಗೊಳಿಸಿ ಹಣ ಪಾವತಿಸಿದ್ದು ಲೈಸೆನ್ಸ್ ಪ್ರತಿ ಹಾಜರು ಪಡಿಸಲು ಕೋರಿದೆ.
4. ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕಟ್ಟಡಗಳಿಗೆ ಅಳವಡಿಸಿದ ಬಗ್ಗೆ ಪ್ರಮಾಣ ಪತ್ರಗಳನ್ನು ಬಿಲ್ಲಿನೊಂದಿಗೆ ಲಗತ್ತಿಸಿರುವುದಿಲ್ಲ. (Installation Certificate)

ಮೇಲ್ಕಾಣಿಸಿದ ನ್ಯೂನತೆಗಳಿಗೆ ಸೂಕ್ತ ವಿವರಣೆ ನೀಡಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 72, ದಿನಾಂಕ: 06.12.2022 ರ ಮೂಲಕ ನೀಡಲಾಗಿ,

1. ಈ ಕಾಮಗಾರಿಯನ್ನು ದಿನಾಂಕ: 19-08-2019 ರಲ್ಲಿ ಪ್ರಾರಂಭಿಸಿ ದಿನಾಂಕ: 04-02-2020 ರಂದು ಪೂರ್ಣಗೊಳಿಸಲಾಗಿದೆ. ಕಾಮಗಾರಿಯನ್ನು ಟೆಂಡರ್ ಪ್ರಕಾರ ದಿನಾಂಕ: 18-12-2019 ರಂದು ಪೂರ್ಣಗೊಳಿಸಬೇಕಾಗಿದ್ದು, ಗುತ್ತಿಗೆದಾರರು ದಿನಾಂಕ: 04-02-2020 ರಂದು ಪೂರ್ಣಗೊಳಿಸಿರುವುದರಿಂದ, ವಿಳಂಬ ಅವಧಿಗೆ ರೂ.17,955/- ದಂಡ ವಿಧಿಸಲಾಗಿದ್ದು, ಈ ದಂಡವನ್ನು ಗುತ್ತಿಗೆದಾರರ ಮೊದಲನೇ ಮತ್ತು ಅಂತಿಮ ಬಿಲ್ಲಿನಲ್ಲಿ ಕಟಾವಣೆ ಮಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. (ಲಗತ್ತು-1)
2. ಗುತ್ತಿಗೆದಾರರು ಟೆಂಡರಿನಲ್ಲಿ ಭಾಗವಹಿಸುವಾಗ ಈಗಾಗಲೇ ಟೆಂಡರಿನಲ್ಲಿ ತಿಳಿಸಿದಂತೆ ಹಳೆಯ ಲಿಫ್ಟನ್ನು Buy Back ಶರತ್ತು ನಡಿಯ ದರವನ್ನು ನಮೂದಿಸಿರುತ್ತಾರೆ. ಇದರ ಬಗ್ಗೆ ಪ್ರತ್ಯೇಕವಾಗಿ ಮಾಹಿತಿ ನೀಡುವ ಅವಶ್ಯಕತೆ ಇರುವುದಿಲ್ಲ. ಅಲ್ಲದೇ ಹಳೆಯ ಲಿಫ್ಟಿನ ಮೊತ್ತವನ್ನು ಕಟಾವಣೆ ಮಾಡುವ ಅವಶ್ಯಕತೆ ಇರುವುದಿಲ್ಲ.
3. ಗುತ್ತಿಗೆದಾರರು Johnson Lifts & Escalator, Chennai ಇವರಿದ್ದು, ಇವರೇ ಮೂಲ ಲಿಫ್ಟ್ ತಯಾರಕರು (Manufacturer) ಹಾಗೂ ಇವರಿಂದಲೇ ಲಿಫ್ಟ್ ರಿಪೇರಿ ಕೈಗೊಳ್ಳಲಾಗಿದೆ. ಅಧಿಕೃತ ಗುತ್ತಿಗೆದಾರರು ಕಾಮಗಾರಿ

	<p>ದಿನಾಂಕ:02.02.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ನೀಡಿದ್ದು ನ್ಯೂನತೆಗಳ ಕ್ರಮಸಂಖ್ಯೆ: 02 ಮತ್ತು 03 ಕ್ಕೆ ಸಂಬಂಧಿಸಿದಂತೆ ಸಮರ್ಪಕವಾದ ಉತ್ತರ ನೀಡಿರುವುದಿಲ್ಲ. ಕ್ರಮಸಂಖ್ಯೆ: 03 ರಲ್ಲಿ ಸೂಚಿಸಿದಂತೆ ಲೈಸೆನ್ಸ್ ಪ್ರತಿ ಹಾಜರು ಪಡಿಸಲು ತಿಳಿಸಲಾಗಿದ್ದು ಅನುಸರಣೆಯೊಂದಿಗೆ ಅಧಿಕೃತ ಲೈಸೆನ್ಸ್ ಪ್ರತಿ ಲಗತ್ತಿಸದೇ ಇರುವುದರಿಂದ ಗುತ್ತಿಗೆದಾರರಿಗೆ ಪಾವತಿಸಿದ ಒಟ್ಟು ಮೊತ್ತ ರೂ.38,40,000/- ಗಳನ್ನು ಆಕ್ಷೇಪಣೆಯಲ್ಲಿದೆಲಾಗಿದೆ.</p>	<p>ತ್ಯಾಜ್ಯವಾಗಿ ಪೂರ್ಣಗೊಳಿಸಿದ ಬಗ್ಗೆ ಸರ್ಕಾರದ ಮುಖ್ಯ ವಿದ್ಯುತ್ ಪರಿವೀಕ್ಷಕರು ಹಾಗೂ ಮುಖ್ಯ ತಪಾಸಣಾಧಿಕಾರಿಗಳು, ಕರ್ನಾಟಕ ಸರ್ಕಾರ ಇವರು ದಿನಾಂಕ: 22.07.2020 ರಂದು ಪ್ರಮಾಣ ಪತ್ರ ನೀಡಿರುವರು (ಲಗತ್ತು-2). ಈ ಪ್ರಮಾಣ ಪತ್ರ ನೀಡಿದ ನಂತರವೇ ಗುತ್ತಿಗೆದಾರರ ಬಿಲ್ಲಿನಲ್ಲಿ ಕಟಾವಣೆ ಮಾಡಿದ ಮೊತ್ತ ರೂ. 1,92,000/- ನ್ನು ಬಿಡುಗಡೆ ಮಾಡಲಾಗಿದೆ (ಲಗತ್ತು-3)</p> <p>1) ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕಟ್ಟಡಗಳಿಗೆ ಅಳವಡಿಸಿದ ಪ್ರಮಾಣ ಪತ್ರಗಳನ್ನು ಮುಖ್ಯ ವಿದ್ಯುತ್ ಪರಿವೀಕ್ಷಕರು ಸ್ವತಃ ಸ್ಥಾನಿಕ ಪರಿಶೀಲನೆ ಮಾಡಿ ನೀಡಿದ್ದು, ಅವುಗಳ ಪ್ರತಿಗಳನ್ನು ಲಗತ್ತಿಸಲಾಗಿದೆ (ಲಗತ್ತು 4/1, 4/2 ಹಾಗೂ 4/3).</p> <p>ಆದ್ದರಿಂದ ತಮ್ಮ ಆಕ್ಷೇಪಣೆಗಳಿಗೆ ಸೂಕ್ತ ದಾಖಲಾತಿಗಳೊಂದಿಗೆ ಉತ್ತರ ನೀಡಲಾಗಿದ್ದು, ಗುತ್ತಿಗೆದಾರರಿಗೆ ಪಾವತಿಸಿದ ಒಟ್ಟು ರೂ.38,40,000/- ನ್ನು ಆಕ್ಷೇಪಣೆಯಿಂದ ಕೈ ಬಿಡಲು ಕೋರಲಾಗಿದೆ.</p>
28.7	<p>ಯುಬಿಡಿಟಿ ದಾವಣಗೆರೆಯಲ್ಲಿ ಆಡಿಟೋರಿಯಮ್ ನಿರ್ಮಾಣ ಕಾಮಗಾರಿ ಕುರಿತು.</p> <p>2020-21 ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ 167, ದಿನಾಂಕ:22.05.2020 (ಚೆಕ್ ನಂ: 146345 ದಿ: 22.05.2020) ರಂತೆ ಆರ್ ಎ ಬಿಲ್ಲು 10 ಮತ್ತು ಭಾಗಶಃ ಬಿಲ್ಲಿನ ಮೊತ್ತ ರೂ. 3,43,52,372/- ಗಳಲ್ಲಿ ರೂ.20,20,773/- ಗಳ ಶಾಸನಬದ್ಧ ಕಡಿತಗಳನ್ನು ಕಟಾವಣೆಗೊಳಿಸಿ ರೂ.3,23,31,599/- ಗಳನ್ನು ಕಾಮಗಾರಿ ನಿರ್ವಹಿಸಿದ M/S DJPR Construction Pvt.Ltd Hyderabad ಇವರಿಗೆ ಸಂದಾಯ ಮಾಡಲಾಗಿರುತ್ತದೆ. ಕಾಮಗಾರಿಯ ವಿವರಗಳು ಕೆಳಗಿನಂತಿವೆ.</p> <p style="text-align: center;"><b>ಆರ್ ಎ ಬಿಲ್ಲು 10 ಮತ್ತು ಭಾಗಶಃ</b></p>	



ಕಾಮಗಾರಿ ಹೆಸರು	Construction of Auditorium Building @ UBDT Engineering
ಗುತ್ತಿಗೆದಾರರ ಹೆಸರು	M/S DJPR Construction (P) Ltd
ಒಪ್ಪಂದ ಪತ್ರಸಂಖ್ಯೆ	VTU.IRC/20/2013-14 Date:
ಟೆಂಡರ್ ಮೊತ್ತ ರೂ.	32,69,20,734/-
ಟೆಂಡರ್‌ನ ಅವಧಿ	24 ತಿಂಗಳು
ಲಿಖಿತ ಕಾಮಗಾರಿ ಪ್ರಾರಂಭಿಸಲು ತಿಳಿಸಿದ ದಿನಾಂಕ	29.01.2014
ಟೆಂಡರ್ ಅವಧಿ ಪ್ರಮಾಣ ಕಾಮಗಾರಿ ಮುಕ್ತಾಯಗೊಳಿಸಬೇಕಾದ	28.01.2016

**ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಈ ಕೆಳಕಂಡ ನ್ಯೂನತೆಗಳು ಕಂಡುಬಂದಿರುತ್ತವೆ.**

1. ಸದರಿ ಕಾಮಗಾರಿಗೆ ದಿನಾಂಕ: 28.01.2016 ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಗುತ್ತಿಗೆದಾರರು ನಿರೀಕ್ಷಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸದೇ ಕಾಮಗಾರಿ ಪ್ರಗತಿ ಹಿನ್ನಡೆಯಾಗಿರುವುದು. ಅದರಂತೆ ಗುತ್ತಿಗೆದಾರರಿಗೆ ಮೊದಲ ಬಾರಿ ವಿಶ್ವವಿದ್ಯಾಲಯದ ಪತ್ರಸಂಖ್ಯೆ: VTU/BGM/ RE/CW-1 /2017-18/9670 ದಿನಾಂಕ: 18.01.2017 ರನ್ವಯ ದಿನಾಂಕ: 31.03.2018 ರವರೆಗೆ ಅವಧಿ ವಿಸ್ತರಿಸಿದೆ. ತದನಂತರ 135 ನೇ ಕಾರ್ಯಕಾರಿಣಿ ಸಮಿತಿ ಮತ್ತು 103 ನೇ Estate Boardನ ಸಭೆಗಳಲ್ಲಿನ ಅನುಮೋದನೆ ಪ್ರಕಾರ ಪುನಃ ದಿನಾಂಕ: 31.12.2019 ರವರೆಗೆ ವಿಸ್ತರಿಸಲಾಗಿದೆ, ಎರಡು ವರ್ಷಗಳಲ್ಲಿ ಮುಕ್ತಾಯಗೊಳಿಸಬೇಕಾದ ಕಾಮಗಾರಿಯು 03 ವರ್ಷಗಳು ಗತಿಸಿದರೂ ಇಲ್ಲಿಯವರೆಗೆ ಪೂರ್ಣಗೊಂಡಿರುವುದಿಲ್ಲ.
2. ಆರ್.ಎ ಬಿಲ್ಲು ಮತ್ತು ಭಾಗಶಃ ಬಿಲ್ಲಿನವರೆಗೆ ಕಾಮಗಾರಿ ಒಟ್ಟು ರೂ.26,37,59,166/- ಗಳನ್ನು ವೆಚ್ಚ ಭರಿಸಲಾಗಿರುತ್ತದೆ. ಇನ್ನು ರೂ.6,31,61,568/- ಗಳಷ್ಟು ಮೊತ್ತದ ಕಾಮಗಾರಿಯು ಪೂರ್ಣಗೊಳಿಸುವುದಕ್ಕೆ ಬಾಕಿ ಉಳಿದಿರುತ್ತದೆ. ಕಾಮಗಾರಿಯು ಪ್ರಗತಿ ಹಿನ್ನಡೆಯಾಗಿರುವುದಕ್ಕೆ ಗುತ್ತಿಗೆದಾರರ ಮೇಲೆ

- (1) ಸದರ ಕಾಮಗಾರಿಯನ್ನು 29-01-2014 ರಂದು ಪ್ರಾರಂಭವಾಗಿದ್ದು, ದಿನಾಂಕ: 28.01.2016 ಕ್ಕೆ ಪೂರ್ಣಗೊಳ್ಳಬೇಕಾಗಿತ್ತು. ಗುತ್ತಿಗೆದಾರರಿಗೆ 2 ಬಾರಿ ಅವಧಿ ವಿಸ್ತರಣೆಯನ್ನು ದಿನಾಂಕ: (ದಿನಾಂಕ: 31.03.2018 ರ ವರೆಗೆ, ತದನಂತರ 31.12.2019 ರ ವರೆಗೆ) 31.12.2019 ರ ವರೆಗೆ ಮಾಡಿಕೊಡಲಾಗಿದ್ದು, ರೂ.22,94,06,794=00 ರಷ್ಟು ಪ್ರಗತಿ (70.17%) ಯನ್ನು ಸಾಧಿಸಿದ್ದರೂ ಕೂಡ ಸದರ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಆಗಿದ್ದ ಕೆಲವು Misappropriation ವಿಚಾರಣೆಗಾಗಿ ನ್ಯಾಯಮೂರ್ತಿ ಶ್ರೀ ಕೆ.ಎನ್. ಕೇಶವನಾರಾಯಣ (ನಿವೃತ್ತ) ಹೈಕೋರ್ಟ್ ನ್ಯಾಯಾಧೀಶರು, ರವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ವಿಚಾರಣೆಗೆ ಆಯೋಗವನ್ನು ದಿನಾಂಕ: 05.08.2019 ರಚಿಸಿದ್ದರಿಂದ ವಿಶ್ವವಿದ್ಯಾಲಯದ ಎಲ್ಲಾ ಕಾಮಗಾರಿಗಳ ಬಿಲ್ಲುಗಳನ್ನು ತಡೆಹಿಡಿಯಲಾಯಿತು. ಹೀಗಾಗಿ ಗುತ್ತಿಗೆದಾರರಿಗೆ ಬಿಲ್ಲು ಪಾವತಿಯಾಗದೇ ಕಾಮಗಾರಿಯು ಪ್ರಗತಿ ಕುಂಠಿತವಾಯಿತು. ಅಲ್ಲದೆ ದಿನಾಂಕ: 25.03.2020 ರಿಂದ ದಿನಾಂಕ: 20.10.2021 ರ ವರೆಗೆ ಕೋವಿಡ್-19 ಲಾಕ್ ಡೌನ್‌ದಿಂದಾಗಿಯೂ ಕಾಮಗಾರಿಯು ವಿಳಂಬವಾಗಲು ಕಾರಣ.

<p>ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆ ನೀಡಿರುವುದಿಲ್ಲ.</p> <p>3. ಸರ್ಕಾರದ ಆದೇಶಸಂಖ್ಯೆ: ಎಫ್.ಡಿ55/Pro Cell /2004 ದಿನಾಂಕ: 17.02.2005 ರ ಪ್ರಕಾರ ಕಾಮಗಾರಿಯ ಅಂದಾಜು ಮೌಲ್ಯ ಎರಡು ಕೋಟಿಗಳಿಗಿಂತ ಹೆಚ್ಚಿದ್ದಲ್ಲಿ ಮೂರನೇ ವ್ಯಕ್ತಿಯಿಂದ ಪರಿಶೀಲನಾ ಪ್ರಮಾಣಪತ್ರ ಒದಗಿಸದೇ ಇರುವುದಕ್ಕೆ ಬಿಲ್ಲಿನ 10% ಮೊತ್ತ ರೂ.33,31,599/- ಗಳನ್ನು ಕಾಯ್ದಿರಿಸಿ ಬಿಲ್ಲಿನ ಮೊತ್ತ ಪಾವತಿಸಲಾಗಿದೆ.</p> <p>4. ಗುತ್ತಿಗೆದಾರರು ಕಡಿಮೆ ಪ್ರಗತಿ ಸಾಧಿಸುವುದಕ್ಕೆ ಬಿಲ್ಲಿನ ಮೊತ್ತದಲ್ಲಿ ರೂ.6,00,000/- ಗಳನ್ನು ತಡೆಹಿಡಿದು ಉಳಿದ ಬಾಕಿ ಮೊತ್ತ ಪಾವತಿಸಿರುತ್ತದೆ.</p> <p>5. ಗುತ್ತಿಗೆದಾರರು ನೀಡಿದ ಬ್ಯಾಂಕ್ ಗ್ಯಾರಂಟಿ ಮೊತ್ತ ರೂ.1,63,46,000/- ಗಳನ್ನು ಇಲ್ಲಿಯವರೆಗೆ ನವೀಕರಿಸದೇ ಇರುವುದಕ್ಕೆ ಬಿಲ್ಲಿನಲ್ಲಿ ರೂ.5,00,000/- ಗಳನ್ನು ತಡೆಹಿಡಿದು ಪಾವತಿಸಿದೆ. ಪ್ರಸ್ತುತ ಗುತ್ತಿಗೆದಾರರು ಬ್ಯಾಂಕ್ ಗ್ಯಾರಂಟಿಯನ್ನು ನವೀಕರಿಸಿ ವಿಶ್ವವಿದ್ಯಾಲಯಕ್ಕೆ ಪುರೈಸಿದಲ್ಲಿ ದಾಖಲೆಗಳನ್ನು ಲೆಕ್ಕಪರಿಶೋಧನೆ ಹಾಜರುಪಡಿಸಿಲ್ಲ.</p> <p>ಈ ಮೇಲ್ಕಾಣಿಸಿದ ನ್ಯೂನತೆಗಳಿಗೆ ಸೂಕ್ತ ವಿವರಣೆ ನೀಡಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 73, ದಿನಾಂಕ 06.12.2022 ರ ಮೂಲಕ ನೀಡಲಾಗಿ ದಿನಾಂಕ 30.01.2023 ರಂದು ವಿಶ್ವವಿದ್ಯಾಲಯದವರು ಅನುಸರಣೆ ಸಲ್ಲಿಸಿದ್ದು, ಗುತ್ತಿಗೆದಾರರ ಕಾಮಗಾರಿಯನ್ನು ನಿರ್ವಹಿಸುವಾಗ ಲಾಕಡೌನ್ ಆಗಿರುವುದರಿಂದ ವಿಳಂಬವಾಗಿರುವುದಾಗಿ ತಿಳಿಸಿರುವರು. ಇದಕ್ಕೆ ವಸಾಹತು ಮಂಡಳಿ ಮತ್ತು ಕಾರ್ಯಕಾರಿಣಿ ಪರಿಷತ್ ಸಭೆಗಳಲ್ಲಿ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿರುವರು. 2020-21 ನೇ ಸಾಲಿನಲ್ಲಿ ಪಾವತಿಸಿದ ಆರ್. ಎ. ಬಿಲ್ಲು ಸಂಖ್ಯೆ:10 ಮತ್ತು ಭಾಗಶಃ ಬಿಲ್ಲಿಗೆ 03 ನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ದೃಢೀಕರಣ ಪ್ರಮಾಣ ಪತ್ರ ಲಗತ್ತಿಸದೇ ಮುಂದಿನ ಬಿಲ್ಲಿಗೆ ಪರಿಶೀಲನೆ ಮಾಡಿದ ಪ್ರಮಾಣಪತ್ರಗಳನ್ನು ಲಗತ್ತಿಸಿರುವರು ಎಂದು ತಿಳಿಸಿರುತ್ತಾರೆ. ಕಾರಣ ಪ್ರಸ್ತುತ ಸಾಲಿನಲ್ಲಿ ನಿರ್ವಹಿಸಿದ</p>	<p>2) ಮೇಲಿನ ಕಂಡಿಕೆಯಲ್ಲಿ ವಿವರಿಸಿದಂತೆ ಗುತ್ತಿಗೆದಾರರು ದಿನಾಂಕ:28-01-2016ರ ವರೆಗೆ (Due date of Completion) ಶೇ.70.17% ಆರ್ಥಿಕ ಪ್ರಗತಿ ಸಾಧಿಸಿದ್ದು (ರೂ.22,94,06,794/) ಗುತ್ತಿಗೆದಾರರು ಕೆಲಸದ ಮಾಡಿದ ಮೊತ್ತದಲ್ಲಿ ರೂ.8,73,27,417/- ಬಿಲ್ಲು ಪಾವತಿಯಾಗದೆ 03-05-2018 ರ ವರೆಗೆ ಪೆಂಡಿಂಗ್ ಇಡಲಾಗಿತ್ತು ವಿಶ್ವವಿದ್ಯಾಲಯದಲ್ಲಿ ನಡೆದಿದ್ದ Irregularities, mismanagement ವಿಚಾರಣೆ ನಡೆಸಲು ದಿನಾಂಕ: 08-05-2015 ಹಾಗೂ 09-09-2015 ರಲ್ಲಿ ಏಕಸದಸ್ಯ ಆಯೋಗವನ್ನು ಶ್ರೀ ಕೆ ಎನ್ ಕೇಶವ ನಾರಾಯಣ ನಿವೃತ್ ನ್ಯಾಧೀಶರ ನೇತೃತ್ವದಲ್ಲಿ ಮಾನ್ಯ ರಾಜ್ಯಪಾಲರು ನೇಮಕ ಮಾಡಿದ್ದರಿಂದ, ಈ ಕಾಮಗಾರಿಯ ಬಿಲ್ಲನ್ನು ತಡೆಹಿಡಿಯಲಾಯಿತು. ಆದ್ದರಿಂದ, ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸದೇ ಪ್ರಗತಿಯನ್ನು ಸ್ಥಗಿತಗೊಳಿಸಬೇಕಾಯಿತು. ಅಲ್ಲದೆ ದಿನಾಂಕ: 25-03-2020 ರಿಂದ ದಿನಾಂಕ: 20-10-2021 ರ ವರೆಗೆ ಕೋವಿಡ್-19 ಲಾಕಡೌನ್‌ದಿಂದಾಗಿಯೂ ಕಾಮಗಾರಿಯ ಪ್ರಗತಿಗೆ ಅಡ್ಡಿ ಉಂಟಾಯಿತು. (Annexure-II) ಈ ಕಾರಣಗಳಿಂದಾಗಿ ಗುತ್ತಿಗೆದಾರರಿಗೆ 4 ಬಾರಿ ದಂಡರಹಿತ ಅವಧಿ ವಿಸ್ತರಣೆಯನ್ನು ದಿನಾಂಕ: 30-06-2021 ರ ವರೆಗೆ ಮಾಡಲಾಯಿತು. ಆದ್ದರಿಂದ ಕಾಮಗಾರಿಯ ವಿಳಂಬಕ್ಕೆ ಗುತ್ತಿಗೆದಾರರು ಕಾರಣರಲ್ಲ.</p> <p>3) ಕಾಮಗಾರಿಯ ಪರಿಶೀಲನಾ ವರದಿಯನ್ನು ಗುತ್ತಿಗೆದಾರರಾದ KATCON Consultant, Belagavi ಇವರು ನೀಡಿದ್ದು, ಕಾಮಗಾರಿಯ ಬಿಲ್ಲಿನಲ್ಲಿ ತಡೆಹಿಡಿಯಲಾಗಿದ್ದರೂ ರೂ.33,31,599/- ಮೊತ್ತವನ್ನು 12<sup>th</sup> &amp; Final ಬಿಲ್ಲಿನಲ್ಲಿ ಗುತ್ತಿಗೆದಾರರಿಗೆ ಬಿಡುಗಡೆ ಮಾಡಲಾಯಿತು. (3rd party Report Annexure-III).</p> <p>4) ಕಡಿಮೆ ಪ್ರಗತಿ ಸಾಧಿಸಿದ್ದಕ್ಕೆ ಗುತ್ತಿಗೆದಾರರ ಬಿಲ್ಲಿನಲ್ಲಿ</p>
--	---

	<p>ಕಾಮಗಾರಿಯ ಬಿಲ್ಡಿಂಗ್ 03 ನೇ ವ್ಯಕ್ತಿಯಿಂದ ಪರಿಶೀಲನೆ ಮಾಡಿಸಿದ ದೃಢೀಕರಣ ಪ್ರಮಾಣ ಪತ್ರ ಲೆಕ್ಕಪರಿಶೋಧನೆಗೆ ಹಾಜರುಪಡಿಸುವವರೆಗೆ ಒಟ್ಟು ಮೊತ್ತ ರೂ.3,43,52,372/- ಗಳನ್ನು ಆಕ್ಷೇಪಣೆಯಿಲ್ಲದಂತೆ ಮಾಡಲಾಗಿದೆ.</p>	<p>ಮುರಿಯಲಾಗಿದ್ದು 6.00 ಲಕ್ಷ ಮೊತ್ತವನ್ನು ಸಹ ಕಾಮಗಾರಿಯು ಪೂರ್ಣಗೊಂಡ ನಂತರ 12<sup>th</sup> &amp; Final Bill ನಲ್ಲಿ ಬಿಡುಗಡೆ ಮಾಡಲಾಗಿದೆ.</p> <p>ಗುತ್ತಿಗೆದಾರರು ನೀಡಿದ್ದ ಬ್ಯಾಂಕ್ ಗ್ಯಾರಂಟಿಯನ್ನು ಬ್ಯಾಂಕನವರು ನವೀಕರಿಸಿ ನೀಡಿದ ಪ್ರತಿಯನ್ನು ಲಗತ್ತಿಸಲಾಗಿದೆ (Annexure-IV) ಅಲ್ಲದೆ ಕಾಮಗಾರಿಯ ದಿನಾಂಕ: 16-04-2021 ರಂದು ಪೂರ್ಣಗೊಳಿಸಿದ್ದರಿಂದ ತಡೆಹಿಡಿಯಲಾಗಿದ್ದು ಗುತ್ತಿಗೆದಾರರ ಎಲ್ಲ Withheld Amount ನ್ನು ಸದರಿಯವರ 12<sup>th</sup> &amp; Final Bill ನಲ್ಲಿ ಬಿಡುಗಡೆಗೊಳಿಸಲಾಗಿದೆ. ಎಲ್ಲ ಪಾವತಿಗಳು Contract Agreement ಮತ್ತು ನಿಯಮಗಳಂತೆ ಆಗಿದ್ದು ಸದರ ಎಲ್ಲಾ ಆಕ್ಷೇಪಣೆಗಳನ್ನು ಕೈಬಿಡಬೇಕೆಂದು ವಿನಂತಿಸಲಾಗಿದೆ.</p>				
28.8	<p><b>ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದೇ ಅವಧಿ ವಿಸ್ತರಿಸಿರುವುದು.</b></p> <p>2020-21 ನೇ ಸಾಲಿನ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗದ ಕಾಮಗಾರಿ ಬಿಲ್ಡಿಂಗ್‌ಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ: 1790 ದಿನಾಂಕ: 20.03.2021 (ಚೆಕ್ ನಂ. : 413150 ದಿನಾಂಕ: 20.03.2021) ರ ಪ್ರಕಾರ ಗುತ್ತಿಗೆದಾರರಿಗೆ ಕಾಮಗಾರಿ ನಿರ್ವಹಿಸಿರುವುದಕ್ಕೆ 20 ನೇ ಆರ್. ಎ ಬಿಲ್ಡಿಂಗ್‌ಗಳ ಮೊತ್ತ ರೂ.3,34,56,531/- ಗಳಲ್ಲಿ ರೂ. 35,44,070/- ಗಳ ಶಾಸನ ಬದ್ಧ ಕಡತಗಳನ್ನು ಕಟಾಯಿಸಿ ರೂ.2,99,12,461/- ಗಳನ್ನು ಪಾವತಿಸಲಾಗಿದೆ. ಕಾಮಗಾರಿಯ ವಿವರ ಕೆಳಗಿನಂತಿರುತ್ತದೆ.</p> <table border="1" data-bbox="398 1125 1093 1337"> <tr> <td data-bbox="398 1125 741 1212">ಬಿಲ್ಡಿಂಗ್‌ಸಂಖ್ಯೆ</td> <td data-bbox="741 1125 1093 1212">ಆರ್.ಎ ಬಿಲ್ಡಿಂಗ್‌ಸಂಖ್ಯೆ:21 ಮತ್ತು ಭಾಗಶಃ</td> </tr> <tr> <td data-bbox="398 1212 741 1337">ಕಾಮಗಾರಿ ಹೆಸರು</td> <td data-bbox="741 1212 1093 1337">Construction of Phase II Bulding and Development Works @ VTU Regional</td> </tr> </table>	ಬಿಲ್ಡಿಂಗ್‌ಸಂಖ್ಯೆ	ಆರ್.ಎ ಬಿಲ್ಡಿಂಗ್‌ಸಂಖ್ಯೆ:21 ಮತ್ತು ಭಾಗಶಃ	ಕಾಮಗಾರಿ ಹೆಸರು	Construction of Phase II Bulding and Development Works @ VTU Regional	<p>ಒಂದೇ ಕಾಮಗಾರಿಯ ಬಗ್ಗೆ 02 ಬಾರಿ ಆಕ್ಷೇಪಣೆ ನೀಡಲಾಗಿದ್ದು (28.4 ಹಾಗೂ 28.8) ಈಗಾಗಲೇ 28.4 ಕ್ಕೆ ಎಲ್ಲ ದಾಖಲೆಗಳೊಂದಿಗೆ ಅನುಸರಣಾ ವರದಿ ಸಲ್ಲಿಸಲಾಗಿದೆ. ಅದಾಗ್ಯೂ ಈ ಕಾಮಗಾರಿಯ ಆಕ್ಷೇಪಣೆಗಳಿಗೆ ಕಂಡಿಕೆವಾರು ಅನುಸರಣಾ ವರದಿಯನ್ನು ಈ ಕೆಳಗಿನಂತೆ ಸಲ್ಲಿಸಲಾಗಿದೆ.</p> <ol style="list-style-type: none"> <li>1. ಸದರಿ ಕಾಮಗಾರಿಗೆ ದಿನಾಂಕ: 07-10-2013 ರಂದು ಕೆಲಸದ ಆದೇಶ ನೀಡಲಾಗಿದ್ದು, ಟೆಂಡರ್ ಪ್ರಕಾರ ಕಾಮಗಾರಿಯು ಪೂರ್ಣಗೊಳ್ಳಬೇಕಾದ ದಿನಾಂಕ: 07-04-2016 (30 ತಿಂಗಳು). ಆದರೆ, ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸದಿರಲು ಈ ಕೆಳಗಿನಂತೆ ಕಾರಣಗಳಿವೆ. <ol style="list-style-type: none"> <li>i) ಕಾಮಗಾರಿಯ ಸ್ಥಳವನ್ನು ಗುತ್ತಿಗೆದಾರರಿಗೆ 71 ದಿನಗಳಷ್ಟು ತಡವಾಗಿ ಹಸ್ತಾಂತರಿಸಲಾಯಿತು. (ಹಸ್ತಾಂತರಿಸಿದ ದಿನಾಂಕ: 18-12-2013</li> <li>ii) ಕಾಮಗಾರಿಯು GFC Drawing ಪ್ರಕಾರ ನಿಗದಿ ಪಡಿಸಿದ ಪ್ಲಿಂತ್ ಲೇವೆಲ್ ಮೂಡಾ ((Mysuru Urban</li> </ol> </li> </ol>
ಬಿಲ್ಡಿಂಗ್‌ಸಂಖ್ಯೆ	ಆರ್.ಎ ಬಿಲ್ಡಿಂಗ್‌ಸಂಖ್ಯೆ:21 ಮತ್ತು ಭಾಗಶಃ					
ಕಾಮಗಾರಿ ಹೆಸರು	Construction of Phase II Bulding and Development Works @ VTU Regional					

	office Mysore
ಗುತ್ತಿಗೆದಾರರ ಹೆಸರು	Star Infratech Bangalore
ಟೆಂಡರ್ ಮೊತ್ತ	ರೂ. 83,25,30,933/-
ಟೆಂಡರ್ ಅವಧಿ	30Months
ಒಪ್ಪಂದ ಪತ್ರ ಸಂಖ್ಯೆ:	VTU/JRC12/2013-14 Date: 07.10.2013
ಲಿಖಿತ ಕಾಮಗಾರಿ ಪ್ರಾರಂಭಿಸಲು ಕೆಲಸದ ಆದೇಶ ನೀಡಿದ ದಿನಾಂಕ:	07.10.2013
ಒಪ್ಪಂದ ಪತ್ರ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸಬೇಕಾದ ದಿನಾಂಕ:	07.04.2016
ಅವಧಿ ವಿಸ್ತರಿಸಿದ್ದು	31.12.2020 ಮತ್ತು 31.10.2021

ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತದೆ.

1. ಕಾಮಗಾರಿಗೆ ನಿಗದಿ ಪಡಿಸಿದ ಮೊತ್ತ ರೂ.83,25,30,933/- ಗಳಲ್ಲಿ ಗುತ್ತಿಗೆದಾರರಿಗೆ 21 ನೇ ಆರ್.ಎ.ಬಿಲ್ಲಿನವರೆಗೆ ಒಟ್ಟು ರೂ.67,91,64,976/- ಗಳ ಕಾಮಗಾರಿ ಪ್ರಗತಿ ಸಾಧಿಸಿರುವರು. ಇನ್ನು ರೂ. 15,33,65,957/- ಗಳ ಕಾಮಗಾರಿಯ ಪೂರ್ಣಗೊಳ್ಳಲು ಬಾಕಿ ಉಳಿದಿರುತ್ತದೆ. ದಿನಾಂಕ 07.04.2016 ಕ್ಕೆ ಮುಕ್ತಾಯಗೊಳಿಸಬೇಕಾದ ಕಾಮಗಾರಿಯ 2020-21 ನೇ ಸಾಲಿನವರೆಗೆ ಅಂದರೆ 05 ವರ್ಷಗಳ ಕಾಲ ಮುಂದುವರಿದಿರುತ್ತದೆ.
2. ಸದರಿ ಕಾಮಗಾರಿ ಮೊದಲ ಬಾರಿ ದಂಡವಿಲ್ಲದೇ 106 ನೇ Estate Board Meeting ನ ಅನುಮೋದನೆ ಪ್ರಕಾರ ದಿನಾಂಕ: 31.12.2019 ರವರೆಗೆ ಅವಧಿ ವಿಸ್ತರಿಸಿದೆ. ತದನಂತರ 109<sup>th</sup> Estate Board ಅನುಮೋದನೆ ಪ್ರಕಾರ

Development Authority) ದಿಂದ ನಿಗದಿ ಪಡಿಸಿದ UGD ಹಾಗೂ STP ಮಟ್ಟಗಳಲ್ಲಿ ವ್ಯತ್ಯಾಸವಾಗಿದ್ದು.

iii. ಕಾಮಗಾರಿಗೆ ಅಗತ್ಯವಾಗಿ ಬೇಕಾಗಿದ್ದ ಉಸುಕು ದಿನಾಂಕ: 28-05-2014 ರಿಂದ 07-07-2014 ರವರೆಗೆ ಉಸುಕು ಪೂರೈಸುವವರಿಂದ ಮೈಸೂರು ಜಿಲ್ಲೆಯಾದ್ಯಂತ ಮುಷ್ಕರದಿಂದಾಗಿ ದೊರೆಯಲಿಲ್ಲ.

iv. ಗುತ್ತಿಗೆದಾರರಿಗೆ ಕಾಮಗಾರಿಯ ಬಿಲ್ಲಿನ ಪಾವತಿಗಾಗಿ ವಿತಾವಿಯಿಂದ ನೀಡಲಾಗಿದ್ದ ಬ್ಯಾಂಕ್ ಚೆಕ್‌ನ್ನು, ಇನ್‌ಕಮ್ ಟ್ಯಾಕ್ಸ್ ಇಲಾಖೆಯವರು, ವಿತಾವಿಯ ಬ್ಯಾಂಕ್ ಖಾತೆಯನ್ನು ದಿನಾಂಕ:15 03-2015 ರಿಂದ ಸಿಜ್ ಮಾಡಿದ್ದರಿಂದ ಚೆಕ್ ಬೌನ್ಸ್ ಆಗಿದ್ದರಿಂದ ಗುತ್ತಿಗೆದಾರರಿಗೆ ಹಣ ಪಾವತಿಯಾಗದೇ ಆರ್ಥಿಕ ಮುಗ್ಗಟ್ಟು ಆದುದರಿಂದ ಗುತ್ತಿಗೆದಾರರು ಕಾಮಗಾರಿ ಮುಂದುವರಿಸುವುದು ಸಾಧ್ಯವಾಗಲಿಲ್ಲ.

v. ಮಂಜೂರಾದ ಕ್ಲಬ್ ಹೌಸ್‌ನ್ನು ಬದಲಾವಣೆ ಮಾಡಿ ಹೆಚ್ಚುವರಿ ಕ್ಲಾಸರೂಮ್ ಗಳಿಗಾಗಿ ಎಮ್.ಬಿ.ಎ. ಕಟ್ಟಬೇಕಾಗಿರುವುದರಿಂದ 5 ತಿಂಗಳಷ್ಟು ಹೆಚ್ಚಿನ ಕಾಲಾವಕಾಶ ಬೇಕಾಯಿತು (ಜೂನ್ ೨೦೧೫ರಿಂದ)

vi. Workslip ಹಾಗೂ EIRL ಗಳನ್ನು ಕೈಗೊಳ್ಳುವ ಮೊದಲು ಮೇಲಾಧಿಕಾರಿಗಳ ಅನುಮೋದನೆಗಾಗಿ ಹೆಚ್ಚಿನ ಅಪಧಿಬೇಕಾಗಿದ್ದು ಗುತ್ತಿಗೆದಾರರು ಕಾಮಗಾರಿಯನ್ನು ನಿಲ್ಲಿಸಬೇಕಾಯಿತು.

vii Architect ರವರಿಂದ ಅಕ್ಟೋಬರ್-2015 ರ ನಂತರ ಡ್ರಾಯಿಂಗ್ ಅಂತಿಮಗೊಳಿಸಲು ವಿಳಂಬವಾಗಿದ್ದರಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಾಯಿತು.

viii) ಗುತ್ತಿಗೆದಾರರ 15ನೇ ಹಾಗೂ 16ನೇ ಬಿಲ್ಲುಗಳು ಮೊತ್ತ ರೂ.6.79,94,070/- EOT ಗೆ ಅನುಮೋದನೆ ದೊರಕುವುದು

ದಿನಾಂಕ:31.12.2020 ರವರೆಗೆ ಅವಧಿಯನ್ನು ದಂಡ ವಿಧಿಸದೇ ಮಂಜೂರು ಮಾಡಿದೆ. ವಿಶ್ವವಿದ್ಯಾಲಯದ ಎಲ್ಲ ಕಾಮಗಾರಿಗಳು 4-5 ವರ್ಷಗಳವರೆಗೆ ಮುಂದುವರೆದಿದ್ದು, ವಿಸ್ತರಿಸುತ್ತಿರುವ ಉದ್ದೇಶವೇನು? ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರ ಮೇಲೆ ಯಾವುದೇ ರೀತಿ ಕ್ರಮ ಕೈಗೊಳ್ಳದೇ ಅವಧಿ ವಿಸ್ತರಿಸುವುದು ಕಂಡು ಬಂದಿರುತ್ತದೆ. ಮೂರನೇ ಬಾರಿ ಟೆಂಡರ್ ಅವಧಿಯನ್ನು ದಿ:31.10.2021 ರವರೆಗೆ ವಿಸ್ತರಿಸಿದೆ.

3. ಸರ್ಕಾರದ ಆದೇಶಸಂಖ್ಯೆ: ಎಫ್‌ಡಿ 55/Pro cell /2004 ದಿನಾಂಕ: 17.02.2005 ರ ಪ್ರಕಾರ ಕಾಮಗಾರಿ ಅಂದಾಜು ಮೌಲ್ಯ ರೂ 2,00,00,000/- ಮೀರಿದ್ದು ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಗುತ್ತಿಗೆದಾರರಿಗೆ ಪಾವತಿಸಿದ ಬಿಲ್ಲುಗಳಿಗೆ ಮೂರನೇಯ ವ್ಯಕ್ತಿಯಿಂದ ಪರಿಶೀಲನೆ ಪ್ರಮಾಣಪತ್ರಗಳನ್ನು ಪಡೆದು ಪಾವತಿಸಿದ್ದಕ್ಕೆ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಪೂರೈಸಲು ಸೂಚಿಸಿದೆ.

4. ರೂ.26,00,431/- ಗಳನ್ನು ಆರ್ಕಿಟೆಕ್ ದೃಢೀಕರಣ ಪ್ರಮಾಣ ಪತ್ರ ಹಾಜರು ಪಡಿಸದೇ ಇರುವುದಕ್ಕೆ ತಡೆ ಹಿಡಿಯಲಾಗಿದೆ. ಪ್ರಸ್ತುತ ಸದರಿ ವರದಿ ಸ್ವೀಕೃತವಾಗಿದ್ದರೆ ಹಾಜರು ಪಡಿಸಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 74, ದಿನಾಂಕ 06.12.2022 ರ ಮೂಲಕ ನೀಡಲಾಗಿ ದಿನಾಂಕ:02.02.2023 ರಂದು ಅನುಸರಣೆಯನ್ನು ಸಲ್ಲಿಸಿದ್ದು ವಿಚಾರಣಾ ಪತ್ರದಲ್ಲಿನ ನ್ಯೂನತೆಗಳಿಗೆ ಸಂಬಂಧಿಸಿದಂತೆ ಪೂರಕ ದಾಖಲೆಗಳೊಂದಿಗೆ ಉತ್ತರ ಸಲ್ಲಿಸದೇ ಇರುವುದರಿಂದ ಗುತ್ತಿಗೆದಾರರಿಗೆ 20 ನೇಯ RA ಬಿಲ್ಲಿನಲ್ಲಿ ಪಾವತಿಸಿದ ಮೊತ್ತ ರೂ.3,34,56,531/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.

ವಿಳಂಬವಾಗಿದ್ದರಿಂದ ಬಿಲ್ಲುಗಳ ಪಾವತಿ ತಡವಾಗಿ ಮಾಡಲಾಯಿತು ಹೀಗಾಗಿ ಗುತ್ತಿಗೆದಾರರಿಗೆ ಸರಿಯಾದ ಸಮಯದಲ್ಲಿ ಬಿಲ್ಲು ಪಾವತಿಯಾಗದೇ ಆರ್ಥಿಕವಾಗಿ ತೊಂದರೆಯಾಗಿದ್ದರಿಂದ

ix) ಗುತ್ತಿಗೆದಾರರ 15, 16 ಹಾಗೂ 17 ನೇ ಬಿಲ್ಲು ಪಾವತಿಯಾಗಲು ವಿಳಂಬವಾಗಿದ್ದರಿಂದ

x) ಗುತ್ತಿಗೆದಾರರ 15, 16 ಹಾಗೂ 17 ನೇ ಬಿಲ್ಲು ಪಾವತಿಯಾಗಲು ವಿಳಂಬವಾಗಿದ್ದರಿಂದ Sole Arbitrator ನ್ನು ನಿಯಮಿಸಲಾಗಿದ್ದರಿಂದ

xi) ಮೇಲೆ ಹೇಳಿದ ಕಾರಣಗಳಿಂದಾಗಿ ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲಾಗಲಿಲ್ಲ ಕಾಮಗಾರಿಯ ವಿಳಂಬಕ್ಕೆ ಗುತ್ತಿಗೆದಾರರು ಯಾವುದೇ ರೀತಿಯಿಂದಲೂ ಕಾರಣರಲ್ಲ ಹೀಗಾಗಿ ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿಲ್ಲ.

ಅಲ್ಲದೇ ಮೇಲಿನ ಎಲ್ಲಾ ಕಾರಣಗಳನ್ನು ನಮೂದಿಸಿ ಗುತ್ತಿಗೆದಾರರಿಗೆ Extension of Time ನ್ನು ದಂಡರಹಿತವಾಗಿ 109 ನೇ EB ಹಾಗೂ 152 ನೇ EC ಯಲ್ಲಿ ಮಂಡಿಸಿ ದಿನಾಂಕ: 01-04-2019 ರಿಂದ 31-12-2020 ರವರೆಗೆ (ಲಗತ್ತು-1 ಹಾಗೂ ಲಗತ್ತು-2) ನಂತರ 01-01-2021 ರಿಂದ 31-10-2021 ರವರೆಗೆ ದಂಡರಹಿತವಾಗಿ 112 ನೇ EB ಹಾಗೂ 156 ನೇ EC ಯಲ್ಲಿ Extension of Time ನ್ನು ಮಾಡಲಾಗಿದೆ. (ಲಗತ್ತು-3 & 4) ತದನಂತರ ದಿನಾಂಕ: 01-11-2021 ರಿಂದ 31-03-2022 ರ ವರೆಗೆ 115 ನೇ EB ಹಾಗೂ 162 ನೇ EC ಯ ಸಭೆಯಲ್ಲಿ Extension of Time ನ್ನು ದಂಡರಹಿತವಾಗಿ ಅನುಮೋದನೆ ನೀಡಲಾಗಿದೆ.(ಲಗತ್ತು-5 & 6) ದಿನಾಂಕ: 01-04-2022 ರಿಂದ 30-09-2022 ರ ವರೆಗೆ 117ನೇ EB ಹಾಗೂ 168 ನೇ EC ಯ

		<p>ಸಭೆಯಲ್ಲಿ Extension of Time ನ್ನು ದಂಡರಹಿತವಾಗಿ ಅನುಮೋದನೆ ನೀಡಲಾಗಿದೆ.(ಲಗತ್ತು-6&amp;7) ಸಧ್ಯ ಕಾಮಗಾರಿಯು ದಿನಾಂಕ: 27-09-2022 ರಂದು ರೂ.79,70,42,171.00 ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.</p> <p>3. ಈ ಆಕ್ಷೇಪಣೆಯೂ, ಆಕ್ಷೇಪಣೆ - 28.4 ಒಂದೇ ಆಗಿದ್ದು ಈ ಕಾಮಗಾರಿಯ ಬಗ್ಗೆ 3ನೇ ವ್ಯಕ್ತಿಯನ್ನು ನಿಯಮಿಸಲಾಗಿದ್ದು (3<sup>rd</sup> Party) ಎಲ್ಲಾ ದಾಖಲೆಗಳನ್ನು ದಿನಾಂಕ: 02.09.2022 ರಂದು ಈಗಾಗಲೇ ಸಲ್ಲಿಸಲಾಗಿರುವುದರಿಂದ ಸದರಿ ಆಕ್ಷೇಪಣೆಯನ್ನು ಈಗಾಗಲೇ ತಮ್ಮಿಂದ ಕೈಬಿಡಲಾಗಿದೆ.</p> <p>4. ಈ ಕಾಮಗಾರಿಯ DPR ತಯಾರಿಸಲು M/s Kalayojan ಮುಂಬೈ ಇವರನ್ನು ನಿಯಮಿಸಲಾಗಿತ್ತು. ಆದರೆ ಈ Architect ರವರು ಕಾಮಗಾರಿಯ 18ನೇ ಬಿಲ್ಲಿನಿಂದ ಕಾರಣಾಂತರಗಳಿಂದ Certificate ನೀಡದಿರುವುದರಿಂದ ಅವರನ್ನು ಕೈಬಿಡಲಾಯಿತು. ಇದರ ಬಗ್ಗೆ 115 ನೇ EB ಹಾಗೂ 162 ನೇ EC ಗಳಲ್ಲಿ ಚರ್ಚಿಸಿ ವಿತಾವಿಯ ಕಾಮಗಾರಿಯ ಇಂಜಿನಿಯರ್ ಹಾಗೂ ಸ್ಥಾನಿಕ ಇಂಜಿನಿಯರರನ್ನು ಜಂಟಿಯಾಗಿ Architect ಎಂದು ನಿರ್ಣಯಿಸಿ ಅವರಿಬ್ಬರ ಪ್ರಮಾಣ ಪತ್ರ ಪಡೆದು ಕಾಮಗಾರಿಯ ಬಿಲ್ಲುಗಳನ್ನು ಪಾವತಿಸಲಾಗಿದೆ. (ಲಗತ್ತು-1). ಈ ಕಾಮಗಾರಿಯನ್ನು ರೂ.79,70,42,171.00 ವೆಚ್ಚದಲ್ಲಿ ದಿನಾಂಕ: 27.09.2022 ರಂದು ಪೂರ್ಣಗೊಳಿಸಲಾಗಿದೆ.</p> <p>5. ಆದ್ದರಿಂದ, ಈ ಆಕ್ಷೇಪಣೆಯನ್ನು ಕೈಬಿಡಲು ವಿನಂತಿಸುತ್ತಾ 20 ನೇಯ RA Bill ರೂ. 3,34,56,531.00 ಮೊತ್ತಕ್ಕೆ ನೀಡಲಾಗಿರುವ ಆಕ್ಷೇಪಣೆಯನ್ನು ತೆಗೆದು ಹಾಕಲು ಕೋರಲಾಗಿದೆ.</p>
--	--	---

28.9

**ಕಾಮಗಾರಿಯನ್ನು ವಿಳಂಬವಾಗಿ ಪೂರ್ಣಗೊಳಿಸಿರುವುದು.**  
 2020-22ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ: 133 ದಿನಾಂಕ: 16.05.2020 ರ ಪ್ರಕಾರ ಕಾಮಗಾರಿ ನಿರ್ವಹಿಸಿರುವುದಕ್ಕೆ ರೂ.14,77,843/-ಗಳನ್ನು ಗುತ್ತಿಗೆದಾರರಿಗೆ ಹಣ ಸಂದಾಯ ಮಾಡಲಾಗಿದೆ. ಕಾಮಗಾರಿಯ ವಿವರ ಕೆಳಗಿನಂತಿರುತ್ತದೆ.

ಬಿಲ್ಲು ಸಂಖ್ಯೆ	7ನೇ ಮತ್ತು ಅಂತಿಮಬಿಲ್ಲು
ಕಾಮಗಾರಿ ಹೆಸರು	Construction Additional Boys Hostel Bulding @ VTU Jnan Sangam Belagavi
ಗುತ್ತಿಗೆದಾರರ ಹೆಸರು	Shri. Hanif M Mudalagi
ಟೆಂಡರ್ ಮೊತ್ತ	ರೂ.3,95,29,991
ಟೆಂಡರ್ ಅವಧಿ	30 Months
ಒಪ್ಪಂದ ಪತ್ರಸಂಖ್ಯೆ	VTU/JRC12/2013-14 Date: 09.10.2013
ಲಿಖಿತ ಕಾಮಗಾರಿ ಪ್ರಾರಂಭಿಸಲು ಕೆಲಸದ ಆದೇಶ ನೀಡಿದ ದಿನಾಂಕ	10.10.2013
ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸಬೇಕಾದ ದಿನಾಂಕ:	09.04.2016

ಸದರಿ ಕಾಮಗಾರಿಯ 7 ನೇ ಮತ್ತು ಅಂತಿಮ ಬಿಲ್ಲನ್ನು ಪರಿಶೀಲಿಸಲಾಗಿ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತದೆ.

1. ಕಾಮಗಾರಿ ಅಂದಾಜು ಮೊತ್ತ ರೂ.2,89,45,000/- ಗಳು ಇರುತ್ತದೆ. ಕಾಮಗಾರಿಗೆ ನಿಗದಿ ಪಡಿಸಿದ ಟೆಂಡರ್ ಮೊತ್ತವು ರೂ.3,20,36,633/- ಗಳಿಗೆ ಎದುರಾಗಿ ಅಂತಿಮ ಬಿಲ್ಲುಗಳವರೆಗೆ ಒಟ್ಟು ರೂ.3,82,29,800/-ಗಳನ್ನು ವೆಚ್ಚ ಭರಿಸಲಾಗಿರುತ್ತದೆ. ಇದರಿಂದಾಗಿ ರೂ. 61,93,167/- ಗಳು ಹೆಚ್ಚಿಗೆ ಮೊತ್ತವನ್ನು

1. ಕಾಮಗಾರಿಯ ಅಂದಾಜು ಮೊತ್ತ ರೂ. 2,89,450,00/- ಇದ್ದು ನಿಗದಿ ಪಡಿಸಿದ ಟೆಂಡರ್ ಮೊತ್ತವು ರೂ. 3,20,36,633/- ಇದ್ದು ವೆಚ್ಚವು 3,82,29,800/- ಆಗಿದೆ. Addl Strong water drain and Sewage line, ಆಕ್ಸ್ ವೆಚ್ಚ ಡ್ರಾಯಿಂಗ್ ಪ್ರಕಾರ ಹಾಗೂ ಸ್ಯಾಟ್ ಕಂಡೀಶನ್ ಪ್ರಕಾರ ಕೆಲಸ ನಿರ್ವಹಿಸಲಾಗಿರುವುದರಿಂದ ರೂ. 61,93,167/- ಹೆಚ್ಚುವರಿ ಮೊತ್ತ ಆಗಿದೆ. ಈ ಹೆಚ್ಚುವರಿ ಮೊತ್ತಕ್ಕೆ 106 ನೇ EB ಹಾಗೂ 146 ನೇ EC Meeting ಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿರುತ್ತದೆ. (ಲಗತ್ತು 01 ಹಾಗೂ ಲಗತ್ತು 02).
2. ಸದರಿ ಕಾಮಗಾರಿಯನ್ನು ದಿನಾಂಕ:10-10-2013 ರಂದು ಪ್ರಾರಂಭಿಸಲಾಗಿದ್ದು, ಪೂರ್ಣಗೊಳಿಸಬೇಕಾದ ದಿನಾಂಕ 09-04-2015 ಇದೆ. (18 ತಿಂಗಳು) ಆದರೆ ಕಾಮಗಾರಿಯ ದಿನಾಂಕ 30-08-2015 ರಂದು ಪೂರ್ಣಗೊಂಡಿದೆ. ದಿನಾಂಕ 09-04-2015 ರಿಂದ 31-08-2018 ರವರೆಗೆ ಅವಧಿ ವಿಸ್ತರಣೆಯನ್ನು 95 ನೇ EB Meeting ಹಾಗೂ 103 ನೇ EC Meeting ದಲ್ಲಿ ಮಂಡಿಸಿ ಅನುಮತಿ ಪಡೆಯಲಾಗಿದೆ. (ಲಗತ್ತು 03) ಆದಾಯಕರ ಇಲಾಖೆಯು 2013-14 ರ ಅವಧಿಯಲ್ಲಿ ವಿ.ತಾ.ವಿ ಎಲ್ಲಾ ಖಾತೆಗಳನ್ನು ಸೀಜ್ ಮಾಡಿದ್ದರಿಂದ ಗುತ್ತಿಗೆದಾರರು ಬಿಲ್ಲು ಸಕಾಲದಲ್ಲಿ ಪಾವತಿಯಾಗದೇ ಇದ್ದುದರಿಂದ ಕಾಮಗಾರಿಯನ್ನು ಪೂರ್ಣಗೊಳಿಸಲು ಸುಮಾರು 4 1/2 ತಿಂಗಳು ಅವಧಿ ಮಾತ್ರ ವಿಳಂಬವಾಗಿದೆ. (ಲಗತ್ತು 04).
3. ಸರ್ಕಾರದ ಆದೇಶ ಸಂಖ್ಯೆ ಎಫ್55/ Procell /2004 ದಿನಾಂಕ 17/02/2025 ರ ಮೇರೆಗೆ ರೂ.2.00/- ಕೋಟಿ ಮೀರಿದ ಕಾಮಗಾರಿಗಳಿಗೆ 3 ನೇ Party Consultants ಪ್ರಮಾಣ ಪತ್ರ ಪಡೆಯಬೇಕಾಗಿದ್ದು ಅದರಂತೆಯೇ 3ನೇ Party Consultants ಆದ Katcon, Consultants, ಬೆಳಗಾಂ ಇವರಿಂದ ಪ್ರಮಾಣ ಪತ್ರವನ್ನು ಪಡೆದಿದ್ದು ಇದರೊಂದಿಗೆ ಲಗತ್ತಿಸಲಾಗಿದೆ. (ಲಗತ್ತು - 05).
4. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ರೂ. 3,93,72,691=00

- ವೆಚ್ಚ ಭರಿಸಲಾಗಿದೆ. ಶೇ. 19.63 ರಷ್ಟು ಕಾಮಗಾರಿಗೆ ಹೆಚ್ಚುವರಿ ಮೊತ್ತ ಪಾವತಿಸಲಾಗಿದೆ. ಈ ಕುರಿತು ಸೂಕ್ತ ವಿವರಣೆ ನೀಡುವುದು.
2. ಸದರಿ ಕಾಮಗಾರಿಯ ಒಪ್ಪಂದ ಪತ್ರದ ಪ್ರಕಾರ ದಿ:09.04.02.2015 ಕ್ಕೆ ಮಕ್ಕಾಯಗೊಳ್ಳಬೇಕಾಗಿತ್ತು ಆದರೆ ನಿಗದಿತ ಅವಧಿಯಲ್ಲಿ ಕಾಮಗಾರಿಪೂರ್ಣಗೊಳ್ಳದೇ ಟೆಂಡರ್ ಅವಧಿಯನ್ನು ವಿಸ್ತರಿಸುತ್ತ ಬರಲಾಗಿದೆ. ಮೊದಲನೇಯ ಬಾರಿಗೆ 93 ನೇ ಎಸ್ಟೇಟ್ ಬೋರ್ಡ್ ಸಭೆ ದಿನಾಂಕ: 27.05.2015 ರಲ್ಲಿ ಅನುಮೋದಿಸದಂತೆ ದಿನಾಂಕ: 31.08.2015 ರವರೆಗೆ ದಂಡವಿಲ್ಲದೇ ಅವಧಿ ವಿಸ್ತರಿಸಿದೆ. ಪುನಃ ಎರಡನೇ ಬಾರಿ 103 ನೇ ಎಸ್ಟೇಟ್ ಬೋರ್ಡ್ ಅನುಮೋದನೆಯಂತೆ ದಿನಾಂಕ:31.08.2018 ರವರೆಗೆ ವಿಸ್ತರಿಸಿ ಮಂಜೂರು ಮಾಡಲಾಗಿದೆ. ಆದರೆ ಕಾಮಗಾರಿಯ ಅಂತಿಮ ಬಿಲ್ಲು ಸಂದಾಯವಾಗಿರುವುದು 2020-21 ನೇ ಸಾಲಿನಲ್ಲಿ ಆಗಿದೆ. ಕಾಮಗಾರಿ 18 ತಿಂಗಳಲ್ಲಿ ಮುಗಿಯಬೇಕಾಗಿತ್ತು. ಆದರೆ 3 ವರ್ಷಕ್ಕಿಂತ ಹೆಚ್ಚು ವಿಳಂಬವಾಗಿರುತ್ತದೆ.
  3. ಸರ್ಕಾರದ ಆದೇಶಸಂಖ್ಯೆ: ಎಫ್‌ಡಿ 55/Pro cell/2004 ದಿನಾಂಕ: 17.02.2005 ರ ಪ್ರಕಾರ ಕಾಮಗಾರಿ ಅಂದಾಜು ಮೌಲ್ಯ ರೂ 2,00,00,000/- ಮೀರಿದ್ದು ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನಾ ಪ್ರಮಾಣಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ಆದರೆ ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿದ ಪ್ರಮಾಣಪತ್ರವನ್ನು ಅಂತಿಮ ಬಿಲ್ಲಿನೊಂದಿಗೆ ಲಗತ್ತಿಸಿರುವ ದಾಖಲೆ ಹಾಜರು ಪಡಿಸಿರುವುದಿಲ್ಲ.
  4. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಪರಿಷ್ಕೃತ ಅಂದಾಜು ಪತ್ರಿಕೆ ಸಿದ್ಧಪಡಿಸಿ ಒಟ್ಟು ರೂ.3,93,72,691/- ಗಳಿಗೆ ಮಂಜೂರಾತಿ ಪಡೆದಿರುವುದಾಗಿ ದಾಖಲಿಸಿದೆ. ಪರಿಷ್ಕೃತ ಅಂದಾಜು ಪತ್ರಿಕೆಯು ಮಂಜೂರಾದ ದಾಖಲೆಗಳನ್ನು ಹಾಜರುಪಡಿಸುವುದು. ವರ್ಕಸಿಪ್‌ಗಳಿಗೆ ಒಟ್ಟು ರೂ. 57,62,704/- ಮತ್ತು EIRL ನ್ನು ರೂ.12,76,128/- ಗಳಿಗೆ ಮಂಜೂರಾತಿ ಪಡೆದ ದಾಖಲೆಗಳನ್ನು ಪೂರೈಸಿರುವುದಿಲ್ಲ.
  5. ಕಾಮಗಾರಿಯ ಟೆಂಡರ್ ಅವಧಿಗಳನ್ನು ವಿಸ್ತರಿಸಿ ಮಂಜೂರು

- ಗಳಿಗೆ Revised Estimate ನ್ನು ತಯಾರಿಸಿ ಮಂಜೂರಾತಿ ಪಡೆದುಕೊಳ್ಳಲಾಗಿದೆ. (ಲಗತ್ತು-6), ಅಲ್ಲದೇ ವರ್ಕಸಿಪ್ ಮೊತ್ತ ರೂ. 57,62,704/- ಹಾಗೂ EIRL ಮೊತ್ತ ರೂ. 12,76,128/- ಗಳಿಗೆ 106 ನೇ Estate Board ಹಾಗೂ 142 ನೇ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಲಾಗಿದೆ. (ಲಗತ್ತು 01 ಹಾಗೂ ಲಗತ್ತು 02).
5. ಕಾಮಗಾರಿಯ ಟೆಂಡರ್ ಅವಧಿಗಳನ್ನು ವಿಸ್ತರಿಸಿ ಮಂಜೂರು ಮಾಡಿದ ಆದೇಶ ಪತ್ರಗಳನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದೆ. (ಲಗತ್ತು-03) ವಿಶ್ವವಿದ್ಯಾಲಯದ ಬಹಳಷ್ಟು ಕಾಮಗಾರಿಗಳು ಪದೇ ಪದೇ ವಿಳಂಬವಾಗಲು 2013-14 ನೇ ಸಾಲಿನಲ್ಲಿ Income Tax Dept ದವರು ವಿ.ತಾ.ವಿ.ಯ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದರಿಂದ, ಗುತ್ತಿಗೆದಾರ ಬಿಲ್ಲುಗಳಿಗೆ ಹಣ ಸಂದಾಯವಾಗದೇ ಕಾರಣವಾಗಿದೆ. ನಂತರ Covid-19 Lockdown 2020 ರಲ್ಲಿ ಆಗಿದ್ದರಿಂದಲೂ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗಿದೆ. ಇನ್ನು ಕ್ರಮ ಸಂಖ್ಯೆ ೦೪ ಕ್ಕೆ ಸಂಬಂಧಿಸಿ Revised Estimate ಗೆ ಅನುಮೋದನೆ ಪಡೆದ ಪ್ರತಿ (ಲಗತ್ತು-01, 02 ಹಾಗೂ 06) ಗಳನ್ನು ಹಾಗೂ EIRL ಹಾಗೂ Workslip ಗಳಿಗೆ ಅನುಮೋದನೆ ಪಡೆದ ಪ್ರತಿಗಳನ್ನು (ಲಗತ್ತು-01 ಹಾಗೂ 02) ನ್ನು ಲಗತ್ತಿಸಲಾಗಿದೆ. ಆದ್ದರಿಂದ ಆಕ್ಷೇಪಣೆ ಸಂಖ್ಯೆ - 02, ೦೮, ಹಾಗೂ 09 ರ ಎಲ್ಲಾ ಆಕ್ಷೇಪಣೆಗಳಿಗೂ ಉತ್ತರ ಸಲ್ಲಿಸಲಾಗಿದ್ದು ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು (ಲಗತ್ತು-01, ರಿಂದ 06) ಲಗತ್ತಿಸಲಾಗಿದ್ದು ಗುತ್ತಿಗೆದಾರರಿಗೆ ಪಾವತಿಸಿದ ರೂ 14,77,843/- ಆಕ್ಷೇಪಣೆಯನ್ನು ಕೈ ಬಿಡುವಂತೆ ವಿನಂತಿಸಲಾಗಿದೆ.



ಮಾಡಿದ ಆದೇಶ ಪತ್ರಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸುವುದು.

ವಿಶ್ವವಿದ್ಯಾಲಯದ ಬಹಳಷ್ಟು ಕಾಮಗಾರಿಗಳು ವಿಳಂಬವಾಗುತ್ತಿದ್ದು, ಪದೇ ಪದೇ ಟೆಂಡರ್ ಅವಧಿಯನ್ನು ವಿಸ್ತರಿಸಿ ಮಂಜೂರಾತಿ ನೀಡಿರುವುದನ್ನು ಗಮನಿಸಲಾಗಿದೆ. ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಿ ಟೆಂಡರ್‌ಗೆ ನಿಗದಿಪಡಿಸಿದ ಅವಧಿಯಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:75, ದಿನಾಂಕ:06.12.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:31.01.2023ರಂದು ಸಲ್ಲಿಸಿದ ಅನುಸರಣೆಯಲ್ಲಿ ನ್ಯೂನತೆಗಳ ಕ್ರಮಸಂಖ್ಯೆ:01,02, ಮತ್ತು 03 ಕ್ಕೆ ಮಾತ್ರ ವಿವರಣೆ ನೀಡಿದ್ದು, ಕ್ರಮಸಂಖ್ಯೆ: 04 ಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಅಂದಾಜು ಪತ್ರಿಕೆಗೆ ಮಂಜೂರಾತಿ ಪಡೆದ ಹಾಗೂ ವರ್ಕ್ ಸಿಟ್‌ಗಳ ದಾಖಲೆಗಳನ್ನು ಹಾಜರುಪಡಿಸಿರುವುದಿಲ್ಲ. ಕಾರಣ ಗುತ್ತಿಗೆದಾರರಿಗೆ ಪಾವತಿಸಿದ **ರೂ.14,77,843/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.**

28.10

**ಕಾಮಗಾರಿ ಬಿಲ್ಲುಗಳಲ್ಲಿ ಕಂಡುಬಂದ ನ್ಯೂನತೆಗಳು.**  
 2020-21 ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ 1883/ ದಿ:31.03.2021 (ಚೆಕ್ ಸಂಖ್ಯೆ : 413309/31.01.2021) ರನ್ವಯ ಕಾಮಗಾರಿಗೆ ಒಟ್ಟು ರೂ. 3,73,89,594/- ಗಳನ್ನು ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಕಾಮಗಾರಿ ವಿವರ ಈ ಕೆಳಗಿನಂತಿದೆ.

ಬಿಲ್ಲು ಸಂಖ್ಯೆ	24ನೇ ಮತ್ತು ಅಂತಿಮಬಿಲ್ಲು
ಕಾಮಗಾರಿ ಹೆಸರು	Construction of Phase-II Building @ VIAT Muddenhalli Chikkaballapur Dist
ಗುತ್ತಿಗೆದಾರರ ಹೆಸರು	M/S B.S.R. Infotech India Ltd Bangalore
ಟೆಂಡರ್ ಮೊತ್ತ	ರೂ 124,03,97,497/-
ಟೆಂಡರ್ ಅವಧಿ	36 ತಿಂಗಳು

ಒಪ್ಪಂದ ಪತ್ರ ಸಂಖ್ಯೆ:	VTU/IRC-11/2013-14 Date: 25.09.2013
ಲಿಖಿತ ಕಾಮಗಾರಿ ಪ್ರಾರಂಭಿಸಲು ಕೆಲಸದ ಆದೇಶ ನೀಡಿದ ದಿನಾಂಕ:	23.09.2013
ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸಬೇಕಾದ ದಿನಾಂಕ	22.09.2016
ಗುತ್ತಿಗೆದಾರರು ಕಾಮಗಾರಿ ಮುಕ್ತಾಯಗೊಳಿಸಿದ ದಿನಾಂಕ	24.12.2020

**ಮೇಲ್ಕಾಣಿಸಿದ ಕಾಮಗಾರಿ ಬಿಲ್ಲುಗಳ ಪಾವತಿ ಕುರಿತಂತೆ ಈ ಕೆಳಕಂಡ ನ್ಯೂನತೆಗಳು ಕಂಡು ಬಂದಿರುತ್ತವೆ.**

1. ಕಾಮಗಾರಿಗೆ 106 ನೇ ಎಸ್ಟಿಮೇಟ್ ಬೋರ್ಡ್ ಸಭೆ ದಿನಾಂಕ: 23.05.2019 ಮತ್ತು 146ನೇ ಕಾರ್ಯಕಾರಿಗಳ ಸಭೆ ದಿನಾಂಕ: 30.05.2019 ರನ್ವಯ ದಿನಾಂಕ: 31.03.2020 ರವರೆಗೆ ಟೆಂಡರ್ ಅವಧಿ ವಿಸ್ತರಿಸಲು ಅನುಮೋದನೆ ನೀಡಿದೆ. ಪುನಃ 110 ನೇ ಎಸ್ಟಿಮೇಟ್ ಬೋರ್ಡ್ ಸಭೆ ದಿನಾಂಕ: 17.07.2020 ಮತ್ತು 133 ನೇ ಕಾರ್ಯಕಾರಿಣಿ ಸಭೆ ದಿನಾಂಕ: 20.10.2020 ರನ್ವಯ ಟೆಂಡರ್ ಅವಧಿಯನ್ನು ದಂಡವಿಲ್ಲದೇ ದಿನಾಂಕ: 31.12.2020 ರವರೆಗೆ ವಿಸ್ತರಿಸಲು ಅನುಮೋದಿಸಿದೆ. ಟೆಂಡರ್ ಅವಧಿ ವಿಸ್ತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರವುದಿಲ್ಲ.
2. 107 ನೇ ಎಸ್ಟಿಮೇಟ್ ಬೋರ್ಡ್ ಸಭೆ ದಿನಾಂಕ: 25.09.2019 ಮತ್ತು 148 ನೇ ಕಾರ್ಯಕಾರಿಣಿ ಸಭೆ ದಿನಾಂಕ: 14.10.2019 ರನ್ವಯ ಗುತ್ತಿಗೆದಾರರು ಸಲ್ಲಿಸಿದ ಪರಿಷ್ಕೃತ ಅಂದಾಜು ಪತ್ರಿಕೆ ರೂ.1,24,08,000/- ಗಳಿಗೆ ಸಲ್ಲಿಸಿದ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆದ ದಾಖಲೆಗಳನ್ನು ಹಾಜರುಪಡಿಸುವುದು
3. ಮೂರನೇಯ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿದ ದೃಢೀಕರಣ ಪ್ರಮಾಣಪತ್ರಗಳನ್ನು ಒದಗಿಸಿರುವುದಿಲ್ಲ.  
ಮೇಲ್ಕಾಣಿಸಿದ ಅಂಶಗಳಿಗೆ ಸೂಕ್ತ ದಾಖಲೆಗಳೊಂದಿಗೆ

- 1) ಹಾಗೂ 2) ಆಕ್ಷೇಪಣೆಗಳಿಗೆ ದಿನಾಂಕ: 27-01-2023 ರಂದು ವಿತಾವಿಯಿಂದ ದಾಖಲೆಗಳನ್ನು ಸಲ್ಲಿಸಲಾಗಿದ್ದು ಈ ಆಕ್ಷೇಪಣೆಗಳನ್ನು ತಮ್ಮಿಂದ ಈಗಾಗಲೇ ಕೈಬಿಡಲಾಗಿದೆ.
- 2) ಈ ಕಾಮಗಾರಿಯ 3<sup>rd</sup> party report (ಲಗತ್ತು-1) ತಮ್ಮ ಅವಗಾಹಣೆಗಾಗಿ ಸಲ್ಲಿಸಲಾಗಿದೆ.

ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ವಿನಂತಿಸುತ್ತಾ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತ ರೂ. 3,73,89,594.00 ದ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.

	<p>ವಿವರಣೆ ಒದಗಿಸಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:78 ದಿನಾಂಕ 07.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 27.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಚಾರಣಾ ಪತ್ರದಲ್ಲಿನ ಕ್ರಮಸಂಖ್ಯೆ: 01 ಮತ್ತು 02 ಕ್ಕೆ ಮಾತ್ರ ವಿವರವಿದ್ದು, ಕ್ರಮಸಂಖ್ಯೆ:03 ಕ್ಕೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲಿಸಿದ ದೃಢೀಕರಣ ಪ್ರಮಾಣಪತ್ರಗಳನ್ನು ಹಾಜರುಪಡಿಸಿದೆ ಎಂದು ತಿಳಿಸಿರುತ್ತಾರೆ. ಆದರೆ ಲೆಕ್ಕಪರಿಶೋಧನೆಗೆ ದೃಢೀಕರಣ ಪ್ರಮಾಣಪತ್ರವನ್ನು ಹಾಜರುಪಡಿಸದ ಕಾರಣ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತ ರೂ.3,73,89,594/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>											
28.11	<p><b>ಕಾಮಗಾರಿ ಬಿಲ್ಲುಗಳಲ್ಲಿ ಕಂಡು ಬಂದ ನ್ಯೂನತೆಗಳು</b></p> <p>2020-21 ನೇ ಸಾಲಿನ ವಿಶ್ವವಿದ್ಯಾಲಯದ ಕಾಮಗಾರಿ ಬಿಲ್ಲುಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ:1420 ದಿ:16.01.2021 (ಚೆಕ್ ಸಂಖ್ಯೆ 156089/16.01.2021) ರನ್ವಯ ಗುತ್ತಿಗೆದಾರರಿಗೆ 9 ನೇ ಮತ್ತು ಅಂತಿಮ ಬಿಲ್ಲು ಮೊತ್ತ ರೂ.1,34,55,431/- ಗಳಲ್ಲಿ ರೂ.51,99,658/- (ಶಾಸನ ಬದ್ಧ ಕಡಿತಗಳು + ಇತರ ಕಡಿತಗಳು) ಕಟಾಯಿಸಿ ರೂ.82,55,780/- ಮೊತ್ತವನ್ನು ಪಾವತಿ ಮಾಡಿದೆ. ಕಾಮಗಾರಿ ವಿವರ ಈ ಕೆಳಗಿನಂತಿದೆ.</p> <table border="1" data-bbox="392 921 1137 1361"> <tr> <td data-bbox="392 921 698 984">ಬಿಲ್ಲು ಸಂಖ್ಯೆ</td> <td data-bbox="698 921 1137 984">9ನೇ ಮತ್ತು ಅಂತಿಮಬಿಲ್ಲು</td> </tr> <tr> <td data-bbox="392 984 698 1161">ಕಾಮಗಾರಿ ಹೆಸರು</td> <td data-bbox="698 984 1137 1161">Site Development works including Water Body Pathway and Landscaping @ VTU Regional Centre Gulbarga</td> </tr> <tr> <td data-bbox="392 1161 698 1224">ಗುತ್ತಿಗೆದಾರರ ಹೆಸರು</td> <td data-bbox="698 1161 1137 1224">ಶ್ರೀ ಎಸ್. ಡಿ ಗುರವ ಬೆಳಗಾವಿ</td> </tr> <tr> <td data-bbox="392 1224 698 1287">ಟೆಂಡರ್ ಮೊತ್ತ ರೂ.</td> <td data-bbox="698 1224 1137 1287">ರೂ.2,55,07,066/-</td> </tr> <tr> <td data-bbox="392 1287 698 1361">ಟೆಂಡರ್ ಅವಧಿ</td> <td data-bbox="698 1287 1137 1361">90 ದಿನಗಳು</td> </tr> </table>	ಬಿಲ್ಲು ಸಂಖ್ಯೆ	9ನೇ ಮತ್ತು ಅಂತಿಮಬಿಲ್ಲು	ಕಾಮಗಾರಿ ಹೆಸರು	Site Development works including Water Body Pathway and Landscaping @ VTU Regional Centre Gulbarga	ಗುತ್ತಿಗೆದಾರರ ಹೆಸರು	ಶ್ರೀ ಎಸ್. ಡಿ ಗುರವ ಬೆಳಗಾವಿ	ಟೆಂಡರ್ ಮೊತ್ತ ರೂ.	ರೂ.2,55,07,066/-	ಟೆಂಡರ್ ಅವಧಿ	90 ದಿನಗಳು	
ಬಿಲ್ಲು ಸಂಖ್ಯೆ	9ನೇ ಮತ್ತು ಅಂತಿಮಬಿಲ್ಲು											
ಕಾಮಗಾರಿ ಹೆಸರು	Site Development works including Water Body Pathway and Landscaping @ VTU Regional Centre Gulbarga											
ಗುತ್ತಿಗೆದಾರರ ಹೆಸರು	ಶ್ರೀ ಎಸ್. ಡಿ ಗುರವ ಬೆಳಗಾವಿ											
ಟೆಂಡರ್ ಮೊತ್ತ ರೂ.	ರೂ.2,55,07,066/-											
ಟೆಂಡರ್ ಅವಧಿ	90 ದಿನಗಳು											

ಒಪ್ಪಂದ ಪತ್ರ ಸಂಖ್ಯೆ:	VTU/IRC-06/2011-12 09.05.2011 & Supplementary agreement Date: 30.03.2015	Date:
ಲಿಖಿತ ಕಾಮಗಾರಿ ಪ್ರಾರಂಭಿಸಲು ಕೆಲಸದ ಆದೇಶ ನೀಡಿದ ದಿನಾಂಕ:	19.05.2011	
ಟೆಂಡರ್ ಪ್ರಕಾರ ಕಾಮಗಾರಿ ಮುಕ್ತಾಯಗೊಳಿಸಬೇಕಾದ ದಿನಾಂಕ	18.08.2011	
ಗುತ್ತಿಗೆದಾರರು ಕಾಮಗಾರಿ ಮುಕ್ತಾಯಗೊಳಿಸಿದ ದಿನಾಂಕ	31.03.2014	

**ಮೇಲ್ಕಾಣಿಸಿದ ಕಾಮಗಾರಿ ಬಿಲ್ಲುಗಳ ಪಾವತಿ ಕುರಿತಂತೆ ಈ ಕೆಳಕಂಡ ನ್ಯೂನತೆಗಳು ಕಂಡುಬಂದಿರುತ್ತವೆ.**

1. ಸದರಿ ಕಾಮಗಾರಿಯ ಟೆಂಡರ್ ಒಪ್ಪಂದ ಪತ್ರದ ಪ್ರಕಾರ ದಿನಾಂಕ:18.08.2011 ಕ್ಕೆ ಮುಕ್ತಾಯಗೊಳಿಸಬೇಕಾಗಿತ್ತು. ಆದರೆ ಗುತ್ತಿಗೆದಾರರು ದಿ:31.03.2014 ಕ್ಕೆ ಮುಕ್ತಾಯಗೊಳಿಸಿರುವರು. 90 ದಿನಗಳು ನಿರ್ವಹಿಸಬೇಕಾದ ಕಾಮಗಾರಿಗೆ 02 ವರ್ಷ 07 ತಿಂಗಳು ಕಾಲಾವಕಾಶ ತೆಗೆದುಕೊಂಡಿರುವರು. ಈ ರೀತಿ ವಿಳಂಬಕ್ಕೆ ಸೂಕ್ತ ವಿವರಣೆ ನೀಡುವುದು. ಕಾಮಗಾರಿ ನಿರ್ವಹಿಸುವ ಟೆಂಡರ್ ಅವಧಿಯನ್ನು ದಿನಾಂಕ:18.08.2011 ರಿಂದ 31.03.2012 ಮತ್ತು 31.03.2014 ರವರೆಗೆ ವಿಸ್ತರಿಸುವುದು ಕಂಡುಬಂದಿರುತ್ತದೆ. ಟೆಂಡರ್ ಅವಧಿ ವಿಸ್ತರಿಸಿದ ಆದೇಶ ಪ್ರತಿಗಳನ್ನು ಪೂರೈಸಿರುವುದಿಲ್ಲ.
2. ಸದರಿ ಕಾಮಗಾರಿಗೆ ಹೆಚ್ಚುವರಿ ಕಾಮಗಾರಿ ಪ್ರಾರಂಭಿಸುವ ಆದೇಶವನ್ನು ದಿ:25.11.2014 ರಂದು ಹೊರಡಿಸಿದ್ದು ಅದರಲ್ಲಿ ಎಷ್ಟು ಅವಧಿ ನಿಗದಿಪಡಿಸಿದೆ ಈ ಕುರಿತು ಕೆಲಸದ ಆದೇಶಪತ್ರ ಒದಗಿಸಿರುವುದಿಲ್ಲ.

1. ಈ ಕಾಮಗಾರಿಯನ್ನು ದಿನಾಂಕ 19-05-2011 ರಂದು ಪ್ರಾರಂಭಿಸಲಾಗಿದ್ದು, ದಿನಾಂಕ 18-08-2011 ರಂದು ಪೂರ್ಣಗೊಳಿಸಬೇಕಾಗಿತ್ತು. ಈ ಕಾಮಗಾರಿಯನ್ನು ಗುತ್ತಿಗೆದಾರರು ದಿನಾಂಕ 31-03-2014 ರಂದು ಭೌತಿಕವಾಗಿ (physically completed) ಪೂರ್ಣಗೊಳಿಸಿರುವರು. ಆದರೆ workslip EIRL ಗಳಿಂದಾಗಿ ಅಲ್ಲ, VTU ಗೆ ಸಂಬಂಧಿಸಿದಂತೆ ಕಾಮಗಾರಿಗಳ ವಿಚಾರಣೆಗಾಗಿ Justice K.N ಕೇಶವನಾರಾಯಣ (Retd. High Court Judge) ಇವರನ್ನು Fact Finding Committee ಯ ಚೇರಮನ್ ರಾಗಿ ನಿಯಮಿಸಿದ್ದು ನಂತರ Sri.D S Shinde (Retd Dist. Judge) ಇವರನ್ನು ಕಾಮಗಾರಿ ವಿಚಾರಣೆಗಾಗಿ ನಿಯಮಿಸಲಾಯಿತು. ಹೀಗಾಗಿ ಕಾಮಗಾರಿಯು

3. ಕಾಮಗಾರಿಗೆ ಸಪ್ಲಿಮೆಂಟರಿ ಅಗ್ರಿಮೆಂಟ್-1 ರೂ. 1,77,40,759/- ಮತ್ತು ಸಪ್ಲಿಮೆಂಟರಿ ಅಗ್ರಿಮೆಂಟ್-II ರೂ. 2,51,00,000/ ಗಳಿಗೆ ಮಂಜೂರು ಮಾಡಿದ್ದು ಸದರಿ ಒಪ್ಪಂದ ಪತ್ರಗಳ ಪ್ರತಿಯನ್ನು ಪೂರೈಸುವುದು. ಗುತ್ತಿಗೆದಾರರು ಕಾಮಗಾರಿಯನ್ನು ದಿನಾಂಕ:31.03.2014 ಕ್ಕೆ ಪೂರ್ಣಗೊಳಿಸಿದ್ದರೂ ಕೂಡ ದಿನಾಂಕ: 11.02.2019 ರಂದು ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ಇವರಿಗೆ ಪತ್ರ ಬರೆದು 9 ಮತ್ತು ಅಂತಿಮ ಬಿಲ್ಲು ಪಾವತಿಗೆ ವಿನಂತಿಸಿಕೊಂಡಿರುವರು. ಕಾಮಗಾರಿ ಮುಕ್ತಾಯಗೊಂಡು 5 ವರ್ಷಗಳ ನಂತರ ಕೊನೆಯ ಬಿಲ್ಲು ಪಾವತಿಗೆ ಅರ್ಜಿ ಸಲ್ಲಿಸಲು ಕಾರಣವೇನು? ಸ್ಪಷ್ಟಪಡಿಸುವುದು. ಸದರಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಹೆಚ್ಚುವರಿ ಐಟಂಗಳನ್ನು ಮತ್ತು ಹೆಚ್ಚುವರಿ ಪ್ರಮಾಣದಲ್ಲಿ ಕೆಲಸ ನಿರ್ವಹಿಸಿದ್ದರಿಂದ ತಡೆಹಿಡಿಯಲಾಗಿದ್ದು ಇದಕ್ಕಾಗಿ ಏಕೆ ಸದಸ್ಯ ಸಮಿತಿಯೊಂದನ್ನು ವಿಶ್ವವಿದ್ಯಾಲಯವು ನಿವೃತ್ತ ನ್ಯಾಯಾಧೀಶರಾದ ಶ್ರೀ. ಕೆ. ಎನ್. ನಾರಾಯಣರಾವ ಇವರ ನೇತೃತ್ವದಲ್ಲಿ ನಿಯಮಿಸಿರುವುದು ದಾಖಲೆಗಳ ಪರಿಶೀಲನೆಯಿಂದ ಕಂಡುಬರುತ್ತದೆ. ಈ ಕುರಿತು ನಿವೃತ್ತ ನ್ಯಾಯಾಧೀಶರು ನೀಡಿದ ವರದಿಯನ್ನು ಪೂರೈಸುವುದು. ಇದಲ್ಲದೆ ಶ್ರೀ ಡಿ. ಎಸ್. ಶಿಂಧೆ ನಿವೃತ್ತ ನ್ಯಾಯಾಧೀಶರು ನೀಡಿದ ವರದಿಯನ್ನು ಪೂರೈಸುವುದು. ಇದಲ್ಲದೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಗುತ್ತಿಗೆದಾರರಿಗೆ ಹಣ ಪಾವತಿಯನ್ನು 2020-21 ನೇ ಸಾಲಿನಲ್ಲಿ ಆಗಿದ್ದು ಇವರ ಬಗ್ಗೆ ವಿವರಗಳನ್ನು ಪೂರೈಸಿರುವುದಿಲ್ಲ.
4. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ರೂ. 1,15,74,746/- ಗಳು ಮತ್ತು ವರ್ಕಸ್ಲಿಪ್‌ಗಳಿಗೆ ರೂ. 61,66,013/- ಗಳಿಗೆ 86 ನೇ ಎಸ್ಟೇಟ್ ಬೋರ್ಡ್ ಮತ್ತು 104 ನೇ ಕಾರ್ಯಕಾರಿ ಸಭೆಯಲ್ಲಿ ಮಂಜೂರಾತಿ ಪಡೆಯಲಾಗಿದೆ ಎಂಬುದು ದಾಖಲೆಗಳ ಪರಿಶೀಲನೆಯಿಂದ ಕಂಡುಬಂದಿರುತ್ತದೆ ಈ ಕುರಿತು ಗುತ್ತಿಗೆದಾರರಿಗೆ ಮಂಜೂರಾತಿ ನೀಡಿದ ಅಧಿಕೃತ ಆದೇಶ ಪತ್ರಗಳನ್ನು ಹಾಜರುಪಡಿಸಿಲ್ಲ.
5. ಸದರಿ ಬಿಲ್ಲುಗಳೊಂದಿಗೆ ಲಗತ್ತಿಸಿದ PWG-47 ರ ನಮೂನೆಯಲ್ಲಿ ನೀಡಲಾಗಿರುವ ಮುಕ್ತಾಯ ಪ್ರಮಾಣ ಪತ್ರದ ವಿವರಗಳನ್ನು

- ಪೂರ್ಣಗೊಳಿಸುವಲ್ಲಿ ವಿಳಂಬವಾಗಿದೆ (ಲಗತ್ತು-೧) ಈ ಕಾಮಗಾರಿಯ 9<sup>th</sup> Final Bill ನಲ್ಲಿ ರೂ. 6.00 ಲಕ್ಷ penalty ಯನ್ನು ಗುತ್ತಿಗೆದಾರರಿಂದ ಕಟಾವಣ ಮಾಡಲಾಗಿದೆ. (ಲಗತ್ತು-೨).
2. ಸದರಿ ಕಾಮಗಾರಿಗೆ ಹೆಚ್ಚುವರಿ Agreement -೧ ನ್ನು ದಿನಾಂಕ 28-03-2014 ರಂದು ಮಾಡಿಕೊಳ್ಳಲಾಗಿದ್ದು (ರೂ.1,77,40,759-00) ಪ್ರತಿ ಲಗತ್ತಿಸಲಾಗಿದೆ. (ಲಗತ್ತು-೩).
  3. ಸದರಿ ಕಾಮಗಾರಿಗೆ Supplementary Agreement -೧ ರೂ. 1,77,40,759/- ಹಾಗೂ Supplementary Agreement-೨ ರೂ. 2,51,00,000/- ಮಾಡಿಕೊಳ್ಳಲಾಗಿದ್ದು ಸದರ ಪ್ರತಿಗಳನ್ನು ಲಗತ್ತಿಸಲಾಗಿದೆ) ಲಗತ್ತು-೩ ಹಾಗೂ ಲಗತ್ತು-೪). ಸದರ ಕಾಮಗಾರಿಗೆ ಸಂಬಂಧಪಟ್ಟಂತೆ ಕೆಲವು workslip, EIRL ಗಳಿಗೆ ಹಾಗೂ EOT ಗಳಿಗೆ Estate Board & Executive Council ಗಳಲ್ಲಿ Estate Board & Executive Council ಗಳಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕಾಗಿ ಬಂದುದು ಮತ್ತು ವಿತಾವಿಗೆ ಸಂಬಂಧಿಸಿದಂತೆ ಕಾಮಗಾರಿಗಳಲ್ಲಾದ misappropriation ಗಳ ವಿಚಾರಣೆಗಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನಿಯಮಿಸಬೇಕಾಗಿ ಬಂದು ಅವರ ವರದಿಗಳಿಗಾಗಿ ಕಾಯಬೇಕಾಗಿ ಬಂದುದರಿಂದ ಕಾಮಗಾರಿಯ ಅಂತಿಮ ಬಿಲ್ಲನ್ನು ಪಾವತಿ ಮಾಡಲು ವಿಳಂಬವಾಗಿದೆ ಈ ನ್ಯೂನ್ಯತೆಯಲ್ಲಿ ಸೂಚಿಸಿರುವಂತೆ Justice K N ಕೇಶವನಾರಾಯಣ (Retd High Court Judge) ಹಾಗೂ Sri. D S Shinde (Retd Dist. Judge) ಇವರು ಕಾಮಗಾರಿಗೆ ಸಂಬಂಧಿಸಿದಂತೆ ನೀಡಿರುವ ವರದಿಗಳನ್ನು ಪ್ರತ್ಯೇಕವಾಗಿ ಲಗತ್ತಿಸಲಾಗಿದೆ. (ಲಗತ್ತು-೫ ಹಾಗೂ ಲಗತ್ತು-೬).
  4. ಸದರ ಕಾಮಗಾರಿಗೆ ಸಂಬಂಧಿಸಿಂತೆ, workslip

<p>ಪರಿಶೀಲಿಸಲಾಗಿ ಸದರಿ ಕಾಮಗಾರಿಯ ಅಂದಾಜು ಮೊತ್ತ ರೂ. 2,25,73,000/- ಗಳು ಇರುತ್ತದೆ. ಟೆಂಡರ್ ಮೊತ್ತವು ರೂ. 2,55,07,066/- ಗಳಿಗೆ ಎದುರಾಗಿ ಕಾಮಗಾರಿಗೆ ಒಟ್ಟು ವೆಚ್ಚ ರೂ. 5,62,93,761/- ಗಳು ಆಗಿರುತ್ತದೆ. ಇದನ್ನು ಗಮನಿಸಲಾಗಿ ರೂ. 3,07,86,695/- ಗಳನ್ನು ಹೆಚ್ಚುವರಿಯಾಗಿ ವೆಚ್ಚಭರಿಸಲಾಗದು. ಇದು 120.70% ಹೆಚ್ಚುವರಿ ಪ್ರಮಾಣದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ವಿಶ್ವವಿದ್ಯಾಲಯಕ್ಕೆ Deligation Of Financial Power ಪ್ರಕಾರ ಅವಕಾಶ ಕಲ್ಪಿಸಲಾಗಿದೆಯೇ ಹೇಗೆ? ಎಂಬ ಕುರಿತು ಸೂಕ್ತ ವಿವರಣೆಯನ್ನು ಲೆಕ್ಕಪರಿಶೋಧನೆಗೆ ಒದಗಿಸಿರುವುದಿಲ್ಲ.</p> <p>6. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಿದ ಪ್ರಮಾಣ ಪತ್ರವನ್ನು ಪೂರೈಸಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:79, ದಿನಾಂಕ:05.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 02.02.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ನ್ಯೂನತೆಗಳ ಕ್ರಮಸಂಖ್ಯೆ:01,02,03 ಮತ್ತು 04 ಕ್ಕೆ ಮಾತ್ರ ವಿವರಿಸಿದ್ದು, ಅವುಗಳನ್ನು ಪರಿಶೀಲಿಸಲಾಗಿ Supplementary Agreement ಮಾಡಿಕೊಳ್ಳುವ ಪೂರ್ವದಲ್ಲಿ Supplementary Estimate ಮಂಜೂರಾತಿ ಪಡೆದ ದಾಖಲೆಗಳನ್ನು ಲಗತ್ತಿಸಿರುವುದಿಲ್ಲ.</p> <ul style="list-style-type: none"> <li>• ಕ್ರಮಸಂಖ್ಯೆ: 05 ರಲ್ಲಿ ತಿಳಿಸಿದಂತೆ ಕಾಮಗಾರಿಗೆ ರೂ. 3,07,86,695/- ಗಳನ್ನು ಹೆಚ್ಚುವರಿಯಾಗಿ ವೆಚ್ಚ ಭರಿಸಲಾಗಿದ್ದು ಇದರ ಬಗ್ಗೆ Delegation of Financial Powers ಪ್ರತಿಯನ್ನು ಲಗತ್ತಿಸಿದ್ದು ಅದರಲ್ಲಿ ಎಷ್ಟು ಪ್ರತಿಶತ: ಕಾಮಗಾರಿ ಹೆಚ್ಚುವರಿ ನಿರ್ವಹಿಸಿದ್ದಕ್ಕೆ ಅನುಮೋದನೆ ನೀಡಬಹುದು ಎಂಬ ಬಗ್ಗೆ ಸ್ಪಷ್ಟವಾಗಿರುವುದಿಲ್ಲ.</li> <li>• ಕ್ರಮಸಂಖ್ಯೆ: 06 ರಲ್ಲಿ ತಿಳಿಸಿದಂತೆ ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ಪ್ರಮಾಣ ಪತ್ರ ಲಗತ್ತಿಸದೇ ಕಾಮಗಾರಿಯ ಗುಣಮಟ್ಟ ಪರೀಕ್ಷಿಸಿದ ಪ್ರಮಾಣಪತ್ರ ಹಾಜರುಪಡಿಸಿರುವರು.</li> </ul>	<p>(Rs. 1,15,74,746/-) ಹಾಗೂ EIRL (Rs 61,66,013/-) ಗೆ ಗುತ್ತಿಗೆದಾರರ ಸಂಗಡ ಒಪ್ಪಂದ ಪತ್ರವನ್ನು ದಿನಾಂಕ 28-03-2014 ರಂದು ಮಾಡಿಕೊಳ್ಳಲಾಗಿದೆ (ಪ್ರತಿ ಲಗತ್ತಿಸಲಾಗಿದೆ ಲಗತ್ತು-೩).</p> <p>5. ಸದರಿ ಬಿಲ್ಲುಗಳೊಂದಿಗೆ ಲಗತ್ತಿಸಿದ ಪಿ.ಡಬ್ಲ್ಯೂ.ಜಿ-47 ರ ನಮೂನೆಯಲ್ಲಿ ನೀಡಲಾಗಿರುವ ಮುಕ್ತಾಯ ಪ್ರಮಾಣ ಪತ್ರವನ್ನು ರೂ.5,62,93,761/- ಗಳಿಗೆ ತಯಾರಿಸಲಾಗಿದ್ದು, ರೂ.3,07,86,695/- ಗಳಿಗೆ ತಯಾರಿಸಲಾಗಿದ್ದು, ರೂ.3,07,86,695/- ಹೆಚ್ಚುವರಿಯಾಗಿದ್ದು, ಈ ಹೆಚ್ಚುವರಿ ಮೊತ್ತಕ್ಕೆ 86 ಹಾಗೂ 89 ನೇ ವಸಾಹತು ಮಂಡಳಿ ಮತ್ತು 104 ಹಾಗೂ 107ನೇ ಕಾರ್ಯಕಾರಿ ಪರಿಷತ್‌ದಲ್ಲಿ ಮಂಡಿಸಿ ಅನುಮತಿ ಪಡೆಯಲಾಗಿದೆ. (ಪ್ರತಿ ಲಗತ್ತಿಸಲಾಗಿದೆ) (ಲಗತ್ತು - 7,8,9 ಹಾಗೂ 10).</p> <p>6. ಸದರಿ ಕಾಮಗಾರಿಗೆ ಸಂಬಂಧಿಸಿದಂತೆ, 3ನೇ ವ್ಯಕ್ತಿಯಿಂದ ಪರಿಶೀಲನೆ ನಡೆಸಿದ ಪ್ರಮಾಣ ಪತ್ರವನ್ನು ಲಗತ್ತಿಸಲಾಗಿದೆ (ಲಗತ್ತು-೧). ಲೆಕ್ಕ ಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ 79, ದಿನಾಂಕ 05-12-2022 ರಂದು ನೀಡಲಾದ ಆಕ್ಷೇಪಣಾ ಪತ್ರದ ಅನುಸಾರ Supplementary Agreement ನ್ನು ಮಾಡಿಕೊಳ್ಳುವ ಪೂರ್ವದಲ್ಲಿ Supplementary Estimate ನ್ನು ಮಾಡಿಕೊಳ್ಳುವ ಬಗ್ಗೆ ಎಲ್ಲಿಯೂ ಉಲ್ಲೇಖವಿರುವುದಿಲ್ಲ. ಆದರೆ ಹೆಚ್ಚುವರಿ ಕಾಮಗಾರಿಯ ಮೊತ್ತಕ್ಕೆ ಕಾರಣವಾದ workslip ಹಾಗೂ EIRL ಗಳಿಗೆ ಅನುಮೋದನೆ ಪಡೆಯಲಾಗುತ್ತಿದೆ. ಈ ಅನುಮೋದನೆಗಳ ಪ್ರತಿಗಳನ್ನು ಈಗಾಗಲೇ ಲಗತ್ತಿಸಲಾಗಿದೆ. (ಲಗತ್ತು - ೨ ೮ ೯ ಹಾಗೂ 10).</p> <p>ಕ್ರ.ಸಂ.5 ರಲ್ಲಿ ತಿಳಿಸಿದಂತೆ, ರೂ. 3,07,86,695/-</p>
--	--

	<p>ಕಾರಣ ವಿಚಾರಣಾ ಪತ್ರದಲ್ಲಿ ಸೂಚಿಸಿದ ಎಲ್ಲ ನ್ಯೂನತೆಗಳ ಕುರಿತು ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ದಾಖಲೆಗಳೊಂದಿಗೆ ಅನುಸರಣೆ ನೀಡುವವರೆಗೆ ಸದರಿ ಕಾಮಗಾರಿಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತ ರೂ. 3,07,86,695/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.</p>	<p>ಹೆಚ್ಚುವರಿ ಮೊತ್ತಕ್ಕೆ 86ನೇ, 89ನೇ Estate Board &amp; 104ನೇ, 107ನೇ Executive Council ದಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗಿದೆ. (ಲಗತ್ತು -7,8,9,&amp;10).</p> <p>3ನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ಪ್ರಮಾಣ ಪತ್ರವನ್ನು Katcon Consultancy Belagavi ಇವರು ದಿನಾಂಕ 10-07-2014 ರಂದು ಕಾಮಗಾರಿ ಸ್ಥಳ ಪರಿವೀಕ್ಷಣೆ ಮಾಡಿ 3<sup>rd</sup> Party Certificate ನ್ನು ನೀಡಲಾಗಿದೆ (ಲಗತ್ತು-11).</p> <p>ಮೇಲಿನಂತೆ ಲೆಕ್ಕ ಪರಿಶೋಧನೆಯಲ್ಲಿ ಸೂಚಿಸಿದಂತೆ, ಎಲ್ಲಾ ನ್ಯೂನತೆಗಳನ್ನು ಮತ್ತೊಮ್ಮೆ ಕೂಲಂಕೂಲವಾಗಿ ಪರಿಶೀಲಿಸಿ 11 ದಾಖಲಾತಿಗಳನ್ನು ಲಗತ್ತಿಸಿ, ಅನುಸರಣಾ ವರದಿಯನ್ನು ಸಲ್ಲಿಸಲಾಗಿದ್ದು, ಆಕ್ಷೇಪಣೆಯಲ್ಲಿರುವ ಮೊತ್ತ ರೂ. 3,07,86,695/- ಗಳನ್ನು ಬಿಡುಗಡೆ ಮಾಡಲು ಅನುಮತಿಸಿ ಸದರ ಆಕ್ಷೇಪಣೆಯನ್ನು ಕೈ ಬಿಡಲು ಕೋರಿದೆ.</p>
28.12	<p><b>ಕಾಮಗಾರಿಗಳ ಒಪ್ಪಂದ ಪತ್ರಗಳ ವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ 2020-21 ಮತ್ತು 2021-22ನೇ ಸಾಲಿನಲ್ಲಿ ಗುತ್ತಿಗೆದಾರರೊಂದಿಗೆ ಒಪ್ಪಂದ ಪತ್ರಗಳನ್ನು ಮಾಡಿಕೊಂಡ ಕಾಮಗಾರಿಗಳ ವಿವರ, ಮುಕ್ತಾಯಗೊಂಡ ಹಾಗೂ ಬಾಕಿ ಉಳಿದ ವಿವರಗಳನ್ನು ಪೂರೈಸಲು ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 94, ದಿನಾಂಕ: 16.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:27.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ 2020-21 ಹಾಗೂ 2021-22 ಸಾಲಿನ ಕಾಮಗಾರಿಗಳ ಒಪ್ಪಂದ ಪತ್ರಗಳನ್ನು ನಿರ್ವಹಿಸಿದ ವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲಾಗಿದೆ ಎಂದು ತಿಳಿಸಿರುತ್ತಾರೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ವಹಿಯನ್ನು ಹಾಜರುಪಡಿಸಿರುವುದಿಲ್ಲ. ಹಾಗೂ ಅನುಸರಣೆಯೊಂದಿಗೆಯೂ ಸಹ ಲಗತ್ತಿಸಿರುವುದಿಲ್ಲ. ಕಾರಣ ವಿಚಾರಣಾ ಪತ್ರದಲ್ಲಿ ಸೂಚಿಸಿದ ನಮೂನೆಯಲ್ಲಿ ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಪೂರೈಸದ</p>	<p>ಸನ್ 2020-21 ಮತ್ತು 2021-22 ನೇ ಸಾಲಿನ ಕಾಮಗಾರಿಗಳ ಒಪ್ಪಂದ ಪತ್ರಗಳನ್ನು ನಿರ್ವಹಿಸಿದ ರಜಿಸ್ಟ್ರರನ್ನು ಲೆಕ್ಕ ಪರಿಶೋಧನೆಗೆ ಹಾಜರು ಪಡಿಸಲಾಗಿದ್ದು, ಈಗ ಮತ್ತೊಮ್ಮೆ ಲೆಕ್ಕ ಪರಿಶೋಧನೆಗೆ ಹಾಜರುಪಡಿಸಲಾಗಿದೆ.</p> <p>ಆದ್ದರಿಂದ ಸದರಿ ಆಕ್ಷೇಪನೆಯನ್ನು ಕೈ ಬಿಡಲು ವಿನಂತಿಸಲಾಗಿದೆ.</p>

	<p>ಕಾರಣ ಇನ್ನು ಮುಂದೆ ನಿಗದಿತ ನಮೂನೆಯಲ್ಲಿ ಕಾಮಗಾರಿಗಳ ಒಪ್ಪಂದ ಪತ್ರದ ವಹಿಯನ್ನು ನಿರ್ವಹಿಸಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p>											
28.13	<p><b>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಆವರಣದ ಆಡಳಿತ ಕಟ್ಟಡ ಸೌಧ್ ಎಂಡ್ ಬ್ಲಾಕ್‌ನ ಬಾಕಿ ಉಳಿದ ಕಾಮಗಾರಿಯ ವಿಮಾ ಮತ್ತು ಭದ್ರತಾ ಠೇವಣಿಯನ್ನು ಊರ್ಜಿತದಲ್ಲಿ ಇಡುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಟೆಂಡರ್ ಕಡತವನ್ನು ಪರಿಶೀಲಿಸಲಾಗಿ ಕಾಮಗಾರಿಯ ವಿವರ ಈ ಕೆಳಗಿನಂತಿದೆ.</p> <p><b>ಗುತ್ತಿಗೆಯ ವಿವರ:</b></p> <table border="1" data-bbox="436 766 1176 1348"> <tr> <td>ಟೆಂಡರ್ ಹೆಸರು</td> <td>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ "ಜ್ಞಾನಸಂಗಮ" ಬೆಳಗಾವಿ ಆವರಣದ ಆಡಳಿತ ಕಟ್ಟಡ ಸೌಧ್ ಎಂಡ್ ಬ್ಲಾಕ್‌ನ ಬಾಕಿ ಉಳಿದ ಕಾಮಗಾರಿ ನಿರ್ವಹಿಸುವುದು.</td> </tr> <tr> <td>ಟೆಂಡರ್ ಸಂಖ್ಯೆ</td> <td>VTU/BGM/RE/AE/SEB-BW/2020-21/IFT No.23/5023, Date 02.01.2021</td> </tr> <tr> <td>ಟೆಂಡರ್ ಅಧಿಸೂಚನೆ ದಿನಾಂಕ</td> <td>05.01.2021</td> </tr> <tr> <td>ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ</td> <td>06.03.2021</td> </tr> <tr> <td>ಟೆಂಡರ್ ಅಂದಾಜು ಮೊತ್ತ ರೂ</td> <td>754.40 ಲಕ್ಷ</td> </tr> </table>	ಟೆಂಡರ್ ಹೆಸರು	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ "ಜ್ಞಾನಸಂಗಮ" ಬೆಳಗಾವಿ ಆವರಣದ ಆಡಳಿತ ಕಟ್ಟಡ ಸೌಧ್ ಎಂಡ್ ಬ್ಲಾಕ್‌ನ ಬಾಕಿ ಉಳಿದ ಕಾಮಗಾರಿ ನಿರ್ವಹಿಸುವುದು.	ಟೆಂಡರ್ ಸಂಖ್ಯೆ	VTU/BGM/RE/AE/SEB-BW/2020-21/IFT No.23/5023, Date 02.01.2021	ಟೆಂಡರ್ ಅಧಿಸೂಚನೆ ದಿನಾಂಕ	05.01.2021	ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ	06.03.2021	ಟೆಂಡರ್ ಅಂದಾಜು ಮೊತ್ತ ರೂ	754.40 ಲಕ್ಷ	<p>1. ಈ ಕಾಮಗಾರಿಯ ವಿಮೆಯು ದಿನಾಂಕ 05-10-2022 ರ ವರೆಗೆ ಊರ್ಜಿತದಲ್ಲಿತ್ತು. ಈ ಕಾಮಗಾರಿಯು ದಿನಾಂಕ 29-12-2022 ರಂದು ಪೂರ್ಣಗೊಂಡಿದ್ದು, 7ನೇ ಹಾಗೂ ಅಂತಿಮ ಬಿಲ್ಲನ್ನು ಸಲ್ಲಿಸುವುದು ಮಾತ್ರ ಬಾಕಿ ಇರುತ್ತದೆ ಹೀಗಾಗಿ ಸದರಿ ಕಾಮಗಾರಿಯ ವಿಮೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ. (ಲಗತ್ತು-1)</p> <p>2. ಭದ್ರತಾ ಠೇವಣಿ ಬ್ಯಾಂಕು ಗ್ಯಾರಂಟಿ ನಂ. 215021GL000521, Dated 30-04-2021 Rs. 21,23,000/- ಇದ್ದು ಇದನ್ನು union Bank of India, Saraswatipuram Branch, Mysuru ಶಾಖೆಯಿಂದ ಪಡೆದಿದ್ದು, ದಿನಾಂಕ 30-11-2023 ರ ವರೆಗೆ ಚಾಲ್ತಿಯಲ್ಲಿರುತ್ತದೆ (ಪ್ರತಿ ಲಗತ್ತಿಸಲಾಗಿದೆ) (ಲಗತ್ತು-2). ಕಾಮಗಾರಿಯ ದಿನಾಂಕ 29-1-2022 ರಂದು ಪೂರ್ಣಗೊಂಡಿರುತ್ತದೆ.</p> <p>ಈ ಮೇಲಿನ ನ್ಯೂನ್ಯತೆಗಳ ಕ್ರ.ಸಂ. 2 ಕ್ಕೆ ಸಂಬಂಧಿಸಿದಂತೆ, ದಾಖಲಾತಿಗಳನ್ನು ಲಗತ್ತಿಸಿದ್ದು, ಭದ್ರತಾ ಠೇವಣಿಗಳು ಊರ್ಜಿತ ಇದ್ದು ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸಲಾಗಿದೆ (ಲಗತ್ತು-1&amp;2).</p> <p>ಆದ್ದರಿಂದ ಬ್ಯಾಂಕು ಗ್ಯಾರಂಟಿ ಮೊತ್ತ ರೂ. 21,23,000/- ಭದ್ರತಾ ವಿಮಾ ಮೊತ್ತ ರೂ. 23,37,000/- ಒಟ್ಟು ಮೊತ್ತ ರೂ. 44,60,000/- ಗಳ ಆಕ್ಷೇಪಣೆಯನ್ನು ಕೈಬಿಡುವಂತೆ ವಿನಂತಿಸಲಾಗಿದೆ.</p>
ಟೆಂಡರ್ ಹೆಸರು	ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ "ಜ್ಞಾನಸಂಗಮ" ಬೆಳಗಾವಿ ಆವರಣದ ಆಡಳಿತ ಕಟ್ಟಡ ಸೌಧ್ ಎಂಡ್ ಬ್ಲಾಕ್‌ನ ಬಾಕಿ ಉಳಿದ ಕಾಮಗಾರಿ ನಿರ್ವಹಿಸುವುದು.											
ಟೆಂಡರ್ ಸಂಖ್ಯೆ	VTU/BGM/RE/AE/SEB-BW/2020-21/IFT No.23/5023, Date 02.01.2021											
ಟೆಂಡರ್ ಅಧಿಸೂಚನೆ ದಿನಾಂಕ	05.01.2021											
ಟೆಂಡರ್ ಸಲ್ಲಿಸುವ ಕೊನೆಯ ದಿನಾಂಕ	06.03.2021											
ಟೆಂಡರ್ ಅಂದಾಜು ಮೊತ್ತ ರೂ	754.40 ಲಕ್ಷ											



ಟೆಂಡರ್ ಒಪ್ಪಂದದ ಪ್ರಕಾರ ಮುಕ್ತಾಯ ದಿನಾಂಕ	31.03.2023
ಪೂರೈಕೆದಾರರ ಹೆಸರು	Chanasya Karle Intratech Pvt Ltd Mysore.

**ನ್ಯೂನತೆಗಳು:**

01. ವಿಮೆ ಟೆಂಡರ್ ನಿಯಮ 13.2 ಮತ್ತು 13.3 (ಪುಟಸಂಖ್ಯೆ - 313)ರ ಪ್ರಕಾರ ಕಾಮಗಾರಿಗೆ ವಿಮೆ ಪಡೆದುಕೊಂಡಿದ್ದು, ವಿಮಾ ಸಂಖ್ಯೆ: 0716004420P10615804 ದಿನಾಂಕ 04.10.2021 ರಿಂದ 05.10.2022 ರ ಮಧ್ಯೆ ರಾತ್ರಿಯವರೆಗೆ ಉರ್ಜಿತದಲ್ಲಿದ್ದು, ಸದರಿ ವಿಮೆಯನ್ನು ಟೆಂಡರ್ ನಿಯಮಾನುಸಾರ ಮುಕ್ತಾಯದ ದಿನಾಂಕದವರೆಗೆ ಕೊಳ್ಳಬೇಕಾಗಿತ್ತು. ಆದರೆ, ಅವಧಿ ಮುಗಿದು 70 ದಿನಗಳು ಆಗಿರುತ್ತದೆ.
02. ಭದ್ರತಾ ಠೇವಣಿಯನ್ನು ಬ್ಯಾಂಕ್ ಗ್ಯಾರಂಟಿ ನಂ: 215021GL0009521 ದಿನಾಂಕ:30.04.2021 ರೂ. 2,12,300/ ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸರಸ್ವತಿಪುರಂ, ಬ್ಯಾಂಕ್ ಮೈಸೂರು ಶಾಖೆಯಿಂದ ಪಡೆದಿದ್ದು ದಿನಾಂಕ :30.10.2022 ರಂದು ಮುಕ್ತಾಯಗೊಂಡಿದ್ದು ಇದನ್ನು ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಚಾಲ್ತಿಯಲ್ಲಿಡಲು ಸೂಚಿಸಿದೆ.  
ಈ ಮೇಲಿನ ಅಂಶಗಳಿಗೆ ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ನೀಡಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 95, ದಿನಾಂಕ: 16.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:27.01.2023 ರಂದು ಸಲ್ಲಿಸಿದ ಅನುಸರಣೆಯನ್ನು ಪರಿಶೀಲಿಸಲಾಗಿ ವಿಚಾರಣಾ ಪತ್ರದಲ್ಲಿನ ನ್ಯೂನತೆಗಳ ಕ್ರಮ ಸಂಖ್ಯೆ 01 ಸಂಬಂಧಿಸಿದಂತೆ ಸದರಿ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ವಿಮೆಯನ್ನು ಅಂತಿಮಬಿಲ್ಲು ಆಗುವವರೆಗೆ ಚಾಲ್ತಿಯಲ್ಲಿಡಲು ಗುತ್ತಿಗೆದಾರರಿಗೆ ತಿಳಿಸಲಾಗುವುದು. ಹಾಗೂ ಗುತ್ತಿಗೆದಾರರು ಸಲ್ಲಿಸುವಲ್ಲಿ ವಿಳಂಬ ಮಾಡಿದಲ್ಲಿ ಬಿಲ್ಲಿನಲ್ಲಿ ಕಡಿತಗೊಳಿಸಲಾಗುವುದು ಎಂದು

	<p>ತಿಳಿಸಿರುತ್ತಾರೆ. ಆದರೆ ನ್ಯೂನತೆಗಳ ಕ್ರಮಸಂಖ್ಯೆ: 02 ಕ್ಕೆ ಸಂಬಂಧಿಸಿದಂತೆ ನೀಡಿದ ಅನುಸರಣೆಯಲ್ಲಿ ಭದ್ರತಾ ಠೇವಣಿಗಳು ಉರ್ಜಿತದಲ್ಲಿ ಇದ್ದು ಬಗ್ಗೆ ಹಾಗೂ ನವೀಕರಿಸಿದ ಕುರಿತು ಸೂಕ್ತ ದಾಖಲೆಗಳನ್ನು ಅನುಸರಣೆಯೊಂದಿಗೆ ಲಗತ್ತಿಸಿರುವುದಿಲ್ಲ. ಆದ ಕಾರಣ ಈ ಕುರಿತು ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ದಾಖಲೆಗಳನ್ನು ಒದಗಿಸುವವರೆಗೆ ಬ್ಯಾಂಕ್ ಗ್ಯಾರಂಟಿ ಮೊತ್ತ ರೂ. 21,23,000 ಹಾಗೂ ವಿಮಾ ಮೊತ್ತ ರೂ. 23,37,000/- ಒಟ್ಟು ರೂ. 44,60,000/- ಗಳನ್ನು ಆಕ್ಷೇಪಣೆಯಲ್ಲಡಲಾಗಿದೆ.</p>	
28.14	<p><b>ಆಸ್ತಿ ವಹಿಯನ್ನು ನಿರ್ವಹಿಸುವ ಕುರಿತು.</b></p> <p>(ಅ)ಕರ್ನಾಟಕ ಆರ್ಥಿಕ ಸಂಹಿತೆ 1958 ರ ಅನುಚ್ಛೇದ 166 ಪ್ರಕಾರ 34 ಮತ್ತು ಕರ್ನಾಟಕ ಪಬ್ಲಿಕ್ ಡಿಪಾಟ್‌ಮೆಂಟ್ ಕೋಡ್ ಪ್ಯಾ 299 ರ ಪ್ರಕಾರ ಈ ಕೆಳಕಂಡ ನಮೂನೆಯಲ್ಲಿ ಆಸ್ತಿ ವಹಿಯನ್ನು ನಿರ್ವಹಿಸಬೇಕಾಗಿರುವುದು ಕಡ್ಡಾಯವಾಗಿರುತ್ತದೆ. ವಿವರ ಕೆಳಗಿನಂತಿದೆ.</p> <ol style="list-style-type: none"> <li>1. Immovable properties in Form PWF-21</li> <li>2. Register of Building in Form PWF-22</li> <li>3. For all lands in possession in Form PWF-23</li> <li>4. Register of leases lands in Form PWF-24</li> <li>5. Bridges and culverts PWF-25</li> </ol> <p>ಆಸ್ತಿವಹಿಯನ್ನು ಹಾಜರುಪಡಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:81, ದಿನಾಂಕ:09.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:31.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಆಸ್ತಿವಹಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಿರುವುದಾಗಿ ತಿಳಿಸಿದ್ದು, ಆದರೆ ಹಾಜರುಪಡಿಸಿರುವುದಿಲ್ಲ. ಕಾರಣ ಸದರಿ ವಹಿಯನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p> <p>(ಬ)ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಅಧೀನ</p>	<p>ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಚರಾಸ್ತಿ, ಸ್ಥಿರಾಸ್ತಿಗಳ ವಿವರವನ್ನು ಕರ್ನಾಟಕ ಲೋಕೋಪಯೋಗಿ ಇಲಾಖೆಯ PWF-21, PWF-22, PWF-23, PWF-24 &amp; PWF-25 ರಂತೆ ಎಲ್ಲಾ ಆಸ್ತಿಗಳ ರಜಿಸ್ಟ್ರಾರ್ ನ್ನು ಲೆಕ್ಕ ತನಿಖೆಗೆ ಹಾಜರುಪಡಿಸಲಾಗಿದೆ.</p> <p>ಕಾರಣ ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>

	<p>UBDT-CE ದಾವಣಗೆರೆ ಮಹಾವಿದ್ಯಾಲಯದ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಪರಿಶೀಲಿಸಲಾಗಿ ಮಹಾವಿದ್ಯಾಲಯವು ಯಾವುದೇ ಆಸ್ತಿ ರಜಿಸ್ಟರ್ ನಿರ್ವಹಿಸಿರುವುದಿಲ್ಲ. ಅದರಂತೆ ಮಾರ್ಚ್-2022 ರ ಅಂತ್ಯಕ್ಕೆ ಸ್ಥಿರಾಸ್ತಿಗಳ ಭಾಗ (Fixed Assets Schedule) ಗಳನ್ನು ಪರಿಶೀಲಿಸಲಾಗಿ, "Land" ನಲ್ಲಿ UBDT-CE ದಾವಣಗೆರೆಯ ಯಾವುದೇ ಒಟ್ಟು ಮೊತ್ತ ಇರುವುದಿಲ್ಲ. ಆದರೆ 'Building Completed' ಭಾಗದಲ್ಲಿ ಕ್ರ.ಸಂ-4 ರಲ್ಲಿ ರೂ.15,55,75,078/- ಹಾಗೂ ಕ್ರ.ಸಂ-11 ರಲ್ಲಿ (Davangere CSDS/BSW Grant) ರೂ.7,74,99,764/- ರಷ್ಟು ಇದ್ದು, ಸದರಿ UBDT-CE ದಾವಣಗೆರೆ ಆಸ್ತಿಯ ವಿಶ್ವವಿದ್ಯಾಲಯ ಹೆಸರಿಗೆ ವರ್ಗಾವಣೆಗೊಂಡ ದಾಖಲೆಗಳನ್ನು ಈ ಕೆಳಕಂಡ ನಮೂನೆಯಲ್ಲಿ,</p> <ul style="list-style-type: none"> <li>• Immovable Properties form PWF-21</li> <li>• Register of Building form PWF -22</li> <li>• For All Lands in possession form PWF-23</li> <li>• Register of leases lands PWF-24</li> </ul> <p>ಭರ್ತಿಮಾಡಿ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 114, ದಿನಾಂಕ: 11.01.2023 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:19.01.2023 ರಂದು ಸಲ್ಲಿಸಿದ ಅನುಸರಣೆಯು ಸಮಂಜಸವಾಗಿರುವುದಿಲ್ಲ. ಕಾರಣ ಆಸ್ತಿ ವಹಿಯನ್ನು ನಿರ್ವಹಿಸಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p>	
28.15	<p>ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್ ವೃತ್ತದಲ್ಲಿನ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ ಹತ್ತಿರದ ಜಾಗೆ ಹಸ್ತಾಂತರಿಸಿಕೊಳ್ಳುವ ಕುರಿತು.</p> <p>2021-22 ನೇ ಸಾಲಿನ ವಿಶ್ವವಿದ್ಯಾಲಯದ ಲೆಕ್ಕಪರಿಶೋಧನೆಗೆ ಹಾಜರುಪಡಿಸಿದ ದಾಖಲೆಗಳನ್ನು ಪರಿಶೀಲಿಸಲಾಗಿ ಮಾನ್ಯ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆ ಕೊಪ್ಪಳ ಇವರಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ</p>	<p>ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್‌ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮತ್ತು ವೃತ್ತಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲು ಒಟ್ಟಾರೆ 22 ಎಕರೆ 06 ಗುಂಟೆ ಕ್ಷೇತ್ರವನ್ನು ಮೊದಲ ಹಂತದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲಾಯಿತು. ನಂತರ Approach ರಸ್ತೆಯ ನಿರ್ಮಾಣಕ್ಕಾಗಿ ಅವಶ್ಯವಿದ್ದು 0.22 ಗುಂಟೆ ಕ್ಷೇತ್ರವನ್ನು ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ (ಲಗತ್ತು-1). Approach ರಸ್ತೆ ಕಾಮಗಾರಿಯನ್ನು ಈ</p>

<p>ಬೆಳಗಾವಿಯ ಜಮೀನುಗಳ ಖರೀದಿ ಕರಾರು ಪತ್ರದ ಪ್ರಕಾರ ಒಟ್ಟು 27 ಎಕರೆ 20 ಗುಂಟೆ ಜಮೀನು ಮಂಜೂರು ಆಗಿರುತ್ತದೆ. ಆದರೆ ಅದರಲ್ಲಿ 22 ಎಕರೆ 10 ಗುಂಟೆ ಜಮೀನು ಇಲ್ಲಿಯವರೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ. ಬಾಕಿ ಉಳಿದ 5 ಎಕರೆ 14 ಗುಂಟೆ ಜಮೀನು ಇಲ್ಲಿಯವರೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಗೊಂಡಿರುವುದಿಲ್ಲ. ಈ ಕುರಿತು ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಪತ್ರ ಸಂಖ್ಯೆ ವಿತಾವಿ ಬೆ/ಸ್ನಾ.ಅ /ತಳಕಲ್ /ಕಾನಿ-1/2021-22/550 ದಿನಾಂಕ: 11.05.2021 ರಂದು ಹಸ್ತಾಂತರಿಸಲು ಬಾಕಿ ಉಳಿದಿರುವ 5 ಎಕರೆ 14 ಗುಂಟೆ ಜಮೀನನ್ನು ಹಸ್ತಾಂತರಿಸುವಂತೆ ಕೋರಲಾಗಿದೆ. ಕಾರಣ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಮುಕ್ತ ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಅವಶ್ಯವಿರುವ ಜಮೀನನ್ನು ಹಸ್ತಾಂತರಿಸಿಕೊಳ್ಳಲು ಕ್ರಮ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 122, ದಿನಾಂಕ 12.01.2023</b> ರಂದು ನೀಡಲಾಗಿ ವಿಶ್ವ ವಿದ್ಯಾಲಯದವರು ದಿನಾಂಕ: 31.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವವಿದ್ಯಾಲಯಕ್ಕೆ 22 ಗುಂಟೆ ಜಮೀನು ಅವಶ್ಯಕತೆಯಿದ್ದು, ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿಸಿರುತ್ತಾರೆ. ಆದರೆ ಇದರ ಬಗ್ಗೆ ಸೂಕ್ತ ಕ್ರಮಕೈಕೊಂಡು ಮುಂದಿನ ಲೆಕ್ಕಪರಿಶೋಧನೆ ದಾಖಲೆಗಳನ್ನು ಹಾಜರುಪಡಿಸಲು ಸೂಚಿಸಿದೆ.</p>	<p>ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿದ್ದು. ಇನ್ನೂ 1 ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಇದರಿಂದಾಗಿ ಈ ಯೋಜನೆಯ ಫೇಸ್-1 ಕಾಮಗಾರಿಯು ಪೂರ್ಣಗೊಂಡಂತಾಗುತ್ತದೆ. ಆದ್ದರಿಂದ ಈ ಮೇಲಿನ ಅನುಸರಣಾ ವರದಿಯನ್ನು ಪರಿಗಣಿಸಿ ಈ ಆಕ್ಷೇಪಣೆಯನ್ನು ಕೈ ಬಿಡುವಂತೆ ವಿನಂತಿಸಲಾಗಿದೆ.</p>
<p>29</p>	<p><b>ದಾಸ್ತಾನು ಸಂಗ್ರಹ</b></p>
<p>29.1</p> <p><b>ವಾರ್ಷಿಕ ದಾಸ್ತಾನು ಪರಿಶೀಲನಾ ವರದಿ ಹಾಜರು ಪಡಿಸದೇ ಇರುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಅಧೀನ UBDT-CE ದಾವಣಗೆರೆಯ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿಯನ್ನು ಪರಿಶೀಲಿಸಲಾಗಿ, ಕರ್ನಾಟಕ ಆರ್ಥಿಕ ಸಂಹಿತೆ -1958ರ ಅನುಚ್ಛೇದ-169ರನ್ವಯ ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ವಾರ್ಷಿಕ ದಾಸ್ತಾನು ಪರಿಶೀಲನೆಯನ್ನು ಕೈಗೊಂಡು,</p>	<p>ಸೂಚಿತ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಪತ್ರದಲ್ಲಿ ಲೆಕ್ಕ ಪರಿಶೋಧಕರು, ಕರ್ನಾಟಕ ಆರ್ಥಿಕ ಸಂಹಿತೆ 1958 ರ ಅನುಚ್ಛೇದ-169 ರನ್ವಯ ಪ್ರತಿ ಆರ್ಥಿಕ ವರ್ಷದ ಕೊನೆಯಲ್ಲಿ ವಾರ್ಷಿಕ ದಾಸ್ತಾನು ಪರಿಶೀಲನೆಯನ್ನು ಕೈಗೊಂಡು ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆಂದು ತಿಳಿಸಿರುತ್ತಾರೆ. ಅದರಂತೆ ಈಗಾಗಲೇ ಉಲ್ಲೇಖ-2 ರ ಪ್ರಕಾರ ವಿಶ್ವವಿದ್ಯಾಲಯದಿಂದ ದಾಸ್ತಾನು</p>

	<p>ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ ಹಾಗೂ ಕೆ.ಎಫ್.ಸಿ - 1958ರ ಅನುಚ್ಛೇದ-168 ರನ್ವಯ ಅನುಪಯುಕ್ತ ವಸ್ತುಗಳನ್ನು ಪಟ್ಟಿ ಮಾಡಿ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕಾಗಿರುತ್ತದೆ, ಅದರಂತೆ ವಾರ್ಷಿಕ ದಾಸ್ತಾನು ಪರಿಶೀಲನಾ ವರದಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸುವಂತೆ ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:117, ದಿನಾಂಕ:11.01.2023</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:30.01.2023 ರಂದು ಸಲ್ಲಿಸಿದ ಅನುಸರಣೆಯಂತೆ ಕಾಲೇಜಿನ ವಿವಿಧ ವಿಭಾಗಗಳಲ್ಲಿರುವ ಅನುಪಯುಕ್ತ ವಸ್ತುಗಳನ್ನು ಪಟ್ಟಿಮಾಡಿ ತರಿಸಿಕೊಂಡು ಅವುಗಳನ್ನು ವಿಲೇಮಾಡಿದ ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದೆಂದು ತಿಳಿಸಿರುತ್ತಾ ಕಾರಣ ಅದರಂತೆ ಕ್ರಮಕೈಗೊಳ್ಳಲು ತಿಳಿಸಿದೆ.</p>	<p>ಪರಿಶೀಲನಾ ಅಧಿಕಾರಿಗಳು ಈ ಕಾಲೇಜಿಗೆ ಬಂದು ಉಲ್ಲೇಖ-3 ರ ಪ್ರಕಾರ ಎಲ್ಲಾ ವಿಭಾಗಗಳ ಯಂತ್ರೋಪಕರಣ, ಪ್ರಾಯೋಗಿಕ ಉಪಕರಣ, ಪಿರೋಪಕರಣ ಹಾಗೂ ಇತರೇ ಪರಿಕರಗಳನ್ನು ಭೌತಿಕ ಪರಿಶೀಲನೆ ಮಾಡಿ ಪರಿಶೀಲನಾ ವರದಿಗಳನ್ನು ಪಡೆದುಕೊಂಡು ಹೋಗಿರುತ್ತಾರೆ ಎಂಬ ಅಂಶವನ್ನು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ. ವಿಶ್ವವಿದ್ಯಾಲಯದ ಪ್ರತಿಯನ್ನು ತಮ್ಮ ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಲಾಗಿದೆ</p> <p>ಅಲ್ಲದೇ ಲೆಕ್ಕಪರಿಶೋಧಕರು ಸಹ ದಾಸ್ತಾನು ಪರಿಶೀಲನಾ ಪುಸ್ತಕವನ್ನು ಪರಿಶೀಲಿಸಿ ಸಹಿ ಮಾಡಿರುತ್ತಾರೆ. ಮುಂದುವರಿದಂತೆ, ಕಾಲೇಜಿನ ವಿವಿಧ ವಿಭಾಗಗಳಲ್ಲಿರುವ ಅನುಪಯುಕ್ತ ವಸ್ತುಗಳನ್ನು ಪಟ್ಟಿಮಾಡಿ ತರಿಸಿಕೊಂಡು ಅವುಗಳನ್ನು ಹರಾಜು ಹಾಕಲು ಉಲ್ಲೇಖ-4 ರ ಪ್ರಕಾರ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆದಷ್ಟು ಬೇಗನೆ ಹರಾಜು ಪುಕ್ರಿಯೆ ಕೈಗೊಳ್ಳಲಾಗುವುದೆಂದು ಹಾಗೂ ಈ ಕುರಿತು ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದೆಂದು ಈ ಮೂಲಕ ತಿಳಿಯಬಯಸಿದೆ ಉಲ್ಲೇಖ-4 ರ ಪ್ರತಿಯನ್ನು ತಮಗೆ ಮಾಹಿತಿಗಾಗಿ ಇದರೊಂದಿಗೆ ಲಗತ್ತಿಸಲಾಗಿದೆ.</p> <p>ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಲು ಕೋರಲಾಗಿದೆ.</p>
29.2	<p><b>ಡೆಡ್ ಸ್ಟಾಕ್ ವಿಲೇವಾರಿಗೆ ಕ್ರಮ ತೆಗೆದುಕೊಳ್ಳದಿರುವ ಕುರಿತು.</b> ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆ ವೇಳೆ ಡೆಡ್ ಸ್ಟಾಕ್ ವಹಿಯನ್ನು ಪರಿಶೀಲಿಸಲಾಗಿ ವಿಲೇವಾರಿಗೆ ಕ್ರಮ ತೆಗೆದುಕೊಳ್ಳದಿರುವುದು ಕಂಡಬಂದಿರುತ್ತದೆ. ಈ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:127, ದಿನಾಂಕ: 24.01.2023</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:01.02.2023 ರಂದು ಸಲ್ಲಿಸಿದ ಅನುಸರಣೆಯಂತೆ ವಿವಿಧ ಕಚೇರಿ ಮತ್ತು</p>	<p>ಲೆಕ್ಕ ಪರಿಶೋಧನಾ ಸಂಖ್ಯೆ 127 ರಲ್ಲಿ ತಿಳಿಸಿರುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ವಿವಿಧ ಕಚೇರಿ ಮತ್ತು ವಿಭಾಗಗಳಲ್ಲಿರುವ ಡೆಡ್ ಸ್ಟಾಕ್ ವಿಲೇವಾರಿ ಮಾಡಲು ವಿಶ್ವವಿದ್ಯಾಲಯವು ಮಾಹಿತಿಯನ್ನು ಕಲೆಹಾಕಿ ಸದರಿ ಸಾಮಗ್ರಿಗಳನ್ನು ಪರಿಶೀಲಿಸಲು ಸಮಿತಿಗಳನ್ನು ರಚಿಸಲಾಗಿರುತ್ತದೆ. ಸಮಿತಿಗಳು ಡೆಡ್ ಸ್ಟಾಕ್ ನಂತೆ ಸಾಮಗ್ರಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವ ಸಾಮಗ್ರಿಗಳ ಅಂತಿಮ ಯಾದಿಯನ್ನು ಸಲ್ಲಿಸಲು ತಿಳಿಸಲಾಗಿದೆ. ಸದರಿ</p>

	ವಿಭಾಗಗಳಲ್ಲಿರುವ ಡೆಡ್ ಸ್ಟಾಕ್ ವಿಲೇವಾರಿ ಮಾಡಲು ವಿಶ್ವವಿದ್ಯಾಲಯವು ಮಾಹಿತಿಯನ್ನು ಕಲೆಹಾಕಲು ಈಗಾಗಲೇ ಕ್ರಮಕೈಗೊಂಡಿರುತ್ತದೆ ಎಂದು ತಿಳಿಸಿರುತ್ತಾರೆ. ಅದರಂತೆ ಸೂಕ್ತ ಕ್ರಮ ಕೈಗೊಂಡ ದಾಖಲೆಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸುವಂತೆ ಸೂಚಿಸಿದೆ.	ಪತ್ರಗಳ ಪ್ರತಿಗಳನ್ನು ಲಗತ್ತಿಸಲಾಗಿದೆ. ಆದ ಕಾರಣ, ಸದರಿ ಕಂಡಿಕೆಯನ್ನು ಕೈ ಬಿಡಲು ಕೊರಲಾಗಿದೆ.												
30	<b>ಮುದ್ರಣಾಲಯ</b> ವಿಶ್ವ ವಿದ್ಯಾಲಯ ಹಾಜರು ಪಡಿಸಿದ ದಾಖಲೆಯನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯದಲ್ಲಿ ಮುದ್ರಣಾಲಯ ಇರುವುದಿಲ್ಲ.	-												
31	<b>ವಾಹನ ಮುಂಗಡ</b> ವಿಶ್ವವಿದ್ಯಾಲಯ ಹಾಜರು ಪಡಿಸಿದ ದಾಖಲೆಯನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯದಲ್ಲಿ ವಾಹನ ಮುಂಗಡ ಇರುವುದಿಲ್ಲ.	-												
32	<b>ಗೃಹ ಮುಂಗಡ</b> ವಿಶ್ವವಿದ್ಯಾಲಯ ಹಾಜರು ಪಡಿಸಿದ ದಾಖಲೆಯನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯದಲ್ಲಿ ಗೃಹ ಮುಂಗಡ ಇರುವುದಿಲ್ಲ.	-												
33	<b>ಇತರೆ ಮುಂಗಡ</b>													
33.1	<b>ವಿಶ್ವವಿದ್ಯಾಲಯದ ಮುಂಗಡಗಳು</b> ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಅಧೀನದಲ್ಲಿರುವ ಪ್ರಾಂತೀಯ ಕಚೇರಿಗಳು, ಸ್ನಾತಕೋತ್ತರ ಕೇಂದ್ರಗಳು, ವಿಶೇಷ ಅಧಿಕಾರಿಗಳು, ಕ್ರೀಡಾ ಮತ್ತು ಪರೀಕ್ಷಾ ವಿಭಾಗಗಳು, ಮತ್ತು ಇತರೆ ಸಂಸ್ಥೆಗಳು ಹಾಗೂ ಅಧಿಕಾರಿ/ಸಿಬ್ಬಂದಿಗಳಿಗೆ ನೀಡಲಾದ ಮುಂಗಡಗಳ ವಿವರಗಳನ್ನು ಕೆಳ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:15,ದಿನಾಂಕ: 23.09.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:01.10.2022 ರಂದು ಸಲ್ಲಿಸಿದ ಅನುಸರಣೆಯೊಂದಿಗೆ ಸಲ್ಲಿಸಿದ ಮುಂಗಡ ವಹಿಯೊಂದಿಗೆ ಪರಿಶೀಲಿಸಿದ್ದು, ವಿವರ ಈ ಕೆಳಗಿನಂತಿರುತ್ತದೆ.	2018-19 ಹಾಗೂ 2019-20 ರ ಮುಂಗಡಗಳ ವಿವರ ಈ ಕೆಳಗಿನಂತೆ ಇರುತ್ತದೆ.  2018-19 <table border="1"> <thead> <tr> <th>SL N O</th> <th>PARTICULARS</th> <th>AMOUNT(RS)</th> </tr> </thead> <tbody> <tr> <td>1</td> <td>Opening balance as on 1-4-2018</td> <td>87,76,30,732.00</td> </tr> <tr> <td>2</td> <td>Advance given in 2018-2019</td> <td>17,88,46,219.00</td> </tr> <tr> <td></td> <td>Total</td> <td>105,64,76,951.00</td> </tr> </tbody> </table>	SL N O	PARTICULARS	AMOUNT(RS)	1	Opening balance as on 1-4-2018	87,76,30,732.00	2	Advance given in 2018-2019	17,88,46,219.00		Total	105,64,76,951.00
SL N O	PARTICULARS	AMOUNT(RS)												
1	Opening balance as on 1-4-2018	87,76,30,732.00												
2	Advance given in 2018-2019	17,88,46,219.00												
	Total	105,64,76,951.00												

(ಮೊತ್ತರೂಗಳಲ್ಲಿ)

ವಿವರಗಳು	2020-21			2021-22
	ವಿ.ತಾ.ವಿ	ದಾಂಡೇಲಿ	ಒಟ್ಟು	
ಪ್ರಾರಂಭಿಕ ಶಿಲ್ಕು	14,37,34,599	55,000	14,37,89,599	8,57,05,803
ಮುಂಗಡ ಪಾವತಿ	3,11,52,033	1,35,000	3,12,87,033	54,97,484
ಒಟ್ಟು ಮೊತ್ತ	17,48,86,632	1,90,000	17,50,76,632	9,12,03,287
ಮುಂಗಡ ಹೊಂದಾಣಿಕೆ	8,92,00,829	1,70,000	8,93,70,829	2,88,86,842
ಬಾಕಿ ಮೊತ್ತ	8,56,85,803	20,000	8,57,05,803	6,23,16,445

**ಟಿಪ್ಪಣಿ:** ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2018-20 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯ ದಾಖಲೆಗಳ ಪ್ರಕಾರ ಅಂತಿಮ ಶಿಲ್ಕು ರೂ.24,30,08,894/- ಮೊತ್ತವಿದ್ದು, ವಿಶ್ವವಿದ್ಯಾಲಯದವರು 01.04.2020 ರ ಪ್ರಾರಂಭಿಕ ಶಿಲ್ಕು ರೂ.14,37,34,599/- ಮೊತ್ತವೆಂದು ಮುಂಗಡ ವಹಿಯಲ್ಲಿ ನಮೂದಿಸಿರುತ್ತಾರೆ. ಆದರೆ ಸದರಿ ಮೊತ್ತಗಳ ವ್ಯತ್ಯಾಸದ ಕುರಿತು **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:19 ದಿನಾಂಕ:13.10.2022** ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:09.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ 2018-20 ನೇ ಸಾಲಿನ ಪುನರ್ ಪರಿಶೀಲನೆ ಸಮಯದಲ್ಲಿ 2018-20 ನೇ ಸಾಲಿನ ಮುಂಗಡ ತೆರಿಗೆಗಳನ್ನು ಸಲ್ಲಿಸಿರುವುದಾಗಿ ತಿಳಿಸಿದ್ದು, ವ್ಯತ್ಯಾಸದ ರೂ.9,92,74,295/- ಮೊತ್ತಕ್ಕೆ ಯಾವುದೇ ವಿವರಣೆಯನ್ನು ಸಲ್ಲಿಸಿರುವುದಿಲ್ಲ.

**ಪ್ರಾದೇಶಿಕ ಕಚೇರಿಗಳಿಗೆ ನೀಡಿದ ಮುಂಗಡಗಳ ವಿವರಗಳು:**

1. ಕಲಬುರ್ಗಿ

(ಮೊತ್ತರೂಗಳಲ್ಲಿ)

ವಿವರ	2020-21	2021-22
ಪ್ರಾರಂಭಿಕ ಶಿಲ್ಕು	6,15,000	2,00,000

Refund during the year-2018-19	91,93,92,666.00
Closing balance as on 31/03/2019	13,70,84,285.00

2019-2020

SL NO	PARTICULARS	AMOUNT(RS)
1	Opening balance as on 1-4-2018	13,70,84,285.00
2	Advance given in 2018-2019	18,23,38,319.00
3	Total	31,94,22,604.00
4	Refund during the year-2018-19	17,56,88,005.00
5	Closing balance as on 31/03/2019	14,37,34,599.00

ಮೇಲೆ ವಿವರಿಸಿದ ತಃಖ್ತೆಯ ಪ್ರಕಾರ, ವಿತಾವಿಯು ಮುಂಗಡ ರಜಿಸ್ಟ್ರಾರ್‌ರಲ್ಲಿರುವಂತೆ 2018-19 ಮತ್ತು 2019-20 ಮುಂಗಡಗಳ ಅಂತಿಮ ಶಿಲ್ಕಿನ ಮಾಹಿತಿಯಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಆದ್ದರಿಂದ 01-04-2020 ರ ಆರಂಭಿಕ ಶಿಲ್ಕು ರೂ. 14,37,34,599/- ತೆಗೆದುಕೊಳ್ಳಲಾಗಿರುತ್ತದೆ. ತಾವು ಕಂಡಿಕೆಯಲ್ಲಿ ತಿಳಿಸಿರುವ 2018-20 ನೇ ಸಾಲಿನ ಅಂತಿಮ ಶಿಲ್ಕು ರೂ. 24,30,08,894/- ಗಳು ತಪ್ಪಾಗಿ ನಮೂದಿಸಿದ್ದು ಇರುತ್ತದೆ. ಸಂಬಂಧಿಸಿದ ದಾಖಲಾತಿಗಳನ್ನು Review ಸಮಯದಲ್ಲಿ ಸಲ್ಲಿಸಲಾಗಿದ್ದು, ಮುಂದಿನ ಲೆಕ್ಕ ಪರಿಶೋಧನೆಯಲ್ಲಿ ಮತ್ತೊಮ್ಮೆ ಪರಿಶೀಲಿಸಬಹುದಾಗಿದೆ.

ಆದ್ದರಿಂದ ಸದರಿ ಕಂಡಿಕೆಯನ್ನು ಕೈಬಿಡಲು ಕೋರಿದೆ.

ಸದರಿ ಆಕ್ಷೇಪಣೆಗೆ ಸಂಬಂಧಿಸಿ ಪ್ರಾದೇಶಿಕ ಕಚೇರಿ ಕಲಬುರ್ಗಿ ಇವಡಿ ದಿನಾಂಕ 31-03-2019ರ ಅಂತ್ಯಕ್ಕೆ ಬಾಕಿ ಉಳಿದ ಮುಂಗಡ ರೂ. 2,00,000/- ಗಳನ್ನು

ಮುಂಗಡ ಪಾವತಿ	2,00,000	1,00,000
ಒಟ್ಟು ಮೊತ್ತ	<b>8,15,000</b>	<b>3,00,000</b>
ಮುಂಗಡ ಹೊಂದಾಣಿಕೆ	6,15,000	1,00,000
ಬಾಕಿ ಮೊತ್ತ	2,00,000	2,00,000

2. ಮೈಸೂರು  
(ಮೊತ್ತರೂ.ಗಳಲ್ಲಿ)

ವಿವರ	2020-21	2021-22
ಪ್ರಾರಂಭಿಕ ಶಿಲ್ಕು	29,00,000	32,49,345
ಮುಂಗಡ ಪಾವತಿ	9,00,000	4,00,000
ಒಟ್ಟು ಮೊತ್ತ	<b>38,00,000</b>	<b>36,49,345</b>
ಮುಂಗಡ ಹೊಂದಾಣಿಕೆ	5,50,655	6,38,747
ಬಾಕಿ ಮೊತ್ತ	32,49,345	30,10,598

3. ಗುಲ್ಬರ್ಗಾ  
(ಮೊತ್ತರೂ.ಗಳಲ್ಲಿ)

ವಿವರ	2020-21	2021-22
ಪ್ರಾರಂಭಿಕ ಶಿಲ್ಕು	22,300	22,300
ಮುಂಗಡ ಪಾವತಿ	0	0
ಒಟ್ಟು ಮೊತ್ತ	<b>22,300</b>	<b>22,300</b>
ಮುಂಗಡ ಹೊಂದಾಣಿಕೆ	0	0
ಬಾಕಿ ಮೊತ್ತ	22,300	22,300

4. ಬೆಂಗಳೂರು  
(ಮೊತ್ತರೂ.ಗಳಲ್ಲಿ)

ವಿವರ	2020-21	2021-22
ಪ್ರಾರಂಭಿಕ ಶಿಲ್ಕು	2,50,000	3,00,000
ಮುಂಗಡ ಪಾವತಿ	13,00,000	13,00,000
ಒಟ್ಟು ಮೊತ್ತ	<b>15,50,000</b>	<b>16,00,000</b>
ಮುಂಗಡ ಹೊಂದಾಣಿಕೆ	12,50,000	16,00,000
ಬಾಕಿ ಮೊತ್ತ	3,00,000	0

5. ಮುದ್ದೇನಹಳ್ಳಿ  
(ಮೊತ್ತರೂ.ಗಳಲ್ಲಿ)

ವಿವರ	2020-21	2021-22
------	---------	---------

ದಿನಾಂಕ 04-06-2022 ಕ್ಕೆ ಹೊಂದಾಣಿಕೆ ಮಾಡಲಾಗಿದೆ.

- ಸದರಿ ಆಕ್ಷೇಪಣೆಗೆ ಸಂಬಂಧಿಸಿದಂತೆ, ಪ್ರಾದೇಶಿಕ ಕಚೇರಿ, ಮೈಸೂರು ಇವರ ಪ್ರಾರಂಭಿಕ ಶಿಲ್ಕು ರೂ. 31-03-2021 ಕ್ಕೆ ರೂ. 32,49,345/- ಇದ್ದು, ಸದರಿ ಮೊತ್ತದಲ್ಲಿ ರೂ. 2,00,000/- ದಿ: 24-06-2021 ಕ್ಕೆ, ರೂ. 1,00,000/- ಗಳು ದಿನಾಂಕ 07-07-2021 ಕ್ಕೆ ಹಾಗೂ ರೂ. 1,00,000/- ಗಳನ್ನು ದಿನಾಂಕ 16-10-2021 ಕ್ಕೆ ಒಟ್ಟು ರೂ. 4,00,000/- ಗಳು 2021-22 ನೇ ಸಾಲಿನಲ್ಲಿ ಹೊಂದಾಣಿಕೆ ಆಗಿರುತ್ತದೆ. ಬಾಕಿ ಇರುವ ಮುಂಗಡ ರೂ. 28,49,345/- ಗಳ ಹೊಂದಾಣಿಕೆಗಾಗಿ ಸದರಿಯವರಿಂದ ಲೆಕ್ಕ ಪತ್ರ ಪಡೆದು ಪರಿಶೀಲಿಸಲಾಗಿದ್ದು, ಸದರಿ ಮೊತ್ತವನ್ನು ಹೊಂದಾಣಿಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
- ಚೆಕ್ ನಂ. 101123, ದಿ: 13-03-2014 ರೂ. 22,300/- ಗಳನ್ನು ವಿಶೇಷಾಧಿಕಾರಿಗಳು, ಪ್ರಾದೇಶಿಕ ಕಚೇರಿ ಗುಲ್ಬರ್ಗಾ ಇವರಿಗೆ VTU Inter College Football Tournament ಸ್ಪರ್ಧೆಯಲ್ಲಿ ಭಾಗವಹಿಸಲು ಮುಂಗಡ ನೀಡಲಾಗಿತ್ತು. ಸದರಿ ಸ್ಪರ್ಧೆಯಲ್ಲಿ ವಿತಾವಿಯ ಗುಲ್ಬರ್ಗಾ ವಿಭಾಗದ ವಿದ್ಯಾರ್ಥಿಯು ಭಾಗವಹಿಸದೇ ಇರುವ ಕಾರಣ ಸದರಿ ಚೆಕ್‌ನ್ನು ಡಾ. ಕೆ. ಉದಯಕುಮಾರ, ವಿಶೇಷಾಧಿಕಾರಿಗಳು ಗುಲ್ಬರ್ಗಾ ಇವರ ಕಚೇರಿಯ ಪತ್ರಸಂಖ್ಯೆ UVK/VTU/Sports/2014-15/1284, ದಿನಾಂಕ 31-05-2014 ರಂದು ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ವಿತಾವಿ, ಬೆಳಗಾವಿ ಇವರಿಗೆ ಮರಳಿಸಿದ್ದು, ಸದರಿ ಚೆಕ್ ವಿತಾವಿಯ ಹಣಕಾಸು ಅಧಿಕಾರಿಗಳ ಖಾತೆಯಲ್ಲಿ ಖರ್ಚು ಬೀಳದೆ ಇರುವುದರಿಂದ (BRS Statement enclosed) ಸದರಿ ಆಕ್ಷೇಪಣೆಯನ್ನು ಕೈ ಬಿಡಲು ಕೋರಲಾಗಿದೆ.



ಪ್ರಾರಂಭಿಕ ಶಿಲ್ಕು	10,80,000	11,00,000
ಮುಂಗಡ ಪಾವತಿ	3,00,000	3,00,000
ಒಟ್ಟು ಮೊತ್ತ	13,80,000	14,00,000
ಮುಂಗಡ ಹೊಂದಾಣಿಕೆ	2,80,000	4,00,000
ಬಾಕಿ ಮೊತ್ತ	11,00,000	10,00,000

ಈ ಕುರಿತು ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:4,5,6,7 ಮತ್ತು 8 ದಿನಾಂಕ:16.09.2022 ರಂದು ನೀಡಲಾಗಿ ವಿಶ್ವವಿದ್ಯಾಲಯದಿಂದ ದಿನಾಂಕ:26.09.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಬಾಕಿ ಇರುವ ಮುಂಗಡಗಳಿಗೆ ಸದರಿಯವರಿಂದ ಹೊಂದಾಣಿಕೆ ಲೆಕ್ಕಪತ್ರ ಪಡೆದು ಪರಿಶೀಲಿಸಿ

S.No	Advances Asset	31.03.2021	31.03.2022
01	Deposits and Suppliers	3,98,71,882	1,60,71,652
02	Officials	7,70,345	6,42,896
03	Others	29,58,855	29,58,855
04	Principals Sports And Others	62,09,554	78,11,100
05	Professionals	3,01,30,000	3,01,30,000
06	Regional Office Valuation Center	49,41,645	42,52,898
07	Special officers	8,26,522	4,49,044
08	Festival Advance ti VTU Staff	8,15,544	6,07,544
<b>Total in Rupees</b>		<b>8,65,24,347</b>	<b>6,29,23,989</b>

ಹೊಂದಾಣಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು, ಎಂದು ತಿಳಿಸಿರುತ್ತಾರೆ. ಆದರೆ "ಕರ್ನಾಟಕ ಆರ್ಥಿಕ ಸಂಹಿತೆ 1958 ರನಿಯಮ 243" ರಂತೆ ಮುಂಗಡವನ್ನು ಒಂದು ತಿಂಗಳಿನೊಳಗಾಗಿ ಹೊಂದಾಣಿಕೆ ಮಾಡಿ ಭರಣಾ ಮಾಡಿಕೊಳ್ಳಲು ಸೂಚಿಸಿದೆ.

4. ಸದರಿ ಆಕ್ಷೇಪಣೆಗೆ ಸಂಬಂಧಿಸಿದಂತೆ, ವಿತಾವಿಯ ಪ್ರಾದೇಶಿಕ ಕಚೇರಿ ಬೆಂಗಳೂರು ಇವರಿಗೆ ನೀಡಿದ ಮುಂಗಡವನ್ನು ದಿನಾಂಕ 31-03-2021 ರ ಅಂತ್ಯಕ್ಕೆ ಬಾಕಿ ಉಳಿದ ಮುಂಗಡ ರೂ. 3,00,000/- ಗಳನ್ನು ದಿನಾಂಕ 25-06-2021 ಕ್ಕೆ ಹೊಂದಾಣಿಕೆ ಮಾಡಲಾಗಿದೆ.
5. ಸದರಿ ಆಕ್ಷೇಪಣೆಗೆ ಸಂಬಂಧಿಸಿದಂತೆ, ಸ್ನಾತಕೋತ್ತರ ಕೇಂದ್ರ ಮುದ್ದೇನಹಳ್ಳಿ ಇವರ ಪ್ರಾರಂಭಿಕ ಶಿಲ್ಕು ರೂ. 10,80,000/- ಗಳಿದ್ದು, 2020-21 ನೇ ಸಾಲಿನಲ್ಲಿ ರೂ. 3,00,000/- ನೀಡಿದ್ದು, ಒಟ್ಟು ರೂ. 13,80,000/- ಗಳಲ್ಲಿ ರೂ. 2,80,000/-ಗಳು 2020-21 ನೇ ಸಾಲಿನಲ್ಲಿ ಹೊಂದಾಣಿಕೆ ಆಗಿದ್ದು, ದಿನಾಂಕ 31-03-2022ಕ್ಕೆ ರೂ. 1,00,000/- ಹೊಂದಾಣಿಕೆ ಮಾಡಲಾಗಿದ್ದು, ಬಾಕಿ ಮೊತ್ತ ರೂ. 10,00,000/- ಗಳ ಹೊಂದಾಣಿಕೆಗಾಗಿ ಸದರಿಯವರ ಕೂಡ ಪತ್ರ ವ್ಯವಹಾರ ಮಾಡಲಾಗಿದೆ.

ಅಥಾವೆ ಪತ್ರಿಕೆಗಳ ಪ್ರಸ್ತುತ ಆಸ್ತಿಗಳ ಅಡಿಯಲ್ಲಿ ಮುಂಗಡ ಆಸ್ತಿಗಳು ಎಂದು ನಮೂದಿಸಿರುವ ವಿವರ ಈ ಕೆಳಗಿನಂತಿರುತ್ತದೆ.

**ಟಿಪ್ಪಣಿ:** ವಾರ್ಷಿಕ ಲೆಕ್ಕ ಪತ್ರದಲ್ಲಿ ನಮೂದಿಸಿರುವ ಮುಂಗಡ ಆಸ್ತಿಗಳ ಮೊತ್ತಕ್ಕೂ ಹಾಗೂ ಮುಂಗಡ ವಹಿಯ ಘೋಷ್ವಾರೆ ಮೊತ್ತಕ್ಕೂ ವ್ಯತ್ಯಾಸವಿದ್ದು ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ವಿವರ	2020-21	2021-22
2020-21 ರ ಅಂತಿಮ ಶಿಲ್ಕು	8,57,05,803	6,23,16,445
ಹಬ್ಬದ ಮುಂಗಡ	8,15,544	6,04,544
<b>ಒಟ್ಟು ರೂ.</b>	<b>8,65,21,347</b>	<b>6,29,20,989</b>
ವಾರ್ಷಿಕ ಲೆಕ್ಕಪತ್ರದಲ್ಲಿ ನಮೂದಿಸಿರುವ ಮುಂಗಡ ಆಸ್ತಿ	8,65,24,347	6,29,23,989
<b>ವ್ಯತ್ಯಾಸ ರೂ.</b>	<b>(-)3,000</b>	<b>(-)3,000</b>

ಈ ಮೇಲಿನ ವ್ಯತ್ಯಾಸದ ಮೊತ್ತವು 2020-22 ರಿಂದ ಈವರೆಗೆ ಮುಂದುವರೆದಿದ್ದು, ಸದರಿ ಮೊತ್ತವನ್ನು ಮರುಸಮನ್ವಯ ಮಾಡಿಕೊಳ್ಳಲು ಸೂಚಿಸಿದೆ.

**ಮುಂಗಡಗಳಲ್ಲಿ ಕಂಡು ಬಂದ ನ್ಯೂನತೆಗಳು:**

- ಕೆ.ಎಫ್.ಸಿ 1958 ಅನುಚ್ಛೇದ 243 ರ ಪ್ರಕಾರ ಆದೇಶದಲ್ಲಿಯ ಯಾವ ದಿನಾಂಕದೊಳಗಾಗಿ ಅದು ತೀರಿಸಲ್ಪಡಬೇಕಾಗಿದೆ ಎಂಬುವುದನ್ನು ಗೊತ್ತುಪಡಿಸದೇ ಇರುವ ಸಂದರ್ಭದಲ್ಲಿ ಪ್ರತಿಯೊಂದು ಮುಂಗಡವು ಅದನ್ನು ತೆಗೆಯಲಾದ ತಿಂಗಳ ತರುವಾಯದಲ್ಲಿ ಬರುವ ತಿಂಗಳ ಕೊನೆಯೊಳಗಾಗಿ ತೀರಿಸಲ್ಪಡತಕ್ಕದ್ದು ಹಾಗೂ ಗೊತ್ತುಪಡಿಸಿದ ಅವಧಿಯೊಳಗೆ ಮುಂಗಡವನ್ನು ತೀರಿಸಲು ಆಗುವುದಿಲ್ಲವೆಂದು ಕಂಡು ಬಂದಾಗ ಸಕ್ಷಮ ಪ್ರಾಧಿಕಾರದ ಮಂಜೂರಾತಿಯನ್ನು ಪಡೆಯತಕ್ಕದ್ದು. ಸದರಿ ನಿಯಮ ಉಲ್ಲಂಘನೆಯಾಗಿರುತ್ತದೆ.

ವಾರ್ಷಿಕ ಲೆಕ್ಕ ಪತ್ರದಲ್ಲಿ ಕಂಡು ಬಂದ ವ್ಯತ್ಯಾಸದ ರೂ. 3,000/- ಗಳನ್ನು 2023-24 ನೇ ಸಾಲಿನಲ್ಲಿ ಮರು ಸಮನ್ವಯಗೊಳಿಸಲಾಗಿದೆ. (ಪ್ರತಿ ಲಗತ್ತಿಸಿದೆ).

ಸದರಿ ಮುಂಗಡವು Remuneration Advance ರೂಪದಲ್ಲಿರುವುದರಿಂದ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಲವೊಂದು ತುರ್ತು ಪರಿಸ್ಥಿತಿಗಳ ಆಧಾರದ ಮೇಲೆ ಹಳೆಯ ಮುಂಗಡ ಬಾಕಿ ಇದ್ದರೂ, ಹೊಸ ಮುಂಗಡವನ್ನು ಪ್ರಾಂತೀಯ ಕಚೇರಿಗಳ ಅತೀ ಅವಶ್ಯವಿರುವ ಆಡಳಿತಾತ್ಮಕ ವೆಚ್ಚಗಳಿಗೆ ಸಕ್ಷಮ ಪ್ರಾಧಿಕಾರದ ಅನುಮೋದನೆಯ ಮೇರೆಗೆ ನೀಡಲಾಗುತ್ತದೆ.

- ii. ಕರ್ನಾಟಕ ಆರ್ಥಿಕ ಸಂಹಿತೆ-1958 ಅನುಚ್ಛೇದ 243, 244 ಪ್ರಕೃತಿಯ 49 ರಂತೆ ಮುಂಗಡ ದಾಖಲೆ ಪುಸ್ತಕ ನಿರ್ವಹಿಸಿರುವುದು ಕಂಡುಬಂದಿರುವುದಿಲ್ಲ.
- iii. ಮುಂಗಡ ಸಂದಾಯ ಮಾಡುವಾಗ ಮೊದಲನೆಯ ಮುಂಗಡ ನಿಗದಿತ ಅವಧಿಯೊಳಗೆ ಸಂಪೂರ್ಣವಾಗಿ ಹೊಂದಾಣಿಕೆ ಆಗಿರುವ ಬಗ್ಗೆ ಖಚಿತಪಡಿಸಿಕೊಂಡು ಮುಂದಿನ ಮುಂಗಡ ಸಂದಾಯ ಮಾಡದೇ ಮುಂಗಡ ಹೊಂದಾಣಿಕೆಯ ಲೆಕ್ಕಪತ್ರ ಬಾಕಿ ಇರುವಾಗಲೇ ಮತ್ತೊಂದು ಮುಂಗಡಗಳನ್ನು ಸಂದಾಯ ಮಾಡಿರುವ ಕುರಿತು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದಿರುತ್ತದೆ.
- iv. ಮುಂಗಡ ದಾಖಲೆ ಪುಸ್ತಕದಲ್ಲಿ ಮಾಸಿಕ ಘೋಷವಾರೆ ದಾಖಲಿಸಿ ಬಟವಾಡೆ ಅಧಿಕಾರಿಗಳು ಪ್ರಮಾಣಪತ್ರ ದೃಢೀಕರಣಗೊಳಿಸಿರುವುದಿಲ್ಲ. ಹೊಂದಾಣಿಕೆಯ ಐಟಂಗಳಿಗೆ ಮಾತ್ರ ರುಜುವಾತುಗೊಳಿಸಿರುವುದು ಕಂಡುಬರುತ್ತದೆ.
- v. ಆರ್ಥಿಕ ಇಲಾಖೆಯ ಸುತ್ತೋಲೆ: ಎಫ್.ಡಿ 1 ಟಿಸಿಇ 2010, ದಿನಾಂಕ 21.12.2010 "ಸಂಕ್ಷಿಪ್ತ ಸಾದಿಲ್ವಾರು ಬಿಲ್ಲು" ಮೂಲಕ ರೂ. 2,00,000/- ಮೊತ್ತಕ್ಕೆ ಸಿಮಿತಿಗೊಳಿಸಲಾಗಿದೆ. ಆದರೆ ಈ ಸುತ್ತೋಲೆಯನ್ನು ನಿಯಮಾನುಸಾರ ಪರಿಗಣಿಸದೆ ಉಲ್ಲಂಘಿಸಿರುವುದು ಕಂಡುಬಂದಿರುತ್ತದೆ. ಮೇಲಿನ ನ್ಯೂನತೆಗಳ ಕುರಿತು ನೀಡಲಾದ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:25, ದಿನಾಂಕ:14.10.2022 ರಂದು ನೀಡಲಾಗಿ ವಿಶ್ವವಿದ್ಯಾಲಯವು ದಿನಾಂಕ:09.11.2022 ರಂದು ಸಲ್ಲಿಸಿದ್ದು, ಅನುಸರಣೆಯಲ್ಲಿ ವಿಶ್ವವಿದ್ಯಾಲಯದವರು ಮುಂಗಡವನ್ನು ತುರ್ತು ಪರಿಸ್ಥಿತಿಯ ಆಧಾರದ ಮೇಲೆ ಹಳೆ ಮುಂಗಡ ಬಾಕಿ ಇದ್ದರೂ, ಹೊಸ ಮುಂಗಡವನ್ನು ನೀಡಲಾಗುತ್ತಿದೆ. ಮುಂಗಡಗಳು ಆನ್‌ಲೈನ್ ಪಾವತಿಯ ಮುಖಾಂತರ ಪಾವತಿಯಾದ ಮುಂಗಡಗಳನ್ನು ವಹಿಯಲ್ಲಿ ದಾಖಲಿಸಿದ್ದು ರೂ. ಹಣಕಾಸು ಅಧಿಕಾರಿಗಳ ಮೇಲು ರುಜು ಮಾಡಿರುವುದಿಲ್ಲ. ಮುಂಗಡವನ್ನು ಸಮಯಕ್ಕೆ ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದು, ಮುಂಬರುವ ಆರ್ಥಿಕ ವರ್ಷಗಳಲ್ಲಿ ಕರ್ನಾಟಕ ಆರ್ಥಿಕ ಸಂಹಿತೆ-

7. ಮುಂಗಡ ದಾಖಲೆ ಪುಸ್ತಕವನ್ನು ನಿರ್ವಹಿಸಲಾಗಿದೆ ಮತ್ತು ಅದರಲ್ಲಿ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಲಾಗಿದೆ. ಇದನ್ನು ಲೆಕ್ಕ ಪರಿಪರಿಶೋಧನೆಗೂ ಸಲ್ಲಿಸಲಾಗಿದೆ.
8. ಮುಂಗಡಗಳು ಆನ್‌ಲೈನ್ ಪಾವತಿಯ ಮುಖಾಂತರ ಪಾವತಿಸಲಾಗಿರುತ್ತದೆ. ಮುಂಗಡಗಳನ್ನು ರಜಿಸ್ಟ್ರಾರ್‌ನಲ್ಲಿ ದಾಖಲಿಸಿದ್ದರೂ, ಹಣಕಾಸು ಅಧಿಕಾರಿಗಳ ಕೌಂಟರ್ ಸಹಿ ಪಡೆಯಲಾಗಿದೆ. ಹೊಂದಾಣಿಕೆಯ ಸಮಯದಲ್ಲಿ ಮೊತ್ತವನ್ನು ಚೆಕ್/ಆನ್‌ಲೈನ್ ಮುಖಾಂತರ ಸ್ವೀಕೃತಿಯಾಗಿದ್ದು, ಹಣಕಾಸು ಅಧಿಕಾರಿಗಳ ಸಹಿಯೊಂದಿಗೆ ದಾಖಲಿಸಲಾಗಿದೆ.
9. ವಿತಾಯಿ ಪ್ರಾದೇಶಿಕ ಕಚೇರಿಗಳ ಹಾಗೂ ತುರ್ತು ಪರಿಸ್ಥಿತಿಗಳ ಪ್ರಕಾರ ಇದು Permanent Advance ರ nature ನಲ್ಲಿ ಇರುವುದರಿಂದ ಮತ್ತು ಅವಶ್ಯಕತೆಗಳಿಗನುಗುಣವಾಗಿ ಸಂಬಂಧಿಸಿದ ಅಧಿಕಾರಿಗಳ ಅನುಮೋದನೆಯೊಂದಿಗೆ ನೀಡಲಾಗಿರುತ್ತದೆ. ಸಮಯಕ್ಕೆ ಸರಿಯಾಗಿ ಸದರಿ ಮುಂಗಡಗಳನ್ನು ಹೊಂದಾಣಿಕೆ ಮಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ. ರೂ. 133.00 ಕೋಟಿ ಮುಂಗಡವು 2016-17 ರಿಂದ ಇದ್ದು, 2021-22 ರವರೆಗೆ ರೂ. 6,23,16,445/- ಕೋಟಿಗೆ ಸರಿಯಾದ ವರ್ಗೀಕರಣ ಮತ್ತು ಮುಂಗಡದ ಹೊಂದಾಣಿಕೆಗಳ ಮೂಲಕ ಕಡಿಮೆ ಮಾಡಲಾಗಿದೆ. ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

1958 ಅನುಚ್ಛೇದ 243 ಮತ್ತು 244 ರ ಪ್ರಕಾರ ಕ್ರಮಕ್ಕೆ ಗೊಳ್ಳಲು ಸೂಚಿಸಿದೆ.

**ಪ್ರಸಕ್ತ ವರ್ಷಗಳ ಮುಂಗಡಗಳ ವಿವರಗಳು:**

(ಮೊತ್ತ ರೂ.ಗಳಲ್ಲಿ)

ಅ.ನಂ	ವರ್ಷ	ಮುಂಗಡ ಪಾವತಿ	ಮುಂಗಡ ಹೊಂದಾಣಿಕೆ	ಬಾಕಿ ಮೊತ್ತ
01	2020-21	44,12,500	27,18,152	16,94,348
02	2021-22	54,97,484	34,64,484	20,33,000

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಸಂಬಂಧಿಸಿದಂತೆ 2020-21 ನೇ ಸಾಲಿನ ಪ್ರಸಕ್ತ ವರ್ಷದಲ್ಲಿ ನೀಡಿದ ಮುಂಗಡ ಎದುರಾಗಿ ಹೊಂದಾಣಿಕೆಯಾಗಿ ಬಾಕಿ ಉಳಿದ ರೂ. 16,94,348/- ಮೊತ್ತಗಳಲ್ಲಿ 2021-22 ನೇ ಸಾಲಿನಲ್ಲಿ ರೂ. 801985 ಹೊಂದಾಣಿಕೆಯಾಗಿ ಬಾಕಿ 31.03.2022 ರ ಅಂತ್ಯಕ್ಕೆ (1694348-801985) ರೂ. 8,92,363/- ಬಾಕಿ ಉಳಿದಿರುತ್ತದೆ. ಅದರಂತೆ 2021-22 ನೇ ಸಾಲಿನ ಬಾಕಿ ರೂ. 20,33,000/- ಮೊತ್ತ ಇರುತ್ತದೆ. ಒಟ್ಟಾರೆಯಾಗಿ 2020-22 ನೇ ಸಾಲಿನ ಅಂತ್ಯಕ್ಕೆ ರೂ. 29,25,363/- (8,92,363+20,33,000) ವಸೂಲಾತಿಯಲ್ಲಿದ್ದಲಾಗಿದೆ.

ಪ್ರಸಕ್ತ ವರ್ಷದಲ್ಲಿ ರೂ. 29,25,363/- ಗಳ ಮುಂಗಡದಲ್ಲಿ ಪ್ರಸ್ತುತ ವರ್ಷದಲ್ಲಿ ರೂ. 28,25,447/- ಗಳ ಹೊಂದಾಣಿಕೆ ಮಾಡಲಾಗಿದ್ದು, ಬಾಕಿ ರೂ. 99,916/- ಮೊತ್ತಕ್ಕೆ ಹೊಂದಾಣಿಕೆ ಮಾಡಲಾಗುವುದೆಂದು ಕೋರಿದೆ.

34 ಸಹಾಯನುದಾನ  
ವಿಶ್ವವಿದ್ಯಾಲಯ ಹಾಜರುಪಡಿಸಿದ ದಾಖಲೆಯನ್ನು ಪರಿಶೀಲಿಸಲಾಗಿ ವಿಶ್ವವಿದ್ಯಾಲಯಕ್ಕೆ ಯಾವುದೇ ಸಹಾಯಧನ ಬಿಡುಗಡೆಯಾಗಿರುವುದಿಲ್ಲ.

35 **ಶಿಷ್ಯವೇತನ/ಬಹುಮಾನಗಳ ದತ್ತಿ**

35.1 ಚಿನ್ನದ ಪದಕ ಲೇವಣಿ ಮೊತ್ತದಲ್ಲಿ ಕಡಿತವಾದ ಕುರಿತು.  
ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿ, ಅಥಾವೆ ಪತ್ರಿಕೆಯ ಚಾಲ್ತಿ ಆಸ್ತಿ (Current Asset)

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಎಸ್‌ಬಿಐ ಬ್ಯಾಂಕಿನಲ್ಲಿ Gold Medal Deposit ಇಡಲಾಗಿದ್ದು 2019-20 ಹಾಗೂ ಹಿಂದಿನ ಸಾಲಿನಲ್ಲಿ ಕೆಲವೊಂದು Gold Medal Deposits ನವೀಕರಿಸುವಾಗ ಲೇವಣಿಗಳ ಮೂಲ ಮೊತ್ತಕ್ಕೆ ಬಡ್ಡಿಯ ಮೊತ್ತವನ್ನು ಸೇರಿಸಿ

ವಿಭಾಗದಲ್ಲಿ 2019-20 ರಲ್ಲಿ ಈ ಮೊತ್ತ ರೂ.51,61,262/- ಗಳನ್ನು ತೋರಿಸಿದ್ದು, 2020-21 ರಲ್ಲಿ ಈ ಮೊತ್ತ ರೂ. 51,00,309/- ಇರುತ್ತದೆ. ಅಂದರೆ ಒಟ್ಟಾರೆ ಚಿನ್ನದ ಪದಕ ಠೇವಣಿ ಮೊತ್ತದಲ್ಲಿ ರೂ.60,953/- ಗಳಷ್ಟು ಕಡಿತವಾಗಿದ್ದು ಈ ಕುರಿತು ಲೆಕ್ಕಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ, **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 32, ದಿನಾಂಕ: 15.10.2022** ರಂದು ನೀಡಲಾಗಿ, ವಿಶ್ವ ವಿದ್ಯಾಲಯದವರು ದಿನಾಂಕ:09.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ರೂ.40,000/- ಗಳು IT Attachment ಆಗಿದ್ದು ಹಾಗೂ 2020-21 ನೇ ಸಾಲಿನಲ್ಲಿ ಶ್ರೀ ಸಂಜಯ ಶ್ರೀಪತಿ ಇವರ ಹೆಸರಿನಲ್ಲಿ ಠೇವಣಿಯನ್ನು ಹೊಸದಾಗಿ ಇಡಲಾದ ಕಾರಣ ಈ ರೀತಿ ವ್ಯತ್ಯಾಸವಾಗಿರುತ್ತದೆ ಎಂದು ತಿಳಿಸಿರುತ್ತಾರೆ. ಸಲ್ಲಿಸಿದ ಅನುಸರಣೆ ಸಮಂಜಸವಾಗದ ಕಾರಣ **ರೂ.60,953/-ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ**

ಠೇವಣಿಗಳನ್ನು ನವೀಕರಿಸಲಾಗಿದ್ದು ಸದರಿ ಠೇವಣಿಗಳನ್ನು 2020-21 ನೇ ಸಾಲಿನಲ್ಲಿ ಬಡ್ಡಿಯ ಮೊತ್ತವನ್ನು ವಿಂಗಡಿಸಿ Interest for Gold Medal Deposit ಗೆ ವರ್ಗಾವಣೆ ಮಾಡಿ ಸರಿ ಪಡಿಸಲಾಗಿದೆ. ಅದರಂತೆ ಸದರಿ Gold Medal ಠೇವಣಿಗಳ ಮೂಲ ಪ್ರತಿಗಳನ್ನು Deposit Statements ಹಾಗೂ Bank Confirmation ಪ್ರತಿಗಳನ್ನು ವೇಳೆ ಭೌತಿಕವಾಗಿ ಹಾಜರುಪಡಿಸಲಾಗಿದೆ.

S S Chaitanya Gold Medal FDR No. 64002345288 ರೂ. 40,000/- ಮೊತ್ತವನ್ನು 2015-16 ರಿಂದ Balance Sheet ನಲ್ಲಿ ತೋರಿಸಲಾಗಿದೆ. ಸದರಿ ಮೊತ್ತದ ಠೇವಣಿ ಕುರಿತು ಆರ್ಥಿಕ ಶಾಖೆಯಲ್ಲಿ ಯಾವುದೇ ದಾಖಲೆಗಳು ಲಭ್ಯವಿರದ ಕಾರಣ ಸದರಿ ಠೇವಣಿ ಮೊತ್ತವನ್ನು Balance Sheet ನಲ್ಲಿ ಹಿಂದಿನ ಲೆಕ್ಕಗಳ ಆಧಾರದ ಮೇಲೆ ಮುಂದುವರಿಸಲಾಗಿತ್ತು. ದಿನಾಂಕ 31-03-2015 ರಂದು ಸದರಿ ಠೇವಣಿಯನ್ನು ದಿನಾಂಕ 18-04-2015 ರಂದು IT Attachment ಮಾಡಿರುವ ಕುರಿತು ((in the seized amount of Rs. 441.00 crore) ನಿಖರವಾದ ಮಾಹಿತಿಯು 2020-21ನೇ ಸಾಲಿನಲ್ಲಿ ಲಭ್ಯವಾಗಿರುವುದರಿಂದ ಸದರಿ ಮೊತ್ತವನ್ನು 2020-21 ನೇ ಸಾಲಿನ ಲೆಕ್ಕ ಪತ್ರಗಳಲ್ಲಿ J.V. No. 24 pass ಮಾಡಿ Date: 01-04-2020 ರಂದು ಸರಿಪಡಿಸಲಾಗಿದೆ. ಎಲ್ಲ ದಾಖಲೆಗಳನ್ನು ಅನುಸರಣೆಗೆ ಲಗತ್ತಿಸಿ ಸಲ್ಲಿಸಲಾಗಿದೆ.

2020-21 ನೇ ಸಾಲಿನಲ್ಲಿ Sanjay Shripati ಇವರ ಹೆಸರಿನಲ್ಲಿ ಠೇವಣಿಯನ್ನು ಹೊಸದಾಗಿ ಇಡಲಾಗಿದೆ. ಆದ ಕಾರಣ 2019-20 ರಲ್ಲಿ ಅಂತಿಮ ಶುಲ್ಕ ರೂ. 51,61,262/- ಗಳಿದ್ದು, ಹಾಗೂ 2020-21 ನೇ ಸಾಲಿನ ಅಂತಿಮ ಶುಲ್ಕ ರೂ. 51,00,309/- ಗಳಾಗಿರುವುದಕ್ಕೆ ನಮೂನೆಯನ್ನು ತಯಾರಿಸಿ ಮೇಲಿನಂತೆ ಸ್ಪಷ್ಟೀಕರಣ ನೀಡಲಾಗಿದೆ. ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

35.2

2021-22 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದಿಂದ ಶಿಷ್ಯವೇತನದ ದಾಖಲೆಗಳನ್ನು ಹಾಜರು ಪಡಿಸುವ ಕುರಿತು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2021-22 ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗಕ್ಕೆ ಸರ್ಕಾರದಿಂದ ಮಂಜೂರಾದ ಅನುದಾನದ ಮಾಹಿತಿ ಮತ್ತು ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಮಾಹಿತಿ (ಡಿ.ಸಿ.ಬಿ) ಯನ್ನು ಲೆಕ್ಕಪರಿಶೋಧನೆಗೆ ಒದಗಿಸಲು ಕೇಳಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ: 88, ದಿನಾಂಕ 15.12.2022 ರಂದು ನೀಡಲಾಗಿ ವಿಶ್ವ ವಿದ್ಯಾಲಯವರು ದಿನಾಂಕ:04.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ಸ್ನಾತಕೋತ್ತರ ಕೇಂದ್ರಗಳಾದ ಬೆಳಗಾವಿ, ಮೈಸೂರು, ಮುದ್ದೇನಹಳ್ಳಿ, ಕಲಬುರ್ಗಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗಕ್ಕೆ ಸರ್ಕಾರದಿಂದ ಮಂಜೂರಾದ ಅನುದಾನ ಮತ್ತು ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಅನುದಾನದ ವಿವರವಾದ ಮಾಹಿತಿಯನ್ನು ಒದಗಿಸಿದ್ದು, ಶಿಷ್ಯವೇತನವು ವಿದ್ಯಾರ್ಥಿಗಳಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಶಿಷ್ಯವೇತನ ಖಾತೆಗೆ ಜಮೆಯಾಗಿರುವುದಿಲ್ಲ ಎಂದು ತಿಳಿಸಿರುತ್ತಾರೆ. ಸದರಿ ಅನುಸರಣೆಯು ಸಮಂಜಸವಾಗಿರುವುದಿಲ್ಲ. ಕಾರಣ ವಿದ್ಯಾರ್ಥಿಗಳಿಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ಯಾಲರಶಿಪ್ ಖಾತೆಗೆ ಜಮೆಯಾಗಬೇಕಾದ ಮೊತ್ತದ ವಿವರಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

(ಮೊತ್ತರೂ.ಗಳಲ್ಲಿ)

ಕ್ರ.ಸಂ	ವರ್ಷ	ಸ್ನಾತಕೋತ್ತರಕೇಂದ್ರಗಳ ಹೆಸರು	ಮೊತ್ತ
01	2021-22	ಬೆಳಗಾವಿ	609863
02	2021-22	ಕಲಬುರ್ಗಿ	850952
03	2021-22	ಮುದ್ದೇನಹಳ್ಳಿ	723460
04	2021-22	ಮೈಸೂರು	1469868
ಒಟ್ಟು ರೂ.			36,54,143

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಸ್ನಾತಕೋತ್ತರ ಕೇಂದ್ರಗಳಾದ ಬೆಳಗಾವಿ, ಮೈಸೂರು, ಮುದ್ದೇನಹಳ್ಳಿ ಮತ್ತು ಕಲಬುರ್ಗಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಿಷ್ಯವೇತನದ ಮೊತ್ತ ರೂ. 36,54,143/- ಗಳು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗಿರುತ್ತದೆ. ಹಾಗಾಗಿ ಈ ಮೊತ್ತವನ್ನು ಆಕ್ಷೇಪಣೆಯಲ್ಲಿ ಇಡಬಾರದು ಎಂದು ತಮ್ಮಲ್ಲಿ ವಿನಂತಿಸುತ್ತೇನೆ.

ಆದ ಕಾರಣ ಸದರಿ ಆಕ್ಷೇಪಣೆಯನ್ನು ಕೈ ಬಿಡಲು ಕೋರಿದೆ.

	<p>ಕಾರಣ ರೂ. 36,54,143/- ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ. ವಿವರ ಅನುಬಂಧ-08 ರಲ್ಲಿ ವಿವರಿಸಲಾಗಿದೆ.</p>	
36	<b>ಭವಿಷ್ಯನಿಧಿ</b>	
36.1	<p><b>2020-21ನೇ ಸಾಲಿನ ಅಥಾವೆ ಪತ್ರಿಕೆಯಲ್ಲಿನ ಚಾಲ್ತಿ ಸ್ಥಿರಾಸ್ತಿ ವಿಭಾಗದಲ್ಲಿ ನೌಕರರ ಭವಿಷ್ಯ ನಿಧಿ ಬಾಕಿ ಇರುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ವಾರ್ಷಿಕ ಲೆಕ್ಕಪತ್ರಗಳನ್ನು ಪರಿಶೀಲಿಸಲಾಗಿ, 2020-21 ನೇ ಸಾಲಿನಲ್ಲಿ ಅಥಾವೆ ಪತ್ರಿಕೆಯಲ್ಲಿ ಚಾಲ್ತಿ ಸ್ಥಿರಾಸ್ತಿ ವಿಭಾಗದಲ್ಲಿ ಈ ಹಿಂದಿನ ದಿ:31.03.2020 ಮತ್ತು ದಿ:31.03.2021 ರ ಅಂತ್ಯಕ್ಕೆ ದಾಖಲಿಸಿದಂತೆ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸಿದ ನೌಕರರ ಭವಿಷ್ಯ ನಿಧಿಯ ಮೊತ್ತವನ್ನು ವಸೂಲಿ ಮಾಡದೆ ಹಾಗೆಯೇ ಚಾಲ್ತಿ ಸ್ಥಿರಾಸ್ತಿಯಲ್ಲಿ ಮುಂದುವರಿಸಲಾಗಿದೆ. ಸದರಿ ಮೊತ್ತವು (ರೂ. 2,34,577) 2011-12 ನೇ ಸಾಲಿನಿಂದ ಬಾಕಿ ಇರುವುದು ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದಿರುತ್ತದೆ. ಈ ಕುರಿತು ಈಗಾಗಲೇ 2017-18ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ವಸೂಲಾತಿಗೆ ಸೂಚಿಸಿದ್ದರೂ ಕೂಡ ಯಾವುದೇ ಕ್ರಮ ಜರುಗಿಸದೇ ಇದ್ದು ದಿನಾಂಕ 31.03.2021 ರ ಅಂತ್ಯದ ಅಥಾವೆ ಪತ್ರಿಕೆಯಲ್ಲಿ ಸದರಿ ಮೊತ್ತವು ಮುಂದುವರಿದಿರುತ್ತದೆ.</p> <p>ಮುಂದುವರೆದು, ಭವಿಷ್ಯ ನಿಧಿಯ ಕ್ಷೇಮ ಅರ್ಜಿಗಳು ಸ್ವೀಕೃತಗೊಂಡಿರುವ ಹಾಗೂ ವಸೂಲಾತಿಗೆ ತೆಗೆದುಕೊಂಡ ಕ್ರಮದ ಮಾಹಿತಿಯನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:31, ದಿನಾಂಕ:14.10.2022</b> ರಂದು ನೀಡಿದ್ದು ವಿಶ್ವವಿದ್ಯಾಲಯದವರು ದಿನಾಂಕ:09.11.2022 ರಂದು ಸಲ್ಲಿಸಿದ ಅನುಸರಣೆಯಂತೆ ನೌಕರರ ಭವಿಷ್ಯನಿಧಿಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ ಬಾಕಿ ಇರುವ ಮೊತ್ತವನ್ನು ವಸೂಲಿ</p>	<p>ಸದರಿ ಆಕ್ಷೇಪಣೆಯಲ್ಲಿ ತಿಳಿಸಿರುವ ನೌಕರರ ಭವಿಷ್ಯ ನಿಧಿ ಮೊತ್ತ ರೂ. 2,34,577/- ಗಳಿಗೆ ಸಂಬಂಧಿಸಿದಂತೆ ಯಾವುದೇ ನೌಕರರು ವಿತಾವಿಯಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ (ನೌಕರರ ಪಟ್ಟಿಯನ್ನು ಲಗತ್ತಿಸಲಾಗಿದೆ). ಸದರಿ ಮೊತ್ತಕ್ಕೆ ಸಂಬಂಧಿಸಿದ ನೌಕರರು ನೌಕರರ ಭವಿಷ್ಯ ನಿಧಿಯನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ ಬಾಕಿ ಇರುವ ಮೊತ್ತವನ್ನು recovery ಮಾಡಲಾಗುವುದು.</p> <p>ಆದ್ದರಿಂದ ಸದರಿ ಕಂಡಿಕೆಯನ್ನು ಕೈ ಬಿಡಲು ಕೋರಲಾಗಿದೆ.</p>

	<p>ಮಾಡಲಾಗುವುದು ಎಂದು ವಿವರಿಸಿದ್ದು ನೀಡಿದ ಅನುಸರಣೆಯು ಸಮಂಜಸವಾಗಿರುವುದಿಲ್ಲ. ಕಾರಣ ಮೊತ್ತ ರೂ.2,34,577/- ಗಳನ್ನು ಆಕ್ಷೇಪಣೆಯಲ್ಲಿದ್ದಲಾಗಿದೆ.</p>	
37	<b>ಪಿಂಚಣಿ/ ನೂತನಪಿಂಚಣಿಯೋಜನೆ</b>	
37.1	<p><b>ವಾರಸುದಾರರ ಪ್ರಮಾಣ ಪತ್ರ ಪಡೆಯದೇ DCRG ಮೊತ್ತ ಪಾವತಿಸಿದ ಕುರಿತು.</b></p> <p>ವಿಶ್ವವಿದ್ಯಾಲಯದ 2020-21 ನೇ ಗ್ರ್ಯಾಚುಟಿ ಮೊತ್ತ ಪಾವತಿಸಿದ ಕುರಿತು ವೋಚರ್‌ಗಳನ್ನು ಪರಿಶೀಲಿಸಲಾಗಿ ವೋಚರ್ ಸಂಖ್ಯೆ: 808/ ದಿನಾಂಕ 15.09.2020 ರನ್ವಯ ದಿ   ಹೆಚ್. ಆರ್. ರಂಗಸ್ವಾಮಿ ಸಹಾಯಕ ಕುಲಸಚಿವರು ಯುಬಿಡಿಟಿಇ ದಾವಣಗೆರೆ ಇವರು ಸೇವೆಯಲ್ಲಿರುವಾಗಲೇ ದಿ: 17.12.2019 ರಂದು ನಿಧನರಾಗಿರುವುದು ಅವರ ವಾರಸುದಾರರಾದ ಪತ್ನಿ ಶ್ರೀಮತಿ ಲತಾ ಬಿ.ಟಿ ಇವರು ಸಹ ನಿಧನ ಹೊಂದಿದ ಕಾರಣ ಅವರ ಮಗಳಾದ ಶ್ರೀಮತಿ 'ರಂಗಸ್ವಾಮಿ W/o ರವೀಶ್ ಕೆ ಬೆಂಗಳೂರು ಇವರಿಗೆ ದಿ   ಹೆಚ್. ಆರ್. ರಂಗಸ್ವಾಮಿ ಅವರ ಡಿಸಿಆರ್‌ಜಿ ಒಟ್ಟು ಮೊತ್ತ ರೂ.20,00,000/- ಗಳನ್ನು RTGS ಮೂಲಕ ಕರೂರು ವೈಶ್ಯ ಬ್ಯಾಂಕ್ ಲಿಮಿಟೆಡ್ ಖಾತೆಗೆ ವರ್ಗಾಯಿಸಲಾಗಿದೆ. ಸದರಿ ವೋಚರ್‌ನೊಂದಿಗೆ ದಿ  ಹೆಚ್.ಆರ್. ರಂಗಸ್ವಾಮಿಯವರ ಪತ್ನಿ ನಿಧನರಾದ ಕುರಿತು ಮರಣ ಪ್ರಮಾಣ ಪತ್ರವನ್ನು ಲಗತ್ತಿಸಿದೆ. ಆದರೆ ಅವರ ಕುಟುಂಬದ ಉತ್ತರಜೀವಿ ಸದಸ್ಯರ ಕುರಿತು ಸಕ್ರಮಪ್ರಾಧಿಕಾರದಿಂದ ಪಡೆದ ವಾರಸಾ ಪ್ರಮಾಣ ಪತ್ರವನ್ನು ಲಗತ್ತಿಸದೇ ಇರುವುದು ಕಂಡುಬರುತ್ತದೆ. ಕಾರಣ ವಾರಸಾ ಪ್ರಮಾಣ ಪತ್ರ ಪಡೆದಿದ್ದಲ್ಲಿ ಅನುಸರಣೆಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೋರಿದೆ. ಅಲ್ಲದೇ ಸದರಿಯವರು ಮಗಳ ಹೆಸರನ್ನು ನಾಮ ನಿರ್ದೇಶನಮಾಡಿದ್ದಲ್ಲಿ ಈ ಕುರಿತು ದಾಖಲೆಗಳನ್ನು ಒದಗಿಸಲು ಸೂಚಿಸಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 97, ದಿನಾಂಕ: 20.12.2022. ರಂದು ನೀಡಲಾಗಿ ಪ್ರಾಚಾರ್ಯರು ಯುಬಿಡಿಟಿಇ ದಾವಣಗೆರೆ ಇವರು ದಿನಾಂಕ: 28.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಾರಸುದಾರರ ಪ್ರಮಾಣ ಪತ್ರ</p>	<p>ಶ್ರೀಮತಿ ಮಾನಸರಂಗಸ್ವಾಮಿ, W/O ಶ್ರೀ ರವೀಶ್ ಕೆ., ಬೆಂಗಳೂರು- ಇವರು ಈ ಕೆಳಕಂಡಂತೆ ದಾಖಲೆಗಳನ್ನು ಈ ಕಛೇರಿಗೆ ಸಲ್ಲಿಸಿರುತ್ತಾರೆ.</p> <ol style="list-style-type: none"> <li>1. ಮೃತರ ಕುಟುಂಬದ ಜೀವಂತ ದೃಢೀಕರಣ ಪತ್ರ. (ಇದೇ ವಾರಸುದಾರರ ಪತ್ರ)</li> <li>2. ಅಫಿಡೆವಿಟ್ 4 ನೋಟರಿ-ವಂಶವೃಕ್ಷಕ್ಕೆ ದೃಢೀಕರಿಸಿರುವ ಪತ್ರ.</li> <li>3. ವಂಶವೃಕ್ಷ ದೃಢೀಕರಿಸಿರುವ ನೋಟರಿ.</li> <li>4. ಕನರಾ ಬ್ಯಾಂಕ್ ದಾಖಲೆಗಳು-ವಾರಸುದಾರರ ದೃಢೀಕರಿಸಿರುವ ಬಗ್ಗೆ.</li> </ol> <p>ಮೇಲಿನ ಅಂಶಗಳನ್ನು ಪರಿಗಣಿಸಬೇಕೆಂದು ಹಾಗೂ ವಿಶ್ವವಿದ್ಯಾಲಯದಿಂದ ನೇರವಾಗಿ RTGS ಮೂಲಕ ಸದರಿಯವರ ಖಾತೆಗೆ ವರ್ಗಾಯಿಸಲಾಗಿದೆ. ಆದುದರಿಂದ ಈ ಆಕ್ಷೇಪಣೆಯನ್ನು ಕೈಬಿಡಲುಕೋರಲಾಗಿದೆ.</p>



	<p>ಸಲ್ಲಿಸಲು ತಿಳಿಸಿ ಶ್ರೀಮತಿ. ಮಾನಸಾರಂಗಸ್ವಾಮಿ W/o ರವೀಶ ಕೆ ಬೆಂಗಳೂರು ಇವರಿಗೆ ದಿನಾಂಕ : 21.12.2022 ರಂದು ಪತ್ರ ಬರೆದಿದ್ದು, ವಾರಸಾ ಪ್ರಮಾಣಪತ್ರ ಸಲ್ಲಿಸಿದ ತಕ್ಷಣ ಹಾಜರುಪಡಿಸುವುದಾಗಿ ತಿಳಿಸಿರುತ್ತಾರೆ ಕಾರಣ ವಾರಸಾ ಪ್ರಮಾಣಪತ್ರವನ್ನು ಲೆಕ್ಕಪರಿಶೋಧನೆಗೆ ಹಾಜರು ಪಡಿಸುವವರೆಗೆ ಪಾವತಿಸಿದ ರೂ.20,00,000/- ಗಳನ್ನು ಆಕ್ಷೇಪಣೆಯಿಲ್ಲದಾಗಿದೆ.</p>	
37.2	<p>ನಿವೃತ್ತಿ ವೇತನ ಅಂಶದಾನಗಳ ಮೊತ್ತವನ್ನು ವಿಳಂಬವಾಗಿ ಭರಣಾಮಾಡಿರುವ ಕುರಿತು.</p> <p>1. ಡಾ   ಸಿ.ಎಸ್. ವೆಂಕಟೇಶ, ಪ್ರಾಧ್ಯಾಪಕರು ದಿನಾಂಕ: 31.07.2020 ರಂದು ಮರಣ ಹೊಂದಿರುತ್ತಾರೆ. ಇವರ ಪಿಂಚಣಿ ವೇತನ ಅಂಶದಾನ ಪ್ರಾಚಾರ್ಯರು, ದಾವಣಗೆರೆ ಇವರ ಪತ್ರಸಂಖ್ಯೆ: ಯುಬಿಡಿಟಿ/ಸಿಬ್ಬಂದಿ(1) 2021-22 /1100/27.12.2021 ರಂತೆ ವಿಶ್ವವಿದ್ಯಾಲಯಕ್ಕೆ ನಿವೃತ್ತಿ ವಂತಿಕೆ ರೂ. 6,59,951/- ಸರ್ಕಾರದ ಟ್ರೇಜರಿಖಾತೆ: 007101101001000 ಚಲನ್ RO821007100745374 ದಿನಾಂಕ:30.08.2021 ರಂತೆ ಜಮೆ ಮಾಡಿ ವರದಿ ಮಾಡಲಾಗಿದೆ. ರಜೆ ವೇತನವಂತಿಕೆ ರೂ.5,80,754/- ಧನಾದೇಶ ಸಂಖ್ಯೆ: 290479/30.08.2021 ರಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಆನ್‌ಲೈನ್‌ಮೂಲಕ ವಿಶ್ವವಿದ್ಯಾಲಯ ನಿಧಿಗೆ ಜಮೆ ಮಾಡಲಾಗಿದೆ.</p> <p>2. ಡಾ  . ಡಿ. ಸತ್ಯನಾರಾಯಣ ಪ್ರಾಧ್ಯಾಪಕರು, ದಾವಣಗೆರೆ ಇವರು, ದಿನಾಂಕ: 28.02.2021 ರಂದು ನಿವೃತ್ತರಾಗಿದ್ದು, ವೋಚರ್ ಸಂಖ್ಯೆ: 1823/24.03.2021 ಧನಾದೇಶ ರೂ. 13,34,652/- ರಂತೆ ಚಲನ್ ನಂ : RO 22107100401192 ಅವಧಿ 01.03.2011 ರಿಂದ 28.02.2019 ರಡಿಯಲ್ಲಿ ನಿವೃತ್ತಿ ವಂತಿಕೆಯನ್ನು ಭರಣಾ ಮಾಡಲಾಗಿದೆ. ಸದರಿ ಪ್ರಾಧ್ಯಾಪಕರುಗಳ ಪಿಂಚಣಿ ಕುರಿತು ಮಹಾಲೇಖಪಾಲರು ಬೆಂಗಳೂರು ಇವರ ಆದೇಶದಂತೆ PV 6/1/1122344332/2092226345/368953/ A ದಿನಾಂಕ: 05.04.2022 ರಂತೆ ಪಿಂಚಣಿ ಹಕ್ಕನ್ನು ಅಂತಿಮಗೊಳಿಸಿ ಆದೇಶಿಸಿರುತ್ತಾರೆ. ಸದರಿ ಆದೇಶದಲ್ಲಿ ಡಿಸಿಆರ್‌ಜಿ ರೂ.</p>	<p>1. ದಿ. ಡಾ. ಸಿ.ಎಸ್. ವೆಂಕಟೇಶ, ಪ್ರಾಧ್ಯಾಪಕರು ಹಾಗೂ ಡಾ. ದಿ ಸತ್ಯನಾರಾಯಣ, ಪ್ರಾಧ್ಯಾಪಕರು ಇವರು ವಿತಾವಿಯ ಘಟಕ ಯುಬಿಡಿಟಿ ಕಾಲೇಜಿನ ಸಿಬ್ಬಂದಿಗಳಿರುವುದರಿಂದ ಇವರು ವಿತಾವಿಯ ಸಿಬ್ಬಂದಿಗಳಾಗಿರುತ್ತಾರೆ. ಯುಬಿಡಿಟಿ ಇಂಜನಿಯರಿಂಗ್ ಕಾಲೇಜು, ದಾವಣಗೆರೆ ಈ ಹಿಂದೆ ಕುವೆಂಪು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿದ್ದು, ಸರ್ಕಾರವು ಆದೇಶ ಸಂ. ಇಡಿ 192 ಯುಆರ್‌ಸಿ 2010 ದಿನಾಂಕ 24-02-2011 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನಾಗಿ ವರ್ಗಾವನೆಯಾಗಿರುತ್ತದೆ. ಹೀಗಾಗಿ ಸದರಿ ಕಾಲೇಜಿನಿಂದ ನಿವೃತ್ತಿ ಹೊಂದಿದ ಬೊಧಕ/ ಬೋಧಕೇತರ ಸಿಬ್ಬಂದಿಗಳ ನಿವೃತ್ತಿ ವೇತನ ಹಾಗೂ ರಜೆ ವೇತನ ವಂತಿಕೆಗಳನ್ನು, ಸದರಿ ಸಿಬ್ಬಂದಿಗಳು ನಿವೃತ್ತಿ ಹೊಂದಿದ ನಂತರ ಆಯಾ ವಿಶ್ವ ವಿದ್ಯಾಲಯಗಳು ಪ್ರಾಚಾರ್ಯರು, ಯುಬಿಡಿಟಿ ಇವರಿಗೆ ಡಿಡಿ ಮುಖಾಂತರ ಸದರಿ ವೇತನಗಳನ್ನು ಕಳುಹಿಸಿರುತ್ತಾರೆ. ತದನಂತರ ವಿತಾವಿಯ ಅವಧಿಯ ನಿವೃತ್ತಿ ವೇತನ ಹಾಗೂ ರಜಾ ವಂತಿಗೆಯೊಂದಿಗೆ ಸಮನ್ವಯ ಮಾಡಿ ಮಹಾಲೇಖಪಾಲಕರು, ಬೆಂಗಳೂರು ಇವರಿಗೆ ಕಳುಹಿಸಲಾಗುತ್ತದೆ. ನಂತರ ಮಹಾಲೇಖಪಾಲಕರು ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡುತ್ತಾರೆ.</p>

20,00,000/- ಮಾತ್ರ ಮಂಜೂರು ಮಾಡಿರುವುದು ಕಂಡುಬರುತ್ತದೆ. ಆದರೆ ಕುಟುಂಬ ಪಿಂಚಣಿ ದಾಖಲಿಸಿರುವುದಿಲ್ಲ. ಸತ್ಯನಾರಾಯಣ ಡಿ ಇವರ ನಿವೃತ್ತಿ ಪಿಂಚಣಿ ಕುರಿತು ಮಹಾಲೇಖಪಾಲರು, ಬೆಂಗಳೂರು ಇವರ ಆದೇಶ: PV 6/2/1021315481/ 2092106325/332505/A ದಿನಾಂಕ: 15.04.2021 ರಂತೆ ಪಿಂಚಣಿ ನಿಗದಿಪಡಿಸಿ ಆದೇಶಿಸಿರುತ್ತಾರೆ. ಸದರಿ ಪ್ರಾಧ್ಯಾಪಕರುಗಳ ನಿವೃತ್ತಿ ವಂತಿಕೆಯನ್ನು ಕುಲಸಚಿವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇವರ ಅಧಿಕೃತ ಜ್ಞಾಪನ/ ವಿತಾ/ವಿಜಿಎಂ/ಡಿಪಿಎಆರ್/ಸಿಆರ್(1) 2021-22/4210/10.02.2022 ರಂತೆ ಧನಾದೇಶ 413207/24.03.2021 ರಂತೆ ರೂ. 13,34,652/- ಹಾಗೂ ಧನಾದೇಶ: 163540 ದಿನಾಂಕ:14.02.2022 ರಂತೆ ರೂ.14,73,011/- ಒಟ್ಟು ರೂ.28,07,663/- ಚಲನ್:ಅಖ022207100741956 ರಂತೆ ಬ್ಯಾಂಕ್ ಮೂಲಕ ಭರಣಾ ಮಾಡಲಾಗಿದೆ.

ಮೇಲಿನ ಎಲ್ಲ ಅಂಶಗಳನ್ನು ಅವಲೋಕಿಸಲಾಗಿ ಸರ್ಕಾರದ ಆದೇಶ ಎಫ್.ಟಿ. 41 ಎಸ್.ಆರ್. 90 ದಿನಾಂಕ:14.07.1992 ಕರ್ನಾಟಕ ನಾಗರಿಕ ಸೇವಾ ನಿಯಮ 1958 ನಿಯಮ 425 ಮತ್ತು ಸ. ಆದೇಶ ಎಫ್.ಡಿ. 19 ಎಸ್.ಆರ್.ಎಸ್. 88 ದಿನಾಂಕ: 25.05.1988 ಕ್ರ.ಸಂಖ್ಯೆ: 12(ಬಿ)ರಂತೆ ನಿವೃತ್ತಿ ವಂತಿಕೆಯನ್ನು ಆರ್ಥಿಕ ವರ್ಷದ ಅಂತ್ಯಕ್ಕೆ 15 ದಿನಗಳ ಒಳಗಾಗಿ ಸಂಬಂಧಿಸಿದ ಇಲಾಖೆಗೆ ಭರಣಾ ಮಾಡಬೇಕಾದ ನಿಯಮ ಇರುತ್ತದೆ, ಆದರೆ ಇಲ್ಲಿ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅದರಂತೆ ದಿ|| ವೆಂಕಟೇಶ ಪ್ರಾಧ್ಯಾಪಕರ ಕುಟುಂಬ ಪಿಂಚಣಿ ನಿಗದಿಪಡಿಸದೇ DCRG ಮಾತ್ರ ಬಿಡುಗಡೆಗೊಳಿಸಲು ನಿರ್ದಿಷ್ಟವಾದ ಸ್ವಷ್ಟೀಕರಣ ಒದಗಿಸಲು ಕೋರಿ, ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 36, ದಿನಾಂಕ 15.10.2022ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:05.11.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ಡಾ|| ಸಿ.ಎಸ್. ವೆಂಕಟೇಶ, ಪ್ರಾಧ್ಯಾಪಕರು ಹಾಗೂ ಡಾ|| ಡಿ. ಸತ್ಯನಾರಾಯಣ ಪ್ರಾಧ್ಯಾಪಕರು ಇವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಯುಬಿಡಿಟಿಇಸಿ ದಾವಣಗೆರೆ ಕಾಲೇಜಿನ ಸಿಬ್ಬಂದಿಗಳಿರುವುದರಿಂದ ಆಯಾ ವಿಶ್ವವಿದ್ಯಾಲಯಗಳಿಂದ ಜಮೆಯಾದ ನಿವೃತ್ತಿ ವೇತನ ವಂತಿಕೆಯೊಂದಿಗೆ ವಿಶ್ವೇಶ್ವರಯ್ಯ

2. ಡಾ. ಡಿ ಸತ್ಯನಾರಾಯಣ ಪ್ರಾಧ್ಯಾಪಕರು ದಾವಣಗೆರೆ ಇವರು ದಿನಾಂಕ 28-02-2021 ರಂದು ನಿವೃತ್ತರಾಗಿದ್ದು, ಮಹಾಲೇಖಪಾಲರು, ಬೆಂಗಳೂರು ಇವರ ಆದೇಶ: PV 6/2/1021315481/ 2092106325/ 332505/A ದಿನಾಂಕ: 15.04.2021 ರಲ್ಲಿ ಪಿಂಚಣಿ ಸೌಲಭ್ಯಗಳನ್ನು ಮಂಜೂರು ಮಾಡಲಾಗಿದೆ.
3. ದಿ. ವೆಂಕಟೇಶ ಪ್ರಾಧ್ಯಾಪಕರು, ಇವರ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ಆದೇಶದಂತೆ ರಾಜಿ ಅರ್ಜಿಯ ಪ್ರಕಾರ ದಿವಂಗತರ ತಾಯಿಗೆ ಪಿಂಚಣಿ ಸೌಲಭ್ಯಗಳನ್ನು ನೀಡಲು ಅನುಮತಿಸಿದೆ. ಅದರಂತೆ, ಕೆ.ಸಿ.ಎಸ್. ನಿಯಮದ ಪ್ರಕಾರ ತಾಯಿಯವರಿಗೆ ಸಲ್ಲಬೇಕಾದ ಪಿಂಚಣಿ ಸೌಲಭ್ಯವಾದ ಉಪದಾನದ ಮೊತ್ತವನ್ನು ಮಹಾಲೇಖಪಾಲಕರು ನೀಡಿರುತ್ತಾರೆ ಎಂಬ ಸ್ಪಷ್ಟೀಕರಣ ಒದಗಿಸಿದೆ.

ಲೆಕ್ಕ ಪರಿಶೋಧನಾ ಸಮಯದಲ್ಲಿ ಲೆಕ್ಕ ಪರಿಶೋಧಕರಿಗೆ ಎಲ್ಲ ದಾಖಲಾತಿಗಳನ್ನು ಹಾಜರ ಪಡಿಸಲಾಗಿತ್ತು ಆದಾಗ್ಯೂ ಕಂಡಿಕೆಯಲ್ಲಿ ಆಕ್ಷೇಪಣೆಯಂತೆ ಸದರಿ ದಾಖಲಾತಿಗಳನ್ನು ಮುಂದಿನ ಲೆಕ್ಕ ಪರಿಶೋಧನೆಯಲ್ಲಿ ಹಾಜರ ಪಡಿಸಲಾಗುವುದು.

ಆದ್ದರಿಂದ ಸದರ ಕಂಡಿಕೆಯನ್ನು ಕೈ ಬಿಡಲು ಕೋರಿದೆ.

ತಾಂತ್ರಿಕ ವಿಶ್ವವಿದ್ಯಾಲಯ ವಂತಿಕೆ ಸೇರಿಸಿ ಸರ್ಕಾರದ ಖಾತೆಗೆ ಜಮಾ ಮಾಡಲಾಗುತ್ತದೆ. ಡಾ|| ಸಿ. ಎಸ್. ವೆಂಕಟೇಶ, ಪ್ರಾಧ್ಯಾಪಕರು ಹಾಗೂ ಡಾ||ಡಿ. ಸತ್ಯನಾರಾಯಣ ಪ್ರಾಧ್ಯಾಪಕರು ಇವರ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ಆದೇಶದ ರಾಜಿ ಅರ್ಜಿಯ ಪ್ರಕಾರ ದಿವಂಗತರ ತಾಯಿಗೆ ಪಿಂಚಣಿ ಸೌಲಭ್ಯ ನೀಡಲು ಅನುಮತಿಸಿದೆ. ಕಾರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮದ ಪ್ರಕಾರ ತಾಯಿಯವರಿಗೆ ಸಲ್ಲಬೇಕಾದ ಸೌಲಭ್ಯವಾದ ಉಪದಾನದ ಮೊತ್ತವನ್ನು ಮಹಾಲೇಖಪಾಲರು ನೀಡಿರುತ್ತಾರೆ ಎಂದು ತಿಳಿಸಿರುತ್ತಾರೆ. ಆದರೆ ಅನುಸರಣೆಯೊಂದಿಗೆ ಯಾವುದೇ ದಾಖಲೆಗಳನ್ನು ಲಗತ್ತಿಸದ ಕಾರಣ ಈ ಕುರಿತು ಪ್ರಕರಣಗಳನ್ನು ಇನ್ನೊಮ್ಮೆ ಪರಿಶೀಲಿಸಿ ಸೂಕ್ತ ದಾಖಲೆಗಳನ್ನು ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸುವಂತೆ ಸೂಚಿಸಿದೆ.

38

**ಗ್ರಂಥಾಲಯ**

38.1

**ದಾಸ್ತಾನುಗಳ ವಿವರ.**

ವಿಶ್ವವಿದ್ಯಾಲಯ ಬೆಳಗಾವಿಯ 2020-22ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಗ್ರಂಥಾಲಯದ ಪುಸ್ತಕಗಳ ಖರೀದಿ ಹಾಗೂ ಗ್ರಂಥಾಲಯದ ಆಕ್ವಿಷನ್‌ಗೆ ಪರಿಶೀಲಿಸಲಾಗಿದ್ದು ವಿವರ ಈ ಕೆಳಗಿನಂತಿದೆ.

**ಗ್ರಂಥಾಲಯ ಪುಸ್ತಕಗಳ ದಾಸ್ತಾನು ವಿವರ.**

ವರ್ಷ	ಆರಂಭಿಕ ದಾಸ್ತಾನು		ಖರೀದಿಸಿದ ಪುಸ್ತಕಗಳು		ಅಂತಿಮ ದಾಸ್ತಾನು	
	General	SC/ST book Bank	General	SC/ST book Bank	General	SC/ST book Bank
2019-20	52024	1926	6914	1781	58937	3708
2020-21	58937	3708	743	1740+1 6/Vol	59680	5464
2021-22	59680	5464	2185	0	61799	5464

NOTED

38.2 ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದು ಹಾಕುವ ಕುರಿತು.  
 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಬೆಳಗಾವಿ ಅಧೀನ UBDT-CE ದಾವಣಗೆರೆ ಮಹಾವಿದ್ಯಾಲಯದ 2020-22 ನೇ ಸಾಲಿನ ಲೆಕ್ಕ ಪರಿಶೋಧನೆ ವೇಳೆ ಪರಿಶೀಲಿಸಲಾಗಿ, ಗ್ರಂಥಾಲಯದಲ್ಲಿ ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದು ಹಾಕಲು ರಚಿಸಿದ ಸಮಿತಿಯ ಶಿಫಾರಸ್ಸಿನಂತೆ 5878 ಹಾಳಾದ ಪುಸ್ತಕಗಳಿದ್ದು, ಅವುಗಳನ್ನು ಕಡತದಿಂದ ತೆಗೆದು ಹಾಕಲು ವಿಶ್ವ ವಿದ್ಯಾಲಯ ತೆಗೆದುಕೊಂಡ ನಿರ್ಣಯದ ಕುರಿತು ಲೆಕ್ಕ ಪರಿಶೋಧನೆಗೆ ಸ್ಪಷ್ಟೀಕರಣ ಕೇಳಿ **ಲೆಕ್ಕಪರಿಶೋಧನಾ ವಿಚಾರಣಾ ಪತ್ರಸಂಖ್ಯೆ:116, ದಿನಾಂಕ:11.01.2023** ರಂದು ನೀಡಲಾಗಿ ವಿಶ್ವ ವಿದ್ಯಾಲಯದವರು ದಿನಾಂಕ:30.01.2023 ರಂದು ಸಲ್ಲಿಸಿದ ಅನುಸರಣೆಯಂತೆ, ಹಾಳಾದ ಪುಸ್ತಕಗಳ ಕಡತವನ್ನು ಕಡತದಿಂದ ತೆಗೆದು ಹಾಕುವ ವಿಶ್ವವಿದ್ಯಾಲಯದ ನಿರ್ಣಯ ಎಂದು ತಿಳಿಸಿದ್ದು, ಅದರಂತೆ ಕ್ರಮಕೈಗೊಳ್ಳಲು ತಿಳಿಸಿದೆ.

ಗ್ರಂಥಾಲಯದಲ್ಲಿ ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದುಹಾಕಲು ಪತ್ರ ಸಂಖ್ಯೆ ಯುಬಿಡಿಟಿ/ಗ್ರಂಥ/14/2020-21/1297, ದಿ: 23-03-2021 ರಲ್ಲಿ ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದು ಹಾಕುವಂತೆ ವಿಶ್ವವಿದ್ಯಾಲಯಕ್ಕೆ ಮನವಿ ಮಾಡಲಾಗಿತ್ತು. ಸದರಿ ಪತ್ರಕ್ಕೆ ವಿತಾವಿ ಪತ್ರ ಸಂಖ್ಯೆ: ವಿತಾವಿ/ಬೆಳಗಾವಿ/ಗ್ರಂಥಾಲಯ/ಪುಸ್ತಕ/ಯುಬಿಡಿಟಿ/2021-22 ದಿ: 21-04-2021 ರಲ್ಲಿ ಗ್ರಂಥಾಲಯ ಸಮಿತಿಯನ್ನು ನೇಮಕ ಮಾಡಿ ಸೂಚಿಸಿದ್ದರಿಂದ ಕಾಲೇಜಿನ ಸಮಿತಿಯ ಸದಸ್ಯರು ಸಭೆ ಸೇರಿ ಹಾಳಾಗಿರುವ ಪುಸ್ತಕಗಳ ಪಟ್ಟಿ ಮಾಡಿ ಅವುಗಳನ್ನು ವಿತಾವಿ ಪತ್ರ ಸಂಖ್ಯೆ ವಿತಾವಿ/ಬೆಳಗಾವಿ/ಗ್ರಂಥಾಲಯ/2022-23/115 ರಲ್ಲಿ ಮಾನ್ಯ ಕುಲಪತಿಗಳು ಆದೇಶದಂತೆ 5878 ಹಾಳಾದ ಪುಸ್ತಕಗಳನ್ನು ಕಡತದಿಂದ ತೆಗೆದುಹಾಕಲಾಗಿದೆ. ಆದ್ದರಿಂದ ಸದರಿ ಆಕ್ಷೇಪಣೆಯನ್ನು ಕೈ ಬಿಡಲು ಕೋರಿದೆ. (ಪ್ರತಿ ಲಗತ್ತಿಸಿದೆ)

39 **ಪುಸ್ತಕಗಳ ಮಾರಾಟ**

39.1 **ಪುಸ್ತಕಗಳ ಮಾರಾಟದ ವಿವರ**  
 ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಪರಿಶೀಲಿಸಿದಾಗ, ಪ್ರಸಾರಂಗ ವಿಭಾಗದ ಮೂಲಕ ಕನ್ನಡ ಪಠ್ಯಪುಸ್ತಕ ಮಾರಾಟ ಮಾಡಿದ ವಿವರ ಈ ಕೆಳಗಿನಂತಿದೆ.

**2020-21**

(ಮೊತ್ತ ರೂ.ಗಳಲ್ಲಿ)

ಕ್ರ. ಸಂ.	ಪುಸ್ತಕ ವಿವರ	2020-21 ನೇ ಸಾಲಿನಲ್ಲಿ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ	ಗೌರವ ವ್ಯತಿ	ಕಾಲೇಜಿನಲ್ಲಿ ಗೆ ಮಾರಾಟ ಮಾಡಿದ ಪುಸ್ತಕಗಳು	ಒಟ್ಟು ವಿತರಣೆ ರೂ.ಗಳಲ್ಲಿ	31.03.2021 ಕ್ಕೆಲ್ಲಾ ಕಾಲೇಜಿನಲ್ಲಿ ಉಳಿದ ಪುಸ್ತಕಗಳು	2020-21 ನೇ ಸಾಲಿನಲ್ಲಿ ಮಾರಾಟದ ಒಟ್ಟು ಮೊತ್ತ
1	ಸಾಂಸ್ಕೃತಿಕ ಕನ್ನಡ	199000	200	8213	8413	91587	410650
2	ಇಳಕನ್ನಡ	20000	200	4060	5060	15740	243600
<b>ಒಟ್ಟು ಪುಸ್ತಕಗಳು</b>		<b>120000</b>	<b>400</b>	<b>12273</b>	<b>12673</b>	<b>107327</b>	<b>6,54,250</b>

**2021-22**

NOTED

(ಮೊತ್ತ ರೂ.ಗಳಲ್ಲಿ)							
ಕ್ರ. ಸಂ.	ಪುಸ್ತಕದ ಹೆಸರು	2020-21 ನೇ ಸಾಲಿನ ಬಾಕಿ ಉಳಿದ ಪುಸ್ತಕ	ಸಾರ್ವಜನಿಕ	ಕಾಲೇಜುಗಳಿಗೆ ಮಾರಾಟ ಮಾಡಿದ ಪುಸ್ತಕಗಳು	ಮಾನ್ಯ ವಿಶ್ವವಿದ್ಯಾಲಯದ ಪುಸ್ತಕಗಳು	31.03.2022 ಕ್ಕೆ ಸಮಾಪಿಸಿದ ಪುಸ್ತಕಗಳು	2021-22 ನೇ ಸಾಲಿನಲ್ಲಿ ಮುಂದುವರಿದ ಒಟ್ಟು ಮೊತ್ತ
1	ಸಾಂಸ್ಕೃತಿಕ ಕನ್ನಡ	91587	50	5000	5650	85337	280000
2	ಬಳಕೆ ಕನ್ನಡ	15740	50	2500	7000	13750	158280
	ಒಟ್ಟು ಪುಸ್ತಕಗಳು	107327	100	8230	8338	98989	438280

39.2

**ಪ್ರಸಾರಣ ವಿಭಾಗದಿಂದ ವಿವಿಧ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡಿರುವ ಕುರಿತು.**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-21 ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ ಪ್ರಸಾರಣ ವಿಭಾಗದಿಂದ ನಿರ್ವಹಿಸಲಾಗಿರುವ ವಿವಿಧ ಕಾಲೇಜುಗಳಿಗೆ ಪುಸ್ತಕಗಳನ್ನು ಮುಂಗಡವಾಗಿ ನೀಡಿದ್ದು, 750 ಪುಸ್ತಕಗಳನ್ನು ಪ್ರತಿ ಪುಸ್ತಕಕ್ಕೆ ರೂ 100/- ದಂತೆ ಒಟ್ಟು ರೂ 75000/- ಗಳ ಮೂಲ್ಯದ ಪುಸ್ತಕಗಳನ್ನು ಮುಂಗಡ ರೂಪದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಿದ್ದು ಕಂಡು ಬರುತ್ತದೆ. ಈ ರೀತಿ ಪುಸ್ತಕಗಳ ಮಾರಾಟದ ಮೊತ್ತಗಳು ವಿವಿಧ ಕಾಲೇಜುಗಳಿಂದ ಬಾಕಿ ಉಳಿದಿದ್ದು ಕೂಡಲೇ ಸದರಿ ಮೊತ್ತಗಳನ್ನು ವಸೂಲಿ ಮಾಡಲು ಕ್ರಮಕೈಗೊಂಡು ವಿಶ್ವವಿದ್ಯಾಲಯದ ಸಂಬಂಧಪಟ್ಟ ಖಾತೆಗೆ ಜಮೆ ಮಾಡಿಕೊಂಡು ದಾಖಲೆ ಸಲ್ಲಿಸಲು ಸೂಚಿಸಿ, ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:30, ದಿನಾಂಕ: 15.10.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:03.11.2022 ರಂದು ಸಲ್ಲಿಸಿದ ಅನುಸರಣೆಯಂತೆ ಕಾಲೇಜುಗಳಿಗೆ ನೆನಪೋಲೆಯನ್ನು ಕಳುಹಿಸಿ ಸದರಿ ಮೊತ್ತವನ್ನು ತುರ್ತಾಗಿ ವಿಶ್ವವಿದ್ಯಾಲಯದ ನಿಧಿಗೆ ಸಂಗ್ರಹಿಸಲಾಗುವುದು ಎಂದು ತಿಳಿಸಿದ ವಿವರಣೆಯು ಸಮಂಜಸವಾಗಿರದ ಕಾರಣ ಸದರಿ ಮೊತ್ತ ವಿಶ್ವ ವಿದ್ಯಾಲಯದ ಖಾತೆಗೆ ಜಮೆಯಾಗುವವರೆಗೂ ರೂ. 75,000/- ಗಳನ್ನು ವಸೂಲಾತಿಯಲ್ಲಿಡಲಾಗಿದೆ.

- ಸದರಿ ವಿಷಯಕ್ಕೆ ಸಂಬಂಧಿಸಿದಂತೆ, "ಶತಮಾನದ ಪುರುಷ ಸರ್ ಎಂ. ವಿಶ್ವೇಶ್ವರಯ್ಯ" ಎಂಬ ಪುಸ್ತಕವನ್ನು ಸನ್ 2017-18 ನೇ ಸಾಲಿನಲ್ಲಿ ವಿತಾವಿ ಪ್ರಸಾರಣದಿಂದ 5000 ಪ್ರತಿಗಳನ್ನು ಪ್ರಕಟಿಸಲಾಗಿದೆ. ಅದರಂತೆ ವಿತಾವಿ ಸಂಯೋಜಿತ ಕಾಲೇಜುಗಳಿಗೆ ಮಾನ್ಯ ಕುಲಪತಿಗಳ ಆದೇಶದ ಮೇರೆಗೆ ಪ್ರತಿ ಕಾಲೇಜುಗಳಿಗೆ 10 ಪ್ರತಿಗಳನ್ನು ಕಳುಹಿಸಲಾಗಿದೆ. ಅದಕ್ಕೆ ಸಂಬಂಧಿಸಿದ ಪ್ರತಿ ಕಾಲೇಜಿನಿಂದ ರೂ 1000/- ಗಳನ್ನು ಪಡೆಯುತ್ತ ಬದಲಾಗಿ ಆದರೆ ವಿತಾವಿ ಸಂಯೋಜಿತ 212 ಕಾಲೇಜುಗಳ ಪೈಕಿ 2017 ರಲ್ಲಿ 80 ಕಾಲೇಜುಗಳ ಹಣ ಪಾವತಿಸಿದ್ದು 79,900/- ಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ.
- 2018-19ನೇ ಸಾಲಿನಲ್ಲಿ 43 ಕಾಲೇಜುಗಳಿಂದ 43,000/- ಗಳನ್ನು ಸಂಗ್ರಹಿಸಿ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ.
- 2019-20 ನೇ ಸಾಲಿನಲ್ಲಿ 14 ಕಾಲೇಜುಗಳಿಂದ 14,000/- ಗಳನ್ನು ಸಂಗ್ರಹಿಸಿ ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ.
- 2020-21 ನೇ ಸಾಲಿನಲ್ಲಿ ಬಾಕಿ ಉಳಿದ 74 ಕಾಲೇಜುಗಳಿಂದ ಯಾವುದೇ ಹಣ ಬಂದಿರುವುದಿಲ್ಲ. ಕಾಲೇಜುಗಳಿಗೆ ನೆನಪೋಲೆಯನ್ನು ಕಳುಹಿಸಿ ಸದರಿ ಮೊತ್ತವನ್ನು ತುರ್ತಾಗಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲು

		ತಿಳಿಸಿ ಈ ಸಾಲಿನಲ್ಲಿ ಸದರಿ ಮೊತ್ತವನ್ನು ಸಂಗ್ರಹಿಸಲಾಗುವುದು
40	<b>ದಾಖಲೆಗಳನ್ನು ಹಾಜರು ಪಡಿಸದೇ ಇರುವ ಕುರಿತು.</b>	
40.1	<p><b>2020-22ನೇ ಸಾಲಿನ ಟೆಂಡರ್ ಮುಖಾಂತರ ತೆಗೆದುಕೊಳ್ಳಲಾದ ಕಾಮಗಾರಿಗಳ EMD ಮತ್ತು SD ರಜಿಸ್ಟ್ರಾರ್‌ಗಳನ್ನು ಒದಗಿಸುವ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ 2020-21ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ 2020-21ನೇ ಸಾಲಿನ ಟೆಂಡರ್ ಮುಖಾಂತರ ತೆಗೆದುಕೊಳ್ಳಲಾದ ಕಾಮಗಾರಿಗಳ ಮುಂಗಡ ಠೇವಣಿ (EMD) ಮತ್ತು ಭದ್ರತಾರಠೇವಣಿ (SD) ವಹಿಗಳನ್ನು ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಕೋರಿ ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ: 91, ದಿನಾಂಕ :16.12.2022 ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ:27.01.2023 ರಂದು ಸಲ್ಲಿಸಿದ ಅನುಸರಣೆಯಲ್ಲಿ 2021-22 ನೇ ಸಾಲಿನ ಟೆಂಡರ್ ಮುಖಾಂತರ ತೆಗೆದುಕೊಳ್ಳಲಾದ ಇ.ಎಮ್.ಡಿ ಮತ್ತು ಎಸ್.ಡಿ ಮೊತ್ತ ಹಾಗೂ ಹೆಚ್ಚುವರಿ ಭದ್ರತಾ ಮೊತ್ತದ ಕುರಿತು ಗಣಕೀಕೃತ ಯಂತ್ರದಲ್ಲಿ ಅಳವಡಿಸಿಕೊಂಡಿದ್ದು ನಕಲುಪ್ರತಿಯನ್ನು ಅನುಸರಣೆಯೊಂದಿಗೆ ಲಗತ್ತಿಸಿರುವರು. ಆದರೆ ಸದರಿ ಭದ್ರತಾ ಠೇವಣಿಗಳ ವಿವರಣೆಯನ್ನು ವಿಚಾರಣಾ ಪತ್ರದಲ್ಲಿ ಸೂಚಿಸಿದ ನಮೂನೆಯಲ್ಲಿ ಒದಗಿಸಿರುವುದಿಲ್ಲ. ಅಲ್ಲದೇ ಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆ 2014 ಹಾಗೂ ಕರ್ನಾಟಕ ಆರ್ಥಿಕ ಸಂಹಿತೆ ಅನುಸಾರ ನಿಗದಿತ ನಮೂನೆಯಲ್ಲಿ ವಹಿ ನಿರ್ವಹಿಸಿ ಲೆಕ್ಕಪರಿಶೋಧನೆಗೆ ಹಾಜರುಪಡಿಸಬೇಕಾಗುತ್ತದೆ. ಆದರೆ ವಿಶ್ವವಿದ್ಯಾಲಯದಲ್ಲಿ ಸದರಿ ವಹಿಯನ್ನು ನಿರ್ವಹಿಸಿರುವುದಿಲ್ಲ. ಆದಕಾರಣ 2020-21 ನೇ ಸಾಲಿನ ಡಿಪಾಸಿಟ್ ಮೊತ್ತ ರೂ. 12,68,55,321 + ಇ.ಎಮ್.ಡಿ ಮೊತ್ತ ರೂ. 45,36,191 ಸೇರಿ ಒಟ್ಟು ರೂ. 13,13,91,512 ಮತ್ತು 2021-22 ನೇ ಸಾಲಿನ ಡಿಪಾಸಿಟ್ ಮೊತ್ತ ರೂ. 7,17,77,082 + ಇ.ಎಮ್.ಡಿ ಮೊತ್ತ ರೂ. 45,51,600 ಸೇರಿ ಒಟ್ಟು ರೂ. 7,63,28,682 ಅನುಸರಣೆಯೊಂದಿಗೆ ಲಗತ್ತಿಸಿದ ಡಿಪಾಸಿಟಿನ ವಿವರಣಾ ಪಟ್ಟಿಯಲ್ಲಿ ತೋರಿಸಲಾದ ಒಟ್ಟು ಮೊತ್ತ ರೂ. 20,77,20,194/- (13,13,91,512</p>	<p>ಈ ಆಕ್ಷೇಪಣೆಯಲ್ಲಿ ಸೂಚಿಸಿರುವಂತೆ, ವಿ.ತಾ.ವಿ. ಬೆಳಗಾವಿ ಗೆ ಸಂಬಂಧಿಸಿದಂತೆ. ಸನ್ 2020-21 ಹಾಗೂ 2021-22 ನೇ ಸಾಲಿನ EMD ಹಾಗೂ SD ಗಳನ್ನು ಇಲ್ಲಿಯವರೆಗೂ ಗಣಕೀಕೃತ ಯಂತ್ರದಲ್ಲಿಯೇ ನಿರ್ವಹಿಸಲಾಗುತ್ತಿದೆ. ಎಲ್ಲಾ ದಾಖಲೆಗಳನ್ನು Hardcopy ಯಲ್ಲಿ ನಿರ್ವಹಿಸದೇ Soft copy ಯಲ್ಲಿಯೇ (Paperless) ನಿರ್ವಹಿಸಲು ಇಲಾಖೆಯ ನಿರ್ದೇಶನವಿರುವುದರಿಂದ ರಜಿಸ್ಟ್ರಾರ್ ವಹಿಗಳಲ್ಲಿ ನಿರ್ವಹಿಸಿರುವುದಿಲ್ಲ. ಸದರಿ ಗಣಕೀಕೃತ ದಾಖಲೆಗಳನ್ನು ತಮ್ಮ ಅವಗಾಹನೆಗಾಗಿ ಈಗಾಗಲೇ ಹಾಜರು ಪಡಿಸಲಾಗಿದ್ದು, ಮತ್ತೊಮ್ಮೆ ಲಗತ್ತಿಸಲಾಗಿದೆ.</p> <p>ಆದ್ದರಿಂದ ಸನ್ 2020-21 ನೇ ಸಾಲಿನ Deposit ಮೊತ್ತ ರೂ. 12,68,55,321=00 ಹಾಗೂ EMD ಮೊತ್ತ ರೂ. 45,36,191/- ಒಟ್ಟು ಸೇರಿ ರೂ. 13,13,91,512=00 ಹಾಗೂ ಸನ್ 2021-22 ನೇ ಸಾಲಿನ Deposit ಮೊತ್ತ ರೂ. 7,17,77,082+EMD ಮೊತ್ತ ರೂ. 45,51,600/- ಒಟ್ಟು ಸೇರಿ ರೂ. 7,63,28,682/-, ಈ ಎರಡು ವರ್ಷದ ಡಿಪಾಜಿಟ್ ಒಟ್ಟು ರೂ. 20,77,20,194/- ಗಳ ಮೇಲಿನ ಆಕ್ಷೇಪಣೆಯನ್ನು ಕೈಬಿಡುವಂತೆ ಕೋರಲಾಗಿದೆ. ((Extract enclosed).</p>

	+7,63,28,682) ಗಳನ್ನು ಆಕ್ಷೇಪಣೆಯಲ್ಲಿಡಲಾಗಿದೆ.	
40.2	<p>ಸರಕು ಮತ್ತು ಖರೀದಿ ಅಧಿಕಾರಿಗಳ ಕಚೇರಿಯ ಟೆಂಡರ್ ಗಳ ದೃಢೀಕರಣ ಯಾದಿಯನ್ನು ಸಲ್ಲಿಸದಿರುವ ಕುರಿತು.</p> <p>ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಸರಕು ಮತ್ತು ಖರೀದಿ ಅಧಿಕಾರಿಗಳ ಕಚೇರಿಯ ಟೆಂಡರ್‌ಗಳ ಯಾದಿಯನ್ನು ದೃಢೀಕರಣ ಮಾಡಿ ಸಲ್ಲಿಸುವಂತೆ ಮೌಖಿಕವಾಗಿ ಕೇಳಲಾಗಿ, ಇಲ್ಲಿಯವರೆಗೆ ಸದರಿ ಯಾದಿಯನ್ನು ಸಲ್ಲಿಸಿರುವುದಿಲ್ಲ. ಕಾರಣ ಕೆಳಕಾಣಿಸಿದ ನಮೂನೆಯಲ್ಲಿ ಭರ್ತಿಮಾಡಿ ಕೂಡಲೇ ಲೆಕ್ಕಪರಿಶೋಧನೆಗೆ ಸಲ್ಲಿಸಲು ಕೇಳಿ, <b>ಲೆಕ್ಕಪರಿಶೋಧನಾ ವಿಚಾರಣಾಪತ್ರ ಸಂಖ್ಯೆ:51, ದಿನಾಂಕ:27.10.2022</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ಯಾವುದೇ ಅನುಸರಣೆಯನ್ನು ನೀಡಿರುವುದಿಲ್ಲ. ಕಾರಣ ಇನ್ನು ಮುಂದೆ ವಿಚಾರಣಾ ಪತ್ರದಲ್ಲಿ ಸೂಚಿಸಿದ ನಮೂನೆಯಲ್ಲಿ ಟೆಂಡರ್‌ಗಳ ಯಾದಿಯನ್ನು ಸಿದ್ಧಪಡಿಸಿ ದೃಢೀಕರಣ ಮಾಡಿ ಮುಂದಿನ ಲೆಕ್ಕಪರಿಶೋಧನೆಗೆ ಹಾಜರುಪಡಿಸಲು ಸೂಚಿಸಿದೆ.</p>	<p>ಲೆಕ್ಕ ಪರಿಶೋಧನಾ ಸಂಖ್ಯೆ 51 ರಲ್ಲಿ ತಿಳಿಸಿರುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿಯ ಸರಕು ಮತ್ತು ಖರೀದಿ ಅಧಿಕಾರಿಗಳ ಕಚೇರಿಯ ಟೆಂಡರ್‌ಗಳ ಯಾದಿಯನ್ನು ದೃಢೀಕರಣ ಮಾಡಿ ಸಲ್ಲಿಸಲಾಗಿರುತ್ತದೆ ಹಾಗೂ ಮತ್ತೊಮ್ಮೆ ಸದರಿ ಯಾದಿಯನ್ನು ಲಗತ್ತಿಸಲಾಗಿರುತ್ತದೆ.</p> <p>ಆದಕಾರಣ, ಸದರಿ ಕಂಡಿಕೆಯನ್ನು ಕೈಬಿಡಲು ಕೋರಲಾಗಿದೆ.</p>
40.3	<p><b>Delegation of Financial powers ದಾಖಲೆ ಹಾಜರು ಪಡಿಸದ ಕುರಿತು.</b></p> <p>ವಿಶ್ವೇಶ್ವರಯ್ಯ ತಾಂತ್ರಿಕ, ವಿಶ್ವವಿದ್ಯಾಲಯ, ಬೆಳಗಾವಿ 2020-22 ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ವಿಶ್ವವಿದ್ಯಾಲಯದ Delegation of Financial powers ದಾಖಲೆಯನ್ನು ಹಾಜರು ಪಡಿಸಲು ಕೇಳಿ <b>ಲೆಕ್ಕಪರಿಶೋಧನಾ ವಿಚಾರಣಾ ಪತ್ರ ಸಂಖ್ಯೆ:09 ದಿನಾಂಕ: 20.09.2022</b> ರಂದು ನೀಡಲಾಗಿ ವಿಶ್ವವಿದ್ಯಾಲಯದವರು ದಿನಾಂಕ: 26.09.2022 ರಂದು ಸಲ್ಲಿಸಿದ ಅನುಸರಣೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕಾಯ್ದೆ ಹಾಗೂ ಸರ್ಕಾರದ ನಿಯಮಗಳಂತೆ ಪ್ರತಿಯೊಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಆರ್ಥಿಕ ಪ್ರತ್ಯಾಯೋಜನೆಯು ರಚನೆಯ ಹಂತದಲ್ಲಿರುತ್ತದೆ, ಎಂದು ತಿಳಿಸಿದ್ದು ಮುಂದಿನ ಲೆಕ್ಕ ಪರಿಶೋಧನೆ ವೇಳೆ ಹಾಜರು ಪಡಿಸಲು ಸೂಚಿಸಿದೆ.</p>	<p>ವಿತಾವಿಯ ಆಡಳಿತವು ವಿತಾವಿಯ ಆಕ್ಟ ಹಾಗೂ ಸರ್ಕಾರದ ಆದೇಶಗಳಂತೆ ಪ್ರತಿಯೊಂದು ವ್ಯವಹಾರಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಸದರಿ Delegation of Financial Powers ಪ್ರಗತಿಯ ಹಂತದಲ್ಲಿರುತ್ತದೆ.</p>

41

**ಲೆಕ್ಕ ಪರಿಶೋಧನಾ ಶುಲ್ಕ**

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಮಚ್ಚೆ ಬೆಳಗಾವಿಯ 2020-22ನೇ ಸಾಲಿನ ಲೆಕ್ಕಪರಿಶೋಧನಾ ಶುಲ್ಕದ ವಿವರ ಈ ಕೆಳಗಿನಂತಿದೆ.

(ಮೊತ್ತರೂ.ಗಳಲ್ಲಿ)

ಅ. ನಂ	ಲೆಕ್ಕಪರಿಶೋಧನಾತಂಡದ ಅಧಿಕಾರಿ / ಸಿಬ್ಬಂದಿಗಳ ವಿವರ	ಲೆಕ್ಕಪರಿಶೋಧನೆಗೆ ಉಪಯೋಗಿಸಿದ ಮಾನವ ದಿನಗಳು	ಮಾಸಿಕವೇ ತನರೂ.	ಲೆಕ್ಕಪರಿಶೋಧನಾಒಟ್ಟು ಶುಲ್ಕ ರೂ.
1	ಶ್ರೀ ವಿ ಬಿ ಚಿಕ್ಕೇರೂರ	58	86178	163297
2	ಶ್ರೀ ಐ. ಬಿ. ಅಲದಕಟ್ಟೆ	26	79739	69108
3	ಶ್ರೀಮತಿ ವಿ. ಬಿ. ಮರದ	77	79315	199186
4	ಶ್ರೀ ಕೆ ಎಂ ಕೋಟೆ	09	72900	21870
5	ಶ್ರೀ ಅಮೀರಖಾನ ಖಲೀಫ್	47	46317	71384
6	ಶ್ರೀ ಎಸ್ ಎಮ್ ಮಲೋಡಿ	95	46967	146106
7	ಕು ಅಕ್ಷತಾ ಈ. ವಣ್ಣೂರ	103	45215	155221
8	ಶ್ರೀ ಅಪ್ಪಾಸಾಬ ಸನದಿ	108	42201	151956
9	ಶ್ರೀ ಮೊಹಮ್ಮದ್ ಸೋಹೈಲ್	91	42201	128037
10	ಶ್ರೀ ಹಣಮಂತ ನಾಗನೂರ	77	42201	108339
11	ಕು ದೀಪಾಲಿ ಬಾಂದೇಕರ	90	42201	126630
ಒಟ್ಟುರೂ.		781		13,41,134

ಈ ಕೆಳಕಾಣಿಸಿದ ಲೆಕ್ಕಶೀರ್ಷಿಕೆಗೆ K-II ಮುಖಾಂತರ ಭರಣಾ ಮಾಡಲು ಮತ್ತು ಭರಣಾ ಮಾಡಿದ ಚಲನ್ ದೃಢೀಕೃತ ಪ್ರತಿಯನ್ನು ಪ್ರಾಂತೀಯ ಕಚೇರಿ ಬೆಳಗಾವಿಗೆ ಸಲ್ಲಿಸಲು ತಿಳಿಸಲಾಗಿದೆ.

ಲೆಕ್ಕ ಶೀರ್ಷಿಕೆ	ವಿವರ
070	ಇತರೇ ಆಡಳಿತ ಸೇವೆಗಳು
60	ಇತರೇ ಸೇವೆಗಳು
110	ಸರ್ಕಾರಿ ಲೆಕ್ಕಪರಿಶೋಧನಾ ಶುಲ್ಕ
001	ಲೆಕ್ಕಪರಿಶೋಧನಾ ಶುಲ್ಕ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2020-22 ನೇ ಸಾಲಿನ ಲೆಕ್ಕ ಪರಿಶೋಧನಾ ಶುಲ್ಕವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಯಡಿ ಭರಿಸಲು ಕ್ರಮ ವಹಿಸಲಾಗುವುದು.




## ಸಾಮಾನ್ಯ ಅಭಿಪ್ರಾಯ

1. ಲೆಕ್ಕಪರಿಶೋಧಕರ ಹೊಣೆಯು ಲೆಕ್ಕಪರಿಶೋಧನೆಯಲ್ಲಿ ಕಂಡುಬಂದ ಅಂಶಗಳ ಆಧಾರದ ಮೇಲೆ ವಿಶ್ವವಿದ್ಯಾಲಯದ ಹಣಕಾಸು ಲೆಕ್ಕಪತ್ರಗಳ ಕುರಿತು ಅಭಿಪ್ರಾಯ ವ್ಯಕ್ತಪಡಿಸುವ ಮಿತಿಗೆ ಸೀಮಿತವಾಗಿರುತ್ತದೆ. ಲೆಕ್ಕಪರಿಶೋಧನೆಯ ಅಭಿಪ್ರಾಯದಂತೆ ಹಾಗೂ ಲೆಕ್ಕಪರಿಶೋಧನೆಗೆ ಒದಗಿಸಿರುವ ಮಾಹಿತಿಗಳನುಸಾರ ಈ ವರದಿಯಲ್ಲಿ ಪ್ರಸ್ತಾಪಿಸಲಾದ ಕಂಡಿಕೆಗಳಲ್ಲಿರುವ ಅಂಶಗಳನ್ನು ವಿಶ್ವವಿದ್ಯಾಲಯಕ್ಕೆ ಅನ್ವಯಿಸುವ ಕಾಯ್ದೆ, ನಿಯಮಗಳು, ಪರಿನಿಯಮಗಳು ಮತ್ತು ಲೆಕ್ಕಪತ್ರ ನಿರ್ವಹಣೆಯ ತತ್ವಗಳನ್ನು ಪಾಲಿಸದಿರುವ ಅಂಶಗಳನ್ನು ಕುರಿತು ವರದಿಯಲ್ಲಿ ಕಂಡಿಕೆಗಳನ್ನಾಗಿ ತರಲಾಗಿದೆ.
2. ವಿಶ್ವವಿದ್ಯಾಲಯದ ಲೆಕ್ಕಪತ್ರಗಳನ್ನು ಲೆಕ್ಕಪತ್ರ ಮಾನದಂಡಗಳ ಪ್ರಕಾರ ನಿರ್ವಹಿಸಲು ಸೂಚಿಸಿದೆ.
3. ಮುದ್ದತ್ ಠೇವಣಿ, ಭದ್ರತಾ ಠೇವಣಿ ಮತ್ತು ಮುಂಗಡ ಭದ್ರತಾ ಠೇವಣಿಗಳ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಲು ಸೂಚಿಸಿದೆ.
4. ವಿಶ್ವವಿದ್ಯಾಲಯದ ಲೆಕ್ಕಪತ್ರ ನೀತಿಗಳ ಪ್ರಕಾರ 2022-23 ರಿಂದ ಸಂಯೋಜನಾ ಶುಲ್ಕವನ್ನು ಸಂಚಯ ಆಧಾರದ ಮೇಲೆ ದಾಖಲಿಸಲಾಗುವುದು ಎಂದು ತಿಳಿಸಿದ್ದು, ಸಂಯೋಜನಾ ಶುಲ್ಕವನ್ನು ಮರು ಲೆಕ್ಕಾಚಾರ ಮಾಡಿ ನಿಗದಿತ ಆರಂಭಿಕ ಶುಲ್ಕವನ್ನು ಲೆಕ್ಕಪತ್ರಗಳಲ್ಲಿ ತೆಗೆದುಕೊಳ್ಳಲು ಸೂಚಿಸಿದೆ.
5. ಗ್ರಂಥಾಲಯ ಒಕ್ಕೂಟ ಸದಸ್ಯತ್ವ ಶುಲ್ಕದ ವರ್ಷವಾರು ಬೇಡಿಕೆಯನ್ನು ಲೆಕ್ಕ ಹಾಕಬಹುದಾದ ಕಾರಣ ಸದರಿ ಬೇಡಿಕೆ ಮೊತ್ತಗಳನ್ನು ಸಂಚಯ ಆಧಾರದ ಮೇಲೆ ವಾರ್ಷಿಕ ಲೆಕ್ಕಪತ್ರಗಳಲ್ಲಿ ದಾಖಲಿಸುವುದು.
6. ಲೆಕ್ಕಪತ್ರಗಳನ್ನು Busy Accounting Software ನಲ್ಲಿ ನಿರ್ವಹಿಸುವಾಗ ಲೆಡ್ಜರ್‌ಗಳ ಹೆಸರಿನಲ್ಲಿ ಲೆಕ್ಕ ಶೀರ್ಷಿಕೆ ಸಂಖ್ಯೆಯನ್ನು ನಮೂದಿಸುವುದರಿಂದ ಆಯವ್ಯಯ ಲೆಕ್ಕಶೀರ್ಷಿಕೆಯೊಂದಿಗೆ ಹೋಲಿಸಲು ಸುಲಭವಾಗುತ್ತದೆ.

ಈಗಾಗಲೇ 2017-18 ರಿಂದ 2021-22 ವರೆಗಿನ ಲೆಕ್ಕ ಪತ್ರಗಳನ್ನು ಗಮನಿಸದರೆ ಹಲವಾರು ಬದಲಾವಣೆಗಳನ್ನು ಮಾಡಿ ವಿತಾವಿಯ Accounting Policies ಗಳನ್ನು ಮಾಡಿ Notes of Accounts, Grouping, Reconciliation of Receipts ಮಾಡಲಾಗುತ್ತಿದ್ದು, ಲೆಕ್ಕ ಪರಿಶೋಧಕರ ಸಲಹೆ ಸೂಚನೆಗಳನ್ನು ವಿಶ್ಲೇಷ್ಠರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಒಟ್ಟಾರೆ ಆಡಳಿತಾತ್ಮಕ/ಆರ್ಥಿಕ/ಪರಿಶೋಧನೆಸಂಬಂಧಿಸಿದ/ವಿದ್ಯಾಮಂಡಲಕ್ಕೆ ಸಂಬಂಧಿಸಿದ/ಕಾಮಗಾರಿ ಹಾಗೂ ಸಾಮಗ್ರಿ ಪೂರೈಕೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿರುತ್ತದೆ.

	<p>ಕಾರಣ ಲೆಕ್ಕ ಶೀರ್ಷಿಕೆಯೊಂದಿಗೆ ಲೆಡ್ಜರ್‌ಗಳನ್ನು ರಚಿಸಲು ಸೂಚಿಸಿದೆ.</p> <p>7. ಬೋಧಕ/ಬೋಧಕೇತರ ಅಧಿಕಾರಿ/ಸಿಬ್ಬಂದಿಗಳ ಸೇವಾ ಪುಸ್ತಕದಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಸೂಚಿಸಿದೆ.</p> <p>8. ಸ್ಥಾನಿಕ ಅಭಿಯಂತರರ ವಿಭಾಗದಲ್ಲಿ ವಿಶ್ವವಿದ್ಯಾಲಯದ ಆಸ್ತಿ ರಜಿಸ್ಟರ್ ನಿಗದಿತ ನಮೂನೆಯಲ್ಲಿ ಘೋಷ್ವಾರೆ ಕಾಲೋಚಿತಗೊಳಿಸಿ ನಿರ್ವಹಿಸಲು ಕ್ರಮಕೈಗೊಳ್ಳುವುದು.</p> <p>9. ಲೇವಣಿ ವಂತಿಗೆ ಅಡಿಯಲ್ಲಿ ನೀಡಿದ ಮೊತ್ತಕ್ಕೆ ಸಂಬಂಧಿಸಿದಂತೆ "ಹಣ ಬಳಕೆ ಪ್ರಮಾಣ ಪತ್ರ" ಪಡೆಯುವುದು ಹಾಗೂ (ಪಾವತಿ ವೋಚರ್‌ಗಳನ್ನು) ಖರ್ಚು ಭರಿಸಿದ ದಾಖಲೆಗಳನ್ನು ಪಡೆಯುವುದು.</p> <p>10. ಮುಂಗಡ ವಹಿಯನ್ನು ನಿಗದಿತ ನಮೂನೆಯಲ್ಲಿ ನಿರ್ವಹಿಸಿ ಮಾಸಿಕ ಅಂತ್ಯಕ್ಕೆ ಘೋಷವಾರೆ ದಾಖಲಿಸಿ ಹೊಂದಾಣಿಕೆಯ ಲೆಕ್ಕಪತ್ರಗಳ ಬಗ್ಗೆ ನಿಗಾವಹಿಸುವುದು, ಹೊಂದಾಣಿಕೆ ವೋಚರ್‌ಗಳಿಗೆ ಸಂಖ್ಯೆ ನಮೂದಿಸುವುದು.</p>	
--	--	--

  
**Finance Officer**  
**Visvesvaraya Technological University**  
**"Jnana Sangam" Campus,**  
**Belagavi-590 018.**

  
**ಕುಲಸಚಿವರು**  
**ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,**  
**ಬೆಳಗಾವಿ.**

2020-2022 ನೇ

ಸಾಫನ ಲೆಕ್ಕ ತಪಾಸಣೆ ಹಾಗೂ ಅನುಪಾಲನಾ ವರದಿಗೆ

ಅನುಬಂಧಗಲು

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ,

“ ಜ್ಞಾನ ಸಂಗಮ”, ಬೆಲಗಾವಿ-590 018 ಕರ್ನಾಟಕ

**Visvesvaraya Technological University,**

“Jnana Sangama”, Belagavi 590 018, Karnataka

Ph: 0831-2498162 Fax: 0831-2405467 Email: [info@vtu.ac.in](mailto:info@vtu.ac.in) web:

[www.vtu.ac.in](http://www.vtu.ac.in)

**Visvesvaraya Technical University, Belgaum**

**Reasons for delay in submission of audit report for the year 2020-21 and 2021-22.**

SI No	Year	Date of to be Submission of Annual Accounts Letter	Date of Submission of Annual Accounts Letter	Reasons for Delay	Date of request to state accounts department by Controller for accounts enquiry	Date of accounts enquiry by State accounts dept as per Controller request	Date of accounts enquiry report sent by State accounts dept to Controller	Date of sending the report for printing and date of the printed reports	Details of the printed copies sent to the Secretary for presentation in the Legislatur	Due to delay in submission of printed copies
1	2	3	4	5	6	7	8	9	10	11
1	2020-21	-	713, dtd 13-01-2022	-	-	01-09-2022	02-08-2023	-	-	
2	2021-22		537 date 07-11-2022			to 03-02-2023	Received by this office on 08-08-2023			

Audit Report:- Visvesvaraya Technological University has received the compliance report from various departments and submitted with the approval of Executive Council on Date: 07-10-2023.

## Visvesvaraya Technological University, Belgaum 2020-22 Constituency Details

Sl. No.	Para No.	Particulars
1	9.1	About Budget Estimates Paper
2	9.2	Expenditure incurred beyond budget principle and under unbudgeted headings
3	9.3	About incurring expenses of two departments under the same head of account
4	10.2	Regarding non-maintenance of cash books in respect of certain bank accounts maintained in UBDT University.
5	10.3	Regarding closure of non-performing bank accounts
6	10.4	Deficiencies found in annual accounts
7	11.1	Regarding Repayment of Registration Fee for Autonomous Colleges.
8	12.1	Regarding the discrepancy between the admission figures of the hostel and the annual accounts and the figures confirmed by the university.
9	13.1	Regarding Work Deposits and Deposits
10	13.2	Regarding non-submission of rent agreement details for shops in University premises (UBDT-CE)
11	14.1	About Fixed Deposits held in the University
12	14.2	About e-Procurement and investment without inviting rate list
13	15.3	Regarding payment of own paid bills.
14	17.4	Visvesvaraya Technical University, Belgaum has released a grant for the establishment of a center of "Excellence in Geospatial Technology" which remains unutilized.
15	21.1	Regarding non-payment of RTI Act Fees to authorized account.
16	23.3	Regarding payment of salary to guest lecturers of UBDTE Davangere.
17	24.1	Regarding maintenance of scale register of teaching/non-teaching staff
18	24.5	Deficiencies in service book of non-teaching staff.
19	24.6	Regarding presentation of service books of non-teaching staff.
20	24.7	Non-declaration of satisfactorily completed period of permanent pre-9.

21	24.8	As per order of Hon'ble High Court dated 29-10-2015 to 316 non-teaching staff merged in Vishwesvaraya Technical University as per Pro.K.N Venkatakrisna Rao Committee report, irregularly fictitiously fixed salary Date: 01-07-2017 regarding financial facility.
22	28.12	On non-submission of works contract documents for audit.
23	28.14	Regarding maintenance of property register
24	28.15	Regarding handing over Sakari Technical College at Talakal Circle, Kukanur Taluk, Koppal District to a nearby site for setting up Post Graduate Center and Vocational Skill Development Centre.
25	29.1	Regarding non-submission of annual inventory verification report
26	29.2	Regarding non-action for disposal of dead stock.
27	37.2	Regarding late payment of pension contribution amount.
28	38.2	Regarding removal of damaged books from file.
29	40.2	Regarding the confirmation and non-submission of list of tenders of the Office of Commodities and Purchase Officers
30	40.3	Regarding non-submission of Delegation of Financial Powers document.

### Visvesvaraya Technical University Belgaum 2020-22 Details of Objections and Recoveries

Sl. No.	Para No.	Details	Objection Amount	Recovery Amount
1.	11.2	Library Union membership fee	-	1,24,10,000
2.	11.4	Fees collected from undergraduate and postgraduate students	-	48,29,07,744
3.	11.5	Regarding non-recovery of Affiliation fee	-	42,96,900
4.	11.6	2020-21 and 2021-22 UG admitted to Mahavidyalaya. And about fee arrears of PG students	-	6,23,48,950
5.	12.2	Regarding non-recovery of staff accommodation rent.	-	1,90,834
6.	14.3	Regarding issuance of Bank Confirmation and Interest Accrued certificate of FDRs.	-	1,56,51,788
7.	15.1	Regarding payment of penalty/interest on pension compensation payment and electricity bill payment.(Annual Accounts)	-	2,57,546
8.	15.2	Regarding deficiencies found in payment of TCS (Tax collected at Source).	-	17,332
9.	16.1	Regarding getting the vehicle to the Provincial Office Kalabugi.	15,26,006	-
10.	16.2	The University is about to purchase new vehicles.	57,69,842	-
11.	16.3	Regarding agreement to pay less stamp duty.	-	8,500
12.	16.4	Regarding the provision of software to Post Graduate Center Kalabugi.	45,67,500	-
13.	16.5	Regarding irregular recruitment and payment of wages to retired (authority/staff) employees.	39,73,520	-
14.	17.1	The grant released by the Government of India will not be utilized.	41,50,000	-
15.	17.2	Regarding Utilization and Repayment of Grants Released for Undertaking Training of Tourist Magistrates during the Year 2015-16.	5,21,600	-
16.	17.3	N.S.S. About utilization and repayment of grant.	-	15,20,332
17.	17.5	About non-utilization of the grant released for the project.	12,00,000	-

18.	17.6	Regarding the inappropriate utilization of the grant allotted to the project.	14,63,000	-
19.	23.1	Regarding the direct payment of salaries to the posts of assistant professors appointed against the posts of Manjuraga without obtaining approval.	-	11,55,680
20.	23.2	Smt. Gayathri Reddy directly paid salaries to the posts of assistant professors without seeking approval.	-	3,16,024
21.	23.4	Payment of Salary to Assistant Professor Virupakshappa J Nyamathi for non-sanctioned posts	7,04,493	-
22.	24.2	Regarding staff working on temporary accrued pay in post graduate and regional centres	1,14,15,984	-
23.	24.3	Regarding the staff working in the Project Management Cell (PM Cell) of the University on temporary accrued pay.	1,20,27,684	-
24.	24.4	Regarding payment of salary by amalgamation of employees in excess of sanctioned posts group wise.	5,75,23,800	-
25.	25.1	Regarding providing vehicle rental allowance to ST Committee and LIC Committee for attending various meetings without taking instructions/approval.	1,43,47,297	-
26.	26.1	Shortcomings found in the laptop purchase contract for Scheduled Caste/Scheduled Tribe students.	4,10,940	-
27.	26.2	Regarding supply order for short supply tenders.	9,48,240	-
28.	26.3	About showing Bank Charges in Cash Out of Payments section in Receipt and Payment (R&P) table.	-	8,32,382
29.	26.4	Advocates' fees incurred in connection with various court cases of the University Rs. 78.81.500/- regarding the amount	78,81,500	-
30.	26.5	About the purchase of furniture assembly through the e-marketplace of GEM GOVT.	8,98,870	-
31.	26.6	Regarding the tender contract being awarded at a price quoted substantially higher than the estimated amount.	3,90,781	-



32.	26.7	Regarding the work order given considering single bid tender in Examination section.	3,58,380	-
33.	26.8	On payment of legal expenses in connection with University court cases.	87,47,450	-
34.	27.1	Regarding the payment of remuneration for the examination body 2020-22.	-	15,04,23,781
35.	28.1	Regarding approval of tenders without complying with KTPP rules	38,03,36,667	37,100
36.	28.2	Regarding extension of tender period and payment of additional amount.	2,08,61,137	2,700
37.	28.3	Deficiencies found in work bills	11,29,55,870	-
38.	28.4	Regarding delay in execution of works	7,90,12,067	-
39.	28.5	Regarding the construction work of post graduate center and skill development center building in Talakal village.	80,50,00,000	-
40.	28.6	Regarding deficiencies in work bills	38,40,000	-
41.	28.7	Regarding construction work of auditorium at UBBDT Davangere	3,43,52,372	-
42.	28.8	Extending the period without completing the works within the stipulated period	3,34,56,531	-
43.	28.9	Late completion of work	14,77,843	-
44.	28.10	Deficiencies found in the work bills	3,73,89,594	-
45.	28.11	Deficiencies found in the work bills	3,07,86,695	-
46.	28.13	Regarding insurance and security deposit for the pending work of VTU Belgaum Premises Administration Building South End Block.	44,60,000	-
47.	33.1	Regarding Unmatched Balance of University Advance.	-	29,25,363
48.	35.1	Regarding reduction in gold medal deposit amount.	60,953	-
49.	35.2	Regarding submission of student fee documents from Scheduled Castes and Scheduled Tribes for the year 2021-22.	36,54,143	-
50.	36.1	Regarding Provident Fund arrears in current estate section in Balance Sheet for the year 2021-22.	2,34,577	-
51.	37.1	Regarding payment of DGRG amount without obtaining heir certificate	20,00,000	-
52.	39.2	Regarding books given to various colleges by Prasarang department	-	75,000

53.	40.1	Regarding provision of EMD and SD registers of works taken up in advance of tender for 2021-22.	20,77,20,194	-
<b>Total Amount</b>			<b>1,89,64,25,530</b>	<b>73,53,77,956</b>

  
**Finance Officer**  
**Visvesvaraya Technological University**  
**"Jnana Sangam" Campus,**  
**Belagavi-590 018.**

  
**Registrar**  
**Visvesvaraya Technological University**  
**Belagavi**

1

**Proposal:**

University has 24-year of traditional excellence in engineering and technical education, research and innovation & Visvesvaraya Technical University is one of the largest technical universities in India. Visvesvaraya Technological University came into existence at Belgaum on 01.04.1998 as provided for in the Visvesvaraya Technological University Act 1994 Chapter 1 Clause 3 to meet the needs of Indian industries for trained technical manpower with practical experience and sound theoretical knowledge.

University has very successfully accomplished the great task of bringing different colleges, formerly affiliated to different universities, under one roof with different curriculum, different working methods and different traditions. The University currently has 182 affiliated colleges, 1 unit college and 25 autonomous colleges offering undergraduate programs in 37 departments, PG programs in 96 departments and Ph.D. and M.Sc.(Engineering) research programs with 7 faculties, more than 3 lakh engineering students study in various institutes affiliated to the university.

Recently University has revised the syllabus for UG and PG from the academic year 2014-15. The University has four regional centers spread across the state of Karnataka. With the rich resources of an outstanding student body and the faculty's strong partnerships with business, industry and government and the support of alumni and friends, SMS is shaping a future of global excellence, leadership and service.

In the national level, Visvesvaraya Technological University is

NOTED

the first university in the country to adopt innovative measures in examination reforms by adopting digital assessment system in 2011-12. Then on-line services like distribution of question papers to affiliated colleges (Question Paper Distribution System-QPDS), result publication, photocopy availability, essay evaluation of PG courses, Ph.D. Essay evaluation and exam results are published on mobile phones through SMS.

Visvesvaraya Technical University has established Centers of Excellence in various fields at various locations in Karnataka to bring about change in technology and society.

1. Biofuels Information and Demonstration Center at Visvesvaraya Technical University, Belgaum.
2. Visvesvaraya Technological University Center for Nanotechnology, Bangalore.
3. VTU National Skill Development Academy, Dandeli, Uttara Kannada District.
4. Environment Bench at Belgaum.
5. Vishvesvaraya Technological University Innovation Clubs in Affiliated Engineering Colleges.
6. VTU Institute of Advanced Technology at Muddenahalli.
7. E-Learning Center in Mysore.
8. VTU Bosch Center of Competence in Mysore.

Visvesvaraya Technical University has established a worldwide electronic presence at the Visvesvaraya Technical University campus in Macche, four regional offices and all affiliated colleges of Visvesvaraya Technical University on a secure private network and has opened access to this network to communities worldwide for collaborative learning using Internet technology.

The campus network uses a sophisticated network tiered

	<p>architecture with edge and core switches and a scalable distributed network topology. This network caters to the computing demand of PG students on campus, provides e-learning environment, access to digital library, support testing, administration work and more importantly has sufficient bandwidth for video conferencing from any network access point.</p> <p>Rule 26 (Powers of Government to order auditing) of Chapter VII (Finance &amp; Accounts) of Visvesvaraya Technical University Act 1994 and Government Order no. As per ED 08 UTV 2009 dated: 12.02.2009 Karnataka State Audit and Accounts Department who is authorized to undertake the audit of Visvesvaraya Technical University, accordingly the annual audit of Visvesvaraya Technical University for the year 2020-22 has been conducted and a report has been prepared.</p>	
2	<p><b>Rules mentioned in the audit report</b></p> <p>Audit work of the University has been undertaken keeping in view the powers conferred on the University by the Visvesvaraya Technical University Act 1994.</p> <p>In this work Statute adopting KCSR/ KFC &amp; MCE Providing TA/DA Financial scheme and purchase etc. Rule of VTU is based on this statute and the following Acts and Regulations.</p> <ol style="list-style-type: none"> <li>1) Rules, Ordinances, Regulations issued by Visvesvaraya Technical University, Belgaum from time to time.</li> <li>2) Karnataka Economic Code 1958.</li> <li>3) Sadilwar Expenditure Manual 1958.</li> <li>4) Karnataka Budget Manual 1958</li> <li>5) Karnataka Civil Service Rules, CCA Rules etc.</li> <li>6) Karnataka Public Works Department Code.</li> <li>7) Karnataka Public Utility Accounting Code.</li> </ol>	<p>Visvesvaraya Technical University, Belgaum University is conducting the work as per the rules mentioned in 1 to 11.</p>

	<p>8) Karnataka Transparency in Public Procurement Act 1999 and Rules 2000.</p> <p>9) Orders and circulars issued by the Government from time to time.</p> <p>10) General Financial Regulations (GFR) 2005 Grants in State and Central Schemes.</p> <p>11) Karnataka Fiscal Responsibility Act 2002 with Corresponding Rules 2003 (Karnataka Fiscal Responsibility Act)</p> <p>As per Mysore Local Funds Audit Manual Kandike 220, Visvesvaraya Technical University Belgaum Annual Accounts 2020-22 The report has been prepared.</p> <p>The deficiencies found in these accounts and the deficiencies found in the University's Administration Department, Examination Department, Finance Department, Engineering Department, Goods and Purchase Department and various units were reported.</p>	
3	<p>Regarding steps to be taken for audit report:</p> <p>This report has been prepared after examining the annual accounts for the year 2020-22. The deficiencies found in the accounts and the deficiencies found in the administrative department of the university, examination department, finance department, engineering department, goods and purchase department and various units as mentioned in the Visvesvaraya Technical University Act 1994, Chapter IV (Functions of University) Clause 7 and 8 and Chapter-VIII (Statutes, Ordinance, Regulation and Rules) asked to take action.</p>	<p>The University is taking action to correct the shortcomings found in the accounts by keeping in mind the recommendations and guidelines of the auditors and the University is taking action to implement the points mentioned in serial no.7,8,9 of VTU Act Chapter 4.</p>

4

## Organizational Structure of the University



NOTED

## University Committees:

Sl no	Board/Committee Name	Scope in Act	President in Board/Committee
01	EC Meeting	Case 19	Vice Chancellor
02	AS Meeting	Case 21	Vice Chancellor
03	Finance Committee	Case 24	Vice Chancellor

**Officers who have worked in Visvesvaraya Technical University during the year 2020-22:**

Sl no	Designation	Name	Period
1	Vice Chancellor	Dr. Karisiddappa	26.09.2016 to 31.03.2022
2	Registrar (Adminstation)	Dr. A A Deshapande	23.07.2019 to 31.03.2022
3	Registrar (Evaluation)	Dr. Satish Annigeri	22.12.2016 to 21.12.2020
		Dr. A A Deshapande (Incharge)	21.12.2020 to 23.12.2020
		Dr. B E Rangaswami	23.12.2020 to 31.03.2022
4	Finance Officer	Smt. M A Sapna	05.01.2017 to 31.03.2022
5	Resident Engineer	Sr. H Hemanth Kumar	10.01.2019 to 31.03.2022

**Details of Audit Team :-**

1	Institute Name	Visvesvaraya Technological University, Belagavi
2	Audit Report	2020-22 (01-04-2020 To 31-03-2022)



3	Name of the Audit Officers	<ol style="list-style-type: none"> <li>1. Sri. V B Chikkerur, Audit Officer</li> <li>2. Sri. I B Aladakatti, Audit Officer</li> <li>3. Sri. Smt. Vijaya B Mathad Audit Officer</li> <li>4. Sri. K M Koti Audit Officer</li> <li>5. Sri. Amirkhan Khalif , Account Assistant.</li> <li>6. Sri. Suresh M Malodi, Account Assistant.</li> <li>7. Kum. Akshata Irappa Vannur, Account Assistant.</li> <li>8. Sri. Mohmad Sha Sohail, Account Assistant.</li> <li>9. Sri. Appasab M Sanadi, Account Assistant.</li> <li>10. Sri. Hanamant Naganur, Account Assistant.</li> <li>11. Kum. Deepali S Bandekar, Account Assistant.</li> </ol>	
	4	Submission Date of Annual Accounts	18.01.2022
	5	Opening date of Audit	01.09.2022
	6	Closing dated of Audit	03.02.2023
	7	Total Man days used for audit	781 Man days
	8	Name and designation of officer who conduct the Review Meeting	Sri. N Murali, Additional Director, Karnataka State Audit and Accounts Department, Regional Office, Belagavi.
	9	Review Meeting Date	02.06.2023

5	<p><b>Accounting implemented in the university :</b></p> <p>In the Notes of Accounts dated 31.03.2022, it has been stated that the fees received in the University are being managed on a cash basis, and from 2022-23 the integration fee will be managed on an accrual basis.</p> <p>Audit of Visvesvaraya Technical University 2020-22 has been carried out and the University is maintaining the accounts in BUSY Accounting Software. Journal, diary, cash books, ledgers and annual accounts are managed in this software.</p> <p>The expenditure of University is managed on accrual basis.</p> <p>In the Notes to Accounts dated 31.03.2022, it has been stated that the fees received in the University are being managed on a cash basis, and from 2022-23 the integration fee will be managed on an accrual basis.</p> <p>From the current year the accounts of NASD Dandeli have been consolidated with the accounts of Visvesvaraya Technological University.</p>	NOTED
6	<p><b>Submission of monthly accounts and cash statements :</b></p> <p>Visvesvaraya Technical University Letter No.: TU/K.S./W.L.P. 2020-21/ 2021-22/713 Dated: 18.01.2022 Annual Accounts for the year 2020-21 and Letter No: VTU/K.S./W.L.P. /2022-23/537 Dated: 11.10.2022 The Annual Accounts for the year 2021-22 have been submitted by the Deputy Director to the Karnataka State Audit and Accounts Department. But as per Article 301(8) of the Karnataka Economic Code, the monthly accounts of the University have been directed to be submitted to the auditor by the 20th of the following month. But monthly accounts are not being submitted to the audit office as per the rule.</p> <p>Henceforth it has been suggested to submit the monthly accounts</p>	<p>VTU Act and Statutes (vi) states that "Place before the Executive Council a review of existing Financial Position every quarterly. Only Quarterly Accounts shall be presented in the Executive Council meeting, such Quarterly Accounts and Annual Accounts as per section 28 (1) of VTU Act.</p>

	of each month to the provincial office before submitting the annual accounts of the University.																
7	<p><b>Regarding disposals raised in audit enquiry:</b></p> <p>Visvesvaraya Technical University Belgaum during the audit period of 2020-22, Administration Department, Finance Department, Engineering Department, Library, N.S.S. And a total of 131 audit inquiry letters were issued after checking the records of receipts and expenses of other units.</p> <p>Follow-ups on objections and recoveries have been provided in this report, some of them have been left out as appropriate replies/documents have been provided and pending objections/recoveries need to be discussed in the Finance Committee and Executive Committee meetings, so such objections and recoveries have been incorporated in this report.</p> <p>(Amount in Rs.)</p> <table border="1"> <thead> <tr> <th>Particulars</th> <th>Number of Objections para</th> <th>Total Amount</th> <th>Number of Recoveris para</th> <th>Total Amount</th> </tr> </thead> <tbody> <tr> <td>2020-22</td> <td>37</td> <td>1,89,64,25,530</td> <td>18</td> <td>73,53,77,956</td> </tr> <tr> <td><b>Total</b></td> <td><b>37</b></td> <td><b>1,89,64,25,530</b></td> <td><b>18</b></td> <td><b>73,53,77,956</b></td> </tr> </tbody> </table>	Particulars	Number of Objections para	Total Amount	Number of Recoveris para	Total Amount	2020-22	37	1,89,64,25,530	18	73,53,77,956	<b>Total</b>	<b>37</b>	<b>1,89,64,25,530</b>	<b>18</b>	<b>73,53,77,956</b>	All the objections raised by the auditors have been followed up with documents and relevant copies are attached.
Particulars	Number of Objections para	Total Amount	Number of Recoveris para	Total Amount													
2020-22	37	1,89,64,25,530	18	73,53,77,956													
<b>Total</b>	<b>37</b>	<b>1,89,64,25,530</b>	<b>18</b>	<b>73,53,77,956</b>													
8	<p><b>On Disposal of Findings in Annual Audit Enquiry Report:</b></p> <p>The details of objection findings and recovery findings, amount settled and outstanding amounts in the audit reports of the University from 1998-99 to 2018-20 are as follows.</p> <p>(Amount in Rs.)</p>	A follow-up report is being prepared and sent to the Regional Office of the State Accounts Department, Belgaum for the resolution of the outstanding objections and recovery findings in the annual audit reports of the previous years of Visvesvaraya Technical University.															

Particulars	Number of Objections para	Total Amount	Number of Recoveris para	Total Amount
Balance as on 1998-99 to 2017-18	385	8,361,085,247	264	3,708,025,675
Additional paras for the year 2018-20	60	4,540,499,001	19	728,846,782
Total	445	12,901,584,248	283	4,436,872,457
Recovered	6	333,557,301	1	11,119,028
Balance as on 2018-20	439	12,568,026,947	282	4,425,753,429

This is explained in Appendix-01.

There is a possibility that due to non-recovery of outstanding balances due to transfer of employees, retirement, termination of outsourcing etc. due to non-recovery of outstanding balances, the University may incur losses.

According to Karnataka Budget Manual-303 the responsibility of replying to the objections in the audit reports and settling other matters in the audit rests with the Delivery Officers, Controlling Officers and Head of the University according to the nature and responsibility of the audit findings.

To keep track of audit objections the University should have maintained a register of audit objections in Form 21 as per Rule-305 and 318 of the Budget Manual.

Since the University has submitted the said transaction for audit, it is appropriate to provide the documents for the revision of the

Similarly, the Deputy Director, Regional Office, Belgaum also held 3 times Adahac Committee meeting and provided the relevant documents for local review and submitted the follow-up report and related documents settled.

1 <sup>st</sup> Adhoc meeting date: 03-08-2017			
Sl. No.	Year	Objection Amount	Recovery Amount
1	2012-13	3,62,18,773/-	11,76,94,449/-
2	2014-15	58,40,83,408/-	2,06,305/-
	<b>Total</b>	<b>62,03,02,181/-</b>	<b>11,79,00,754/-</b>
2 <sup>nd</sup> Adhoc meeting date: : 22-11-2017			
Sl. No.	Year	Objection Amount	Recovery Amount
3	2003-04	-	4,400/-
4	2010-11	5,990/-	9,81,265/-
5	2014-15	28,75,512/-	2,63,210/-
	<b>Total</b>	<b>28,81,502/-</b>	<b>12,48,875/-</b>
3 <sup>rd</sup> Adhoc meeting date: : 27-04-2018			
Sl. No.	Year	Objection Amount	Recovery Amount
6	2005-06	75,37,486/-	77,775/-
4 <sup>th</sup> Adhoc meeting date: : 02-12-2019			
Sl. No.	Year	Objection Amount	Recovery Amount
7	2015-16	5,20,942/-	-
8	2016-17	-	4,500/-

Accordingly, during the audit period 2020-22, it would be incorrect to state that in the third week of the month, the documents of evidence relating to the collection of the audit report of the previous years have been submitted and not submitted for any compliance settlement.

	<p>pending findings and make the revision. Under Secretary to Government, Department of Higher Education (Universities-1) vide Order No: ED 20 UNE 2021, Bangalore, Dated: 09.11.2021 to hold ad hoc meetings and finalize outstanding balances and Circular of Director General, Karnataka State Audit and Accounts Department, Bangalore No: Ralelepa/Lepavi/30/Adahaksa/2020-21/3556 Dated: 10.03.2021 directed to take action regarding objection and reversal of recovery findings during audit of universities. However, objections of substantial amount of financial value remain unaddressed in this regard by issuing a suitable compliance report along with supporting documents for objection findings and recovery of the amount from the concerned and submitting the documents for audit Audit Inquiry Letter No: 40, 87 and 124 Dated: 19.10.2022,14.12.2022 and Asked on 16.01.2023 the University has not submitted any compliances for settlement during audit. Due Under Secretary to Government Higher Education Department (Universities-1) vide Order No: ED 20 UNE 2021, Bangalore, Dated: 09.11.2021 action is directed to take action for the revision of the outstanding results.</p>	<p>The following are submitted for settlement and action taken.</p> <table border="1" data-bbox="1227 279 1973 638"> <thead> <tr> <th>Sl. No.</th> <th>Particular</th> <th>Year</th> <th>Recovery Amount</th> </tr> </thead> <tbody> <tr> <td>1</td> <td>Royalty</td> <td>2005-06 2006-07, 2007-08, 2008-09, 2015-16</td> <td>6,33,026/-</td> </tr> <tr> <td>2</td> <td>Labour welfare cess</td> <td>2007-08, 2008-09</td> <td>1,10,502/-</td> </tr> <tr> <td>3</td> <td>Excess amount paid in bill</td> <td>2007-08</td> <td>32,346/-</td> </tr> <tr> <td>4</td> <td>Excess HRA and CCA</td> <td>2016-17</td> <td>1,05,27,784/-</td> </tr> <tr> <td colspan="3"><b>Total</b></td> <td><b>1,13,03,658/-</b></td> </tr> </tbody> </table> <p>Therefore, it is requested to drop the said condition.</p>	Sl. No.	Particular	Year	Recovery Amount	1	Royalty	2005-06 2006-07, 2007-08, 2008-09, 2015-16	6,33,026/-	2	Labour welfare cess	2007-08, 2008-09	1,10,502/-	3	Excess amount paid in bill	2007-08	32,346/-	4	Excess HRA and CCA	2016-17	1,05,27,784/-	<b>Total</b>			<b>1,13,03,658/-</b>
Sl. No.	Particular	Year	Recovery Amount																							
1	Royalty	2005-06 2006-07, 2007-08, 2008-09, 2015-16	6,33,026/-																							
2	Labour welfare cess	2007-08, 2008-09	1,10,502/-																							
3	Excess amount paid in bill	2007-08	32,346/-																							
4	Excess HRA and CCA	2016-17	1,05,27,784/-																							
<b>Total</b>			<b>1,13,03,658/-</b>																							
9	<b>Budget</b>																									
9.1	<p><b>About the budget estimate paper.</b></p> <p>Reg:About Budget Estimates Paper 2020-21:- Vishwesvaraya Technical, University, Belgaum 2020-22 during the audit, the budget estimate for 2020-21 has been approved in</p>	<p>When revenue and expenses are stitched together with the actuals, the differences are as follows. (Rs in crores)</p> <table border="1" data-bbox="1234 1278 1980 1378"> <thead> <tr> <th>Sl. no.</th> <th>Year</th> <th>Particulars</th> <th>Budget amount</th> <th>Revised Budget</th> <th>Difference</th> <th>%</th> </tr> </thead> <tbody> </tbody> </table>	Sl. no.	Year	Particulars	Budget amount	Revised Budget	Difference	%																	
Sl. no.	Year	Particulars	Budget amount	Revised Budget	Difference	%																				

the proceedings of the 73rd Finance Committee on 24-02-2020 and the 151st Executive Council. ) has been approved on Date:- 27-05-2020.

The 2020-21 budget estimate paper has been approved in the proceedings of the 78th Finance Committee on date:-23-03-2021. And approved by the 157th Executive Council on 02-04-2021.

The revised budget estimate for 2021-22 has been approved in the proceedings of the 82nd Finance Committee on 25-03-2022 and in the 165th Executive Council on 26-04-2022. have bought Accordingly, the details of the budget estimate are as follows.

Details: (Amount in Rs. Crores)

Accordingly, the details of the budget estimate are as follows.

Details: (Amount in Rs. Crores)

Sl. No.	Particulars	Financial Year	Budget Estimate	Revised Estimate	Diff.	%
A	B	C	D	E	F (D-E)	G
1	Receipt	2018-19	286.39	315.15	-28.76	-
		2019-20	374.59	309.25	65.34	21.12%
		2020-21	357.68	239.34	118.34	49.44%
		2021-22	315.82	196.12	119.7	61.03%


			t			
1	2018-19	Receipts	286.39	315.15	-28.76	-
2	2019-20	Receipts	374.59	309.25	65.34	21.12
3	2020-21	Receipts	357.68	239.34	118.34	49.44
4	2021-22	Receipts	315.82	196.12	119.7	61.03
1	2018-19	Payments	314.42	303.82	10.6	-
2	2019-20	Payments	396.94	305.58	91.36	29.89
3	2020-21	Payments	390.31	216.9	173.41	79.94
4	2021-22	Payments	390.95	208.58	182.37	87.43

As per the above chart the receipts are continuously decreasing from 2019-20 to 2021-22 and the revised expenditure is correspondingly decreasing.

The ever-decreasing budget amounts are clarified as follows. There is a difference in academic years and financial years.

1. The main reason is because of Covid-19 in 2019-20 and 2020-21 and it continues in 2021-22.
2. Certain colleges remain closed due to the reasons mentioned in Order No. 1. This cannot be anticipated while preparing the budget.
3. Due to reduced number of new courses in some colleges.
4. No grant will be accepted from govt. This also covers the salary from the university fund.
5. Due to delay in enrollment of students due to Covid-19, receipt of college fees will also be delayed. Hence the figures

2	Payment	2018-19	314.42	303.82	10.6	-
		2019-20	396.94	305.58	91.36	29.89%
		2020-21	390.31	216.9	173.41	79.94%
		2021-22	390.95	208.58	182.37	87.43%



As mentioned in the above list, the revised budget estimate for the year 2019-20 is Rs. 65.34 crore i.e. 21.12%, in the year 2020-21 Rs. 118.34 crore i.e. Sh. 49.44% and in 2021-22 Rs. 119.70 crore i.e. Sh. 61.03% of the balance sheet is concentrated in significant amounts of less receivable.

in the balance sheet are not as per the balance sheet. (Academic vs Financial).

6. Due to curtailment of students' physical activity due to Covid-19 pandemic, lower figures have been taken while preparing the budget estimates and actual figures have been taken in the revised budget as per the first 9 months of the financial year. There are differences in the preparation of estimates.

As explained above due to less enrollment of students, conduct of online class, less paper for evaluations, less members for convocation, less number in press evaluation, less travel charges and transportation etc. If compared to the previous budgets, the receipts in 2019-20, 2020-21 and 2021-22 There is a difference in costs. Accordingly, the intention is that it will not be possible to show higher income and expenses in the balance sheet

And in the year 2021-22 there will be difference in receipts and expenditure. Accordingly, it has been clarified that it is not possible to show higher income and expenses in the budget and this has been clarified, as per the Budget Manual Rules, the estimated budget is being prepared, there are also some unexpected expenses in the interest of the organization in the university, and the audit has not clarified why this is not

<p>Accordingly, in the revised budget estimates over the budget estimates for the year 2019-20, Rs. 91.36 crore i.e. per cent. 29.89%, in 2020-21 Rs. 173.41 crore i.e. Sh. 79.94% and in 2021-22 Rs. 182.37 crore i.e. Sh. 87.43% of the expenditure is expected to be less than the target of the payment estimate has not been achieved without the increase in acceptance of the university.</p> <p>The budget estimate for the year 2019-20 is Rs. 374.59 crore. in 2020-21 Rs. 357.68 crore and in the year 2021-22 Rs. 315.82 crore presented in the budget estimate for the year 2019-20 respectively compared to the year 2020-21 Rs. 16.91 crores less and compared to the year 2020-21 in the year 2021-22 Rs. 41.86 crores has been presented in the budget. In this way, a continuous decline in university admissions has been presented.</p> <p>According to Para No. 85 of the Karnataka Budget Manual Rule 1958 the Estimates Officer shall take into account in the estimates only such deposits and disbursements as are actually expected to be collected or paid during the budget year.</p> <p>The aim is to make the estimates as accurate as possible and avoid the tendency to overestimate and show large savings at the end of the year and to always be on the safe side, underestimating income and overestimating expenditure.</p>	<p>reasonable.</p> <p>Kandike prepares the estimated budget as per Karnataka Budget Manual (85) which is realistic. It is not clarified that the estimate is not flawed and that there is no such relationship.</p> <p>Therefore, it is requested to leave the said incident.</p>
--	---



Ask for clarification with appropriate documents for preparation of defective budget estimate sheet Audit inquiry letter No: 105, dated: 29.12.2022 Issued by the University dated: 31.01.2023 It is not reasonable to explain that the discrepancy is due to Covid-19 unless the University had the intention to show such a different estimate. .

The reason is that instead of making faulty estimates like this, the Karnataka Budget Manual has suggested preparing estimates as per rules.

**9.1**  
**B.** About the Budget Balance sheet for the year 2021-22 Visvesvaraya Technical, University, Belgaum 2020-22 during the audit of the budget estimate, revised estimate and comparison with actual receipts and payments are given below.

Details: (Amount in Crores)

Sl no	Particulars	Financial Year	Budget Estimate	Revised Budget	Actuals	Difference	%
ಅ	ಬ	ಕ	ಡ	ಇ	ಫ	ಗ(ಇ-ಫ)	
I	Receipt	2018-19	286.39	315.15	319.21	-4.06	-
		2019-20	374.59	309.25	274.75	34.5	12.55%
		2020-21	357.68	239.34	196.57	42.77	21.75%
		2021-22	315.82	196.12	208.08	-11.96	+6.09%


When revenue and expenses are stitched together with the actuals, the differences are as follows.

(Rs in crores)

Sl no	Year	Particulars	Budget amount	Revised Budget	Actuals	Difference	%
1	2018-19	Receipts	286.39	315.15	319.21	-04.06	-
2	2019-20	Receipts	374.59	309.25	274.75	34.50	-12.55
3	2020-21	Receipts	357.68	239.34	196.57	42.77	-21.75
4	2021-22	Receipts	315.82	196.12	208.08	-11.96	+6.09
1	2018-19	Payments	314.42	303.82	206.24	97.58	-
2	2019-20	Payments	396.94	305.58	287.77	17.81	-
3	2020-21	Payments	390.31	216.9	213.03	03.87	-
4	2021-22	Payments	390.95	208.58	241.33	-32.75	+15.7

As per the above chart, the receipts are continuously decreasing from 2019-20 to 2021-22 and the revised

2	Payment	2018-19	314.42	303.82	206.24	97.58	-
		2019-20	396.94	305.58	287.77	17.81	-
		2020-21	390.31	216.9	213.03	3.87	-
		2021-22	390.95	208.58	241.33	-32.75	



As mentioned in the above list, the revised budget estimate for the year 2019-20 is Rs. 34.50 crore i.e. Sh. 12.55% in 2020-21 to Rs. 42.77 crore i.e. per cent. 21.75% less receipt and in 2021-22 Rs. 11.96 crore i.e. per cent. 6.09% higher receipts are concentrated. Further, over the revised budget estimate for the year 2021-22 Rs. 32.75 crores i.e. per cent. 15.70% is actually charged

expenditure is correspondingly decreasing.

The ever-decreasing budget amount is clarified as follows.

1. The main reason is because of Covid-19 in 2019-20 and 2020-21 and it continues in 2021-22.

2. Certain colleges remain closed due to the reasons mentioned in Order No. 1.

3. Due to reduced number of new courses in some colleges.

4. No grant will be accepted from Government. From this the salary is also paid from the funds of Vishwa Vidyalaya.

5. Some colleges are autonomous so fee receipt is less.

6. Due to delay in enrollment of students due to Covid-19, receipt of college fees will also be delayed. Hence the figures in the balance sheet are not as per the balance sheet. (Academic vs Financial).

7. Due to restrictions on physical activity of students due to the Covid-19 pandemic, lower figures have been taken while preparing the budget estimates and actual figures have been taken in the revised budget as per the first 9 months of the financial year.

As explained above due to less enrollment of students, conduct of online class, less paper for evaluations, less members for convocation, less number in press evaluation, less travel charges and transportation etc. If compared to the previous budgets, the receipts in 2019-20, 2020-21 and 2021-22 There is a difference in costs. Accordingly, it has been clarified that it is not possible to show the higher income and expenses in the balance sheet.

The figures of payments of the revised budget, if compared to the actual budget, are as follows:

(Rs in crores)

	<p>higher. From what source the expenditure in excess of the said revised budget estimate has been met.</p> <p>According to Para No. 85 of the Karnataka Budget Manual Rule 1958 the Estimates Officer shall take into account in the estimates only such deposits and disbursements as are actually expected to be collected or paid during the budget year, the object being to make the estimates as accurate as possible and not to over-estimate and show large savings at the end of the year.</p> <p>And to always be on the safe side, the tendency to underestimate income and overestimate expenses should be avoided.</p> <p>Clarification with appropriate documents for preparation of budget estimate sheet contrary to said rules, Audit Inquiry Letter No: 106, Dated: 31.12.2022 Issued by the University Dated: 31.01.2023 Courses closed due to Covid-19, Intake of some colleges reduced, No grant from Govt. Explained as not accepted Karnataka Budget Manual 1958 suggested preparation of estimates.</p>	<table border="1"> <tr> <td>Total amount spent for capital assets-2021-2022</td> <td>Rs 56.60 expenses as per expenses head For 2021-2022 Rs. 200.50</td> </tr> <tr> <td>Total expenses including capital assets</td> <td>Rs. 257.10 crores</td> </tr> <tr> <td>Less:Amount of non cash expenses included in Revenue expenses depreciation and amortization expenses</td> <td>Rs. 40.14 crores</td> </tr> <tr> <td>Less Prior period expenses in income and expenses relating to previous years</td> <td>Rs.16.54 crores</td> </tr> <tr> <td>Net amount spent for the year ending 31-03-2022</td> <td>Rs. 200.42 crores</td> </tr> </table>	Total amount spent for capital assets-2021-2022	Rs 56.60 expenses as per expenses head For 2021-2022 Rs. 200.50	Total expenses including capital assets	Rs. 257.10 crores	Less:Amount of non cash expenses included in Revenue expenses depreciation and amortization expenses	Rs. 40.14 crores	Less Prior period expenses in income and expenses relating to previous years	Rs.16.54 crores	Net amount spent for the year ending 31-03-2022	Rs. 200.42 crores	<p>Hence the revised estimate is Rs. 208.58 to just Rs. 200.42 has been paid. Nowhere will the amount be higher after the revised balance sheet. The budget is prepared as per Para 85 of Karnataka Budget Manual Rules 1958. No violation of any rule. It has already been clarified that it is not possible to show the higher income and expenses in the balance sheet due to the reasons explained above.</p> <p>Therefore, it is requested to drop the said condition.</p>						
Total amount spent for capital assets-2021-2022	Rs 56.60 expenses as per expenses head For 2021-2022 Rs. 200.50																		
Total expenses including capital assets	Rs. 257.10 crores																		
Less:Amount of non cash expenses included in Revenue expenses depreciation and amortization expenses	Rs. 40.14 crores																		
Less Prior period expenses in income and expenses relating to previous years	Rs.16.54 crores																		
Net amount spent for the year ending 31-03-2022	Rs. 200.42 crores																		
9.2	<p>Expenditure incurred beyond budget principle and under unbudgeted accounts.</p> <p>Visvesvaraya Technical, University, Belgaum During the audit of the year 2020-22, the details of the expenses incurred beyond the budget principle and under the unallocated headings in the budget are as follows. (in Rs.)</p>	<p>Regarding the budget for the year 2020-21, the detailed breakdown of the actual budget as per the original and revised budget is as follows.</p>	<table border="1"> <thead> <tr> <th>S. No.</th> <th>HO A</th> <th>Name of HOA</th> <th>Estimate Budget (2020-21)</th> <th>Actual Budget (31-12-2020)</th> <th>Revised Budget (2021-22)</th> <th>Difference</th> <th>Section / Dept</th> </tr> </thead> <tbody> <tr> <td></td> <td></td> <td></td> <td></td> <td></td> <td></td> <td></td> <td></td> </tr> </tbody> </table>	S. No.	HO A	Name of HOA	Estimate Budget (2020-21)	Actual Budget (31-12-2020)	Revised Budget (2021-22)	Difference	Section / Dept								
S. No.	HO A	Name of HOA	Estimate Budget (2020-21)	Actual Budget (31-12-2020)	Revised Budget (2021-22)	Difference	Section / Dept												

S. No.	HOA	Name of HOA	Estimate Budget (2020-21)	Actual Budget Rs.	Difference	1	2	3	4	5	6	7	8	9	
1	5001-101-02	TA/DA to Committee	100000	193983	93983			TA/DA to Committee							
2	5001-101-03	Contigencies Expenditures	500000	868835	368835		2001-101-06	TA/DA to Committee	-	350000	916265	1500000	583735	Academic	
3	5001-101-08	Purchase of computers	4100000	6044135	1944135		3001-101-01	TA/DA to Committee	-	100000	161244	5,00,000	338756	Exam	
4	5001-101-201	Works At Gulbarga ( Spillover Works)	1000000	13455438	12455438		2001-601-01	TA/DA to Committee	-	50000	25000	25000	0	sports	
5	5001-101-301	Works At Mysore ( Spillover Works)	25000000	97406643	72406643		5001-101-02	TA/DA to Committee	100000	30000	60549	1,00,000	39451	Enggr	
6	5001-101-401	Works At Bengaluru ( Spillover Works)	100000	76316654	76216654		Total		100000	53000	1163058	1525000	361942		
7	5001-101-701	Works At Dandeli ( Spillover Works)	0	117306802	117306802		2	5001-101-03	Contigency Expenditure	500000	30000	468077	500000	31923	Enggr
8	5001-101-801	Works At Koppal ( Construction of Buildings)	220000000	290000000	70000000			2001-101-08		30000	35895	100000	64105	ACAD EMIC	
9	5001-101-702	Furniture & Fixtures Belagavi	700000	1968652	1268652			3001-101-02		10000	22825	60000	37175	EXA M	
10	5001-101-704	Furniture & Fixtures Mysore	600000	1046759	446759			2001-601-03		50000	1500	5000	3500	SPOR TS	
11	5001-101-708	Purchase of equipment for	700000	1673905	973905			2001-		0	1000	0	-1000	RED CROS	

		Mysore				601-15							S
12	5001-101-709	Purchase of equipment for Gulbarga	200000	1347880	1147880	4001-101-03	-	100000	0	0	0	0	MBA
13	5001-101-710	Purchase of equipment for VIAT M'halli	4200000	5087777	887777	4001-201-03	-	50000	0	10000	10000	10000	CSE
14	5001-101-902	Skill development center at Dandeli	750000	2087178	1337178	4001-301-03	-	50000	0	10000	10000	10000	CCT
Total Rs			257950000	614804641	356854641	4001-401-03	-	50000	0	10000	10000	10000	E & C
<p>According to Rule 142 of the Karnataka Budget Manual 1958 the estimates for major works in progress with full particulars of their requirement shall be submitted in Form No. 10 of the Budget Manual and only such sums as will be beneficially incurred during the year shall be included in the estimate.</p> <p>A revised estimate should be prepared keeping in view the progress of the current year and as per rule 180 of the Karnataka Budget Manual 1958, the revised estimate should generally be prepared on the actual basis of the first six, eight or nine months of the year, but there is no provision for preparation of the budget estimate paper by reserving a large amount only in the revised estimate.</p> <p>But beyond the principle, as in the above example, the amount of Rs. 35,68,54,641/- seeking clarification regarding expenditure incurred, Audit Inquiry Letter No: 107, dated: 29.12.2022 issued by the University dated: 31.01.2023 is as follows.</p> <p>1. As against Budget head 5001-101-701 Construction building at Dandeli, the sanctioned Budget is Rs. 2 crores.</p>													
						4001-501-03	-	50000	0	0	0	0	ME
						4001-601-03	-	20000	0	0	0	0	AERO NAUTICAL
						4001-701-03	-	20000	0	0	0	0	NANO
						2001-301-06	-	100000	0	50000	50000	50000	E-LEARNING
						2001-401-02	-	10000	0	0	0	0	EDC
						2001-905-01	-	50000	0	5000	5000	5000	BOSCH MYSURU
						2001-901-	-	100000	92871	120000	27129	27129	RO OFFICE

This is the internal budget provided from VTU. All the amount spent of Rs.11.73 crore is from the grant received from Government Previously. For that estimate of Rs.15 crores in the original budget and Rs.5 crores in amount only and not from the internal budget and Rs.5 crores in the revised budget. Since this amount spent out of the grant amount only and not from the internal budget amount of 2 crores, there is no extra spending without the sanctioned budget. The grant amount is already received from the Government in the previous years and it has no impact on the spending of VTU Budget.

- The Red cross account is separately operated where in grants received previously are in SB. TA /DA to sports and other committees are included in the Academic Budget. There is no expenditure incurred in certain Head of Accounts, hence the allocation is reduced in the revised budget.

So as per revised Budget working table on the basis of budget estimate of 2020-21, and the revised budget estimate, no extra amount is spent other than the sanctioned budget in the year 2020-21.

Since the audit query out only to heads under certain departments only the comparison doesn't cover the entire date of budget.

	01							MYS URU
	200 1- 902- 01		-	10000 0	0	50000	50000	RO OFFIC E KALA BURG I
	200 1- 903- 01		-	25000	997	10000	9003	RO BELA GAVI
	200 1- 904- 01		-	0	0	2500	2500	MUD DENH ALLI
	200 1- 904- 01		-	30000 0	175529	250000	74471	RO BENG ALOR E
	200 1- 906- 01		-	20000 0	0	25000	25000	NASD DAN DELL I
	Total			500 000	19750 00	798694	1207500	408806
3	200 1- 101- 35	Purcha se of comput ers /office equipm ents	0	15000 00	759927	1000000	240073	Acade mic
	300 1- 101- 09	Purcha se of comput ers /office equipm ents	0	20000 00	7419972	7500000	80028	Exam

		400 1- 101- 18	Purcha se of comput ers /office equipm ents	0	10000 00	0	1000000	100000 0	MBA
		400 1- 201- 18	Purcha se of comput ers /office equipm ents	0	10000 00	0	1000000	100000 0	CSE
		400 1- 301- 18	Purcha se of comput ers /office equipm ents	0	20000 0	0	200000	200000	CCT
		400 1- 401- 18	PURC HASE OF CUPU TERS & ACCR S	0	20000 00	0	0	0	E & C
		400 1- 501- 18	PURC HASE OF CUPU TERS & ACCR S	0	80000 0	0	0	0	ME
		400 1- 601- 18	PURC HASE OF CUPU TERS & ACCR S	0	30000 0	0	0	0	AERO NATI CAL

		400 1- 701- 18	PURCHASE OF CUP P T E R S & A C C R S	0	10000 0	0	0	0	NAN O
		500 1- 101- 08	Purchase of comput ers /office equipm ents	410 000 0	50000 0	3976323	4100000	123677	ENGR R
		200 1- 901- 12	PURCHASE OF COMP UTER/ NETW ORK /SOFT WARE	0	30000 0	0	30000	30000	RO MYS URU
		Total		410 000 0	97000 00	1215622 2	14830000	267377 8	
	4	500 1- 101- 201	Constr uction of Buildin gs (Spill over work)- Gulbar ga	100 000 0	50000 00	372649	1000000	627351	gulbar ga
	5	500 1- 101- 301	Constr uction of Buildin gs (Spill over	250 000 00	10000 0000	8323430	25000000	166765 70	Mysor e



		work)- Mysur u						
6	500 1- 101- 401	Constr uction of Buildin gs work)- RO Bengal ore	100 000	10000 00	0	100000	100000	Bangal ore
7	500 1- 101- 701	Constr uction of Buildin gs - Dandel li	0	20000 000	0	0	0	DAN DELI
8	500 1- 101- 801	Constr uction of Buildin gs - Talakal koppal	220 000 000	30000 0000	9500000 0	22000000 0	125000 000	TALK AL
Tota l			246 100 000	42600 0000	1036960 79	24610000 0	142403 921	
9	501- 101- 702	Furnitu re & Fixure Belaga vi	700 000	15000 00	443205	700000	256795	BELG AVI
10	501- 101- 704	Furnitu re & Fixure	600 000	20000 0	567998	600000	32002	Mysor e

		Mysuru						
11	501-101-708	Purchase of Equip for Mysuru	700000	100000	490951	700000	209049	Mysore
12	5001-101-709	Purchase of Equip for Gulbarga	200000	100000	88482	200000	111518	Gulbarga
13	5001-101-710	Purchase of Equip for VIAT Muddehalli	420000	100000	3994051	4200000	205949	Muddehalli
14	5001-101-902	Skill Development Centre Dandalli	750000	246000	16267927	19160000	2892073	Dandalli
<b>Total</b>			<b>7150000</b>	<b>2930000</b>	<b>21852614</b>	<b>25560000</b>	<b>3707386</b>	
<b>Grand Total</b>			<b>257950000</b>	<b>472275000</b>	<b>139666667</b>	<b>289222500</b>	<b>149555833</b>	

According to the above point, clarification is given as follows.

1. As per serial number 4 and 5 Rs. 25.80 Crores actual budget sanctioned, but budget wise Rs. 47.23 Budget estimates are approved. The actual revised amounts are Rs. 13.97 crore is shown in figure 6 and 7.

2. Budgetary Account 5001-101-701 in Construction Building

		<p>Dandeli Rs. 2.00 crore is sanctioned which is the cost incurred by the deceased. Earlier Rs. 11.73 crores will be borne by the grant from the Government.</p> <p>Hence in the original budget Rs. 15.00 crore and in the revised budget Rs. 5.00 crore is shown. This amount will be paid only towards the grant expenses except for the endowment of Rs. 2.00 crore not from internal budget. Therefore, no additional expenditure has been incurred without the sanctioned budget. Grants already sanctioned in previous years have been received with ease. This will not affect the VTU's Budget.</p> <p>3. Red Cross Account maintained separately. Grants received earlier are in savings account. TA DAs given to sports and other committees are included in the education budget. In some calculations no cost is paid. Hence less allocation has been made in the revised budget.</p> <p>Hence a revised budget estimate is prepared based on the budget estimate for 2020-21. Therefore, as per the revised budget estimates, no additional amount will be charged in 2020-21 apart from the sanctioned budget. This arrangement is related to some departmental heads and not to the entire budget. The said compliance is reasonable.</p> <p>Hence, para may please be dropped.</p>
9.3	<p><b>About incurring expenses of two departments under the same head of account.</b></p> <p>During the audit of Visvesvaraya Technical University, Belgaum for the year 2020-22, the budget estimate copy and annual accounts were audited under the Head of Account 5001-101-706 Furniture &amp; Fixture VTU, Muddenahalli.</p> <p>And asking for clarification from the auditor about the expenditure being paid as Purchase of Equipments for Belagavi</p>	<p>Regarding the objection, in the budget estimate for the year 2020-22, the account head 5001.101.706 of Purchase of Equipment for Belagavi and Furniture of Fixture VIAT Muddenahalli is wrongly entered as 5001.101.706, which is a typographical error. But there is no mistake if the expenses have been paid under the respective head of account. Therefore, it is requested to drop the said para.</p>

	<p>under the same account title and thus two sections of expenditure are being paid under the same account title, Audit inquiry letter No: 110, dated: 03.01.2022 issued on date: 03.02.2023 as per the compliance submitted by the University on 03.02.2023, the accounting is wrongly entered. It is said that it will be Typographical Error. The reason suggested action to prevent this from happening again.</p>	
10	<b>Annual Accounts and letters</b>	
10.1	<p><b>Regarding submission of annual Accounts and letters</b>  2020-21 as per Article 301(8) of the Karnataka Economic Code from the University to the Regional Office Letter No: VTU/K.S/W.LE.P/2020-21/2021-22/713 Dated: 13.01.2022  Line and letter number: VTU/Ku.Sa/Wa.Le.P/2022-23/537 dated: 07.10.2022 have submitted annual accounts for 02 years of 2021-22.  It is suggested to take action as per Visvesvaraya Technical University Act-1994.  As per Rule 28 (1) (2) (3) of the Visvesvaraya Technical University Act 1994, the accounts of the University are required to be duly approved.  The annual accounts for the year 2020-21 have been approved in the proceedings of the 80th meeting of the Finance Committee of the University held on 25.08.2021. It is recorded in the proceedings that it has been duly approved in the 163rd Executive Council of the University dated: 04.01.2022. The annual accounts are approved in the proceedings of the 84th meeting of the Finance Committee of the University Date: 05.09.2022.  It is recorded in the proceedings that it has been duly approved in the 168th Executive Council of the University dated:</p>	<p>The annual accounts are submitted to the Government as per Section 28(2) of the Act, after which their department audits the accounts and reports the compliance is approved by the Executive Council and submitted to the Govt.</p> <p>Hence, the para may please be dropped.</p>

13.09.2022.

(i) Annual Accounts for the year 2020-22 and Bank Reconciliation as per Receipt & Payment Account details are as follows.

2020-21 as per Receipt & Payment Account (in Rs.)

Opening Balance as on 01.04.2020	204,45,69,799
Receipt for 2020-21	196,56,85,194
<b>Total</b>	<b>401,02,54,993</b>
Payment for 2020-21	213,02,89,564
<b>Closing Balance as on 31.03.2021</b>	<b>187,99,65,429</b>

**Receipt & Payment Account 2021-22**

**(Amount in Rs.)**

2021-22 as per Receipt & Payment Account (in sums.)

Opening Balance as on 01.04.2021	174,09,23,984
Receipt for 2021-22	208,08,85,969
<b>Total</b>	<b>382,18,09,953</b>
Payment for 2021-22	241,33,90,527
<b>Closing Balance as on 31.03.2022</b>	<b>140,84,19,426</b>

Note: The deposit of Rs.13,90,41,445/- of NASD Dandeli was treated as bank account in the previous year's accounts and in the annual accounts from 2020-21 it is mentioned as interest deposit of Flexi Deposits.

Due to the difference of Rs.13,90,41,445/- in the opening balance of Receipt & Payment Account, it is mentioned in Notes to accounts on financial statement dated 31.03.2022. This is explained in Appendix-02.

ii) UBDT for the year 2020-22. Following is the financial status details of the bank account (Account No:54042045066)

maintained in connection with Technical Mahavidyalaya Davangere scholarship.

**Abstract for the year 2020-21**

1	Opening Balance as on 01-04-2020	483,00,066
2	Receipt for 2020-21	80,12,718
3	Bank Interest	8,90,005
<b>Total</b>		<b>572,02,789</b>
4	Expenditure FY 2020-21	401,70,197
5	Closing Balance (31.03.2021)	170,32,592

**Abstract for the year 2021-22**

6	Opening Balance as on 01-04-2021	170,32,592
7	Receipt for 2021-22	61,58,538
8	Bank Interest	4,96,919
<b>Total</b>		<b>236,88,049</b>
9	Payment FY 2021-22	61,79,949
10	Closing Balance (31.03.2022)	175,08,100

**(Amount in Rs.)**

2020-22 U.B.D.T. Following is the financial status details of the bank account (Account No:54042045066) maintained in UBTD connection with Technical Mahavidyalaya Davangere scholarship.

Abstract for the year 2020-21

(Amount in Rs.)

2020-22 U.B.D.T. Following is the financial status details of the Bank Account (Account No:54042044426) maintained in relation to Technical University Davangere General Account.

**Abstract for the year 2020-21**

(Amount in Rs.)

1	Opening Balance as on 01.04.2020	483,49,510
2	Receipt for 2020-21	29,35,71,402

	<b>Total</b>	<b>34,19,20,912</b>
3	Payment 2020-21	26,28,43,796
4	Closing Balance 31.03.2021	7,90,77,116

**Abstract for the year 2021-22**

(Amount in Rs.)

1	Opening Balance as on 01.04.2021	7,90,77,116
2	Receipt for 2021-22	29,91,10,401
<b>Total</b>		<b>37,81,87,517</b>
3	Payment 2021-22	33,53,38,461
4	Closing Balance 31.03.2022	4,28,49,056

(iv) UBDT for the year 2020-22. Following is the financial status details of the bank account (Account No:540420444379) maintained in connection with Technical University Davangere Online Fee Receipt Account.

**Abstract for the year 2020-21**

(Amount in Rs.)

1	Opening Balance as on 01.04.2020	8,63,621
2	Receipt for 2020-21	2,70,14,032
<b>Total</b>		<b>2,78,77,653</b>
3	Payment 2020-21	2,37,04,164
4	Closing Balance 31.03.2021	41,73,489

**Abstract for the year 2021-22**

(Amount in Rs.)

1	Opening Balance as on 01.04.2021	41,73,489
2	Receipt for 2021-22	479,74,957
<b>Total</b>		<b>5,21,48,446</b>

3	Payment 2021-22	4,03,85,980
4	Closing Balance 31.03.2022	1,17,62,466

(v)2020-22 U.B.D.T. Following is the financial status details of the bank account (Account No:54042044460) maintained in connection with Technical Unirversity Davangere KSCST account.

**Abstract for the year 2021-22**

(Amount in Rs.)

1	Opening Balance as on 01.04.2021	74,017
2	Receipt for 2021-22	53,445
<b>Total</b>		<b>1,27,462</b>
3	Payment 2021-22	30,600
4	Closing Balance 31.03.2022	96,862

Note: Cash Book, Ledger and Deposit Expenditure information for 2020-21 will not be submitted for audit.

(vi) UBDT for the year 2020-22. Following is the financial status detail of the Bank Account (Account No:38198177016) maintained in relation to Technical Unirversity Davangere VGST K FIST account.

**Abstract for the year 2021-22**

(Amount in Rs.)

1	Opening Balance as on 01.04.2021	9,61,825
2	Receipt for 2021-22	22,831
<b>Total</b>		<b>9,84,656</b>
3	Payment 2021-22	3,36,054
4	Closing Balance 31.03.2022	6,48,602



Note: 2020-21 cash book, ledger and deposit expenditure information will not be submitted for audit.

(vii) UBDT for the year 2020-22. Following is the financial status details of the Bank Account (Account No:38069274392) maintained in relation to Technical University Davangere VGST K FIST account.

**Abstract for the year 2021-22**

(Amount in Rs.)

1	Opening Balance as on 01.04.2021	2,38,056
2	Receipt for 2021-22	5,745
<b>Total</b>		<b>2,43,801</b>
3	Payment 2021-22	98,000
4	Closing Balance 31.03.2022	1,45,801

Note: The information of deposit expenditure for the year 2020-21 is not complete. The details are explained in Annexure-02.

10.2

**Regarding non-maintenance of cash book in respect of certain bank accounts maintained in UBDT University:**

Cash books have not been submitted for audit in respect of the below mentioned bank savings accounts maintained in UBDTE Mahavidyalaya for the year 2020-21 and 2021-22. The details are as follows.

Sl. No.	Bank Saving Account No.	Projectwise details
1	64112404808	VGST KFIST E& I
2	54042044346	Principal UBDT NSS A/c
3	64112404897	VGST KFIST E&E
4	64112404740	Principal VGST-TRIP MECH
5	64120585350	Principal AICTE-RPS MECH

As per the auditor's objection, the cash books related to five bank accounts maintained in UBDTCE University for the year 2020-21 and 2021-22 have been maintained and the said cash books will be presented in the next audit. Therefore, it is requested to drop the audit para.

	<p>I As explained in Rule 329 of the Karnataka Economic Code,  i. It is clearly stated that "every officer who receives money on behalf of the Government shall keep a cash book".  ii. It has been clarified that "All cash transactions shall be recorded in the cash book, signed and authenticated by the head of the office as proof of investigation."  II.Karnataka Economic Code Rule-330 stipulates that work related to cash transactions should be entrusted to a Government servant of appropriate standing in Government offices.  As for the importance of cash book, Chapter-20 of the Karnataka Economic Code elaborates the procedure and cash book for cash transactions in government offices.</p> <p>But since the cash books related to the bank accounts described in the college were not submitted for audit, the concerned persons were enquired about this and it was not accepted in the audit that the cash books (for some bank accounts) were not being maintained in the past.  Therefore, the University has taken the matter seriously and directed to maintain the cash books of all the above bank accounts and present them for further audit.</p>	
10.3	<p><b>Regarding closure of non-performing bank accounts.</b>  Principal, UBDTE, Davangere in the audit of the year 2020-21 and 2021-22 it has been found that the following bank accounts are not useful and have no financial transactions.  1. State Bank India, Mandipet Davangere Savings Account No. 54042044398 Principal, UBDTE STEP A/C account details of deposit expenses for the year 2020-21 and 2021-22 are as</p>	<p>Account No. 54042044448  SCIENCE AND TECHNOLOGY ENTREPRENEURS PARK</p> <p>Since 2022-23, the profession tax is deposited in the account and the profession tax is paid online to the commercial tax department from the said account and grants are received from the District Industries and Commerce department, so it is</p>

follows.

**2020-21**

Sl. No.	Particulars	Amount in Rs.
1	Opening Balance as on 01.04.2020	4,23,216.98
2	Receipt for 2020-21	11,629
<b>Total</b>		<b>4,34,845.98</b>
3	Payment for 2020-21	-
4	Closing Balance as on :31.03.2021	<b>4,34,845.98</b>

**2021-22**

Sl. No.	Particulars	Amount in Rs.
1	Opening Balance as on 01.04.2021	434,845.98
2	Receipt for 2021-22	11,859
<b>Total</b>		<b>4,46,704.98</b>
3	Payment for 2021-22	-
4	Closing Balance as on 31.03.2022	<b>4,46,704.98</b>

2. Finance Officers, Visvesvaraya Technological University, Belgaum is financial business through bank number: 64084895951 for the year 2020-21 and 2021-22 as follows.

**2020-21**

Sl. No.	Particulars	Amount in Rs.
1	Opening Balance as on 01.04.2020	4,96,557
2	Receipt for 2020-21	1,01,076
<b>Total</b>		<b>5,97,633</b>
3	Payment for 2020-21	-

necessary to continue the said account.

Therefore, it is requested to leave the said incident.

4	Closing Balance as on 31.03.2021	5,97,633
---	----------------------------------	----------

**2021-22**

Sl. No.	Particulars	Amount in Rs.
1	Opening Balance as on 01.04.2021	5,97,633
2	Receipt for 2021-22	1,07,416
<b>Total</b>		<b>7,05,049</b>
3	Payment for 2021-22	-
4	Closing Balance as on :31.03.2022	7,05,049

Looking at the details of the above bank accounts, the two bank accounts are limited to receipts of bank interest amounts every year and are not making any cash payments.

Due to this, these two bank accounts are not useful and immediately close the bank accounts and the financial authorities take action to deposit the outstanding amounts to the account of Visvesvaraya Technical University Belagavi and instruct them to submit a report through Audit Inquiry Letter No: 120 dated 12.01.2023. The details are as follows.

1) The bank account of Serial No: 01 is required for STEP A/C activities and it has been stated that the said account will be continued as it will deposit the amount for professional tax and pay it online to the Commercial Tax Department.

2) The Chancellor, Visvesvaraya Technical University Belgaum has informed that he has written a letter to the University dated: 09.01.2023 to close the bank account of Serial No: 02. Therefore, it has been suggested to take urgent action to close the said bank account and submit a report.

<p>10.4</p>	<p><b>Defects found in Annual Accounts:</b></p> <p>1. Miscellaneous Fees should be shown on the Credit side of the Income and Expenditure (I/E) statement.</p> <p>During the audit for the year 2020-22 of Visvesvaraya Technical, University, Belgaum, under the Income and Expenditure (I/E) credit, Rs. 4,50,71,238/- shown as Miscellaneous Fees how such a huge amount remained unclassified and not in accordance with the accounting rules.</p> <p>Clarification to Audit in this regard, as per Audit Inquiry Letter No: 33, dated: 15.10.2022 and submitted by the University on Date: 09.11.2022, the said amount has been directly deposited by various colleges and students to Vishvesvaraya Technical University account online from which sources when reconciling. He explained that there is no information about it and suggested to coordinate immediately.</p> <p>2. About depreciation of fixed assets of Adhawe newspaper.</p> <p>During the audit of Visvesvaraya Technical University, Belgaum for the year 2020-22, the value of Lands in Fixed Assets for the year 2019-20 in Adhawe paper is Rs. 129,99,05,899/- in the year 2020-21 the value of Lands in immovable property is Rs. 10,73,93,396/- showing that the total value of Lands is Rs. 119,25,12,503/- will be less.</p> <p>Clarification to the auditor as to the reason for such a reduction in the value of Lands Audit Enquiry Letter No: 47, Dated: 15.10.2022 Dated: 15.10.2022 Submitted on: 15.10.2022 Classification of Land and Buildings has been approximately incorporated earlier in the accounts.</p> <p>The said information has been classified as land and buildings as available in the engineering department and considering the construction of buildings from 1998-99 till now the value of the</p>	<p>Clarification to Audit in this regard, as per Audit Enquiry Letter No: 33, dated: 15.10.2022 and submitted by the University on Date: 09.11.2022, the said amount has been directly deposited by various colleges and students to Visvesvaraya Technical University account online from which sources when reconciling. He explained that there is no information about it and suggested to coordinate immediately.</p> <p>2. Since 1998-99 as per records available till now the current values of the buildings have been recorded in the accounts and re-reconciled and on the basis of reconciliation the additional amount has been credited to the value of the buildings. In some cases the value of land and buildings is not fixed.</p> <p>In some cases the value of land and buildings are not fixed. Depreciation has been calculated from the year 1998-99 to 2021-22 and it is essential to deduct the value of the land from the value of the buildings, as there is no depreciation on the land, it has been deducted from the value of the buildings. Hence no depreciation is charged on the land. Proper documents, extent of land, register number, name of purchaser and other details are taken and incorporated in the accounts. No actual value is changed. Required Asset Value is taken.</p>
-------------	---	---

buildings has been incorporated in the Adave paper as per the information available in the engineering department, the details are as follows.

These values are prepared scientifically, incorporated in Notes of Account.

Sl.no	Particulars of land	Original as per asset Schedule in Rupees	Land reconciled as per the records in Rupees	Difference amount adjusted in Rupees	Remarks
01	Land - Belgaum	3204036.00	2114005.00	1090031.00	Adjusted as per the land record available
02	Land- Gulbarga	0.00	14750314.00	-14750314.00	
03	Land- Davangeer	14876.00	0.00	14876.00	
04	Land- Choranhalli	0.00	33362555.00	-33362555.00	
05	Land- Mysore	62002225.00	0.00	62002225.00	
06	Land- koppal	27500000.00	27500000.00	0.00	
07	Land- Muddenhalli	0.00	16500122.00	-16500122.00	
08	Land- Bangalore	37184762.00	13166400.00	24018362.00	
	<b>Total Rs</b>	<b>129905899.00</b>	<b>107393396.00</b>	<b>22512503.00</b>	

Depreciation has been considered from 1998-99 to 2021-22 and it is very necessary to separate the value of the said land from the value of the buildings, which has been separated from the value of the buildings as there is no depreciation on the land.

Henceforth, the said values have been fixed scientifically and suggested to proceed.


1. Regarding the continuous decrease in the income receipt from Examination Fees.

In the audit of Visvesvaraya Technical University Belgaum for the year 2020-22, it was checked that there is a continuous decrease in the receipt of Examination Fees income, the details are as follows.

(Amount in Rs)

Sl. No.	Financial Year	Receipt	Difference	%
1	2018-19	80,08,71,361	-	-
2	2019-20	72,02,09,565	(-)8,06,61,796	(-)11.19%
3	2020-21	29,55,29,082	(-)42,46,80,483	(-)70.00%

\*Difference : 2018-19(-)2019-20(-)2020-21



Disadvantages:

3. As per Covid-2018-2019 to 2020-2021th and VTU notification, the students of the respective semesters of the academic line were promoted for the next semester without getting the examination fee.

Due to this, the examination fee due for graduation in these three academic years has decreased. Another reason is that most of the engineering colleges under VTU are autonomous so the examination fee of these colleges are not covered by VTU.

Another Sl.No. 3. For revenue growth, the University will take steps to increase examination fees from the academic year 2022-23. From 2023 academic year the increase in examination fee is gradually increasing in receipt of examination fee revenue, the fee details are as follows for June and July 2022 Rs. 33,25,97,140/- and for January and February-2023 Rs. 47,04,91,040/- i.e. total fee receipt of Rs. 80,30,89,090/- and therefore requested to drop the said case.

1. Examination revenue in 2019-20 as compared to 2018-19 is Rs. 8,06,61,796/- i.e. Rs. 11.19% revenue reduction.

2. Examination revenue in 2020-21 as compared to 2019-20 is Rs. 42,46,80,483/- i.e. per cent. 70% decrease in income.

In this way, there is a continuous decrease in the income, only in the year 2021-22, it is seen that the examination income is Rs.43,28,98,029/- and there is an increase in the income.

Clarification to the Audit regarding the action taken by the University for revenue enhancement in the year 2020-21 Audit Enquiry Letter No: 56, Dated: 31.10.2022 Issued on Date: 18.11.2022 As per the compliance submitted by the University on S.No.-01 for 2018-19 and sometimes in the academic year There will be a difference in the examination fee due to reduced admissions.

Exam fee from students admitted to UG/PG courses for academic year 2020-21 due to Covid-19 of respective semesters vide notification/BGM/ARJ(E)/PS/2020-21/300 dated: 31.06.2020 per student The fee was Rs.300/- instead of Rs.1.295/-.The reason is that the income has declined. Reason suggested to take action for revenue growth in next financial years.

4. Regarding non-entry of government-subsidized land in Adhave Gazette.

During the audit of the University for the year 2020-22, the annual accounts were reviewed and the following land was not mentioned under immovable property in the Adhave Gazette.

Sl. No.	Particular	Area (Acres)
1	VTU RO Office Kalaburgi	15 Acres 3 gunta
2	VTU Skill Development Centre Dandeli	26 Acres



<p>Government grants may take the form of non-monetary assets, such as land or other resources, given at concessional rates. In these circumstances, it is usual to account for such assets at their acquisition cost. Non-monetary assets given free of cost are recorded at a nominal value.”</p> <p>These lands have been received by the University as a grant from the government and according to accounting standards the fair value or nominal value of these lands should be entered. Accounting Standard 12 Accounting for Government Grants “Government grants may take the form of non-monetary assets, such as land or other resources, given at concessional rates. In these circumstances, it is usual to account for such assets at their acquisition cost. Non-monetary assets given free of cost are recorded at a nominal value.”</p> <p>Seeking appropriate clarification for non-mention of Kalaburgi and Dandeli lands under immovable property in Adhawe Gazette as per Accounting Standards Audit Inquiry Letter No: 126, dated: 16.01.2023 Issued by the University dated: 31.01.2023 “Lands given by the Government are not a grant but a donation without any specific conditions. They have informed that. But on perusal of the documents the said compliance is not reasonable as the Government has allotted the lands with conditions. Reason Adhawe has suggested to enter the land received as grant from the government under immovable property as per accounting standards.</p> <p>About conversion of Capital Grant into Revenue income.</p>	<p>1. AS20 not applicable as Visvesvaraya Technical University is a Non Profit making Organization. Not applicable. As applicable to earnings per share in AS20 companies. Perhaps: Even though Ind AS-20 it does not apply to VTU as per below points.</p> <p>Phase-II: 1st April 2017</p> <p>1. All companies listed or in the process of listing in India or outside India are not covered in Phase 1. Unlisted companies with a net worth of Rs. 250 crore or more, but Rs. Applicable to holding companies, subsidiaries, joint ventures and associates of less than 500 companies. Hence Ind AS-20 is also not applicable to Vitawa. This applies to companies.</p> <p>2. As mentioned in the objection, AS-12 is applicable to all the grants. As mentioned in AS-12, the value of lands should be entered in the balance sheet along with fair value and nominal value.</p> <p>But it is not possible to hold that the lands given by Sakara are donations without any financial condition and are not grants and come under AS-12.</p> <p>The same procedure has been followed by VTU since previous years and it is also agreed by the previous auditors. Therefore AS-12 is not applicable to the withdrawal and therefore not</p>
--	---

<p>During the 2021-22 audit of Visvesvaraya Technical University, in the annual accounts, in the Donation Received (vehicle) ledger, Rs. 30,00,000/- is mentioned as initial fee.</p> <p>As the said ledger is a capital grant and 2 vehicles purchased from this grant in 2014-15 and 2015-16 have been sold in 2021-22, the total amount of the said vehicles is Rs. 16,81,294/- has been deducted from the opening balance in the Donation Received (vehicle) ledger.</p> <p>But the outstanding amount of grant is Rs. 13,81,706/- converted to Revenue income and credited to Prior period income ledger. When and for what purpose the said grant was given to Visvesvaraya Technical University, Belgaum</p> <p>And asking for clarification with appropriate documents for conversion of the said grant into Revenue income for the year 2021-22 from the period of receipt till 2020-21 Audit inquiry letter No: 111, dated: 10.01.2023 issued by the University dated: 21.01.2023 in compliance with “Donated As no sanction letter is available for the amount, in the Donation Received (vehicle) ledger Rs. 30,00,000/- in vehicles sold during the current year amounting to Rs. 16,81,294/- deducting Rs.</p> <p>Although pending. 13,81,709/- has been entered as Revenue Income for the year 2021-22 as no information is available. But since the said donation is mentioned as Specific Donation in the Adawe paper, it is not reasonable to change it as Revenue Income without any documents. Therefore, the amount of Rs.13,81,709/- entered as Revenue Income has been suggested to be re-entered as Capital Donation in the Adhave paper.</p>	<p>taken in the accounts. As per the Accounting Standard, the fixed lands have been prepared in the accounting papers, so it is requested to drop the said para.</p> <p>5. To Visvesvaraya Technological University from SBI &amp; Syndicate Banks during the year 2003-04, 2004-05 and 2013-14 a total of Rs. 30,00,000/- has been donated and out of the said amounts Rs. 16,81,294/- vehicles were purchased during the year 2004-05 and 2005-06 and the outstanding amount was Rs. 13,18,709/- has been taken as Revenue Income for the year 2021-22 as no files and related information are available.</p> <p>The said amount was to be disbursed by the Revenue Income with the approval of the competent authority. But the said approval was not taken through oversight. Now approval has been taken in the 87th Finance Committee and 173rd Executive Council for the year 2023-24. A copy is attached.</p> <p>Hence, the para may please be dropped</p>
---	--

1. Regarding entry of arrears and excess recovered from a single person in the Balance Sheet.

In the Balance Sheet of the University, on the liability side, under Other Current Liability, Rs.97,07,829/- has been entered as "Excess Amount recovered to S D Gurav" and under Current Asset, "Recoverable From S D Gurav" as Rs.10,34,253/- /- have been mentioned, The due amount to be recovered from a single person and the additional recovered amount have also been mentioned in the Balance Sheet, seeking proper clarification, inquiry letter No: 68, dated: 02.12.2022 was informed. The University has issued a follow-up on 03.02.2023 in which it has been stated that it will be reconciled and submitted for further audit as indicated in the inquiry letter. Directed to reconcile the said amounts and present them for next audit.

1. Regarding the Grant for NSS account found in the annual accounts.

Visvesvaraya Technical University N.S.S. The cash books of the department have been checked and Grant for NSS has been mentioned under Current Liabilities in the year 2020-21 and 2021-22 adave paper, the details are as follows.

(in Rs.)

<b>Name of the ledger account</b>	<b>Balance as on 31/03/2021</b>	<b>Balance as on 31/03/2022</b>
Govt Grant fr NSS Annual Special Camp	8,45,388.72	7,49,557.00

6. Adhava newspaper says "Recoverable From S D Gurav" Rs. 10,34,253/- and "Excess Amount recovered to S D Gurav" is Rs. 97,07,829/- has been re-reconciled in the accounts for the year 2022-23.

Govt Grant fr NSS Database Prog.	40,82,286.00	28,58,727.00
Govt Grant fr NSS fees (10. Rs) a/c	6,58,490.00	2,60,96,770.00
Govt Grant fr NSS RD Parade	4,30,000.00	4,30,000.00
Govt Grant fr NSS Regular Activites	12,17,718.22	8,95,845.00
Grant fr NSS State Govt Programme A/c	44,68,222.50	27,28,914.00
<b>Total in Rupees</b>	<b>1,17,02,105.44</b>	<b>3,37,59,813.00</b>

Seeking appropriate clarification for deficiencies related to Grant for NSS Account Audit Enquiry Letter No: 43, dated: 28.10.2022, submitted by the University dated: 21.01.2023 is as follows.

1. In the balance sheet under the Grant for NSS accounting, an initial charge of Rs.4,30,000/- has been recorded in Govt Grant for NSS RD Parade account. This liability is not matched with the amount paid for the Republic Day Parade in the current year and a suitable clarification has been requested and in the compliance submitted by the university, "The amount mentioned in this account is already spent and this account is part of state government program account in NSS grant." It is said that Because the Govt Grant for NSS RD Parade account has been credited to the Grant for NSS State Govt Program A/c and has been instructed to record it in the adav paper.

(1) Initiation Fee in Govt Grant fr NSS RD Parade Account Rs. 4,30,000/- has been merged into Grant fr NSS State Govt Program A/c for the year 2022-23 as shown in Adhave Gazette.

2. Under Grant for NSS accounting no grants will be credited in Govt Grant for NSS fees (10. Rs) account (A/c No:54003362241) as this account will be revenue account. Interest and other receipts received in the said account are considered as Capital income. Govt Grant for NSS fees (Rs. 10.) An explanation was sought for the expenditure recorded in the a/c ledger as Revenue Expenditure and the said amount was treated as capital expenditure.

In the compliance submitted by the University dated: 21.01.2023, the said account has not been treated as a revenue account. The reason is that Govt Grant for NSS fees (10.Rs) account has been suggested not to be recorded under Current Liabilities in next year's Adhawe papers.

8. Regarding non-entry of affiliation fixed deposits of Rs.1,75,00,000/- in the annual accounts

Affiliation fixed deposits will not be mentioned in the 2020-22 admission papers of Visvesvaraya Technical University. The details are as follows. (in Rs.)

Sl. No.	Particulr	FD No.	FD Date	FD Amount
1	RNS School of Architecture, Bengaluru	324313	29.08.2017	25,00,000/-
2	Jain College of	972959	31.10.2017	25,00,000/-

(2) No grant will be received on account of NSS Fee (Rs. 10) scheme during the financial year 2020-21. The amount received as State Government Award is Rs. 25,000/- has been duly taken in the grant account in the concerned bank account and accounts. And since the checks issued in the past have not been encashed in the bank, it has been correctly taken as credit in the said grant account. All these NSS grants are receipts and have been taken in the balance sheet and debited in the respective bank account. Therefore, the grant account and the bank account tallied and the entries are correct.

8 Rs. 1,75,00,000/- in respect of Affiliation fixed deposits as follows.

Sl. No	Particulr	FD No.	FD Date	FD Amount
1	RNS School of Architecture, Bengaluru	324313	29-08-2017	25,00,000/-
	Jain College of Engg Tech, Hubli	972959	31-10-2017	25,00,000/-
	RV Inst of Tech & Mgmt, Bengaluru	735010	01-07-2019	25,00,000/-
	Oxford School of Architecture, Bengaluru	012602	08-11-2017	25,00,000/-
	Sri M V School of Architecture, Bengaluru	842414	02-08-2017	25,00,000/-

	Engineering technology, Hubballi			
3	RV Institute of Tech & Management, Bengaluru	735010	01.07.2019	25,00,000/-
4	Oxford school of Architecture, Bengaluru	012602	08.11.2017	25,00,000/-
5	Sri. M.V. School of Architecture, Bengaluru	842414	02.08.2017	25,00,000/-
6	GSSS School of Architecture, Bengaluru	217591	23.08.2021	25,00,000/-
7	JSS mahavidyapeeth Mysore	279999	18.03.2022	25,00,000/-
<b>Total in Rs</b>				<b>1,75,00,000/-</b>

Affiliation fixed deposits have been received from the above mentioned colleges and the name of the affiliated college and Visvesvaraya Technical University have been mentioned on the said fixed deposits as Received from. As per Resolution No. 2.1.7 of Executive Committee of Visvesvaraya Technical University Date: 28-06-2017 these Joint Fixed Deposits will be repaid with interest after 10 years and if the compound is withdrawn by these colleges within 10 years, the said Joint Fixed Deposit will be repaid. It is stated in the letter that it will be forfeited by the Technical University.

But the amount of Affiliation fixed deposits will not be recorded

	GSSS School of Architecture, Bengaluru	217591	23-08-2021	25,00,000/-
	JSS Mahavidyapeeth Mysuru	279999	18-03-2022	25,00,000/-
<b>Total</b>				<b>1,75,00,000/-</b>

All FD's issued by the Colleges are issued in the joint names of Finance Officers and Chancellors as explained in the document on Joint Deposit Acceptance and as per the point above.

Joint Fixed deposit is accepted only as security. Since the said FD's are in joint names, they do not become assets. Hence they are not recorded in other newspapers.

Joint term deposit is accepted only as security for divorce. Since the said FD's are in joint names, they do not become intestate assets. Hence they are not recorded in other newspapers.

	<p>in the Adhawe journal till March 31, 2022. Seek appropriate clarification for this Audit enquiry letter No: 128, dated: 24.01.2023. issued by the University dated: 21.01.2023 in compliance "This is only a joint asset given as security for honoring the affiliation and since FD's are in joint name it is not an asset of VTU." It is stated that.</p> <p>But the original FD Certificates submitted by affiliated colleges to Vishwa Vidyalaya within 10 years, if these colleges withdraw the affiliation, this amount will be converted into university income. If the compound is not withdrawn after 10 years, it will be repaid. The reason is that Affiliation fixed deposits have been suggested to be recorded as Current Assets and Affiliation fixed deposits refundable as college wise current liabilities in the journal.</p>	
11	<b>Acknowledgment</b>	
11.1	<p>Regarding Refund of Registration Fee for Autonomous Colleges:</p> <p>The annual accounts of Visvesvaraya Technical University, Belgaum for the year 2020-22 have been reviewed and an amount of Rs.4,52,55,210/- has been reserved as registration fee from previous lines.</p> <p>Enquired about this, the Karnataka Examinations Authority said that the amount of registration fee for the University's Autonomous College and Universities respectively is Rs. In the background of distribution in the ratio of 75:25, it has been known that the outstanding amount to be given to the</p>	<p>Registration fee is collected from the students admitted to the autonomous colleges of the University through CET. The said fees are directly deposited into the university account.</p> <p>With the approval of the 53rd Finance Committee held on 05-06-2014 and the 113th Executive Council held on 10-06-2014, the current liability in the accounts is Rs. 5.00 crores from the year 2012-13 is shown as accruals in the balance sheet.</p> <p>Out of the said amount so far Rs. 47,44,790/- to autonomous colleges as per cent. 75.25 and 60.40 were repaid and the outstanding amount was Rs. 4,52,55,210/- has been entered as</p>

<p>autonomous universities is 75% from the previous years. In this regard, the documents approved by the University Financial and Executive Committees and the details of the amount allocated to the Autonomous Universities have been asked to submit for audit the Audit Enquiry Letter No: 48, dated: 20.10.2022 issued by the University dated: 13.01.2023 in compliance with the 53rd Finance Committee and 113th Executive Council. Approval has been obtained.</p> <p>From the year 2012-13 the current liability is Rs. 5.00 crores has been written off as accruals in the balance sheet of accounts. So far Rs. 47,44,790/- has been refunded to the autonomous colleges in the ratio of 75:25% and the remaining amount of Rs.4,52,55,210/- has been deducted from the amount payable to the university by 40% and 60% when the autonomous colleges submit for refund of registration fee in the following lines. They have informed that it will be carried out".</p> <p>Due to the refund of registration fee to the autonomous colleges, the outstanding amount of Rs.4,52,55,210/- has been directed to submit the copy of calculation prepared for refund to the concerned autonomous colleges along with relevant documents for further audit.</p>	<p>Liabilities.</p> <p>Further, in the following lines, when the autonomous colleges submit for refund of registration fee, the amount payable to the University is Rs. Deduct the amount of 40s. Action will be taken to pay 60% of the amount.</p> <p>Therefore, it is requested to drop the said incident.</p>
--	---



11.2

**Library Union Membership Fee:**

Following is the reviewed detail of demand, collection and arrears of Library Consortium membership fee collected from affiliated colleges of Visvesvaraya Technical University, Belgaum for the year 2020-22.

(in Rs.)

Particulars	01.01.2020 to 31.12.2020	01.01.2021 to 31.12.2021	01.01.2022 to 31.03.2022
Opening Balance	1,09,20,000	1,70,20,000	1,91,30,000
Demand	2,30,00,000	2,23,00,000	2,29,00,000
<b>Total</b>	<b>3,39,20,000</b>	<b>3,93,20,000</b>	<b>4,20,30,000</b>
Recovery	1,69,00,000	2,01,90,000	1,87,00,000
Balance Amount	1,70,20,000	1,91,30,000	2,33,30,000

The Library Department shall submit the details of demand, collection and arrears of library association membership fees on calendar year basis. But since the finance department prepares annual accounts on the basis of financial years, it is impossible to know the exact receipts of library union membership fees.

Seeking clarification in this regard, it has been informed that action will be taken regarding the outstanding amount of library union membership fee in compliance with the audit inquiry letter No:55, dated:28.10.2022 issued by the University dated:30.11.2022.

Regarding the arrears of the said Consortium Annual Membership Fee, the Affiliated Universities of the VTU shall pay the annual membership fee of the VTU Consortium for the calendar year i.e. (01-01-xxx to 31-12-xxx).

Communication will be done through letters and telephone to the outstanding schools.

From 01-01-2022 to 31-03-2022 mentioned in Audit Report No. 11.2 the outstanding amount is Rs. 2,33,30,000/-. Up to current date 26-08-2023 Rs. 68,01,500/- due recovery will be made.

The initial fee, demand and amount recovered for the year 2023 (calendar year) are set out below.

Particulars	2023 (26-08-2023)
Opening Balance	1,65,28,500/-
Demand 2023	2,33,00,000/-
<b>Total</b>	<b>3,98,28,500/-</b>
Recovery	2,77,00,000/-
Balance Amount	1,21,28,500/-

	<p>But the library department has presented the demand, collection and balance from 01.01.2022 to 31.03.2022 along with the demand, collection and balance for the calendar year 2020 and 2021 during the 2020-22 audit. (Further demand, recovery and arrears are also directed to be prepared on the basis of financial years.) Although the said demand, recovery and arrears remain due as on 31.03.2022. 2,33,30,000/- out of Date:01.01.2020 excluding the initial charge of Rs.1,09,20,000/- the outstanding amount is Rs. 1,24,10,000/- has been held in recovery.</p>																																											
11.3	<p><b>Details of fees received in respect of examination section:</b> Following are the details of various fees received in the University for the year 2020-22. (Amount in Rs.)</p> <table border="1" data-bbox="488 906 1173 1385"> <thead> <tr> <th>Sl. No.</th> <th>Particular</th> <th>2020-21</th> <th>2021-22</th> </tr> </thead> <tbody> <tr> <td>01</td> <td>Convocation fee</td> <td>7,47,03,734</td> <td>7,08,57,671</td> </tr> <tr> <td>02</td> <td>Exam Fee</td> <td>29,55,29,082</td> <td>43,28,98,029</td> </tr> <tr> <td>03</td> <td>Marks Card fee</td> <td>41,20,260</td> <td>46,75,787</td> </tr> <tr> <td>04</td> <td>Revaluation fee</td> <td>7,17,62,770</td> <td>5,52,22,647</td> </tr> </tbody> </table>	Sl. No.	Particular	2020-21	2021-22	01	Convocation fee	7,47,03,734	7,08,57,671	02	Exam Fee	29,55,29,082	43,28,98,029	03	Marks Card fee	41,20,260	46,75,787	04	Revaluation fee	7,17,62,770	5,52,22,647	<table border="1" data-bbox="1245 810 2000 1225"> <thead> <tr> <th>Sl. No.</th> <th>Particular</th> <th>2020-21</th> <th>2021-22</th> <th>2022-2023</th> </tr> </thead> <tbody> <tr> <td>1</td> <td>Convocation fee</td> <td>7,47,03,734</td> <td>7,08,57,671</td> <td rowspan="4">The information entered is correct and requested to be omitted.</td> </tr> <tr> <td>2</td> <td>Exam Fee</td> <td>29,55,29,082</td> <td>43,28,98,029</td> </tr> <tr> <td>3</td> <td>Marks Card fee</td> <td>41,20,260</td> <td>46,75,787</td> </tr> <tr> <td>4</td> <td>Revaluation fee</td> <td>7,17,62,770</td> <td>5,52,22,647</td> </tr> </tbody> </table>	Sl. No.	Particular	2020-21	2021-22	2022-2023	1	Convocation fee	7,47,03,734	7,08,57,671	The information entered is correct and requested to be omitted.	2	Exam Fee	29,55,29,082	43,28,98,029	3	Marks Card fee	41,20,260	46,75,787	4	Revaluation fee	7,17,62,770	5,52,22,647
Sl. No.	Particular	2020-21	2021-22																																									
01	Convocation fee	7,47,03,734	7,08,57,671																																									
02	Exam Fee	29,55,29,082	43,28,98,029																																									
03	Marks Card fee	41,20,260	46,75,787																																									
04	Revaluation fee	7,17,62,770	5,52,22,647																																									
Sl. No.	Particular	2020-21	2021-22	2022-2023																																								
1	Convocation fee	7,47,03,734	7,08,57,671	The information entered is correct and requested to be omitted.																																								
2	Exam Fee	29,55,29,082	43,28,98,029																																									
3	Marks Card fee	41,20,260	46,75,787																																									
4	Revaluation fee	7,17,62,770	5,52,22,647																																									

11.4

Fees collected from undergraduate and postgraduate students:

Following are the details of fees demanded, recovered and arrears received from students admitted to undergraduate and postgraduate courses from affiliated universities 2020-21 (in Rs.)

Openin g Balanc e	Dem and	Total	Recovery			Balance		
			Recov ered amou nt in previ ous years openi ng balan ce	Recov ered amou nt in prese nt year Dema nd amou nt	Total recov ered amou nt	Before the outstan ding balance is recover ed in the initial balance of the previou s line	After recov ery of curren t years dema nd	Total bala nce amo unt
(1)	(2)	(3) =(1)+(2)	(4)	(5)	(6)=(4) )+(5)	(7)=(1)- (4)	(8) =(2)- (5)	(9) =(7)+ (8)
409881 53	90611 1665	94709 9818	19345 408	67968 7392	69903 2800	216427 45	226424 273	2480 6701 8

As per the note in the objection to the opening amount in the 2021-22 report, the total Rs. 21,60,07,991/- for the amount already recovered has been provided for audit through DCB for the year 2021-22, accordingly the year-wise recovery of demand recovery amount is mentioned in the table below.

2021-22

Yearwise Opening Amount	Opening Balance as on 2021-2	Received amount FY 2021-22 (Balance Amount 2019-20 & 2020-21)	Balance amount for the ending year 2021-22	Balance Receipt of 2021-22 received in 2022-23	As on 2022-23 balance amount of 2021- 22
2019-20	2,16,42,745	1,36,87,125	79,55,620	79,55,620	0
2020-21	22,64,24,27 3	20,23,20,66 6	2,41,03,607	1,22,18,692	1,18,84, 915
Total Balance Amount	24,80,67,01 8	21,60,07,79 1	3,20,59,227	1,70,42,521	1,18,84, 915

Accordingly, not during the audit period through DCB Rs. 21,60,07,791/- Details of amount received from Universities and Karnataka Examination Authority (Exhibit-1) has been submitted.

Further, the outstanding amount of fees collected from undergraduate and postgraduate students for the year 2021-22 is Rs. 48,29,07,744/- in the financial year 2022-23, the total amount recovered from colleges and Karnataka Examination

2021-22 (Amount in Rs.)								
O pe ni ng Ba la nc e	De ma nd	Total	Recovery			Balance		
			Recovered amount in previous years opening balance	Recover ed amoun t in presen t year Deman d amoun t				Recov ered amou nt in previ ous years openi ng balan ce
(1)	(2)	(3)=( 1)+(2 )	(4)	(5)	(6)=( 4)+(5 )	(7)=(1)- (4)	(8)= (2)- (5)	(9) =(7)+( 8)
24 80 67 01 8	9572 6227 5	12053 29293	216007991	474354 531	6903 6252 2	3205902 7	4829 0774 4	51496 6771
<p>Pursuant to Audit Enquiry Letter No:24, Dated:13.10.2022 issued by the University dated:02.12.2022 seeking clarification for outstanding amount of fees collected from undergraduate and postgraduate students due to delay in admission process during covid-19 and due time for payment of fees by students as per Government orders. The university has been told that the fees</p>								

Authority is Rs. 51,55,60,921 (24,90,63,121 (from Universities) + 26,64,97,800 (from Karnataka Examinations Authority) was recovered, out of which the amount paid in excess was Rs.

The details of amount recovered (Exhibit-2), Objection No. 11-4 of the said audit report are again submitted to them for further action by attaching the copy of DCB along with Annexure 1 and 2 to this letter.

Even if the details of exact year-wise amounts are submitted, it is not correct that the information is not available.

	<p>due by the students have been delayed.</p> <p>Due to the fact that the fees due to be collected from the undergraduate and postgraduate students at the end of the year 2021-22 have not been collected by the colleges, till the documents are submitted for further audit, Rs.48,29,07,744/- has been kept in collection. The details are explained in Annexure-04.</p> <p>Note: As per the demand recovery and outstanding amount for the year 2021-22, the total recovery for the previous year is Rs. 21,60,07,991/- and since the year wise details are not available, the outstanding amount for the year 2020-21 is Rs. 22,64,24,273/- for the year 2021-22 as the details of the exact amount of recovery are not available, it has been suggested to maintain the details of recovery in respect of the initial fee in subsequent years on a year-by-year basis.</p>					
11.5	<p><b>Regarding non-recovery of connection fee:</b></p> <p>University Demand, Collection including details of Permanent Affiliation Fee, Temporary Affiliation Fee, Continuation Affiliation Fee, Annual Fee, Administrative Fee, Extension Fee, Processing Fee and Research Center Continuation Fee received from affiliated colleges of Visvesvaraya Technical University, Belgaum for the year 2020-22. And details of arrears are</p>	Sl. No.	Year	Current year Demand in Rs.	Receipt of Current year Demand	Balance amount in Rs.
		1	2021-22	15,40,09,060/-	14,97,12,160/-	42,96,900/-
		Sl. No	Region wise	Balance Receipt		
		1	Bengaluru (A to M)	20,61,000/-		
		2	Bengaluru (N to Z)	9,96,000/-		
		3	Mysuru	--		
		4	Kalaburgi	--		

reviewed, department wise demand, collection and arrears details received from affiliated colleges of the University for the year 2020-21 and 2021-22 are given in the table below. 2020-21 (in Rs.)

Sl. No.	Regional Offices	Opening Balance as on current year	Current year Demand	Total	Receipt			Closing Balance
					Receipt related to previous year	Receipt related Current year	Total Receipt for current year	
(1)	(2)	(3)	(4)	(5)=(3)+(4)	(6)	(7)	(8)=(6)+(7)	(9)
1	Belagavi	969000	10973000	11942000	0	14039000	14039000	-2097000
2	Kalaburgi	-1768000	3603000	1835000	0	4613000	4613000	-2778000
3	Mysuru	-1176001	13146000	11969999	0	16191015	16191015	-4221016
4	Bengaluru-1	13002000	21200000	34202000	0	35114757	35114757	-912757
5	Bengaluru-2	-3346000	12837000	9491000	0	16830000	16830000	-7339000
<b>Total Rs.</b>		7680999	61759000	69439999	0	86787772	86787772	-17347773

5	Belagavi	83,000/-
<b>Total</b>		<b>31,40,000/-</b>

The outstanding balance is Rs. 11,56,900/- has been written to the colleges.

2021-22

(Amount in Rs.)

Sl. No.	Regional Offices	Opening Balance as on current year	Current year Demand	Total	Receipt			Closing Balance
					Receipt related to previous year	Receipt related Current year	Total Receipt for current year	
(1)	(2)	(3)	(4)	(5)= (3)+(4)	(6)	(7)	(8)=(6)+(7)	(9)
1	Belagavi	-2097000	15072500	12975500	0	13762000	13762000	-786500
2	Kalaburgi	-2778000	5384000	2606000	0	4533000	4533000	-1927000
3	Mysuru	-4221016	8393500	4172484	0	7504000	7504000	-3331516
4	Bengaluru-1	-912757	8635400	7722643	0	10230000	10230000	-2507357
5	Bengaluru-2	-7339000	8371000	1032000	0	5530500	5530500	-4498500
6	Autonomous College	-	10815260	10815260	0	108152660	108152660	00
<b>Total Rs.</b>	- 17347773	154009060	136661287	0	149712160	149712160	-13050873	

Disadvantages:

1. Due to the fact that the initial fee is not considered in the details of the demand, recovery and balance amounts of the

	<p>previous lines, it is not possible to ensure the accuracy of the final fee and there is a difference between the final fee amount of the audit report of the previous line and the initial fee amount of the current line.</p> <p>2. Directed to reconcile the demand, recovery and outstanding amounts of combination fee and present the details of exact outstanding amount for next audit.</p> <p>3. In the statement of demand, recovery and arrears submitted for audit, it is stated that there is no receipt in respect of past arrears. Demand, collection and arrears details were checked and it was found that in the previous arrears details, the receipt amount of some colleges is more than the demand of the current year and these amounts are the receipts related to the previous arrears. Directed to provide accurate details for next audit.</p> <p>4. The Fee Structure of Vishwa Vidyalaya has been revised by the 156th Executive Committee dated: 16.03.2021 with effect from the financial year 2018-19 with respect to permanent combined processing fee, continuation fee structure and the demand for this revision has decreased due to reduced demand received from some colleges. Negative balances are found to be outstanding due to the addition of the integration fee.</p>	
--	---	--



<p>These amounts have been adjusted in subsequent years. The years in which the said amount has been adjusted and the information of adjusted amount and outstanding amount shall not be submitted till 31/03/2022.</p> <p>5. Copy of order made by Visvesvaraya Technical University regarding revision of university affiliation fee is not produced for audit.</p> <p>6. The amount of affiliation fee for the year 2018-19 received from some colleges affiliated to the University in 2018-19 and 2019-20, these amounts are deposited with the concerned DCB. It has been stated that adjustment will be made in the current year as it is not mentioned in s. As the said amount is treated as receipt in the respective years in the annual accounts, DCB. Reconciled information with the amount entered in the annual accounts and the amount entered in the annual accounts has not been furnished.</p> <p>In respect of the above deficiencies, Audit Inquiry Letter No:90, dated:25.12.2022 issued by the University in compliance dated:09.01.2023 has submitted only the details of demand, recovery and arrears of connection fee, without giving any explanation regarding the deficiencies.</p> <p>Current year line demand, receipt and balance detail.</p> <p>(in Rs.)</p>	
--	--

Sl. No.	Year	Current year Demand in Rs.	Receipt related current year demand	Balance in Rs.
01	2020-21	6,17,59,000	8,67,87,772	-2,50,28,772
02	2021-22	15,40,09,060	14,97,12,160	42,96,900

Due to the non-collection of the outstanding combination fee at the end of the year 2021-22, Rs.42,96,900/- has been held in recovery till the documents are produced for further audit. Details are explained in Annexure-05.

11.6 2020-21 and 2021-22 UG & PG admitted to the college, Regarding those student fee arrears:

DCB record regarding admission/registration fees collected from students enrolled in various departments of undergraduate and postgraduate courses in UBDTE University for the year 2020-21 and 2021-22, details of demand, collection and arrears for respective academic stream is as follows.  
(in Rs.)

Sl. No.	Academic Year	Court Report	Number of Students	Demand	Collection	Balance Amount
1	2020-21	B.E/M Tech/	2367	5,56,91,1	2,18,63,150	3,38,27,990

The outstanding amount for the year 2020-21 and 2021-22 includes the amount of scholarship for SC/ST students, the amount of admission fee paid by the first year students to KEA and the fee waiver amount of BCM department. The scholarship amount, KEA amount and fee waiver amount are late to this college in the following year, the balance amount for the year 2020-21 will be adjusted to the year 2021-22 and the balance amount for the year 2021-22 will be adjusted to the year 2022-23. Also some students of this college who are not eligible to get any scholarship and fee waiver, still some amount remains as tuition fees payable to the college. These students will be asked to pay the tuition fee and the

		MBA/MCA		40				college will not issue a no-dues letter to the students whose tuition fees are arrears. Steps have been taken to collect fees from students. Therefore, this objection is sought to be dropped.  Copies of information relating to the dates on which the students have received receipts for the amounts received from the Karnataka Examinations Authority are attached herewith.																	
2	2021-22	B.E/M Tech/ MBA/MCA	2398	5,82,21,5 60	2,97,00,600	2,85,20,960																			
Total Amount				11,39,12, 700	5,15,63,750	6,23,48,950																			
Rs.6,23,48,950/- has been kept in recovery until the refund of the outstanding fee exemption amount is directed from the concerned departments and the refund documents are submitted for audit. D.C.B. The detail is explained in Annexure-06.																									
12	Residential houses																								
12.1	Regarding the discrepancy between the residential receipt figures and the annual accounts and the figures certified by the University :				Regarding difference in the Receipts of Hostel fees (Given as Guest House fees) between audited accounts fees and as per the records given by Muddenahalli, Kalaburagi , Mysuru, Belagavi, PG Centres.																				
During the 2020-22 audit of Visvesvaraya Technical University, Belgaum, the receipts related to the hostel were checked and there was a difference between the amount in the annual accounts and the amount of the supplement confirmed by the university and the details are as follows.				<table border="1"> <thead> <tr> <th>Particulars</th> <th>2020-2021</th> <th>2021-2022</th> </tr> </thead> <tbody> <tr> <td>Annual Accounts</td> <td>62,48,900/-</td> <td>95,90,000/-</td> </tr> <tr> <td></td> <td>-</td> <td></td> </tr> <tr> <td>Annexure attested by University</td> <td>62,91,500/-</td> <td>1,03,44,600</td> </tr> <tr> <td></td> <td>-</td> <td>/-</td> </tr> <tr> <td><b>Difference</b></td> <td><b>42,600/-</b></td> <td><b>7,54,600/-</b></td> </tr> </tbody> </table>				Particulars	2020-2021	2021-2022	Annual Accounts	62,48,900/-	95,90,000/-		-		Annexure attested by University	62,91,500/-	1,03,44,600		-	/-	<b>Difference</b>	<b>42,600/-</b>	<b>7,54,600/-</b>
Particulars	2020-2021	2021-2022																							
Annual Accounts	62,48,900/-	95,90,000/-																							
	-																								
Annexure attested by University	62,91,500/-	1,03,44,600																							
	-	/-																							
<b>Difference</b>	<b>42,600/-</b>	<b>7,54,600/-</b>																							
(Amount in Rs.)				As per the table above there is difference of Rs. 42,600/- in 2020-21 and Rs. 7,54,600/- in 2021-22. We would like to submit as under.																					
<table border="1"> <thead> <tr> <th colspan="3">Particulars</th> </tr> <tr> <th>Annual Accounts</th> <th>2020-2021</th> <th>2021-2022</th> </tr> </thead> <tbody> <tr> <td></td> <td></td> <td></td> </tr> </tbody> </table>				Particulars			Annual Accounts	2020-2021	2021-2022																
Particulars																									
Annual Accounts	2020-2021	2021-2022																							

	62,48,900/-	95,90,000/-
Annexure attested by University	62,91,500/-	1,03,44,600/-
<b>Difference</b>	42,600/-	7,54,600/-

Pursuant to Audit Enquiry Letter No. 129, dated 24.01.2023 issued by Visvesvaraya Technical University dated 03.02.2023 asking to provide substantiation with appropriate documents for the above points.

As per the table, there is a difference of Rs. 42,600/- in 2020-2021 and Rs. 7,54,600/- in 2021-2022 we would like to submit as under :

1. The two figures compared are not comparable as the PG centres are maintaining records as per Academic year where as the figures in annual accounts are as per Financial year.
2. Since both records are maintained, any point of time the difference will be there while actual receipts are received in the different years in finance department as per bank statement.

In order to reconcile the figures, the data relating to different PG centres need to be collected financial year wise and

- 1) The two figures compared are not comparable as the PG Centres are maintaining records as per Academic year where as the figures as per annual accounts are as per financial year.
- 2) Since both records are maintained, any point of time the difference will be there while actual receipts are received in the different years in finance department as per bank statement.

In order to reconcile the figures, the data relating to different PG Centres need to be collected financial yearwise and be compared, which is possible when we have comparable data. But here the audit has been comparing uncomparable data.

So, reconciliation can be done and can be shown to the audit in due course. Mean time since the figures are not comparable, we request you to drop the query. The detailed reconciliation done will be provided to audit during the next audit period.

	<p>to be compared, which is possible when we have comparable data.</p> <p>So, reconciliation can be done and can be shown to the audit in due course. The detailed reconciliation done will be provided to audit during the next audit period, It has been said that, because of this, the figures have been reconciled and submitted for the next audit.</p>																																	
12.2	<p>Regarding non-recovery of staff accommodation (HRA) rent.</p> <p>The residential house rent register of the 2020-2022 staff of Visvesvaraya Technical University, Belgaum has been checked and it has been found that the house rent, electricity rent and water rent of the following staff have not been paid. Staff details are as follows (in Rs.)</p> <table border="1" data-bbox="427 975 1182 1396"> <thead> <tr> <th>Particular</th> <th>HRA</th> <th>Current charges</th> <th>Water charges</th> </tr> </thead> <tbody> <tr> <td colspan="4"><b>Belagavi</b></td> </tr> <tr> <td>Dr.V.Chandreshekhar (Special Officer)</td> <td></td> <td>6,509</td> <td>1,600</td> </tr> <tr> <td>Harish H Bendigeri (Special Officer)</td> <td></td> <td>750</td> <td>600</td> </tr> <tr> <td>Ashok Mattikopp (Attender)</td> <td>85,474</td> <td></td> <td></td> </tr> <tr> <td>H H Girish (Driver)</td> <td></td> <td>7,872</td> <td></td> </tr> <tr> <td>Satyanarayan M.S (Driver)</td> <td>12,277</td> <td>767</td> <td>600</td> </tr> <tr> <td colspan="4"><b>Kalaburgi</b></td> </tr> </tbody> </table>	Particular	HRA	Current charges	Water charges	<b>Belagavi</b>				Dr.V.Chandreshekhar (Special Officer)		6,509	1,600	Harish H Bendigeri (Special Officer)		750	600	Ashok Mattikopp (Attender)	85,474			H H Girish (Driver)		7,872		Satyanarayan M.S (Driver)	12,277	767	600	<b>Kalaburgi</b>				<p>Rs.1,05,360=00 has already been recovered out of Rs.1,90,834=00 towards house rent, electricity rent and water bill charges in VTU campus under this objection (Attachment-1). The remaining Rs. 85,474=00 will be recovered.Hence it is requested to drop the objection amount of Rs.85,474=00.</p>
Particular	HRA	Current charges	Water charges																															
<b>Belagavi</b>																																		
Dr.V.Chandreshekhar (Special Officer)		6,509	1,600																															
Harish H Bendigeri (Special Officer)		750	600																															
Ashok Mattikopp (Attender)	85,474																																	
H H Girish (Driver)		7,872																																
Satyanarayan M.S (Driver)	12,277	767	600																															
<b>Kalaburgi</b>																																		

Dr.Basavraj Gadgay (RO Director)		2,164	1,600
<b>Mysuru</b>			
Dr. S Prakash (Professor)	12,319	7,775	200
Ramesh (Junior Assistant)			300
Bhagya R (Attender)	38,456	10,571	1,000
<b>Total Rs.</b>	<b>1,48,526</b>	<b>36,408</b>	<b>5,900</b>

Particular	Amount
HRA	1,48,526
Current Charges	36,408
Water charges	5,900
<b>Total Rs.</b>	<b>1,90,834</b>

As above Rs. 1,90,834/- has been asked to clarify why the said staff has not been recovered till date Audit Inquiry Letter No. 130 dated 25.01.2023 issued by Visvesvaraya Technical University dated 02.02.2023 House Rent of Staff of Visvesvaraya Technical University Belgaum 2020-2022 , electricity rent And for recovery of water rent Hon'ble Chancellor V.T.U Belgaum vide letter No: 6414 dated: 30.01.2023 in the salary of the said staff Rs. 1,90,834/- has been ordered to be deducted as per rules in the upcoming pay bill. Rs.1,90,834/- has been held in recovery till action is taken for recovery and the relevant documents are submitted for audit.

13	University Fund					
13.1	<p>Regarding Work Deposits share and Deposits</p> <p>The details of Visvesvaraya Technical University, Belgaum 2020-22 Work Depository Board is as follows.</p> <p>2020-21 (Amount in Rs.)</p>			<p>1. In the final ballance of Dandeli as on 31-03-2020</p> <p>2. Rs. 1,44,000/- will be. And since the accounts of Dandeli have been merged with VTU and Belgaum accounts in the year 2020-21, the initial fee in the accounts of VTU for the year 2020-21 is Rs. 1,44,000/- are shown.</p> <p>3. The amount of Assistant Commissioner Gulbarga will be verified by the department concerned.</p> <p>4. Brihat Bangalore Mahanagara Palike has also been corresponded about the certified documents regarding receipt of deposit. But no follow up from them.</p> <p>5. Executive Engineer K.U.W.S Belgaum whose Rs. 3,81,94,200/- is the initial fee, out of which Rs. 2,52,91,000/- has been incurred and Rs. 78,70,700/- through check no. 166912, dated 09-10-2020 has been deposited by Karnataka Urban Water Supply and Sewerage Board, Belgaum to VTU Account No. 54003362309. And the utilization certificate of the said amount is attached and the remaining amount is Rs. 50,32,500/- we are expecting the utilization certificate from the government.</p> <p>6. We are awaiting the receipt of the money utilization certificate from Secretary Nursery Men Co-Off Society.</p>		
<b>Deposits</b>						
<b>Sl. No</b>	<b>Name</b>	<b>Opening Balance</b>	<b>Receipt</b>	<b>Expenditure</b>	<b>Closing Balance</b>	
01	Advance to KHB Bengaluru (Building work)	-	20,04,17,953	-	20,04,17,953	
02	Assistant Commissioner Gulbarga	2,86,641	-	-	2,86,641	
03	Bruhat Bengaluru Corporation	19,95,000	-	-	19,95,000	
04	Commissioner, CCA, Gulbarga	2,23,300	-	-	2,23,300	
05	Deposit BESCO Bengaluru	-	4,80,000	-	4,80,000	
06	Deposit	3,62,000	-	-	3,62,000	

	BESCOM Sub Division Muddenhalli				
07	Deposit CHESCOM Mysuru	-	3,46,280	-	3,46,280
08	Deposit GESCOM Gulburga	-	3,86,750	-	3,86,750
09	Deposit HESCOM Dandeli	-	2,58,000	-	2,58,000
10	Deposit HESCOM Belagavi	62,502	16,60,746	-	17,23,248
11	Deposit HESCOM Belagavi RITES LTD Bengaluru	42,00,40,089	-	-	42,00,40,089
12	KEWAS Belagavi	3,81,94,200	-	3,31,61,700	50,32,500
13	Secretary Nursery Menco Of Society	1,49,900	-	-	1,49,900
<b>Total Amount</b>		<b>46,13,13,632</b>	<b>20,35,49,729</b>	<b>3,31,61,700</b>	<b>63,17,01,661</b>
Dandeli deposit withdrawal details					



**2020-21 (Amount in Rs.) Dandeli deposit withdrawal details**

2020-21 (Amount in Rs.)

Sl. No.	Name	Opening Balance	Debit	Credit	Closing Balance
01	Deposit (DCF) SBI 37595174 500	1,44,000	-	1,44,000	-

**2021-22(Amounts in Rs.) (Amount in Rs.)**

<b>Deposits</b>					
Sl. No.	Name	Opening Balance	Debit	Credit	Closing Balance
01	Advance to KHB Bengaluru (Building work)	20,04,17,953	-	-	20,04,17,953
02	Assistant Commissioner Gulburga	2,86,641	-	-	2,86,641
03	Bruhat Bengaluru Corporation	19,95,000	-	-	19,95,000
04	Commissioner, CCA, Gulburga	2,23,300	-	-	2,23,300
05	Deposit BESCOM	4,80,000	-	-	4,80,000

	Bengaluru				
06	Deposit BESCOM Sub Division Muddenhalli	3,62,000	-	-	3,62,000
07	Deposit CHESCOM Mysuru	3,46,280	-	-	3,46,280
08	Deposit GESCOM Gulburga	3,86,750	80,100	-	4,66,850
09	Deposit HESCOM Dandeli	2,58,000	-	-	2,58,000
10	Deposit HESCOM Belagavi	17,23,248	-	-	17,23,248
11	Deposit HESCOM Belagavi RITES LTD Bengaluru	42,00,40,089	-	-	42,00,40,089
12	KEWAS Belagavi	50,32,500	-	-	50,32,500
13	Secretary Nursery Menco Of Society	1,49,900	-	-	1,49,900
<b>Total Amount</b>		<b>63,17,01,661</b>	<b>80,100</b>	<b>-</b>	<b>63,17,81,761</b>

There is no record of the final fee of Dandeli deposit collection for the year 2019-20. But it is found that the starting fee for deposit withdrawal of Dandeli for the year 2020-21 is Rs.1,44,000/- Hescom, Gescom, Chescom and Bescom in

	<p>pursuance of Audit Enquiry Letter No:26, Dated:13.10.2022 issued by the University dated:22.12.2022 to take appropriate action and submit for audit the final fee amount utilization certificate documents as per deposit slip submitted by the University. Deposits are statutory requirements as per State Electricity Boards Acts</p> <p>And interest on deposits is being deducted in electricity bill. And they have said that they will present the documents of the money utilization certificate of the remaining deposits after receiving them.</p> <p>But there is no confirmed record of receipt of deposit from Assistant Commissioner Gulbarga, Greater Bangalore Municipal Corporation and Commissioner Nagar Corporation Gulbarga. And there are no documents of certificate of utilization of deposit given by Executive Engineer K.W.AS Belgaum and Secretary Nursery Menco-of Society. Reason directed to produce appropriate documents for further audit.</p>	
13.2	<p>Regarding non-submission of rent agreement details for shops in University premises (UBDT-CE)</p> <p>During the audit of Visvesvaraya Technical University, Belgaum, UBDT-CE Davangere University, asking to submit for</p>	<p>Visvesvaraya Technical University, Belgaum under UBDTCE., Davangere Mahavidyalaya shall not let any commercial shops or buildings on lease basis to anyone. Thus, there will be no buildings from UBDTCE, Davangere, which</p>

	<p>audit the statement showing the details of demand collection and arrears of rent for the year 2020-22 of the commercial shops and buildings in the University premises, Audit Enquiry Letter No:115, dated:11.01.2023 issued by the University No compliance is provided.</p> <p>It has been asked to take action and maintain appropriate records regarding the reason why the stores coming in the university premises are the source of income of the university and why the income of the stores has not been credited to the university account.</p>	<p>will generate income other than rent.</p> <p>Hence, the para may please be dropped.</p>
14	<b>Investments</b>	
14.1	<p><b>About Muddhat Deposits maintained in the University.</b></p> <p>Following are the drawbacks related to investments for 2020-21 and 2021-22.</p> <p>01. FDRs and Bank Confirmation Certificates related to investments are not submitted.</p> <p>02. Government Order No: FD 38 TAR 2018 dated: 27.08.2018 for E-Bidding of Fixed Deposits above one crore through e-procurement portal and fixed deposits of one crore and less than one crore through rate list. Directed to make deposit in the issuing bank, the University has not submitted the documents regarding the investments made following the said procedures.</p>	<p>The invested FDRs are presented for audit.</p> <p>1. Bank Confirmation Certificates relating to investments have been submitted for audit.</p> <p>2. Until the year 2020-21, all the fixed deposits of VTU will be carried forward as implemented in the previous Balance Sheets, and the fixed deposits made in the year 2021-22 will be carried forward.</p> <p>Conducted through E-Bidding, files submitted for audit.</p> <p>3. "Deposit Registers" relating to Fixed Deposits are maintained in the software. Copies thereof have already</p>

03. Deposit transactions relating to fixed deposits are not maintained.

Appropriate documentation for the above points including date of muddhat deposits, account number, initial charge, new deposit, interest, TDS in the prescribed format. , ask to submit for audit information about final balance, deposit period, interest rate, principal amount, maturity value,Audit inquiry letter No:58, dated: 08.11.2022 issued by the University dated: 22.12.2022, informed that Vishvesvaraya Technical University does not maintain the information of muddat deposits in the form given during audit as per the compliance submitted. Actions are taken to maintain the deposit in the form prescribed in the cause enquiry letter and directed to present it for further audit.

As per the BUSY Accounting Software provided by the University for auditing, the detail of the 2020-22 interest deposit ledger is as follows.

(1) Details of Investments of Muddhat Deposits 2020-22.

**01.04.2020 to 31.03.2021**

(Amounts in Rs.)

**01.04.2021to 31.03.2022**

( Amounts in Rs.)

Particular	Deposit
01.04.2020	6,73,56,404
ಕೈಪ್ರಾರಂಭಿಕಶಿಲ್ಕು Deposit of 2020-21	1,31,72,428

been produced for audit.

Further, the information of Muddhat deposits is managed in Vitawi Busy Software. Therefore, the Bank Statement, Balance Confirmation and Interest Accrued certificate of the said deposits have been obtained from Bank and submitted already.

Hence, the para may be please be dropped.

<b>Total Rs.</b>	8,05,28,832
Expenditure 2020-21	45,151
31.03.2021	8,04,83,681

ಕೈಲಂತಿಮಶಿಲು,

Particular	Deposit
01.04.2021	8,04,83,681
Deposit of ಶಿಲೆಶಿಲು	17,84,53,777
<b>Total Rs.</b>	25,89,37,458
Expenditure 2021-22	2,17,172
31.03.2022	25,87,20,286

ಕೈಲಂತಿಮಶಿಲು,

**(2) Details of Gold Medal Deposits for the year 2020-22**

Particular	Deposit
01.04.2020	51,61,262
Deposit of ಶಿಲೆಶಿಲು	3,12,620
<b>Total Rs.</b>	54,73,882
Expenditure 2020-21	3,73,573
31.03.2021	51,00,309

ಕೈಲಂತಿಮಶಿಲು,

**01.04.2021to 31.03.2022**

(Amounts in Rs.)

Particular	Deposit
------------	---------

01.04.2021	51,00,309
Deposit of ಶಿಕ್ಷಣಿಲು	2,85,038
<b>Total Rs.</b>	53,85,347
Expenditure 2021-22	2,57,326
31.03.2022	51,28,021

ಕೈಅಂತಿಮಶಿಲು

(3) Details of investments in Chair Fund for the year 2020-22  
01.04.2020 to 31.03.2021

(in Rs.)

Particular	Deposit
01.04.2020	1,71,53,179
Deposit of ಶಿಕ್ಷಣಿಲು	4,00,184
<b>Total Rs.</b>	1,75,53,363
Expenditure 2020-21	-
31.03.2021	1,75,53,363

ಕೈಅಂತಿಮಶಿಲು

**01.04.2021to 31.03.2022**

(Amount in Rs.)

Particular	Deposit
01.04.2021	1,75,53,363
Deposit of ಶಿಕ್ಷಣಿಲು	5,80,203
<b>Total Rs.</b>	1,81,33,566
Expenditure 2021-22	-
31.03.2022	1,81,33,566

ಕೈಅಂತಿಮಶಿಲು

Details of investments in Benefit Fund for the year 2020-22  
01.04.2020 to 31.03.2021

(in Rs.)

Particular	Deposit
01.04.2020	30,00,00,000
Deposit of 2020-21	1,10,88,060
<b>Total Rs.</b>	31,10,88,060
Expenditure 2020-21	1,10,88,060
31.03.2021	30,00,00,000
ಕೆಲಸಮಾಪನ	

01.04.2021to 31.03.2022

(Amounts in Rs.)

Particular	Deposit
01.04.2021	30,00,00,000
Deposit of 2021-22	89,92,740
<b>Total Rs.</b>	30,89,92,740
Expenditure 2021-22	89,92,740
31.03.2022	30,00,00,000
ಕೆಲಸಮಾಪನ	

The details are entered in Annexure-07 and enclosed with the report.

14.2

**About e-Procurement and investment without inviting rate list.**

Vishwesvaraya Technical, University, Belgaum was checked during the audit of the year 2020-22, Muddhat deposits are not invested in the deposit through e-Procurement and rate list.

1. Visvesvaraya Technical University, Rs. 30.00 Crores Benefit Fund is not Investment of Surplus funds as per Government Order No. FD 38 TAR 2018 dated 27-08-2018.



<p>Government Order No: F.D.8.T.A.R.2020 Dated: 12-03-2020 No. As V (a)(b)(c).</p> <p><b>V) Method of Investment in Fixed Deposites:</b></p> <p>(a) All investments exceeding Rs.1.00 Crore and above or as may be prescribed by Government from time to time, to be invested in Fixed Deposits shall be made only by obtaining the competitive quotations through e-Bidding on the e-Procurement portal of Government of Karnataka at <a href="http://www.eproc.karnataka.gov.in">www.eproc.karnataka.gov.in</a> without availing or using the services of intermediaries/ agents/ Zonal brokers etc.</p> <p>(b) In e-Bidding the Regional/ Zonal/head offices of banks only shall participate and no individual bank branch shall participate in e-Auctions.</p> <p>(c) The investments of below Rs.1.00 Crore shall be invested by obtaining quotations from eligible banks through a notification in the official website of e- Investing Entities.</p>	<p>The said Benefit Funds have already been followed in Kandyka No. 35 of 2018-20 (copy attached).</p> <p>2. Only Head office/Regional/Zonal offices should participate in e-procurement and no bank branches can participate in e-tenders. So in the year 2021-22 a tender has been called and deposited for an amount of 17.00 crores, and the said e-tender has been participated by Head office / Zonal offices.</p> <p>3.Rs. 30.00 Crore Benefit Fund has been made in 2017-18 and no deposit will be made in 2020-21. Rs. 8,04,83,681/- being the initial charge and interest charged on deposits for the previous period. No tender will be called for Fixed Deposit during the year 2020-21.</p> <p>Therefore, since the deposit of Surplus Funds has not been made within the said period without calling for tenders, it has been requested to drop the said case.</p>
---	--

	<p>It means e-Procurement and without calling the price list in the year 2020-22, a total of Rs.30,00,00,000/- Benefit Fund and Rs. 8,04,83,681/-Fixed Deposit totaling Rs. 38,04,83,681/- was found to have been deposited through physical verification.</p> <p>In spite of the government's order, seeking clarification from the audit regarding the investment made without calling e-Procurement and price list, Audit inquiry letter no:118, dated:11.01.2023, issued on date:31.01.2023, as per the university's submission on 31.01.2023, the findings in the previous reports have already been answered, the said funds are Surplus Fund. He informed that it will not happen and suggested to take action as per the order of the government.</p>							
14.3	<p>Bank Confirmation and Interest Accrued certificate of FDRs should be given.</p> <p>During the 2020-22 audit of Visvesvaraya Technical University, Belgaum, Muddhat deposits were reviewed as follows. (in Rs.)</p> <table border="1" data-bbox="439 1166 1122 1342"> <thead> <tr> <th>Sl. No.</th> <th>Deposits</th> <th>Principal Amount</th> </tr> </thead> <tbody> <tr> <td>01</td> <td>Bank of India Halaga</td> <td>1,17,49,500</td> </tr> </tbody> </table>	Sl. No.	Deposits	Principal Amount	01	Bank of India Halaga	1,17,49,500	<p>1. Bank of India, Halaga branch Rs. As the deposit of 1,17,49,500/- was transferred to the account of Sri M. M.Hiremath, the said deposit was frozen in the rural police station and an FIR was filed against the said person. Bank Confirmation and Interest Accrued Certificate of Bank A will be available only when the said deposit is unfreezed. It is currently under investigation, after settlement, Bank Confirmation and Interest Accrued Certificate will be submitted.</p>
Sl. No.	Deposits	Principal Amount						
01	Bank of India Halaga	1,17,49,500						

02	Canara Bank, Khadebazar FD (0505401003767)	21,15,061
<b>Total Amount</b>		<b>1,38,64,561</b>

For the above fixed deposits Bank Confirmation and Interest Accrued certificate of FDRs are directed to be submitted for audit Audit enquiry letter no: 109, dated: 03.01.2023 issued on date: 11.01.2023 as per compliance submitted by the University to Bank of India No: 01 At Halaga branch Rs. 1,17,49,500/- deposited by Shri M.M. Hiremath The said deposit has been frozen in Gramin Police Station as it has been transferred to Hiremath's account

And the Canara Bank Khadebazar deposit for the year 2008-09 is shown in the balance sheet for year no:02 and the deposit slip of Rs.21,15,061/- is not available in Visvesvaraya Technical University, so the bank has informed that it will not be renewed. Accordingly, due to the negligence of the management class, from 2008-09 to 2021-22 to 13 years for the university, considering the deposit interest at an average of 6.5%, the financial loss is Rs.17,87,227/- for Rs.21,15,061/-

2. Canara Bank Khadebazar Deposit is showing in the Balance Sheet from the year 2008-09, the amount is Rs. 21,15,061/- as the deposit slip is not available in VTU, the bank has not renewed and Bank Confirmation and Interest Accrued Certificate have not been issued. So the bank has suggested to give bond and letter for giving duplicate FDR copy. Accordingly, after receiving the new deposit slip, it will be submitted for audit.

	(21,15,061*6.5%). ) It has been explained that Rs.1,17,49,500/- has been transferred to the personal account and Rs. 1,56,51,788/- (1,17,49,500+21,15,061+17,87,227) is held in recovery till it is credited to the University fund.													
15	<b>Cost control</b>													
15.1	<p>Regarding payment of penalty/interest on payment of pension compensation and payment of electricity bill.</p> <p>The Annual Accounts of Visvesvaraya Technical University, Belgaum for the year 2020-22 have been audited and penalty/interest has been paid on pension compensation payment and electricity bill payment as follows. (in Rs.)</p> <table border="1" style="width: 100%; border-collapse: collapse;"> <thead> <tr> <th style="text-align: center;">Sl. No.</th> <th style="text-align: center;">Particulars</th> <th style="text-align: center;">Amount</th> </tr> </thead> <tbody> <tr> <td style="text-align: center;">1</td> <td>Interest on pension (2020-21)</td> <td style="text-align: right;">1,72,721</td> </tr> <tr> <td style="text-align: center;">2</td> <td>Interest paid on 21,777 electricity2020- 63,048</td> <td style="text-align: right;">84,825</td> </tr> <tr> <td colspan="2" style="text-align: center;"><b>Total in Rs</b></td> <td style="text-align: right;"><b>2,57,546</b></td> </tr> </tbody> </table> <p>Clarification to Audit regarding payment of total Rs.2,57,546/- as interest on expenditure side under Income and Expenditure Account Audit Inquiry Letter No: 42 &amp; 61, Dated: 19.10.2022 Issued on 18.11.2022 Pursuant to the submission by the</p>	Sl. No.	Particulars	Amount	1	Interest on pension (2020-21)	1,72,721	2	Interest paid on 21,777 electricity2020- 63,048	84,825	<b>Total in Rs</b>		<b>2,57,546</b>	<p>1. W.P.No:43367/2018(S-RES) date : 04-02-2020 ordered as follows</p> <p>The VTU shall pay the interest for 19 months at 12% p.a. to the petitioner in terms of the Government Order dated 13-09-1994 subject to the report to be submitted by the State Government in as much as fixing the liability on the person concerned for causing the dealy. Such compliance shall be made by the VTU in an expedite manner, in any event, not later than eight weeks form the date of receipt of certified copy of order.</p> <p>In the said order was first ordered to pay interest at the rate of 12 per cent. Accordingly, the said amount of Rs. 1,72,721/- has been borne by VTU. Therefore, it is requested to drop this condition.</p> <p>2. As mentioned in Audit Inquiry No.15.1, the compliances are as follows. Visvesvaraya Technical University, Belgaum Contact No. There is HT-77, its Fixed Contract Demand is 450 KVA. Fixed Contract Demand is less than 450 KVA except for 2-3 months during the year. However, interest will be</p>
Sl. No.	Particulars	Amount												
1	Interest on pension (2020-21)	1,72,721												
2	Interest paid on 21,777 electricity2020- 63,048	84,825												
<b>Total in Rs</b>		<b>2,57,546</b>												

	<p>University on Date:03.02.2023 Shri Niranjnamurthy S.V Retd Associate Professor UBDTE Davangere who retired on Date:31.10.2014 for delay in payment of retirement benefits to him Valid High Court Order No: W.P.No: 43367/2018(S-RES) dated: 04.02.2020 as payment of interest has been ordered.</p> <p>But as explained in WP No: 12, it has not been explained on whom the liability has been fixed and no explanation has been submitted regarding Interest paid on Electricity Rs.84,825/-. A due amount of Rs.2,57,546/- has been kept in recovery.</p>	<p>charged if the Billing Demand for that month exceeds 450 KVA only in case of important meeting, training, convocation etc. (copy attached)</p> <p>Usually HESCOM issues electricity bill on 2-3 dates every month. There is a period of 10-12 days for the payment of the bill and the payment should be made by the 15th of every month. The electricity bill is paid after recording the electricity bill and following the orders of the finance department and superiors. However, sometimes if the officials concerned are not at the central position for work, they will have to pay a fine if there is a delay in the payment of the electricity bill.</p> <p>Penalty/interest will not be payable for late payment of electricity bill other than the reasons explained above. (Copy of electricity bill attached)</p> <p>Therefore, it is requested to drop the amount of Rs.84,825/- mentioned as recovery in this objection.</p> <p>Contains: 04 electric bills.</p>
15.2	<p><b>Regarding deficiencies found in TCS (Tax collected at Source) payment.</b></p> <p>During the 2020-22 audit of Visvesvaraya Technical University, Belgaum, two Tempo Traveler Delivery Vans were purchased and deficiencies were found in their TCS (Tax Collected at source) payment and their details are as follows.</p> <p>Supplier - Force limited (Madhya Pradesh)  Vehicle Name - Tempo Traveler Delivery Van  (TI DV 3350FM 2.6 CR BS6 PS (Air Blower) Number of Vehicles Purchased- Two  TCS Paid Detail</p>	<p>As stated in the objection Rs. 23,28,270/- (Rs. 9,02,710/- + Tax per vehicle) Two Tempo Traveled were purchased and paid to Force Motors Limited Pithampur, Madya Pradesh on Date: 30-07-2020 by VTU.</p> <p>Out of this cost Rs.8,768.00 per vehicle as TCS @ 1.00% (Total Rs. 17,536/- for two vehicles) was paid by MOF, GOI as per press statement TCS @ 0.75% (Date: 14-05-2020 to 31-03-2021 due to Covid during the period) @ 0.25/- overpaid amount of Rs.4,386=00 (2*2,193.00) by Force Motors Limited</p>

Sl. No.	Incoice No. and Date	Amount paid (Before GST) (Vehicle Cost + freight)
1	003200000838/ 25.07.2020	902710 (876710+26000)
2	003200000839/ 25.07.2020	902710
<b>Total</b>		<b>1805420</b>
(+ ) GST		505318
TCS		17332
<b>Total Rs.</b>		<b>2328270</b>

**Disadvantages:**

A total amount of Rs. 23,28,270/- reducing the statutory levies to Rs. 22,92,163/- has been paid in Check No: 291012 dated 30.07.2020. But as per Rule 206 C (1F) of Income Tax Act 1961 and as per PRESS RELEASE issued by Government of India, Ministry of Finance Department of Revenue, CBDT dated: 13.05.2020 Rs. TCS (Tax Collected at Source) is allowed to be levied on vehicles worth more than Rs.10,00,000/-, Rs.17,332/- TCS has been paid on invoices even though the amount before tax is less than Rs.10 lakhs.

Pursuant to the audit inquiry letter No: 46, dated: 20.10.2022, issued by the University dated: 01.02.2023 seeking clarification for the above deficiencies, a recovery letter has been written to Force Motors Limited Pithampur, Madya Pradesh till the said amount is credited to the University fund of Rs.17,332/- s are kept under recovery.

Pithampur, Madya Pradesh to V.T.V. should be returned to

A letter has already been written to the said company on this matter dated: 23-08-2023 seeking refund of Rs.4,386=00 to V.T.V. (Attachment-1). Rs. 4,386=00 processed for withdrawal. As mentioned in this objection Rs.17,332=00 instead of Rs. 4,386=00 only will be recovered. Therefore, considering the above follow-up report, Rs. 4,386=00 should be indicated for recovery.

15.3	<p><b>Regarding payment of own paid bills.</b></p> <p>Dr. Prasanna Kumar Co-ordinator to prepare a project for the students of Mechanical Department under VGST K-FIST (L1) grant in 2020-22 audit of UBDT under Visvesvaraya Technical University Order No: UBDT/SPS/VJST/2021- 22 Date: As on 01.12.2021 the Principal has ordered that the sum of Rs.98,000/- be paid from the VGST account as the coordinator has paid his own money and the said amount has been paid.</p> <p>But Government Order No: AE 168 ANI 2018 Dated: 10.04.2018 seeking clarification regarding such violation of the rules despite the clear direction that there is no provision in the rules for submitting the claim by attaching "paid by me" vouchers Audit Inquiry Letter No: 112, Dated: 11.01.2023 As per the compliance submitted by the University dated: 15.01.2023, henceforth it has been informed that the purchase will be made by check to the concerned supplier. It has been suggested to take action as per the order of the Government.</p>	<p>VGST K-FIST Project Coordinator Dr. Prasana kumar, Department of Mechanics, as requested in the petition, equipments have been purchased locally and online to prepare the project of the students of Mechanical Department under the grant of VGST K-FIST (L1).</p> <p>VGST K-FIST Project Coordinator Dr. Prasana kumar, Department of Mechanics, as requested in the petition, equipments have been purchased locally and online to prepare the project of the students of Mechanical Department under the grant of VGST K-FIST (L1).</p> <p>Hence, the para may please be dropped.</p>
16	<b>Circumstances of Misappropriation</b>	
16.1	<p><b>Regarding hiring a vehicle for Regional Office Kalaburgi.</b></p> <p>2020-21 class of Visvesvaraya Technical University, Belagavi, Department of Engineers, Regional Office Kalaburgi is found to have rented a vehicle.</p> <p>The details are as follows.</p> <ul style="list-style-type: none"> <li>• Tender Notification Date: 30/11/2020</li> <li>• Financial Bid Opening Date: 22/03/2021</li> <li>• Estimated amount tendered: 20,00,000/-</li> <li>• Supplier Name: Sahana Tours and Travels</li> </ul> <p>Payment Details:</p>	<p>1. Vehicles should be provided immediately for the movement of flying squads when the UG/PG examinations commence. Otherwise the original purpose of conducting the tests will be defeated. Therefore, it is not possible to take Letter of Acceptance (LOA) in such emergency situations as it is necessary to get the consent of the contractor and immediately make an agreement and issue a work order to supply vehicles to the flying squads. Henceforth action will be taken to obtain the Letter of Acceptance (LOA) and supply the same vehicles.</p> <p>2. As per Govt Order No: AE 576 Cost-12 2018 Bangalore</p>

Sl. No.	Name of the Regional Office	Institute	Amounts in Rs.
1	Kalaburgi	Sahana Tours and Travels	15,26,006/-
<b>Total Rs.</b>			<b>15,26,006/-</b>

**Defects:**  
As per KW-Clause 24.1 it is mandatory to keep 5% of the tender amount as security deposit within 20 days of receipt. Pursuant to Audit Inquiry Letter No. 10 dated 20-09-2022 submitted by the University dated: 17.10.2022 asking for clarification on the above points with appropriate documents. And statutory levies have been deducted and paid. According to the letter of agreement, the payment was made without obtaining the security deposit. But as indicated in the inquiry letter, the security deposit of 5% of the tender amount was not collected within 20 days of receipt, Rs. 15,26,006/- has been objected to.

Dated: 22-05-2018 as no contractor participated in this bid tender, 2nd call tender is called again (copy attached), and rate awarded documents are attached.

3. As per Clause No. 24.1 of K.W-1, the UG dated January/February, July/August/September 2021 of the said contractor. PG Exam Playing Squads Rental Vehicle Bill Amount Rs. 7,11,606/- out of which a security deposit of Rs. 50,000/- has been deducted (per attached).

Hence, the para may be please be dropped.

16.2 **Vishwa Vidyalaya is about purchasing new vehicles.**  
In the audit for the year 2020-21 it is found that the University has purchased 2 Tempo Travelers for the examination department, Innova Crysta required by the Chancellor of the University and a bus vehicle for the UBDTCE Davangere institution. The said vehicles were purchased through Gem Portal and the details are mentioned below.  
(in Rs.)

Sl. No.	Vocher No. and	Institute Name	Incoice No. and Date	Amount paid	Model of Vehicle
---------	----------------	----------------	----------------------	-------------	------------------

As stated in Audit Inquiry No. 16.2, compliance with deficiencies found in purchase of new vehicles.

1) Legal action has been taken to purchase 03 new vehicles for Visvesvaraya Technical University, 74th Finance Committee Meeting Dated: 20-07-2020 and 152nd Executive Committee Meeting for purchase of 03 vehicles as approved by Executive Council meeting of VTU for purchase of new vehicles



	Date				
1	804/15.0 9.2020	Tata Kirloskar Motars Pvt Ltd Bangalore Rural	Gem Invoice no.8821010 d:07.09.2020	14,50,530/-	Innova Crysta
2	539/29.0 7.2020	Force Motors Ltd Pithampur (M.P)	00320000083 8 00320000083 9	23,28,272/-	Tempo Travellers (Two)
3	-	Tata Motars Mumbai	Gem Portal order No Invoice No Gem- 9321556 D:13.10.2020	19,91,040/-	New Bus (One)
<b>Total Rs.</b>				<b>57,69,842/-</b>	

The University has undertaken the necessary technical process to purchase the said vehicles through the Government of India's official website GEM (Government e-marketing) by bearing the cost from the University's self-resources fund. Prior to the purchase of vehicles, approval has been obtained in the University Finance Committee meeting and Executive Council meetings.

It is found through the documents that correspondence was conducted to obtain approval from the government regarding the purchase of vehicles. But till now no sanction has been received from the government. Vehicles have been purchased pending government approval. But as per Special Rule-55(40) of Sadilwar Expenditure Manual and Government Order No: FD/6/TCE/87 Dated: 15.12.1993 it is mandatory to get sanction from the Government for purchase of vehicles. Pursuant to Section 19 (1) of the Visvesvaraya Technical University Act, 1994, 74 Finance

required and as per Section-19(1) of VTUa Act 1994 Executive Council has competent authority Dated: 30-07-2020. The grant required for this has been borne by VTU itself and no grant has been received from the government. These three new vehicles have been purchased as they are required for students pursuing higher education in VTU, for examination work and for other work activities of the university administration.

Hence, the para may be please be dropped.

Encl: Section-19(1) of the Wills Act 1994 (Attachment-1) and 74th Finance Committee Meeting d:20-07-2020 (Attachment-2) and 152nd Executive Council Meeting d:30-07-2020 (Annexure- 3) and letter to Govt (Annexure-4)

	<p>Committee, issued by the University dated: 17.10.2022 in compliance with the Audit Enquiry Letter No: 13, Dated: 20.09.2022 for purchase of vehicles required by the University without obtaining the sanction of the Government. Committee meeting date: 20.07.2020 and 152nd executive council meeting date: 30.07.2020 approval has been obtained by attaching the minutes of the meetings. Pursuant to this, no reply has been given regarding the approval of purchase of vehicle from the Government as indicated in the enquiry letter.</p> <p>Because till the order sanctioned for purchase of vehicle by the Government is submitted for audit, the amount of purchase of vehicle is Rs. 57,69,842/- has been objected.</p>																
16.3	<p><b>Regarding agreement to pay less stamp duty.</b></p> <p>Visvesvaraya Technical, University, Belgaum 2020-21 audited the tender documents, Establishment of center for Excellence for Visualizing Engineering by MSC Software corporation India pvt. Ltd. Bengaluru and its development and execution partner ALTEM Technologies Pvt.Ltd bengaluru and Allied Branch Students software buyers. 94743877/- has been paid and the details are as follows.</p> <p>(in sums.)</p> <table border="1" data-bbox="436 1021 1220 1292"> <thead> <tr> <th>Name of the Contractor</th> <th>Tender Amount</th> <th>Stamp paid amount</th> <th>Stamp duty payable</th> <th>Difference</th> </tr> </thead> <tbody> <tr> <td>Altem Technologies pvt.Ltd. Bengaluru</td> <td>94,743,877</td> <td>1,000</td> <td>9,500</td> <td>8,500</td> </tr> <tr> <td colspan="4"><b>Total Rs.</b></td> <td><b>8,500/-</b></td> </tr> </tbody> </table> <p>In the said year, they have paid stamp duty amounting to Rs.100</p>	Name of the Contractor	Tender Amount	Stamp paid amount	Stamp duty payable	Difference	Altem Technologies pvt.Ltd. Bengaluru	94,743,877	1,000	9,500	8,500	<b>Total Rs.</b>				<b>8,500/-</b>	<p>Establishment of center for Excellence for Visualizing Engineering and Allied branch students software was purchased in Mechanical Engineering Department of VTU.</p> <p>The said purchase will cost the government less stamp duty of Rs. 1000/- will be paid. But in the Karnataka Stamp Duty Act 1957 No. 5(h) (id) on contract value of construction work or labor work or services Rs. 9,500/- to be paid.</p> <p>But the Karnataka Stamp Duty Act, 1957 No. 5(h) (id) expressly provides that for every 10 lakhs of Rs. 100 as stamp duty to be paid to Govt. Here it is requested to drop the observation that the said rule is not applicable since the University has purchased the Software/Goods.</p>
Name of the Contractor	Tender Amount	Stamp paid amount	Stamp duty payable	Difference													
Altem Technologies pvt.Ltd. Bengaluru	94,743,877	1,000	9,500	8,500													
<b>Total Rs.</b>				<b>8,500/-</b>													

	<p>less stamp fee to the government. But the Karnataka Stamp Duty Act, 1957 Schedule (Stamp on Instruments) No. 5 (h) (id) requires stamp duty to be paid on the contract value of building work or labor work or services as follows.</p> <table border="1" data-bbox="412 395 1198 730"> <tr> <td data-bbox="412 395 479 528">1</td> <td data-bbox="479 395 824 528">Where the amount of consideration in Agreement does not exceed Rupees ten lakhs</td> <td data-bbox="824 395 1198 528">Rupees ten lakhs</td> </tr> <tr> <td data-bbox="412 528 479 730">2</td> <td data-bbox="479 528 824 730">Where the amount or consideration in the Agreement exceed Rupees ten lakhs</td> <td data-bbox="824 528 1198 730">Rupees One hundred and in addition Rupees One hundred for every Rupees ten lakhs or part thereof in excess of Rupees ten lakhs, subject to a maximum of rupees five lakhs]</td> </tr> </table> <p>Asking to present for audit with appropriate documents for payment of stamp duty less than the value mentioned in Karnataka Government Stamp Duty Act and Amending Orders, Audit Inquiry Letter No: 57, Dated: 31.10.2022 Issued on: 31.10.2022 by Vishwa Vidyalaya on Date: 27.01.2023 The said rule is due to purchase of Software and goods. They have informed that it is not applicable.</p> <p>But the under-collected stamp duty amount of Rs.8,500/- has been kept in recovery until action is taken as mentioned in the government order.</p>	1	Where the amount of consideration in Agreement does not exceed Rupees ten lakhs	Rupees ten lakhs	2	Where the amount or consideration in the Agreement exceed Rupees ten lakhs	Rupees One hundred and in addition Rupees One hundred for every Rupees ten lakhs or part thereof in excess of Rupees ten lakhs, subject to a maximum of rupees five lakhs]	
1	Where the amount of consideration in Agreement does not exceed Rupees ten lakhs	Rupees ten lakhs						
2	Where the amount or consideration in the Agreement exceed Rupees ten lakhs	Rupees One hundred and in addition Rupees One hundred for every Rupees ten lakhs or part thereof in excess of Rupees ten lakhs, subject to a maximum of rupees five lakhs]						
16.4	<p><b>Regarding the provision of software to Postgraduate Center Kalaburgi.</b> Checked Expenditure Vouchers for the year 2020-21 vide</p>	<p>Purchase Order No. for supply of Exata Network Emulator Software to Department E and C of Post Graduate Central College of VTU as Audit No. 82; VTU/BGM/SAP/CW1/</p>						

Voucher No. 755/03.09.2020 (Check No: 291301/03.09.2020) Runway Nihan Commutations solutions Pvt. Ltd, Bangalore to whom Rs. 45,67,500/- out of CGST+SGST Rs. 74,000/-+5%SD 217500 after deducting Rs.3,91,500/- making a total of Rs. 41,76,000/- paid. Details are below.

1	Name of the work	Procurement of Extra Network Emulator Software to VTU P.G Centre Kalburgi
2	Name of the Agency	Nihan Commutations solutions Pvt. Ltd, Bangalore
3	Bill No. and date	Tax Invoice Bill No. NCS 20202105.
4	Purchase order date	VTU/BGM/SAP/CW-1/DPD-125/2019-20/8288 Date. 27.12.2019.
5	Agreement Date	06.01.2020
6	Software delivery date	06.02.2020 Delivery challan No NCS 20202105
7	Date of Software installed at Kalaburgi	12.05.2020.

But according to the conditions laid down in the supply order issued by the University, the supply and installation of the software should be done at the specified place within 30 days of receipt of the order. But the said case is as per delivery challan no: 20202105 dated: 06.02.2020 supplied by University Postgraduate Centre, Kalaburgi, Due to this there will be a delay of 3 months in installing the software. Direct to follow up with suitable explanation for such delay Audit Inquiry Letter No: 82, dated 09.12.2022 Issued by the University dated:27.01.2023

DPD-125/2019-2020 /8288 dated 27/12/2019 was ordered. As per the said purchase order the supplier Mr.Nihan Communications Solutions Pvt. Ltd., Bangalore has requested through e-mail to supply the Software on 27/01/2020.

The delivery date is extended by 30 days as per the request of the Program Co-ordinator (see attached). Since there is a nationwide lockdown from 23/03/2020 due to the epidemic, delivery and installation have been done on 12/05/2020 after the lockdown. Because, the said supply will be delayed due to technical reasons.

For this reason, the complaint is dismissed.

	<p>Details regarding supply delay are provided.</p> <p>But there is no explanation for the delay in installing the software mentioned in the inquiry letter. The total amount of Rs.45,67,500/- paid has been kept under objection till action is taken regarding levying penalty for the said delay and information is submitted to the audit.</p>																													
16.5	<p>Regarding irregular recruitment and payment of salary to retired (officer/staff) employees.</p> <p>During the audit of Visvesvaraya Technical University, Belgaum for the year 2020-22, it was found in the audit that the retired (officer/staff) employees were recruited and paid irregularly. The details are as follows.</p> <p>(in Rs.)</p> <table border="1" data-bbox="421 831 1189 1385"> <thead> <tr> <th>Sl. No.</th> <th>Officers/ Staff</th> <th>Re appointed Designation/Section</th> <th>Appointment Order No. and Date</th> <th>Salary fixed</th> <th>Total paid Salary for the year 2020-21</th> <th>Total paid Salary for the year 2021-22</th> </tr> </thead> <tbody> <tr> <td>01</td> <td>Sri. A G Bujarke , Rtd Director</td> <td>Director Sports Section</td> <td>463 31.03.2020</td> <td>45,000/-</td> <td>3,15,000 09/2020 to 03/2021</td> <td>5,40,000 04/2021 to 03/2022</td> </tr> <tr> <td>02</td> <td>Sri. M B Kamble Rtd AO</td> <td>AO, FO</td> <td>549 07.09.2016</td> <td>31,452/-</td> <td>3,77,424 04/2020 to 03/2021</td> <td>3,77,424 04/2021 to 03/2022</td> </tr> <tr> <td>03</td> <td>Sr. D V Kulkarni Rtd. AO</td> <td>AO, FO</td> <td>2079 04.01.2018</td> <td>21,412/-</td> <td>2,56,944 04/2020 to 03/2021</td> <td>2,14,120 04/2021 to 01/2022</td> </tr> </tbody> </table>	Sl. No.	Officers/ Staff	Re appointed Designation/Section	Appointment Order No. and Date	Salary fixed	Total paid Salary for the year 2020-21	Total paid Salary for the year 2021-22	01	Sri. A G Bujarke , Rtd Director	Director Sports Section	463 31.03.2020	45,000/-	3,15,000 09/2020 to 03/2021	5,40,000 04/2021 to 03/2022	02	Sri. M B Kamble Rtd AO	AO, FO	549 07.09.2016	31,452/-	3,77,424 04/2020 to 03/2021	3,77,424 04/2021 to 03/2022	03	Sr. D V Kulkarni Rtd. AO	AO, FO	2079 04.01.2018	21,412/-	2,56,944 04/2020 to 03/2021	2,14,120 04/2021 to 01/2022	<p>As already mentioned in the compliance report on the subject, the retired officers have been made temporary. Recruitment of said retired employees V.T.U. Approved in the 145th and 156th Executive Council meetings and copies have been submitted. Now, recruitment of retired employees is phased out.</p> <p>As per the VTU Act 1994 under Section (36) and (37) appointment to the ministerial posts in the University and other categories of staff shall be made by the Vice-Chancellor.</p> <p>The Chancellor has the full power to appoint employees as per the above mentioned Act. (Copies attached)</p> <p>Accordingly, recruitment is done. Therefore, regarding re-appointment and extension of tenure of retired officers/staff, prior approval of the Government is not required. Earning leave encashment facility will not be given to redeployed officer/staff. Acknowledging the temporary recruitment of retired officers. Hence, the para may be please be dropped.</p>
Sl. No.	Officers/ Staff	Re appointed Designation/Section	Appointment Order No. and Date	Salary fixed	Total paid Salary for the year 2020-21	Total paid Salary for the year 2021-22																								
01	Sri. A G Bujarke , Rtd Director	Director Sports Section	463 31.03.2020	45,000/-	3,15,000 09/2020 to 03/2021	5,40,000 04/2021 to 03/2022																								
02	Sri. M B Kamble Rtd AO	AO, FO	549 07.09.2016	31,452/-	3,77,424 04/2020 to 03/2021	3,77,424 04/2021 to 03/2022																								
03	Sr. D V Kulkarni Rtd. AO	AO, FO	2079 04.01.2018	21,412/-	2,56,944 04/2020 to 03/2021	2,14,120 04/2021 to 01/2022																								

04	Sri. Veeranna H	Finance related (RO Bengalur	1187 07.10.2017	30,31 3/-	3,63,756 04/2020 to 03/2021	3,63,756 04/2021 to 03/2022
05	Sri. H Hemanth Kumar	Resident Engineer, Engg. Section	1174 15.12.2018	44,37 9/-	5,32,548 04/2020 to 03/2021	5,32,548 04/2021 to 03/2022
06	Sri. Y Kotrappa, Rtd. Office Superident	DPAR Section	1709 31.12.2018	25,00 0/-	1,00,000 04/2020 to 06/2021	-
<b>Total Rs.</b>					<b>19,45,672</b>	<b>20,27,848</b>
<p><b>Defects:</b></p> <ol style="list-style-type: none"> <li>1. Rule 313 (b) of the Karnataka Civil Service Rules, 1958 has not been acted upon.</li> <li>2. Opportunities for recruitment of retired employees are not available in Visvesvaraya Technical University Act and Regulations and documents approved by the Executive Council.</li> <li>3. Government orders are applicable only to permanent Government employees, Earning leave encashment facility is not applicable to redeployed officer/staff.</li> <li>4. Retired Officers/Employees in respect of re-appointment and extension of tenure have not been submitted for audit of the records obtained prior approval from the Government.</li> </ol>						

	<p>5. Rule 313 (d) of K.N.S.N.I 1958 Government of Karnataka Order: CASUE 15 SDE 94/2312.1994 No re-appointment of employees as per clauses 3 and 4.</p> <p>Seek appropriate clarification for the above deficiencies Audit Inquiry Letter No:104, dated:28.12.2022 issued by the University dated:10.01.2023, No release of Government grant from State Accumulated Fund or Local Fund to Visvesvaraya Technical University.</p> <p>Their salary is borne by Visvesvaraya Technological University Self-Reliance Fund. The said appointments have been approved in Visvesvaraya Technical University 145th Executive Council Meeting Minutes No: 9.2. Action has been taken as per Rule 150 of the Karnataka Civil Service Rules, 1958. But the total amount of Rs.39,73,520/-(19,45,672+20,27,848) has been put under objection due to the violation of government regulations.</p>	
17	<b>Unproductive expenditure</b>	
17.1	<p><b>Grants released by the Government of India is not utilized.</b> Government of India Minister of Micro, Small and Medium Enterprises KVL-1 Section, New Delhi Date: 08.08.2016 Rs.41,50,000/- to National Skill Development Academy Dandeli Karnataka for Setting up of Livelihood Business Incubators (LBI) under ASPIRE Scheme Grants will be released for implementation of the programme, audited annual accounts for the year 2020-21, showing a balance of Rs.41,50,000/- as on date:31.03.2021 But even though 6 years have passed since the grant was released to the University by the Government of India,</p>	<p>As mentioned in the report, Ministry of Micro Small and Medium Enterprises RVL-1 Section, Now Delhi Dated 08-08-2016 Rashtika Skill Development Academy Dandeli Karnataka for Setting up of 1 Livelihood Business Incubators (LBI) under ASPIRE Scheme. 50 percent ie Rs. 41,50,000/- only grant will be released. Balance % 50% of the amount is still to come from the Ministry of Micro Small and Medium Enterprises RVL-1 Section, Now Delhi and the amount above the amount released by the grant will be the cost.</p>

	<p>it has not been fully utilized and the action taken to return it to the concerned competent authority And the condition imposed in the release order is as mentioned in serial number: 2(iV) VTU- Shall furnish performance cum achievement report to the Sanctioning Authority (Secretary MSME) to provide this information in the audit inquiry letter No: 27, dated: 14.10.2022 issued by Vishwa Vidyalaya on: 10.11.2022 As per submission Rs.41,50,000/- (Computer and Software and Office equipment at NASD Dandeli has been taken in Assets accounting for the year 2021-22 corrected in Journal Vocharan No:1548, Dated:31.03.2022 And it has been informed that a letter has been written to the Government of India to release the outstanding fees of Rs.37,67,844/- to the University. Rs.41,50,000/- has been held in objection till the vouchers relating to due expenses are produced for audit.</p>	<p>The said amount has been spent in the year 2018-19 and 2019-20. But in the accounts, it was not taken under MSME account but Computer and Software and Office Equipment at NASD Dandeli was taken under the account (Assets).</p> <table border="1" data-bbox="1243 343 2007 778"> <thead> <tr> <th>SL NO</th> <th>Seller name</th> <th>QT Y</th> <th>Invoice no</th> <th>Invoice Date</th> <th>Invoice Amount(Rs)</th> </tr> </thead> <tbody> <tr> <td>1</td> <td>GC'STantragnan</td> <td>30</td> <td>VTU/BGM/SAP/CW-4/28/T-373-2017-18/6437</td> <td>12-10-2018</td> <td>14,60,700.00</td> </tr> <tr> <td>2</td> <td>CNC Turning centre-AXES</td> <td>2</td> <td>VTU/BGM/SAP/CW-1/24/T-408-2018-19/10893</td> <td>08-03-2019</td> <td>57,57,144.00</td> </tr> <tr> <td></td> <td></td> <td></td> <td><b>TOTAL</b></td> <td></td> <td><b>72,17,844.00</b></td> </tr> <tr> <td></td> <td>Less</td> <td></td> <td>Amount received</td> <td></td> <td>41,50,000.00</td> </tr> <tr> <td></td> <td></td> <td></td> <td><b>Amount receivable as on date</b></td> <td></td> <td><b>30,67,844.00</b></td> </tr> </tbody> </table> <p>The above mentioned amount has been taken under the account head of assets as Computer and Software and Office Equipment at NASD Dandeli in the year 2021-22 of Journal Voucher no. 1540 corrected as on 31/03/2022. Remaining receivable from Govt. 50% amount of Rs. 41,50,000/-s dated 12-07-2023 vide UTR no. BULK POSTING-ACHCr 999ZNUB Credited to VTU account through ASPIRE. Out of the said amount Rs. 30,67,844/- only has already been incurred. The outstanding amount is Rs. 10,82,156/- has attached the documents relating to it.</p> <p>Requested to leave the situation.</p>	SL NO	Seller name	QT Y	Invoice no	Invoice Date	Invoice Amount(Rs)	1	GC'STantragnan	30	VTU/BGM/SAP/CW-4/28/T-373-2017-18/6437	12-10-2018	14,60,700.00	2	CNC Turning centre-AXES	2	VTU/BGM/SAP/CW-1/24/T-408-2018-19/10893	08-03-2019	57,57,144.00				<b>TOTAL</b>		<b>72,17,844.00</b>		Less		Amount received		41,50,000.00				<b>Amount receivable as on date</b>		<b>30,67,844.00</b>
SL NO	Seller name	QT Y	Invoice no	Invoice Date	Invoice Amount(Rs)																																	
1	GC'STantragnan	30	VTU/BGM/SAP/CW-4/28/T-373-2017-18/6437	12-10-2018	14,60,700.00																																	
2	CNC Turning centre-AXES	2	VTU/BGM/SAP/CW-1/24/T-408-2018-19/10893	08-03-2019	57,57,144.00																																	
			<b>TOTAL</b>		<b>72,17,844.00</b>																																	
	Less		Amount received		41,50,000.00																																	
			<b>Amount receivable as on date</b>		<b>30,67,844.00</b>																																	
17.2	<p><b>The grant released for carrying out tourist guide training in the year 2015-16 will not be utilized.</b> The amount of grant received from the Department of Tourism,</p>	<p>During the year 2015-16, the grant released for carrying out</p>																																				



	<p>Bangalore as mentioned in the annual accounts for the year 2020-21 for the University is Rs.5,21,600/-.But the Director, Department of Tourism, Bangalore vide letter No:P.E/Yo-1/18/2014-15/2290 Date:21.07.2015 Director, Visvesvaraya Technological University, National Skill Development to undertake Tourist Guide Training Program for the year 2015-16 Academy Dandeli vide Treasury Check No:236909 Dated:21.07.2015 Grant of Rs.5,94,200/- is released.It has been noticed in the annual accounts that the grant released has not been fully utilized for the purpose released so far. Regarding the action taken to return the said outstanding amount to the concerned authority without utilizing the grantAnd in pursuance of Audit Inquiry Letter No:28, dated:14.10.2022 issued by the University dated:10.11.2022 for the year 2015-16, a grant of Rs.5,21,600/- was released for carrying out tourist guide training for 2021-22 and 2022- Line 23 of the accounts states that it has been corrected. But Rs.5,21,600/- has been kept under objection until the expenditure statements and utilization certificates against the said grant are submitted for audit.</p>	<p>tourist guide training is Rs. 5,21,600/- for the year 2021-22 and 2022-23 and attached a copy of the receipt and utilization certificate.</p>
17.3	<p><b>About N.S.S. grant utilization and repayment of grant.</b>  Visvesvaraya Technical University NSS 2020-22. The cash books of the department were examined and N.S.S. Regular Account (A/c No: 54003362229) and N.S.S. Grants have been released to various colleges from the Special Campa Account (A/c No: 54003362230) and some colleges have repaid the earlier grants in the year 2020-21 without using them and some colleges have submitted utilization certificates to the University in the year 2019-20 using the released grants. Out of the total grants of Rs.92,78,540/- released to various</p>	<p>1. Due to the ongoing covid pandemic and in the interest of students' health, colleges are not conducting NSS programmes. Further, it has been suggested to the universities which have received grants to submit the certificate after using the grant.</p> <p>2. Due to the ongoing covid pandemic and in the interest of students' health, colleges are not conducting NSS special camps. Further, it has been suggested to the universities which have received grants to submit the certificate after using the grant.</p>

colleges during the year 2018-19 to 2021-22, Rs.14,73,760/- have been repaid by the colleges during the year 2020-22. In the grant released as above, ask to furnish the information of unutilized or unreimbursed grant balances in the colleges up to date:31/03/2021 from various colleges in the form below Audit Inquiry Letter No:44, issued on:19.10.2022, Compliance Statement submitted by the University on date:21.01.2023 As follows.

(in Rs.)

Sl. No.	Name of the Account	Grant release year	Grant released amount	Utilised grant(A s per Utilisati on Certificate)	Re paid amount	Balance amount as on 31/03/2022
(1)	(2)	(3)	(5)	(6)	(7)	(9)=(5)-(6)-(7)
1	NSS Regular Account (A/c No: 5400336222 9)	2018-19	19,20,000	18,05,500	1,14,500	-
		2018-19	3,20,000	2,08,000	1,12,000	-
		2019-20 & 2020-21	8,80,000	41,430	1,37,430	7,04,000
		2021-22	6,60,000	-	-	6,60,000
2	NSS Spl. Camp (A/c No: 5400336223 0)	2018-19	27,00,000	21,18,594	5,81,406	-
		2018-19	4,50,000	90,000	3,60,000	-
		2018-19	2,00,000	2,00,000	-	-
		2019-20 & 2020-21	10,20,415	37,106	1,66,977	8,16,332
		2021-22	9,28,125	-	-	9,28,125
3	NSS State Govt schme grant	2019-20	2,00,000	1,80,000	20,000	-

2. For the year 2019-20, 20 selected colleges have been allocated Rs. 10,000/- was released. Out of which only 18 universities have used it and submitted the certificate. 2 universities have returned the grant.

(A/c No: 3858128046 0)				
<b>Total Rs.</b>	92,78,54 0	46,80,63 0	14,92,313	31,08,457

(Note: Grants of Rs.6,60,000/- and Rs.9,28,125/- have been released to various colleges in the month of March 2021-22 from NSS Regular Account and NSS Special Camp Account of the University. (Instructed to submit relevant usage certificates for further audit.)

University NSS Regular Account and N.S.S. Utilization certificates related to the grants released to various colleges from the Special Camp Account will not be submitted to the University till the year 2020-21. Due to the remaining unutilized grant of Rs.15,20,332/- (7,04,000+8,16,332) till 31/03/2022, till the utilization certificates are submitted to the University or till the said grant is recovered from the concerned colleges, Rs.15,20,332/- has been kept in recovery.

17.4

**Visvesvaraya Technical University, Belgaum has released a grant for the establishment of a Center of "Excellence in Geospatial Technology" here, which remains unutilized.**

2020-21 and 2021-22 Grant Documents in University Audit Under Secretary to Government, Department of Higher Education (Technical Education) Bangalore vide Letter No: ED:182:TEC: 2020, Dated: 12.03.2020 University Assistant Professor, Department of Civil Engineering Dr|| Nagaraja S. Patil's Rs. The Government has approved the establishment of a center of "Excellence in Geospatial Technology" prepared with

1. For the past two years, procurement of equipment and recruitment of manpower has been delayed due to Covid-19.
2. The campus was not fully functional during Covid-19. During this period students were not physically present on campus and were not using the entire equipment. For these reasons the instrument would have been unusable.
3. Center of Excellence in Geospatial Technology (CEGT) has been established at Block 3, Second Floor Visvesvaraya Technical University, Belgaum, Computer Laboratory, Structural Signature Analysis Laboratory and separate

an estimate of 50 lakhs at Visvesvaraya Technical University, Belgaum.

In the year 2020-21, Rs.50 lakhs will be released by the government to establish the said center. Following are the deposit-expenditure details for the year 2020-21 and 2021-22 as per the documents to be provided for audit.

2020-21  
(in Rs.)

1	Opening Balance as on 01.04.2020	0
2	Receipt for 2020-21	50,00,000
3	Bank Interest	86,878
<b>Total Rs.</b>		<b>50,86,878</b>
4	Expenditure for 2020-21	265
5	Closing Balance as on 31.03.2021	50,86,612

2021-22  
(Amounts in Rs.)

1	Opening Balance as on 01.04.2021	50,86,612
2	Receipt for 2021-22 Bank Int. 34617+34852+34558+34708	1,38,735
<b>Total Rs.</b>		<b>52,25,347</b>

classrooms have been constructed. (Map and photos attached).

4. Center of Excellence in Geospatial Technology (CEGT) was inaugurated on 01 August 2023 by Hon'ble Minister of Higher Education, Government of Karnataka, Dr. MC Sudhakar inaugurated (photo attached).

5. (CEGT) formed an expert committee to procure equipment for the center and suggestions were circulated. (notification attached)...

6. Spectro Radiometer purchased and made for payment (documents attached).

7. Project Assistant appointed in April 2022. Various training programs are being conducted by CEGT for the undergraduate students and students of Autonomous Colleges.

8. M.Tech Geoinformatics was started from 2023 using CEGT facilities.

9. Many consultancy projects have been initiated by strengthening the facilities of the CEGT Centre. One such inspiring work was the drone survey of the Sant Sewalala temple premises at Suragondanakoppa in Davangere.

10. M.Tech students who studied at Vitawi are the beneficiaries of this center and have got employment in Geospatial related industry.

11. From this academic year Center of Excellence in Geospatial Technology (CEFT), VTU has started offering internship to BE and M.Tech students of affiliated colleges (documents are attached).

12. Students were trained in collaboration with Clear Water Dynamics. And in this industry M.Tech students of Water and

	3	Expenditure for 2021-22	0	Land Management Department have got employment.  13. Workstations purchased from VGST project are being used for training students. Therefore, it is requested to leave the said incident.
	4	Closing Balance as on 31.03.2022	52,25,347	
	<p>As per above details Rs. 52,25,347/- is outstanding as on date:31.03.2022 in the account of University Bank Account No:3915156310. The grant released by the government will remain unspent during the financial year 2020-21 and 2021-22. Pursuant to Audit Inquiry Letter No:86, dated: 14.12.2022 issued by the University dated: 03.01.2023, separate rooms for laboratory and classrooms have been constructed, seeking to provide an appropriate explanation regarding the delay and action taken by the University regarding the establishment of the said Centre.</p> <p>An expert committee has been formed and the process of purchasing equipment is underway and students are being trained, he said. But the delay of almost 2 years without utilization of the outstanding amounts for the year 2020-21 and 2021-22 does not give proper clarification in this regard. Therefore, it has been directed to use the said grant for the purpose allocated and submit the document and details for further audit.</p>			
17.5	<p><b>Regarding non-utilization of the grant released for the project.</b> According to the information in the grant register of various</p>			12,00,000/- will be released by AICTE to conduct 04 PDP Professional Development Program for VTU & Affiliated Engineering college Non-teaching staff for the year 2021-22.

	<p>schemes provided for the audit of the University for the year 2021-22 Dr   A total grant of Rs.12,00,000/- has been released to Shivamurthy Visvesvaraya Technical University Muddenahalli for the purpose of "To Conduct-4PDP (Professional Development program) for non-teaching staff in technical universities for the financial year 2021-22". The said grant will remain unutilized till the end of Date:31.03.2022.</p> <p>Instructed to give appropriate explanation on action taken on the said matter Audit Inquiry Letter No:93 Dated: 16.12.2022 Issued by Date: 26.12.2022 University has submitted compliance in which it has replied that it will be used in accordance with the regulations in the academic year 2022-23 without attaching the relevant notes. . Due Rs.12,00,000/- has been held in objection till the receipts related to utilization of grant are submitted for audit.</p>	<p>With the approval of the competent authority, the said grant for the academic year 2022-23 as per AICET norms is Rs. 6,59,222/- will be utilized. (Copies of contents attached). Balance Rs. 5,71,593/- for the year 2023-24 in August-2023, 2 trainings have been undertaken and disbursement is in progress.</p>
17.6	<p><b>On inadequate utilization of grants released for projects:</b></p> <p>It has been observed in the audit that grants have been released for various projects to the University in the year 2021-22. In the year 2021-22 Dr   Shanmukh Angadi in the name of "Innovation center for computation in Kannada Language center of Innovative science, Engineering and education (CISEE)" project Date: 01.10.2021 Rs. 14,63,000/- grant will be released. But the said grant will remain outstanding till the end of Date: 31.03.2022 without any expenditure. The University has complied on Date:20.12.2022 issued vide Audit Inquiry Letter No: 98 Dated:20.12.2022 seeking to provide proper explanation for the audit regarding the action taken by the University in implementing the said scheme, wherein due to Covid-19 and Lockdown, expenditure on the line cannot be met.He replied that</p>	<p>"Innovative Center for Computation in Kannada Language center of Innovative Science, engineering and Education (CISEE) project will not be able to meet the expenses due to covid-19 and lockdown. The said project will be a 3 year project. In the year 2021-22, the total amount of Rs. 14,71,392/- and for the year 2022-23, Rs. 14,61,862/- has been incurred. The interest amount for the year 2022-23 is Rs. 36,927/- remains outstanding. The remaining balance will be deferred.</p> <p>Therefore, it is requested to leave the said incident.</p>

	the said amount has been incurred in the next few days as there is time to use the money and the expenditure will not be incurred in the time provided and there will be no lock-down after release of the grant. Rs.14,63,000/- has been impugned as no clear explanation has been given for the delay.					
18	<b>Transfer of funds :</b> In the year 2020-22 there will be no such cases examined in the audit of the University.	-				
19	Bank Guarantee 2020-22 Audit of Vishwa Vidyalaya has not released bank guarantee amounts to Vishwa Vidyalaya.	-				
20	U.G.C 2020-22 UGC amounts are not released to the University as audited by the University.	-				
21	<b>Other authority</b>					
21.1	<p><b>Reg: RTI Act Fees on Non-payment to Government Account.</b></p> <p>Visvesvaraya Technical, University, Belgaum during the audit for the year 2020-22, the statement of income and expenditure entered in the annual accounts was checked and under the income, RTI Act Fees were credited in the following financial years, and there is no record of payment to the government accounting. (Amount in Rs.)</p> <table border="1" style="margin-left: auto; margin-right: auto;"> <thead> <tr> <th>ವರ್ಷ</th> <th>ಮೊತ್ತ</th> </tr> </thead> <tbody> <tr> <td>2020-21</td> <td>4,160</td> </tr> </tbody> </table>	ವರ್ಷ	ಮೊತ್ತ	2020-21	4,160	<p>University has no account in Govt. Treasury. Hence the amount received under RTI Act is kept in VTU Account as per the Govt. order vide no. available at <a href="https://www.pbrdp.gov.in/documents/6205745/10963746/fee%20under%20rti.pdf">https://www.pbrdp.gov.in/documents/6205745/10963746/fee%20under%20rti.pdf</a> copy enclosed (1).</p> <p>Further, the information for this inquiry has already been provided on 12-10-2012. Copy of the same is enclosed(2).</p>
ವರ್ಷ	ಮೊತ್ತ					
2020-21	4,160					

	<table border="1" data-bbox="577 188 1084 277"> <tr> <td>2021-22</td> <td>2,880</td> </tr> <tr> <td>ಒಟ್ಟು</td> <td>7,040</td> </tr> </table> <p data-bbox="439 320 1227 863">           Si a sa i 11 RTI 2007 Government of Karnataka Ministry of Multistoried Building, Bangalore dated 21.04.2007 directed to deposit the fee under Right to Information Act 2005 to account 0070-80-118-0-01 Receipt under information Act 2005.            But Visvesvaraya Technical University Belgaum has paid the audit related to RTI fee for the year 2020-21 and asked to present for audit in this regard Audit inquiry letter no: 03, dated :13.09.2022 issued by the University dated: 13.10.2022 Visvesvaraya Technical University as per the compliance of Govt. Being an autonomous organization, the fees received from the public are credited to its account under the Right to Information Act, 2005.            An explanation of compliance may not be reasonable. Due to this Rs.7,040/- has been directed to pay RTI fee to Govt.         </p>	2021-22	2,880	ಒಟ್ಟು	7,040											
2021-22	2,880															
ಒಟ್ಟು	7,040															
22	<b>Grant</b>															
22.1	<p data-bbox="439 927 1111 1062"> <b>Details of Project Grants received by the University:</b>            Grants for the year 2020-21            (in Rs.)         </p> <table border="1" data-bbox="490 1078 1167 1385"> <thead> <tr> <th colspan="2" data-bbox="495 1082 1162 1123" style="text-align: center;">Receipt details of project grants</th> </tr> <tr> <th data-bbox="495 1123 943 1165" style="text-align: left;"><u>particular</u></th> <th data-bbox="943 1123 1162 1165" style="text-align: left;"><u>Cash in Amount</u></th> </tr> </thead> <tbody> <tr> <td data-bbox="495 1165 943 1206">Grant Fr KSCW</td> <td data-bbox="943 1165 1162 1206">200000.00</td> </tr> <tr> <td data-bbox="495 1206 943 1248">Grant Fr VGST K-FIST( M C Math)</td> <td data-bbox="943 1206 1162 1248">20739.00</td> </tr> <tr> <td data-bbox="495 1248 943 1289">Grant Fr, ACIWRM</td> <td data-bbox="943 1248 1162 1289">53585.00</td> </tr> <tr> <td data-bbox="495 1289 943 1331">Grant Fr, Center of Excellence</td> <td data-bbox="943 1289 1162 1331">5086878.00</td> </tr> <tr> <td data-bbox="495 1331 943 1372">Grant Fr, CSRIC</td> <td data-bbox="943 1331 1162 1372">333716.00</td> </tr> </tbody> </table>	Receipt details of project grants		<u>particular</u>	<u>Cash in Amount</u>	Grant Fr KSCW	200000.00	Grant Fr VGST K-FIST( M C Math)	20739.00	Grant Fr, ACIWRM	53585.00	Grant Fr, Center of Excellence	5086878.00	Grant Fr, CSRIC	333716.00	
Receipt details of project grants																
<u>particular</u>	<u>Cash in Amount</u>															
Grant Fr KSCW	200000.00															
Grant Fr VGST K-FIST( M C Math)	20739.00															
Grant Fr, ACIWRM	53585.00															
Grant Fr, Center of Excellence	5086878.00															
Grant Fr, CSRIC	333716.00															



Grant Fr, DST fund UBDTCE	19824.00
Grant Fr, DST Inspire	850398.00
Grant Fr, Faculty Devel. Prog.	1905924.00
Grant Fr, ISRO	74663.00
Grant Fr, ISRO (Nagaraj Patil)	57293.00
Grant Fr, K FIST (DR RASHMI RACHHI)	9169.00
Grant Fr, K-FIST ( Dr. T C Tanuja)	22369.00
Grant Fr, K-FIST (Dr. R R Malagi)	7762.00
Grant Fr, MHRD New-delhi(NMETICT)	64973.00
Grant Fr, SERB DST fund	37876.00
Grant Fr, UBA Fund	1640.00
Grant Fr, VGST (CESEM) B'LORE	2125346.00
Grant Fr, VGST(CISEE ) Dr Sandhaya	28253.00
<b>Total in Rupees</b>	<b>10900408.00</b>

(Amounts in Rs.)

<b>Details of expenditure on project grants</b>	
<b><u>Particular</u></b>	<b><u>Cash out Amount</u></b>
Grant Fr VGST K-FIST( M C Math)	265.50
Grant Fr, ACIWRM	280470.00
Grant Fr, Center of Excellence	265.50
Grant Fr, CSRIC	1416030.00
Grant Fr, DST Inspire	486038.00
Grant Fr, Faculty Devel. Prog.	42949.00
Grant Fr, ISRO	204799.00

Grant Fr, ISRO (Nagaraj Patil)	101606.00
Grant Fr, K FIST (DR RASHMI RACHH)	12600.00
Grant Fr, K-FIST ( Dr. T C Tanuja)	14400.00
Grant Fr, K-FIST (Dr. R R Malagi)	215399.00
Grant Fr, SERB DST fund	19800.00
Grant Fr, UBA Fund	107874.00
Grant Fr, VGST (CESEM) B'LORE	155212.00
Grant Fr, VGST(CISEE ) Dr Sandhaya	1012618.00
<b>Total in Rupees</b>	<b>4070326.00</b>

**Grants for the year 2021-22**

(in Rs.)

<b>Receipt details of project grants</b>	
<b><u>Particular</u></b>	<b><u>Amount</u></b>
Grant Fr AICTE PDP	1200000.00
Grant Fr VGST K-FIST( M C Math)	27833.00
Grant Fr, ACIWRM	47015.00
Grant Fr, CSRIC	175661.00
Grant Fr, DST fund UBDTCE	20218.00
Grant Fr, DST Inspire	570161.00
Grant Fr, Faculty Devel. Prog.	880750.00
Grant Fr, ISRO	549.00

Grant Fr, ISRO (Nagaraj Patil)	28561.00
Grant Fr, K FIST (DR RASHMI RACHH)	1032249.00
Grant Fr, K-FIST ( Dr. T C Tanuja)	22639.00
Grant Fr, K-FIST (Dr. R R Malagi)	5553.00
Grant Fr, MHRD New-delhi(NMETICT)	66270.00
Grant Fr, SERB DST fund	7032.00
Grant Fr, UBA Fund	352.00
Grant Fr, VGST (CESEM) B'LORE	108115.00
Grant Fr, VGST(CISEE ) Dr Sandhaya	1168.00
Grant Fr, VGST(CISEE)Dr S.A.Angadi	1471658.00
<b>Total in Rupees</b>	<b>5665784.00</b>

(in Rs.)

<b>Details of expenditure on project grants</b>	
<b>Particular</b>	<b>Amount</b>
<b><u>Account</u></b>	<b><u>Cash Out</u></b>
Grant Fr KSCW	200000.00
Grant Fr, ACIWRM	338893.00
Grant Fr, CSRIC	320739.00
Grant Fr, DST Inspire	1366059.00
Grant Fr, Faculty Devel. Prog.	1691252.50
Grant Fr, ISRO	84534.00
Grant Fr, ISRO (Nagaraj Patil)	1276000.00

	Grant Fr, K-FIST (Dr. R R Malagi)	12600.00	
	Grant Fr, VGST (CESEM) B'LORE	86353.00	
	Grant Fr, VGST(CISEE ) Dr Sandhaya	35365.50	
	Grant Fr, VGST(CISEE)Dr S.A.Angadi	265.50	
	<b>Total in Rupees</b>	<b>5412061.50</b>	
22.2	<b>Other grants</b>		
	<b>Grants for the year 2020-21</b>		
	(in Rs.)		
	<b>Receipt of other grants</b>		
	<b>Particular</b>	<b>Amount</b>	
	Grant Fr, BIO-Fuel Karnataka State	300000.00	
	Grant Fr, BIO-Fuel Revolving Fund	60935.00	
	Grant Fr, DTE Skill Development Dandeli	99750000.00	
	Grant Fr, KSCST	3500.00	
	Grant fr, Skill Development Centre (RPL)	39203.00	
	<b>Total in Rupees</b>	<b>100153638.00</b>	
	(in Rs.)		
	<b>Expenditure on other grants</b>		
	<b>Grants Expenses</b>		
	<b>Particular</b>	<b>Amount</b>	

Grant Fr, DST	600551.00
Grant Fr, KSCST	3500.00
Grant fr, Skill Development Centre (RPL)	665440.00
<b>Total in Rupees</b>	<b>1269491.00</b>

Grants for the year 2021-22

(in Rs.)

Receipt of other grants	
Particular	Amount
Grant Fr, BIO-Fuel Karnataka State	380000.00
Grant Fr, BIO-Fuel Revolving Fund	50270.00
Grant Fr, DTE Skill Development Dandeli	21750000.00
Grant Fr, KSCST	18000.00
Grant fr, Skill Development Centre (RPL)	32041.00
<b>Total in Rupees</b>	<b>22230311.00</b>

(in Rs.)

Expenditure on other grants	
Particular	Amount
Grant Fr, KSTePs	50000.00
<b>Total in Rupees</b>	<b>50000.00</b>

23

**Salary and Allowances of Teaching Staff**

23.1

**Regarding direct payment of salaries to the posts of assistant professors appointed against unsanctioned posts without obtaining approval from the government.**

As explained at the time of audit, teaching staff are being deputed as Special Officers or Coordinators in the respective

<p>During the audit of Visvesvaraya Technical University Belgaum for the year 2020-22, the details found when checking the service books and pay bills of the teaching staff of the university are as follows.</p> <p>1. Srisanjivaji. Palekar, Assistant Professor, Postgraduate Center Muddenahalli has been appointed as "Coordinator" vide University order dated:23-08-2018 and transferred to Center of Excellence in Aerospace &amp; Defence, Regional office, Bangalore.</p> <p>2. Shri Ravi H. Talwar, Assistant Professor, Postgraduate Center Muddenahalli has been assigned and transferred to "Special officer" Examination &amp; LCT Innovation VTU Regional office, Bangalore vide University order dated:22-12-2017.</p> <p>3. Smt. Pankajakshi R. Assistant Professor Postgraduate Center Muddenahalli has been assigned and transferred to "Special officer" Examination Section VTU Regional office, Bangalore vide University order dated: 05.06.2020.</p> <p>There is no sanction from the government for the posts of "Special officer" and "Co-ordinator". Such non-sanctioned posts are created by the university for its internal working adjustment, and the Regional Office Bangalore has not found that the teaching staff has been recruited against the sanctioned posts. Also, the Assistant/Associate Professors who are posted as "Special officer" and "Co-ordinator" at Regional Office Bangalore will be given House Rent Allowance (HRA) applicable to Bangalore city.</p> <p>Details of house rent and urban relief allowance paid in addition to the following teaching staff are as follows. (in Rs.)</p>	<p>departments of Visvesvaraya Technical University where there is a need.</p> <p>Non-teaching posts in Visvesvaraya Technical University from Principal Secretary (Higher Education) to Government, Department of Education, Bangalore vide letter no. GS/2/TUM/2000 Dated: 23, 144 as on 27-10-2003 and Order No: TD /44/UTN/2007/ Dated: 1-07-2007 181 to create and fill up a total of 325 various non-teaching posts as per regulations. The University is informed and permitted to bear the salary and other allowances of A from internal resources.</p> <p>Further, since 2007 till now new courses, departments and new partnerships (with government and industrial enterprises etc.) have been created in VTU for the benefit of students, no new posts have been created in this regard. Further, in V.T.U., the posts of Director, Deputy Chancellor, Assistant Chancellor, and Private Secretaries in various departments are sanctioned and the posts are vacant as the recruitment process has not been undertaken.</p> <p>In the administrative interest of V.T.U., the teaching staff of the Post Graduate Centers of V.T.U. are posted under the designation of Special Officers or Coordinators as ad hoc created posts. Further, no government grant will be released from state accumulated fund or local fund to V.T.U. His salary is being met from the self-reliance fund of V.T.U..</p> <p>Further, Regional Office Bangalore has created a new Center of Excellence in Aerospace &amp; Defense (with the agreement of Karnataka Government) and Examination Scanning and</p>
---	--

Sl. No.	Teaching Staff Name and Designation	Period	Excess paid HRA	Excess paid CCA	Total Amount
01	Sri. Sanjeev Palekar	2020-21	1,21,792	6,000	1,27,792
		2021-22	-	-	-
Total Amount			1,21,792	6,000	1,27,792
02	Sri. Ravi H Talawar, Asst. Prof.	2020-21	1,36,048	7,200	1,43,248
		2021-22	1,82,856	7,200	1,90,056
Total Amount			3,18,904	14,400	3,33,304
03	Smt. Pankajakshi R Asst. Prof.	2020-21	2,59,776	4,200	2,63,976
		2021-22	4,23,408	7,200	4,30,608
Total Amount			6,83,184	11,400	6,94,584
Total Amount : (1+2+3)			11,23,880	31,800	11,55,680

Further, the letter approved by the Government for the appointment of Assistant/Associate Professors to posts not sanctioned by the Government to the University or in case of Statute framed in this regard. Seek Clarification on Copy Audit Inquiry Letter No:52, Dated :28.10.2022. In pursuance of non-submission by the University dated: 28.11.2022 Visvesvaraya Technological University in administrative interest the teaching staff of Visvesvaraya Tantric Vishwa Vidyalaya Postgraduate Centers have been posted under the designation of Special Officers or Coordinators in the temporarily created posts.

No State Accumulated Fund/Local Fund or Govt Grant will be released to Visvesvaraya Technical University further. His salary is being met by Visvesvaraya Technical University Self-

Valuation Center (in-house software developed by VTU) for the benefit of the students and the work has been undertaken. Mr. Sanjiva G. to carry out the said work. Palekar, Assistant Professor, Postgraduate Center Muddenahalli was posted as "Coordinator" Center of Excellence in Aerospace & Defense, Regional Office, Bengaluru vide University order dated: 23-08-2018 as a temporary created post.

Likewise Shri Ravi H. Talwar, Assistant Professor, Postgraduate Center Muddenahalli has been posted as a temporary created post of "Special Officer" Examination & ICT Innovation VTU Regional Office, Bengaluru vide University order dated: 22-12-2017.

Smt. Pankajakshi R. Assistant Professor Postgraduate Center Muddenahalli has been posted as a temporary created post of "Special Officer" Examination VTU Regional Office, Bengaluru vide University order dated: 05-06-2020.

The said have undertaken the work entrusted to them with their workload. Also, no additional remuneration has been given to the temporary created posts of "Special Officer" and "Coordinator" who worked in addition to the said candidates.

Further, House Rent Allowance (HRA) applicable to the said employee's place of duty Bangalore City as per Government Order No: AE 18SRP 2012 dated: 19.10.2012 (copy enclosed) has been paid to the said. Further, Mr. Sanjiva G. Mene Rent Allowance (HRA) of Parents, Assistant Professors for the period June 2020 to December 2020 due to non-attendance of

<p>Resource Fund.</p> <p>Further, Regional Office Bangalore has newly created Center of Excellence in Aerospace &amp; Defense (with the agreement of Karnataka Government) and Examination Scanning and Valuation Center (in house software developed by VTU) for the benefit of students and Mr. Sanjivaji to carry out the said work. Palekar, Assistant Professor, Post Graduate Center Muddenahalli was assigned to the temporarily created post of 'Co-ordinator'.</p> <p>Similarly, Mr. Ravi H. Talwar Assistant Professor, Post Graduate Centre, Muddenahalli was assigned to the temporarily created post of 'Special officer'.</p> <p>For the said Government order no. House Rent Allowance (HRA) as per AE 18 SRP 2012 Dated: 19-10-2012, House Rent Allowance (HRA) applicable to the said employee's place of duty is Bangalore City. The details of the temporary created posts of "Special officer" and "Co-ordinator" to which the said personnel have been assigned will be presented in the Executive Council of Visvesvaraya Technical University and approval will be obtained, further, steps will be taken to create a statute.</p> <p>Shri Sanjivaji. Palekar, Assistant Professor, and Shri Ravi H. Talwar, Assistant Professor, as their original right of post is in Post Graduate Center, Muddenahalli, Regional Office Bangalore on assignment, here they are working as "Co-ordinator" and "Special Officer" respectively.</p> <p>The said house rent allowance should have been given as applicable to Post Graduate Centre, Muddenahalli but the said house rent allowance of Bangalore city was given by K.C.S.R.</p>	<p>the said at VTU Regional Office, Bangalore Rs. 64,891/- was recovered.</p> <p>The details of the temporary created posts of "Special Officer" and "Coordinator" to which the said personnel have been assigned have been presented to the Executive Council of VTU and approval has been obtained (copy attached). Further, steps will be taken to create a statute.</p> <p>Further, House Rent Allowance (HRA) has been granted to the place of duty as per Govt Circular No:KashiE:38:Other:2021-22:W&amp;D Dated: 06-01-2022.</p> <p>However, as directed at the time of audit, the said staff have been given House Rent Allowance (HRA) from the month of November 2022, at the place of their appointment. Hence, the para may please be dropped.</p>
---	--



	<p>Violation of Rule-74, and since the said teaching staff has been assigned to the Regional Office, Bangalore for a long period, it has been observed in the interest of the students of Muddenahalli Postgraduate Center, the students are deprived of the teaching benefit of the said teachers.</p> <p>Smt. Pankajakshi Assistant Professor, Post Graduate Center Muddenahalli has been assigned by the University as "Special officer" Examination VTU Regional Office Bengaluru. They have undertaken the work entrusted to them with their workload. It has been informed that no additional remuneration will be given to the said Teaching staff for performing additional work. Therefore, appropriate action has been taken for recovery of additional house rent and city compensation allowance already paid to the said teaching staff. Similarly, if there are other such cases, the university has been informed to pay special attention. 5,35,016/- in addition for the year 2020-21 and also for the year 2021-22. 6,20,664/- an additional amount of Rs.11,55,680/- (5,35,016+6,20,664) is directed to be recovered from the concerned staff.</p>	
23.2	<p><b>Smt. Gayatri Reddy Assistant Professor regarding payment of salary for the post appointed against unsanctioned posts.</b></p>	<p>As explained at the time of audit, teaching staff are being deputed as Special Officers or Coordinators in the respective departments of Visvesvaraya Technical University where there</p>

<p>2020-22 Visvesvaraya Technical University, Belgaum Working in the University during the audit Smt. Gayatri Reddy. After checking the service book and pay bill of Assistant Professor Postgraduate Kendra Muddenahalli, she was appointed as "Special officer" Universal Human Values(UHV) Cell at VTU's Regional office Bangalore by University order dated: 17.03.2021. Assigned and transferred here.</p> <p>But there is no sanction from the government for the post of "Special officer". Such non-sanctioned posts are created by the university for its internal working adjustment, and it has not been found that the teaching staff has been recruited against the sanctioned posts in the Regional Office Bangalore.</p> <p>Also, the Assistant/Associate Professors who are posted as "Special Officer" at Regional Office Bangalore will be given House Rent Allowance (HRA) and City Relief Allowance as applicable to Bangalore city.</p> <p>"Government Order No: FD.06/ SRP/ 2018 Bangalore Dated: 19.04.2018 as detailed in Order No: 8,8.1 and 9 applicable to Muddenahalli 8% House Rent Allowance. But the payment of House Rent Allowance (HRA) at 24% and Urban Relief Allowance at Rs.600/- is contrary to the Government order.</p> <p>Since the said persons are posted from Muddenahalli to Bangalore, they are not allowed to pay House Rent Allowance (HRA) and Urban Relief Allowance. However, House Rent Allowance (HRA) and Urban Relief Allowance are paid in addition.</p> <p>Details of house rent and urban relief allowance paid in addition to the following teaching staff is as follows.</p> <p>(in Rs.)</p>	<p>is a need.</p> <p>Non-teaching posts in Visvesvaraya Technical University from Principal Secretary (Higher Education) to Government, Department of Education, Bangalore vide letter no. GS/2/TUM/2000 Dated: 23, 144 as on 27-10-2003 and Order No: TD /44/UTN/2007/ Dated: 12-07-2007 181 to create and fill up a total of 325 various non-teaching posts as per regulations. The University is informed and permitted to bear the salary and other allowances from internal resources.</p> <p>Further, since 2007 till now new courses, departments and new partnerships (with government and industrial enterprises etc.) have been created in VTU for the benefit of students, no new posts have been created in this regard. Further, in V.T.V., the posts of Director, Deputy Chancellor, Assistant Chancellor, and Private Secretaries in various departments are sanctioned and the posts are vacant as the recruitment process has not been undertaken.</p> <p>In the administrative interest of VTU, the teaching staff of Post Graduate Centers of VTU are posted under the designation of Special Officers or Coordinators as ad hoc created posts. Further, no Government grant will be released from the State Accumulated Fund or Local Fund to VTU .</p> <p>Her salary is being met from the self-reliance fund of VTU .</p> <p>Further, the regional office Bangalore has appointed a new "Special officer" Universal Human Values(UHV) Cell at VTU's Regional office Bangalore for students and AICTE. Created in the interest of standards, the task is carried out. Dr   Gayatri Reddy K. Assistant Professor, Post Graduate Center Muddenahalli has been posted as "Special officer" Universal</p>
---	--

Sl. No.	Teaching Staff Name and designation	Period	Excess paid HRA			Excess paid CCA	Total Amount
			8%	24%	Diff.		
01	Smt. Gayatri Reddi, Asst. Prof.	2021-22 (Mar-21 to Mar-22)	1,54,112	4,62,336	3,08,224	7,800	3,16,024

Smt. Gayatri Reddy Assistant Professor and Regional Director (Q) Public Works Department Bengaluru housing house number: 293 allotted in RMV from date: 18.03.2021 to 31.03.2022 House rent allowance of the said person has been deducted every month and paid under the account of Public Works Department. The difference amount of House Rent Allowance and Urban Relief Allowance total amount of Rs.3,16,024/- has already been paid to the said person. It has been asked to give a suitable explanation in this regard.

Further, seeking clarification for submission of letter approved by Government or copy of Statute framed in this regard for appointment of Assistant Professors and Regional Directors (Q) for posts not sanctioned by Government to the University Audit Inquiry Letter No:85 Date:13.12.2022 Issued by the University Date: As per submission dated 26.12.2022, the University has paid salary and other allowances from internal resources.

It is illegal to give House Rent Allowance and City Relief

Human Values(UHV) Cell as a temporary created post vide University order dated: 16-03-2022.

The said have undertaken the work entrusted to them with their workload. Also, no additional remuneration has been given to the temporary created post of "Special Officer" who worked in addition to the said candidates.

Further, House Rent Allowance (HRA) applicable to the said employee's place of duty Bangalore City as per Government Order No: AE 18 SRP 2012 dated: 19-10-2012 (copy enclosed) has been paid to the said employees.

Also the Mene Rent Allowance (HRA) Smt. Gayathri Reddy has been allotted a house number: 293 in R.M.V. Barangay in Bangalore by Public Works Department from 18-03-2021 to 31-03-2022 by deducting the house rent allowance of the said person every month and paying it under the control of Public Works Department.

The temporary created post of "Special Officer" to which the said personnel has been assigned has been presented and approved in the Executive Council of VTU. Further, steps will be taken to create a statute. Further, House Rent Allowance (HRA) has been given to the place of duty as per Govt Circular No:KashiE:38:Other:2021-22 W&D Dated: 06-01-2022.

However, as directed at the time of audit, the said staff have been given House Rent Allowance (HRA) from the month of November 2022, at the place of their appointment.

Hence, the para may please be dropped.

	<p>Allowance applicable to Bangalore City without paying House Rent Allowance and City Relief Allowance applicable to Muddenahalli to the said employees. Because an amount of Rs.3,16,024/- has been held in recovery.</p>	
23.3	<p>Regarding payment of salary to guest lecturers of UBDTE Davangere.</p> <p>Principal UBDTE Davangere has reviewed the details of the salary expenditure of the teaching staff for the year 2020-21 and 2021-22 and it is Rs.58,77,679/- for the year 2020-21 and Rs.71,71 for the year 2021-22. 70,160/- is found to have been paid towards the salary expenses of the guest lecturers. Giving their explanation to the following points in this regard.</p> <ol style="list-style-type: none"> <li>1. How are the posts of Guest Lecturers recruited by the University/ Govt to the University sanctioned vacancies and department wise vacancies? Submission of document.</li> <li>2. The number of students admitted department wise in the college during the year 2020-21 and 2021-22 according to the performance of permanent teaching teachers and if guest lecturers have been appointed as per the guidelines to be submitted.</li> <li>3. Provide details of work allocation given to permanent teaching staff and details of additional work being done.</li> <li>4. Instruct to furnish details regarding appointment of guest lecturers under the University Act vide Audit Inquiry Letter No: 119, dated 12.01.2023 Date::28.01.2023 Principal UBDTE has submitted compliance, wherein reply to Serial No. 01 and 02 has been submitted.</li> </ol> <p>• Assignment of permanent teaching staff in respect of Serial No: 03 will be allotted as per AICTE rules. Each attached means</p>	<p>Principal UBDTCE Davangere has verified the salary cost details of teaching staff for the year 2020-21 and 2021-22, Rs. 58,77,679/- and in the year 2021-22 Rs. 71,70,160/- is found to have been paid towards the salary expenses of guest lecturers. Compliance report has been submitted for the following points in this regard.</p> <ol style="list-style-type: none"> <li>1. Department Chairs/Coordinators will share the workload of teaching staff with A.I.C.T.E. Allotment will be done as per rules. Its Xerox A.I.C.T.E. Order copy is attached.</li> <li>2. VTU to recruit guest lecturers. A copy of the permission/order issued by vtu is attached.</li> </ol> <p>Hence, the para may please be dropped.</p>

	<p>that the task allocation orders are not attached.</p> <ul style="list-style-type: none"> <li>• In respect of Serial No:04, the details regarding appointment of Guest Lecturers as per University Act are not provided.</li> </ul> <p>The university has failed to comply with the rule of dividing the work of guest lecturers in the respective year and appointing additional teaching staff according to the number of students and henceforth it has been suggested to appoint the staff as per the rules.</p>	
23.4	<p>The Virupakshappa. J Nyamathi Assistant Professor, Department of E&amp;E, Kuvempu Vishwa Vidyalaya and Davangere University regarding the payment of his leave.</p> <p>Principal affiliated to Visvesvaraya Technical Vishwa Vidyalaya Belgaum, UBDT Engineering College, Davangere, who was working as an Assistant Professor, passed away on 08.10.2017.</p> <p>If the said person is rendering service as per Rule 444 of the Karnataka Civil Service Rules-1958 Rules to produce documents regarding the steps taken under the said rules.</p> <p>In case the said officers do not apply to this rule, for the period of service rendered by the said person, an amount of 12.50% of pension as per Karnataka Civil Service Rule 425 S.A.F.D 19 SRS 88 Dated: 25.05.1988 shall be paid to Chief Secretary, Bangalore. 101-0-01-000 would be suitable for payment. Here the specific documents are not submitted for audit regarding the application of the said rule.</p> <p>To produce documents as to whether this rule has been followed in settlement of pension to the said persons And if the said person is not subject to "Foreign Service", an amount of</p>	<p>The: Virupakshappa J. Nyamathi, Assistant Professor, who is appointed as Assistant Professor in E&amp;C Department while UBDT Engineering College is affiliated to Kuvempu University.</p> <p>Later UBDT Engineering College was transferred from Kuvempu University to Davangere University and then from Davangere University to Visvesvaraya Technological University.</p> <p>In respect of the services rendered by the said faculty members in Kuvempu University and Davangere University before their demise, the amount of retirement pay and leave pay respectively is Rs. 3,50,061.00 and Rs 3,08,050=00 making a total of Rs. 6,58,111/- has been deposited in the Principal's account by the concerned universities.</p> <p>Accordingly, for the encashment of Earnings Leave, the leave pay slip is drawn by the Finance Officers, Visvesvaraya Technical University, Belgaum in the name of Check No. 375963 Dated: 23-02-2018 Rs. 308050-00s are sent. And Kuvempu University Period Retirement Pay Check No. 376082 Dated: 05-05-2018 Rs. 3,50,061/- has been sent to the name of Finance Officer Visvesvaraya Technical University</p>

	<p>Rs.7,04,493/- has been paid to Directorate Pension small savings and Asset Liability Monitoring Belgaum through a motion seeking to provide specific clarification Audit inquiry letter No: 54, dated 28.10.2022 Principal UBDTE Davangere Pursuant to his submission dated: 28.01.2023, the said pension withdrawal amount has been transferred to the principal's account by check from the Finance Officers, Visvesvaraya Technical University, Belgaum And Rs.7,04,493/- has been credited to Pension Account through Treasury Challan. But they informed that no amount will be paid by the college. Rs.7,04,493/- has been put under objection due to lack of clarification with appropriate documents.</p>	<p>Belgaum. Late Virupakshappa J. Nyamathi is an employee appointed by the University and there is no provision for payment of pension or leave pay to the Government as his pension is to be paid by the University itself Rs. 7,04,493/- deposited by Visvesvaraya Technical University through challan is not covered by the college and clarification is requested to obtain specific documents from Visvesvaraya Technical University. It has been brought to their attention that the college is not able to give clarification in this matter as the university has made the payment to the government through the treasury.</p>															
24	<b>Salary and allowances of non-teaching staff</b>																
24.1	<p><b>Regarding maintenance of scale register of teaching/non-teaching staff.</b></p> <p>Following is the seasonally submitted scale register containing the details of filled and vacant posts of sanctioned teaching and non-teaching officer/staff posts of Visvesvaraya Technical University for the year 2020-22.</p> <p>Following are the sanctioned and active teaching posts of Visvesvaraya Technical University, Belgaum.</p> <table border="1" data-bbox="481 1153 1182 1374"> <thead> <tr> <th>Sl.No.</th> <th>Year</th> <th>Total Sanctioned Posts</th> <th>Total working appointed posts</th> <th>Total not working posts</th> </tr> </thead> <tbody> <tr> <td>1</td> <td>2020-</td> <td>228</td> <td>142</td> <td>86</td> </tr> <tr> <td>2</td> <td>2021-</td> <td>228</td> <td>139</td> <td>89</td> </tr> </tbody> </table>	Sl.No.	Year	Total Sanctioned Posts	Total working appointed posts	Total not working posts	1	2020-	228	142	86	2	2021-	228	139	89	<p>Visvesvaraya Technical University, Belgaum has maintained a very important document including the scale register of teaching/non-teaching staff working in the year 2020-21, various posts sanctioned, their number, names of staff working against them and details of vacant posts. The said scale register is presented for audit.</p> <p>Further, it has been stated that a notification has been submitted for the approval of the Government by adopting the reservation of Welfare Karnataka 371(J) for filling up the vacant posts in post graduate departments in the audit and the said notification has been approved by the Government and a copy is enclosed. Therefore, it is requested to drop the said case.</p>
Sl.No.	Year	Total Sanctioned Posts	Total working appointed posts	Total not working posts													
1	2020-	228	142	86													
2	2021-	228	139	89													

Following are the details of sanctioned and active non-teaching posts in Visvesvaraya Technical University, Belgaum.

Sl. No.	Year	Total Sanctioned Posts	Total working appointed posts	Total not working posts
1	2020-	325	308	17
2	2021-	325	306	19

Details of Sanctioned Non-Teaching (Group-'D' Only) Posts in Visvesvaraya Technical University, Belgaum Post Graduate Centers

Sl.No.	Year	Total Sanctioned Posts	Total working appointed posts	Total not working posts
1	2020-21	100	4	96
2	2021-22	100	6	94

Visvesvaraya Technical University has been sanctioned by the government for a total of 100 posts in post-graduate centers but it is found that they are working by filling only 04 attendar posts in the year 2020-21 and 6 attendar posts in the year 2021-22.

Seeking appropriate clarification for keeping the remaining 96 posts vacant Audit Inquiry Letter No: 20, dated: 13.10.2022 issued by the University Dated: 03.01.2023 in Non-Teaching Staff Scale Registers in non-conformance, total 100 posts sanctioned in 2020-21 and 2021-22 Master's Recruitment is done on compassionate basis for two vacant posts of attendanrs in the

	<p>department. Kalyana Karnataka informed that the notification adopting 371(J) reservation for filling up the remaining vacant posts has been submitted for the approval of the Government and directed to submit the copy of the order approved by the Government for further audit.</p>																
24.2	<p><b>Regarding staff working on temporary fixed pay in post graduate and regional centres:</b> During the year 2020-22, the documents of the salary bill paid to the staffs temporarily appointed on fixed salary in various post-graduate and regional centers of the University were checked in the audit and the details found are as follows.</p> <table border="1" data-bbox="501 778 1151 954"> <thead> <tr> <th>Sl.No</th> <th>Year</th> <th>Particular</th> <th>Total salary paid</th> </tr> </thead> <tbody> <tr> <td>01</td> <td>2020-21</td> <td rowspan="2">Regional Offices</td> <td>56,73,940</td> </tr> <tr> <td>02</td> <td>2021-22</td> <td>57,42,044</td> </tr> <tr> <td colspan="3">Total Amount</td> <td><b>1,14,15,984</b></td> </tr> </tbody> </table> <p><b>Defects:</b></p> <ol style="list-style-type: none"> <li>1. The record of recruitment of the said staff against the vacancies sanctioned to the University is not available.</li> <li>2. The document approved by the Executive Committee of the University is not available for the recruitment process of the said staff.</li> <li>3. The total salary paid to the said staff for the year 2020-22 is Rs.1,14,15,984/- and the service has not been submitted</li> </ol>	Sl.No	Year	Particular	Total salary paid	01	2020-21	Regional Offices	56,73,940	02	2021-22	57,42,044	Total Amount			<b>1,14,15,984</b>	<p>As already mentioned in the compliance report on the said subject, in view of increasing number of branches in V.T.U., staffs are appointed under accrued pay in administrative interest to meet staff shortages. The documents are produced during the audit. The Hon'ble Chancellor shall have the power to appoint all ministerial staff under the Act mentioned in Clause (35) of Chapter IX of the V.T.U. Ordinance 1994. Also the Hon'ble Chancellor has the power to appoint Group-C and Group-D staff as per Rule 22.0 (2) of VTU Cadre and Recruitment Rules 2012.</p> <p>Lab Assistant, Helper posts are sanctioned for post graduate departments of V.T.U. and not recruited. As these posts are vacant, against these posts, staff are recruited on fixed pay according to the staff shortages of various branches. Therefore, the case of recruitment of such staff through tender process does not arise. Order Nos. 1, 2, and 3 asked for in this communication have been clarified as above and requested to drop this condition.</p>
Sl.No	Year	Particular	Total salary paid														
01	2020-21	Regional Offices	56,73,940														
02	2021-22		57,42,044														
Total Amount			<b>1,14,15,984</b>														



	<p>through tender process as per rules.</p> <p>In regard to the above, seek appropriate clarification in Audit Inquiry Letter No:21, dated:13.10.2022 issued by the University dated:06.01.2023 in compliance with staff shortages in administrative interest under accrued pay and vide Chapter ix of Visvesvaraya Technical University Statutes 1994 (35) The Honorable Vice Chancellor shall have the power to appoint all ministerial staff.</p> <p>Also the Chancellor has the power to appoint Group-C and Group-D staff as per rule 22.(2) of Visvesvaraya Technical University Cadre and Recruitment Rules 2012. Visvesvaraya Technological University Post Graduate Departments Lab Assistant Helper posts are sanctioned and not for recruitment. As these posts are vacant, against these posts, staff are recruited on accrued pay according to the staff shortages of various branches.</p> <p>Government grant will not be released for Visvesvaraya Technical University. The compliance states that the salary of the staff has been paid from his own self-resources. Staff had to be recruited against vacancies through tender process. A total amount of Rs.1,14,15,984/- (56,73,940+57,42,044) has been objected due to rule violation.</p>	
24.3	<p><b>Regarding the staff working on temporary fixed pay in Project Management Cell (PM Cell) of Vishwa Vidyalaya:</b></p>	<p>As already mentioned in the compliance report on the said matter, 21 different posts have been submitted to the</p>

In the year 2020-22, the file related to the staff working in the project management cell department of Visvesvaraya University on accrued salary has been checked and the documents of the staff working in the project management cell (PM Cell) department have not been provided against the vacancies sanctioned to the university.

The details of the salary bill documents paid to the employees recruited on fixed salary were examined in the audit and the details found are as follows.

(in Rs.)

Sl.No.	Year	Particular	Total salary paid
01	2020-21	Project Management	60,62,218
02	2021-22	Cell	59,65,466
Total Amount			1,20,27,684

Pursuant to the University's submission dated:06.01.2023 dated:06.01.2023 issued by Audit Inquiry Letter No: 22, dated:13.01.2022 seeking appropriate clarification for payment of total amount of Rs.1,20,27,684/- of salary paid to staff working on accrued pay in respect of the above matter. Information Technology Infrastructure and Services Management Unit" has been decided in the 139th executive council meeting of Visvesvaraya Technical University and submitted to the government for allocating 21 different posts to the Information Technology Infrastructure and Services Management Unit. It is stated that the staff are being appointed on a temporary basis on the basis of fixed pay and on the basis of requirement, the total amount of Rs.1,20,27,684/-(60,62,218+) paid to the staff

government for sanctioning 21 different posts to the Information Technology Infrastructure and Services Management Unit in VTU, but as the said posts have not been sanctioned by the government till now, the said sanction letter will not be attached during the audit hearing.

Clarification has been given that the sanction letter will be produced after the sanction of the said posts by the government and requested to drop para.

	working in the said department during the year 2020-22 due to non-submission of the order letter sanctioned by the Government. 59,65,466) have been challenged.							
24.4	<p><b>Regarding payment of salary by amalgamation of employees in addition to the posts sanctioned group wise.</b></p> <p>During the 2020-22 audit of Visvesvaraya Technical University, Belgaum, the pay bill of the non-teaching officers/staff has been checked by the scale registers, and the employees have been merged in additional posts than the below-mentioned category-wise sanctioned posts, the details are as follows.</p>		<p>(1,2,3,4) Letters have been written to the Additional Chief Secretaries, Higher Education (Technical) Department, Bangalore and Hon'ble Governors and Chancellors, Principal Secretaries, Bangalore for sanctioning a total of 87 different posts for merger of employees in addition to the sanctioned post wise.</p> <p>(Copies attached). Information has been provided to the Government regarding the creation of these 87 numerical posts, which have been requested by the Government to provide documents and clarifications regarding payment of wages.</p> <p>Further, this office vide letter No.VTU/BGAA/DPAR/CR(3)/30/1789/1 dated 02-03-2021 has again written to the Government requesting to sanction the said posts (copy attached), existing vacancies as per post and group wise rules. For higher posts available, numerical posts will be adjusted through rank-wise promotion.</p> <p>A proposal has been submitted to the Government for the sanction of various posts numbered below.</p> <p>1. This letter No. VTU/ BGM/ DPAR/ CR(3)/326/2016-17/1546 dated 28-01-2017.  2. This letter No. VTU/ BGM/ DPAR/ CR(3)/326/2016-17/1777 dated 13-12-2017.  3. This letter No. VTU/ BGM/ DPAR/ CR(3)/ 30/2017-18/2058 dated 03-12-2019.</p>					
				5		6		
	2		4	2020-21	2021-22	2020-21	2021-22	
1	Asst. Engineer	43100-83900	02	3	3	1	1	
2	Junior Engineer	33450-62600	03	5	5	2	2	
3	Snetographer/Assistant	30350-58250	29	59	58	30	29	
4	Lab Technition /Mechanic	27650-52650	05	8	8	3	3	

5	Typist/Assistant/Computer Operator	21400-42000	84	96	96	12	12
6	Driver	21400-42000	11	17	17	6	6
7	Peon/Helper/Attender	17000-28950	84	109	108	25	24
Total Amount			218	297	295	79	77

(in Rs.)

Sl. No.	Designation	Pay Scale 2018 (1/4/2018)	2020-21		2021-22	
			Excess posts	Objected Amount (in Rs.)	Excess posts	Objected Amount (in Rs.)
1	2	3	4	5	6	7
1	Asst. Engineer	43100-83900	1	47650X1X12=571800	1	47650X1X12=571800
2	Junior Engineer	33450-62600	2	37900X2X12=909600	2	37900X2X12=909600
3	Snetographer/Assistant	30350-58250	30	36950X30X12=13302000	29	36950X29X12=12858600
4	Lab Technition/Mechanic	27650-52650	3	28950X3X12=1042200	3	28950X3X12=1042200

4. This letter No. VTU/ BGM/ DPAR/ CR(3)/30/2017-18/2248 dated 13-12-2019.

5. This letter No. VTU/BGM/ DPAR/ CR(3)/ 30/2017-18/1139 dated 08-02-2020.

6. This letter No. VTU/BGM/DPAR/ CR(3)/30/ 2017-18/1789/1 dated 02-03-2021. Hence, the para may please be dropped.

5	Typist/Assistant/Computer Operator	21400-42000	12	25800X12 X12= 3715200	12	25800X12X 12= 3715200
6	Driver	21400-42000	6	25800X6X 12= 1857600	6	25800X6X1 2= 1857600
7	Peon/Helper/Attender	17000-28950	25	25800X25 X12= 7740000	24	25800X24X 12= 7430400
Total Amount			79	29138400	77	28385400

1. Government Order No: ED 44 UTV 2017 Bangalore Dated: 12-09-2007 Non-teaching posts of Visvesvaraya Technical University have been created and these posts are to be filled temporarily on contract basis but provisionally on accrued pay basis total 79 for the year 2020-21 and 2021 - Out of 22, a total of 77 non-teaching posts have been recruited and paid.

2. Providing confirmatory information about completion of 05 years appointed on accumulated pay basis In case of continued service for more than 05 years unlimited extension of service is not provided if/if permitted by the competent authority.

3. Among the non-teaching posts, 29 posts of Stenographers/ Second Grade Assistant have been sanctioned, against which 59 posts have been recruited in the year 2020-21 and 58 posts in the year 2021-22. No specific explanation is given for paying salary to posts more than posts.

4. Group-D has been sanctioned a total of 84 posts for the year 2020-21 and 109 posts for the year 2020-21 and 108 posts for the year 2021-22 have been recruited as

<p>temporary posts. A specific explanation for the payment is not submitted.</p> <p>5. There is no explanation for the recruitment and payment of wages to grade 'B', 'C' and 'D' posts on temporary accrued pay against the sanctioned posts.</p> <p>6. Government Order for Appointment of Staff on Outsourcing: AE 3 TFP 2018 dated 14-05-2018 vide Cr.No. In 26, the full authority delegated to the Heads of Departments to take up human resources on outsourcing was withdrawn. According to the Government order AE6TFP 2018 dated: 29-12-2018 against the vacant posts of Group D typists/DEO, vehicle drivers, the approved posts to be hired on outsourcing and the details of the vacant posts must be submitted to the Finance Department and the permission of the Finance Department has been sanctioned by the University. Not present for audit.</p> <p>Although the above non-teaching posts have not been sanctioned, the said posts have been temporarily recruited on the basis of accrued pay for the year 2020-22 and seeking confirmation of the payment of salary and allowances Audit Inquiry Letter No: 60, dated: 09.11.2022 issued by the University dated: 19.11.2022 Additional Chief Secretary Higher Education (Technical) Department to sanction the said posts And Hon'ble Governor and Principal Secretary have informed that a letter has been written to him and in this regard till the submission of the order regarding the approval of numbered posts by the Government the total salary paid for the year 2020-22 is Rs.5,75,23,800/-(2,91,38,400+2,83 ,85,400) have been challenged.</p>	
--	--

24.5	<p><b>Defects in service book of non-teaching staff.</b></p> <p>In the audit of the year 2020-21 and 2021-22, the following deficiencies have been found in the service books of non-teaching staff.</p> <ol style="list-style-type: none"> <li>1. At the end of each financial year, certificates of verification of the documents in the service book with the pay bills are not recorded in the service books.</li> <li>2. Signatures are not obtained by the concerned staff regarding verification of documents in service books.</li> <li>3. Confirmations on verification of dates of birth with documents are not recorded. Such cases are mentioned below.</li> </ol> <ul style="list-style-type: none"> <li>• Smt Shweta Suryavanshi Attendar</li> <li>• Mr. Vaneetha A. Nad Gowda Attendar</li> <li>• Smt. Lakshmi K. Attendar</li> <li>• Smt Sapna Sashidhara Churi Attendar</li> </ul> <p>Directing all the above deficiencies to be rectified and the service books of the staff to be maintained in an orderly manner, the University has complied with Audit Inquiry Letter No:69, dated:05.12.2022 dated:23.01.2023 wherein the reply to Serial No. 01 and 03 in the inquiry letter is not adequate. He has also provided information that action will be taken as mentioned in the inquiry letter. Due to this, necessary action has been taken and the documents have been directed to be submitted for further audit.</p>	<p>In the service books of the non-teaching staff of Visvesvaraya Technical University, at the end of every financial year, the documents in the service book are shown to the concerned staff working at the central position and signatures of the said staff are obtained.</p> <p>However, information is hereby provided that the non-teaching staff of VTU have not obtained the signature of the staff working in different places i.e. Bangalore, Kalaburagi, Mysore, Muddenahalli and the said staff can get their signature by showing their service book documents.</p> <p>Cr. Nos.(1) to (4) have mentioned the dates of birth of the staff in the service book and are requested to drop the said notice by providing information that they will take action as indicated in the notice.</p>
24.6	<p><b>Regarding presentation of service books of non-teaching staff.</b></p>	<p>The service books of the non-teaching staff of Visvesvaraya</p>

During the audit of non-teaching staff of the University for the year 2020-21 and 2021-22, the service books of the staff mentioned below will not be available for audit.

Sl. No.	Name of Staff	Designation of staff	Section
1	Sri. Krishnegouda. K.	Assitant	RO Mysuru
2	Sri. Gurunath Sabarad	Assitant	Registrar Office, Belagavi
3	Sri. Marnaik, M	Kea Punch Operator	Exam Section Belagavi
4	Sri. Sandeep Kolkar	Junior Assistant	PG Centre Belagavi
5	Sri. Mahesh D	Junior Assistant	RO Belagavi
6	Smt. Savita S	Junior Assistant	PG Centre Mysuru
7	Sri. Mohan Kambleyavar	Attender	Skill Development Dandeli
8	Sri. Veerbasappa Kalahal	Attender	PG Centre Muddenhalli
9	Sri. Sharad S D	Junior Assistant	PG Centre Mysuru

Issued through Audit Inquiry Letter No: 70 dated 05.12.2022 seeking to produce the service books of the above staff for audit Date: 23.01.2023 University has given a follow-up in which the service books of the staff from Serial No. 01, 03 to 09 have been produced for audit.

But the said service books have not been submitted for audit because the service books of all the staff mentioned in the inquiry letter have been directed to be submitted for further

Technical University for the year 2020-21 and 2021-22 are submitted for audit except the action no. Auditors have affixed their signatures. No. (2) Mr. Gurunath Sabarada, Assistant, who went service to Karnataka State Law University, Hubli, was sent to Karnataka State Law University to maintain the said service book. Now the said staff has been reported back to VTU Central Office and the said service book has been sent to this University (copy enclosed.).

Hence, the para may please be dropped.



	audit.																																	
24.7	<p>Non-declaration of satisfactory completion of pre-permanent period (PBP).</p> <p>In the audit of the University for the year 2020-21 and 2021-22, it has been found that the following non-teaching staff have not declared satisfactory completion of their pre-permanent period of 02 years. Vice-Chancellor Visvesvaraya Technical University Belgaum Office Order No: VTU/DPAR/2015-16/527 Dated: 30.10.2015 The staff serving on contract basis in Ranwaya Visvesvaraya Technical University Belgaum have been merged in the service.</p> <p>Clause No: 01 in the said order states that the candidates will be in the pre-permanent period for 02 years from the date of merger in the service. But so far the pre-tenure of some staff has not been announced. The details are as follows.</p> <table border="1" data-bbox="436 869 1176 1374"> <thead> <tr> <th>Sl. No.</th> <th>Name</th> <th>Designation</th> <th>Department</th> </tr> </thead> <tbody> <tr> <td>01</td> <td>Sri. Jayappa D</td> <td>Asst. Engineer</td> <td>NASD Dandeli</td> </tr> <tr> <td>02</td> <td>Sri. Anand Rogannaver</td> <td>Asst. Engineer</td> <td>Engineering Section Belagavi</td> </tr> <tr> <td>03</td> <td>Smt. Usha M</td> <td>Asst. Engineer</td> <td>PG Centre Muddenhalli</td> </tr> <tr> <td>04</td> <td>Sri. Somashekhar Kundaranad</td> <td>Programmer</td> <td>CNC Belagavi</td> </tr> <tr> <td>05</td> <td>Sri. Manjunath B</td> <td>Programmer</td> <td>e-learning centre Mysuru</td> </tr> <tr> <td>06</td> <td>Sri. Chandrakanth R H</td> <td>Programmer</td> <td>Exam Section Belagavi</td> </tr> <tr> <td>07</td> <td>Sri. Ketha Surendranath</td> <td>Junior Engineer</td> <td>PG Centre Muddenhalli</td> </tr> </tbody> </table>	Sl. No.	Name	Designation	Department	01	Sri. Jayappa D	Asst. Engineer	NASD Dandeli	02	Sri. Anand Rogannaver	Asst. Engineer	Engineering Section Belagavi	03	Smt. Usha M	Asst. Engineer	PG Centre Muddenhalli	04	Sri. Somashekhar Kundaranad	Programmer	CNC Belagavi	05	Sri. Manjunath B	Programmer	e-learning centre Mysuru	06	Sri. Chandrakanth R H	Programmer	Exam Section Belagavi	07	Sri. Ketha Surendranath	Junior Engineer	PG Centre Muddenhalli	<p>The completion of pre-permanent period (PBP) of the non-teaching staff who were observed in 2015 in Visvesvaraya Technical University is declared satisfactory.</p> <p>However, regarding the non-declaration of the pre-permanent period of some staff as satisfactory, information has been requested about the staff from the cases no. Information is hereby provided that action has been taken and action will be taken as per rules.</p> <p>Continued, order no. The non-teaching staff in 12th, 14th, 17th have not passed the departmental examinations prescribed for their posts and therefore the pre-tenure tenure of the said staff has not been declared.</p> <p>No. 18 Mr. Mahesh Kumarshetty, Motorist is hereby requested to drop the said case by furnishing information that his pre-permanent term has been declared and entered in his service book.</p>
Sl. No.	Name	Designation	Department																															
01	Sri. Jayappa D	Asst. Engineer	NASD Dandeli																															
02	Sri. Anand Rogannaver	Asst. Engineer	Engineering Section Belagavi																															
03	Smt. Usha M	Asst. Engineer	PG Centre Muddenhalli																															
04	Sri. Somashekhar Kundaranad	Programmer	CNC Belagavi																															
05	Sri. Manjunath B	Programmer	e-learning centre Mysuru																															
06	Sri. Chandrakanth R H	Programmer	Exam Section Belagavi																															
07	Sri. Ketha Surendranath	Junior Engineer	PG Centre Muddenhalli																															

08	Sri. Shreedhar Navale	Junior Engineer	RO Office Kalaburgi
09	Sri. Vijaykumar Kottaragi	Junior Engineer	RO Office Kalaburgi
10	Sri. Mohammed Siddiqui	Junior Engineer	Engineering Section Belagavi
11	Sri. Chetan C Gouda	Junior Engineer	Mysuru RO
12	Sri. Jhagir Hussien Munir	Assistant	Engineering Section Belagavi
13	Sri. Mujavar Ahmed	Assistant	Engineering Section Belagavi
14	Sri. Jagadish Hidaduggi	Assistant	Engineering Section Belagavi
15	Sri. Anandeshwar Patil	Junior Engineer	PG Centre Belagavi
16	Sri. Raghunandan M	Junior Engineer	PG Centre Muddenhalli
15	ಶ್ರೀಪವನಕುಮಾರ ಎಂ	Junior Engineer	PG Centre Muddenhalli
18	Sri. Mahesh Kumarshetti	Driver	PG Centre Muddenhalli
19	Smt. Usha H S	Attender	PG Centre Bengaluru
20	Sri Santosh Kumar Vanadale	Attender	RO Office Kalaburgi

As the 02 years pre-permanent period of all the above staff has not satisfactorily completed, the said staff will not be sanctioned their annual salary increments for the coming years.

	<p>Regarding the delay in declaration of pre-permanent tenure, the University has informed that steps will be taken to declare satisfactory completion of pre-permanent tenure of the non-teaching staff in the compliance submitted dated: 23.01.2023 issued by the University through Audit Inquiry Letter No.: 76, dated 05.12.2022 seeking to provide compliance with appropriate documents for audit.</p> <p>Therefore, it has been directed to take appropriate action immediately and submit the relevant documents for further audit.</p>	
24.8	<p>As per the order of the Hon'ble High Court dated: 29.10.2015 to 316 non-teaching staff members merged in Visvesvaraya Technical University Prof. K.N. Venkatakrishna Rao , According to the Venkatakrishna Rao Committee report, Violating retractive financial facility has been provided from 01.07.2017 by fictitiously making salary scale violating the rules.</p> <p>318 employees who were working on contract basis from 1998 to 2015 were dismissed by Hon'ble Karnataka High Court Dharwad Bench Writ Petition No:71241-330/2012 (S) Dated:10.09.2014 University Order No: VTU/DPAR/2015-16/526 Dated:29.10. In 2015, 318 employees were merged and permanent appointment order was given. The said employees will be paid the minimum pay of the pay scale of the posts of the said employees from the date of reporting for duty: 30.10.2015.</p> <p>:On 17-11-2015 and 13-04-2016 in the background of the appeal submitted by Visvesvaraya Technical University Non-Teaching Staff Association regarding wage fixation, Hon'ble Chancellor, Prof. K.N. Venkatakrishna Rao, Retired Principal, UBDT Davanagere has constituted a 5 member committee on:</p>	<p>i) During the audit for the year 2017-18, the salary fixation documents of VTU non-teaching staff will be presented. Further, the Hon'ble Karnataka High Court Dharwad Bench Order No. 71241-330/2012(S) dated 10-09-2014 of the order dated 10-09-2014 regarding fixation of notional pay w.e.f.and Government has granted permission for appointment of 144 non teaching staff and also in addition 181 additional non teaching staff, in total about 325 posts were approved by Government tentatively way back in the year 2007 itself. This indicates the Government has say in the matter and it had orderd for appointment of 325 persons in the non teaching cadre as per the privileging rules There is an order and a committee was constituted</p>

<p>16.11.2016.</p> <p>The report of the said committee will be presented in the Finance meeting held on: 23.06.2017 and in the 132nd Executive meeting held on: 28-06-2017.</p> <p>Visvesvaraya Technical University Order No: VTU/ DPAR/ BGM /CR (3) /319 /2016-17/ (No:Not Entered) Order dated:28.08.2017 as per order of Hon'ble High Court Dharwad Bench of Non-teaching staff working on contract basis in Visvesvaraya Technical University. Date: Merged into service w.e.f. 29.10.2015.</p> <p>As per Minutes No. 9.2 of the 132nd Executive Meeting dated:28.06.2017, considering the service rendered by the non-teaching staff from:12.09.2007 to 12.09.2015 as notional pay, fix the pay as starting pay as on:30.10.2015 as financial facilities applicable from:01.07.2017 ordered.</p> <p>All the above points have been reviewed regarding fixation of notional pay for permanent non-teaching staff in Visvesvaraya Technical University with effect from d:12.09.2007.</p> <p>The University has not mentioned the Order No. whether it has been mentioned in Hon'ble Karnataka High Court Dharwad Bench Order No: 71241/330/2012(S) Dated: 10.09.2014. Dated: 28.08.2017 There is no details in this regard and there is no details regarding the Government approval in this regard. Intended vide Audit Inquiry Letter No: 89, Dated: 30.07.2019 for immediate clarification. Pursuant to the University dated: 09.08.2019, as ordered by the Hon'ble High Court Dharwad Bench Order No: 71241/330/2012(S) dated: 10.09.2014 Order Page No: 24</p> <p>and Prof. K.N. Based on the recommendation of the committee headed by Venkatakrishna Rao, as per the approval of the</p>	<p>to fix the salary of the non-teaching staff in VTU and the said committee report has recommended as follows.</p> <p>ii) 144 posts were sanctioned by His Excellency, Chancellor of Universities and Governor of Karnataka vide order No.GS 2 TUM 2000 dated: 23/27-10-2003 with approval dated 21-10-2003 and Additional 181 posts were sanctioned by the Govt. of Karnataka vide Order No. ED 44 UTV 2007 dated: 12-09-2007. The total 325 Non-Teaching Posts were sanctioned. Before to which there were no sanction of any posts. Therefore, the employees who were working on or before 12-09-2007 and absorbed on 29-10-2015, their pay can be fixed in the minimum of the scales of pay applicable to the posts w.e.f:12-09-2007 and after the fixing the pay on this date, the pay can be regulated accordingly as per rules &amp; the basic pay at the time of absorption can be arrived at.</p> <p>iii) For employees who have been appointed after 12-09-2007 the minimum of scales of pay can be fixed for the appointed post from the date of their appointment and subsequently the pay to be</p>
--	---

<p>Executive Council, the competent authority of the University, it has been informed that the salary will be fixed hypothetically from 12.09.2007 and the financial facility will be provided from 01.07.2017.No explanation has been given about the approval from the government in this regard.</p> <p>As per the order of the Hon'ble High Court Dated: 29.10.2015 318 non-teaching staffs have been merged in the University Dated: 29.10.2015 only the said non-teaching staffs are permanent employees of the University Dated: 12.09.2007 the said employees have been fixed notional salary Date: 01.07.2017 the Hon'ble Court to provide financial facility from: 01.07.2017 Nowhere not mentioned in the orders.</p> <p>And government approval has not been obtained in this regard. In this background the fixed pre-permanent period of pay of the said employees is illegal and the audit does not agree with the said pay fixation.</p> <p>In this background, it was suggested to recover the amount paid in addition from the concerned staff in the audit of the year 2017-18, while the salary was fictitiously fixed from 12.09.2007 and the financial facility was given from 01.07.2017. Asking to inform about the action taken by the University for the year 2020-21 and 2021-22 on the said issue vide Audit Inquiry Letter No: 77, dated 07.12.2022 Dated: 23.01.2023 The University has submitted compliance on the said salary fixation. A letter dated: 07.07.2020 and 02.03.2021 was written by the University to the Additional Chief Secretaries to the Government, Government of Karnataka, Bangalore, informing them that immediate action would be taken to obtain sanction and directed them to submit the sanctioned documents for</p>	<p>regularized as per rules on the date of absorption.</p> <p>In High court order, "The Government in it notification has made it clear to the University at annexure K whene the University has sought a clarification through its Vice Chancellor, that the Governemtn has granted permission for appointment of 144 non teaching staff and also in addition, 181 additional non teaching staff, in total about 325 posts were approved by the government tentatively <b><u>way back in the year 2007</u></b> itself. This indicates the Government has a say in the matter and it had orderd for appointment of 325 persons in the non teaching cadre" Therefore, as per the order of the above Hon'ble High Court and on the basis of the recommendation of the Committee, the matter was brought before the Executive Council meeting which is the competent authority of the dispute. In the said executive council meeting the procedure was approved to consider the pay as applicable from 12-09-2007 and financial facility as applicable from 01-07-2017. On this basis, the salary of VTU non-teaching staff is fixed and ordered. Valid High Court and Pay Fix documents are produced.</p> <p>Further, a letter has been submitted to the Additional Chief Secretaries to Government, Government of Karnataka, Bangalore regarding fixation of wages as per below (attached).</p>
--	--

	<p>further next audit.</p>	<p>The following letter has already been written to the government twice and the information is hereby provided that the letter will be written again and action will be taken. This office letter no. VTU/ BGM/ DPAR/ CR(3)/319/2015-16/274 dated 07-07-2020</p> <p>1. This office letter no. VTU/ BGM/ DPAR/CR(3)/319/2015-16/1790/1 dated 02-03-2021.</p> <p>Further, the Government of Karnataka has issued an order to create non-teaching posts for VTU and pay the salary for such posts from VTU's resources and by providing information that there is no irregularity in fixing the salary of non-teaching staff, it is requested to abandon the said situation.</p>
25	<b>Traveling allowances</b>	
25.1	<p>Regarding granting of vehicle rental allowance to ST Committee and LIC Committee who attended various meetings without taking instructions/approval.</p> <p>During the audit of Visvesvaraya Technical University Belgaum for the year 2020-22 as per the annual accounts of the year 2020-21 2021-22 for Visvesvaraya Technical University ST committee and LIC committee members/officers attending various meetings only 2 meetings per day (EC/AS) Rs. 3,000/- as And Rs.2,000/- for Other Members with the approval of 64th Finance Committee and 135th Executive Committee Vehicle rental allowance for EC/AS members only per km. As per Rs 13. And paid for own vehicles as follows</p>	<p>Payment of allowances to staff/officers as per VTU 1994 (29) (4) was approved by the 135th Executive Committee and paid to the members.</p> <p>As the process of formation of VTU's will is in progress, it is requested to drop the said scenario.</p>

	<p>(Amount in Rs.)</p> <table border="1" data-bbox="555 280 1055 456"> <thead> <tr> <th>Year</th> <th>Amount</th> </tr> </thead> <tbody> <tr> <td>2020-21</td> <td>55,30,055</td> </tr> <tr> <td>2021-22</td> <td>88,17,242</td> </tr> <tr> <td><b>Total Amount</b></td> <td><b>1,43,47,297</b></td> </tr> </tbody> </table> <p>This is how K.C.S.R. Seat Allowance Excluding Rules Regarding allowances given for use of own vehicle Vishveshvaraya Technical University Act 1994 (29) (IV) Ask to submit for audit the documents of approved regulations for payment of staff allowances of Vishveshvaraya Technical University Audit Inquiry Letter No:108 Dated:29.12.2022 Any compliance by Vishwa Vidyalaya Not given. Due amount Rs.1,43,47,297/- has been objected.</p>	Year	Amount	2020-21	55,30,055	2021-22	88,17,242	<b>Total Amount</b>	<b>1,43,47,297</b>	
Year	Amount									
2020-21	55,30,055									
2021-22	88,17,242									
<b>Total Amount</b>	<b>1,43,47,297</b>									
26	<b>Contingency expenses</b>									
26.1	<p><b>Deficiencies found in the laptop purchase / tender of Scheduled Caste/Scheduled Tribe students.</b></p> <p>During the audit of Visvesvaraya Technical University Belgaum for the year 2020-22, defects were found in the laptop purchase contract of Scheduled Caste/Scheduled Tribe students.</p> <p>Lease Details:</p> <table border="1" data-bbox="421 1222 1122 1385"> <tbody> <tr> <td>Tender Notification No.</td> <td>VTU/BGM/SAP/CW1/28/T-492/2019-20 D:29.05.2020</td> </tr> <tr> <td>Opening date of short term tender</td> <td>29.05.2020</td> </tr> <tr> <td>Last date for submission of tender</td> <td>12.06.2020</td> </tr> </tbody> </table>	Tender Notification No.	VTU/BGM/SAP/CW1/28/T-492/2019-20 D:29.05.2020	Opening date of short term tender	29.05.2020	Last date for submission of tender	12.06.2020	<p>As per Audit Inquiry Letter No. 26.1, an e-tender was called for providing laptops to the SC/ST students in Post Graduate Centers of Visvesvaraya Technical University and UBDT Technical University, Me.Fidarox Technologies, Bangalore, which quoted the lowest price in the said tender (second call) will be awarded the order.</p>		
Tender Notification No.	VTU/BGM/SAP/CW1/28/T-492/2019-20 D:29.05.2020									
Opening date of short term tender	29.05.2020									
Last date for submission of tender	12.06.2020									

Estimate Amount	ರೂ.90,00,000/-
Contract Amount	ರೂ.93,92,940/-
Amount over estimated	ರೂ.3,92,940/-
Excess in %	+4.36%
Supplier	<b>Fidrox Technilgies Belagavi</b>

**Defects:**

1. Government Circular No: FD 55 Pro Cell 2004 dated 17.02.2005 made third party inspection mandatory in contracts for goods and equipments with estimated cost exceeding 25 lakhs. Accordingly, it has been asked to submit a third party inspection report for the purchase of the said equipment and it has been explained that the third party inspection is not necessary as per the said order.

2. Chancellor's Office Reference No: VTU/BGM/SAP/CW1/28/T-492/2019-20/8789 d: 16.01.2020 Award of contract Clause-32.1(a) (i) "Concept practice means the offering, giving, receiving or Soliciting of anything of value to influence the action of a public official in the procurement process or in contract execution and (ii) "Fraudulent practice" means a misrepresentation of facts in order to influence a procurement process or the execution of a contract to the detriment of the Government and includes collusive practice among Tenderers (Prior of after tender submission) designed to establish tender prices at artificial non-competitive levels and deprive the Government of the benefits of free and open competition It means that in the first call, the contractor named Mr. Arun Mane submitted a copy of the document as per the said condition, because the contract for Rs.89.82,000/- was canceled

1. Since the item price of each material in the said tender is less than Rs.25,00,000/-, the order no. As per FD 55 Probation 2004 dated 17/02/2005 Third Party Inspection is not required.

2. Since Mr. Arun Mane, the contractor has submitted a forged Authorized Dealer Certificate, the said person will not be given the order and the tender advance amount of the agency will be forfeited as per the rules of Karnataka Transparency Act and the said person will not be allowed to participate in any tender of the University.



	<p>and re-tendered, the university suffered a financial loss of Rs.4,10,940/-(93,92,940-89,82,000). Will declare firm ineligible as per Contract Clause-32.1 (c) either indefinitely or for a stated period of time, to be awarded a Government financed contract if it at any time determines that the firm has engaged in concept or fraudulent practices in competing for or in executing a Government financed contract It is said that as per the said condition, he asked about the action taken against Mr. Arun Mane, who was given the contract in the first call, and he explained that action will be taken against him as per KTPP Act.</p> <p>3. It was stated that there were 29 laptops left in the previous year in the contract files and it was asked to clarify why laptops were purchased in excess of the requirement last year, as the laptops were purchased according to the students admitted in the previous year. But some students remain with laptops as access has been curtailed in the past. Explained that.</p> <p>Seek appropriate clarification for the above deficiencies, Audit Inquiry Letter No:14, Dated:21.09.2022 Issued Date:21.10.2022 Submitted by the University in compliance with the above as explained in Sr.No.-01 to 04 is not reasonable. As per reason No.-02 the most paid amount is Rs. 4,10,940/- has been objected to.</p>	<p>3. Laptops were purchased as per the students admitted in the previous year but 29 laptops are left due to some students withdrawing/deferring admission.</p> <p>4. Government Circular No: Dated.03-12-2002 Tenders with a profit margin of up to 10% above the estimated rates accepted in the tender are allowed to be approved. Because, in the said tender only 4.36% is more than the estimated amount.</p> <p>It is requested to drop the said observation as it is according to the rules of transparency</p>
26.2	<p><b>Regarding award of supply order to non-competitive tender.</b></p> <p>In the 2020-22 audit of Visvesvaraya Technical University, Belgaum, the following deficiencies have been found regarding the award of supply orders to tenders lacking competition.</p>	<p>As per Audit Inquiry Letter No. 26.2, an e-tender was invited for the purchase of lab equipment under VGST grant to Department of Mechanical Engineering, UBTD Technical University, Davangere, VTU. Two bidders participated in the said tender</p> <p>1) M. Shri Ambika Machine Tools and Equipments, Belgaum</p>

Lease Details:

Tender Notification No.	VTU/BGM/SAP/CW4/06/T-462/2019-20/03.10.2019.
Opening date of short term tender	03.09.2019
Last date for submission of tender	03.10.2019
Estimate Amount	9,00,000/-
Contract Amount	9,48,240/-
Amount over estimated	48,240/-
Excess in %	+ 5.50%
Supplier	Ambica machine tools and Equipment Belagavi.

**Defects:**

1. A supply order is awarded to a tender lacking competition. However, Government Circular No: PWD 1359 SO/FC 2001(P-2) dated 03.12.2002 Negotiation salary for the purpose of obtaining lower prices would be appropriate only in exceptional circumstances such as lack of competition (less than three) Single bid, suspected collusion or where the lowest evaluated responsive bid is substantially above the estimated cost. In such cases also the first choice is for rejection of all tenders and re-inviting fresh tenders In spite of the said order, suggest for appropriate clarification regarding the issue of supply order, Audit Inquiry Letter No: 16, dated: 23.09.2022 issued by the University dated: 21.10.2022, as per the compliance of the VGST grant, the supply order is due to issue certificate. It is not reasonable to explain that given because Rs. 9,48,240/- has been objected to.

2) M.A.S.I. Celsa Pvt Ltd, New Delhi

Ms. Ambika Machine Tools and Equipments, Belagavi, who submitted the lowest price, negotiated the price with the bidders and gave the order.

As mentioned in the said objection, two bidders participated in the said tender and they have to give a certificate by availing the VGST grant, because as per the government circular, the order is placed with the bidder who submitted the lowest price. Negotiation was not because it was a single bid as there were two bidders.

There is no lack of competition in the said tender.

Because, in the said procurement process, the procedure is as per the Government's circular and there is no violation.

Therefore, it is requested to drop the said condition.

26.3	<p><b>About Bank charges shown in Cash out of Payment section in Receipt and Payment (R&amp;P) table.</b></p> <p>During the audit of the year 2020-22 of Visvesvaraya Technological, University, Belgaum, the Receipts and Payments (R&amp;P) account showed Rs.832382/- in the Cash out of the payment section Seeking clarification as to why the said amount has been paid as bank charges, Audit Inquiry Letter No: 34, dated: 15.10.2022 issued on date: 09.11.2022 explained that a letter has been written to re-deposit the said bank charges to Visvesvaraya Technical University as per the compliance submitted by the University on 09.11.2022. Rs.8,32,382/- has been held in recovery till the said amount is re-credited to the University account.</p>	<p>1. In this regard, State Bank of India, VTU Campus, Belgaum has collected bank charges for Remuneration to foreign valuation payments, which are deducted in foreign banks. To re-credit the said bank charges deductions to VTU account vide this office letter No. VTU/Havi/ CR-5/2021-22/787 dated: 03-02-2022 and VTU/Havi/ CR-5/2021-22/796, dated: Letter written on 07-02-2022.</p> <p>1. Letter written vide/Havi/CR-5/2021-22/786 dated: 03-02-2022 to Manager, HDFC Bank, Belgaum.</p> <p>Further, during the year 2022-23, the bank charges amounting to SBI Collect account will be Rs. 1,36,147/- dated 26-05-2022, Rs. 3245/- on 21-06-2022 and Rs. 70,603/- on 01-02-2023 making a total of Rs. 2,09,995/- has been deposited in the Regular Account No. 54003362309 of the deceased. The testator has taken steps to deposit the outstanding bank charges to the testator's account. Therefore, it is requested to drop the said condition.</p>
26.4	<p><b>Regarding the amount of Rs.78,81,500/- for lawyers' fees paid in connection with various court cases of the University.</b></p> <p>78,81,500/- (inclusive of income tax) in the financial year for handling various court, civil district, high and superior court cases related to university law in the year 2020-21 last year Rs.27,93,500/- Total amount Rs.1,06,75,000 has been paid on audit. In this regard, the record of the cases handed over to different advocates and the related fee and stage of cases is not</p>	<p>The suit register of Legal Case is maintained in system. The same for the year 2021-22 is enclosed with this reply for kind perusal. This file contained the following details.</p> <ol style="list-style-type: none"> <li>1. Case Number and name of Petitioner</li> <li>2. Name of Advocate to whom the case is assigned</li> <li>3. Brief details of the matter</li> <li>4. Status of the matter (disposed/pending etc)</li> </ol>

<p>available in the prescribed format.</p> <p>Also, the cases in the said courts are related to the name of the lawyers and details of income tax payment and amount of Rs.27,93,500/- deducted. It was informed through Audit Inquiry Letter No: 37, dated 15.10.2022 requesting to present the number of cases, name of advocates and details of income tax payment movements for audit.</p> <p>Further dated: 02.02.2023 compliance was issued wherein the documents requested in the inquiry letter and records of various cases were not produced for audit. Compliance issued by the University is not in accordance with the points in the inquiry letter.</p> <p>Because the amount paid in the year 2020-21 is Rs.78,81,500/- has been objected.</p>	<p>The legal professional fees is paid as the following approvals.</p> <p>The Executive Council shall be the competent authority to determine the rates of fees paid to various advocates and the legal expenses incurred by Vishwesvaraya Technological Vidyalaya, Belgaum. The said approval documents are as follows.</p> <ol style="list-style-type: none"> <li>1. Legal Professional Fees to be paid to Empaneled Advocates- Monthly Retainer, Lower Court, High Court as recommended in 82nd Finance Committee Meeting Dated: 28-02-2014. The recommendations of the said Finance Committee 112th Executive Council Meeting Dated: 10-06-2014 are attached (Enclosure-1).</li> <li>2. Legal professional fees paid to empaneled advocates- Legal Opinion-Empanelled advocate, Senior Counsels, Commissions/Tribunals/Legal Forums, Caveat Petition at High Court and Supreme Court and Legal Professional Fees paid to Legal Adviser and Tax Consultant Mr. Seshachal M.V., these are 72nd Recommended in Finance Committee Meeting on: 27-09-2019. The recommendations of the said Finance Committee have been approved vide Resolution No. 4.1 of the 148th Executive Council Meeting dated: 14-10-2019. The minutes of the said Executive Council meeting are attached (Enclosure-2).</li> <li>3. Fees to be paid to Senior Counsel Advocates appearing before the High Court and Supreme Courts on behalf of</li> </ol>
---	---

		<p>Visvesvaraya Tantric Vidyalaya, Belgaum, as recommended in the 61st Finance Committee meeting. The recommendations of the said Finance Committee have been approved in Resolution No. 4.2 of the 129th Executive Council Meeting dated: 16-12-2016. The Minutes of the said Executive Council meeting is attached (Enclosure-3).</p> <p>4. All legal professional bills are paid at the rates fixed by the Executive Council and with the approval of the Hon'ble Chancellor. The said bills have been submitted for audit. Hence the para may please be dropped.</p> <p>Further, records and registers of various cases are maintained on computer. Copies thereof are attached.</p>
26.5	<p><b>Gem. Regarding procurement of furniture assembly through Govt. e-market place.</b></p> <p>For the year 2020-21 purchase of Furniture and Fixtures by Gem.Govt has been reserved a grant of about Rs.25.00 lakhs in the estimate paper vide accounts 500-101-701 to 706. Also, in the annual accounts, figures are found about the expenditure of Rs.33,98,870/- under the said purchase. 8,98,870/- was informed through Audit Inquiry Letter No: 38 dated 15.10.2022 requesting to produce the documents for audit.</p> <p>Details of materials purchased</p> <p>1. Treasure Vault Sales Corporation Hubli Purchase Ident: VTU/BGM/Exam/Store/2020-21/390/20.08.2020 as on GST Invoice 209/18.11.2020 and Order No: Gemc 511687779676578/04.11.2020 Rs. 2,33,600/- the details of the</p>	<p>As mentioned in Audit Inquiry No. 26.5, the demand has been submitted by the Examination Department of Visvesvaraya Technical University.</p> <p>A total of 32+30=62 Revolving Chairs will be purchased and supplied through Gem Portal as per the demand of the Examination Department and the total amount for 62 Chairs will be Rs.4,52,600/-.</p> <p>However, you have stated that the figures for the amount reserved in the estimate sheet and the amount paid in the annual account have been mentioned.</p> <p>Purchase of As per KTPP Act &amp; Rules all the Procdures have been followed and the said observation is requested to be dropped.</p>

said purchase have been certified by Registrar Evolution in Asset Stock Register Page No.: 180 of 32 Revolving Chairs at the rate of 7,300/- for a total amount of Rs.2,33,600/- in stock.

2. Aykon Systems Bangalore Gemc. 511687706850925 Dated: 20.01.2020 Purchase Order No: VTU/BGM/SAP/CW.4/T.476/2019-20/447/13.02.2020 30 Revolving Chairs for Rs.2,19,000 Rs.7,300 /- will be supplied as per purchase price. Accordingly, the Store and Purchase Officer has certified the said inventory in the Asset Register page.26. Accordingly the administrative approval is also approved as on: 28.09.2020.

Purchased through purchase order No:VTU/BGM/Exam/Store/2019-20/1908/21.08.2019.

Further, compliance dated:02.02.2023 has been issued in which a grant of Rs.25.00 lakhs has been reserved in the estimate paper and an expenditure of Rs.33,98,870/- has been incurred under the annual accounts, both of which have a difference of Rs.8,98,870/-. As a result Rs.8,98,870/- has been spent more than the amount mentioned in the estimate paper. This will not be answered in the follow-up.

Rs.898870/- more than the estimated amount has been purchased till the revised estimate sheet is approved by the competent authority and submitted for audit, the additional amount paid Rs.8,98,870/- has been kept under objection.

<p>26.6</p>	<p><b>Regarding the tender contract being awarded at a price quoted substantially higher than the estimated amount.</b></p> <p>On perusal of the entries in the 2020-21 audit of Visvesvaraya Technical University, Belgaum, the following are the details of the tender contract entered into by the said amount substantially more than the estimated amount.</p> <ol style="list-style-type: none"> <li>1. Short Term Tender No:VTU/BGM/RE/2019-20/IFTNO.12/2110D: 29.06.2019</li> <li>2. Name of Tender: Supply, installation, testing and commissioning of Tubular Batteries for 30kVA Texarameca UPS installed at Digital Valuation Center, UBDT Technical University, Davangere.</li> <li>3. Number of participants in the tender: 2</li> <li>4. Date of Call of Tender: 29-06-2019</li> <li>5 . Last Date of Submission of Sealing Tender: 10-07-2019</li> <li>6. Estimated Tender Amount Rs.: 3,33,000/-</li> <li>7. Tender Amount Rs.: 3,90,781/-</li> <li>8. Increase Percentage: 17.35%</li> <li>9. Supplier : Arun Infotech Belagavi</li> </ol> <p>Defects:</p> <ol style="list-style-type: none"> <li>1. KTPP Act 1999 Rule 2000 Rule 17(2) requires the tender calling authority to record written reasons if any reduction is required within the stipulated time and no clarification will be given regarding short term tendering without recording the reasons.</li> <li>2. As stated in Government Order No.AE 576 Expenditure-12 2018 Dated: 22.05.2018 in cases where one bid tenders are</li> </ol>	<ol style="list-style-type: none"> <li>1. U.B.D.T., College Principal through e-mail on 26-06-2019 requested permission to issue Short Term Tender as it is necessary to improve the examination procedures as 60 batteries (150 AH Tubular) have been urgently demanded for Valuation Center. The proposal has been submitted to the superiors through Sdhanika Abhiyantar and based on the same, Hon'ble Chancellor has directed to call for Short Term Tender (Attachment-01).</li> <li>2. Since this work is less than Rs.5.00 lakh, manual tender is done. As stated in the objection, this tender is not a single tender but two contractors have participated in the tender. L-1 bidder Rs. Enter 4,03,200=00, 21.08% Tender Premium is entered.For that he was called for renegotiation and he paid Rs. 3,90,781=00 (+17.35%) agreed. Urgent take-up of the work required Negotiated rate Rs. 3,90,781=00 inThe work has been completed.</li> </ol> <p>Therefore it is requested to drop the objection of tender amount Rs.3,90,781=00 considering the above follow-up report.</p>
-------------	--	--

	<p>accepted, rejection and recall of such one bid tenders shall be the first option of the tender inviting officer as mentioned in Clause 3.1 of the said (1) circular.</p> <p>But only in exceptional cases where one bid tender must be considered, if the tender rates are more than 5 percent compared to the estimated amount or if there is a profit margin, it is mandatory to do price negotiation in the e-procurement system itself. It is found that the goods/services have been procured contrary to the government orders without taking such action. Pursuant to Audit Inquiry Letter No. 50, dated: 27.10.2022 issued by the University dated: 02.02.2023 seeking clarification on non-compliance with the said circular:</p> <ul style="list-style-type: none"> <li>a. As the test works had to be carried out urgently and to ensure that there was no disruption to the test works, short term tenders were called and the work was completed.</li> <li>b. The tender amount for the said work is Rs. 3,90,781/- which need not be disclosed in e-procurement. It has been said that only if the amount is more than Rs.5,00,000/-, it has to be published in e-procurement. But no action has been taken as per Circular No: AE 576 A Expenditure-12 2018 Date: 22.05.2018. Due to the tender contract amount of Rs. 3,90,781/- has been objected to.</li> </ul>	
26.7	<p><b>Regarding the work order given considering single bid tender in exam section.</b></p> <p>During the 2020-22 audit of Visvesvaraya Technical University, Belgaum, the tender files related to the examination department were checked and it was found that work orders</p>	<p>Lexmark Cartridges required for VTUexam section are purchased through GEM Portal. Which approved as in KTPP.</p> <p>The procurement process through Gem Portal will be available to the suppliers across the country and the tenderers participating in the said tender were requested to attach the</p>



were given to the following single submissions.

Name of the Tender	Procurement of Lexmark Cartridges to Exam Section
Tender No.	VTU/BGM/SAP/CW6/GeM-09/2020-21/628
Date of opening Bid	18.01.2021 12.00
Closing date of Bid	18.01.2021 12.30
Tender Estimate amount.	3,59,137
Name of the Contractor	The Imprint Technologies, Bengaluru.

(Note: Tender for purchase of Lexmark Cartridges equipment was invited for the year 2020-21 and payment was made on 15.02.2021.)

However, Government of Karnataka Circular No. PWD 1359 SO/FC 2001 (p-2) Bangalore Dated: 03.12.2002 Order No-3.1 states that in cases of single lot submission, rejection of such single lot tenders and re-tendering shall be the first option of the tender inviting authority.

Contrary to the order of the said government. 3,58,380/- it has been found that the work order has been given to the tenders submitted in single bid. This will result in financial loss to the University due to non-availability of competitive market prices.

Request to explain the audit along with relevant documents in this regard Audit Inquiry Letter No. 59 dated 08.11.2022 issued

Authorization Letter from the original manufacturer. However, since the original manufacturer has given authorization letter to one bidder, one bidder has participated in the tender.

The quoted prices are 0.21% lower than the estimated amount as the Lexmark cartridges are purchased because they are too expensive for the test work. And since the Gem Portal reaches all over the country and quality suppliers are registered and quoted at competitive rates, there is no violation of any rules in this as per the KTPP Act, and there is no financial loss to the University.

Due to this, the incident is requested to be abandoned.

	<p>by Visvesvaraya Technical University dated 27.01.2023 Purchase process through Gem Portal is available to suppliers across the country and Authorization Letter from original manufacturer to tenderers participating in said tenders Attachment was requested.</p> <p>However, since the original manufacturer has given authorization letter to one bidder, one bidder has participated in the tender. The quoted prices are 0.21% less than the estimated amount as the Lexmark cartridges are purchased because they are too expensive for the test work. And as the Gem Portal reaches across the country and quality suppliers are registered, there is no violation of any rules, he said.</p> <p>But Government Circular No.AE 576 Expenditure-12 2018 Dated:22.05.2018 Action (03)) is not taken and the compliance given is not reasonable. Because Rs.3,58,380/- has been kept in the Objection.</p>	
26.8	<p><b>On payment of legal expenses related to various court cases of the University.</b></p> <p>In the year 2021-22 audited by the university, regarding various court cases of the university, departmental inquiry to the district judge, legal expert opinion, monthly Retention Fees, sitting fees for attending departmental inquiries, legal advisory and representation services, etc., in the financial year of 2021-22, a total of Rs. 87,47,450/- is found to have been paid as legal expenses.</p> <p>For this, the details of court cases in the University at the</p>	<p>a) Maintaining Suit Register: The Suit Register of Legal cases is maintained system. The same for the year 2021-22 is enclosed with this reply for kind perusal. This files contains the following details.</p> <ol style="list-style-type: none"> <li>1. Case number and name of petitioner</li> <li>2. Name of Advocate to whom the case is assigned</li> <li>3. Brief details of the matter</li> <li>4. Status of the matter (disposed/pending etc)</li> </ol> <p>b) Maintaining the details of legal professional fees: The details of payment towards legal professional fees is maintained electronically. The same (extract hardcopy) for the year 2021-22 is enclosed with this</p>

beginning of the year 2021-22, newly added cases in 2021-22, total cases settled in the year 2021-22 and pending cases at the end of 31.03.2022 have not been submitted for audit.

Also, documents on the criteria adopted for the appointment of advocates are not met by the Vimpanel Committee related to the appointment, the documents fixing the rates of legal expenses fees, etc.

Also directed to submit for immediate audit the amounts of the revenue recorded in the lawyers' legal expenses bills to the relevant audit of the revenue department and the challans maintained by the register Audit Inquiry Letter No: 103, Dated: 26.12.2022. Issued by: Dated: 02.02.2023 The University has submitted compliance in which details of legal expenses bills paid for the year 2020-21 and 2021-22 have been submitted.

Copies of some circulars, order copies, executive meeting and finance committee meeting proceedings are attached. But details of total cases filed in the court, settled cases and pending cases as requested in the inquiry letter are not furnished with compliance. Because till then the amount of legal expenses paid for the year 2021-22 amounting to Rs.87,47,450/- has been held in objection.

reply for kind perusal.

c) The legal professional fees is paid as the following approvals.

The Executive Council shall be the competent authority to determine the rates of fees paid to the various advocates and the legal expenses incurred by Visvesvaraya Technical University, Belgaum. The said approval documents are as follows.

1. Legal professional fees to be paid to empaneled advocates Monthly retainer, Lower Court, High Court as recommended in 52nd Finance Committee meeting on 28-02-2014. The recommendations of the said Finance Committee have been approved in the 112th Executive Council Meeting vide Resolution No. 4.1 dated 10-06-2014. The minutes of the said executive council meeting are attached. (Content-1)

2. Legal professional fees paid to empaneled advocates Legal professional fees paid to Legal opinion-Empanelled advocate, Senior Counsels, Commissions/Tribunals/Legal forums, Caveat petition at Higher Court and Supreme Court and Legal Adviser and Tax Consultant Mr. Seshachal MV, these are 72nd Finance Recommended in Committee meeting on 17-09-2019. The recommendations of the said Finance Committee have been approved in the 148th Executive Council Meeting vide Resolution No. 4.1 dated 14-10-2019. The minutes of the said executive council meeting are attached. (Content-2)

3. Fees to be paid to Senior Counsel Advocates appearing in the High Court and Supreme Courts on behalf of Visvesvaraya Technical University, Belgaum, as recommended by the 61st Finance Committee meeting. The recommendations of the said Finance Committee have been approved in the 129th

		<p>Executive Council Meeting dated 16-12-2016 vide Resolution No. 4.2. The Minutes of the said Executive Council meeting is attached (Enclosure-3).</p> <p>Further, records and registers of various cases are maintained on computer. Copies thereof are attached.</p>
27	<b>Examination Remuneration</b>	
27.1	<p><b>Regarding the payment of remuneration for examination work for the year 2020-22.</b></p> <p>In the Income and Expenditure Account of Visvesvaraya Technical University for the year 2020-22, in the Debit section, Remuneration to Examiners in the year 2020-21 is Rs.6,11,99,636/- and in the year 2021-22, the amount of Rs. The work is paid as remuneration.</p> <p>Government Order No: ED/01/UAS/2000 dated:08.08.2000 vide Section 31(20)(1) of the Karnataka Education Act, 1983 has made it mandatory for teachers to conduct examination work. If the Universities have framed appropriate regulations for such remunerations for examination work or the Government is appropriate in this regard.</p> <p>And seek clarification if specific orders have been issued Audit inquiry letter No: 23, dated: 13.10.2022 issued by the University dated: 19.10.2022 regarding payment of remuneration to lecturers for examination evaluation Case No: 2.5.3 taken up on: 31.07.2016 The decision has been approved by Additional Chief Secretary to Government, Department of Higher Education, Government of Karnataka Secretariat, Multi Storey Building, Bangalore No: ED 158 UTV 2016 Dated:</p>	<p>1. Addressed to Visvesvaraya Technical University Examination Section, Executive Committee Case No. 2.5.3 on Remuneration of Lecturers for Examination Evaluation, Decision taken on 31-07-2016 Additional Chief Secretaries to Government, Department of Higher Education (Universities) Ministry of Government of Karnataka, Multi Storey Building, Bangalore No. . ED 158 UTV 2016 dated 27-02-2012 approved.</p> <p>3. As per Karnataka Civil Service Rules and Government Order No: AI3Senise/2012, Bangalore Dated: 14-06-2012 and similarly as per AI3Sanithi/2019, Bangalore Dated: 17-01-2019 Travel Allowance and Daily Allowance etc. shall be paid as per the rules. (Copies of which are attached). TA bills are for staff are in prescribed format. But these are not staff the claims are and signed by Co-ordinator assigned by Registrar (Eval.)</p> <p>Due to this, the incident is requested to be abandoned.</p>

	<p>27.02.2017.</p> <p>As per Karnataka Civil Service Rules and Government Order No: AI3Senise/2012 Bangalore Dated: 14.06.2012 and similarly as per AI3Saniti/2019, Bangalore Dated: 17.01.2019 Travel Allowance and Daily Allowance etc. shall be paid as per the rules.</p> <p>As per Rule 451 of the Karnataka Civil Service Rules 1958 Record the traveling allowance bills in the prescribed form Endorsement to the traveling allowance bills Maintain the entry of the traveling allowance bills at the Central Office as per Karnataka Economic Code 1958 Section 137(1) Form No.:30 Since all the above aspects are not maintained with the approval of the Competent Authority Rules for preparation of Traveling Allowance Bills Violation is found in audit.</p> <p>At least because 15,04,23,781/- (6,11,99,636+8,92,24,145) was held in recovery.</p>			
28	<b>Cost of work</b>			
28.1	<p><b>Regarding approval of tender without complying with KTPP rule.</b></p> <p>During the audit of Visvesvaraya Technical University Belgaum for the year 2020-21, the tender file was checked and it was found that the tender was approved without following the KTPP rule. The details are as follows.</p> <p>Lease Details:</p> <table border="1" data-bbox="421 1241 1167 1399"> <tr> <td data-bbox="421 1241 618 1399">Tender Name</td> <td data-bbox="618 1241 1167 1399"> <p>A) Visvesvaraya Technical University Campus Belgaum Warehouse (Godown) Construction Work.</p> <p>b) Pending work of classroom complex building in UBDI Technical College, Davangere campus.</p> </td> </tr> </table>	Tender Name	<p>A) Visvesvaraya Technical University Campus Belgaum Warehouse (Godown) Construction Work.</p> <p>b) Pending work of classroom complex building in UBDI Technical College, Davangere campus.</p>	<p>The tender for this work was called for the first time on Date: 05-01-2021 and no one participated in the tender. Therefore, the tender was called for the 2nd time (2nd call) on 21-06-2021 and two contractors participated in the tender. The technical bid was placed for approval in the Tender Scrutiny Committee on 22-06-2021, and among the two contractors who participated in it, Mr. A.S. A letter dated:12-08-2021 was written to the contractor for 4367/16.12.2021 for rate quoted by Betageri, Dharwad is Rs.39,00,88,889.00 (+12.00%).</p> <p>The contractor vide his letter no. Nil, Date: 12.08.2021 Rebate</p>
Tender Name	<p>A) Visvesvaraya Technical University Campus Belgaum Warehouse (Godown) Construction Work.</p> <p>b) Pending work of classroom complex building in UBDI Technical College, Davangere campus.</p>			

	c) Concrete road and asphaltting along with drainage system arboric culver wetting to embankment work in V.I.A.T premises in Muddenahalli, Chikkaballapur district	of 2.50% was given then two times Date: 16-09-2021 letter was written to the contractor for rate negotiation. However, the contractor vide his letter No. 24/16-09-2021 informed that he cannot give more than the already given rebate of 2.50% (Annexure-4) Accordingly dated: 21-10-2021 Rs. 38,03,36,667.00 has been signed by the contractor. The matter has been addressed by the Chancellor in letter No: 4367/16.12.2021 dated (Annexure-5), to the Government (Annexure-6).
Short Term Tender Commencement Date	06.05.2021	
Last date for submission of tender	07.06.2021	
An estimated amount of Rs.	348293658/-	
.The lease amount is Rs.	380336667/-	
The overestimated amount is Rs.	3,20,43,009/-	
In percent:	+9.199% (After Negotiation)	
Contractors	Sri Ashtagahmed S Betageri, Dharwad.	
<p>Defects:</p> <p>1. The said tender has been negotiated as per KPPP rules and after that the tender premium is increased by 9.199 percent. Therefore Vice-Chancellor Visvesvaraya Technical University Belgaum vide letter No: Visvesvaraya Technical University /B/Stha/Saa/Kani-1/2021-22/4367 dated 16.12.2021 Deputy Chief Secretaries to the Hon'ble Govt., Department of Education (Higher Education) Ministry of Government of Karnataka Multi-storied building, Bangalore has been requested to be approved by Govt.</p> <p>2. But without obtaining the permission letter from the Government dated 21.10.2021 lease agreement deed as per VTU/IRC No.27/2021-22 dt:21.10.2021 Rs. 38,03,36,667/- Lease agreement was entered into. From this it is clearly seen that the letter was written for the approval of the government after signing the agreement. Also Government Order No: AI 576 Expenditure 12-2018 Government of Karnataka Ministry</p>		<p>Thus the contractor Shri A. S. Betageri's contract was placed for approval in the 115th Estate Board meeting dated: 25-10-2021 (Annexure-7) and approved in the 162nd Executive Council meeting (Annexure-8).</p> <p>Therefore, as stated in the objection, the tender for this work is not a single tender. Also, the tender for this work was presented in the Estate Board and Executive Council meeting and approval was obtained. Thus, there is no violation of any regulations in carrying out the work....</p> <p>Then as pointed out in the objection, as per Article-2 Sub Article i-D Sub Article (I) and (ii) of the agreement stamp duty additional amount of Rs.37,100.00 has been obtained from the contractor and the certified copy is attached (Annexure-9) thus Rs.37,100.00 due to the Government. The loss is borne. Validating the above follow-up fee, the agreement deed is Rs. 38,03,36,667.00 is requested to be waived as objection.</p>

Vidhana Soudha, Bangalore Dated 22.05.2018 Condition No: 2 Instructions and explanation regarding One Bid Tenders are given in Government Circulars referred to (1) and (2).

In cases where one-bid tenders are accepted, rejection of such one-bid tenders and recall shall be the first option of the Tender Inviting Officer as indicated in Annexure 3.1 of the referred (1) circular.

But only in exceptional cases such as single bid tenders should be considered, if the tender rates are more than 5% compared to the estimated amount or if there is a profit margin, it is mandatory to do the price negotiation in the e-procurement software, and accordingly the tender can be called again, but it is found that the tender contract has been signed without taking proper action in both the above stages. .

Karnataka Stamp Act 1957 Schedule 1 (Updated till 20th April 2017) Article 2 Sub-Article i-D Sub-Article (i) and (ii) stamp duty on contract is Rs. 1000 only and still Rs. 37,100 as stamp duty was due. This will give the government Rs. 37,100/- found to be financial loss. Therefore, it was informed through Audit Inquiry Letter No: 100, Dated: 20.12.2022, seeking to give clarification to the audit regarding this matter.

Further dated: 02.02.2023 the compliance submitted by the University on verification that the compliance issued is not in accordance with the points mentioned in the inquiry letter No: 01 and the record of approval from the Govt. 37,100/- as

	<p>indicated in Serial No.02 Bond paper dated: 02.02.2023 was obtained from the contractor a copy of which is enclosed herewith.</p> <p>In respect of Order No: 01 till compliance with appropriate documents tender contract amount Rs. 38,03,36,667/- has been held in objection and stamp duty amount of Rs.37,100/- has been held in recovery till recovery of Rs.37,100/- from the contractor.</p>																	
28.2	<p><b>Regarding extension of tender period and payment of additional amount.</b></p> <p>During the 2020-22 audit of Visvesvaraya Tantric Vishwa Vidyalaya Belgaum, the tender file was checked and it was found that the tender period was extended and additional salary was paid. The details are as follows.</p> <p>Lease Details:</p> <table border="1" data-bbox="434 738 1227 1369"> <tr> <td>Name of Lease</td> <td>Visvesvaraya Technical University Belgaum &amp; Visvesvaraya Technical University Regional Office. Bangalore Examination Department Scanning Center &amp; UBDTCE Davangere Work to provide external resource personnel.</td> </tr> <tr> <td>Tender no</td> <td>VTU/BGM/RE/JE/2018-19/IFT No. 23/9360/Date-18.01.2019.</td> </tr> <tr> <td>Date of Tender Notification</td> <td>18.01.2019</td> </tr> <tr> <td>Last date for submission of tender</td> <td>21.03.2019</td> </tr> <tr> <td>Estimated tender amount is Rs.</td> <td>35540000</td> </tr> <tr> <td>The tender contract amount is Rs.</td> <td>35540000</td> </tr> <tr> <td>Tender Service Charges</td> <td>0.001%</td> </tr> <tr> <td>Name of Contractor</td> <td>WISDOM SECURITY SERVICE BENGALORE.</td> </tr> </table>	Name of Lease	Visvesvaraya Technical University Belgaum & Visvesvaraya Technical University Regional Office. Bangalore Examination Department Scanning Center & UBDTCE Davangere Work to provide external resource personnel.	Tender no	VTU/BGM/RE/JE/2018-19/IFT No. 23/9360/Date-18.01.2019.	Date of Tender Notification	18.01.2019	Last date for submission of tender	21.03.2019	Estimated tender amount is Rs.	35540000	The tender contract amount is Rs.	35540000	Tender Service Charges	0.001%	Name of Contractor	WISDOM SECURITY SERVICE BENGALORE.	<p>As explained in the objection, the tender period for this work is from: 01-06-2019 to 31-05-2020. Tender contract amount Rs. 3,55,40,000/- will be. But due to covid-19 pandemic Date: 24.03.2020 to 03.05.2020 was locked down.</p> <p>Due to which fresh tender could not be called, the contract of the tender contractor Wisdom Security Services, Bengaluru has been continued as per tender class--4(J) (Natural Calamity) &amp; 4(C) (Attachment-1).</p> <p>Date: From 01.06.2020 to 30.06.2021 Due to covid-19, transportation of Men &amp; Material as required for the work was impossible and the original contractor of this service work was continued. Thus, the issues were presented and consent was obtained on 114th settlement board meeting date: 14-06-2021 and 158th executive council meeting date: 29-06-2021 to continue the work with the original contractor. (Attachment-2 and 3).</p> <p>Thus, due to the extension of the tender work period, an additional amount of Rs.2,08,61,137/- had to be paid to the contractor. Due to the extension of the period of work, the original contractor had to pay additional EMD amount of Rs.2,08,61,137/- to the contractor.</p>
Name of Lease	Visvesvaraya Technical University Belgaum & Visvesvaraya Technical University Regional Office. Bangalore Examination Department Scanning Center & UBDTCE Davangere Work to provide external resource personnel.																	
Tender no	VTU/BGM/RE/JE/2018-19/IFT No. 23/9360/Date-18.01.2019.																	
Date of Tender Notification	18.01.2019																	
Last date for submission of tender	21.03.2019																	
Estimated tender amount is Rs.	35540000																	
The tender contract amount is Rs.	35540000																	
Tender Service Charges	0.001%																	
Name of Contractor	WISDOM SECURITY SERVICE BENGALORE.																	



Defects:

1.

The tender period for the work has expired on Date:31.05.2020 though the period has been extended from Date:01.06.2020 to Date:31.10.2020. 7063118/- amount paid in excess of contract amount without obtaining security deposit EMD is violation of tender rules.

Also, since the original period of the said additional amount is over, it appears that the university has failed to announce the tender earlier and get the work done by another contractor and clarify to the audit that the tender period has been carried out according to the rules and according to which authorization scheme.

2. The said period shall be extended from 01.11.2020 to 30.06.2021 in excess of the tender contract amount. 1,37,97,989/- has been paid and sought to provide the clarification sought in Exhibit 1 for audit.

Amount payable	Amount paid	Additional amount
3,55,40,000	5,64,01,137	2,08,61,137

2. According to the contract amount stamp duty is Rs. 3,700/- to be received Rs. 1000 only received the balance Rs. 2,700/- to be recovered. It has been suggested to give a report. A total amount of Rs. 3,55,40,000/- as against Rs. 2,08,61,137/- has been paid in addition for which audit letter of agreement entered

Thus, due to the extension of the tender work period, an additional amount of Rs.2,08,61,137/- had to be paid to the contractor. Due to the extension of the period of work, the original contractor had to pay additional EMD amount of Rs.2,08,61,137/- to the contractor.

Further, as indicated in the objection, outstanding stamp duty amounting to Rs.2,700/- has been received from the contractor in addition, and thus detailed follow-up report as per objection no.28.2 has been submitted as indicated by him, hence this objection is requested to be dropped.

	<p>into for the additional amount, security deposit and EMD documents have been provided indicating Audit Inquiry Letter No. 102, dated: 21.12.2022</p> <p>Date: 31.01.2023 The compliance submitted by the University has been reviewed and no compliance has been granted as per the points mentioned in the inquiry letter. The reason is the amount paid in addition to the outsourcing agency till it is re-checked and complied with the appropriate documents. 2,08,61,137/- has been held in objection and the outstanding amount of stamp duty of Rs.2,700/- has been held in recovery.</p>																	
28.3	<p><b>Defects found in work bills</b></p> <p>The following deficiencies have been found in the university works bills for the year 2020-22.</p> <p>The details of the work are explained below.</p> <table border="1" data-bbox="439 778 1200 1347"> <tr> <td data-bbox="439 778 775 975">Name of Work:</td> <td data-bbox="775 778 1200 975">Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work, Road worker @ VTU NASD Dandeli.</td> </tr> <tr> <td data-bbox="439 975 775 1010">Name of Agency</td> <td data-bbox="775 975 1200 1010">Ashfaqahmed S Betigeri Dharawad</td> </tr> <tr> <td data-bbox="439 1010 775 1045">Estimated Amount in Rupees</td> <td data-bbox="775 1010 1200 1045">19,95,60,985/-</td> </tr> <tr> <td data-bbox="439 1045 775 1112">Tendered Amount in Rupees</td> <td data-bbox="775 1045 1200 1112">19,80,74,952/- ( 0.7447% below the estimate cost)</td> </tr> <tr> <td data-bbox="439 1112 775 1147">Tender Period</td> <td data-bbox="775 1112 1200 1147">30 Months (Including Mansoon Period)</td> </tr> <tr> <td data-bbox="439 1147 775 1214">Agreement No:</td> <td data-bbox="775 1147 1200 1214">VTU/IRC-39/2019-20                      Date: 29.02.2020</td> </tr> <tr> <td data-bbox="439 1214 775 1281">Date of Written order to commence Work</td> <td data-bbox="775 1214 1200 1281">29.02.2020</td> </tr> <tr> <td data-bbox="439 1281 775 1347">Due date of Actual Completion of Works</td> <td data-bbox="775 1281 1200 1347">28.08.2022</td> </tr> </table>	Name of Work:	Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work, Road worker @ VTU NASD Dandeli.	Name of Agency	Ashfaqahmed S Betigeri Dharawad	Estimated Amount in Rupees	19,95,60,985/-	Tendered Amount in Rupees	19,80,74,952/- ( 0.7447% below the estimate cost)	Tender Period	30 Months (Including Mansoon Period)	Agreement No:	VTU/IRC-39/2019-20                      Date: 29.02.2020	Date of Written order to commence Work	29.02.2020	Due date of Actual Completion of Works	28.08.2022	
Name of Work:	Construction of Phase -III Building Engineering Block, Guest Room Block Staff Quarters Supporting Staff Quarters Cafeteria And External Development work, Road worker @ VTU NASD Dandeli.																	
Name of Agency	Ashfaqahmed S Betigeri Dharawad																	
Estimated Amount in Rupees	19,95,60,985/-																	
Tendered Amount in Rupees	19,80,74,952/- ( 0.7447% below the estimate cost)																	
Tender Period	30 Months (Including Mansoon Period)																	
Agreement No:	VTU/IRC-39/2019-20                      Date: 29.02.2020																	
Date of Written order to commence Work	29.02.2020																	
Due date of Actual Completion of Works	28.08.2022																	

In respect of the said works for the year 2020-22, the following non-payments to the contractors have been verified.

(Amount in Rs.)

A.No	Voucher No. Date	Date of Check No	Number of bows	bills paid
01	225 10.05.2021	733063/ 10.05.20 21	R. A Bill No:6 and in part	3,33,55,563
02	668 13.08.2021	728778/ 13.08.20 21	R. A bill no:7 and part	36,62,854
03	849 09.09.2021	728791/ 09.09.20 21	R. A Bill No:8 and in part	3,48,28,921
04	1340 15.12.2021	728836/ 15.12.20 21	R. A Bill No:9 and in part	2,46,52,704
05	2001 14.03.2022	728865/ 14.03.20 22	R. A Bill No:10 and in part	1,64,55,828
	A total of Rs			11,29,55,870

**Defects:**

1. R. A paid the contractor for the work in the year 2021-22. Bill No. 6, 8, 9 and 10 have total amount of more than Rs.2.00 Crores. Regarding them as per Government Order No: FD55/ Procell/2004 dated: 17.02.2005 where the estimated value of the works is more than Rs.2.00 Crores it is mandatory to get verification certificates from a third party. But these bills are not accompanied by work verification certificates. 3,50,000/- has been withheld due to absence of third party verification certificate in 6th partial bill of work.
2. As per 162nd Executive Meeting Date: 30.10.2021

1. The said work bill no. 6,8,9 and 10 Bills need to attach 3rd Party Inspection reports as per Government Order No.EA55

<p>regarding the said work Rs. 65,25,757/- workslips and Rs.55,33,871/- EIRLs have been sanctioned and documents are to be provided in this regard. Due to this, the total amount of work is Rs.21,17,35,079/- which is more than the estimated amount.</p> <ol style="list-style-type: none"> <li>3. Upto the 10th and partial bill Rs.20,79,39,339/- has been incurred so far for the work thus Rs.98,64,387/- has been incurred in excess of the tender amount.</li> <li>4. If the Supplementary Agreement is prepared and sanctioned by the competent authority regarding the said work, the documents will not be submitted for audit.</li> <li>5. Prior to undertaking the said work, the documents obtained administratively approved by the Government are not submitted for audit.</li> <li>6. The contract period fixed for the work has already expired and the contractor has not provided documents regarding its completion and handing over to the University.</li> </ol> <p>Instruct to take action to provide compliance with documents for all the above mentioned deficiencies vide Audit Inquiry Letter No: 121, Dated: 12.01.2023 2023 Informed by the University on Date: 27.01.2023, the details are as follows.</p> <ol style="list-style-type: none"> <li>1. The said work has been verified by a third party and an attested certificate has been attached and it has been verified by the Head, Civil Engineering Department, KLSWHIDIT Haliyala. They do not fulfill the mandate to be treated as an official body.</li> <li>2. In compliance, no explanation is given for the cost over</li> </ol>	<p>Procell/2004/17.02.2005. Accordingly, 3rd Party Inspection reports ((P 1 to 26), (P 27 to 59), (P 60 to 114) and (P 115 to 152) of the said work are attached for the 6th bill, 8th bill, 9th bill and 10th bill respectively. (Attachment 1 to 4).</p> <p>Rs.3,50,000/- was withheld in the current bill due to delay in receipt of inspection report from the 3rd person of the 6th bill of work. Then Rs.3,50,000/- which was withheld due to submission of the 3rd Party Inspection report of the 6th bill, was transferred to the 8th R.A. of the present work. Repaid in the bill. (Attachment-5).</p> <ol style="list-style-type: none"> <li>2. Regarding the said work, the workslip of Rs.65,25,757/- approved in the 162nd Executive Council and Rs. 55,33,871/- EIRL sanctioned documents are attached (Attachment-6, P 153 to 187) Total cost as per 12th and final bill of this work is Rs. 21,72,52,338/- (including Workslip, EIRL and Price Escalation) which will be only 9.19% more. For this, administrative approval has been obtained from the government for an amount of Rs.21.75 crore.(Attachment-6)</li> <li>3. 10th R.A. of the present work. The bill amount is Rs.20,79,39,339=00 which is Rs.98,64,387=00 more than the tender amount which is more due to Workslip &amp; EIRL. The said Workslip (Rs.65,25,757=00) and EIRL (Rs.55,33,871=00) have been approved in the 162nd meeting of the Executive Council (Attachment-7).</li> <li>4. Regarding the said work, Supplementary Agreement</li> </ol>
---	--

	<p>and above the estimated amount.</p> <ol style="list-style-type: none"> <li>3. No explanation is given on this.</li> <li>4. The documents made in Supplementary Agreement are attached with the compliance and the documents which have been technically approved for the Supplementary Estimate earlier than this are not fulfilled.</li> <li>5. Provided administratively approved documents.</li> <li>6. Documents regarding handover of work site to the University are not furnished with compliance.</li> </ol> <p>The amount of Rs.11,29,55,870/- paid to the contractor for the year 2021-22 has been kept under objection till re-verification and compliance with appropriate documents in respect of serial no.01 to 04 and 06 in the inquiry letter.</p>	<p>has been made (Rs.1,20,59,627=00) copy is attached (Attachment-8).</p> <ol style="list-style-type: none"> <li>5. Prior to the execution of the said work, the Government has paid Rs. 21,75,00,000/- administrative approval obtained (Annexure-9).</li> <li>6. The said work was completed on Date: 21.05.2022 and the contractor handed over the work to the University.(Attachment-10)</li> </ol> <p>Accordingly, all these objections and levies are requested to be dropped.</p>																					
28.4	<p><b>Regarding delay in execution of works:</b></p> <p>The bills of University works for the year 2021-22 have been reviewed and the contractor has been paid as per the details given below for the work performed. (in Rs.)</p> <table border="1" data-bbox="416 906 1193 1386"> <tr> <td data-bbox="416 906 483 1118">01</td> <td data-bbox="483 906 595 1118">962/ 04.10.202 1</td> <td data-bbox="595 906 707 1118">749830/ 04.10.2 022</td> <td data-bbox="707 906 887 1118">Construction of Phase II Buildings and Development work at Regional Office VTU Mysore</td> <td data-bbox="887 906 1010 1118">Star Infotech Bangalore</td> <td data-bbox="1010 906 1111 1118">22</td> <td data-bbox="1111 906 1193 1118">22953 156</td> </tr> <tr> <td data-bbox="416 1118 483 1331">02</td> <td data-bbox="483 1118 595 1331">1052/ 20.10.202 1</td> <td data-bbox="595 1118 707 1331">749909/ 20.10.2 021</td> <td data-bbox="707 1118 887 1331">Construction of Phase II Buildings and Development work at Regional Office VTU Mysore</td> <td data-bbox="887 1118 1010 1331">Star Infotech Bangalore</td> <td data-bbox="1010 1118 1111 1331">23</td> <td data-bbox="1111 1118 1193 1331">26247 111</td> </tr> <tr> <td data-bbox="416 1331 483 1386">03</td> <td data-bbox="483 1331 595 1386">2012/ 16.03.202</td> <td data-bbox="595 1331 707 1386">163831/ 16.03.2</td> <td data-bbox="707 1331 887 1386">Construction of Phase II</td> <td data-bbox="887 1331 1010 1386">Star Infotech</td> <td data-bbox="1010 1331 1111 1386">24</td> <td data-bbox="1111 1331 1193 1386">29811 800</td> </tr> </table>	01	962/ 04.10.202 1	749830/ 04.10.2 022	Construction of Phase II Buildings and Development work at Regional Office VTU Mysore	Star Infotech Bangalore	22	22953 156	02	1052/ 20.10.202 1	749909/ 20.10.2 021	Construction of Phase II Buildings and Development work at Regional Office VTU Mysore	Star Infotech Bangalore	23	26247 111	03	2012/ 16.03.202	163831/ 16.03.2	Construction of Phase II	Star Infotech	24	29811 800	<p>Follow ups are as follows.</p> <p>1) Date of work order for the said work: 07-10-2013 and date of completion of work as per tender: 07-04-2016 (30 months). However, the following are the reasons why the contractor does not complete the work within the stipulated time.</p> <p>1) i) The site of work was handed over to the contractor 71 days late. (Date of Transfer: 18-12-2013).</p> <p>ii) The work is different from the plinth level prescribed as per GFC Drawing and the UGD and STP levels prescribed by the Mysuru Urban Development Authority).</p>
01	962/ 04.10.202 1	749830/ 04.10.2 022	Construction of Phase II Buildings and Development work at Regional Office VTU Mysore	Star Infotech Bangalore	22	22953 156																	
02	1052/ 20.10.202 1	749909/ 20.10.2 021	Construction of Phase II Buildings and Development work at Regional Office VTU Mysore	Star Infotech Bangalore	23	26247 111																	
03	2012/ 16.03.202	163831/ 16.03.2	Construction of Phase II	Star Infotech	24	29811 800																	

	2	022	Buildings and Development work at Regional Office VTU Mysore	Bangalore						iii. The iron required for the work Date: 28-05-2014 to 07-07-2014 was not available due to strike by the iron suppliers across Mysore district.
<b>Total in Rupees</b>								79012	067	iv. The bank check issued by VTU for payment of the work bill to the contractor was seized by the Income Tax Department on the date: 15-03-2015, as the check bounced and the contractor could not continue the work due to non-payment of the check.
Details of Works:										
Name of the work		Construction of Phase II Buildings and Development work at Regional Office VTU Mysore.								
Name of the Contractor		Star Infotech Bangalore.								
Tender Agreement date		12/2013-14 ದಿನಾಂಕ:07.10.2013								
The tender period fixed for the work		30 ತಿಂಗಳು								
Work to begin with in writing order Given date		07.10.2013								
Date of Work Completion date		07.04.2016								
Date of extension of tender period without penalty		31.10.2021								
v) Alteration of sanctioned club house for additional classrooms for MBA. Construction took more than 5 months (from June 2015).										
vi) Contractors had to stop work due to long time required for approval of superiors before execution of Workslip and EIRLs.										
vii) Contractor had to stop work due to delay in finalization of drawing by Architect after Oct-2015.										
vi. The 15th and 16th bills of the contractor amounting to Rs.6,79,94,070/- were delayed in getting approved for EOT and the payment of the bills was made late and therefore the contractor was facing financial difficulties due to non-payment of bills on time.										
vii. Due to delay in payment of 15th, 16th and 17th bills of the contractor										

Date of Renewal of Tender Period: (Without Penalty)	31.03.2022
--	------------

The following defects have been found in the above tendered works.

1) Regarding the said work, the tender period has been fixed for 30 months and even though the work period has been extended till the end of 2021-22, the work has not been completed. The tender period shall be extended upto date: 31.03.2022 without taking any action against the contractor for delay in execution of the work. For the duration of the tender, the contractor has been paid without penalty. A. Rs.10,00,000/- in Bill No:22 Rs.2,00,000/- in Bill No:23 and Rs.4,00,000/- in Bill No:24 Now total Rs.16,00,000/- in Contractor's Bills Nominal Liquidated Damages has been declared as no action has been taken as per the tender rules.

2. As the amount of the three bills paid to the contractor is more than Rs.2.00 Crores, it is mandatory to get the work verified and certified by a third party as per Govt Order No:F.D55/Procell/2004 Dated:17.02.2005. But it has been stated that the certificate of verification of the work by a third party has been attached with the said bill. In this regard, the documents obtained from the verification certificate of the verification of the work by a third party are not available.

3. R. A Bill No:01 to 24 Total Rs. 75,81,77,043 worth of

viii. Due to the delay in payment of the 15th, 16th and 17th bills of the contractor, A's Sole Arbitrator was appointed.

ix. Due to the above mentioned reasons the contractor could not complete the work within the stipulated period and the contractor was not in any way responsible for the delay in the work and hence no penalty was imposed on the contractor.

Also mention all the above reasons and submit Extension of Time to the contractor without penalty in 109th E B and 152nd EC Date: 01-04-2019 to 31-12-2020 (Attachment-1 and Attachment-2) then from 01-01-2021 Extension of time has been done in 113th E B and 156th EC without penalty till 31-10-2021. (Attachment-3 & 4) and dated: 1-11-2021 to 31-03-2022 in the meeting of 115th E B and 162nd EC Extension of Time has been approved without penalty.

(Attachment-5 & 6) Date: 01-04-2022 to 30-09-2022 Extension of Time has been approved without penalty in the meeting of 117th E B and 168th EC.(Attachment-6 & 7) Current work Date: 27 -On 09-2022 Rs. 79,70,42,171.00 was completed at a cost.

2 & 3:- All documents were submitted on Date: 03-02-2023 and these were abandoned by them.

4:- Original estimated amount of work is Rs.69,37,75,777/-, revised amount of work is Rs. 83,08,88,349/- is there. (Attachment-3). Workslip of the work (Annexure-4).

<p>work incurred. This amount compared to the tender amount of Rs.83,25,30,933/- shows that 91% progress has been made and the work has not been completed.</p> <p>4) It is recorded in the note submitted that along with the said bill, the revised estimate of work and workslips with the reports and photographs of the quality tests are attached. But no documents are available with bills,</p> <p>5. The details of what was decided in the University Executive/Settlement Board meetings regarding imposing penalty on the contractor for following the policy of delay in execution of the work is not available.</p> <p>Check the above deficiencies and request to provide compliance with appropriate documents for audit, Audit Inquiry Letter No: 131, dated 03.02. 2023 notified by the University Dated: 03.02.2023 Checked the compliance submitted and submitted replies to Serial No: 01, 02, 03 Regarding Serial No: 04 Non-submission of documents regarding revised estimate and work slips</p> <p>And as the work has not yet been completed, the amount paid to the contractor in the year 2021-22 is Rs.7,90,12,067/- has been objected.</p>	<p>Hence, the para may please be dropped.</p>
--	---



28.5

**Regarding construction work of post graduate center and skill development center building in Talakal village.**

The work bills of the Engineering Department of the University for the year 2020-21 have been verified Voucher No: 366/26.06.2020 (Check No: 290748/26.06.2020) Rs.9,50,00,000/- and Voucher No: 1393/13.01.2021 (Check No. : 156039 13.01.2021 Rs.10,00,00,000 thus a total of Rs.19.50 Crores was paid to Executive Architects and Inland Water Transport Division, Koppala for the construction work of Graduation Center and Skill Development Center at Talakal Village, Kukunoor Taluk.

The approval for the said work will be in the 2020-21 executive council. This work has to be done in the form of deposit slip. The total cost of the work is Rs.95,00,67,237/- which includes Rs.70,00,67,237/- from internal resources of the University and Rs.25,00,00,000/- from Hyderabad Karnataka Development Board.

The details of the work are as follows.

1	Name of the work	On construction of Postgraduate Center and Skill Development Center Talkal.
2	Name of the Contractor	Messas Rama Agriculture Infrastructure Private Limited, Bangalore.
3	Tender Estimate Amount	85,00,00,000/-
4	Amount given to the contractor	95,00,67,237 out of which includes tender amount Rs.83.34 crores + tender premium amount of Rs.11.66 crores. (up 14%)
5	Date of handover to work site	20.07.2018
6	TEnde period	18 ತಿಂಗಳು
7	Revised Date of work completion	19.10.2020
8	Head of Account of work	5001-101-801

1. Copy of administrative approval from Govt for estimated amount of Rs.85.00 Crores for the said work is attached.(Attachment-1)

2. Technically approved documents from the competent authority have been submitted for the work estimate sheet.(Attachment-2)

3.The amount allotted by the University for the said work is Rs. 70.00 lakhs has been prepared and attached a document regarding release for work. (Attachment-04).

<p>It is requested to provide suitable explanation along with documents for the following points regarding the said work.</p> <ol style="list-style-type: none"> <li>1. The estimated amount of the said work is Rs. 85,00,00,000 for which the administrative approval from Govt.</li> <li>2. Submission of technical approval documents from the competent authority for the work estimate sheet.</li> <li>3. Out of Rs.70,00,00,000 sanctioned by the University for the said work, Rs.55,50,00,000 for the year 2019-20 and Rs.19,50,00,000 for the year 2020-21. Thus, a total of Rs.74,50,00,000 has been released to the Public Works Department, Koppal. It was released Rs.4,50,00,000 more than the amount payable by the University. Also to provide the information that Karnataka Regional Development Board, Hyderabad released the loan amount of Rs.25,00,00,000 to the University.</li> <li>4. The work is started from: 20.07.2018 and the tender period is fixed for 18 months and will not be completed till the end of 2020-21. Although the revised date for completion of the work is 19.10.2020, the completion of the work will not be handed over. Clarifying reasons for delay in execution of works.</li> <li>5. Executive Architects Koppal vide letter No: Lo.V/Co/Lepa-1/Expenditure 2020-21/2903 Dated: 04.01.2021 For running office work a total of Rs. 80,50,00,000/- out of which work amounting to</li> </ol>	<ol style="list-style-type: none"> <li>4. Date this work; Commenced on 20-07-2018 Tender as per closing date; will be on 19-10-2020. Tender amount (as per contract letter) Rs. 95.00 Crores, Expiration Date: 04-01-2021 for Rs. 80,50,000/- will be the cost.Dated 20-07-2018 to 19-10-2020 due to difficulty in starting the work due to locality and space will be extended by the Chief Engineer, P.W.D, (North East), Kalaburagi (Attachment-3) then the local staff for construction of approach road, A case has been filed in the Hon'ble High Court, Dharwad (wop10252/2022) which will be decided on 11-01-2023 [(Attachment-03(A))], due to all these reasons the work could not be completed. As per the order of the government, the construction work has been entrusted to P. W. L. Koppal, Executive Engineer. Currently the work is about to be completed in a month.</li> <li>5. Order No:03 University Rs. 4,50,00,000/- not paid more. This has been answered in order no: 03 and the document is attached. Order No: 02 In relation to this, the documents of technical approval from the competent authority are attached to the estimate paper. (Attachment-01) Reply to Order No:05 is filed as above. The certificate regarding inspection of the work is attached to order number: 06. (Attachment-05).</li> </ol> <p>Clause wise replies to the above objections have been filed along with the record (Annexure-1 to 06). The amount paid for the work is Rs. 80,50,00,000/- is requested to be exempted from objection.</p>
--	---

	<p>Rs.14,50,00,000/- remains to be completed. Giving suitable explanation for delay in work.</p> <p>6. As per Government Order No: AFD/55/Pro Cell /2004 Dated: 17.02.2005 it is mandatory to get verification certificate from third party if the estimated value of work is more than Rs.2,00,00,000/- Crore.</p> <p>7. The university will release the public works department to Koppala and present the certificates of disbursement of funds for the grant. Audit Inquiry Letter No: 71, Dated 05.12.2022 Issued Date: 25.01.2023 The University has filed a follow-up reply to Deficiency Points Nos. 1, 3, 4 and 7 in the inquiry letter with supplementary documents.</p> <ul style="list-style-type: none"><li>• As stated in Serial No: 03, no reply is given regarding Rs.4,50,00,000/- though Vishwa Vidyalaya paid more.</li><li>• In respect of Serial No:02 the documents of technical approval from the Competent Authority are not attached along with the estimate sheet.</li><li>• Serial No: 05 will not be answered.</li><li>• No. No.: 06, the certificate of verification of work is not provided for audit.</li></ul> <p>Therefore, the amount of Rs.80,50,00,000/- paid for the work has been kept under objection till all the points in the inquiry letter are complied with.</p>	
--	---	--

28.6

**Regarding defects in work bills.**

2020-22 Visvesvaraya Technical University  
Department of Engineering Work Bills verified Voucher No:  
308, Dated: 26.06.2020 (Check No: 290648 Dated: 22.06.2020  
Rs.34,65,693/- paid to Johnson Lifts Pvt Ltd Banglore Payment  
will be made.

The details of the work are as follows.

Name of the work	Supplying Installing testing and commissioning 8 passenger Elevators in Administrative Buiding (South Block) and Goods Elevators to Administrative Bulding (North Block) @ Jnana Sangam VTU Belagavi With buyback of Exisiting Passanger Elevators.
Bill No.	RA Bil 1 <sup>st</sup> Final
Name of the Contractor	Johnson Lifts Pvt Ltd Banglore.
Agreement No.	VTU/IRC-23/2019-20 Date:24.07.2019
Date of Commencement of work	19.08.2019
Tender Period	04 months
Closing date of work as per tender	18.12.2019
Date of work Completion	04.02.2020
Details of Bill	Total Bill Amount Rs. 38,40,000/- Statutory Deductions Rs. 1,64,352/- Liquidity Damages Rs. 17,955/- 5% amount reserved For want Of Licenses copy 1,92,000/- Amount paid to Contractor Rs.34,65,693/-

**The following defects have been found in the management of the said work.**

1. The work is not completed within the time stipulated in the tender.

1. This work was started on: 19-08-2019 and completed on: 04-02-2020. The work was to be completed on date: 18-12-2019 as per the tender and the contractor completed it on date: 04-02-2020, a penalty of Rs.17,955/- was imposed for the

<p>2. In the name of the work, Buyback of existing Passenger Elevators is not available and no deduction is available.</p> <p>3. How a work order has been issued to a person/contractor who does not have an official license for Lift Installation. The present contractor has completed the work and handed it over on 16.03.2020. As the contractor has not produced the license copy, he has deducted Rs 1,92,000/- from the bill amount and requested to produce the license copy.</p> <p>4. Certificates regarding installation in the buildings of the administrative department of the University shall not be attached with the bill. (Installation Certificate)</p> <p>Directed to give appropriate explanation for the above deficiencies vide Audit Inquiry Letter No: 72, dated: 06.12.2022, dated: 02.02.2023 followed by the University in respect of deficiencies Serial No: 02 and 03 not adequately answered. The total amount of Rs.38,40,000/- paid to the contractor is under objection as the license copy is not attached with compliance as indicated in Serial No: 03.</p>	<p>delay period and this penalty was charged in the first and final bill of the contractor and the work was completed.(Attachment-1 )</p> <p>2.. While participating in the tender, the contractor has already entered the price of the old lift as mentioned in the tender under Buy Back condition. There is no need to give separate information about this. Also there is no need to transfer the old lipton amount.</p> <p>3..The contractor is Johnson Lifts &amp; Escalator, Channai, who is the original manufacturer and repairs of the elevator have been carried out by them. Certificate dated: 22.07.2020 dated: 22.07.2020 has been issued by the Chief Electrical Inspector and Chief Inspector, Government of Karnataka regarding the satisfactory completion of the work by the authorized contractor (Attachment-2). Only after giving this certificate, the amount deposited in the contractor's bill is Rs. 1,92,000/- has been released (Annexure-3).</p> <p>1..Certificates issued by the Chief Electrical Inspector for the buildings of the Administrative Department of the University after self-inspection, copies of which are attached (Attachment 4/1, 4/2 and 4/3).</p> <p>Therefore, their objections have been answered with appropriate documentation and the total amount of Rs.38,40,000/- paid to the contractor has been requested to be waived.</p>
--	--

28.7

**Regarding construction work of auditorium at UBDT Davangere.**

University work bills for the year 2020-21 have been checked vide Voucher No. 167, dated: 22.05.2020 (Check No.: 146345 dated: 22.05.2020) RA Bill 10 and partial bill amounting to Rs. 3,43,52,372/- out of which statutory deductions of Rs.20,20,773/- have been collected and Rs.3,23,31,599/- has been paid to M/S DJPR Construction Pvt.Ltd Hyderabad who executed the work. The details of the work are as follows.

R A bill 10 and partial

**RA Bill 10 and Partially**

Name of the work	Construction of Auditorium Building @ UBDT Engineering College Davanagere.
Name of the Contractor	M/S DJPR Construction (P) Ltd Hyderabad,
Agreement No.	VTU.IRC/20/2013-14 Date: 29.01.2014
Tender amount Rs.	32,69,20,734/-
Tender Period	24 ತಿಂಗಳು
Date notified for commencement of written work	29.01.2014
Date of Compliance of Tender	28.01.2016

The following defects are found in connection with the said work.

1. The said work was to be completed by: 28.01.2016. But the contractor did not make progress as expected and the work progress was delayed. Accordingly for the first time the contractor vide University Letter No: VTU/BGM/ RE/CW-1 /2017-18/9670 Dated: 18.01.2017 Expiration Date: 31.03.2018 has been extended. And then as per approval in the meetings of

(1) The said work was started on 29-01-2014 and was to be completed by Date: 28.01.2016.

2 time extension to the contractor dated: (Date: up to 31.03.2018, and then up to 31.12.2019) till 31.12.2019, despite progress of Rs.22,94,06,794=00 (70.17%) has been achieved during the said period. For some misappropriation in the university, Justice Shri K.N. Date: 08.05.2015 A one-member

<p>135th Executive Committee and 103rd Estate Board re-dated upto: 31.12.2019, 03 years of work to be completed in two years have not been completed till now.</p> <p>2. The total cost of work upto RA bill and partial bill is Rs.26,37,59,166/-. Further work amounting to Rs.6,31,61,568/- is pending for completion. There is no explanation of the action taken against the contractor for delay in the progress of the work.</p> <p>3. As per Government Order No: FD55/Pro Cell /2004 Dated: 17.02.2005, if the estimated value of the work is more than two crores, 10% amount of Rs.33,31,599/- has been reserved and the bill amount has been paid for non-providing verification certificate from the third party.</p> <p>4. 6,00,000/- will be withheld from the bill amount and the remaining balance will be paid due to less progress by the contractor.</p> <p>5. The bank guarantee amount of Rs.1,63,46,000/- given by the contractor has been withheld and paid Rs.5,00,000/- in the bill for non-renewal till date. The current contractor has not submitted the documents for audit if the Bank Guarantee has been renewed and supplied to the University. The University has submitted compliance on 30.01.2023 through Audit Inquiry Letter No: 73, dated 06.12.2022 directed to provide appropriate explanation for the above deficiencies, stating that there has been a delay due to lockdown while carrying out the contractor's work. It has been said that approval has been obtained in the settlement council and executive council meetings. 2020-21 paid Rs. A. Bill No: 10 and partial bill have been informed that the certificate of verification of</p>	<p>inquiry commission chaired by Judge Kesavanarayan (retd) High Court, was constituted to freeze all the works bills of the University.</p> <p>Thus, the progress of the work was delayed without payment of the bill to the contractor. Also due to covid-19 lockdown from Date: 25.03.2020 to Date: 20.10.2021 the work is delayed.</p> <p>2) As explained in the above figure, the contractor has achieved 70.17% financial progress (Rs. 22,94,06,794/-) till date: 28-01-2016 (Due date of Completion) out of the amount of work done by the contractor is Rs.8,73,27,417/- - The bill was kept pending till 03-05-2018 without payment Date: 08-05-2015 and 09-09-2015 A single member commission was appointed by the Governor under the supervision of Mr. K N Keshav Narayan Retd. The bill for this work was withheld. Therefore, the contractor had to halt the progress without completing the work within the stipulated period. Also due to Covid-19 lockdown from Date: 25-03-2020 to Date: 20-10-2021 the progress of the work was hampered. (Annexure-II) For these reasons extension of penalty free period for 4 times to the contractor was granted till date: 30-06-2021. Therefore, the contractor is not responsible for the delay in the work.</p> <p>3) Inspection report of work was given by contractor KATCON Consultant, Belagavi, Rs.33,31,599/- amount was withheld in work bill but released to contractor in 12th &amp; Final bill. (3rd party Report Annexure-III).</p> <p>4) An amount of 6.00 lakhs which was broken in the</p>
---	--

	<p>work by 03rd person has not been attached to the next bill. Due to the fact that the total amount of Rs.3,43,52,372/- has been held in objection till the verification certificate verified by 03rd person for the bill of work executed in the current line is submitted for audit.</p>	<p>contractor's bill for less progress was also released in the 12th &amp; Final Bill after the completion of the work.</p> <p>A copy of the bank guarantee given by the contractor is attached (Annexure-IV) and since the work was completed on 16-04-2021, all the withheld amount of the contractor has been released in the said 12th &amp; Final Bill. All payments are as per Contract Agreement and terms and all objections are requested to be waived.</p>																		
<p>28.8</p>	<p><b>The works have not been completed within the stipulated period and the period has been extended.</b></p> <p>20th RA Bill for execution of work to the contractor as per Voucher No.: 1790 Dated: 20.03.2021 (Check No. : 413150 Dated: 20.03.2021) Checked Work Bills of University Engineering Department for the year 2020-21. A bills amounting to Rs.3,34,56,531/- out of Rs. 35,44,070/- statutory files were cut and Rs.2,99,12,461/- were paid. The details of the work are as follows.</p> <table border="1" data-bbox="439 975 1144 1383"> <tr> <td>Bill No.</td> <td>RA Bill No. 21 and Partially</td> </tr> <tr> <td>Name of the work</td> <td>Construction of Phase II Bulding and Development Works @ VTU Regional office Mysore</td> </tr> <tr> <td>Name of the Contractor</td> <td>Star Infratech Banglore</td> </tr> <tr> <td>Tender Amount</td> <td>Rs. 83,25,30,933/-</td> </tr> <tr> <td>Tender Period</td> <td>30Months</td> </tr> <tr> <td>Agreement No.:</td> <td>VTU/JRC12/2013-14 Date: 07.10.2013</td> </tr> <tr> <td>Date notified for commencement of written work</td> <td>07.10.2013</td> </tr> <tr> <td>Date of Compliance of Tender</td> <td>07.04.2016</td> </tr> <tr> <td>Date of Extention</td> <td>31.12.2020 ಮತ್ತು 31.10.2021</td> </tr> </table>	Bill No.	RA Bill No. 21 and Partially	Name of the work	Construction of Phase II Bulding and Development Works @ VTU Regional office Mysore	Name of the Contractor	Star Infratech Banglore	Tender Amount	Rs. 83,25,30,933/-	Tender Period	30Months	Agreement No.:	VTU/JRC12/2013-14 Date: 07.10.2013	Date notified for commencement of written work	07.10.2013	Date of Compliance of Tender	07.04.2016	Date of Extention	31.12.2020 ಮತ್ತು 31.10.2021	<p>Objection has been given 02 times about the same work (28.4 and 28.8) already on 28.4 follow up report with all documents has been submitted. However, an observation-wise follow-up report on the objections to this work has been submitted as follows.</p> <ol style="list-style-type: none"> <li>1. The work order for the said work is dated: 07-10-2013 and the date of completion of the work as per tender is: 07-04-2016 (30 months). However, there are reasons why the contractor may not complete the work within the stipulated time.</li> <li>2. i) The site of work was handed over to the contractor late by 71 days. (Date of Handover: 18-12-2013</li> <li>ii) The work is different from the plinth level prescribed as per GFC Drawing and the UGD and STP levels prescribed by Mooda (Mysuru Urban Development Authority).</li> <li>iii. The iron required for the work Date: 28-05-2014 to 07-</li> </ol>
Bill No.	RA Bill No. 21 and Partially																			
Name of the work	Construction of Phase II Bulding and Development Works @ VTU Regional office Mysore																			
Name of the Contractor	Star Infratech Banglore																			
Tender Amount	Rs. 83,25,30,933/-																			
Tender Period	30Months																			
Agreement No.:	VTU/JRC12/2013-14 Date: 07.10.2013																			
Date notified for commencement of written work	07.10.2013																			
Date of Compliance of Tender	07.04.2016																			
Date of Extention	31.12.2020 ಮತ್ತು 31.10.2021																			



<p>The following defects have been found in connection with the said work.</p> <ol style="list-style-type: none"> <li>1. The amount fixed for the work is Rs.83,25,30,933/- to the contractor on 21st R.A. A total of Rs.67,91,64,976/- has been progressed up to the bill. Now Rs. 15,33,65,957/- pending completion of work. The work to be completed on 07.04.2016 will continue till 2020-21 i.e. for 05 years.</li> <li>2. The said work has been extended till 31.12.2019 as per the approval of 106th Estate Board Meeting without penalty for the first time. And then 109th Estate Board sanctioned the period upto 31.12.2020 without penalty as per approval. What is the purpose of extending all the works of the university for 4-5 years? It has been seen that the period is extended without taking any action against the contractor for the delay in the work. For the third time, the tender period has been extended till: 31.10.2021.</li> <li>3. As per Government Order No: FD 55/Pro cell /2004 dated: 17.02.2005 where the estimated value of work exceeds Rs.2,00,00,000/- it is mandatory to obtain a work verification certificate from a third party. Directed to obtain third party verification certificates for the bills paid to the contractor so far in respect of the said work and submit documents for payment for audit.</li> <li>4. Rs.26,00,431/- has been withheld for non-submission of the Architect's Certificate of Attestation. If the present report is received direct to produce Audit Inquiry Letter</li> </ol>	<p>07-2014 was not available due to strike by the iron suppliers across Mysore district.</p> <ol style="list-style-type: none"> <li>iv. The bank check issued by VTU for the payment of the work bill to the contractor was seized by the Income Tax Department on 15-03-2015 as the check bounced and the contractor was unable to continue the work due to non-payment of the check.</li> <li>v. Alteration of sanctioned club house for additional classrooms for MBA. Construction took more than 5 months (from June 2015).</li> <li>vi. The contractor had to stop the work due to the long time required for the approval of the superiors before executing the workslip and EIRLs.</li> <li>vii Delay in finalization of drawing after Oct-2015 by Architect A's contractor had to stop work.</li> <li>viii) The 15th and 16th bills of the contractor amounting to Rs.6,79,94,070/- were delayed in getting approved by EOT.</li> <li>ix) Late payment of the 15th, 16th and 17th bills of the contractor.</li> <li>x) Due to delay in payment of 15th, 16th and 17th bills of the contractor A's Sole Arbitrator was appointed.</li> <li>xi) The contractor could not complete the work within the stipulated time due to the reasons mentioned above, the contractor was not in any way responsible for the delay in the work and therefore the contractor was not penalised.</li> </ol> <p>Also mention all the above reasons and submit Extension of</p>
---	---

	<p>No: 74, dated 06.12.2022 Issued by Date: 02.02.2023 Compliance filed on 02.02.2023 for non-submission of reply along with supplementary documents regarding deficiencies in inquiry letter Amount paid to contractor in 20th RA bill Rs.3,34, 56,531/- has been objected to.</p>	<p>Time to the contractor without penalty in 109th E B and 152nd EC Date: 01-04-2019 to 31-12-2020 (Attachment-1 and Attachment-2) then from 01-01-2021 Extension of time has been done in 112th E B and 156th EC without penalty till 31-10-2021.(Attachment-3 &amp; 4) Then dated: 01-11-2021 to 31-03-2022 Extension of Time has been approved without penalty in the meeting of 115th EB and 162nd EC.(Attachment-5 &amp; 6) Dated: 01 -Extension of Time has been approved without penalty in the meeting of 117th EB and 168th EC from 04-2022 to 30-09-2022.(Attachment-6&amp;7) Current work Date: 27-09-2022 Rs.79,70,42,171.00 Completed at cost.</p> <p>3. This objection also, Objection – 28.4 is the same as the 3rd party has been appointed for this work (3rd Party) as all the documents have already been submitted on Date: 03.02.2023 so the said objection has already been abandoned by them.</p> <p>4. M/s Kalayojan Mumbai was appointed to prepare the DPR for this work. But this architect was abandoned because he did not issue Certificate A from the 18th bow of the work. This was discussed in the 115th EB and 162nd EC and the engineer and the local engineer were jointly assessed as the Architect and the certificates of both of them were obtained and the bills of the work were paid. (Attachment-1).This work was completed at a cost of Rs.79,70,42,171.00 on Date: 27.09.2022.</p> <p>5. Therefore, requesting to drop this objection the 20th RA Bill Rs. 3,34,56,531.00 is requested to remove the objection given.</p>
--	---	--

28.9

**Late completion of work.**

Work bills of the University for the year 2020-22 have been reviewed and as per Voucher No: 133 Date: 16.05.2020 Rs.14,77,843/- has been paid to the contractor for the work done. The details of the work are as follows.

Bill No.	7 <sup>th</sup> and final bill
Name of the Work	Construction Additional Boys Hostel Bulding @ VTU Jnan Sangam Belagavi
Name of the Contractor	Shri. Hanif M Mudalagi
Tender Amount	Rs.3,95,29,991
Tender Period	30 Months
Agreement No.:	VTU/JRC12/2013-14 Date: 09.10.2013
Date notified for commencement of written work	10.10.2013
Date of Compliance of Tender	09.04.2016

The 7th and final bill of the said work has been inspected and the following defects have been found.  
1. Estimated amount of work will be Rs.2,89,45,000/-. Against the fixed tender amount of Rs.3,20,36,633/- for the work, a total of Rs.3,82,29,800/- has been incurred till the final bills. Due to this Rs. 61,93,167/- more amount has been incurred. percent Additional amount paid for 19.63% work. Giving a suitable explanation about this.

2. According to the contract for the said work, it was to be completed on: 09.04.02.2015. But the tender period has been extended without completing the work within the stipulated period. For the first time extended without penalty till 93rd Estate Board Meeting Date: 27.05.2015 Date: 31.08.2015. Again second time as approved by 103rd Estate Board dated: 31.08.2018 extended and

1. Estimated amount of work Rs. 2,89,450,00/- and the fixed tender amount is Rs. 3,20,36,633/- and the expenditure is 3,82,29,800/-. Addl Strong water drain and Sewage line, as per act cost drawing and work done as per condition Rs. 61,93,167/- is the additional amount. These additional three will be presented and approved in the 106th EB and 146th EC Meetings. (Attachment 01 and Attachment 02).
2. The said work was started on: 10-10-2013 and the due date is 09-04-2015. (18 months) but date of completion of work on 30-08-2015. Extension of period from 09-04-2015 to 31-08-2018 was presented in 95th EB Meeting and 103rd EC Meeting and permission was obtained. (Attachment 03) Revenue Department during 2013-14 V.T.U. Due to seizure of all the accounts and non-payment of the contractor's bills in time, only about 4 1/2 months delay in completion of the work. (Attachment 04)
3. As per Government Order No. F55/Procell/2004 dated 17/02/2025 for works exceeding Rs.2.00/- Crore, 3rd Party Consultants are required to obtain certificate and similar certificate has been obtained from 3rd Party Consultants Katcon, Consultants, Belgaum which is attached herewith. (Attachment- 05).
4. In respect of the said work Rs. 3,93,72,691=00 Revised

<p>sanctioned. But the final bill payment for the work is in the year 2020-21. The work was to be completed in 18 months. But there will be a delay of more than 3 years.</p> <p>3. As per Government Order No: FD 55/Pro cell/2004 Dated: 17.02.2005 where the estimated value of work exceeds Rs.2,00,00,000/- it is mandatory to obtain a work verification certificate from a third party. But in this case, the document attached with the final bill of the certificate of verification of the work by a third party is not presented.</p> <p>4. It is recorded that a revised estimate sheet has been prepared for the said work and a total amount of Rs.3,93,72,691/- has been sanctioned. The revised estimate sheet is to produce the sanctioned documents. A total of Rs. 57,62,704/- and EIRL for Rs.12,76,128/- sanctioned documents are not furnished.</p> <p>5. Submitting for audit the sanctioned order letters extending the tender periods of the works.</p> <p>It has been observed that many works of the university are getting delayed and the tender period has been extended and sanctioned repeatedly. Take steps to prevent this from happening again and advise to complete the tender within the stipulated time. Audit inquiry letter No: 75, dated: 06.12.2022 issued by the University on date: 31.01.2023 in the compliance submitted by the University has explained only the deficiencies serial no: 01, 02, and 03, revised in relation to serial no: 04. Documents sanctioned and work slips are not submitted for estimate paper. Due Rs.14,77,843/- paid to the contractor is under objection.</p>	<p>Estimate has been prepared and approved. (Attachment-6), and workslip amounting to Rs. 57,62,704/- and EIRL amount of Rs. 12,76,128/- was presented and approved in the 106th Estate Board and 142nd meeting. (Attachment 01 and Attachment 02).</p> <p>The order letters sanctioned for extending the tender periods of the works have been submitted for audit. (Attachment-03) Many works of the University have been repeatedly delayed due to Income Tax Dept seizing all the bank accounts of VTU in the year 2013-14, due to non-payment of vendor bills. Then, due to the Covid-19 Lockdown in 2020, there has been a delay in completing the work within the stipulated period. As per serial number 04, approved copies (Attachment-01, 02 and 06) of Revised Estimate and approved copies of EIRL and Workslips (Attachment-01 and 02) are attached. Therefore, all the objections of Objection No. – 02, 08, and 09 have been answered and all the related documents (Attachment-01 to 06) have been attached and it has been requested to drop the objection of Rs.14,77,843/- paid to the contractor.</p>
--	--

28.10	<p><b>Defects found in work bills.</b></p> <p>University Work Bills for the year 2020-21 have been verified Voucher No. 1883/ Dated: 31.03.2021 (Check No.: 413309/31.01.2021) for running works totaling Rs. 3,73,89,594/- was paid to the contractor. The details of the work are as follows.</p> <table border="1" data-bbox="414 475 1202 1018"> <tr> <td>Bill No.</td> <td>24<sup>th</sup> and Final Bill</td> </tr> <tr> <td>Bill No.</td> <td>Construction of Phase-II Building @ VIAT Muddenhalli Chikkaballapur Dist</td> </tr> <tr> <td>Name of the Work</td> <td>M/S B.S.R. Infotech India Ltd Bangalore</td> </tr> <tr> <td>Name of the Contractor</td> <td>ರೂ. 124,03,97,497/-</td> </tr> <tr> <td>Tender Amount</td> <td>36 ತಿಂಗಳ</td> </tr> <tr> <td>Tender Period</td> <td>VTU/IRC-11/2013-14 Date: 25.09.2013</td> </tr> <tr> <td>Agreement No.:</td> <td>23.09.2013</td> </tr> <tr> <td>Date notified for commencement of written work</td> <td>22.09.2016</td> </tr> <tr> <td>Date of Compliance of Tender</td> <td>24.12.2020</td> </tr> </table> <p>The following deficiencies have been found regarding the payment of the above work bills.</p> <p>1. 106th Estate Board Meeting Date: 23.05.2019 and 146th Executive Meeting Date: 30.05.2019 for the work has approved extension of tender period till 31.03.2020. Again the 110th Estate Board meeting dated: 17.07.2020 and the 133rd Executive meeting dated: 20.10.2020 approved the extension of the tender period till date: 31.12.2020 without penalty. Documents related</p>	Bill No.	24 <sup>th</sup> and Final Bill	Bill No.	Construction of Phase-II Building @ VIAT Muddenhalli Chikkaballapur Dist	Name of the Work	M/S B.S.R. Infotech India Ltd Bangalore	Name of the Contractor	ರೂ. 124,03,97,497/-	Tender Amount	36 ತಿಂಗಳ	Tender Period	VTU/IRC-11/2013-14 Date: 25.09.2013	Agreement No.:	23.09.2013	Date notified for commencement of written work	22.09.2016	Date of Compliance of Tender	24.12.2020	<p>For objections</p> <p>1) and 2) filed by VTU on Date:27-01-2023 these objections have already been abandoned by him.</p> <p>2) 3rd party report of this work (Attachment-1) has been submitted for your consideration.</p>
Bill No.	24 <sup>th</sup> and Final Bill																			
Bill No.	Construction of Phase-II Building @ VIAT Muddenhalli Chikkaballapur Dist																			
Name of the Work	M/S B.S.R. Infotech India Ltd Bangalore																			
Name of the Contractor	ರೂ. 124,03,97,497/-																			
Tender Amount	36 ತಿಂಗಳ																			
Tender Period	VTU/IRC-11/2013-14 Date: 25.09.2013																			
Agreement No.:	23.09.2013																			
Date notified for commencement of written work	22.09.2016																			
Date of Compliance of Tender	24.12.2020																			

	<p>to tender period extension were not submitted for audit.</p> <p>2.107th Estate Board Meeting Dated:25.09.2019 and 148th Executive Meeting Dated:14.10.2019 Submitted Administrative and Technical Sanctioned Documents for Revised Estimate Sheet submitted by Runway Contractor for Rs.1,24,08,000/-</p> <p>3.Certificates of verification of work verified by a third party are not provided.</p> <p>Direct to provide explanation with appropriate documents for the above points Audit inquiry letter no:78 dated 07.12.2022 issued by the University dated: 27.01.2023 in the inquiry letter details only for serial no:01 and 02 and in respect of serial no:03 has submitted work verification certificates from third party They have informed that.But the amount of Rs.3,73,89,594/- paid to the contractor has been disputed as the attestation certificate was not produced for audit.</p>	<p>Therefore requesting to drop this objection, the amount paid to the contractor is Rs. 3,73,89,594.00 is sought to be dropped.</p>						
28.11	<p><b>Defects found in civil works bills</b></p> <p>2020-21 University Work Bills Checked Voucher No:1420 Dated:16.01.2021 (Cheque No:156089/16.01.2021) 9th and Final Bill for Runway Contractors Rs.1,34,55,431/- Out of Rs.51, 99,658/- (statutory deductions + other deductions) and paid an amount of Rs.82,55,780/-. The details of the work are as follows.</p> <table border="1" data-bbox="443 1177 1182 1361"> <tr> <td data-bbox="443 1177 757 1233">Bill no</td> <td data-bbox="757 1177 1182 1233">9<sup>th</sup> and final bill</td> </tr> <tr> <td data-bbox="443 1233 757 1329">Bill No.</td> <td data-bbox="757 1233 1182 1329">Site Development works including Water Body Pathway and Landscaping @ VTU Regional Centre Gulbarga</td> </tr> <tr> <td data-bbox="443 1329 757 1361">Name of the Work</td> <td data-bbox="757 1329 1182 1361">Sri. S D Gurav</td> </tr> </table>	Bill no	9 <sup>th</sup> and final bill	Bill No.	Site Development works including Water Body Pathway and Landscaping @ VTU Regional Centre Gulbarga	Name of the Work	Sri. S D Gurav	
Bill no	9 <sup>th</sup> and final bill							
Bill No.	Site Development works including Water Body Pathway and Landscaping @ VTU Regional Centre Gulbarga							
Name of the Work	Sri. S D Gurav							

Name of the Contractor	Rs..2,55,07,066/-
Tender Amount	90 days
Tender Period	VTU/IRC-06/2011-12 Date: 09.05.2011 & Supplementary agreement Date: 30.03.2015
Agreement No.:	19.05.2011
Date notified for commencement of written work	18.08.2011
Date of Compliance of Tender	31.03.2014

The following deficiencies are found regarding the payment of the above work bills.

1. As per the tender agreement for the said work dated: 18.08.2011 was to be concluded. But the contractor has terminated on: 31.03.2014. He has taken 02 years 07 months for the work to be done in 90 days. Thus giving a suitable explanation for the delay. The tender period for carrying out the work is extended from 18.08.2011 to 31.03.2012 and 31.03.2014. Order copies with extended tender period will not be fulfilled.

2. The order to start additional work for the said work was issued on: 25.11.2014 and the work order is not provided regarding the time period fixed therein.

3. Supplementary agreement for work- I Rs. 1,77,40,759/-

1. This work was started on 19-05-2011 and was to be completed on 18-08-2011. This work has been physically completed by the contractor on 31-03-2014. But not because of the worksip EIRL. Justice K.N Kesavanarayan (Retd High Court Judge) was appointed as the Chairman of the Fact Finding Committee for the investigation of the works related to VTU and then Sri D S Shinde (Retd Dist. Judge) was appointed for the investigation of the works. Therefore, there is a delay in completing the work (Attachment-1) In the 9th Final Bill of this work, Rs. 6.00 lakh penalty has been collected by the contractor. (Attachment-II).

2. Additional Agreement-1 for the said work was made on 28-03-2014 (Rs. 1,77,40,759-00) copy is attached. (Attachment-3).

<p>and Supplementary Agreement-II sanctioned for Rs.2,51,00,000/- to supply copy of said agreement papers. Although the contractor completed the work on date:31.03.2014, on date:11.02.2019 the Chancellor, Visvesvaraya Technical University Belgaum, has written to him requesting payment of the 9th and final bill. Why apply for payment of last bill after 5 years of completion of work? to clarify. In the said work, as the contractor has performed extra items and extra quantity of work, it has been delayed, for which a single member committee has been constituted by the University consisting of retired Judge Shri. K. N. A perusal of the records shows that it was arranged under the leadership of Narayana Rao. Complying with the report given by the retired judge in this regard. Besides Mr. D. S. Complementing the report given by retired Judge Shinde. Apart from this, after obtaining the opinion of the legal experts, the payment to the contractors is in the year 2020-21 and the details about them are not provided.</p> <p>4. In respect of the said work Rs. 1,15,74,746/- and for workslips Rs. 61,66,013/- has been sanctioned in the 86th Estate Board and 104th Executive Meeting, it is found from perusal of records. Official order letters sanctioned to the contractor have not been submitted in this regard.</p> <p>5. After verifying the details of Completion Certificate issued in Form PWG-47 attached with the said bills, the estimated cost of the said work is Rs. 2,25,73,000/- will be. The tender amount is Rs. 2,55,07,066/- against which the total cost of the work was Rs. 5,62,93,761/- would be Rs. It is observed that Rs. 3,07,86,695/- is not expendable in addition. It is 120.70% additional work done. How has the university been provided under the Delegation of Financial Power? A suitable explanation is not provided for the audit.</p>	<p>3. Supplementary Agreement for the said work - 1 Rs. 1,77,40,759/- and Supplementary Agreement-2 Rs. 2,51,00,000/- and copies thereof are enclosed) Annexure-3 and Annexure-4). Regarding this work, some workslips, EIRLs and EOTs have to be presented and approved in the Estate Board &amp; Executive Councils and the retired district judge has to be appointed to investigate the misappropriations of the works and wait for their reports, so the payment of the final bill for the work has been delayed. As indicated in this limitation, Justice K N Kesavanarayan (Retd High Court Judge) and Sri. The reports given by D S Shinde (Retd Dist. Judge) regarding the work are attached separately. (Attachment-5 and Attachment-6).</p> <p>4. Regarding the above work, workslip (Rs.1,15,74,746/-) and EIRL (Rs. 61,66,013/-) signed with the contractor on 28-03-2014 (copy attached as Annexure-3).</p> <p>5. Completion certificate issued in form PWG-47 attached with the said bills was made for Rs.5,62,93,761/- and was made for Rs.3,07,86,695/- and was made for Rs.3,07,86,695/- - It is surplus and for this surplus amount, 86th and 89th Settlement Board and 104th and 107th Executive Council have been presented and permission has been obtained. (Each attached)</p>
--	---



	<p>6. Direct to furnish third party verification certificate regarding the said work Audit Inquiry Letter No:79, dated:05.12.2022 issued by the University dated: 02.02.2023 in respect of compliance deficiencies No.:01,02,03 and 04 have been explained only. Supplementary Estimate sanctioned documents shall not be attached before the Supplementary Agreement is verified.</p> <ul style="list-style-type: none"> <li>• As mentioned in serial number: 05 for work Rs. 3,07,86,695/- in addition to which the Delegation of Financial Powers has attached a copy of which it is not clear as to what percentage of the additional work can be approved.</li> <li>• As mentioned in serial number: 06, the certificate of work quality inspection has been submitted without attaching the work inspection certificate from a third party.</li> </ul> <p>Till re-examination of all the defects pointed out in the cause inquiry letter and compliance with appropriate documents, the additional amount paid for the said work is Rs. 3,07,86,695/- has been objected.</p>	<p>(Attachment- 7,8,9 and 10).</p> <p>6. In respect of the said work, the 3rd party verification certificate is enclosed (Annexure-1). According to the objection letter issued in Audit Inquiry Letter No. 79, dated 05-12-2022, there is no mention of making Supplementary Estimate before making Supplementary Agreement. But getting approved for workslip and EIRL due to additional work amount. Copies of these approvals are already attached. (Attachment – 7 8 9 and 10).</p> <p>As stated in Cr.No.5, Rs. 3,07,86,695/- for the additional amount presented and approved in the 86th, 89th Estate Board &amp; 104th, 107th Executive Council. (Attachment – 7,8,9,&amp;10).</p> <p>3rd Party Inspection Certificate Katcon Consultancy Belagavi has inspected the work site on 10-07-2014 and issued 3rd Party Certificate (Attachment-11).</p> <p>As above, as pointed out in the audit, all the deficiencies have been scrutinized again with 11 documents attached and a follow-up report has been submitted and the amount under objection is Rs. 3,07,86,695/- is allowed to be released and requested to drop the para.</p>
28.12	<p><b>On non-submission of works contract documents for audit.</b></p> <p>During the 2020-22 audit of Visvesvaraya Technical University, Belgaum, to complete the details of works executed under contract with the contractor during the year 2020-21 and</p>	<p>The registrars who handled the contract documents for the year 2020-21 and 2021-22 have been presented for audit and now they have been presented for audit again.</p> <p>Therefore, the said objection is requested to be dropped.</p>

	<p>2021-22, completed and pending Audit Inquiry Letter No: 94, Dated: 16.12.2022. The University has informed that in accordance with the submission dated: 27.01.2023, the contract documents for the year 2020-21 and 2021-22 have been submitted for audit.</p> <p>But no transaction related to this is produced and also not attached with compliance. As the information in the form prescribed in the inquiry letter was not provided for the audit. henceforth it has been suggested to carry out the registration of the works contract in the prescribed form and submit it for the next audit.</p>															
28.13	<p>Regarding validating the insurance and security deposit for the pending work of Administration Building South End Block of Visvesvaraya Technical University Belgaum campus.</p> <p>In the audit of Visvesvaraya Technical University Belgaum for the year 2020-22, the tender file has been reviewed and the details of the work are as follows.</p> <p>Lease Details:</p> <table border="1" data-bbox="436 933 1220 1361"> <tr> <td>Tender Name</td> <td>To carry out the pending work of Administration Building South End Block of Visvesvaraya Technical University "Jnanasangama" Belgaum campus.</td> </tr> <tr> <td>Tender No.</td> <td>VTU/BGM/RE/AE/SEB-BW/2020-21/IFT No.23/5023, Date 02.01.2021</td> </tr> <tr> <td>Tender Notification date</td> <td>05.01.2021</td> </tr> <tr> <td>Last date of submission of tender</td> <td>06.03.2021</td> </tr> <tr> <td>Tender Estimate amount</td> <td>754.40 ಲಕ್ಷ</td> </tr> <tr> <td>Date of Completion as per tender</td> <td>31.03.2023</td> </tr> <tr> <td>Supplier name</td> <td>Chanasya Karle Intratech Pvt Ltd Mysore.</td> </tr> </table>	Tender Name	To carry out the pending work of Administration Building South End Block of Visvesvaraya Technical University "Jnanasangama" Belgaum campus.	Tender No.	VTU/BGM/RE/AE/SEB-BW/2020-21/IFT No.23/5023, Date 02.01.2021	Tender Notification date	05.01.2021	Last date of submission of tender	06.03.2021	Tender Estimate amount	754.40 ಲಕ್ಷ	Date of Completion as per tender	31.03.2023	Supplier name	Chanasya Karle Intratech Pvt Ltd Mysore.	<p>1. This work insurance is valid upto 05-10-2022. This work was completed on 29-12-2022 and only the submission of the 7th and final bill is pending. Hence there is no need to insure the said work. (Attachment-1)</p> <p>2. Security Deposit Bank Guarantee no. 215021GL000521, Dated 30-04-2021 Rs. 21,23,000/- received from union Bank of India, Saraswatipuram Branch, Mysuru, valid upto 30-11-2023 (copy attached) (Annexure-2). Date of completion of work is 29-1-2022.</p> <p>No. of the above deficiencies. In respect of 2, the documents are attached and the relevant documents are furnished regarding the validity of the security deposits (Annexure-1&amp;2).</p> <p>Hence the bank guarantee amount of Rs. 21,23,000/- Security Insurance Amount Rs. 23,37,000/- Total amount Rs. 44,60,000/- is requested to drop the objection.</p>
Tender Name	To carry out the pending work of Administration Building South End Block of Visvesvaraya Technical University "Jnanasangama" Belgaum campus.															
Tender No.	VTU/BGM/RE/AE/SEB-BW/2020-21/IFT No.23/5023, Date 02.01.2021															
Tender Notification date	05.01.2021															
Last date of submission of tender	06.03.2021															
Tender Estimate amount	754.40 ಲಕ್ಷ															
Date of Completion as per tender	31.03.2023															
Supplier name	Chanasya Karle Intratech Pvt Ltd Mysore.															

Defects:

1. Insurance As per Tender Rule 13.2 & 13.3 (Page No. - 313) Insurance for the work has been procured, Insurance No: 0716004420P10615804 valid from 04.10.2021 to midnight of 05.10.2022 and the said insurance was to be purchased till the closing date as per Tender Rules. However, the expiry date will be 70 days.
  
2. The security deposit shall be paid by Bank Guarantee No: 21502IGL0009521 Dated:30.04.2021 Rs. 2,12,300/ which was received from Union Bank of India Saraswathipuram, Branch Mysore Branch dated :30.10.2022 and instructed to continue till the completion of the work.  
Seeking clarification on the above points Audit Inquiry Letter No: 95, Dated: 16.12.2022 Issued by the University Dated: 27.01.2023 The compliance submitted by the University dated: 27.01.2023 regarding Deficiency Order No. 01 in the Inquiry Letter has been checked and the said work is in final stage and the contractor will be informed to keep the insurance in force till the final bill. And the contractor has informed that if there is delay in submission, the bill will be deducted. But in compliance issued in respect of Deficiency Serial No: 02 proper documents regarding validity and renewal of security deposits are not attached with compliance. Therefore, check this again and till the proper documents are provided, the bank guarantee amount of Rs. 21,23,000 and Sum Assured Rs. 23,37,000/- Total Rs. 44,60,000/- has been objected to.

28.14	<p><b>About managing property register.</b></p> <p>(a) It is mandatory to maintain asset register in the following form as per Anucheda 166 Form 34 of Karnataka Finance Code 1958 and Para 299 of Karnataka Public Department Code. The details are as follows.</p> <ol style="list-style-type: none"> <li>1. Immovable properties in Form PWF-21</li> <li>2. Register of Building in Form PWF-22</li> <li>3. For all lands in possession in Form PWF-23</li> <li>4. Register of leases lands in Form PWF-24</li> <li>5. Bridges and culverts PWF-25</li> </ol> <p>Audit inquiry letter No:81, dated:09.12.2022 seeking production of asset register, University stated that it has submitted the asset register for audit in compliance dated:31.01.2023, but it has not been produced. For this reason, the said transaction has been directed to be submitted for further audit.</p> <p>(b) During the 2020-22 audit of UBDT-CE Davangere University under Visvesvaraya Technical University Belgaum, it was verified that the University does not maintain any asset register. As per fixed assets schedule for the end of March-2022, there is no total amount of UBDT-CE Davangere in "Land". But in the 'Building Completed' part, Rs.15,55,75,078/- in year-4 and Rs.7,74,99,764/- in year-11 (Davangere CSDS/BSW Grant), according to UBDT- CE Davangere property transfer documents in the name of University in the form below,</p> <ul style="list-style-type: none"> <li>• Immovable Properties form PWF-21</li> <li>• Register of Building form PWF -22</li> <li>• For All Lands in possession form PWF-23</li> <li>• Register of leases lands PWF-24</li> </ul>	<p>The details of heritage and immovable properties under the purview of the University have been submitted for accounting investigation as per PWF-21, PWF-22, PWF-23, PWF-24 &amp; PWF-25 register of all properties of Karnataka Public Works Department.</p> <p>For this reason, it is requested to drop the case.</p>
-------	---	--

	<p>Ask to submit for audit Audit Inquiry Letter No: 114, Dated: 11.01.2023 Issued by the University Dated:19.01.2023 Compliance is not reasonable. It has been directed to maintain the due asset register and submit it for further audit.</p>	
28.15	<p><b>Regarding transfer of Government Technical College at Talakal Circle, Kukanur Taluk, Koppal District to a nearby site for setting up Post Graduate Center and Career Skill Development Centre.</b></p> <p>The documents submitted for the audit of the University for the year 2021-22 have been reviewed and a total of 27 acres and 20 guntas of land has been allotted to Visvesvaraya Technical University Belgaum by the Hon'ble District Collector, Koppal District Koppal. But 22 acres and 10 guntas of land have been handed over to Visvesvaraya Technical University so far. The remaining 5 acres and 14 guntas of land have not been handed over to Visvesvaraya Technical University till now.</p> <p>In this regard, Chancellor, Visvesvaraya Technical University Belgaum letter No. VTU Be/Sna.A/Talakal/Kani-1/2021-22/550 dated: 11.05.2021 has been requested to hand over 5 acres and 14 guntas of land pending for handover.</p> <p>Due to the audit inquiry letter No: 122, dated 12.01.2023 issued on 12.01.2023, Vishwa Vidyalaya has informed that the university needs 22 acres of land and the process of land acquisition is in progress. But it has been suggested to take appropriate action in this regard and submit the next audit documents.</p>	<p>A total of 22 acres 06 gunte field was acquired in the first phase for setting up Visvesvaraya Technical University Post Graduate Center and Vocational Skill Development Center at Talakal in Kukanur Taluk of Koppal District.</p> <p>Later, 0.22 gunte field required for construction of Approach Road was acquired (Attachment-1). Approach road work is being constructed in this field. The work will be completed in another 1 month, thus the phase-1 work of this project will be completed.</p> <p>Therefore, considering the above follow-up report, this objection is requested to be dropped.</p>

29	<b>Stores/Inventory collection</b>	
29.1	<p><b>Regarding non-submission of annual Stores review report.</b>  UBDT-CE Davangere under Visvesvaraya Technical University Belgaum Annual Inventory Review Report, Article 169 of the Karnataka Economic Code - 1958 requires annual inventory review to be undertaken at the end of every financial year and the report submitted to the competent authority. And KFC - Section 168 of 1958 requires action to be taken to list and dispose of unusable items, accordingly asking the annual inventory review report to be submitted for audit, Audit Inquiry Letter No:117, dated:11.01.2023 issued by the University dated:30.01.2023 It has been informed that as per the compliance submitted on , the not useful items in various departments of the college will be listed and a report of their assessment will be submitted to the competent authority.Reason told to act accordingly.</p>	<p>In respect of the said matter, in the said letter it is stated that the auditor is required to carry out an annual inventory audit at the end of every financial year and submit a report to the competent authority in terms of Section-169 of the Karnataka Economic Code, 1958. Accordingly already as per reference-2 the inventory verification officers from the university have come to this college and as per reference-3 all departments of machinery, experimental equipment, stationery And I would like to bring to their attention the fact that physical inspection of other tools has been done and inspection reports have been obtained. University copy is enclosed herewith for their information Also the auditors also check and sign the inventory verification book. Further, preparations have already been made to list the useless items in various sections of the college and auction them as per reference-4, and the auction process will be carried out as soon as possible and a report on this will be submitted to the competent authority. A copy of reference-4 is enclosed herewith for your information.</p> <p>Hence, the para may please be dropped.</p>
29.2	<p><b>Regarding non-action for disposal of dead stock.</b>  During the audit of Visvesvaraya Technical University, Belgaum for the year 2020-22, the dead stock transaction was checked and no action was taken for disposal.</p> <p>Seeking clarification in this regard, Audit Inquiry Letter No:127, dated: 24.01.2023 issued by the University dated: 01.02.2023</p>	<p>As mentioned in Audit No. 127, Committees have been formed by the University to collect information and verify the said materials for disposing of dead stock in various offices and departments of Visvesvaraya Technical University, Belgaum.</p> <p>Committees are asked to submit final inventory of materials for disposal as dead stock. Copies of said letters are enclosed.</p>

	has informed that the University has already taken steps to collect information for disposal of dead stock in various offices and departments. Accordingly, appropriate action has been taken and the documents have been directed to be submitted for further audit.	Therefore, the said situation has been decided to be abandoned.												
30	<b>Printing</b> The document submitted by Vishwa Vidyalaya has been checked and there is no press in the university.	-												
31	<b>Vehicle advance</b> The document submitted by the university is verified and there is no vehicle advance in the university.	-												
32	<b>Home/House Advance</b> The document submitted by the university is verified and there is no home advance in the university.	-												
33	<b>Other advance</b>													
33.1	<p><b>University Advances</b> Audit inquiry letter No:15, dated: 23.09.2022 issued by the University dated: 01.10.2022 seeking details of advances made to Provincial Offices, Accreditation Centres, Special Officers, Sports and Examination Departments, and other institutions and officers/staff under Visvesvaraya Technical University, Belgaum. Checked with the advance application filed with compliance filed on , the details are as follows.</p> <p>(in Rs.)</p>	<p>Details of advances for 2018-19 and 2019-20 are as follows.</p> <p><b>2018-19</b></p> <table border="1"> <thead> <tr> <th>SL. N O</th> <th>PARTICULARS</th> <th>AMOUNT(RS)</th> </tr> </thead> <tbody> <tr> <td>1</td> <td>Opening balance as on 1-4-2018</td> <td>87,76,30,732.00</td> </tr> <tr> <td>2</td> <td>Advance given in 2018-2019</td> <td>17,88,46,219.00</td> </tr> <tr> <td></td> <td>Total</td> <td>105,64,76,951.00</td> </tr> </tbody> </table>	SL. N O	PARTICULARS	AMOUNT(RS)	1	Opening balance as on 1-4-2018	87,76,30,732.00	2	Advance given in 2018-2019	17,88,46,219.00		Total	105,64,76,951.00
SL. N O	PARTICULARS	AMOUNT(RS)												
1	Opening balance as on 1-4-2018	87,76,30,732.00												
2	Advance given in 2018-2019	17,88,46,219.00												
	Total	105,64,76,951.00												

Particular	2020-21			2021-22
	VTU	Dandeli	Total	
Opening balance	14,37,34,599	55,000	14,37,89,599	8,57,05,803
Advance given	3,11,52,033	1,35,000	3,12,87,033	54,97,484
Total	17,48,86,632	1,90,000	17,50,76,632	9,12,03,287
Advance Adjustment	8,92,00,829	1,70,000	8,93,70,829	2,88,86,842
Balance Amount	8,56,85,803	20,000	8,57,05,803	6,23,16,445

Note: According to the audit report documents of Visvesvaraya Technical University, Belgaum for the year 2018-20, the final fee is Rs.24,30,08,894/- and the university has mentioned in the advance payment that the starting fee as on 01.04.2020 is Rs.14,37,34,599/- .

But regarding the difference in the said amounts, Audit Inquiry Letter No: 19 dated: 13.10.2022 issued by the University dated: 09.11.2022 has informed that during the re-examination of the year 2018-20, it has submitted advance bills for the year 2018-20 and the difference is Rs.9,92, 74,295/- no explanation is submitted.

Details of Advances given to Regional Offices:

1. Kalaburgi  
(in Rs.)

Particular	2020-21	2021-22
Opening balance	6,15,000	2,00,000
Advance given	2,00,000	1,00,000
Total	8,15,000	3,00,000
Advance Adjustment	6,15,000	1,00,000

Refund during the year-2018-19	91,93,92,666.00
Closing balance as on 31/03/2019	13,70,84,285.00

### 2019-2020

SL NO	PARTICULARS	AMOUNT(RS)
1	Opening balance as on 1-4-2018	13,70,84,285.00
2	Advance given in 2018-2019	18,23,38,319.00
3	Total	31,94,22,604.00
4	Refund during the year-2018-19	17,56,88,005.00
5	Closing balance as on 31/03/2019	14,37,34,599.00

As per the point explained above, there will be no differences in the final fee information for 2018-19 and 2019-20 advances as per Advance Register. So the starting fee on 01-04-2020 is Rs. 14,37,34,599/- will be taken. The final fee for the year 2018-20 as mentioned in the report is Rs. 24,30,08,894/- has been wrongly entered. The relevant documents submitted at the time of review can be reviewed again in the next audit. Hence, the para may please be dropped.

1. In response to the said objection, Regional Office, Kalaburgi dated 31-03-201 outstanding advance of Rs. 2,00,000/- has been adjusted on 04-06-2022.

2. Regarding the said objection, Regional Office, Mysore, whose initiation fee is Rs. As on 31-03-2021 Rs. 32,49,345/- and in the said amount Rs. 2,00,000/- as on: 24-06-2021, Rs. 1,00,000/- as on 07-07-2021 and Rs. 1,00,000/- on 16-10-2021 making a total of Rs. 4,00,000/- will be adjusted in the year 2021-22. Outstanding advance of Rs. 28,49,345/- for the adjustment of the account has been obtained and verified from



Balance Amount	2,00,000	2,00,000
----------------	----------	----------

2. Mysore (in Rs.)

Particular	2020-21	2021-22
Opening balance	29,00,000	32,49,345
Advance given	9,00,000	4,00,000
Total	38,00,000	36,49,345
Advance Adjustment	5,50,655	6,38,747
Balance Amount	32,49,345	30,10,598

3. Gulbarga (in Rs.)

Particular	2020-21	2021-22
Opening balance	22,300	22,300
Advance given	0	0
Total	22,300	22,300
Advance Adjustment	0	0
Balance Amount	22,300	22,300

1. Bengaluru(in Rs.)

Particular	2020-21	2021-22
Opening balance	2,50,000	3,00,000
Advance given	13,00,000	13,00,000
Total	15,50,000	16,00,000
Advance Adjustment	12,50,000	16,00,000
Balance Amount	3,00,000	0

5. Muddenahalli in Rs.)

Particular	2020-21	2021-22
Opening balance	10,80,000	11,00,000
Advance given	3,00,000	3,00,000
Total	13,80,000	14,00,000
Advance Adjustment	2,80,000	4,00,000
Balance Amount	11,00,000	10,00,000

the said person and action has been taken to adjust the said amount.

3. Check no. 101123, the: 13-03-2014 Rs. 22,300/- was advanced to Special Officers, Regional Office Gulbarga for participation in VTU Inter College Football Tournament.

As the student of VTU's Gulbarga department is not participating in the said competition, the said check was sent to Dr. K. Udayakumar, Special Officers Gulbarga office letter No. UVK/VTU/Sports/2014-15/1284 dated 31-05-2014 returned to Director, Physical Education Department, VTU, Belgaum, as the said check has not been credited to VTU Finance Officers Account (Bank Statement attached) is requested to drop the said objection.

4. Addressing the said objection, the advance given to him by VTU's Regional Office, Bangalore, as at the end of 31-03-2021, the outstanding advance of Rs. 3,00,000/- has been adjusted on 25-06-2021.

5. Addressing the said objection, the initiation fee of Post Graduate Center Muddenahalli is Rs. 10,80,000/- and in the year 2020-21 Rs. 3,00,000/- was given, making a total of Rs. 13,80,000/- out of Rs. 2,80,000/- has been adjusted for the year 2020-21 and as on 31-03-2022 Rs. 1,00,000/- has been adjusted and the outstanding amount is Rs. 10,00,000/- has also been dealt with by the said

In this regard, the audit inquiry letter number: 4, 5, 6, 7 and 8 issued on 16.09.2022 issued by the University on 26.09.2022 has been informed that a reconciliation account will be obtained from the said person and action will be taken to reconcile the outstanding advances. But as per "Karnataka Economic Code 1958 Rule 243" it is suggested to settle the advance within one month.

Below is the detail mentioned as advance assets under current assets of Adhawe Newspapers.

S.No	Advances Asset	31.03.2021	31.03.2022
01	Deposits and Suppliers	3,98,71,882	1,60,71,652
02	Officials	7,70,345	6,42,896
03	Others	29,58,855	29,58,855
04	Principals Sports And Others	62,09,554	78,11,100
05	Professionals	3,01,30,000	3,01,30,000
06	Regional Office Valuation Center	49,41,645	42,52,898
07	Special officers	8,26,522	4,49,044
08	Festival Advance ti VTU Staff	8,15,544	6,07,544
<b>Total in Rupees</b>		<b>8,65,24,347</b>	<b>6,29,23,989</b>

Note: There is a difference between the amount of advance assets mentioned in the annual accounts and the amount of the advance statement and the details are as follows.

(in Rs.)

Particular	2020-21	2021-22
Closing balance as on 2020-21	8,57,05,803	6,23,16,445
Festival Advance	8,15,544	6,04,544
<b>Total Amount</b>	<b>8,65,21,347</b>	<b>6,29,20,989</b>
Advance asset entered in Annual accounts	8,65,24,347	6,29,23,989
<b>Diff. Rs..</b>	<b>(-)3,000</b>	<b>(-)3,000</b>

The above difference amount has been carried over from 2020-22 till date and the said amount has been proposed to be reconciled.

Defects found in Advances:

- i. As per Section 243 of FC 1958, every advance shall be repaid by the end of the month following the month in which it is drawn, unless the date by which it is to be repaid is specified in the order and the sanction of the competent authority shall be obtained if it is found that the advance cannot be repaid within the specified period. This is a violation of the rule
- ii. It is not found that advance record book has been maintained as per Section 243, 244 Form 49 of Karnataka Economic Code-1958.
- iii. While making an advance payment, it is found in the audit that the first advance has been fully adjusted within the stipulated period and the next advance has not been paid, while the account of the advance adjustment is pending.

The difference found in the annual accounts is Rs. 3,000/- has been re-adjusted for the year 2023-24. (copy attached).

As the said advance is in the form of Remuneration Advance and in administrative interest on the basis of certain exigent circumstances the old advance is due, the fresh advance will be granted for urgent administrative expenses of the Regional Offices subject to the approval of the Competent Authority.

7. Advance record book is maintained and all information is filled in it. It is also submitted for audit.
8. Advances are paid through online payment. While the advances are recorded in the register, the signatures of the accounts of the finance officers are obtained. At the time of reconciliation, the amount is recorded as a cheque/online oral receipt with the signature of the Finance Officers.
9. It is in the nature of Permanent Advance and given with the approval of the authorities concerned as per the requirements of VTU Regional Offices and emergency situations. Action will be taken to adjust the said advances in time, Rs. 133.00 crores advance from 2016-17, till 2021-22 Rs. 6,23,16,445/-

iv. The delivery officers do not certify the certificate by recording the monthly declaration in the advance record book. Only matching items appear authenticated.

v. Finance Department Circular: FD 1 TCE 2010, dated 21.12.2010 through "Short Sadilwar Bill" Rs. 2,00,000/- is limited to an amount of Rs. But this circular is found to have been violated without considering the rules.

In pursuance of Audit Inquiry Letter No:25, dated:14.10.2022 issued by the University dated:09.11.2022 regarding the above deficiencies, the advance is being advanced by the University on the basis of emergency, but the fresh advance is being given.

Advances Payable by way of cash advances were recorded in the books as Rs. Not verified on Finance Officers. It has been informed that the advance will be adjusted on time and directed to take action as per Article 243 and 244 of the Karnataka Economic Code-1958 in the coming financial years.

Details of Current Years Advances:

(Amount in Rs.)

Sl. No	Year	Advance payment	Advance Adjustment	Balance amount
01	2020-21	44,12,500	27,18,152	16,94,348
02	2021-22	54,97,484	34,64,484	20,33,000

In respect of Visvesvaraya Technical University, Belgaum in the current year 2020-21 against the advance against the outstanding balance of Rs. 16,94,348/- in the year 2021-22 out of Rs. 801985 as adjustment balance as on 31.03.2022 (1694348-801985) Rs. 8,92,363/- remains outstanding. Accordingly, the balance for the

crore reduced by proper classification and advance adjustments.

Hence, the para may please be dropped.

In the current year Rs. 29,25,363/- in advance of Rs. 28,25,447/- has been adjusted and the balance is Rs. 99,916/- is sought to be adjusted.

	year 2021-22 will be Rs.20,33,000/-. A total of Rs.29,25,363/- (8,92,363+20,33,000) has been held in recovery at the end of the year 2020-22.	
34	<b>Grants / Assistance</b> The document submitted by the University will be verified and no grant will be released to the University.	-
35	<b>Endowment of Scholarships/Prizes</b>	
35.1	<p><b>Regarding reduction in gold medal deposit amount.</b> In the 2020-22 audit of Visvesvaraya Technical University, Belgaum, the annual accounts were reviewed, and in the current asset section of the Adhave paper, this amount was shown as Rs.51,61,262/- in 2019-20 and in 2020-21 this amount was Rs. 51,00,309/- will be.</p> <p>i.e. a reduction of Rs.60,953/- in the total gold medal deposit, seek clarification from the Audit, Audit Inquiry Letter No: 32, issued on: 15.10.2022, Rs.40,000/- submitted by Vishwa Vidyalaya dated: 09.11.2022 IT It is attached and in the year 2020-21 Mr. Sanjay Sripati has told that the difference will be because the deposit has been newly placed in his name. Rs.60,953/- has been held in objection as non-compliance is not reasonable</p>	<p>Gold Medal Deposit has been kept in SBI Bank of Visvesvaraya Technical University Belgaum, during the renewal of some Gold Medal Deposits in 2019-20 and previous years, the deposits have been renewed by adding the amount of interest to the principal amount of the deposits and the said deposits have been renewed.</p> <p>In the year 2020-21, the amount of interest has been divided and transferred to Interest for Gold Medal Deposit and corrected. Accordingly, original copies of the said Gold Medal deposits, Deposit Statements and Bank Confirmation copies have been physically presented.</p> <p>S S Chaitanya Gold Medal FDR No. 64002345288 Rs. 40,000/- is shown in the Balance Sheet from 2015-16. Since no records were available in the financial branch regarding the deposit of the said amount, the said deposit amount was continued on the basis of previous calculations in the Balance Sheet. Regarding the said deposit made on 18-04-2015 by IT Attachment on 31-03-2015 ((in the seized amount of Rs. 441.00 crore) as the exact information is available in the year 2020-21, the said amount in the accounts of the year 2020-21 J.V. No. .24 pass Date: Corrected on 01-04-2020 All documents are attached as per compliance.</p>

		<p>A new deposit has been placed in the name of Sanjay Shripati for the year 2020-21. Therefore, the final fee in 2019-20 is Rs. 51,61,262/- and the final fee for the year 2020-21 is Rs. 51,00,309/- a form has been prepared and clarification given as above.</p> <p>Hence, the para may please be dropped.</p>																								
35.2	<p><b>Regarding submission of scholarship documents from Scheduled Castes and Scheduled Tribes for the year 2021-22.</b> Visvesvaraya Technological University, Belgaum Asking to provide information on grants sanctioned by the Government to Scheduled Castes and Scheduled Tribes Department of Visvesvaraya Technical University, Belgaum for the year 2021-22 Audit Inquiry Letter No: 88, dated 15.12.2022</p> <p>Vishwa Vidyalaya has provided detailed information about the grant sanctioned by the government and the grant allotted to the students studying in Postgraduate Centers such as Belgaum, Mysore, Muddenahalli. Kalaburgi and Scheduled Castes and Scheduled Tribes in the follow-up dated: 04.01.2023. Such compliance is not reasonable.</p> <p>The details of the amount to be deposited into the scholarship account of Visvesvaraya Technical University by the students are explained below. (in Rs.)</p> <table border="1" data-bbox="465 1129 1182 1345"> <thead> <tr> <th>Sl. No.</th> <th>Year</th> <th>PG Centres name</th> <th>amount</th> </tr> </thead> <tbody> <tr> <td>01</td> <td>2021-22</td> <td>Belagavi</td> <td>609863</td> </tr> <tr> <td>02</td> <td>2021-22</td> <td>Kalaburgi</td> <td>850952</td> </tr> <tr> <td>03</td> <td>2021-22</td> <td>Muddenhalli</td> <td>723460</td> </tr> <tr> <td>04</td> <td>2021-22</td> <td>Mysuru</td> <td>1469868</td> </tr> <tr> <td colspan="3"><b>Total Rs.</b></td> <td><b>36,54,143</b></td> </tr> </tbody> </table>	Sl. No.	Year	PG Centres name	amount	01	2021-22	Belagavi	609863	02	2021-22	Kalaburgi	850952	03	2021-22	Muddenhalli	723460	04	2021-22	Mysuru	1469868	<b>Total Rs.</b>			<b>36,54,143</b>	<p>For Scheduled Caste and Scheduled Tribe students studying in Post Graduate Centers such as Belgaum, Mysuru, Muddenahalli and Kalaburgi under Visvesvaraya Technical University, the government has given a scholarship amount of Rs. 36,54,143/- will be directly credited to the student's account. So I request you not to keep this amount in objection.</p> <p>Hence, the para may please be dropped.</p>
Sl. No.	Year	PG Centres name	amount																							
01	2021-22	Belagavi	609863																							
02	2021-22	Kalaburgi	850952																							
03	2021-22	Muddenhalli	723460																							
04	2021-22	Mysuru	1469868																							
<b>Total Rs.</b>			<b>36,54,143</b>																							

	Because Rs. 36,54,143/- has been objected to. Details are explained in Annexure-08.	
36	<b>Provident fund</b>	
36.1	<p><b>Regarding Employees' Provident Fund arrears in current immovable property section in Adhawe newspaper for the year 2020-21.</b></p> <p>Annual Accounts of Visvesvaraya Technical, University, Belgaum for the year 2020-22 have been reviewed, without recovery of the amount of Provident Fund of the employees who worked in the University as recorded in the current immovable property section in the Adhawe gazette for the year 2020-21 as at the end of the previous d:31.03.2020 and d:31.03.2021 Also continued in existing immovable property.</p> <p>The said amount (Rs. 2,34,577) was found to be outstanding from the year 2011-12 during the audit. In this regard, even though recovery has already been indicated in the audit report for the year 2017-18, no action has been taken and the said amount continues to be in the Adhawe paper dated 31.03.2021.</p> <p>Further, ask to submit for audit the information regarding the receipt of provident fund claim applications and the action taken for recovery, as per audit inquiry letter No:31, dated:14.10.2022 issued by the University dated:09.11.2022, the due amount will be recovered when the employees apply for withdrawal of provident fund. The compliance given is not reasonable. Due amount Rs.2,34,577/- has been objected.</p>	<p>The Employees' Provident Fund amount mentioned in the said objection is Rs. 2,34,577/- in respect of which no employee is currently working in VTU (list of employees is attached). The outstanding amount will be recovered when the employees who have contributed to the said amount apply to withdraw the Employees' Provident Fund.</p> <p>Hence, the para may please be dropped.</p>

37	<b>Pension/ New Pension Scheme</b>	
37.1	<p><b>Regarding payment of DCRG amount without obtaining heir certificate.</b></p> <p>Checked Vouchers for Payment of Gratuity Amount 2020-21 of the University vide Voucher No: 808/ Dated 15.09.2020    H. R. Rangaswamy Assistant Chancellor UBDTE Davangere who passed away while in service on: 17.12.2019 His heirs are his wife Smt. Lata B. As he also passed away, his daughter Smt. Manasarangaswamy W/o Ravisha K Bangalore has the H. R. Rangaswamy's DCRG total amount of Rs.20,00,000/- was transferred to Karuru Vaishya Bank Limited account through RTGS.</p> <p>With the said voucher of the   H.R. Rangaswamy's wife death certificate is attached. But it appears that the inheritance certificate obtained from the competent authority about the descendant members of his family is not attached. If the inheritance certificate has been obtained, it has been requested to attach the documents along with the compliance and present them for audit. Also, if the said person has nominated his daughter's name, instruct him to provide documents in this regard Audit Inquiry Letter No: 97, Dated: 20.12.2022. Principal UBDTE Davangere dated: 28.01.2023 to submit heir certificate in compliance</p> <p>Smt. Manasarangaswamy W/o Ravisha K Bangalore has written a letter to him dated : 21.12.2022 stating that he will present the inheritance certificate as soon as he submits it. The amount of Rs.20,00,000/- paid is held in objection till the due inheritance certificate is produced for audit.</p>	<p>Mrs. Manasarangaswamy, W/O Mr. Ravish K., Bangalore - has submitted the following documents to this office.</p> <ol style="list-style-type: none"> <li>1. Living proof of deceased's family. (Letter of same heirs)</li> <li>2. Affidavit &amp; Notarized letter attesting to pedigree.</li> <li>3. Notary attesting pedigree.</li> <li>4. Canara Bank Documents-Regarding attestation of heirs.</li> </ol> <p>The above points are to be considered and directly transferred from the University through RTGS to the said account. Hence, the para may please be dropped.</p>



37.2	<p><b>Regarding late payment of pension contribution amount.</b></p> <p>1. Dr   C.S. Venkatesh, Professor Died on 31.07.2020. His Pension Salary Contribution Principal, Davangere His Letter No: UBDT/Staff(1) 2021-22 /1100/27.12.2021 Retirement to University Rs. 6,59,951/- credited and reported as on Govt Treasury Account: 007101101001000 Challan RO821007100745374 Date:30.08.2021. Leave Salary Rs.5,80,754/- has been deposited online to University Fund to Visvesvaraya Technical University as on Check No: 290479/30.08.2021.</p> <p>2. Dr  . D. Satyanarayana Professor, Davangere, retired on Date: 28.02.2021 Voucher No: 1823/24.03.2021 Remittance Rs. 13,34,652/- in Challan No. : RO 22107100401192 Period 01.03.2011 to 28.02.2019 Retirement paid. Regarding the pension of the said professors, the Secretary General, Bangalore has ordered to finalize the pension right as per his order PV 6/1/1122344332/2092226345/368953/dated: 05.04.2022. In the said order DCRG Rs. 20,00,000/- only appears to have been sanctioned. But family pension is not registered. Regarding the retirement pension of Satyanarayan D, the Secretary General, Bangalore vide his order: PV 6/2/1021315481/ 2092106325/332505/A dated: 15.04.2021 has fixed and ordered the pension. Retirement of the said professors by the Chancellor, Visvesvaraya Technical University Belgaum vide official memo/Vita/VGM/DPAR/CR(1) 2021-22/4210/10.02.2022 vide order 413207/24.03.2021 of Rs. 13,34,652/- and money order: 163540 dated: 14.02.2022 Rs.14,73,011/- total Rs.28,07,663/- was paid through the bank vide Challan: Akha022207100741956.</p>	<ol style="list-style-type: none"> <li>1. The. Dr. C.S. Venkatesh, Professor and Dr. The Satyanarayana, Professor who are the staff of VTU Unit UBDT College who is the staff of VTU. UBDT Engineering College, Davangere erstwhile a unit college of Kuvempu and Davangere University, Govt Order no. ED 192 URC 2010 dated 24-02-2011 will be transferred as a constituent college of Visvesvaraya Technical University. Thus, the retirement pay and leave pay slips of the teaching/non-teaching staff retired from the said college, after the retirement of the said staff, the respective universities have sent the said salaries to the principals, UBDT through DD. Then reconciliation of retirement pay and leave allowance for the period of farewell period will be sent to Accountant General, Bangalore. Then the Accountant General will sanction the retirement benefits.</li> <li>2. Dr. D Satyanarayana Prof. Davangere retired on 28-02-2021 Pensionary facilities have been sanctioned vide Order: PV 6/2/1021315481/ 2092106325/ 332505/A Dated: 15.04.2021 by Secretary General, Bangalore.</li> <li>3. The. Professor Venkatesh, in whose case the Hon'ble Court has allowed pension benefits to the late mother as per the compromise petition. Accordingly, K.C.S. Clarification has been provided that the amount of updana, which is the pension facility due to the mother as per the rules, has been given by the Secretary General.</li> </ol> <p>All the documents were presented to the auditor during the audit. Hence, the para may please be dropped.</p>
------	--	--

After considering all the above points, the government order F.T. 41 S.R. 90 Dated:14.07.1992 Karnataka Civil Service Rules 1958 Rule 425 and s. Order F.D. 19 S.R.S. 88 Dated: 25.05.1988 Sr.No: 12(b) there is a rule that the retirement should be paid to the concerned department within 15 days of the end of the financial year, but here the rule appears to have been violated.

Accordingly the|| Seeking specific clarification to release only DCRG without fixing family pension of Professor Venkatesh,

Pursuant to Audit Inquiry Letter No: 36, dated 15.10.2022 submitted by the University dated: 05.11.2022 Dr|| C.S. Venkatesh, Professor and Dr. D. As Satyanarayana Professor is a staff member of UBDTEC Davangere College, a unit of Visvesvaraya Technical University, the retirement pay collected by the respective universities will be added to the government account along with Visvesvaraya Technical University.

Dr|| C. S. Venkatesh, Professor and Dr.||D. In the case of Professor Satyanarayan, according to the conciliation application of the order of the Hon'ble Court, the deceased's mother was allowed to be given pension facility. According to the rules of Karnataka Civil Service Rules, the Chief Secretary has given the amount of updana which is a benefit to the mother.

But as no documents are attached with the compliance, it has been directed to re-examine the cases in this regard and submit the appropriate documents for the next audit.

38	<b>Library</b>																																							
38.1	<p><b>Stores / Inventory details.</b></p> <p>In the 2020-22 audit of the University of Belgaum, the purchase of library books and the library's accession have been reviewed and the details are as follows.</p> <p>Stores details of library books.</p> <table border="1" data-bbox="434 528 1182 778"> <thead> <tr> <th rowspan="2">Year</th> <th colspan="2">Opening stock</th> <th colspan="2">Purchased books</th> <th colspan="2">Closing stock</th> </tr> <tr> <th>General</th> <th>SC/ST book Bank</th> <th>General</th> <th>SC/ST book Bank</th> <th>General</th> <th>SC/ST book Bank</th> </tr> </thead> <tbody> <tr> <td>2019-20</td> <td>52024</td> <td>1926</td> <td>6914</td> <td>1781</td> <td>58937</td> <td>3708</td> </tr> <tr> <td>2020-21</td> <td>58937</td> <td>3708</td> <td>743</td> <td>1740+1 6(Vol)</td> <td>59680</td> <td>5464</td> </tr> <tr> <td>2021-22</td> <td>59680</td> <td>5464</td> <td>2119</td> <td>0</td> <td>61799</td> <td>5464</td> </tr> </tbody> </table>				Year	Opening stock		Purchased books		Closing stock		General	SC/ST book Bank	General	SC/ST book Bank	General	SC/ST book Bank	2019-20	52024	1926	6914	1781	58937	3708	2020-21	58937	3708	743	1740+1 6(Vol)	59680	5464	2021-22	59680	5464	2119	0	61799	5464	NOTED	
Year	Opening stock		Purchased books			Closing stock																																		
	General	SC/ST book Bank	General	SC/ST book Bank	General	SC/ST book Bank																																		
2019-20	52024	1926	6914	1781	58937	3708																																		
2020-21	58937	3708	743	1740+1 6(Vol)	59680	5464																																		
2021-22	59680	5464	2119	0	61799	5464																																		
38.2	<p><b>Regarding removal of damaged books from file.</b></p> <p>During the 2020-22 audit of the UBDT-CE Davangere University under Visvesvaraya Technological University Belgaum, as per the recommendation of the committee constituted to remove the damaged books from the file in the library, there are 5878 damaged books, seeking clarification for the audit regarding the decision taken by the University to remove them from the file. It was informed that it was the university's decision to remove the damaged books from the file and asked to take action accordingly.</p>				<p>To remove the damaged books from the file in the library In letter No:UBDT/Grantha/14/2020-21/1297, dated:23-03-2021, the University was requested to remove the damaged books from the file.</p> <p>With regard to the said letter, VTU letter no:VTU:Belagavi/Library/Book/UBDT/2021-22 Date:21-04-2021 As the library committee was appointed and instructed, the committee members of the college met and listed the damaged books. /2022-23/115 as per the order of Hon'ble Chancellor 5878 damaged books were removed from the file. Therefore, this objection is requested to be dropped. A copy is attached.</p>																																			
39	<b>Sale of books</b>																																							
39.1	<b>Details of sale of books</b>				NOTED																																			

Visvesvaraya Technical University Belgaum

As per the audit for the year 2020-22, the details of sales of Kannada textbooks through the Department of Prasara are as follows.

**2020-21**

(Amount in Rs.)

Sl. No.	Name of the book	Number of books published in 2020-21	Certificate of honour	Books sold to colleges	Totally distributed books	Total Balance books as on 31.03.2021	Total amount collected during the year 2020-21
1	Sanskritik Kannada	100000	200	8213	8413	91587	410650
2	Balake Kannada	20000	200	4060	4260	15740	243600
<b>Total Books</b>		<b>120000</b>	<b>400</b>	<b>12273</b>	<b>12673</b>	<b>107327</b>	<b>6,54,250</b>

**2021-22**

(Amount in Rs.)

Sl. No.	Name of the book	Number of books published in 2021-22	Certificate of honour	Books sold to colleges	Totally distributed books	Total Balance books as on 31.03.2022	Total amount collected during the year 2021-22
1	Sanskritik Kannada	91587	50	5600	5650	85937	280000
2	Balake Kannada	15740	50	2638	2688	13052	158280
<b>Total Books</b>		<b>107327</b>	<b>100</b>	<b>8238</b>	<b>8338</b>	<b>98989</b>	<b>438280</b>

39.2	<p><b>Regarding books given to various colleges by Department of Prasaranga.</b></p> <p>In the audit for the year 2020-21 of Visvesvaraya Technical University, Belgaum, it is found that books have been given in advance to various colleges managed by the Department of Broadcasting, 750 books have been sold in the form of advance at the rate of Rs 100/- for a total of Rs 75000/-.</p> <p>In this way, the amounts due for sale of books from various colleges should be taken immediately to recover the said amounts and be credited to the concerned account of the University and directed to submit the document, as per Audit Inquiry Letter No: 30, dated: 15.10.2022 issued by the University on Date: 03.11.2022 and send a memo to the colleges. The amount will be immediately collected into the university fund. As the said explanation is not reasonable till the said amount is credited to the account of Vishwa Vidyalaya Rs. 75,000/- has been held in recovery.</p>	<ul style="list-style-type: none"> <li>• Regarding the subject, “Man of the Century Sir M. Visveshwaray” 5000 copies of VTU Prasaranga were published in the year 2017-18. Accordingly, 10 copies have been sent to each of the affiliated colleges on the order of the Hon'ble Chancellors. From each college concerned Rs. 1000/- instead of receiving Rs. 79,900/- in 2017 out of 212 affiliated colleges, 80 colleges have submitted 79,900/- to the Finance Department.</li> <li>• 43,000/- was collected from 43 colleges in the year 2018-19 and submitted to the Finance Department.</li> <li>• 14,000/- collected from 14 colleges in the year 2019-20 and submitted to the Finance Department.</li> <li>• No funds have been received from the remaining 74 colleges in the year 2020-21. Send a letter to the colleges and inform them to submit the said amount to the university immediately and the said amount will be collected in this line.</li> </ul>
40	<b>Regarding non-submission of documents.</b>	
40.1	<p><b>Regarding provision of EMD and SD registers of works taken up through tenders for the year 2020-22.</b></p> <p>Audit inquiry letter No: 91, dated :16.12.2022 seeking to present for audit the Advance Deposit (EMD) and Security Deposit (SD) accounts of works taken through tender for the year 2020-21 in the audit of Visvesvaraya Technical University, Belgaum for the year 2020-21.</p> <p>In the compliance submitted by the University dated: 27.01.2023 regarding the amount of EMD and SD taken through the tender for the year 2021-22 and the additional security amount in the</p>	<p>As pointed out in this objection, the EMD and SD for the year 2020-21 and 2021-22 related to V.T.V., Belgaum are being managed in the computerized machine so far. As there is a direction of the department to maintain all the documents in soft copy (Paperless) rather than in hard copy, they are not maintained in register records. The said computerized documents have already been produced for your perusal and are again attached.</p> <p>Therefore, the deposit amount for the year 2020-21 is Rs.</p>

	<p>computerized machine, a copy is enclosed with the compliance. But the description of the said security deposits is not furnished in the prescribed format in the inquiry letter.</p> <p>Also, according to the Karnataka Public Works Department Code, 2014 and the Karnataka Economic Code, the accounts have to be maintained in the prescribed form and submitted for audit. But such registration is not maintained in the university. Therefore, the deposit amount for the year 2020-21 is Rs. 12,68,55,321 + EMD amount of Rs. 45,36,191 including a total of Rs. 13,13,91,512 and the deposit amount for the year 2021-22 is Rs. 7,17,77,082 + EMD amount of Rs. 45,51,600 including a total of Rs. 7,63,28,682 as shown in the detailed list of depositors attached with the conformance is Rs. 20,77,20,194/- (13,13,91,512 +7,63,28,682) has been objected.</p>	<p>12,68,55,321=00 and EMD amount of Rs. 45,36,191/- totaling Rs. 13,13,91,512=00 and deposit amount for the year 2021-22 is Rs.7,17,77,082+EMD Amount Rs. 45,51,600/- making a total of Rs. 7,63,28,682/-, this two year deposit total is Rs. 20,77,20,194/- is requested to withdraw the objection. ((Extract enclosed).</p>
40.2	<p><b>Regarding non-submission of confirmation list of tenders of Office of Goods and Purchase Officers.</b></p> <p>Visvesvaraya Technical University Belgaum has been verbally asked to confirm and submit the list of tenders of the Office of Commodities and Purchase Officers in the audit of the year 2020-22, the said list has not been submitted till now. Request to fill in the below form and submit it for audit immediately because Audit Inquiry Letter No:51, dated:27.10.2022 issued by the University has not given any compliance.</p> <p>The reason is further directed to prepare the list of tenders in the form prescribed in the letter of inquiry, confirm and submit it for further audit.</p>	<p>The list of tenders of the Office of Commodity and Purchase Officers, Visvesvaraya Technical University, Belgaum as mentioned in Audit No. 51 has been certified and submitted and the said list is again attached.</p> <p>Therefore, the said case is dismissed.</p>

40.3	<p><b>Delegation of Financial powers</b> On non-submission of document.</p> <p>Visvesvaraya Technical University, Belgaum 2020-22 asking to produce the document of delegation of financial powers of the University Audit Inquiry Letter No:09 Dated: 20.09.2022 Issued by the University Dated: 26.09.2022 Submitted on 26.09.2022 Visvesvaraya Technical University ActAnd as per the government rules, action is being taken in relation to each business and the financial recovery plan is in the stage of formation, he said and suggested to present it during the next audit.</p>	<p>Administration of Divorce As per the Divorce Act and Government orders, steps are being taken in relation to every business and the said Delegation of Financial Powers is in progress.</p>																																																																	
41	<p><b>Audit fee</b></p> <p>Following are the details of Audit Fees of Visvesvaraya Technical University, Macche Belgaum for the year 2020-22. (in Rs.)</p> <table border="1" data-bbox="421 831 1189 1393"> <thead> <tr> <th>Sl. No.</th> <th>Audit team Officers/Staff details</th> <th>Total Man days used to audit</th> <th>Monthly salary</th> <th>Audit fee</th> </tr> </thead> <tbody> <tr> <td>1</td> <td>Sri. V B Chikkerur,</td> <td>58</td> <td>86178</td> <td>163297</td> </tr> <tr> <td>2</td> <td>Sri. I B Aladakatti</td> <td>26</td> <td>79739</td> <td>69108</td> </tr> <tr> <td>3</td> <td>Sri. Smt. Vijaya B Mathad</td> <td>77</td> <td>79315</td> <td>199186</td> </tr> <tr> <td>4</td> <td>Sri. K M Koti</td> <td>09</td> <td>72900</td> <td>21870</td> </tr> <tr> <td>5</td> <td>Sri. Amirkhan Khalif ,</td> <td>47</td> <td>46317</td> <td>71384</td> </tr> <tr> <td>6</td> <td>Sri. Suresh M Malodi,</td> <td>95</td> <td>46967</td> <td>146106</td> </tr> <tr> <td>7</td> <td>Kum. Akshata Irappa Vannur,</td> <td>103</td> <td>45215</td> <td>155221</td> </tr> <tr> <td>8</td> <td>Sri. Mohmad Sha Sohail</td> <td>108</td> <td>42201</td> <td>151956</td> </tr> <tr> <td>9</td> <td>Sri. Appasab M Sanadi,</td> <td>91</td> <td>42201</td> <td>128037</td> </tr> <tr> <td>10</td> <td>Sri. Hanamant Naganur,</td> <td>77</td> <td>42201</td> <td>108339</td> </tr> <tr> <td>11</td> <td>Kum. Deepali S Bandekar</td> <td>90</td> <td>42201</td> <td>126630</td> </tr> <tr> <td colspan="2"><b>Total Rs.</b></td> <td><b>781</b></td> <td></td> <td><b>13,41,134</b></td> </tr> </tbody> </table>	Sl. No.	Audit team Officers/Staff details	Total Man days used to audit	Monthly salary	Audit fee	1	Sri. V B Chikkerur,	58	86178	163297	2	Sri. I B Aladakatti	26	79739	69108	3	Sri. Smt. Vijaya B Mathad	77	79315	199186	4	Sri. K M Koti	09	72900	21870	5	Sri. Amirkhan Khalif ,	47	46317	71384	6	Sri. Suresh M Malodi,	95	46967	146106	7	Kum. Akshata Irappa Vannur,	103	45215	155221	8	Sri. Mohmad Sha Sohail	108	42201	151956	9	Sri. Appasab M Sanadi,	91	42201	128037	10	Sri. Hanamant Naganur,	77	42201	108339	11	Kum. Deepali S Bandekar	90	42201	126630	<b>Total Rs.</b>		<b>781</b>		<b>13,41,134</b>	<p>Action will be taken to pay the audit fee of Visvesvaraya Technological University for the year 2020-22 under the head of Govt.</p>
Sl. No.	Audit team Officers/Staff details	Total Man days used to audit	Monthly salary	Audit fee																																																															
1	Sri. V B Chikkerur,	58	86178	163297																																																															
2	Sri. I B Aladakatti	26	79739	69108																																																															
3	Sri. Smt. Vijaya B Mathad	77	79315	199186																																																															
4	Sri. K M Koti	09	72900	21870																																																															
5	Sri. Amirkhan Khalif ,	47	46317	71384																																																															
6	Sri. Suresh M Malodi,	95	46967	146106																																																															
7	Kum. Akshata Irappa Vannur,	103	45215	155221																																																															
8	Sri. Mohmad Sha Sohail	108	42201	151956																																																															
9	Sri. Appasab M Sanadi,	91	42201	128037																																																															
10	Sri. Hanamant Naganur,	77	42201	108339																																																															
11	Kum. Deepali S Bandekar	90	42201	126630																																																															
<b>Total Rs.</b>		<b>781</b>		<b>13,41,134</b>																																																															

The following audit is directed to make deposit through K-II and submit the certified copy of the deposited challan to the Provincial Office Belgaum.

Head of Account	Particulars
070	Other Administrative Services
60	Other Services
110	Government Audit Fee
001	Audit Fee

42


**General Opinion :**


1. The auditor's responsibility is limited to the extent of expressing an opinion on the financial accounts of the University based on the facts found in the audit. According to the audit opinion and the information provided for the audit, the findings mentioned in this report have been made as findings in the report regarding non-compliance with the laws, rules, regulations and accounting principles applicable to the University.
2. Instructed to maintain the accounts of the University as per accounting standards.
3. Directed to maintain the deposit of Muddhat Deposit, Security Deposit and Advance Security Deposit in the prescribed format.
4. As per the accounting policies of the University, it has been informed that from 2022-23 the connection fee will be recorded on accrual basis and it has been suggested to recalculate the connection fee and take the fixed initial fee in the accounts.
5. As the annual demand for library association membership fees can be calculated, the said demand amounts should be recorded in the annual accounts on accrual basis.
6. Entering the account title number in the name of the

If you don't notice the accounts from 2017-18 to 2021-22 already, many changes have been made and various accounting policies have been made. Actions are being taken as per rules regarding supply of material.



	<p>ledgers while maintaining the accounts in Busy Accounting Software makes it easy to compare with the balance sheet. Suggested creation of ledgers with account heading.</p> <ol style="list-style-type: none"> <li>7. Suggested rectification of deficiencies in service book of teaching/non-teaching officer/staff.</li> <li>8. To take steps to maintain the property register of the University in the prescribed format from time to time in the department of position developers.</li> <li>9. Obtaining "Certificate of Utilization of Funds" in respect of amount given under Depository Receipt and receipt of expenditure receipts (payment vouchers).</li> <li>10. Maintain advance payment in prescribed form, file month end declaration, monitor reconciliation accounts, enter number for reconciliation vouchers.</li> </ol>	
--	---	--

  
**Finance Officer,**  
**Visvesvaraya Technological University,**  
**"Jnana Sangam" Campus,**  
**Belagavi-590 018.**

  
**Registrar**  
**Visvesvaraya Technological University**  
**Belagavi**

